ಹುಬ್ಬಳ್ಳಿ
ಗುರುವಾರ, 19 ಫೆಬ್ರವರಿ 2026
ಸಂಪುಟ 15, ಸಂಚಿಕೆ 332, ಪುಟಗಳು 14
■ಹುಬ್ಬಳ್ಳಿ ■ಬೆಂಗಳೂರು ■ಮಂಗಳೂರು ■ಶಿವಮೊಗ್ಗ ₹5
RNI No.KARKAN/2011/64413
hosadigantha.com
epaper.hosadigantha.com
Hosadigantha Digital

ರಾಷ್ಟ್ರ ಜಾಗೃತಿಯ ದೈನಿಕ
ಹೊಸ ದಿಗಂತ
ಲೋಕಹಿತಂ ಮಮ ಕರಣೀಯಂ



ಹೆದ್ದಾರಿಗಳಲ್ಲಿ ಜೇನುಸ್ನೇಹಿ 'ಬೀ ಕಾರಿಡಾರ್' | ೭ | ಕತ್ರಾ: ಆದಿಶಂಕರರಿಗೆ ದೇಗುಲ | ೭ | 3 ಮರಿಗಳಿಗೆ ಜನ್ಮ ನೀಡಿದ ಗಾಮಿನಿ | ೭

ಶುಭ ದಿನ

ಕಲಿಯುಗಾಬ್ಧ 5127, ವಿಶ್ವಾವಸು ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ತಿಥಿ: ಬಿದಿಗೆ, ನಕ್ಷತ್ರ: ಪೂರ್ವಭಾದ್ರ

ದಿನದ ಮಾತು

ಜ್ಞಾನವಂತನಿಂದ ಮೂರ್ಖರು ಕಲಿಯುವುದಕ್ಕಿಂತ, ಮೂರ್ಖರಿಂದ ಜ್ಞಾನಿಗಳು ಕಲಿಯುವುದು ಹೆಚ್ಚು.
▲ರಾಮಕೃಷ್ಣ ಪರಮಹಂಸ

ತಮಿಳುನಾಡಿನ ಆಲೋಚನೆ ಏಕೆ ಹೀಗೆ?

ಗುರುತರ
• ಸೋಮಶೇಖರ ಸಿ.ಜೆ.
• ಪುಟ ೬

ಕಿರುಸುದ್ದಿ

ತಲಕಾಡಲ್ಲಿ ಕಾಡಾನೆ ದಾಳಿಗೆ ರೈತ ಸಾವು

• **ಮೈಸೂರು:** ಒಂಟಿ ಸಲಗ ದಾಳಿಗೆ ರೈತರೊಬ್ಬರು ಬಲಿಯಾಗಿರುವ ಘಟನೆ ಜಿಲ್ಲೆಯ ತಿ.ನರಸೀಪುರ ತಾಲೂಕಿನ ತಲಕಾಡು ಹೋಬಳಿಯ ಪರಿಣಾಮಿಪುರ ಗ್ರಾಮದಲ್ಲಿ ನಡೆದಿದೆ. ಪರಿಣಾಮಿಪುರದ ನಿವಾಸಿ ಗುರುಮಲ್ಲಪ್ಪ (70) ಮೃತಪಟ್ಟವರು. ಇವರು ಕಬ್ಬಿನ ಗದ್ದೆಗೆ ನೀರು ಹಾಯಿಸುವ ವೇಳೆ ಹಿಂದಿನಿಂದ ಬಂದ ಕಾಡಾನೆ ದಾಳಿ ಮಾಡಿ ತುಳಿದು ಸಾಯಿಸಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ತಹಸೀಲ್ದಾರ್ ಸುರೇಶಾಚಾರ್, ತಿ. ನರಸೀಪುರ ಪೊಲೀಸ್ ವೃತ್ತನಿರೀಕ್ಷಕ ಧನಂಜಯ್ ಹಾಗೂ ತಾಲೂಕು ವಲಯ ಅರಣ್ಯ ಅಧಿಕಾರಿ ಉಮೇಶ್ ಪರಿಶೀಲನೆ ನಡೆಸಿದರು. ➡ಪುಟ ೪

ಮಹಾರಾಷ್ಟ್ರ ಮುಸ್ಲಿಮರ ಶೇ.5 ಮೀಸಲಾತಿ ರದ್ದು

• **ಮುಂಬೈ:** ಮಹಾರಾಷ್ಟ್ರದಲ್ಲಿ ಶಿಕ್ಷಣ, ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ.5 ಮೀಸಲಾತಿಯನ್ನು ಫಡ್ನವೀಸ್ ಸರ್ಕಾರ ಹೊರಡಿಸಿದ ಅಧಿಸೂಚನೆ ಮೂಲಕ ಔಪಚಾರಿಕವಾಗಿ ರದ್ದುಪಡಿಸಲಾಗಿದೆ.
• ಪುಟ ೭

ಕೊನೆ ಹಂತದಲ್ಲಿ ನಕ್ಸಲ್ ಮುಕ್ತ ಭಾರತ ಧ್ಯೇಯ

• ಪುಟ ೭

ದೇಶದ ಪ್ರತಿಷ್ಠೆ ಹಾಳು ಮಾಡಲು ರಾಗಾ ಯತ್ನ

• ಪುಟ ೭

ನಂದಿನಿ ಉತ್ಪನ್ನ ತಪ್ಪು ಸಂದೇಶ: ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ

• ಪುಟ ೫



ಪಾಕ್‌ಗೆ 2ನೇ ಜಲ ಪೆಟ್ಟು!

• ಪುಟ ೭
ಸುದ್ದಿ ಸಮಗ್ರ

ಮೈಕ್ರೋಸಾಫ್ಟ್, ಗೂಗಲ್ ಸಂಸ್ಥೆಗಳಿಂದ ಹೂಡಿಕೆ ಘೋಷಣೆ

ಎಐಗೆ ಭಾರತ ಕೇಂದ್ರ





• **ಹೊಸದಿಲ್ಲಿ:** ಇಲ್ಲಿ ನಡೆಯುತ್ತಿರುವ ಐದು-ದಿನಗಳ ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಬುಧವಾರ ಹಲವಾರು ಪ್ರಮುಖ ಒಪ್ಪಂದಗಳು ನಡೆದಿದ್ದು, ಇದರಲ್ಲಿ ಪ್ರಮುಖವಾಗಿ ಮೈಕ್ರೋಸಾಫ್ಟ್ ಮತ್ತು ಗೂಗಲ್ ಸಂಸ್ಥೆಗಳು ಜಾಗತಿಕ ದಕ್ಷಿಣ ದೇಶಗಳಲ್ಲಿ ಕೃತಕ ಬುದ್ಧಿಮತ್ತೆ(ಎಐ) ವಿಸ್ತರಣೆಗೆ ಮಹತ್ವಾಕಾಂಕ್ಷಿ ಹೂಡಿಕೆ ಮತ್ತು ಯೋಜನೆಗಳನ್ನು ಘೋಷಿಸಿವೆ. ಈ ಘೋಷಣೆಗಳು ಭಾರತವನ್ನು ಜಾಗತಿಕ ಎಐ ಕೇಂದ್ರವಾಗಿ ರೂಪಿಸುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿ ಕಾಣಿಸಿಕೊಂಡಿವೆ.

ಮೈಕ್ರೋಸಾಫ್ಟ್ ಸಂಸ್ಥೆ ದಶಕಾಂತ್ಯದೊಳಗೆ ಜಾಗತಿಕ ದಕ್ಷಿಣ ಪ್ರದೇಶಗಳಲ್ಲಿ ಎಐ ಪ್ರವೇಶವನ್ನು ವಿಸ್ತರಿಸಲು 50 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಜಾಗತಿಕ ಉತ್ತರ ದೇಶಗಳಿಗಿಂತ ಜಾಗತಿಕ ದಕ್ಷಿಣದಲ್ಲಿ ಎಐ ಅಳವಡಿಕೆ ಪ್ರಮಾಣ ಕಡಿಮೆಯಿದ್ದು, ಈ ಅಂತರ ಹೆಚ್ಚುತ್ತಿದೆ ಎಂದು ಕಂಪನಿ ಎಚ್ಚರಿಸಿದೆ. ಮೂಲಸೌಕರ್ಯ ಅಭಿವೃದ್ಧಿ, ಕೌಶಲ ವೃದ್ಧಿ, ಬಹುಭಾಷಾ ಎಐ ಅಭಿವೃದ್ಧಿ, ಸ್ಥಳೀಯ ನವೀನತೆ ಹಾಗೂ ಎಐ ಬಳಕೆಯ ಮೌಲ್ಯಮಾಪನ ಎಂಬ ಐದು ಪ್ರಮುಖ ಕ್ಷೇತ್ರಗಳಲ್ಲಿ ಹೂಡಿಕೆ ಕೇಂದ್ರೀಕರಿಸಲಾಗುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ಭಾರತ ಸೇರಿದಂತೆ ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ದಕ್ಷಿಣ ಪೂರ್ವ ಏಷ್ಯಾದಲ್ಲಿ ಡೇಟಾಸೆಂಟರ್ ಮೂಲಸೌಕರ್ಯಕ್ಕೆ 8 ಬಿಲಿಯನ್ ಡಾಲರ್ ಹೂಡಿಕೆ ಮಾಡಿರುವುದಾಗಿ ತಿಳಿಸಿದೆ.

ಮೈಕ್ರೋಸಾಫ್ಟ್ ಎಲಿವೇಟ್ ಉಪಕ್ರಮದಲ್ಲಿ 2028ರೊಳಗೆ 20 ಮಿಲಿಯನ್ ಜನರಿಗೆ ಎಐ ಪ್ರಮಾಣಪತ್ರ ನೀಡುವ ಗುರಿ ಹೊಂದಿದ್ದು, ಭಾರತದಲ್ಲಿ 2030ರೊಳಗೆ 20 ದಶಲಕ್ಷ ಮಂದಿಗೆ ಎಐ ಕೌಶಲ ನೀಡಲು ಯೋಜಿಸಿದೆ.

ಸಮುದ್ರದಾಳದ ಕೇಬಲ್ ಘೋಷಿಸಿದ ಗೂಗಲ್

ಇದೇ ವೇಳೆ, ಗೂಗಲ್ ಸಿಇಒ ಸುಂದರ್ ಪಿಚೈ, ಭಾರತ-ಅಮೆರಿಕ ನಡುವೆ ಎಐ ಸಂಪರ್ಕವನ್ನು ಬಲಪಡಿಸಲು ಹೊಸ ಸಮುದ್ರಾಳದ ಕೇಬಲ್ ಮಾರ್ಗಗಳನ್ನು ಘೋಷಿಸಿದರು. ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ 15 ಬಿಲಿಯನ್ ಡಾಲರ್ ಮೌಲ್ಯದ ಎಐ ಹಬ್ ಸ್ಥಾಪನೆಯಾಗಲಿದ್ದು, ಅದರಲ್ಲಿ ಗಿಗಾವಾಟ್ ಮಟ್ಟದ ಗಣಕ ಮೂಲಸೌಕರ್ಯ ಹಾಗೂ ಅಂತಾರಾಷ್ಟ್ರೀಯ ಕೇಬಲ್ ಗೇಟ್‌ವೇ ಇರಲಿದೆ. 20 ಮಿಲಿಯನ್ ಸಾರ್ವಜನಿಕ ಸೇವಕರಿಗೆ ತರಬೇತಿ, 11 ಮಿಲಿಯನ್ ವಿದ್ಯಾರ್ಥಿಗಳಿಗೆ ಬೆಂಬಲ, ಹಾಗೂ 10,000 ಅಟಲ್ ಟಿಂಕರಿಂಗ್ ಲ್ಯಾಬ್‌ಗಳಿಗೆ ಜನರೇಟಿವ್ ಎಐ ನೆರವು ನೀಡುವ ಯೋಜನೆಗಳನ್ನು ಪ್ರಕಟಿಸಲಾಗಿದೆ. ಜತೆಗೆ 30 ಮಿಲಿಯನ್ ಡಾಲರ್ ಮೌಲ್ಯದ 'ಎಐ ಫಾರ್ ಸೈನ್ಸ್ ಇಂಪ್ಯಾಕ್ಟ್ ಚಾಲೆಂಜ್' ಆರಂಭಿಸಿ ವಿಜ್ಞಾನ ಸಂಶೋಧನೆಗೆ ಉತ್ತೇಜನ ನೀಡಲಾಗುತ್ತಿದೆ.

ಎಸ್ಟೋನಿಯಾನ-ಕಝಕಿಸ್ತಾನ ನಾಯಕರ ಜತೆ ಪ್ರಧಾನಿ ಚರ್ಚೆ

ಮೋದಿ ಅವರು ಬುಧವಾರ ಎಸ್ಟೋನಿಯಾ ಅಧ್ಯಕ್ಷ ಅಲರ್ ಕರಿಸ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿ, ಭಾರತ-ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದ ಹಿನ್ನೆಲೆಯಲ್ಲಿ ಆರ್ಥಿಕ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಚರ್ಚಿಸಿದರು. ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಎಸ್ಟೋನಿಯಾದ ಸಾಧನೆಗಳನ್ನು ಮೆಚ್ಚಿದ ಮೋದಿ, ಭವಿಷ್ಯದ ತಂತ್ರಜ್ಞಾನ, ಇಂಧನ ನಿರ್ವಹಣೆ, ಕೌಶಲ್ಯಾಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಯೋಗ ವಿಸ್ತರಿಸಲು ಒತ್ತು ನೀಡಿದರು. ➡ಪುಟ ೭

ಗಿನ್ನಿಸ್ ದಾಖಲೆ ಬರೆದ ಭಾರತ

• **ಹೊಸದಿಲ್ಲಿ:** ಕೇವಲ 24 ತಾಸುಗಳೊಳಗೆ ಬರೋಬ್ಬರಿ 2.5 ಲಕ್ಷ ಮೀರಿ ಪ್ರತಿಜ್ಞಾ ಘೋಷಣೆ! ತನ್ಮೂಲಕ ಭಾರತ ಬರೆದಿದೆ ಹೊಸ ಗಿನ್ನಿಸ್ ದಾಖಲೆ. ➡ಪುಟ ೪

ಗಲ್ಲೋಟಿಯೂಸ್ ಮಳಿಗೆ ತೆರವು

• ಪುಟ ೭

---

26 ತಿಂಗಳ ಹಿಂಬಾಕಿ ಪಾವತಿಗೆ ಸರ್ಕಾರ ಆದೇಶ

ಇಂದು ಸಾರಿಗೆ ಮುಷ್ಕರ ಇರಲಿದೆ ಬಸ್ ಸಂಚಾರ

• **ಬೆಂಗಳೂರು:** ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕಳೆದ 38 ತಿಂಗಳಿಂದ ಬಾಕಿ ಉಳಿಸಿಕೊಂಡಿದ್ದ ವೇತನ ಹಿಂಬಾಕಿ (ಅರಿಯರ್ಸ್) ಹಾಗೂ ವೇತನ ಪರಿಷ್ಕರಣೆಗಾಗಿ ಆಗ್ರಹಿಸಿ ಸಾರಿಗೆ ಸಿಬ್ಬಂದಿ ನಡೆಸಲುದ್ದೇಶಿಸಿದ್ದ ಪ್ರತಿಭಟನೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ನೌಕರರ ಪ್ರಮುಖ ಹಕ್ಕೊತ್ತಾಯಗಳಲ್ಲಿ ಒಂದಾದ 26 ತಿಂಗಳ ಹಿಂಬಾಕಿ ಪಾವತಿಸಲು ಸರ್ಕಾರ ಆದೇಶ ಹೊರಡಿಸಿದೆ. ಈ ನಡುವೆ ಎಲ್ಲ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ಸಾರಿಗೆ ಜಂಟಿ ಕ್ರಿಯಾಸಮಿತಿ ನಿರ್ಧರಿಸಿದೆ.

ಬೆಂಗಳೂರು ಚಲೋಗೆ ಕರೆ

ನೌಕರರ ವೇತನ ಪರಿಷ್ಕರಣೆ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ ಸಾರಿಗೆ ಇಲಾಖೆ ಸರ್ಕಾರದ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಆದರೂ ಸಾರಿಗೆ ನೌಕರರ ಜಂಟಿ ಕ್ರಿಯಾಸಮಿತಿ ಪದಾಧಿಕಾರಿಗಳು ತಮ್ಮ ಬೇಡಿಕೆಗಳಿಗೆ ಈಡೇರಿಕೆಗೆ ಗುರುವಾರ (ಫೆ.19) ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ. ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ 2020 ಜ.1ರಿಂದ 2023 ಫೆ.28 ರವರೆಗಿನ 38 ತಿಂಗಳ ಬಾಕಿ ಪಾವತಿ ಹಾಗೂ 2024 ಜ.1ರಿಂದ ನಾಲ್ಕು ವರ್ಷಗಳ ವೇತನ ಒಪ್ಪಂದ ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಆಶ್ರಯದಲ್ಲಿ ಫೆ.19ರಂದು ಫ್ರೀಡಂ ಪಾರ್ಕ್‌ನಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನ ಕೈಗೊಂಡಿತ್ತು. ➡ಪುಟ ೪

ಬಸ್ ಸೇವೆ ಸ್ಥಗಿತ ಇಲ್ಲ: ಸಚಿವ ರಾಮಲಿಂಗಾರೆಡ್ಡಿ

ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಷ್ಕರಕ್ಕೆ ಕರೆ ನೀಡಿರುವ ನಾಲ್ಕು ಸಾರಿಗೆ ನಿಗಮಗಳ ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರಿಗೆ ಸೂಚಿಸಲಾಗಿದೆ. ಬಸ್ ಸೇವೆ ಸ್ಥಗಿತಗೊಳಿಸುವುದಿಲ್ಲ. ➡ಪುಟ ೪



ಶಕ್ತಿ ಯೋಜನೆಯಿಂದ ಎಷ್ಟು ಹಣ ಬಾಕಿ: ಹೈಕೋರ್ಟ್ ಪ್ರಶ್ನೆ

• **ಬೆಂಗಳೂರು:** ಮಹಿಳೆಯರಿಗೆ ಉಚಿತ ಬಸ್ ಸೇವೆ ಕಲ್ಪಿಸುತ್ತಿರುವ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯ ಭಾಗವಾಗಿ ಸಾರಿಗೆ ನಿಗಮಗಳಿಗೆ ಎಷ್ಟು ಹಣವನ್ನು ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂಬುದನ್ನು ತಿಳಿಸುವಂತೆ ಸಾರಿಗೆ ನಿಗಮಗಳಿಗೆ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.



ಸಾರಿಗೆ ನಿಗಮಗಳ ಮೃತ ಸಿಬ್ಬಂದಿಗೆ ತಲಾ 30 ಲಕ್ಷ ಪರಿಹಾರ ಬಿಡುಗಡೆ ಮಾಡಲು ನಿರ್ದೇಶಿಸುವಂತೆ ಕೋರಿ ದಾವಣಗೆರೆ ತಾಹೀರ್ ಹುಸೇನ್, ರಾಯಚೂರಿನ ಅಜೀಜ್ ಪಾಷಾ ಜಾಗೀರದಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾ. ಸಿ.ಎಂ. ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಅಪಾರ ಪ್ರಮಾಣದಲ್ಲಿ ಉಚಿತ ಬಸ್ ಸೇವೆ ನೀಡಲಾಗುತ್ತಿದೆ. ➡ಪುಟ ೪

ಪಾಶ್ಚಾತ್ಯ ರಾಷ್ಟ್ರಗಳಿಂದ ಮೂಲಭೂತವಾದ: ಡಾ.ಭಾಗ್ವತ್

ಸವಾಲುಗಳಿಗೆ ಭಾರತ ಪರಿಹಾರ

• **ಲಕ್ನೋ:** ಪಾಶ್ಚಾತ್ಯ ರಾಷ್ಟ್ರಗಳು ಮೂಲಭೂತವಾದ ಪ್ರಚುರಪಡಿಸುತ್ತಿವೆ. ತಾವು ಮಾತ್ರ ಪ್ರಬಲರಾಗಬೇಕು. ತಮಗೆ ಬೇಕಾದ ರೀತಿ ಸ್ವೇಚ್ಛೆಯಿಂದ ಬದುಕಬೇಕು. ಉಳಿದವರ ಗೊಡವೆ ಬೇಡ ಎಂಬ ಸ್ವಾರ್ಥ ಚಿಂತನೆಯವರು. ಇಷ್ಟೇ ಅಲ್ಲ, ತಮ್ಮ ಹಾದಿಗೆ ಅಡೆತಡೆಯಾಗಿ ಕಾಣುವವರನ್ನು ಮುಗಿಸಿಯೇ ಬಿಡುವವರು. ಅಮೆರಿಕ, ಚೀನಾಗಳಿಂದು ಇದೇ ಹಾದಿ ಅನುಸರಿಸಿವೆ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗ್ವತ್ ಹೇಳಿದ್ದಾರೆ. ಅಂತೆಯೇ ಜಗತ್ತು ಇಂದು ಎದುರಿಸುತ್ತಿರುವ ನಾನಾ ರೀತಿಯ ಸವಾಲುಗಳಿಗೆ ಭಾರತದ ಬಳಿ ಪರಿಹಾರಗಳಿವೆ ಎಂದು ಗಮನ ಸೆಳೆದಿದ್ದಾರೆ.



ಲಕ್ನೋ ವಿವಿಯ ಮಾಳವೀಯ ಆಡಿಟೋರಿಯಂನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗತ್ತು ಇಂದು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಭಾರತದ ಬಳಿ ಪರಿಹಾರಗಳಿವೆ. ➡ಪುಟ ೪

ಹಿಂದು ಸಮಾಜದ ಒಗ್ಗಟ್ಟು ಸಂಘದ ಗುರಿ

ರಾಷ್ಟ್ರ ಸಂಪನ್ನವಾಗಬೇಕೆಂಬುದು ಆರೆಸ್ಸೆಸ್ ಗುರಿ. ನಾನು ಮತ್ತು ನನ್ನ ಕುಟುಂಬ ಮಾತ್ರ ಖುಷಿಯಾಗಿದ್ದರೆ ಸಾಕು, ಇದೇ ಎಲ್ಲ ಎಂಬ ಚಿಂತನೆ ಬಿಟ್ಟು, ಇಡೀ ರಾಷ್ಟ್ರದ ಬಗ್ಗೆ ಚಿಂತನೆ ಹೊಂದಬೇಕು. ಆರೆಸ್ಸೆಸ್ ಸಮಾಜದ ಏಕತೆ ಮತ್ತು ಗುಣಾತ್ಮಕತೆಗೆ ಮಹತ್ವ ನೀಡುತ್ತದೆ. ಕೇವಲ ಬರಹಗಳ ಓದುವುದರಿಂದ ಆರೆಸ್ಸೆಸ್ ನಿಮಗೆ ಅರ್ಥವಾಗದು. ಈ ಸಂಘಟನೆಯೊಳಗೆ ಬನ್ನಿ ಮತ್ತು ಆರೆಸ್ಸೆಸ್ ಏನೆಂಬುದನ್ನು ಕಣ್ಣಾರೆ ಕಂಡುಕೊಳ್ಳಿ. ಇಡೀ ಹಿಂದು ಸಮಾಜದ ಒಗ್ಗಟ್ಟು ಆರೆಸ್ಸೆಸ್ ಹೊಣೆಗಾರಿಕೆ. ➡ಪುಟ ೪

ಕಸ ವಿಲೇವಾರಿಗೆ ಬೆಳ್ಳಹಳ್ಳಿ-ಮಿಟ್ಟಗಾನಹಳ್ಳಿ ಗ್ರಾಮಸ್ಥರ ಆಕ್ರೋಶ

ಬೆಂಗಳೂರು ಕಸದ ಲಾರಿಗಳಿಗೆ ತಡೆ

• **ಬೆಂಗಳೂರು:** ನಗರದಲ್ಲಿ ಕಸ ಸಮಸ್ಯೆ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ದಟ್ಟವಾಗಿದೆ. ಗ್ರಾಮಾಭಿವೃದ್ಧಿ ನಿಧಿ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಬೆಳ್ಳಹಳ್ಳಿ-ಮಿಟ್ಟಗಾನಹಳ್ಳಿ ಕಸ ಡಂಪಿಂಗ್ ಯಾರ್ಡ್ (ಲ್ಯಾಂಡ್‌ಫಿಲ್-ಭೂ ಭರ್ತಿ)ಗೆ ಕಸ ವಿಲೇವಾರಿ ಮಾಡಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ, ಮಂಗಳವಾರದಿಂದ ಕಸದ ಲಾರಿಗಳನ್ನು ತಡೆಹಿಡಿದಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳ ನೇತೃತ್ವದಲ್ಲಿ ಕಸ ವಿಲೇವಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಬೆಳ್ಳಹಳ್ಳಿ-ಮಿಟ್ಟಗಾನಹಳ್ಳಿ ಭೂ ಭರ್ತಿಗೆ ವಿರೋಧ ವ್ಯಕ್ತವಾದ ಹಿನ್ನೆಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ದೊಡ್ಡಬಳ್ಳಾಪುರದ ಚಿಗರೇನಹಳ್ಳಿ ಬಳಿ ಇರುವ ಎಂಎಸ್‌ಜಿಪಿ ಕಸದ ಘಟಕಕ್ಕೆ ಲಾರಿಗಳನ್ನು ಕಳುಹಿಸಿದೆ. ಆದರೆ ವಿಷಯ ತಿಳಿದ ಅಲ್ಲಿಯ ಗ್ರಾಮಸ್ಥರೊಂದಿಗೆ ಶಾಸಕ ಧೀರಜ್ ಮುನಿರಾಜು ನೇತೃತ್ವದಲ್ಲಿ ಹೋರಾಟ ಮಾಡಿದ್ದು, ನಿತ್ಯ ಬರುವ 72 ಲಾರಿ ಹೊರತುಪಡಿಸಿ, ಹೆಚ್ಚುವರಿಯಾಗಿ ಬಂದ ಲಾರಿಯನ್ನು ತಡೆದಿದ್ದಾರೆ. ➡ಪುಟ ೪



ಬಿಜೆಪಿ ಶಾಸಕರ ಬ್ಲ್ಯಾಕ್‌ಮೇಲ್‌ಗೆ ಬಗ್ಗುವುದಿಲ್ಲ: ಡಿಸಿಎಂ ಡಿಕೆಶಿ

ಕಸದ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿ ಶಾಸಕರು ಕಸ ಹಾಕಬಾರದು ಹಾಗೂ ನಮಗೆ ಅನುದಾನ ಬೇಕು ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಅರವಿಂದ ಲಿಂಬಾವಳಿ, ದೊಡ್ಡಬಳ್ಳಾಪುರ ಶಾಸಕರು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ➡ಪುಟ ೪

ಮಾರ್ಚ್ 16ಕ್ಕೆ ರಾಜ್ಯಸಭೆಯ 37 ಸ್ಥಾನಗಳಿಗೆ ಚುನಾವಣೆ

ಬಿಜೆಪಿ ಮೇಲುಗೈ ಸಾಧಿಸುವ ಸಾಧ್ಯತೆ

• **ಹೊಸದಿಲ್ಲಿ:** ಮಾರ್ಚ್ 16ರಂದು ನಡೆಯಲಿರುವ ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆಯಲ್ಲಿ ಒಟ್ಟು 37 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಈ ಬಾರಿ ಬಿಜೆಪಿ ಮೇಲುಗೈ ಸಾಧಿಸುವ ಸಾಧ್ಯತೆಗಳು ನಿಚ್ಚಳವಾಗಿವೆ. ಈ ಸ್ಥಾನಗಳು ಏ.2, 9ರಂದು ಖಾಲಿಯಾಗಲಿವೆ. ಚುನಾವಣಾ ಆಯೋಗದ ಪ್ರಕಟಣೆ ಪ್ರಕಾರ ಮಹಾರಾಷ್ಟ್ರ(7), ಒಡಿಶಾ(4), ತೆಲಂಗಾಣ(2), ತಮಿಳುನಾಡು (6), ಛತ್ತೀಸ್‌ಗಢ (2), ಪಶ್ಚಿಮ ಬಂಗಾಳ (5), ಅಸ್ಸಾಂ (3), ಹರ್ಯಾಣ (2), ಹಿಮಾಚಲ ಪ್ರದೇಶ (1), ಬಿಹಾರ (5) ರಾಜ್ಯಗಳಲ್ಲಿ ರಾಜ್ಯಸಭೆ ಸ್ಥಾನಗಳು ಖಾಲಿಯಾಗುತ್ತಿವೆ.

ಫೆ.26ಕ್ಕೆ ಅಧಿಸೂಚನೆ ಪ್ರಕಟ: ಖಾಲಿಯಾಗುವ ರಾಜ್ಯಸಭೆ 37 ಸ್ಥಾನಗಳಿಗೆ ಫೆ.26ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಮಾ.16ರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ 5ರಿಂದ ಮತ ಎಣಿಕೆ ನಡೆಯಲಿದೆ. ಮಹಾರಾಷ್ಟ್ರ, ಒಡಿಶಾ, ಬಿಹಾರ, ಛತ್ತೀಸ್‌ಗಢ, ಹರ್ಯಾಣ, ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ ಅಥವಾ ಅಥವಾ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರವಿದೆ. ➡ಪುಟ ೪

ಸತೀಶ ಜಾರಕಿಹೊಳಿ ಮನವಿಗೆ ಸ್ಪಂದಿಸಿದ ಗಡ್ಕರಿ

ರಾಜ್ಯದ 6 ರಸ್ತೆ ಮೇಲ್ದರ್ಜೆಗೆ

• **ಬೆಳಗಾವಿ:** ರಾಜ್ಯದ ಆರು ಪ್ರಮುಖ ರಸ್ತೆಗಳನ್ನು ಮೇಲ್ದರ್ಜೆಗೇರಿಸುವಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಚತುಷ್ಪಥ, ಷಟ್ಪಥ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಗಡ್ಕರಿ ಅವರಿಗೆ ಮನವಿ ಸಲ್ಲಿಸಲಾಗಿತ್ತು ಎಂದರು. ಬಿಜೆಪಿಯಿಂದ ಆಯ್ಕೆಯಾದ ಸಂಸದರು, ಲೋಕಸಭಾ ಸದಸ್ಯರೂ ರಾಜ್ಯದ ಹಲವು ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದ್ದರು. ಈ ಬೇಡಿಕೆಗೆ ಸ್ಪಂದಿಸಿದ ಸಚಿವ ಗಡ್ಕರಿ ಅವರು, ರಾಜ್ಯ ಲೋಕೋಪಯೋಗಿ ಇಲಾಖೆ ಅಧೀನದಲ್ಲಿದ್ದ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಿಕೊಂಡು ರಸ್ತೆಗಳನ್ನು ವಿಸ್ತರಣೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.

ಜೇವರ್ಗಿ-ಬಳ್ಳಾರಿ ಮಧ್ಯದ 265 ಕಿ.ಮೀ.



ಉದ್ದದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತನ್ನ ಅಧೀನಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸ ಶುರು ಮಾಡುವಂತೆ ಸೂಚನೆ ನೀಡಿದ್ದಾರೆ. ಜೇವರ್ಗಿ, ಶಹಾಪುರ, ಸುರಪುರದಿಂದ ಲಿಂಗಸುಗೂರುವರೆಗಿನ ರಸ್ತೆಯು ಹೆಸರಿಗಷ್ಟೇ ರಾಷ್ಟ್ರೀಯ ಹೆದ್ದಾರಿಯಾಗಿತ್ತು. ಜೇವರ್ಗಿ, ಶಹಾಪುರ, ಹೊಸಪೇಟೆ ಮಾರ್ಗದ ಮೂಲಕ ಬೆಂಗಳೂರಿಗೆ ಹೊರಡುವ ಬಸ್‌ಗಳು ಕೆಟ್ಟ ರಸ್ತೆಯಿಂದಾಗಿ ನಿಗದಿತ ಅವಧಿಗಿಂತ ತಡವಾಗಿ ತಲುಪುತ್ತಿವೆ. ಅದಕ್ಕಾಗಿಯೇ ತುರ್ತು ಕೆಲಸ ಇದ್ದವರು ರಾಯಚೂರು, ಮಂತ್ರಾಲಯ ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುತ್ತಿದ್ದಾರೆ.

ಖಂಡ್ರೆ ಸಮ್ಮತಿ | ವಾಹನ, ಟ್ರಿಪ್, ಸಮಯ ಕಡಿತ

ಬಂಡೀಪುರದಲ್ಲಿ ಸಫಾರಿ ಶುರು

• **ಬೆಂಗಳೂರು:** ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಟ್ರಿಪ್, ಸಮಯ ಮತ್ತು ವಾಹನ ಸಂಖ್ಯೆಯಲ್ಲಿ ಕಡಿತ ಮಾಡಿ ಗುರುವಾರದಿಂದ (ಫೆ.19) ಸಫಾರಿ ಪುನರಾರಂಭಕ್ಕೆ ಸಮ್ಮತಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.



ಹುಲಿ ದಾಳಿಯಿಂದ ಸರಣಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಕಳೆದ ನ.7ರಿಂದ ಸ್ಥಗಿತಗೊಳಿಸಲಾಗಿದ್ದ ಸಫಾರಿ ಪುನರಾರಂಭದ ಬಗ್ಗೆ ಬುಧವಾರ ವಿಕಾಸಸೌಧದಲ್ಲಿ ಉನ್ನತಾಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿ ಬಳಿಕ ಈ ಮಾಹಿತಿ ನೀಡಿದರು. ಈ ಹಿಂದೆ ಬಂಡೀಪುರದಲ್ಲಿ 8 ಗಂಟೆ ಕಾಲ ಸಫಾರಿ ನಡೆಯುತ್ತಿತ್ತು. ಈಗ ಅದನ್ನು 5 ಗಂಟೆಗೆ ತಗ್ಗಿಸಲಾಗಿದೆ. ಅದೇ ರೀತಿ ಸುಂಕದಕಟ್ಟೆಯಲ್ಲಿ 6 ಗಂಟೆ ಹಾಗೂ ನಾಗರಹೊಳೆಯಲ್ಲಿ 4 ಗಂಟೆ ಕಾಲ ಮಾತ್ರ ಸಫಾರಿಗೆ ಪ್ರಥಮ ಹಂತದಲ್ಲಿ ಅನುಮತಿಸಲಾಗಿದೆ ಎಂದರು. ಬಂಡೀಪುರ, ನಾಗರ ಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮದ ಧಾರಣಾ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ನಿಗದಿಪಡಿಸಲು ರಚಿಸಲಾಗಿರುವ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಾಂತ್ರಿಕ ಸಮಿತಿ ನೀಡಿರುವ ಪ್ರಾಥಮಿಕ ವರದಿ ಪರಾಮರ್ಶೆ ನಡೆಸಿದರು. ➡ಪುಟ ೪



ಸಫಾರಿ ವಾಹನಗಳಿಗೆ ಜಿಪಿಎಸ್

ಸಫಾರಿ ವಾಹನಗಳನ್ನು ಕತ್ತಲಾದ ಬಳಿಕ ಓಡಿಸುವುದು, ಹೆಚ್ಚುವರಿ ಅವಧಿಗೆ ಓಡಿಸುವುದೇ ಮೊದಲಾದ ದುರ್ಬಳಕೆ ತಡೆಗಟ್ಟಲು ಕಡ್ಡಾಯವಾಗಿ ಮುಂದಿನ 2 ತಿಂಗಳೊಳಗಾಗಿ ಎಲ್ಲ ಸಫಾರಿ ವಾಹನಗಳಿಗೆ ಎಂಜಿನ್ ಸಂಪರ್ಕಿತ ಜಿಪಿಎಸ್ ಮತ್ತು ಡ್ಯಾಷ್ ಕ್ಯಾಮೆರಾ ಅಳವಡಿಸಬೇಕು ಎಂದು ಸೂಚಿಸಲಾಗಿದೆ.

ಬೆಳ್ಳಿ ಬಂಗಾರ (ಬೆಂಗಳೂರು)	ಬೆಳ್ಳಿ: 2,55,000 (2,60,000) ಅಪರಂಜಿ ಚಿನ್ನ: 1,54,210 (1,54,200) ಆಭರಣ ಚಿನ್ನ: 1,41,350 (1,41,350) ಚಿನ್ನ 10 ಗ್ರಾಂ.ಗೆ, ಬೆಳ್ಳಿ 1 ಕೆಜಿಗೆ, ರೂ.ಗಳಲ್ಲಿ (ಆವರಣದಲ್ಲಿ ಹಿಂದಿನ ದಿನದ ದರ)	ಷೇರು ಸೂಚ್ಯಂಕ	ಬಿಎಸ್‌ಇ 83,734 (283↑) ಎನ್‌ಎಸ್‌ಇ 25,819 (93↑) | $1 = ₹90.68

ಕಿರುಸುದ್ದಿ

ನಿರ್ಬಂಧ ಸಲ್ಲ: ಕಾಟವೆ



ಹುಬ್ಬಳ್ಳಿ: ದ್ವೇಷ ಭಾಷಣದ ಹೆಸರಿನಲ್ಲಿ ದಮನಕಾರಿ ಕಾಯ್ದೆ ತರಲು ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ ಈಗ ಮಾಧ್ಯಮಗಳ ಮೇಲೆ ಅಂಕುಶ ಹಾಕುವ ಯೋಚನೆ ಬಂದಿದೆ. ವಿಧಾನಸೌಧದಲ್ಲಿ ಮಾಧ್ಯಮದವರ ಮುಕ್ತ ಸಂಚಾರಕ್ಕೆ ನಿರ್ಬಂಧ ಹೇರಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಹೊರಟಿರುವ ಈ ನಡೆಯು ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ ಎಂದು ಬಿಜೆಪಿ ಯುವ ಮುಖಂಡ ವೆಂಕಟೇಶ್ ಕಾಟವೆ ಹೇಳಿದರು.

ಜನತಂತ್ರದ ನಾಲ್ಕನೇ ಸ್ತಂಭವಾದ ಮಾಧ್ಯಮ ಕಂಡರೆ ಕಾಂಗ್ರೆಸಿಗರಿಗೆ ಮೊದಲಿನಿಂದಲೂ ಏಕಿಷ್ಟು ನಡುಕ? ಭದ್ರತೆಯ ಸೋಗಿನಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಸಂಕೋಲೆ ತೊಡಿಸಲು ಹೊರಟಿರುವುದು ನಿಮ್ಮ ಆಡಳಿತದ ವೈಫಲ್ಯಗಳನ್ನು ಮುಚ್ಚಿ ಹಾಕಲಿಕ್ಕಲ್ಲವೇ? ಜನರಿಂದ ಆಯ್ಕೆಯಾದ ಸರ್ಕಾರವಿದು ಎಂಬುದನ್ನು ಮರೆತು, ವಿಧಾನಸೌಧದಲ್ಲಿ ಪಾಳೇಗಾರಿಕೆ ನಡೆಸಲು ಹೊರಟಿರುವ ನಿಮ್ಮ ಅಹಂಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ತಕ್ಷಣವೇ ಈ ಕರಾಳ ಸುತ್ತೋಲೆಯನ್ನು ವಾಪಸ್ ಪಡೆದು ಪತ್ರಿಕಾ ರಂಗದ ಕ್ಷಮೆಯಾಚಿಸಿ, ಇಲ್ಲದಿದ್ದರೆ ನಿಮ್ಮ ಸರ್ವಾಧಿಕಾರಿ ಧೋರಣೆಯ ವಿರುದ್ಧ ಬೀದಿಗಿಳಿದು ಹೋರಾಡುವುದು ಅನಿವಾರ್ಯವಾದೀತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಹವಾಲು ಸ್ವೀಕಾರ ನಾಳೆ

ಕುಂದಗೋಳ: ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಫೆ.19ರಂದು ಬೆಳಗ್ಗೆ 10.30 ಕ್ಕೆ ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸುವರು. ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಹಾಗೂ ಕುಂದು ಕೊರತೆಗಳ ಕುರಿತು ಅರ್ಜಿ ಸ್ವೀಕರಿಸಲಿದ್ದಾರೆ ಎಂದು ತಹಶೀಲ್ದಾರ್ ರಾಜು ಮಾವರಕರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿದ್ಧನಗೌಡರಿಗೆ ರಾಜ್ಯ ಪ್ರಶಸ್ತಿ



ಅಣ್ಣಿಗೇರಿ: ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಸನ್ನಿಧಾನದಲ್ಲಿ ಸಭೆ ಸೇರಿದ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿಯ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯು 2025 ನೇ ಸಾಲಿನ ರಾಜ್ಯಪ್ರಶಸ್ತಿಗೆ ಹೋರಾಟಗಾರ ಸಿದ್ಧನಗೌಡ ಪಾಟೀಲ ಅವರಿಗೆ ನೀಡಬೇಕೆಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಫೆ.25ರ ಸಂಜೆ 6 ಗಂಟೆಗೆ ಸ್ಥಳೀಯ ನಿಂಗಮ್ಮ ಹೂಗಾರ ಕಾಲೇಜು ಆವರಣದಲ್ಲಿ ರಾಜ್ಯಪ್ರಶಸ್ತಿ ಪ್ರದಾನ ಸಮಾರಂಭ ಜರುಗುವುದು. ಹೋರಾಟಗಾರ ಸಿದ್ಧನಗೌಡ ಪಾಟೀಲ ಅವರಿಗೆ ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿಯ ನಗದು 25,000 ರೂ. ನೀಡಿ ಗೌರವಿಸಲಾಗುವುದು. ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಂಕರ ಹಲಗತ್ತಿ ಅತಿಥಿಗಳಾಗಿ ಭಾಗವಹಿಸುತ್ತಾರೆ ಎಂದು ರಾಜ್ಯ ಪ್ರಶಸ್ತಿ ಸಮಿತಿಯ ಸಂಚಾಲಕ ಪ್ರೊ.ಎಸ್.ಎಸ್. ಹರ್ಲಾಪೂರ ತಿಳಿಸಿದ್ದಾರೆ.

ಜನ್ಮದಿನೋತ್ಸವ ಇಂದು

ಹುಬ್ಬಳ್ಳಿ: ಇಲ್ಲಿಯ ಮರಾಠ ಸಮಾಜದ ಮರಾಠಾ ಶ್ರೀಭಾರತಿ ಮಠ ಟ್ರಸ್ಟ್ ಸಮಿತಿ ವತಿಯಿಂದ ಫೆ. 19ರಂದು ಛತ್ರಪತಿ ಶಿವಾಜಿ ಮಹಾರಾಜರ 399 ನೇ ಜನ್ಮದಿನೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಅಂದು ಬೆಳಗ್ಗೆ 8 ಗಂಟೆಗೆ ಶಿವಾಜಿ ಚೌಕಿನಲ್ಲಿ ಧ್ವಜಾರೋಹಣ, 9.30ಕ್ಕೆ ಶಿವಾಜಿ ಮಹಾರಾಜರ ಕಂಚಿನ ಅಶ್ವರೂಢ ಪುತ್ಥಳಿಗೆ ಮಾಲಾರ್ಪಣೆ, 10ಕ್ಕೆ ಶಿವಾಜಿ ಮಹಾರಾಜರಿಗೆ ಸುಮಂಗಲಿಯರಿಂದ ತೊಟ್ಟಿಲೋತ್ಸವ ಹಾಗೂ ನಾಮಕರಣ ಕಾರ್ಯಕ್ರಮ ನಡೆಯಲಿದೆ. 11ಕ್ಕೆ ತಹಶೀಲ್ದಾರ್ ಕಚೇರಿಯಲ್ಲಿ ಜಯಂತಿ ಆಚರಿಸಲಾಗುವುದು. ಸಂಜೆ 4ಕ್ಕೆ ಶಿವಾಜಿ ಮಹಾರಾಜರ ತೈಲ ಚಿತ್ರ ಹಾಗೂ ಉತ್ಸವ ಮೂರ್ತಿ ಭವ್ಯ ಮೆರವಣಿಗೆ ನಡೆಯಲಿದ್ದು, ಮರಾಠ ಗಲ್ಲಿಯ ಹನುಮಂತನ ದೇವಸ್ಥಾನದಿಂದ ಮೆರವಣಿಗೆ ಚಾಲನೆ ದೊರೆಯಲಿದೆ. ಶಾಸಕ ಶ್ರೀನಿವಾಸ ಮಾನೆ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆ ಸಮಾಜದ ಅಧ್ಯಕ್ಷ ಸುನೀಲ ಬಾಳಕೃಷ್ಣದಳವಿ, ಅತಿಥಿಯಾಗಿ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಪಾಲಿಕೆ ಉಪ ಮಹಾಪೌರ ಸಂತೋಷ ಚವ್ಹಾಣ ಸೇರಿದಂತೆ ಸಮಾಜದ ಪ್ರಮುಖರ ಆಗಮಿಸಲಿದ್ದಾರೆ ಎಂದು ಮರಾಠಾ ಭಾರತೀ ಮಠ ಟ್ರಸ್ಟ್ ಸಮಿತಿಯ ಕಾರ್ಯದರ್ಶಿ ನಾರಾಯಣ ವೈದ್ಯ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

ಕಸ್ತೂರಿ ವಾಲಿ ನಿಧನ



ಧಾರವಾಡ: ತಾಲೂಕಿನ ಹೆಬ್ಬಳ್ಳಿ ಗ್ರಾಮದ ನಿವಾಸಿ ಕಸ್ತೂರಿ ರುದ್ರಪ್ಪ ವಾಲಿ (54) ಬುಧವಾರ ನಿಧನರಾದರು. ಮೃತರಿಗೆ ಪತಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಳಗವಿದೆ.

ಸೀತಮ್ಮ ಕುರಹಟ್ಟಿ



ಕಲಘಟಗಿ: ಪಟ್ಟಣದ ನಿವಾಸಿ ಸೀತಮ್ಮ ರಾಮಚಂದ್ರ ಕುರಹಟ್ಟಿ (71) ಇತ್ತೀಚಿಗೆ ನಿಧನರಾದರು. ಅವರು ಮೂವರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.



ಕಲಘಟಗಿ: ಪಟ್ಟಣದ ಗ್ರಾಮದೇವಿ ಜಾತ್ರೆ ಪ್ರಯುಕ್ತ ಪ್ರಮುಖ ಬೀದಿಗಳ ರಸ್ತೆ ಕಾಮಗಾರಿಗೆ ದೇವಸ್ಥಾನ ಹಾಗೂ ಜಾತ್ರಾ ಸಮಿತಿ ಸದಸ್ಯರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಶ್ರೀಕಾಂತ ಖಿಟಾವಕರ, ಸುಧೀರ ಬೋಳಾರ, ಬಾಬಣ್ಣ ಅಂಚಟಗೇರಿ, ಶಿವಕುಮಾರ ಖಂಡೇಕರ, ರಾಜು ಚಿಕ್ಕಮಠ, ಪ್ರಸನ್ನ ಡಂಬಳ, ಸಂಗಮೇಶ ತೋಟಗಂಟಿ, ವಿಜಯ ಮುರಾರಿ, ರಾಘು ಹುಲಿಹೊಂಡ, ಸುನಿಲ್ ಗೌಡಣ್ಣವರ, ಹರಿಶಂಕರ ಮಠದ, ಬಾಳು ಖಾನಾಪುರ, ಸಿದ್ದಲಿಂಗಸ್ವಾಮಿ, ಪ್ರಕಾಶ ಖಿಟಾವಕರ ಇತರರಿದ್ದರು.

ಜಗ್ಗಲಗಿ ಹಬ್ಬದ ಪೂರ್ವಭಾವಿ ಸಭೆ

ಹುಬ್ಬಳ್ಳಿ: ನಗರದ ಮೂರುಸಾವಿರ ಮಠದಲ್ಲಿ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಸಮಿತಿ ವತಿಯಿಂದ ಬುಧವಾರ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಭಾಗವಹಿಸಿ ಮಾತನಾಡಿ, ಕಳೆದ 14 ವರ್ಷಗಳ ಹಿಂದೆ ನಾವು ಜಗ್ಗಲಗಿ ಹಬ್ಬವನ್ನು ಹುಬ್ಬಳ್ಳಿಯಲ್ಲಿ ಪ್ರಾರಂಭಿಸಿದ್ದೆವು. ನಶಿಸಿ ಹೋಗುತ್ತಿರುವ ಈ ಹೋಳಿ ಹಬ್ಬವನ್ನು ಮತ್ತೆ ಅದಕ್ಕೆ ಮೆರಗು ತರಲು ಪ್ರಾರಂಭಿಸಿ ಈಗ ಉತ್ತರ ಕರ್ನಾಟಕದ ಜನಪ್ರಿಯ ಹಬ್ಬವಾಗಿದೆ. 15ನೇ ವರ್ಷಕ್ಕೆ ಹಬ್ಬವು ಆಚರಣೆಯೂ ನಡೆಯುತ್ತಿದೆ ಎಂದರು.

ಈ ಬಾರಿ ಹರಿಯಾಣ ರಾಜ್ಯದಿಂದ ಜಗ್ಗಲಗಿ ವಾದ್ಯ ಮೇಳ ತಂಡವು ಆಗಮಿಸಲಿದ್ದು, ಅದರಂತೆ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಅನೇಕ ವಾದ್ಯ ಮೇಳ ತಂಡಗಳು ಭಾಗವಹಿಸಲಿವೆ. ಹುಬ್ಬಳ್ಳಿಯ ಜಗ್ಗಲಗಿ ಸಮಿತಿಯವರು ಯಶಸ್ವಿಯಾಗಿ ಹಗಲು ರಾತ್ರಿ ದುಡಿಯುತ್ತಾರೆ. ಈಗ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ಪಾಲಿಕೆಯ ಸದಸ್ಯರಾದ ಶಿವು ಮೆಣಸಿನಕಾಯಿ, ಸತೀಶ್ ಸೇಜುವಾಡಕರ, ಮಂಜುನಾಥ್ ಕಾಟಕರ, ಸುಭಾಸಿಂಗ್ ಜಮಾದಾರ್, ಸಿದ್ದು ಮೊಗಲಿಶೆಟ್ಟರ್, ಕೃಷ್ಣ ಗಂಡಗಾಳೆಕರ, ತೋಟಪ್ಪ ನಿಡಗುಂದಿ, ಜಗದೀಶ್ ಬಳ್ಳಾನವರ, ಸಂತೋಷ ಆರಕೇರಿ, ಚೆನ್ನು ಹೊಸಮನಿ, ಮೋಹನ್ ಲಾಲ್ ಜೈನ್, ರವಿ ನಾಯಕ, ಪ್ರವೀಣ್ ಪವರ್, ಸುಬ್ರಹ್ಮಣ್ಯಂ ಶಿರಕೋಳ, ರಾಜು ಕೋರ್ಯಾಣಮಠ, ಶಶಿ ಡಂಗನವರ್ ಇದ್ದರು.



ಹುಬ್ಬಳ್ಳಿ: ನಗರದ ಮೂರುಸಾವಿರ ಮಠದಲ್ಲಿ ಹುಬ್ಬಳ್ಳಿ ಜಗ್ಗಲಗಿ ಹಬ್ಬದ ಸಮಿತಿ ವತಿಯಿಂದ ಬುಧವಾರ ಪೂರ್ವಭಾವಿ ಸಭೆ ನಡೆಯಿತು.

ಸಾರ್ವಜನಿಕರ ಅಹವಾಲು ಸ್ವೀಕಾರ | ಅಧಿಕಾರಿಗಳ ಸಭೆ | ಡಿಸಿ ಸೂಚನೆ

ಜನರ ಸಮಸ್ಯೆಗೆ ತ್ವರಿತ ಸ್ಪಂದಿಸಿ

ನವಲಗುಂದ: ಗ್ರಾಮ ಮಟ್ಟದಿಂದ ಹಿಡಿದು ಜಿಲ್ಲಾಮಟ್ಟದ ಎಲ್ಲ ಇಲಾಖೆಗಳ ಸರ್ಕಾರಿ ಅಧಿಕಾರಿ, ನೌಕರರು ಕ್ಷೇತ್ರ ಭೇಟಿ ಹೊರತುಪಡಿಸಿ, ಕಚೇರಿ ಸಮಯದಲ್ಲಿ ಸಾರ್ವಜನಿಕರಿಗೆ ಕಚೇರಿಯಲ್ಲಿ ಲಭ್ಯರಿದ್ದು, ಅವರ ಅಹವಾಲುಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು.

ಅವರು ಬುಧವಾರ ನವಲಗುಂದ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ ಮಾತನಾಡಿ, ನವಲಗುಂದ ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಆರಂಭಿಸಿರುವ ಕಡಲೆಕಾಳು ಮತ್ತು ಗೋವಿನ ಜೋಳ ಖರೀದಿ ಕೇಂದ್ರಗಳು ರೈತರಿಗೆ ಉಪಯುಕ್ತವಾಗುವಂತೆ ಕಾರ್ಯ ನಿರ್ವಹಿಸಬೇಕು. ತಹಶೀಲ್ದಾರ್ ಕಚೇರಿಯಿಂದ ಓರ್ವ ಗ್ರಾಮ ಆಡಳಿತ ಅಧಿಕಾರಿಯನ್ನು ಖರೀದಿ ಕೇಂದ್ರಗಳಿಗೆ ನೇಮಿಸಿ, ರೈತರ ನೋಂದಣಿ, ಕಾಳು ಖರೀದಿಗೆ ಸಹಾಯ ಮಾಡಬೇಕು. ಈ ನಿಟ್ಟಿನಲ್ಲಿ ನವಲಗುಂದ ತಹಶೀಲ್ದಾರ್ ಕ್ರಮವಹಿಸಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ನವಲಗುಂದ ತಹಶೀಲ್ದಾರ್ ಸುಧೀರ ಸಾವುಕಾರ, ಬಿಇಒ ಉಮೇಶ ಬೊಮ್ಮಕ್ಕನವರ, ತಾಪಂ ಇಒ ಇ.ಆರ್.ಬಡೆಖಾನ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ಹಿರೇಮಠ, ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ ಹಿರೇಗೌಡರ, ಉಪ ತಹಶೀಲ್ದಾರ್ ಎಂ.ಎಚ್.ಸದರಬಾಯಿ, ಕಂದಾಯ ನಿರೀಕ್ಷಕ ಕುಮಾರಗೌಡ ಪಾಟೀಲ, ಸಿಡಿಪಿಒ ಗಾಯತ್ರೀ ಪಾಟೀಲ ಸೇರಿದಂತೆ ಇತರರಿದ್ದರು.

- ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗಲು ರೈತರಿಂದ ನೇರ ಖರೀದಿ ವ್ಯವಸ್ಥೆಯಾಗಲಿ
- ಬೆಳೆ ವಿಮೆ ಎರಡನೇ ಕಂತಿನ ಪರಿಹಾರ ಮೊತ್ತ ರೈತರ ಖಾತೆಗೆ ಶೀಘ್ರ ಜಮಾ ಆಗಲಿ
- ಗೊಬ್ಬರ ಮಾರಾಟದಲ್ಲಿ ಹೆಚ್ಚುವರಿ ದರ ವಸೂಲಿ, ಕೆಲವು ವ್ಯಾಪಾರಿಗಳು ರೈತರಿಗೆ ಬೇಡದ ಗೊಬ್ಬರಗಳನ್ನು ಕೂಡ ತೆಗೆದುಕೊಳ್ಳುವಂತೆ ಒತ್ತಡ ಹಾಕದಿರಿ
- ಕೃಷಿ ಇಲಾಖೆ ಅಧಿಕಾರಿಗಳು ಈ ಕುರಿತು ಪರಿಶೀಲನೆ ಮಾಡಿ, ಗೊಬ್ಬರದ ದರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು
- ಅನಧಿಕೃತವಾಗಿ ಮದ್ಯದಂಗಡಿಗಳನ್ನು ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದ ಡಿಸಿ ಸ್ನೇಹಲ್



ಕುಡಿಯುವ ನೀರಿನ ಮಾದರಿ ಪರೀಕ್ಷಿಸಿ

ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಪರೀಕ್ಷಾ ಅವಧಿ ಸಮೀಪಿಸುತ್ತಿರುವುದರಿಂದ ಹಾಸ್ಟೆಲ್‌ಗಳಲ್ಲಿ ಸರಿಯಾದ ವಸತಿ, ಆಹಾರ ಮತ್ತು ಓದು ವ್ಯವಸ್ಥೆ ಕಲ್ಪಿಸಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಬೇಸಿಗೆ ಕಾಲ ಸಮೀಪಿಸುತ್ತಿರುವ ಹಿನ್ನೆಲೆ ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷೆ ಮಾಡಿ ಸುರಕ್ಷತೆ ಖಚಿತಪಡಿಸಬೇಕು. ಗ್ರಾಮ ಮತ್ತು ಪಟ್ಟಣ ಪ್ರದೇಶಗಳಲ್ಲಿ ನೀರಿನ ಕೊರತೆ ಹಾಗೂ ಶುದ್ಧತೆ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

> ಪ್ರಮುಖ ರಸ್ತೆಯಲ್ಲಿ ಒತ್ತುವರಿ ಮಾಡಿ, ಮನೆಗಳ ನಿರ್ಮಾಣವಾಗಿರುವ ಕುರಿತು ದೂರುಗಳು ಬಂದಿದ್ದು, ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ, ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು.
>
> ■ ಸ್ನೇಹಲ್ ಆರ್., ಡಿಸಿ

ಹೈಸ್ಕೂಲ್‌ಗೆ ಡಿಸಿ ಭೇಟಿ

ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ನಗರದ ಮಾಡೆಲ್ ಹೈಸ್ಕೂಲ್‌ಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಓದು, ಅಭ್ಯಾಸ ತಯಾರಿ ಪರಿಶೀಲಿಸಿದರು. ವರ್ಗ ಕೋಣೆಗೆ ಭೇಟಿ ನೀಡಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಪರೀಕ್ಷೆಗೆ ಉತ್ತಮವಾಗಿ ಸಿದ್ಧರಾಗಲು ಹೇಳಿದರು.

ಪಠ್ಯೇತರ ಚಟುವಟಿಕೆಗಳಿಂದ ವ್ಯಕ್ತಿತ್ವ ವಿಕಸನ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಮತ್ತು ಕವಿವಿಯ ಅಂತರ ಅಲವಯ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಜೆಎಸ್ಸೆಸ್‌ನ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಸಂಸ್ಥೆಯ ಕಾರ್ಯಾಧ್ಯಕ್ಷ ಮತ್ತು ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಮಾತ್ರವೇ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯ ಎಂದರು. ಸಂಸ್ಥೆಯಲ್ಲಿ ದೊರೆಯುವ ಸೌಲಭ್ಯ ಸದ್ಬಳಕೆಯಿಂದ ಇನ್ನಷ್ಟು ಸಾಧನೆ ಮಾಡುವಂತೆ ಕರೆ ನೀಡಿದ ಅವರು, ಬದುಕಿನಲ್ಲಿ ದೊರೆಯುವ ಅವಕಾಶ ಉಪಯೋಗಿಸಿಕೊಂಡು, ಉನ್ನತ ಸ್ಥಾನಕ್ಕೆ ಏರಬೇಕು. ಈ ಮೂಲಕ ಕಲಿತ ಸಂಸ್ಥೆಗೆ ಕೀರ್ತಿ ತರಲು ಸಲಹೆ ನೀಡಿದರು. ವಿದ್ಯಾರ್ಥಿಗಳು ದೈಹಿಕ-ಮಾನಸಿಕ ಆರೋಗ್ಯ ಕಾಪಾಡಿಕೊಳಬೇಕು. ಜೆಎಸ್‌ಎಸ್ ಸಂಸ್ಥೆ ಇಂದು ಬೃಹದಾಕರವಾಗಿ ಬೆಳೆದಿದೆ. ಸರ್ವಕ್ಷೇತ್ರದಲ್ಲಿ ಮಕ್ಕಳ ಸಾಧನೆ ಸಂತಸ ತಂದಿದೆ. ಈ ಸಾಧನೆ ಹಿಂದಿನ ಶಕ್ತಿ ಡಾ.ಅಜಿತ ಪ್ರಸಾದ ಅವರ ಶ್ರಮವನ್ನು ಸ್ಮರಣೆ ಮಾಡಿದರು.

ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಗಣರಾಜ್ಯೋತ್ಸವದಲ್ಲಿ ಎನ್ನೆಸ್ಸೆಸ್ ಪರೇಡ್‌ನಲ್ಲಿ ಕರ್ನಾಟಕ ತಂಡದ ನಾಯಕತ್ವ ವಹಿಸಿದ ಕೆ.ಎಚ್. ಕಬ್ಬೂರ ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ಈರಪ್ಪ ಪತ್ತಾರ ಮತ್ತು ವಿದ್ಯಾರ್ಥಿ ಮಂಜುನಾಥ ದೇವರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಜೆಎಸ್ಸೆಸ್ ಕಾರ್ಯದರ್ಶಿ ಡಾ.ಅಜಿತ ಪ್ರಸಾದ, ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಪ್ರಚಾರ್ಯ ವೆಂಕಟೇಶ ಮುತಾಲಿಕ್, ಸಾಧಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ.ಜಿನ್ನಪ್ಪ ಕುಂದಗೋಳ ನಿರೂಪಿಸಿ, ವಂದಿಸಿದರು.



ಫೆ.21ರಂದು ಆಳ್ವಾಸ್ ಸಾಂಸ್ಕೃತಿಕ ಸಂಭ್ರಮ

ಧಾರವಾಡ: ಹೋಟೇಲ್-ಬೇಕರಿ ಒಡೆಯರ ಸಂಘದ ಸಹಯೋಗದಲ್ಲಿ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಸಂಭ್ರಮ ಫೆ.21ರ ಸಂಜೆ 5.30ಕ್ಕೆ ನಗರದ ಕರ್ನಾಟಕ ಕಾಲೇಜ್ ಮೈದಾನದಲ್ಲಿ ಹಮ್ಮಿಕೊಂಡಿದೆ ಎಂದು ಅಧ್ಯಕ್ಷ ಮಹೇಶ ಶೆಟ್ಟಿ ಮಾಹಿತಿ ನೀಡಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹೋಟೇಲ್-ಬೇಕರಿ ಒಡೆಯರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ ಮಾತನಾಡಿ, ಕಾರ್ಯಕ್ರಮದಲ್ಲಿ ಮೂಡುಬಿದರೆಯ ಆಳ್ವಾಸ್ ಕಾಲೇಜಿನ 350 ವಿದ್ಯಾರ್ಥಿಗಳು ಕಲಾ ಪ್ರದರ್ಶನ ಮಾಡುವರು. ಕಲಾತ್ಮಕ ಯೋಗ, ಶಾಸ್ತ್ರೀಯ ನೃತ್ಯ, ಆಂಧ್ರಪ್ರದೇಶದ ಜಾನಪದ ಬಂಜಾರ ನೃತ್ಯ, ಶಂಕರಾರ್ಧ ಶರೀರಿಣಿ ಬಡಗತಿಟ್ಟು ಯಕ್ಷಗಾನ, ಮಣಿಪುರಿ ಸ್ಟಿಕ್ ಡ್ಯಾನ್ಸ್ ಹಾಗೂ ಗುಜರಾತಿನ ಗರ್ಭಾ-ದಾಂಡಿಯಾ, ಮಲ್ಲಕಂಬ ಮತ್ತು ರೋಪ್ ಕಸರತ್ತು ಜರುಗಲಿದೆ ಎಂದರು.

ಸೃಜನಾತ್ಮಕ ನೃತ್ಯ, ಕಥಕ್ ನೃತ್ಯ ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ ಮತ್ತು ಯಕ್ಷಗಾನ- ಶ್ರೀರಾಮ ಪಟ್ಟಾಭಿಷೇಕ, ಬೊಂಬೆ ವಿನೋದಾವಲಿ ಪ್ರಸ್ತುತಪಡಿಸುವರು. ಅಂದು ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಳ್ಳಲಿವೆ ಎಂದು ತಿಳಿಸಿದರು. ಮೂರೂವರೆ ಗಂಟೆ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, 20,000 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಂಜೆ 5.30ಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಲಿದ್ದು, ಉಸ್ತುವಾರಿ ಸಚಿವ ಸಂತೋಷ ಲಾಡ್ ಪಾಲ್ಗೊಳ್ಳುವುದಾಗಿ ಹೇಳಿದರು.

ಶಾಸಕ ಅರವಿಂದ ಬೆಲ್ಲದ, ಎನ್.ಎಚ್. ಕೋನರಡ್ಡಿ, ಮೇಯರ್ ಜ್ಯೋತಿ ಪಾಟೀಲ, ಉಪಮಹಾಪೌರ ಸಂತೋಷ ಚವ್ಹಾಣ, ಜಿಲ್ಲಾಧಿಕಾರಿ ಸ್ನೇಹಲ್ ಆರ್., ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಪಾಲ್ಗೊಳ್ಳಿದ್ದಾರೆ ಎಂದರು.

ರಾಜ್ಯ ಹೋಟೇಲ್ ಒಡೆಯರ ಸಂಘದ ಅಧ್ಯಕ್ಷ ಗೋಪಾಲ ಶೆಟ್ಟಿ ಮತ್ತು ಆಳ್ವಾಸ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಮೋಹನ ಆಳ್ವ, ಎಸ್‌ಡಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನಕುಮಾರ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಪ್ರದೀಪ ಪಕ್ಕಳ, ಗೋವರ್ಧನ ಭಟ್, ಹು-ಧಾ ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ, ಮಹೇಶ ಹೊಂಬಳ, ಸುರೇಶ ಹೆಗಡೆ ಇದ್ದರು.



ತುಪ್ಪರಿಹಳ್ಳ ಎರಡನೇ ಹಂತದ ಕಾಮಗಾರಿಗೆ ಟೆಂಡರ್: ಕೋನರಡ್ಡಿ

ನವಲಗುಂದ: ಈಗಾಗಲೇ ಕರ್ನಾಟಕ ಸರ್ಕಾರ 1000 ದಿನ ಮುಗಿಸಿ ಹಾವೇರಿಯಲ್ಲಿ ಸಾಧನಾ ಸಮಾವೇಶ ಮಾಡಿ 7ನೇ ಭೂಗ್ಯಾರಂಟಿ ನೀಡಿದೆ ಹಾಗೂ ಶಿರಗುಪ್ಪಿಯಲ್ಲಿ ಬೆಣ್ಣೆಹಳ್ಳ ಪ್ರವಾಹ ತಡೆಯುವ ಯೋಜನೆಗೆ 200 ಕೋಟಿ ರೂ. ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮ ಯಶಸ್ವಿಯಾಗಿದ್ದು, ತುಪ್ಪರಿಹಳ್ಳ ಎರಡನೇ ಹಂತದ ಕಾಮಗಾರಿಗೆ 162 ಕೋಟಿ ರೂ. ಬಿಡುಗಡೆ ಮಾಡಿ ಟೆಂಡರ್ ಕರೆಯಲಾಗಿದೆ ಎಂದು ಶಾಸಕ ಎನ್. ಎಚ್.ಕೋನರಡ್ಡಿ ಹೇಳಿದರು.

ಅವರು ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಪಶ್ಚಿಮ ಪದವೀಧರರ ವಿಧಾನ ಪರಿಷತ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರು ಸ್ಥಳೀಯರಾಗಿದ್ದು, ಹೆಚ್ಚಿನ ಪಧವೀದರರನ್ನು ನೋದಾಯಿಸಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಲು ಹಾಗೂ ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಂಘಟಿತರಾಗೋಣ ಎಂದರು.

ವಿಧಾನ ಪರಿಷತ್ ಪಶ್ಚಿಮ ಪಧವೀದರರ ಕ್ಷೇತ್ರದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಮಾತನಾಡಿ, ನವಲಗುಂದ ವಿಧಾನಸಾಭಾ ಕ್ಷೇತ್ರದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ ಅವರು ಚಕ್ಕಡಿ ರಸ್ತೆ, ಬೆಣ್ಣೆಹಳ್ಳ, ತುಪ್ಪರಿಹಳ್ಳ ಕಾಮಗಾರಿಗಳ ಜೊತೆಗೆ ಹೆಚ್ಚಿನ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದರಲ್ಲದೇ ಕ್ಷೇತ್ರದಲ್ಲಿ ಪದವೀಧರರ ಮತದಾರರ ನೊಂದಣಿ ಮಾಡಿಸಲು ವಿಶೇಷ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.

ಜಿಲ್ಲಾ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ, ಕೆಪಿಸಿಸಿ ಸದಸ್ಯ ವಿಜಯ ಕುಲಕರ್ಣಿ, ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿದರು. ಕಾಂಗ್ರೆಸ್ ಸಂಘಟನಾ ಸಭೆಯಲ್ಲಿ ಗುಡಿಸಾಗರ ಮಾಜಿ ಗ್ರಾ.ಪಂ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಶಿವಾನಂದ ಗುಡಸಲಮನಿ, ರವಿ ಹಳ್ಯಾಳ, ಮಲ್ಲಯ್ಯ ಹಿರೇಮಠ, ಕೊಟ್ರಪ್ಪ ಬೆನ್ನೂರ ಮುಂತಾದಾವರು ಜಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಜುಟ್ಟಲ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಆರ್. ಪಾಟೀಲ, ವರ್ಧಮಾನಗೌಡ ಹಿರೆಗೌಡ್ರ, ಮಂಜುನಾಥ ಮಾಯಣ್ಣವರ, ಶಿವಾನಂದ ಭೂಮಣ್ಣನವರ, ಸದುಗೌಡ ಪಾಟೀಲ, ಚಂಬಣ್ಣ ಹಾಳದೋಟರ, ಆರ್.ಎಚ್. ಕೋನರಡ್ಡಿ, ಶಿವಾನಂದ ಬೆಳಹಾರ, ವಿಜಯಪ್ಪಗೌಡ ಪಾಟೀಲ, ವಿಕಾಸ ತದ್ದೆವಾಡಿ, ಅರುಣಕುಮಾರ ಸುಣಗಾರ, ಶಿವಣ್ಣ ಹುಬ್ಬಳ್ಳಿ ಇತರರಿದ್ದರು.



800 ಮೀಟರ್ ರಸ್ತೆ ಕಾಮಗಾರಿಗೆ ಶಾಸಕ ಮಹೇಶ ಟೆಂಗಿನಕಾಯಿ ಭೂಮಿಪೂಜೆ

ಹುಬ್ಬಳ್ಳಿ: ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 49ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸುಮಾರು ರೂ.1 ಕೋಟಿ ವೆಚ್ಚದಲ್ಲಿ ಶ್ರೇಯಾ ಪಾರ್ಕ್‌ನಿಂದ ಲಕ್ಷ್ಮೀನಗರದವರೆಗೆ ಸುಮಾರು 800 ಮೀಟರ್ ರಸ್ತೆ ಕಾಮಗಾರಿಗೆ ಶಾಸಕ ಮಹೇಶ ಟೆಂಗಿನಕಾಯಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಸೆಂಟ್ರಲ್ ಕ್ಷೇತ್ರದ ಎಲ್ಲಾ ವಾರ್ಡ್‌ಗಳನ್ನು ಮಾದರಿಯಾಗಿಸಲು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಅನುದಾನವನ್ನು ತರಲು ನಿರಂತರ ಪ್ರಯತ್ನಿಸುತ್ತಿದ್ದೇನೆ. ರಸ್ತೆ, ಕುಡಿಯುವ ನೀರು, ಒಳಚರಂಡಿ, ವಿದ್ಯುತ್ ಮತ್ತು ಮೂಲಭೂತ ಸೌಕರ್ಯಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಅಗತ್ಯ ಅನುದಾನಗಳು ಬಂದ ನಂತರ ಸೆಂಟ್ರಲ್ ಕ್ಷೇತ್ರದ ಸಮಗ್ರ ಚಿತ್ರಣವೇ ಬದಲಾಗಲಿದೆ ಎಂದರು.

ವಾರ್ಡ್ ನಂ. 49ರ ಮಹಾನಗರ ಪಾಲಿಕೆ ಸದಸ್ಯೆ ವೀಣಾ ಚೇತನ್ ಬರದ್ವಾಡ ಮಾತನಾಡಿದರು. ಅಧ್ಯಕ್ಷತೆಯನ್ನು ಶ್ರೇಯಾ ಪಾರ್ಕ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಿಂಗರಾಜ್ ಧಾರವಾಡ ಶೆಟ್ಟರ್ ವಹಿಸಿದ್ದರು. ಲಕ್ಷ್ಮೀನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ದೇವೇಂದ್ರ ಬಾರಿಕಾಯಿ, ವಿಶ್ವನಾಥ್ ಸೋಮಾಪುರ್, ಆನಂದ್ ಇನಾಮ್ದಾರ, ಎಳ್ಳೂರು, ರೇಷ್ಮಾ ಹೊನ್ನಾವರ್, ಬಸವಣ್ಣವ್ವ ನರಗುಂದ, ಕಾರ್ಯದರ್ಶಿ ರಮೇಶ್ ರಂಗರೇಜ್, ವಿರೂಪಾಕ್ಷಪ್ಪ ಮೇಟಿ, ರಮೇಶ್ ದಲ್ಬಂಜನ್, ಪವಾರ್, ಕುಲಕರ್ಣಿ ಹೊಸೂರ್, ಪೋಡೆ, ತಿಗಡಿ, ಚೆಕ್ಕಾತ್, ಮೆಹರವಾಡೆ ಸೇರಿದಂತೆ ಇತರರಿದ್ದರು.



ಪ್ರಾಮಾಣಿಕತೆ, ನಿರಂತರ ಪ್ರಯತ್ನದಿಂದ ಯಶಸ್ಸು



ಕುಂದಗೋಳ: ನಿಷ್ಠೆ ಪ್ರಾಮಾಣಿಕತೆ, ಶ್ರದ್ಧೆ ಪ್ರಯತ್ನ ಇಟ್ಟುಕೊಂಡ ವಿದ್ಯಾರ್ಥಿಗಳು ಯಶಸ್ಸನ್ನು ಕಾಣುತ್ತಾರೆ. ನಿತ್ಯ ಪಾಠದ ಅಭ್ಯಾಸಗಳನ್ನು ಮನನ ಮಾಡುವುದರಿಂದ ಪರೀಕ್ಷೆಯಲ್ಲಿ ಸುಲಭವಾಗಿ ಉತ್ತರಿಸಲು ಸಾಧ್ಯವಾಗುತ್ತದೆ ಎಂದು ಕಲಘಟಗಿ ಇಂಗ್ಲಿಷ್ ಗರ್ಲ್ಸ್ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಧ್ಯಾಪಕ ಕೇಶವ ಈಶ್ವರಪ್ಪ ಕೊಂಗಿ ಹೇಳಿದರು.

ಅವರು ಗಾಂಧೀ ಹಿಂದಿ ವಿದ್ಯಾಪೀಠದ ಶ್ರೀ ಎಫ್.ಕೆ. ಬಾಳಿಹಳ್ಳಿಮಠ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಹಿಂದೀ ಪ್ರಚಾರಕ ಸಮ್ಮೇಳನದಲ್ಲಿ ಅತ್ಯುತ್ತಮ ಹಿಂದಿ ವರಿಷ್ಠ ಪ್ರಚಾರಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಹಿಂದಿ ಭಾಷೆಯನ್ನು ಜ್ಞಾನಾರ್ಜನೆಗಾಗಿ ಕಲಿತು ಕೇಂದ್ರದ ಎಲ್ಲ ಇಲಾಖೆಗಳಲ್ಲಿ ಮತ್ತು ಬ್ಯಾಂಕ್‌ಗಳಲ್ಲಿ ಉದ್ಯೋಗಗಳನ್ನು ಪಡೆದುಕೊಳ್ಳಬಹುದು. ಹಿಂದಿ ಭಾಷೆ ಸರಳ ಸುಂದರ ಮತ್ತು ಸುಲಲಿತವಾಗಿದೆ. ಹಿಂದಿ ಕಲಿಯುವುದು ಬಹಳ ಸುಲಭ ಎಂದರು.

ಕಾರ್ಯಕ್ರಮದಲ್ಲಿ ಗುಡೇನಕಟ್ಟಿ ಸರ್ಕಾರಿ ಶಾಲೆಯ ಮುಖ್ಯೋಧ್ಯಾಪಕ ಸುಲೇಮಾನ ಮುಲ್ಲಾ, ಹರಭಟ್ ಶಾಲೆಯ ಲಗಮಪ್ಪ ಪೂಜೇರಿ ಮತ್ತು ಕೆ.ಬಿ. ಎಸ್. ನಂ 2 ಶಾಲೆಯ ಶಾಂತಾದೇವಿ ಮಡಿವಾಳರ, ಬಿಳೇಬಾಳದ ಸರ್ಕಾರಿ ಶಾಲೆಯ ಮುಖ್ಯೋಧ್ಯಾಪಕ ವಿರೂಪಾಕ್ಷಪ್ಪ ಹುಣಶಿಮರದ ಅವರನ್ನು ಅತ್ಯುತ್ತಮ ಹಿಂದಿ ಪ್ರಚಾರಕರೆಂದು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಹುಬ್ಬಳ್ಳಿಯ ಡ್ಯಾನ್ಸ್ ಅಕಾಡೆಮಿ ಶಿಕ್ಷಕ ವೆಂಕಟೇಶ ಮತ್ತು ಪ್ರಸಾದ ಅವರನ್ನು ಸನ್ಮಾನಿಸಲಾಯಿತು. ಎಫ್. ಕೆ. ಬಾಳಿಹಳ್ಳಿಮಠ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಚೇರಮನ್ ಎಂ. ಆರ್. ದೊಡ್ಡಮನಿ, ಶಿವಾನಂದ ಯಲಿಗಾರ, ಕಸ್ತೂರಿ ಕುಂಬಾರ, ಶೀಧರ ಕುಲಕರ್ಣಿ, ಸುರೇಂದ್ರ ಪವಾರ, ಅಂಜನಾ ಕುಲಕರ್ಣಿ, ಚನ್ನಯ್ಯಾ ಪಾಟೀಲ, ಮೃತ್ಯುಂಜಯ್ಯ ಜಡಿಮಠ, ಬಸವರಾಜ ಕುಂದಗೋಳ, ಶಾರದಾದೇವಿ ನಂದಿಮಠ ಮತ್ತಿತರರಿದ್ದರು. ಗುರುಸ್ವಾಮಿ ಬಾಳಿಹಳ್ಳಿಮಠ ಸ್ವಾಗತಿಸಿದರು. ಅಂಬಿಕಾ ಕುಲಕರ್ಣಿ ಪರಿಚಯಿಸಿದರು. ಎಂ.ಸಿ. ಪಾಟೀಲ ನಿರೂಪಿಸಿದರು. ಬಸವರಾಜ ತೆಳಗಿನಮನಿ ವಂದಿಸಿದರು. ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು.

ಸಂಸ್ಕಾರಯುತ ಶಿಕ್ಷಣ ಅಗತ್ಯ: ತೇಗೂರ

ಅಳ್ನಾವರ: ಮೌಲ್ಯಯುತ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಶಿಕ್ಷಣ ನೀಡುವ ಅವಶ್ಯಕತೆ ಇಂದಿನ ಅಗತ್ಯತೆಗಳಲ್ಲಿ ಅತೀ ಪ್ರಮುಖವಾಗಿದೆ ಎಂದು ಇಲ್ಲಿನ ಮಿಲ್ಲತ್ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಎಂ.ಎಂ. ತೇಗೂರ ಹೇಳಿದರು.

ಪಟ್ಟಣದಲ್ಲಿರುವ ಮೌಲಾನಾ ಆಜಾದ ಮಾದರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯ ಸಂಗಮೇಶ ಎಂ.ಎಚ್.ಮಾತನಾಡಿ, ಎಲ್ಲರಿಗೂ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ ದೊರೆಯಲಿ ಎನ್ನುವ ಉದ್ದೇಶದಿಂದ ಪ್ರಾರಂಭಿಸುವ ಶಾಲೆಗೆ ಮಕ್ಕಳನ್ನು ದಾಖಲಿಸುವ ಮೂಲಕ ಶಾಲೆಯ ಉನ್ನತಿಗೆ ಕೈಜೋಡಿಸುವಂತೆ ಹೇಳಿದರು.

ಪಿಎಸ್ಐ ಬಸವರಾಜ ಯದ್ದಲಗುಡ್ಡ ಮಾತನಾಡಿ, ಸರ್ಕಾರಿ ಶಾಲೆ ಎನ್ನುವ ಕೀಳರಿಮೆಯನ್ನು ದೂರಮಾಡಿಕೊಂಡು ಕನ್ನಡವನ್ನು ಮುಖ್ಯವಾಗಿಟ್ಟುಕೊಂಡು ಬದುಕಿಗೆ ಅವಶ್ಯವಿರುವ ಇತರ ಭಾಷೆಯನ್ನು ಕಲಿತು ದೇಶಕ್ಕೆ ಉತ್ತಮ ನಾಗರಿಕತ್ವದ ಕೊಡುಗೆಯನ್ನು ನೀಡಲು ಮುಂದಾಗಬೇಕು ಎಂದರು.

ಉಪ ವಲಯ ಅರಣ್ಯಾಧಿಕಾರಿ ಯಲ್ಲಾನಾಯ್ಕ ಹಮಾಣಿ,ಅಳ್ನಾವರ ಅರ್ಭನ ಬ್ಯಾಂಕ ಅಧ್ಯಕ್ಷ ಶಿವಲಿಂಗ ಜಕಾತಿ ಮಾತನಾಡಿದರು. ವಿವಿಧ ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಹಾಗೂ ಮನರಂಜನಾ ಚಟುವಟಿಕೆಗಳು ನಡೆದವು. ನ್ಯಾಯವಾದಿ ಸೋಮಶೇಖರ ಹೂಗಾರ, ಹಸನಅಲಿ ಶೇಖ, ಬಿ.ಡಿ.ದಾಸ್ತಿಕೊಪ್ಪ, ಕಲೀಲಅಹ್ಮದ ಮುನವಳ್ಳಿ, ಆರ್.ಎಂ. ಭಾಗವಾನ, ಶಿಕ್ಷಕ ಸಿಬ್ಬಂದಿ ಹಾಗೂ ಪಾಲಕರು ಇದ್ದರು.



ಖುಷಿ ಭೋಸ್ಲೆಗೆ ಅಭಿನಂದನೆ ನಾಳೆ



ಹುಬ್ಬಳ್ಳಿ: ಇಲ್ಲಿಯ ಭೈರಿದೇವರಕೊಪ್ಪ ಶ್ರೀ ಜಗದ್ಗುರು ಸದಾಶಿವಾನಂದ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಖುಷಿ ರಾಜೇಂದ್ರ ಭೋಸ್ಲೆ ಅವರು ರಾಷ್ಟ್ರಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಅತ್ಯುತ್ತಮ ಪ್ರದರ್ಶನ ನೀಡಿದ ಹಿನ್ನೆಲೆ ಅವರಿಗೆ ಫೆ.20ರಂದು ಸಂಜೆ 4ಕ್ಕೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಮುಖ್ಯೋಪಾಧ್ಯಾಯ ಎ.ಎಂ. ಲೋಬೋ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೈರಿದೇವರಕೊಪ್ಪದ ಶಾಲೆ ಆವರಣದಲ್ಲಿ ಸಮಾರಂಭ ನಡೆಯಲಿದೆ ಎಂದರು. ದೈಹಿಕ ಶಿಕ್ಷಣ ಶಿಕ್ಷಕ ವಿರೇಶ ಮಾಯಕಾರ ಮಾತನಾಡಿದರು.

ವಿದ್ಯಾರ್ಥಿನಿ ಖುಷಿ ಮಾತನಾಡಿ, ರಾಜ್ಯದ 15 ಜನರ ತಂಡದಲ್ಲಿ ನಾನೊಬ್ಬಳು ಸೇರಿದ್ದು ಬಹಳ ಸಂತೋಷ ತಂದಿದೆ. ಹರಿಯಾಣದಲ್ಲಿ ಏರ್ಪಡಿಸಿದ್ದ 35ನೇ ಸಬ್‌ಜೂನಿಯರ್ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವು. ಅದರಲ್ಲಿ ಮೂರನೇ ಸ್ಥಾನ ಬಂದಿದೆ ಎಂದರು. ಶ್ರೀಶಿವಾನಂದ ಹ್ಯೂಮನ್ ವೆಲ್‌ರ್ ಅಸೋಸಿಯೇಶನ್ ಸೊಸೈಟಿ ಅಧ್ಯಕ್ಷ ರಾಮಚಂದ್ರ ಹದಗಲ್ಲ ಮಾತನಾಡಿ, ಬಡ, ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಖುಷಿ ಆರ್‌ಟಿಇ ಅಡಿ ಶಾಲೆಗೆ ಪ್ರವೇಶ ಪಡೆದಿದ್ದಾಳೆ. ಅವಳ ಮುಂದಿನ ಶಿಕ್ಷಣಕ್ಕೂ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು. ರಾಜೇಂದ್ರ ಭೋಸ್ಲೆ, ಶಿಕ್ಷಕ ಕಲ್ಯಾಣಕುಮಾರ ಇದ್ದರು.

ಪದಾಧಿಕಾರಿಗಳ ಆಯ್ಕೆ

ಹುಬ್ಬಳ್ಳಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ಪ್ರೊ. ಡಿ.ಡಿ.ಎಂ.ದೇಸಾಯಿ,(ಹೊಸಪೇಟೆ) ಮತ್ತು ಸಂಚಾಲಕರಾಗಿ ಕೃಷ್ಣಮೂರ್ತಿ ಕುಲಕರ್ಣಿ, ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು, ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಪ್ರೊ. ಜಿ.ಯು. ನಾಯಕ (ಅಂಕೋಲಾ) ಮತ್ತು ಅರ್ಚನಾ ಧೀರೇಂದ್ರ, (ಮಹಲಿಂಗಪುರ) ಸಂಘಟನಾ ಕಾರ್ಯದರ್ಶಿ ಡಾ.ಜಿ.ಎ.ಹೆಗಡೆ (ಸೋಂದ) ಮತ್ತು ಎಸ್.ಐ.ನೇಕಾರ, ಕಾರ್ಯದರ್ಶಿಯಾಗಿ ಪ್ರವೀಣ ಜೈನ (ಕೊಟ್ಟೂರು), ಡಾ.ಶಾಂತಾ, (ಪುತ್ತೂರು) ಕೋಶಾಧ್ಯಕ್ಷರಾಗಿ ರವೀಂದ್ರ ಶೆಟ್ಟಿ ಬಳಂಜ, (ಉಜಿರೆ), ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ವಿಶ್ವನಾಥ ಶೆಣೈ,(ಉಡುಪಿ), ರವೀಂದ್ರನಾಥ ದಂಡೀನ (ಗದಗ), ಪ್ರೊ. ಸಿ.ಎಸ್. ಅರಸನಾಳ,(ಮುಂಡರಗಿ), ಶೇಖರಗೌಡ ಪಾಟೀಲ,(ರಟಿಹಳ್ಳಿ), ಗೋಪಾಲ ನಾಯಕ,(ವಿಜಯಪುರ), ಗಣಪತಿಭಟ್ಟ ವರ್ಗಾಸರ,(ಶಿರಸಿ), ಪದ್ಮಜಾ ಉಮರ್ಜಿ(ಹುಬ್ಬಳ್ಳಿ,) ರಾಧಾಬಾಯಿ ಶಿರಾಲಿ (ಮುಂಡಗೋಡ), ಶ್ರೀ ಕಾಂತ್ ಕೆ.ವಿ.(ಹೊಸಕೋಟೆ), ಸಂಗಮೇಶ ಜಬಾದಿ (ಬೀದರ), ಡಾ.ಸಿದ್ದಕುಮಾರ ಗಂಟಿ (ರಾಯಚೂರು) ಮತ್ತು ರಾಜ್ಯದ ಜಿಲ್ಲಾ ಅಧ್ಯಕ್ಷರು ಸದಸ್ಯರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಹೊಸ ದಿಗಂತ
ರಾಷ್ಟ್ರ ಜಾಗೃತಿಯ ದೈನಿಕ
0೩
ಗುರುವಾರ
19 ಫೆಬ್ರವರಿ 2026
ಹುಬ್ಬಳ್ಳಿ



ಕೋಲಾರ ಜಿಲ್ಲೆಯ ವೇಮಗಲ್‌ನಲ್ಲಿ ದೇಶದ ಮೊಟ್ಟ ಮೊದಲ ಖಾಸಗಿ ವಲಯದ ಹೆಲಿಕಾಪ್ಟರ್ ಜೋಡಣೆ ಘಟಕವನ್ನು ಉದ್ಘಾಟಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರು ವರ್ಚುವಲ್ ಮೂಲಕ ಉದ್ಘಾಟನಾ ಸಮಾರಂಭ ನೆರವೇರಿಸಿದ್ದಾರೆ. ಫ್ರಾನ್ಸ್ ಮೂಲದ ಏರ್‌ಬಸ್ ಮತ್ತು ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಈ ಘಟಕವನ್ನು ಜಂಟಿಯಾಗಿ ಅಭಿವೃದ್ಧಿಪಡಿಸಿದೆ.

ಕೋಲಾರ ಜಿಲ್ಲೆಯ ವೇಮಗಲ್‌ನಲ್ಲಿ ದೇಶದ ಚೊಚ್ಚಲ ಖಾಸಗಿ ಹೆಲಿಕಾಪ್ಟರ್ ಜೋಡಣಾ ಘಟಕ

ಕರ್ನಾಟಕದಲ್ಲಿ ವರ್ಷಕ್ಕೆ 20 ಕಾಪ್ಟರ್ ನಿರ್ಮಾಣ

ಅರವಿಂದ ಬಿರಾದಾರ

ರಾಜ್ಯಕ್ಕೆ ಮತ್ತೊಂದು ಗರಿ

ಕರ್ನಾಟಕದಲ್ಲಿ ಈಗಾಗಲೇ ಎಚ್‌ಎಎಲ್, ಇಸ್ರೊ, ಡಿಆರ್‌ಡಿಒ ಮೊದಲಾದ ಸಂಸ್ಥೆಗಳು ರಕ್ಷಣೆ ಹಾಗೂ ಬಾಹ್ಯಾಕಾಶ ವ್ಯವಸ್ಥೆಯ ಬೆನ್ನೆಲುಬಿನಂತೆ ಕಾರ್ಯನಿರ್ವಹಿಸುತ್ತಿವೆ. ವೇಮಗಲ್‌ನಲ್ಲಿ ನಿರ್ಮಿಸಿರುವ ಎಚ್-125 ಹೆಲಿಕಾಪ್ಟರ್‌ಗಳ ಜೋಡಣಾ ಘಟಕದಿಂದ ರಾಜ್ಯ ಸ್ಥಾನಮಾನ ಮತ್ತಷ್ಟು ಗಟ್ಟಿಯಾಗಲಿದೆ.

ಭಾರತ ಫ್ರಾನ್ಸ್ ಒಪ್ಪಂದ

ಈ ಪಾಲುದಾರಿಕೆಯು ಎಚ್-125 ಹೆಲಿಕಾಪ್ಟರ್‌ನ ನಾಗರಿಕ ಮತ್ತು ಸಂಭಾವ್ಯ ಮಿಲಿಟರಿ ರೂಪಾಂತರಗಳನ್ನು ಉತ್ಪಾದಿಸಲು ಭಾರತೀಯ ಅಸೆಂಬ್ಲಿ ಲೈನ್ ಅನ್ನು ಸ್ಥಾಪಿಸುವುದನ್ನು ಒಳಗೊಂಡಿದೆ. ಸಂವೇದಕಗಳು ಅಥವಾ ಮಿಷನ್ ಉಪಕರಣಗಳನ್ನು ಸಾಗಿಸುವಂತಹ ಸುಧಾರಿತ ಸಾಮರ್ಥ್ಯಗಳೊಂದಿಗೆ ಯುದ್ಧತಂತ್ರದ ಪಾತ್ರಗಳಿಗಾಗಿ ವಿನ್ಯಾಸಗೊಳಿಸಲಾದ ಮಿಲಿಟರೀಕೃತ ಆವೃತ್ತಿಯಾದ ಎಚ್-125 ಅನ್ನು ಸಹ ಯೋಜನೆಗಳು ಪರಿಗಣಿಸುತ್ತವೆ. ಹಲವಾರು ಭಾರತೀಯ ಪೂರೈಕೆದಾರರು ಮೌಲ್ಯ ಸರಪಳಿಯನ್ನು ಪ್ರವೇಶಿಸುತ್ತಿದ್ದಾರೆ, ಉದಾಹರಣೆಗೆ ಮಹೀಂದ್ರಾ ಏರೋಸ್ಟ್ರಕ್ಚರ್ಸ್, ಫ್ಯೂಸ್ಲೇಜ್ ಘಟಕಗಳನ್ನು ತಯಾರಿಸಲು ಒಪ್ಪಂದ ಮಾಡಿಕೊಂಡಿದ್ದು, ಜಾಗತಿಕ ಹೆಲಿಕಾಪ್ಟರ್ ಉತ್ಪಾದನಾ ವ್ಯವಸ್ಥೆಯಲ್ಲಿ ಭಾರತದ ಪಾತ್ರವನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

ಏನಿದು ಎಚ್ -125 ಹೆಲಿಕಾಪ್ಟರ್? ಏರ್‌ಬಸ್

ಎಚ್-125 ಎಂಬುದು ಎಕ್ಯುರ್ಯುಯಿಲ್ ಸರಣಿಯಿಂದ ಬಂದ ಏಕ-ಎಂಜಿನ್ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಆಗಿದೆ. ಇದುವರೆಗೆ ಈ ಸಂಸ್ಥೆಯಿಂದ ಉತ್ಪಾದಿಸಲಾದ ಅತ್ಯಂತ ಯಶಸ್ವಿ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿದೆ. ಇದು ವಿಶ್ವಾದ್ಯಂತ 40 ಮಿಲಿಯನ್‌ಗಿಂತಲೂ ಹೆಚ್ಚು ಹಾರಾಟದ ಗಂಟೆಗಳನ್ನು ದಾಖಲಿಸಿದೆ ಮತ್ತು ವೈಮಾನಿಕ ಕೆಲಸದಿಂದ ಹುಡುಕಾಟ ಮತ್ತು ರಕ್ಷಣೆಯವರೆಗಿನ ಕಾರ್ಯಾಚರಣೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಮೂಲತಃ ಎಎಸ್-350 ನಂತಹ ಹಿಂದಿನ ಬ್ರಾಂಡ್ ಹೆಸರುಗಳಲ್ಲಿ ಕರೆಯಲ್ಪಡುತ್ತಿದ್ದ ಎಚ್-125, ಅದರ ವಿಶ್ವಾಸಾರ್ಹತೆ, ಕಡಿಮೆ ನಿರ್ವಹಣೆ ಮತ್ತು ಹೊಂದಿಕೊಳ್ಳುವಿಕೆಗೆ ಮೌಲ್ಯಯುತವಾಗಿದೆ. ಇದು ತುರ್ತು ಸೇವೆಗಳು, ವೈಮಾನಿಕ ಚಿತ್ರೀಕರಣ, ಪ್ರವಾಸೋದ್ಯಮ, ಕಾನೂನು ಜಾರಿ, ಅಗ್ನಿಶಾಮಕ ಮತ್ತು ನಾಗರಿಕ ಸಾರಿಗೆಯಂತಹ ವ್ಯಾಪಕ ಶ್ರೇಣಿಯ ವಲಯಗಳಿಗೆ ಸೇವೆ ಸಲ್ಲಿಸುತ್ತದೆ.

ಆತ್ಮನಿರ್ಭರ ಭಾರತದ ಬಹುದೊಡ್ಡ ಭಾಗ

ಈ ಯೋಜನೆಯು ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನದ ಭಾಗವಾಗಿದ್ದು, ದೇಶೀಯ ಏರೋಸ್ಪೇಸ್ ವಲಯದಲ್ಲಿ ಸಂಪೂರ್ಣ ಖಾಸಗಿ ಬಂಡವಾಳದಡಿ ಹೆಲಿಕಾಪ್ಟರ್ ನಿರ್ಮಾಣವಾಗುತ್ತಿದೆ. ಈ ಘಟಕದಲ್ಲಿ ಹೆಲಿಕಾಪ್ಟರ್‌ನ ಫ್ಯೂಸ್ಲೇಜ್ (ಕವಚ), ವಿದ್ಯುತ್ ವೈರಿಂಗ್, ನಿಯಂತ್ರಣ ವ್ಯವಸ್ಥೆಗಳು, ಎಂಜಿನ್ ಅಳವಡಿಕೆ ಮತ್ತು ಏವಿಯಾನಿಕ್ಸ್ ಉಪಕರಣಗಳ ಜೋಡಣೆಯ ಜೊತೆಗೆ ಅತ್ಯಾಧುನಿಕ ಗುಣಮಟ್ಟದ ಪರೀಕ್ಷೆಗಳೂ ನಡೆಯಲಿವೆ.

ದೇಶದ ಮೊದಲ ಘಟಕ ವೇಮಗಲ್‌ನಲ್ಲಿ

ಹೆಲಿಕಾಪ್ಟರ್ ಜೋಡಣಾ ಘಟಕವು ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿ (ಇಎಎಸ್‌ಎ) ಪ್ರಾರಂಭದಲ್ಲಿಯೇ ಪ್ರಮಾಣೀಕರಿಸಿದ ದೇಶದ ಮೊಟ್ಟ ಮೊದಲ ಘಟಕವಾಗಿದೆ. ದೇಶದ ಮೊದಲ ಖಾಸಗಿ ವಲಯದ ಹೆಲಿಕಾಪ್ಟರ್ ಜೋಡಣಾ ಘಟಕ ಇದಾಗಿದ್ದು, ಮುಂದಿನ 20 ವರ್ಷಗಳಲ್ಲಿ ದಕ್ಷಿಣ ಏಷ್ಯಾದಲ್ಲಿ ಸುಮಾರು 500 ಹೆಲಿಕಾಪ್ಟರ್‌ಗಳಿಗೆ ಬೇಡಿಕೆ ಸೃಷ್ಟಿಯಾಗಲಿದೆ. ಅದನ್ನು ಪೂರೈಸಲು ಭಾರತವು ಸಮರ್ಥವಾಗಿದೆ. ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ಮತ್ತು ಏರ್‌ಬಸ್ ಹೆಲಿಕಾಪ್ಟರ್‌ಗಳ ಪಾಲುದಾರಿಕೆಯಲ್ಲಿರುವ ಈ ಸೌಲಭ್ಯವು, ಹಿಮಾಲಯದ ಶಿಖರಗಳಂತಹ ಎತ್ತರದ ಪ್ರದೇಶಗಳು ಸೇರಿದಂತೆ ಕಠಿಣ ಪರಿಸ್ಥಿತಿಯಲ್ಲಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯವಿರುವ ಬಹುಮುಖ ಹೆಲಿಕಾಪ್ಟರ್‌ಗಳನ್ನು ನಿರ್ಮಿಸುತ್ತದೆ. ಈ ಯೋಜನೆಯು ಭಾರತದ ರಕ್ಷಣೆ, ನಾಗರಿಕ ವಿಮಾನಯಾನ, ರಫ್ತು ಮಹತ್ವಾಕಾಂಕ್ಷೆಗಳು ಮತ್ತು ವಿಶಾಲವಾದ ಮೇಕ್ ಇನ್ ಇಂಡಿಯಾ ಗುರಿಗಳನ್ನು ಬೆಂಬಲಿಸುತ್ತದೆ.



ಕ್ಯಾಥರೀನ್ ವಾಟ್ರಿನ್ ಭೇಟಿಗೆ ಯಾಕಿಷ್ಟು ಮಹತ್ವ?

ಫ್ರಾನ್ಸ್ ರಕ್ಷಣಾ ಸಚಿವೆ ಕ್ಯಾಥರೀನ್ ವಾಟ್ರಿನ್ ಈ ಭಾರತ ಭೇಟಿ ವೇಳೆ ಅವರು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಒಂದು ರಕ್ಷಣಾ ಸಹಕಾರ ಒಪ್ಪಂದವನ್ನು ಮುಂದಿನ ಹತ್ತು ವರ್ಷಗಳಿಗೆ ನವೀಕರಿಸಲಾಗುತ್ತದೆ. ಹ್ಯಾಮರ್ ಕ್ಷಿಪಣಿಗಳ ಉತ್ಪಾದನೆಗೆ ಎಂಒಯು ಸಹಿ ಹಾಕಲಾಗುತ್ತದೆ. ಇದರೊಡನೆ, ಉಭಯ ದೇಶಗಳ ನಡುವಿನ ಪರಸ್ಪರ ನೈಜ ನಂಬಿಕೆಯನ್ನು ಪ್ರದರ್ಶಿಸುವ ಇನ್ನೊಂದು ಬೆಳವಣಿಗೆಯೂ ಇದ್ದು, ಭಾರತ – ಫ್ರಾನ್ಸ್ ಆಫೀಸರ್ಸ್ ಎಕ್ಸ್‌ಚೇಂಜ್ ಪ್ರೋಗ್ರಾಮ್ ಚಾಲನೆಗೊಳಿಸಲಿವೆ.

ಹೆಲಿಕಾಪ್ಟರ್ ರಫ್ತುದಾರ ದೇಶವಾಗಿ ಭಾರತ

ಇಲ್ಲಿ ತಯಾರಾಗುವ ಹೆಲಿಕಾಪ್ಟರ್‌ಗಳು ಕೇವಲ ಭಾರತಕ್ಕೆ ಸೀಮಿತವಾಗದೆ, ದಕ್ಷಿಣ ಏಷ್ಯಾದ ನೆರೆಯ ರಾಷ್ಟ್ರಗಳ ಅವಶ್ಯಕತೆಯನ್ನು ಪೂರೈಸಲಿವೆ. ಆ ಮೂಲಕ ಭಾರತವು ಹೆಲಿಕಾಪ್ಟರ್ ರಫ್ತುದಾರ ದೇಶವಾಗಿ ಬೆಳೆಯಲು ಸಹಕಾರಿಯಾಗಲಿದೆ.

ಏರೋಸ್ಪೇಸ್ ಕ್ಷೇತ್ರದಲ್ಲಿ ಸ್ವದೇಶಿ ಬೇಡಿಕೆಗಳನ್ನು ಈಡೇರಿಸುವುದರ ಜತೆಗೆ ಜಾಗತಿಕವಾಗಿ ಹಲವು ರಾಷ್ಟ್ರಗಳ ಬೇಡಿಕೆಗಳನ್ನು ಈಡೇರಿಸುವುದು ದೇಶದ ಗುರಿಯಾಗಿದೆ. ಸಾರ್ವಜನಿಕ ಉದ್ದಿಮೆಗಳ ಮೂಲಕವೇ ರಕ್ಷಣಾ ಕ್ಷೇತ್ರದ ಅಗತ್ಯಗಳನ್ನು ಪೂರೈಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಸಂಸ್ಥೆಗಳು ರಕ್ಷಣಾ ಕ್ಷೇತ್ರಕ್ಕೆ ಅಪಾರವಾದ ಸೇವೆಯನ್ನು ಸಲ್ಲಿಸುತ್ತಿರುವುದು ಗಮನಾರ್ಹವಾಗಿದೆ.

■ ರಾಜನಾಥ್ ಸಿಂಗ್, ರಕ್ಷಣಾ ಸಚಿವ

ನಾನು ಕೈಗಾರಿಕೆ ಸಚಿವನಾದ ಬಳಿಕ ಘಟಕ ನಿರ್ಮಾಣಕ್ಕೆ 17 ಎಕರೆ ಜಮೀನು ನೀಡಲಾಗಿದ್ದು, ದಾಖಲೆಯ ರೀತಿಯಲ್ಲಿ ಕೇವಲ ಒಂದೂವರೆ ವರ್ಷದಲ್ಲಿ ಘಟಕ ಉದ್ಘಾಟನೆಯಾಗಿರುವುದು ಸಂತಸದ ವಿಷಯವಾಗಿದೆ. ಆಂಧ್ರಪ್ರದೇಶ, ಉತ್ತರಪ್ರದೇಶ ಮತ್ತು ಗುಜರಾತ್ ರಾಜ್ಯಗಳ ತೀವ್ರ ಸ್ಪರ್ಧೆ ನಡುವೆ ಈ ಯೋಜನೆ ಸಿಕ್ಕಿದೆ. ಮೊದಲ ವರ್ಷದಲ್ಲಿ 10 ಹೆಲಿಕಾಪ್ಟರ್‌ಗಳು ತಯಾರಾಗಲಿದ್ದು, ಮುಂದಿನ ಎರಡು ದಶಕಗಳಲ್ಲಿ 500 ಹೆಲಿಕಾಪ್ಟರ್‌ಗಳು ಸಿದ್ಧವಾಗಲಿವೆ.

■ ಎಂ.ಬಿ.ಪಾಟೀಲ್, ಕೈಗಾರಿಕಾ ಸಚಿವ

ಕೇವಲ ಎರಡು ವರ್ಷಗಳ ಪ್ರಯತ್ನದ ಫಲವಾಗಿ ಈ ಹೆಲಿಕಾಪ್ಟರ್ ಜೋಡಣಾ ಘಟಕವನ್ನು ಆರಂಭಿಸಲಾಗುತ್ತಿದೆ. ಈ ರೀತಿಯ ಅನೇಕ ಘಟಕಗಳನ್ನು ಭಾರತ ದೇಶದ ಸಹಭಾಗಿತ್ವದಲ್ಲಿ ಆರಂಭಿಸಲಾಗುವುದು. ಈಗಾಗಲೇ ಭಾರತದಲ್ಲಿ 295ಕ್ಕೂ ಹೆಚ್ಚು ಯೋಜನೆಗಳು ಸಾಕಾರಗೊಳ್ಳುತ್ತಿವೆ. ಇದು ಆರ್ಥಿಕವಾಗಿ ಮಾತ್ರವಲ್ಲದೆ ಕೈಗಾರಿಕೆಗಳ ಉನ್ನತೀಕರಣಕ್ಕೂ ಸಹಕಾರಿಯಾಗಿದೆ.

■ ಕ್ಯಾಥರೀನ್ ವೌಟ್ರಿನ್, ಫ್ರಾನ್ಸ್ ರಕ್ಷಣಾ ಸಚಿವೆ



ರಾಜ್ಯದ ಯುವಕರಿಗೆ ಉದ್ಯೋಗ

ಫ್ರಾನ್ಸ್ ಮೂಲದ ಪ್ರತಿಷ್ಠಿತ ಏರ್‌ಬಸ್ ಕಂಪನಿಯು ಜಾಗತಿಕ ಮಟ್ಟದಲ್ಲಿ ಏಕ ಎಂಜಿನ್ ಹೆಲಿಕಾಪ್ಟರ್‌ಗಳ ಕ್ಷೇತ್ರದಲ್ಲಿ 4,300 ಹೆಲಿಕಾಪ್ಟರ್‌ಗಳೊಂದಿಗೆ, ಜಾಗತಿಕ ಮಾರುಕಟ್ಟೆಯಲ್ಲಿ ಈ ವಲಯದಲ್ಲಿ ಶೇ.80ರಷ್ಟು ಪಾಲು ಹೊಂದಿದೆ. ರಾಜ್ಯದಲ್ಲಿ ಎಚ್-125 ದರ್ಜೆಯ ಹೆಲಿಕಾಪ್ಟರ್ ತಯಾರಿಕೆಗೆ ಬೇಕಾದ ವಿಶ್ವಾಸಾರ್ಹತೆ ಮತ್ತು ಎಂಜಿನಿಯರಿಂಗ್ ಪರಿಣತಿಯಿದೆ. ಈ ವಲಯದಲ್ಲಿ ರಾಜ್ಯ ಸರಕಾರವು ಕೇಂದ್ರ ಸರಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುವ ಆಸಕ್ತಿ ಹೊಂದಿದ್ದು, ಈ ಘಟಕವು ಭಾರತದ ದಕ್ಷತೆಯು ಪಡೆದುಕೊಳ್ಳುತ್ತಿರುವ ಹೊಸ ಶಕ್ತಿ ಮತ್ತು ಜಾಗತಿಕ ಮಟ್ಟದಲ್ಲಿ ಏರ್ಪಡಿಸಿಕೊಳ್ಳುವ ಸಹಭಾಗಿತ್ವದ ಸಂಕೇತವಾಗಿದೆ. ಇದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಮೃದ್ಧ ಅವಕಾಶಗಳು ತೆರೆದುಕೊಳ್ಳಲಿದ್ದು, ಉದ್ಯೋಗಸೃಷ್ಟಿಯೂ ಹೆಚ್ಚಾಗಲಿದೆ. ಇದರಿಂದ ರಾಜ್ಯದ ಯುವಜನರಿಗೆ ಆಧುನಿಕ ತಂತ್ರಜ್ಞಾನ ವಲಯಕ್ಕೆ ಪ್ರವೇಶ ಸಿಗುವ ಸಾಧ್ಯತೆಯಿದೆ.

- ಏರ್‌ಬಸ್ ಎಚ್-125ನಲ್ಲಿ ಇಬ್ಬರು ಪೈಲಟ್‌ಗಳು ಸೇರಿ 8 ಜನ ಪ್ರಯಾಣಿಸಬಹುದು.
- 1,075 ಕೆ.ಜಿ.ಯಷ್ಟು ತೂಕವನ್ನು ಸಾಗಿಸಬಲ್ಲದು.
- ಎಚ್-125 ಮೌಂಟ್ ಎವರೆಸ್ಟ್ ಶಿಖರದ ಮೇಲಿಳಿದ ಏಕೈಕ ಹೆಲಿಕಾಪ್ಟರ್
- ದಕ್ಷಿಣ ಏಷ್ಯಾದ ಬಹುದೊಡ್ಡ ರಫ್ತು ಮಾರುಕಟ್ಟೆ ಓಪನ್
- ವಿಶ್ವದ ಅತ್ಯಂತ ಯಶಸ್ವಿ ಸಿಂಗಲ್ ಎಂಜಿನ್ ಹೆಲಿಕಾಪ್ಟರ್
- ಕಠಿಣ ಹವಾಮಾನ ಪರಿಸ್ಥಿತಿಯಲ್ಲೂ ಹಾರಾಟ ನಡೆಸುವ ಸಾಮರ್ಥ್ಯ
- ಮುಂದಿನ 20 ವರ್ಷಗಳಲ್ಲಿ ಎಚ್125 ದರ್ಜೆಯ 500 ಲಘು ಹೆಲಿಕಾಪ್ಟರ್ ನಿರ್ಮಾಣ

ಪರಸ್ಪರ ಗರಿಷ್ಠ ನಂಬಿಕೆಗೆ ಸಹಕಾರಿ

ಅಂದರೆ, ಭಾರತೀಯ ಸೇನಾಧಿಕಾರಿಗಳು ತಿಂಗಳುಗಳ ಕಾಲ ಫ್ರಾನ್ಸಿನ ಫ್ರೆಂಚ್ ಮಿಲಿಟರಿ ವಿಭಾಗಗಳಲ್ಲಿ ನಿಯೋಜನೆಗೊಳ್ಳಲಿದ್ದು, ಫ್ರೆಂಚ್ ಯೋಧರು ಹೇಗೆ ಕೆಲಸ ಮಾಡುತ್ತಾರೆ, ಆಹಾರ ಸೇವಿಸುತ್ತಾರೆ, ತರಬೇತಿ ಹೊಂದುತ್ತಾರೆ, ಮತ್ತು ಹೋರಾಟ ನಡೆಸುತ್ತಾರೆ ಎನ್ನುವುದನ್ನು ಕಲಿಯಲಿದ್ದಾರೆ. ಇದೇ ವೇಳೆ, ಫ್ರೆಂಚ್ ಸೇನಾಧಿಕಾರಿಗಳು ಭಾರತದ ಮಿಲಿಟರಿ ಘಟಕಗಳಲ್ಲಿ ನಿಯೋಜನೆಗೊಳ್ಳಲಿದ್ದಾರೆ. ಅವರು ನಮ್ಮೊಡನೆ ವಾಸಿಸುತ್ತಾ, ನಮ್ಮ ಕಾರ್ಯತಂತ್ರಗಳನ್ನು ಕಲಿತು, ನಮ್ಮ ಭೂ ಪ್ರದೇಶಗಳನ್ನು ಅರ್ಥ ಮಾಡಿಕೊಂಡು, ತಮ್ಮ ಪ್ರಾವೀಣ್ಯತೆಗಳನ್ನು ಹಂಚಿಕೊಳ್ಳಲಿದ್ದಾರೆ. ಇದು ಉಭಯ ದೇಶಗಳ ನಡುವಿನ ನಂಬಿಕೆಯ ಅತಿದೊಡ್ಡ ಸಂಕೇತವಾಗಿದೆ. ಪರಸ್ಪರ ಗರಿಷ್ಠ ನಂಬಿಕೆ ಹೊಂದಿರುವ ದೇಶಗಳು ಮಾತ್ರವೇ ಇಂತಹ ನಿಯೋಜನೆ ನಡೆಸಲು ಸಾಧ್ಯ.

ಭಾರತ ಈ ಮೂಲಕ ಜಗತ್ತಿಗೆ ತಾನು ಕೇವಲ ರಕ್ಷಣಾ ಉಪಕರಣಗಳ ಖರೀದಿಗೆ ಸೀಮಿತವಾಗಿಲ್ಲ, ಬದಲಿಗೆ ಅವುಗಳನ್ನು ನಾವು ನಮ್ಮ ನಂಬಿಕಸ್ಥ ಸಹಯೋಗಿಗಳೊಡನೆ ನಮಗಾಗಿ ನಿರ್ಮಿಸುತ್ತಿದ್ದೇವೆ ಎಂಬ ಸಂದೇಶವನ್ನೂ ರವಾನಿಸಿದೆ. ಭಾರತ ಅವಲಂಬನೆಯಿಂದ ಸ್ವಾವಲಂಬನೆಯತ್ತ ಸಾಗುತ್ತಿದ್ದು, ಈ ಕ್ರಾಂತಿ ಕರ್ನಾಟಕದಿಂದಲೇ ಆರಂಭಗೊಳ್ಳುತ್ತಿದೆ.

ಹೆಲಿಕಾಪ್ಟರ್ ವಿಶೇಷತೆ

ಇನ್ನು ಎಚ್ 125 ಹೆಲಿಕಾಪ್ಟರ್ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಆಗಿದ್ದು, ರಕ್ಷಣಾ ಕಾರ್ಯಾಚರಣೆಗಳು, ತುರ್ತು ವೈದ್ಯಕೀಯ ಸಾಗಾಣಿಕೆ, ಮತ್ತು ವಿಪತ್ತು ಪರಿಹಾರ ಸೇವೆಗಳಿಗೆ ಬಳಕೆಯಾಗಲಿದೆ. ಏರ್‌ಬಸ್ ಎಚ್ -125 ಇಬ್ಬರು ಪೈಲಟ್‌ಗಳು ಮತ್ತು ಆರು ಜನ ಪ್ರಯಾಣಿಕರು ಪ್ರಯಾಣಿಸಬಹುದು. 1,075 ಕೆ.ಜಿ.ಯಷ್ಟು ತೂಕವನ್ನು ಸಾಗಿಸಬಲ್ಲದು. ಎಲ್ಲಕ್ಕಿಂತ ಮುಖ್ಯವಾಗಿ, ಎಚ್-125 ಮೌಂಟ್ ಎವರೆಸ್ಟ್ ಶಿಖರದ ಮೇಲಿಳಿದ ಏಕೈಕ ಹೆಲಿಕಾಪ್ಟರ್ ಆಗಿದ್ದು, ಅತ್ಯಂತ ಎತ್ತರದಲ್ಲಿ, ತೀವ್ರ ಹವಾಮಾನದಲ್ಲಿ ಕಾರ್ಯಾಚರಿಸುವ ಸಾಮರ್ಥ್ಯ ಪ್ರದರ್ಶಿಸಿದೆ.

ಇದು ಕಠಿಣ ಸನ್ನಿವೇಶಗಳಲ್ಲೂ ಕಾರ್ಯಾಚರಿಸಬಲ್ಲದಾಗಿದ್ದು, ವೈಮಾನಿಕ ಕಾರ್ಯ, ಅಗ್ನಿಶಾಮಕ, ಕಾನೂನು ಜಾರಿ, ರಕ್ಷಣೆ, ವಾಯು ಆಂಬುಲೆನ್ಸ್, ಮತ್ತು ಪ್ರಯಾಣಿಕರ ಸಂಚಾರಕ್ಕೂ ಬಳಕೆಯಾಗಲಿದೆ. ಭಾರತ ಇವುಗಳನ್ನು ವೇಮಗಲ್‌ನಲ್ಲಿ ನಿರ್ಮಿಸಲಿದ್ದು, ಎಚ್-125ನ ಹೆಚ್ಚಿನ ಎತ್ತರದ ಕಾರ್ಯಕ್ಷಮತೆಯು ಹೆಚ್ಚಿನ ಹಗುರ ಹೆಲಿಕಾಪ್ಟರ್‌ಗಳಿಗಿಂತ ಇದನ್ನು ಪ್ರತ್ಯೇಕಿಸುತ್ತದೆ. ಇದು ಬಿಸಿ ಮತ್ತು ಹೆಚ್ಚಿನ ಪರಿಸ್ಥಿತಿಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಲ್ಲದು – ತೆಳುವಾದ ಗಾಳಿ ಮತ್ತು ಹೆಚ್ಚಿನ ತಾಪಮಾನದ ಸಂಯೋಜನೆಯು ಸಾಮಾನ್ಯವಾಗಿ ಹೆಲಿಕಾಪ್ಟರ್ ಲಿಫ್ಟ್ ಅನ್ನು ಕಡಿಮೆ ಮಾಡುತ್ತದೆ. ಈ ಸಾಮರ್ಥ್ಯವು ಹಿಮಾಲಯದಂತಹ ಪರ್ವತ ಪ್ರದೇಶಗಳಿಗೆ ಸೂಕ್ತವಾಗಿದೆ, ಅಲ್ಲಿ ಭಾರತವು ಹೆಚ್ಚಾಗಿ ರಕ್ಷಣಾ, ಗಸ್ತು ಮತ್ತು ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳನ್ನು ನಡೆಸುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಲಿಫ್ಟ್ ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳಲು ಅನೇಕ ಹೆಲಿಕಾಪ್ಟರ್‌ಗಳು ಹೆಣಗಾಡುತ್ತವೆ, ಆದರೆ ಎಚ್-125 ಇವೆಲ್ಲಕ್ಕಿಂತಲೂ ಭಿನ್ನವಾಗಿದೆ. ಇದು ಯುದ್ಧತಂತ್ರದ ಪ್ರಯೋಜನವನ್ನು ನೀಡುತ್ತದೆ.

ಎಚ್ -125 ಹೆಲಿಕಾಪ್ಟರ್ ಮತ್ತು ಮೌಂಟ್ ಎವರೆಸ್ಟ್ ಸಾಧನೆ

ಮೇ 14, 2005 ರಂದು ಪರೀಕ್ಷಾರ್ಥ ಪೈಲಟ್ ಡಿಡಿಯರ್ ಡೆಲ್ಸಾಲ್ಲೆ ಹೆಲಿಕಾಪ್ಟರ್ ಅನ್ನು ಮೌಂಟ್ ಎವರೆಸ್ಟ್ ಶಿಖರದ (8,848 ಮೀ) ಮೇಲೆ ಮೊದಲ ಬಾರಿಗೆ ಯಶಸ್ವಿಯಾಗಿ ಇಳಿಸಿದ್ದ, ಎಚ್-125 ಎವರೆಸ್ಟ್-ಹತ್ತುವ ಖ್ಯಾತಿ ಗಳಿಸಿತು ಇದು ಇಂದಿಗೂ ಉಳಿದುಕೊಂಡಿರುವ ವಿಶ್ವ ದಾಖಲೆಯಾಗಿದೆ.



20 ವರ್ಷದಲ್ಲಿ 500 ಹೆಲಿಕಾಪ್ಟರ್ ಸಿದ್ಧ

ಫ್ರಾನ್ಸ್ ಮೂಲದ ಏರ್‌ಬಸ್ ಮತ್ತು ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್‌ಎಲ್) ಜೊತೆಗೂಡಿ ಅಭಿವೃದ್ಧಿಪಡಿಸಿರುವ ದೇಶದ ಪ್ರಪ್ರಥಮ, ಖಾಸಗಿ ವಲಯದ ಹೆಲಿಕಾಪ್ಟರ್ ಜೋಡಣೆ ಘಟಕದಲ್ಲಿ ಮುಂದಿನ 20 ವರ್ಷಗಳಲ್ಲಿ ಎಚ್125 ದರ್ಜೆಯ 500 ಲಘು ಹೆಲಿಕಾಪ್ಟರ್ ಸಿದ್ಧವಾಗಲಿವೆ. ಇಲ್ಲಿ ಏವಿಯಾನಿಕ್ಸ್, ಹೈಡ್ರಾಲಿಕ್ ಸರ್ಕ್ಯೂಟ್, ಬಿಡಿಭಾಗಗಳು, ಇಂಧನ ವ್ಯವಸ್ಥೆ ಮತ್ತು ಎಂಜಿನ್‌ಗಳ ತಯಾರಿಕೆ ಸೇರಿದಂತೆ ಹಲವು ಮಹತ್ವದ ಚಟುವಟಿಕೆಗಳು ನಡೆಯಲಿವೆ.

ಮೊದಲ ಹೆಲಿಕಾಪ್ಟರ್ 2027ಕ್ಕೆ

ಮೊದಲ ಭಾರತದಲ್ಲಿ ತಯಾರಿಸಲಾದ ಎಚ್-125 ಹೆಲಿಕಾಪ್ಟರ್‌ಗಳು 2027ರ ಆರಂಭದ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆರಂಭಿಕ ಉತ್ಪಾದನಾ ಸಾಮರ್ಥ್ಯವು ವರ್ಷಕ್ಕೆ ಸುಮಾರು 10 ಹೆಲಿಕಾಪ್ಟರ್‌ಗಳಿಗೆ ಯೋಜಿಸಲಾಗಿದೆ, ಅಂತಿಮವಾಗಿ ಪ್ರಾದೇಶಿಕ ಬೇಡಿಕೆಯನ್ನು ಪೂರೈಸಲು ಹೆಚ್ಚಾಗುತ್ತದೆ.

ಏಷ್ಯಾದಲ್ಲಿ ಭಾರತವೇ ಮುಂಚೂಣಿ

ಫ್ರಾನ್ಸ್, ಅಮೆರಿಕ, ಬ್ರೆಜಿಲ್ ನಂತರ ಜಗತ್ತಿನ ನಾಲ್ಕನೆಯ ದೇಶವಾಗಿ ಭಾರತ ಅದರಲ್ಲೂ ಕರ್ನಾಟಕಕ್ಕೆ ಬಂದಿರುವುದು ಹೆಮ್ಮೆಯ ಸಂಗತಿ. ಇದು ಭಾರತ ಹಾಗೂ ಕರ್ನಾಟಕವನ್ನು ಬಾನೆತ್ತರಕ್ಕೆ ಹಾರಿಸುವ ಸಂಗತಿಯಾಗಿದೆ. ಎಚ್-125 ಹೆಲಿಕಾಪ್ಟರ್ ತಯಾರಿಕೆ ಮತ್ತು ಅಂತಿಮ ಜೋಡಣೆ ಘಟಕ ಬಂದಿರುವುದು ಈ ವಲಯಕ್ಕೆ ಮತ್ತಷ್ಟು ಬಲ ತರಲಿದೆ. ಜೊತೆಗೆ ನಿರ್ವಹಣೆ, ದುರಸ್ತಿ ಸ್ಥಾವರವೂ ಆರಂಭಗೊಂಡಿರುವುದು ರಾಜ್ಯದ ಕೈಗಾರಿಕಾ ಸ್ನೇಹಿ ವಾತಾವರಣಕ್ಕೆ ಸಾಕ್ಷಿಯಾಗಿದೆ.

ಸಿಂಗಲ್ ಎಂಜಿನ್ ಕಾಪ್ಟರ್ ಮಾಡಲಿದೆ ಮೋಡಿ

ಭಾರತದಲ್ಲಿ ರಕ್ಷಣಾ ಮತ್ತು ನಾಗರಿಕ ಉದ್ದೇಶದ ಹೆಲಿಕಾಪ್ಟರ್‌ಗಳನ್ನು ತಯಾರಿಸಲು ಖಾಸಗಿ ವಲಯದಲ್ಲಿ ಸ್ಥಾಪನೆಯಾದ ದೇಶದ ಏಕೈಕ ಮತ್ತು ಮೊದಲ ಅಂತಿಮ ಜೋಡಣಾ ಘಟಕ ಇದಾಗಿದೆ. ಈ ಘಟಕದಲ್ಲಿ ತಯಾರಾಗಲಿರುವ ಎಚ್-125 ಹೆಲಿಕಾಪ್ಟರ್, ವಿಶ್ವದ ಅತ್ಯಂತ ಯಶಸ್ವಿ ಸಿಂಗಲ್ ಎಂಜಿನ್ ಹೆಲಿಕಾಪ್ಟರ್ ಎಂದು ಹೆಸರುವಾಸಿಯಾಗಿದೆ. ಇದು ಅತಿ ಎತ್ತರದ ಪ್ರದೇಶಗಳಲ್ಲಿ ಮತ್ತು ಕಠಿಣ ಹವಾಮಾನ ಪರಿಸ್ಥಿತಿಯಲ್ಲೂ ಹಾರಾಟ ನಡೆಸುವ ವಿಶೇಷ ಸಾಮರ್ಥ್ಯವನ್ನು ಹೊಂದಿದೆ.

ಕಾಂಗ್ರೆಸ್‌ನಿಂದ ಸಾರ್ವಜನಿಕ ಆಸ್ತಿ ಕಬಳಿಕೆ: ಸಚಿವ ಜೋಶಿ




•**ಹೊಸದಿಲ್ಲಿ:** ನಾಗರಿಕರಿಗೆ ಮೂಲಸೌಕರ್ಯ ಒದಗಿಸಬೇಕಾದ 24ಕ್ಕೂ ಹೆಚ್ಚು ನಿವೇಶನಗಳನ್ನು ಕಾಂಗ್ರೆಸ್ ಕಚೇರಿಗಳಿಗೆ ಬಳಸಲು ಆದೇಶವು ಕಾಂಗ್ರೆಸ್ ಪಿತ್ರಾರ್ಜಿತ ಆಸ್ತಿಯೇ? ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ನಾಗರಿಕ ಸೌಲಭ್ಯದ ನಿವೇಶನಗಳನ್ನು ಕಡಿಮೆ ಬೆಲೆಗೆ, ಕಾಂಗ್ರೆಸ್ ಪಕ್ಷದ ಕಚೇರಿಗಳ ನಿರ್ಮಾಣಕ್ಕೆ ಹಂಚಿಕೆ ಮಾಡಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಪರಮಾವಧಿ ಎಂದರು.

ಸಾರ್ವಜನಿಕ ಉದ್ಯಾನವನ, ಗ್ರಂಥಾಲಯ, ಆಸ್ಪತ್ರೆಗಳಿಗೆ ಬಳಕೆಯಾಗಬೇಕಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು 'ಕಾಂಗ್ರೆಸ್ ಭವನ'ಗಳಿಗೆ ಮೀಸಲಿಟ್ಟಿರುವುದು ರಾಜ್ಯದ ಜನತೆಗೆ ಮಾಡಿದ ದ್ರೋಹ ಎಂದು ಖಂಡಿಸಿದ್ದಾರೆ.

ಒಂದೆಡೆ ಬಡವರಿಗೆ ನಿವೇಶನ ನೀಡಲು ಜಾಗವಿಲ್ಲ ಎನ್ನುವ ಈ ಕಾಂಗ್ರೆಸ್ ಸರ್ಕಾರ, ಇನ್ನೊಂದೆಡೆ ತನ್ನ ಪಕ್ಷದ ಕಚೇರಿಗಳಿಗೆ ಬಳಸಿಕೊಳ್ಳುತ್ತಿದೆ. ಈ ಮೂಲಕ ಸಾರ್ವಜನಿಕ ಆಸ್ತಿಯನ್ನು ಕಬಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಸಾರ್ವಜನಿಕ ಆಸ್ತಿಯನ್ನು ಕಾಂಗ್ರೆಸ್ ಪಕ್ಷ ತನ್ನ ಪಿತ್ರಾರ್ಜಿತ ಆಸ್ತಿ ಎಂಬಂತೆ ಬಳಸಿಕೊಳ್ಳುತ್ತಿದೆ. ಬಡವರ ಹಿತ ಕಾಯುವ ಬದಲು ಕಾಂಗ್ರೆಸ್ ತನ್ನ ಪಕ್ಷದ ಹಿತಕ್ಕೆ ಸಾರ್ವಜನಿಕ ಆಸ್ತಿಯನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಲೂಟಿ ಹೊಡೆಯುವುದೇ ಕಾಂಗ್ರೆಸ್‌ನ ಮೂಲ ಸಿದ್ಧಾಂತ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪಕ್ಷದ ಕಚೇರಿಗಳಿಗೆ ಮಾಡಿರುವ ಈ ಅಕ್ರಮ ಹಂಚಿಕೆಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಇದನ್ನು ವಾಪಸ್ ಪಡೆಯದಿದ್ದರೆ ಬಿಜೆಪಿ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

ರಾಮ ಬಾಣ



ಸಚಿವ ಜಾರ್ಜ್‌ರಿಂದ ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

•**ಬೆಂಗಳೂರು:** ಕರ್ತವ್ಯದ ವೇಳೆ ಮಡಿದ ಬೆಸ್ಕಾಂನ ಮೂವರು ಸಿಬ್ಬಂದಿಯ ಕುಟುಂಬಸ್ಥರಿಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ತಲಾ ಒಂದು ಕೋಟಿ ರೂ. ಪರಿಹಾರದ ಚೆಕ್ ವಿತರಿಸಿದರು.

ಬೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ಸಂತ್ರಸ್ತರ ಕುಟುಂಬದವರನ್ನು ಭೇಟಿಯಾಗಿ ಅವರಿಗೆ ವಿಮಾ ಸಹಾಯವಾಗಿ ಚೆಕ್ ವಿತರಿಸಿದರು. ವಿದ್ಯುದಾಘಾತದಲ್ಲಿ ಮೃತಪಟ್ಟ ಗೌರಿಬಿದನೂರು ಉಪವಿಭಾಗದ ಸಹಾಯಕ ಪವರ್‌ಮ್ಯಾನ್ ಉದಯ ಕುಮಾರ್ ಅವರ ಪತ್ನಿ ವಿ. ಕೀರ್ತನಾ, ರಸ್ತೆ ಅಪಘಾತಗಳಲ್ಲಿ ಮೃತರಾದ ಗುಡಿಬಂಡೆ ಉಪವಿಭಾಗದ ಪವರ್‌ಮ್ಯಾನ್ ಬಿ.ವಿ. ಮಂಜಪ್ಪ ಅವರ ಪತ್ನಿ ದಾಕ್ಷಾಯಿಣಿ ಹಾಗೂ ಚಿಂತಾಮಣಿ ಉಪವಿಭಾಗದ ಪವರ್‌ಮ್ಯಾನ್ ಅಮರನಾಥ್ ಅವರ ಪತ್ನಿ ಮುನಿರತ್ನಮ್ಮ ಅವರಿಗೆ ಪರಿಹಾರದ ಚೆಕ್ ನೀಡಲಾಯಿತು.

ಇಲಾಖೆಯ ಸಿಬ್ಬಂದಿ, ವಿಶೇಷವಾಗಿ ಲೈನ್‌ಮ್ಯಾನ್‌ಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅವರಿಗೆ ಅಗತ್ಯ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಒದಗಿಸಲಾಗುತ್ತದೆ. ಆದರೂ, ಅನಿರೀಕ್ಷಿತ ಘಟನೆಗಳಲ್ಲಿ ಮೃತಪಟ್ಟ ಸಿಬ್ಬಂದಿಯ ಕುಟುಂಬದವರಿಗೆ ನೆರವಿನ ಹಸ್ತ ಚಾಚಲಾಗುತ್ತದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸೂಪರ್ ಸ್ಯಾಲರಿ ಅಕೌಂಟ್ ವಿಮಾ ಪ್ರಯೋಜನದಡಿ ಸಂತ್ರಸ್ತರ ಕುಟುಂಬದವರಿಗೆ ಈ ಚೆಕ್ ಹಸ್ತಾಂತರಿಸಲಾಗಿದೆ ಎಂದು ಜಾರ್ಜ್ ತಿಳಿಸಿದರು. ಈ ಸಂದರ್ಭದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾತ್ ಮನೋಹರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.

ಕಿಡಿ ನುಡಿ

•ವಾಸುದೇವರಾವ್ ಕಕ್ಕನೇಜಿ

ಆರೆಸ್ಸೆಸ್ ಒಂದು ದೆವ್ವ – ಪ್ರಿಯಾಂಕಾ ಖರ್ಗೆ
- ಕೃಷ್ಣ ದೇವತೆಗಳಿಗೆ ದೇವನಾಗಿ ಕಂಡ, ದಾನವರಿಗೆ ದುಷ್ಟನಾಗಿ ಕಾಣಿಸಿದ, ದೃಷ್ಟಿಯಂತೆ ಸೃಷ್ಟಿ!

ದಿನ ಭವಿಷ್ಯ

ಮೇಷ ಸವಾಲಿನ ದಿನ. ವೃತ್ತಿಯಲ್ಲೂ, ವೈಯಕ್ತಿಕವಾಗಿಯೂ ಹೆಚ್ಚು ಹೊಣೆ. ಸಂಬಂಧಕ್ಕೆ ಧಕ್ಕೆ. ಆರ್ಥಿಕ ಹಿಂಜರಿಕೆ. ಖರ್ಚು ಹೆಚ್ಚಳ.

ವೃಷಭ ಪೂರೈಸಲಾಗದ ಆಶ್ವಾಸನೆ ನೀಡಿ ಇಕ್ಕಟ್ಟಿಗೆ ಸಿಲುಕುವಿರಿ. ವರ್ಚಸ್ಸಿಗೆ ಧಕ್ಕೆ ತರುವ ಕಾರ್ಯ ಎಸಗದಿರಿ. ಟೀಕೆಗಳಿಗೆ ಎರವಾಗದಂತೆ ವರ್ತಿಸಿ.

ಮಿಥುನ ವೃತ್ತಿಯಲ್ಲಿ ಸಫಲತೆ. ಪರಿಶ್ರಮಕ್ಕೆ ಅಧಿಕ ಫಲ ಪಡೆಯುವಿರಿ. ಹೊಟ್ಟೆ ಕೆಡಿಸುವ ಆಹಾರ ತಿನ್ನದಿರಿ. ಪ್ರೀತಿಯ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಲಿದೆ.

ಕಟಕ ಎಂದಿನಂತಲ್ಲದ ಹೊಸತನಕ್ಕೆ ಯತ್ನಿಸುವಿರಿ. ಮನಸ್ಸು ಉಲ್ಲಸಿತಗೊಳಿಸುವ ಪ್ರಸಂಗ ಉಂಟಾದೀತು. ಪ್ರೀತಿಯ ಕ್ಷೇತ್ರದಲ್ಲಿ ಸಫಲತೆ.

ಸಿಂಹ ಪ್ರಗತಿಯ ದಿನ. ಉದ್ಯೋಗದಲ್ಲಿ ಹೊಸ ಅವಕಾಶ. ಏಕಾಂಗಿಗಳಿಗೆ ವೈವಾಹಿಕ ಬಂಧ ಏರ್ಪಡಬಹುದು. ತೃಪ್ತಿಕರ ಆರ್ಥಿಕ ಪ್ರಗತಿ.

ಕನ್ಯಾ ದಂಪತಿಗಳು ತಮ್ಮ ಸಂಬಂಧ ಬಲಪಡಿಸುವ ಕ್ರಮ ತೆಗೆದುಕೊಳ್ಳಬೇಕು. ಸಣ್ಣ ಭೇದವು ಸಂಬಂಧ ಕೆಡಿಸದಿರಲಿ. ಮುಖ್ಯ ಕಾರ್ಯ ಅಪೂರ್ಣ.

ತುಲಾ ವೃತ್ತಿಯಲ್ಲಿ ನಿಮ್ಮ ಕಠಿಣ ದುಡಿಮೆಗೆ ತೃಪ್ತಿಕರ ಫಲಿತಾಂಶ. ಆದರೆ ಕೆಲವು ವಿಷಯಗಳು ಮನಸ್ಸು ಕದಡುತ್ತವೆ. ನಿಮ್ಮ ಮಾತು ತಪ್ಪರ್ಥ ಬಿಂಬಿಸಬಹುದು.

ವೃಶ್ಚಿಕ ವೃತ್ತಿಯಲ್ಲಿ ಸೃಷ್ಟಿಯಾಗಿದ್ದ ಸಮಸ್ಯೆ ಪರಿಹಾರವಾಗಲಿದೆ. ಪ್ರೀತಿಯಲ್ಲಿ ಒಡಕು. ಕ್ಷುಲ್ಲಕ ವಿಷಯವೂ ಮನಸ್ಸು ಕೆಡಿಸಬಹುದು.

ಧನು ಹೊಣೆಗಾರಿಕೆ, ಒತ್ತಡ ಕಡಿಮೆ. ಯಾವುದೋ ವಿಷಯದಲ್ಲಿ ಭಾವುಕರಾಗಿ ನಿರ್ಧಾರ ತಾಳದಿರಿ. ಅದರ ಪ್ರಾಕ್ಟಿಕಲ್ ಆಯಾಮ ಪರಿಶೀಲಿಸಿ.

ಮಕರ ದುಗುಡಕ್ಕೆ ಕಾರಣವಾಗಿದ್ದ ವಿಷಯ ಇಂದು ಇತ್ಯರ್ಥ ಕಾಣಬಹುದು. ಆದರೆ ಸ್ವಲ್ಪ ಮಟ್ಟಿನ ಹಿನ್ನಡೆಯೂ ಉಂಟಾದೀತು.

ಕುಂಭ ಆತ್ಮೀಯ ಸಂಬಂಧಕ್ಕೆ ಹುಳಿ ಹಿಂಡಲು ಕೆಲವರ ಯತ್ನ ನಡೆದೀತು. ನೀವು ಎಚ್ಚರದಿಂದಿರಿ. ವೃತ್ತಿಯಲ್ಲಿ ಪ್ರತಿಕೂಲ ಪರಿಣಾಮ ಎದುರಿಸುವಿರಿ.

ಮೀನ ಒಳಿತು, ಕೆಡಕು ಎರಡನ್ನು ಎದುರಿಸುವಿರಿ. ಉದ್ವಿಗ್ನ ಸ್ಥಿತಿ ಕಾಣುವಿರಿ. ಆದರ ಜತೆಗೇ ಪರಿಹಾರದ ನಿರಾಳತೆಯೂ. ಆರೋಗ್ಯ ಕಾಳಜಿ ವಹಿಸಿ.

ರಾಹುಕಾಲ: 1.30-3.00
ಗುಳಿಕಕಾಲ: 9.00-10.30

ಅದೃಷ್ಟ ಸಂಖ್ಯೆ: 2,9,4,7

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕಾರ್ಯಕಾರಿಣಿಯ ಉದ್ಘಾಟನೆ
ಬಿಜೆಪಿ ಕಾರ್ಯಕಾರಿಣಿ ಸಭೆ ಇಂದು

•**ಬೆಂಗಳೂರು:** ಅರಮನೆ ಮೈದಾನದಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕಾರ್ಯಕಾರಿಣಿಯ ಉದ್ಘಾಟನೆ ಮಾಡಲಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿ 1,250ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಸಭೆಯಲ್ಲಿ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಹೋರಾಟಮುಂಬರುವವಿಧಾನಸಭೆಗಳಉಪಚುನಾವಣೆ, ವಿಧಾನಪರಿಷತ್, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸೇರಿದಂತೆ ಜಿಬಿಎ ಚುನಾವಣೆಗಳ ತಯಾರಿ ಬಗ್ಗೆ ಚರ್ಚೆ ನಡೆಯಲಿವೆ. ಅರಮನೆ ಮೈದಾನದ ಗೇಟ್ ನಂ.4ರಲ್ಲಿ ಬುಧವಾರ ಪೂರ್ವಸಿದ್ಧತೆ ಬಗ್ಗೆ ಪರಿಶೀಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ರಾಘವೇಂದ್ರ ಅವರು, ಬೆಳಿಗ್ಗೆ 8.30ರಿಂದ ರಾಜ್ಯದ ಮೂಲೆಮೂಲೆಗಳಿಂದ ನಮ್ಮ ಪ್ರತಿನಿಧಿಗಳು ಆಗಮಿಸುತ್ತಾರೆ. ಬೆಳಿಗ್ಗೆ 9.45ಕ್ಕೆ ಧ್ವಜಾರೋಹಣ ನೆರವೇರಲಿದೆ ಎಂದು ವಿವರಿಸಿದರು.

ಬಡವರ ವಿರೋಧಿ, ರೈತ ವಿರೋಧಿ, ಯುವ ಜನತೆಯ ವಿರೋಧಿ ಸರಕಾರವನ್ನು ಬುಡಸಮೇತ ಕಿತ್ತು ಹಾಕುವ ನಿಟ್ಟಿನಲ್ಲಿ ಬಹಳ ಗಂಭೀರ ಚರ್ಚೆಗಳು ನಡೆಯಲಿವೆ ಎಂದು ಹೇಳಿದರು. ನಿರ್ಣಯಗಳನ್ನೂ ನಾವು ಅಂಗೀಕರಿಸಲಿದ್ದೇವೆ ಎಂದು ಪ್ರಕಟಿಸಿದರು.



ಬಿ.ಎಸ್.ಯಡಿಯೂರಪ್ಪಗೆ ಅಭಿನಂದನೆ
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸಾರ್ವಜನಿಕ ಜೀವನದಲ್ಲಿ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ಎಲ್ಲ ಹಿರಿಯರ ಸಮ್ಮುಖದಲ್ಲಿ ಅಭಿನಂದನಾ ಕಾರ್ಯಕ್ರಮ ನೆರವೇರಲಿದೆ.

₹1,194 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

•**ಬೆಂಗಳೂರು:** ಆನ್‌ಲೈನ್ ಗೇಮಿಂಗ್ ವೇದಿಕೆಯಾದ ವಿನ್ಜೋ ಕಂಪನಿಯು ಬಳಕೆದಾರರಿಗೆ ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಕಾರ್ಯಾಚರಣೆ ನಡೆಸಿ, ಕಂಪನಿಗೆ ಸೇರಿದ ಒಟ್ಟು 1,194 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಈ ಪೈಕಿ ಅಮೆರಿಕ ಮತ್ತು ಸಿಂಗಾಪುರದಲ್ಲಿರುವ ವಿದೇಶಿ ಬ್ಯಾಂಕ್ ಖಾತೆಗಳಲ್ಲಿದ್ದ ಸುಮಾರು 505 ಕೋಟಿ ರೂ. (55.69 ಮಿಲಿಯನ್ ಯುಎಸ್‌ಡಿ) ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ವಂಚನೆಯ ಜಾಲವು ಅತ್ಯಂತ ವ್ಯವಸ್ಥಿತವಾಗಿ ನಡೆದಿದ್ದು, ಕಂಪನಿಯ ನಿರ್ದೇಶಕರುಗಳಾದ ಪಾವನ್ ನಂದಾ ಮತ್ತು ಸೌಮ್ಯ ಸಿಂಗ್ ರಾಥೋಡ್ ಅವರು ಅಮೆರಿಕ ಹಾಗೂ ಸಿಂಗಾಪುರದಲ್ಲಿ ಶೆಲ್ ಕಂಪನಿಗಳನ್ನು ಸ್ಥಾಪಿಸಿ, ಭಾರತದಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. 2025ರ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಂಪನಿಯ ಕಚೇರಿ ಹಾಗೂ ನಿರ್ದೇಶಕರ ನಿವಾಸಗಳ ಮೇಲೆ ನಡೆದ ದಾಳಿಯ ವೇಳೆ ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಲಭ್ಯವಾಗಿತ್ತು.

ವಿನ್ಜೋ ಕಂಪನಿಯು ಹಣದ ಆಮಿಷವೊಡ್ಡಿ ಆಟಗಾರರನ್ನು ವಂಚಿಸುತ್ತಿತ್ತು. ನೈಜ ಹಣದ ಗೇಮಿಂಗ್ ಅಪ್ಲಿಕೇಶನ್‌ನಲ್ಲಿ ಬಳಕೆದಾರರು ಇತರ ಮನುಷ್ಯರೊಂದಿಗೆ ಆಟವಾಡುತ್ತಿದ್ದಾರೆ ಎಂದು ನಂಬಿಸಿ, ವಾಸ್ತವದಲ್ಲಿ ಅವರ ವಿರುದ್ಧ ಬಾಟ್‌ಗಳು, ಕೃತಕ ಬುದ್ಧಿಮತ್ತೆ ಮತ್ತು ಅಲ್ಗಾರಿದಮ್‌ಗಳನ್ನು ಬಳಸಿ ಆಟ ಆಡಿಸಲಾಗುತ್ತಿತ್ತು.

ಈ ತಂತ್ರದ ಮೂಲಕ ಬಳಕೆದಾರರು ಹಣ ಕಳೆದುಕೊಳ್ಳುವಂತೆ ಮಾಡಿ, ಆ ಹಣವನ್ನು ರೇಕ್ ಕಮಿಷನ್ ರೂಪದಲ್ಲಿ ಕಂಪನಿಯು ತನ್ನ ಆದಾಯವನ್ನಾಗಿ ಪರಿವರ್ತಿಸಿಕೊಳ್ಳುತ್ತಿತ್ತು.

ಬೆಂಗಳೂರು ಕಸದ ಲಾರಿಗಳಿಗೆ ತಡೆ

ಪುಟ ೧→ ಈ ಎಲ್ಲ ಘಟನೆಯಿಂದ ಕಸ ತುಂಬಿದ ಲಾರಿಗಳು ಭೂ ಭರ್ತಿ ಪ್ರದೇಶದ ಬಳಿ ನಿಂತಿದ್ದು, ಬೆಂಗಳೂರಿನ ನಿತ್ಯದ ಕಸ ವಿಲೇವಾರಿಗೆ ತೊಡಕುಂಟಾಗಿದೆ. ಇದರಿಂದ ಸಿಲಿಕಾನ್ ಸಿಟಿಯಲ್ಲಿ ಕಸದ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಬಿಜೆಪಿ- ಕಾಂಗ್ರೆಸ್ ವಾಗ್ಯುದ್ಧ: ಬೆಂಗಳೂರಿನ ಕಸದ ಸಮಸ್ಯೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತಿನ ಫೈಟ್ ಜೋರಾಗಿದೆ. ಕಸ ವಿಲೇವಾರಿಗೆ ಅಡ್ಡಿಪಡಿಸುವವರ ಮನೆ, ಕಚೇರಿ ಮುಂದೆ ಕಸ ಸುರಿಯುತ್ತೇವೆ ಎಂದು ಬಿಜೆಪಿ ಶಾಸಕರು, ಮುಖಂಡರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಇನ್ನೊಂದೆಡೆ ಇಂತಹ ಸವಾಲು, ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.

ಬಿಜೆಪಿ ಶಾಸಕರ ಬ್ಲ್ಯಾಕ್‌ಮೇಲ್‌ಗೆ ಬಗ್ಗುವುದಿಲ್ಲ: ಡಿಸಿಎಂ ಡಿಕೆಶಿ

ಪುಟ ೧→ ಹೀಗೆ ಮಾಡಿದರೆ ಕಸ ಎಲ್ಲಿಗೆ ಹೋಗಬೇಕು? ಕಸವು ಆರ್.ಅಶೋಕ್, ವಿಜಯೇಂದ್ರ ಅಥವಾ ಬಿಜೆಪಿ ಕಚೇರಿಗೆ ಹೋಗಬೇಕಾಗುತ್ತದೆ. ಇವರುಗಳು ಯಾರಿಗೆ ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ತಿರುಗೇಟು: ಡಿ.ಕೆ.ಶಿವಕುಮಾರ್ ಮಾತಿಗೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದು, ಸವಾಲು, ಬೆದರಿಕೆಗಳಿಗೆ ಬಗ್ಗುವುದಿಲ್ಲ. ಮೊದಲು ಬೆಂಗಳೂರಿನ ರಸ್ತೆ ಗುಂಡಿ, ಕಸದ ಸಮಸ್ಯೆ ಸೇರಿದಂತೆ ನಗರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ. ಪ್ರತಿಪಕ್ಷ ನಾಯಕ ಆರ್. ಅಶೋಕ್ ಸರ್ಕಾರದ ವಿರುದ್ಧ ಕಿಡಿಕಾರಿ, ಸರ್ಕಾರವೇ ಒಂದು ಮಾಫಿಯಾ. ಕಸದ ಟೆಂಡರ್‌ನಿಂದ ಎಲ್ಲದಕ್ಕೂ ಕಮಿಷನ್ ಪಡೆಯುತ್ತಿರುವುದರಿಂದ ಸಮಸ್ಯೆ ಎದುರಾಗಿದೆ ಎಂದು ಆರೋಪಿಸಿದ್ದಾರೆ. ಶಾಸಕರಾದ ಎಸ್.ಆರ್.ವಿಶ್ವನಾಥ್, ಧೀರಜ್ ಮುನಿರಾಜು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಗೌರವದಿಂದ ಇದ್ದರೆ ಸರಿ. ಕಸ ವಿಲೇವಾರಿಗೆ ಅಡ್ಡಿಪಡಿಸುವವರು ಶಾಸಕರಾದರೂ ಸರಿ, ಬೇರೆ ಯಾರೇ ಆಗಿದ್ದರೂ ಸಹ ಎಸ್ಮಾ ಕಾಯ್ದೆಯಲ್ಲಿ ಯಾವುದೇ ಕರುಣೆ ಇಲ್ಲದೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಶಾಸಕರ ಮನೆ ಮುಂದೆ ಅಥವಾ ಬಿಜೆಪಿ ಕಚೇರಿ ಎದುರು ಕಸವನ್ನು ತೆಗೆದುಕೊಂಡು ಹೋಗಿ ಹಾಕಬೇಕಾಗುತ್ತದೆ.
■ **ಡಿ.ಕೆ. ಶಿವಕುಮಾರ್**, ಉಪ ಮುಖ್ಯಮಂತ್ರಿ

ಬಿಜೆಪಿ ಮೇಲುಗೈ ಸಾಧಿಸುವ ಸಾಧ್ಯತೆ

ಪುಟ ೧→ ಈ ಹಿನ್ನೆಲೆ ಬಿಜೆಪಿ ಸಂಸತ್‌ನ ಮೇಲ್ಮನೆಯಲ್ಲಿ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಇನ್ನು ಹಿಮಾಚಲ ಪ್ರದೇಶ, ತಮಿಳುನಾಡು, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳದಲ್ಲಿ ವಿರೋಧ ಪಕ್ಷಗಳ ಸರ್ಕಾರವಿದೆ. ಮಹಾರಾಷ್ಟ್ರದಲ್ಲಿ ಏಳು ಸ್ಥಾನಗಳು ಖಾಲಿಯಾಗುತ್ತಿದ್ದು, ವಿರೋಧ ಪಕ್ಷಗಳ ಮಹಾ ಅಭಿವೃದ್ಧಿ ಅಘಾಡಿ (ಎಂವಿಎ) ಒಗ್ಗಟ್ಟಿನಿಂದ ಸ್ಪರ್ಧಿಸಿದರೆ ಒಂದು ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ.

ನಿವೃತ್ತಿಯಾಗುತ್ತಿರುವ ಪ್ರಮುಖರು: ಈ ಬಾರಿ ನಿವೃತ್ತಿಯಾಗುತ್ತಿರುವ ಪ್ರಮುಖ ಸಂಸದರಲ್ಲಿ ಶರದ್ ಪವಾರ್ (ಎನ್‌ಸಿಪಿ–ಎಸ್‌ಪಿ), ಅಭಿಷೇಕ್ ಮನು ಸಿಂಘ್ವಿ (ಕಾಂಗ್ರೆಸ್), ಸಾಕೇತ್ ಗೋಖಲೆ (ಟಿಎಂಸಿ), ರಾಮದಾಸ್ ಅಠಾವಳೆ (ಆರ್‌ಪಿಐ–ಎ), ಎಂ.ತಂಬಿದುರೈ (ಎಐಎಡಿಎಂಕೆ) ಹಾಗೂ ತಿರುಚ್ಚಿ ಶಿವ (ಡಿಎಂಕೆ) ಸೇರಿದ್ದಾರೆ. ರಾಜ್ಯಸಭೆಯ ಈ ಚುನಾವಣೆಯು ಮುಂದಿನ ರಾಜಕೀಯ ಸಮೀಕರಣಗಳ ಮೇಲೆ ಮಹತ್ವದ ಪರಿಣಾಮ ಬೀರುವ ನಿರೀಕ್ಷೆಯಿದೆ. ಬಿಜೆಪಿ ತನ್ನ ಸಂಘಟನೆ ಮತ್ತು ಮೈತ್ರಿ ಬಲದ ಆಧಾರದ ಮೇಲೆ ಮೇಲ್ಮನೆಯಲ್ಲಿ ಮತ್ತಷ್ಟು ಬಲಿಷ್ಠವಾಗುವತ್ತ ಹೆಜ್ಜೆ ಇಟ್ಟಿದೆ.

ಸವಾಲುಗಳಿಗೆ ಭಾರತ ಪರಿಹಾರ

ಪುಟ ೧→ ನಾವು ವಿಶ್ವ ನಾಯಕರಾಗಬೇಕೋ ನಾವೆಲ್ಲಾ ರಂಗಗಳಲ್ಲೂ ಪ್ರಬಲರಾಗಬೇಕು. ಸತ್ಯಕ್ಕೆ ಶಕ್ತಿಯ ಬೆಂಬಲವಿದ್ದಾಗಲೇ ಜಗತ್ತು ಇದನ್ನು ನಂಬುತ್ತೆ ಎಂದು ಪ್ರತಿಪಾದಿಸಿದರು.

ಸಂಶೋಧಕರಿಗೆ ಕರೆ: ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಂಶೋಧಕರ ಪಾತ್ರ ನಿರ್ಣಾಯಕ. ಭಾರತದ ದಿಕ್ಕು, ಸ್ಥಿತಿಗತಿಗಳ ಬದಲಿಸುವಲ್ಲಿ ಸಂಶೋಧನೆಗಳು ಮಹತ್ವದ ಪಾತ್ರ ವಹಿಸುತ್ತವೆ. ಸತ್ಯನಿಷ್ಠ ಮಾಹಿತಿಗಳನ್ನು ಬೆಳಕಿಗೆ ತರಲೇಬೇಕು. ಅಜ್ಞಾನದಿಂದ ಭಾರತವನ್ನು ಅರ್ಥೈಸಲಾಗದು ಎಂದ ಭಾಗ್ವತ್, ದೇಶಕ್ಕಾಗಿ ನಿಸ್ವಾರ್ಥದಿಂದ ಪ್ರಯತ್ನಶೀಲರಾಗಲು ಸಂಶೋಧಕರಿಗೆ ಮನವಿ ಮಾಡಿದರು.

ನೀವು ಏನೇ ಸಂಶೋಧನೆ ಮಾಡುವುದಿದ್ದರೂ ತಜ್ಞತೆ, ನಿಖರತೆ, ಶರೀರ, ಮನಸ್ಸು, ಹಣ ಎಲ್ಲವನ್ನೂ ಬಳಸಿ ರಾಷ್ಟ್ರಕ್ಕಾಗಿ ನಿಸ್ವಾರ್ಥದಿಂದ ಮಾಡಿ. ಸಂಘ ಪರಿವಾರದ ಬಗ್ಗೆ ತುಂಬು ಋಣಾತ್ಮಕ ಅಪಪ್ರಚಾರ ನಡೆದಿದೆ. ಈ ಅಪಪ್ರಚಾರಕ್ಕೆ ತೆರೆಹಾಕಬಲ್ಲ ನೈಜ ಸತ್ಯವನ್ನು ನೀವು ಬೆಳಕಿಗೆ ತರಬೇಕೆಂದು ಸಂಶೋಧಕರನ್ನು ಕೋರಿದರು.

ಬ್ರಿಟಿಷರ ಪ್ರಮಾದ ಅಳಿಸಿ ಹಾಕೋಣ: ಶಿಕ್ಷಣ, ಆರೋಗ್ಯ ಮೂಲಭೂತ ಆವಶ್ಯಕತೆಗಳು. ಇವು ವ್ಯಾಪಾರವಾಗಕೂಡದು. ಇವೆರಡೂ ಎಲ್ಲರಿಗೂ ಎಟಕುವಂತಿರಬೇಕು. ಪಾಶ್ಚಾತ್ಯ ರಾಷ್ಟ್ರಗಳು ಭಾರತದ ಶಿಕ್ಷಣ ವ್ಯವಸ್ಥೆಯನ್ನು ವಿರೂಪಗೊಳಿಸಿದರು. ಶಿಕ್ಷಣ ವ್ಯವಸ್ಥೆಯನ್ನು ಪಾಶ್ಚಾತ್ಯರು ಹಾಳುಗೆಡವಿದರು. ನಮ್ಮ ಶಿಕ್ಷಣ ವ್ಯವಸ್ಥೆ ರದ್ದುಗೊಳಿಸಿ ಅವರದೇ ಸ್ವಂತ ವ್ಯವಸ್ಥೆ ಜಾರಿಗೊಳಿಸಿದರು. ಈ ಮೂಲಕ ಕರಿ ಆಂಗ್ಲರನ್ನು ದುಡಿಮೆಗೆ ತಯಾರುಗೊಳಿಸುವುದು ಅವರ ದುರುದ್ದೇಶವಾಗಿತ್ತು. ಬ್ರಿಟಿಷರು ಮಾಡಿಟ್ಟು ಹೋಗಿರುವ ಈ ತಪ್ಪನ್ನು, ಈ ಪ್ರಮಾದವನ್ನು ಶಾಶ್ವತ ಅಳಿಸಿಹಾಕಬೇಕಿದೆ ಎಂದು ಭಾಗ್ವತ್ ಕರೆ ನೀಡಿದರು.

ಸಹನೆ, ಸಂಯಮಗಳ ಬದುಕು ನಮ್ಮದಾಗಿರಲಿ: ಇಂದು ಜಾಗತೀಕರಣವೆಂದರೆ ಮಾರುಕಟ್ಟೆ ಪೈಪೋಟಿ ಎಂದು ಅರ್ಥೈಸಲಾಗಿದೆ. ಇದು ತೀರಾ ಅಪಾಯಕಾರಿ. ನಾವು ವಸುಧೈವ ಕುಟುಂಬಕಮ್ ಚಿಂತನೆಯವರು. ಇಡೀ ಜಗತ್ತೇ ನಮ್ಮ ಕುಟುಂಬ. ಪ್ರತಿಯೊಬ್ಬರೂ ನೆಮ್ಮದಿಯಿಂದಿರಬೇಕು.

ಯಾರಿಗಾದರೂ ನೆಮ್ಮದಿ ಇಲ್ಲವೆಂದಾದರೆ ಇತರರೂ ನೆಮ್ಮದಿಯಿಂದ ಇರಲಾರರು. ಹಾಗಾಗಿ ನಮ್ಮ ಬದುಕು ವ್ಯಾಪಾರ ಮನೋಭಾವದ್ದಾಗಕೂಡದು. ಬದಲಾಗಿ ಸಹನೆ ಸಂಯಮಗಳ ಬದುಕಾಗಬೇಕು. ತಾಳ್ಮೆ ಮತ್ತು ತ್ಯಾಗಗಳ ಬದುಕು ನಮ್ಮ ಸಾಂಸ್ಕೃತಿಕ ಅಸ್ಮಿತೆ ಮತ್ತು ಆತ್ಮಜ್ಞಾನವಾಗಿದೆ ಎಂದರು.

ಹಿಂದು ಸಮಾಜದ ಒಗ್ಗಟ್ಟು ಸಂಘದ ಗುರಿ

ಪುಟ ೧→ ಆರೆಸ್ಸೆಸ್ ಯಾರ ವಿರೋಧಿಯೂ ಅಲ್ಲ. ಆರೆಸ್ಸೆಸ್‌ಗೆ ಜನಪ್ರಿಯತೆ, ಅಧಿಕಾರ, ಪ್ರಭಾವ ಯಾವುದೂ ಬೇಡ, ಇವ್ಯಾವುದರ ಹಂಗಿಲ್ಲ ಎಂದು ಭಾಗ್ವತ್ ಸ್ಪಷ್ಟಪಡಿಸಿದರು.

ಹಿಂದು ಸಮಾಜದ ಏಕತೆ ಅವಶ್ಯ: ಭಾಗ್ವತ್

•**ಲಕ್ನೋ:** ಹಿಂದು ಸಮಾಜದ ಏಕತೆ, ಸಬಲೀಕರಣ ತೀರಾ ಅಗತ್ಯವೆಂದು ಪ್ರತಿಪಾದಿಸಿರುವ ಆರೆಸ್ಸೆಸ್ ಸರಸಂಘಚಾಲಕ್ ಮೋಹನ್ ಭಾಗ್ವತ್, ಹಿಂದು ಸಮಾಜಕ್ಕೆ ಯಾವುದೇ ಬೆದರಿಕೆಗಳಿಲ್ಲದಿದ್ದರೂ ಸದಾ ಜಾಗೃತಾವಸ್ಥೆಯಲ್ಲಿರೋದು ತೀರಾ ಮುಖ್ಯ ಎಂದು ಎಚ್ಚರಿಸಿದ್ದಾರೆ. ಪ್ರತಿ ಹಿಂದು ಕುಟುಂಬಗಳು ಕನಿಷ್ಠ ಮೂವರು ಮಕ್ಕಳನ್ನು ಹೊಂದುವುದು ಕೂಡ ಆವಶ್ಯವೆಂದು ಭಾಗ್ವತ್ ಸಲಹೆಯಿತ್ತಿದ್ದಾರೆ. ಮೂರಕ್ಕಿಂತಲೂ ಕಡಿಮೆ ಸರಾಸರಿ ಸಂತಾನೋತ್ಪತ್ತಿ ದರ ಹೊಂದಿರುವ ಯಾವುದೇ ಸಮಾಜಗಳು ಭವಿಷ್ಯದಲ್ಲಿ ಮಾಯವಾಗುತ್ತವೆ ಎಂದಿದ್ದಾರೆ.

ಗಿನ್ನಿಸ್ ದಾಖಲೆ ಬರೆದ ಭಾರತ

ಪುಟ ೧→ ಇನ್ನಾವ ವೇದಿಕೆಯಲ್ಲ, ದಿಲ್ಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರಲ್ಲಿ ಘಟಿಸಿರುವ ವಿಸ್ಮಯವಿದು ಎಂದು ಕೇಂದ್ರ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಈ ಮಾಹಿತಿ ನೀಡಿದ್ದಾರೆ. ಭಾರತ ಎಐ ಮಿಷನ್, ಇಂಟೆಲ್ ಇಂಡಿಯಾ ಸಹಭಾಗಿತ್ವದಲ್ಲಿ ರಾಷ್ಟ್ರವ್ಯಾಪಿ ಎಐ ಹೊಣೆಗಾರಿಕೆ ಪ್ರತಿಜ್ಞಾ ಅಭಿಯಾನಕ್ಕೆ ಫೆ.16ರಂದು ಚಾಲನೆ ನೀಡಿತ್ತು.

ಎಸ್ಟೋನಿಯಾನ-ಕರ್ಝುಕಿಸ್ತಾನ ನಾಯಕರ ಜತೆ ಪ್ರಧಾನಿ ಚರ್ಚೆ



ಪುಟ ೧→ ಅಧ್ಯಕ್ಷ ಕರಿಸ್ ಜಾಗತಿಕ ವ್ಯವಸ್ಥೆಯ ಬದಲಾವಣೆಗಳು ಮತ್ತು ಪ್ರಜಾಪ್ರಭುತ್ವದ ಮೇಲೆ ಹೊಸ ತಂತ್ರಜ್ಞಾನಗಳ ಪರಿಣಾಮಗಳ ಬಗ್ಗೆ ಚರ್ಚೆ ನಡೆದಿದ್ದು, ರಷ್ಯಾದ ಇಂಧನ ಆಮದು ಕಡಿತಗೊಳಿಸಿರುವ ಭಾರತದ ಕ್ರಮವನ್ನು ಸ್ವಾಗತಿಸಿದರು.
ಕರ್ಝುಕಿಸ್ತಾನ ಪ್ರಧಾನಿ ಜತೆ ಮಾತುಕತೆ: ಇನ್ನೊಂದೆಡೆ, ಮೋದಿ ಅವರು ಕರ್ಝುಕಿಸ್ತಾನದ ಪ್ರಧಾನಿ ಓಲ್ಜಾಸ್ ಬೆಕ್ಟೆನೋವ್ ಅವರನ್ನು ಭೇಟಿಯಾಗಿ ಭಾರತ-ಕರ್ಝುಕಿಸ್ತಾನ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ಚರ್ಚಿಸಿದರು. ವ್ಯಾಪಾರ, ಇಂಧನ, ಮಹತ್ವದ ಖನಿಜಗಳು, ಅಪರೂಪದ ಭೂಮಿಧಾತುಗಳು, ರಕ್ಷಣಾ, ಸಂಪರ್ಕ ಹಾಗೂ ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಅಪಾರ ಸಹಕಾರ ಸಾಧ್ಯತೆಗಳಿವೆ ಎಂದು ಮೋದಿ ಹೇಳಿದರು.

ತಲಕಾಡಲ್ಲಿ ಕಾಡಾನೆ ದಾಳಿಗೆ ರೈತ ಸಾವು

ಪುಟ ೧→ ಈ ಒಂಟಿ ಸಲಗ ಶಿವನಸಮುದ್ರ, ಸತ್ಯ ಮಂಗಲ ಭಾಗದ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡು ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅವರು ಸಕಾಲಕ್ಕೆ ಬಾರದಿದ್ದರಿಂದಲೇ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಯಾಚರಣೆ: ಗ್ರಾಮಸ್ಥರ ಒತ್ತಾಯದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಡ್ರೋನ್ ಕ್ಯಾಮರಾ ಬಳಸಿ ಕಾಡಾನೆಯನ್ನು ಪತ್ತೆ ಹಚ್ಚಿ, ಅರಣ್ಯ ಪ್ರದೇಶಕ್ಕೆ ವಾಪಸ್ ಕಳುಹಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ.

20 ಲಕ್ಷ ರೂ. ಪರಿಹಾರ: ಕಾಡಾನೆ ದಾಳಿಯಿಂದ ಮೃತಪಟ್ಟ ರೈತನ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ 20 ಲಕ್ಷ ರೂ. ಪರಿಹಾರ ನೀಡಲಾಗುವುದು. ಮೊದಲ ಹಂತದಲ್ಲಿ ಈಗಾಗಲೇ 5 ಲಕ್ಷ ರೂ. ಚೆಕ್ ವಿತರಿಸಲಾಗಿದ್ದು, ಉಳಿದ ಹಣವನ್ನು ಮರಣೋತ್ತರ ಪರೀಕ್ಷೆಯ ನಂತರ ನೀಡಲಾಗುವುದು ಎಂದು ಡಿಸಿಎಫ್ ಪರಮೇಶ್ ತಿಳಿಸಿದ್ದಾರೆ.

ಶಾಸಕರ ಪ್ರವಾಸ ಅನುಮಾನ

•**ಹುಬ್ಬಳ್ಳಿ:** ಶಾಸಕರು, ಸಚಿವರು ಸ್ವಂತ ಖರ್ಚಿನಲ್ಲೇ ವಿದೇಶ ಪ್ರವಾಸಕ್ಕೆ ಹೋಗಿರಬಹುದು. ಆದರೆ, ಏಕಾಏಕಿ ಇಷ್ಟೊಂದು ಜನ ವಿದೇಶ ಪ್ರವಾಸಕ್ಕೆ ಹೋಗಿರುವುದು ಆಶ್ಚರ್ಯ. ಇದರಿಂದ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಸ್ಪಷ್ಟ ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಂತ ಖರ್ಚಿನಲ್ಲೇ ವಿದೇಶ ಪ್ರವಾಸಕ್ಕೆ ತೆರಳಿದ್ದರೂ ಪ್ರವಾಸದ ಉದ್ದೇಶ ಮಾತ್ರ ಅನುಮಾನ ಮೂಡಿಸುವಂತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ನಡುವೆ ಸಿಎಂ ಕುರ್ಚಿಗಾಗಿ ಗುದ್ದಾಟ ನಡೆದಿದೆ ಎಂದರು.

ಬಂಡೀಪುರದಲ್ಲಿ ಸಫಾರಿ ಶುರು

ಪುಟ ೧→ ಹಿಂದಿನ ಮುಖ್ಯ ವನ್ಯಜೀವಿ ಪರಿಪಾಲಕರು ಕಳೆದ ಡಿ.28ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ, ಸರಗೂರು ಗಡಿ ಪ್ರದೇಶಗಳಲ್ಲಿ ಸ್ಥಾಪಿಸಿರುವ ಮಾನವ-ವನ್ಯಜೀವಿ ನಿರ್ವಹಣಾ ಶಿಬಿರಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದು, ಸಫಾರಿ ಸ್ಥಗಿತಗೊಳಿಸಿದ ಬಳಿಕ ಹೆಚ್ಚುವರಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಳೆದ 2 ತಿಂಗಳಲ್ಲಿ ಯಾವುದೇ ಪ್ರಮುಖ ಅಹಿತಕರ ಘಟನೆಗಳು ನಡೆಯದಿರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ಸಫಾರಿ ಪುನರಾರಂಭಿಸಬಹುದು ಎಂದು ಶಿಫಾರಸು ಮಾಡಿದ್ದರು ಎಂದು ಸಚಿವರು ಮಾಹಿತಿ ನೀಡಿದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು ವಿಸ್ತೀರ್ಣ 1036 ಚದರ ಕಿ.ಮೀ. ಆಗಿದ್ದು, ಇದರಲ್ಲಿ ಪ್ರವಾಸೋದ್ಯಮ ವಲಯ ಕ್ಷೇತ್ರ ಶೇ.8 ಅಂದರೆ ಕೇವಲ 80 ಚದರ ಕಿ.ಮೀ. ಆಗಿದೆ. ಅದೇ ರೀತಿ ನಾಗರಹೊಳೆಯ ಒಟ್ಟು ವಿಸ್ತೀರ್ಣ 844 ಚದರ ಕಿ.ಮೀ. ಆಗಿದ್ದು, ಪರಿಸರ ಪ್ರವಾಸೋದ್ಯಮ ವಲಯ ಕೇವಲ 63 ಚದರ ಕಿ.ಮೀ. ಅಂದರೆ ಶೇ.7.5 ಮಾತ್ರ. ಹೀಗಾಗಿ ಹುಲಿಗಳು ಕಾಡಿನಿಂದ ನಾಡಿಗೆ ಬರುತ್ತಿರುವುದಕ್ಕೆ ಸಫಾರಿಯೇ ಕಾರಣ ಎಂದು ಹೇಳಲು ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದರು.

ಸ್ಥಳೀಯ ಅಭಿವೃದ್ಧಿಗೆ ಸಫಾರಿ ಆದಾಯದ 3ನೇ 1 ಭಾಗ

ಪ್ರಸ್ತುತ ಪರಿಸರ ಪ್ರವಾಸೋದ್ಯಮ ಅಂದರೆ ಸಫಾರಿಯಿಂದ ಬರುವ ಒಟ್ಟು ಆದಾಯದ ಮೂರನೇ ಒಂದು ಭಾಗದಷ್ಟು ಹಣವನ್ನು ಅರಣ್ಯದಂಚಿನ ಗ್ರಾಮಗಳ ಸ್ಥಳೀಯ ಸಮುದಾಯದವರಿಗೆ ಕೌಶಲ್ಯ ಅಭಿವೃದ್ಧಿಗಾಗಿ, ಜಾನುವಾರುಗಳಿಗೆ ಮೇವು ಬೆಳೆಸಲು ಮತ್ತು ಪರಿಸರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸುವ ಷರತ್ತಿನೊಂದಿಗೆ ಆರಂಭಿಸಲು ಮತ್ತು ವನ್ಯಜೀವಿ ಮಾನವ ಸಂಘರ್ಷ ತಡೆಯಲು ಸೂಕ್ತ ಸಿಬ್ಬಂದಿಯನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸುವ ಷರತ್ತಿನೊಂದಿಗೆ ಸಫಾರಿ ಆರಂಭಿಸಲು ಸಮ್ಮತಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಶೇ.50ರಷ್ಟು ಸಫಾರಿ ವಾಹನ ಬಳಕೆ

ಬಂಡೀಪುರ, ಬಿಆರ್‌ಟಿ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಮುಂಚೂಣಿ ಸಿಬ್ಬಂದಿ ಕೊರತೆ ಮತ್ತು ವಾಹನಗಳ ಅಗತ್ಯದ ಬಗ್ಗೆ ಚರ್ಚಿಸಲಾಗಿದ್ದು, ನವೆಂಬರ್ 7ಕ್ಕೆ ಮುನ್ನ ಸಫಾರಿಯಲ್ಲಿ ಬಳಕೆ ಆಗುತ್ತಿದ್ದ ವಾಹನಗಳ ಪೈಕಿ ಪ್ರಥಮ ಹಂತದಲ್ಲಿ ಶೇ.50ರಷ್ಟು ವಾಹನಗಳನ್ನು ಮಾತ್ರವೇ ಬಳಕೆ ಮಾಡಲು ನಿರ್ಧರಿಸಲಾಗಿದೆ. ಉಳಿದ ಶೇ.50ರಷ್ಟು ವಾಹನ ಮತ್ತು ಸಿಬ್ಬಂದಿಯನ್ನು ಅರಣ್ಯದಂಚಿನ ಗ್ರಾಮಗಳ ಬಳಿ ಗಸ್ತು ಹೆಚ್ಚಿಸಲು ಬಳಸುವ ಮೂಲಕ ವನ್ಯಮೃಗಗಳು ನಾಡಿಗೆ ಬಾರದಂತೆ ತಡೆಯಲು ಸೂಚಿಸಲಾಗಿದೆ.

ಇಂದು ಸಾರಿಗೆ ಮುಷ್ಕರ, ಇರಲಿದೆ ಬಸ್ ಸಂಚಾರ

ಪುಟ ೧→ 38 ತಿಂಗಳ ಹಿಂಬಾಕಿ ವೇತನ ಪಾವತಿ ಬೇಡಿಕೆ ಸಂಬಂಧ 2020 ಜ.1ರಿಂದ 2023 ಫೆ.28 ಅವಧಿಗೆ 14 ತಿಂಗಳವರೆಗಿನ ಹಿಂಬಾಕಿವೇತನ ನೀಡಲು ಒಪ್ಪಿಗೆ ನೀಡಿ, ಇದಕ್ಕೆ ತಗಲುವ ವೆಚ್ಚ 718.93 ಕೋಟಿ ರೂ. ವಿಶೇಷ ಅನುದಾನವನ್ನು ಸರ್ಕಾರವು ಬಿಡುಗಡೆ ಮಾಡಲಿದೆ. 38 ತಿಂಗಳ ಹಿಂಬಾಕಿ ಪೈಕಿ ಉಳಿದ 24 ತಿಂಗಳಲ್ಲಿ 2020 ಜ.1ರಿಂದ 2020 ಡಿ.30ರವರೆಗೆ 12 ತಿಂಗಳ ವೇತನ ಹಿಂಬಾಕಿ ಮೊತ್ತ 520.54 ಕೋಟಿ ರೂ. ವಿಶೇಷ ಅನುದಾನವನ್ನು ಸರ್ಕಾರವು ಬಿಡುಗಡೆ ಮಾಡಲಿದೆ.

ಸಂಧಾನ ಪ್ರಕ್ರಿಯೆ: ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಮತ್ತು ಅಧಿಕಾರಿಗಳಿಗೆ 01.04.2025ರಿಂದ ಜಾರಿಗೆ ಬರುವಂತೆ ಶೇಕಡಾವಾರು ಎಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಳ ಪರಿಷ್ಕರಿಸಬೇಕು ಎನ್ನುವ ಸಂಬಂಧ ಕಾರ್ಮಿಕ ಸಂಘಟನೆಗಳೊಡನೆ ಮಾತುಕತೆ ಮತ್ತು ಸಂಧಾನ ಪ್ರಕ್ರಿಯೆ ಪ್ರಾರಂಭಿಸಲು ಆದೇಶಿಸಲಾಗಿದೆ. ನಮ್ಮ ಬೇಡಿಕೆಯನ್ನು ಸಂಪೂರ್ಣವಾಗಿ ಈಡೇರಿಸಲಿಲ್ಲ, ಹಾಗಾಗಿ ಸಮಿತಿಯಿಂದ ಹಮ್ಮಿಕೊಂಡಿರುವ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗುತ್ತದೆ. ಈ ವೇಳೆ ಬಸ್‌ಗಳಲ್ಲಿ ವ್ಯತ್ಯಯವಾಗುವುದಿಲ್ಲ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಶಕ್ತಿ ಯೋಜನೆಯಿಂದ ಎಷ್ಟು ಹಣ ಬಾಕಿ: ಹೈಕೋರ್ಟ್ ಪ್ರಶ್ನೆ

ಪುಟ ೧→ ಉಚಿತ ಟಿಕೆಟ್ ನೀಡುತ್ತಿದ್ದಾರಲ್ಲಾ ಅದು ಹೇಗೆ ಕೆಲಸ ಮಾಡುತ್ತಿದೆ? ಇದುವರೆಗೆ ಸರ್ಕಾರ ಎಷ್ಟು ಹಣ ಬಿಡುಗಡೆ ಮಾಡಿದೆ? ಈ ಹಣ ಪಡೆದು ಕೋವಿಡ್ ಸಂದರ್ಭದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಪಾವತಿಸಬಹುದಲ್ಲ? ಪರಿಹಾರ ಪಾವತಿಸಲು ಸಂಪನ್ಮೂಲ ಇಲ್ಲ ಎನ್ನುತ್ತಿದ್ದೀರಿ. ರಾಜ್ಯ ಸರ್ಕಾರವು ನಿಗಮಗಳಿಗೆ ಎಷ್ಟು ಉಚಿತ ಟಿಕೆಟ್ ಹಣ ಕೊಡಬೇಕು? ಶಕ್ತಿ ಯೋಜನೆಯಲ್ಲಿ ಸರ್ಕಾರ ಎಷ್ಟು ಬಾಕಿ ಉಳಿಸಿಕೊಂಡಿದೆ? ಅದು ನಿಮ್ಮ ಸಂಪನ್ಮೂಲವೇ ಅಲ್ಲವೇ ಎಂದು ಪೀಠ ಪ್ರಶ್ನಿಸಿತು. ಅಲ್ಲದೇ ವಾದ-ಪ್ರತಿವಾದ ಆಲಿಸಿದ ಪೀಠವು ವಿಚಾರಣೆಯನ್ನು ಮಾ.23ಕ್ಕೆ ಮುಂದೂಡಿದೆ.

ಬಸ್ ಸೇವೆ ಸ್ಥಗಿತ ಇಲ್ಲ: ಸಚಿವ ರಾಮಲಿಂಗಾರೆಡ್ಡಿ



ಪುಟ ೧→ ಮುಷ್ಕರದ ಸಂದರ್ಭದಲ್ಲಿ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸುವ ಅಗತ್ಯ ಕಂಡುಬರುವುದಿಲ್ಲ. ಸಾರಿಗೆ ಸಂಸ್ಥೆಗಳ ಸಂಘಟನೆಗಳ ಮುಖಂಡರು ಬಸ್ ಸೇವೆ ಸ್ಥಗಿತಗೊಳಿಸುತ್ತೇವೆಂದು ಹೇಳಿಲ್ಲ. ಸರ್ಕಾರದ ಗಮನ ಸೆಳೆಯಲು ಬೆಂಗಳೂರು ಚಲೋ ನಡೆಸುತ್ತಿದ್ದಾರೆ ಎಂದರು.


ನಾಳೆಯಿಂದ ರಾಷ್ಟ್ರೀಯ ಹಿಂದು ಆರ್ಥಿಕ ಮಹಾಸಂಗಮ

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಹೊಟೇಲ್ ಡೆನಿಸನ್ಸ್‌ನ ಮಧುರಾ ಸಭಾಂಗಣದಲ್ಲಿ ಹಿಂದು ಆರ್ಥಿಕ ಒಕ್ಕೂಟ ಹು-ಧಾ ಚಾಪ್ಟರ್‌ನಿಂದ ರಾಷ್ಟ್ರೀಯ ಮಟ್ಟದ ಹಿಂದೂ ಆರ್ಥಿಕ ಮಹಾಸಂಗಮವನ್ನು ಫೆ.20 ಮತ್ತು 21ರಂದು ಏರ್ಪಡಿಸಲಾಗಿದೆ ಎಂದು ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಟಿ.ಆರ್.ಶಿವಪ್ರಸಾದ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟದ ಮುಖ್ಯಸ್ಥ ಶ್ರೀ ಸ್ವಾಮಿ ವಿಗ್ನಾನಂದಜಿ, ಧರ್ಮಸ್ಥಳದ ಧರ್ಮಾಧಿಕಾರಿ, ಡಾ.ಡಿ.ವೀರೇಂದ್ರ ಹೆಗ್ಗಡೆ ಸಾನ್ನಿಧ್ಯ ವಹಿಸುವರು. ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಶ್ರೀನಿವಾಸ ಮಾನೆ, ತಜ್ಞರಾದ ಡಾ.ಆರ್.ವೈದ್ಯನಾಥನ್, ಹನುಮಂತರಾವ್ ಗಾಯಕ್ವಾಡ್ ಅತಿಥಿಗಳಾಗಿ ಆಗಮಿಸುವರು. ಫೆ.20ರಂದು ಬೆಳಗ್ಗೆ 9.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದರು. ಫೆ.21ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ ಆದರು ಆಗಮಿಸುವರು. ರಾಷ್ಟ್ರದ ವಿವಿಧ ಭಾಗಗಳಿಂದ ತಜ್ಞರು, ಆರ್ಥಿಕ ಚಿಂತಕರು ಈ ಮಹಾಸಂಗಮದಲ್ಲಿ ಭಾಗವಹಿಸುವರು. ಹಿಂದೂಗಳ ಆರ್ಥಿಕ ಸದೃಢತೆಗೆ ಈ ಮಹಾಸಂಗಮ ವೇದಿಕೆಯಾಗಲಿದೆ ಎಂದರು.

ಸಾವಿರ ಚಾಪ್ಟರ್ ಆರಂಭಿಸುವ ಗುರಿ: ಭಾರತದಾದ್ಯಂತ 100ಕ್ಕೂ ಹೆಚ್ಚು ಚಾಪ್ಟರ್‌ಗಳು ಸಕ್ರಿಯವಾಗಿವೆ. ಬೆಂಗಳೂರಿನಲ್ಲಿಯೇ 37ಕ್ಕೂ ಹೆಚ್ಚು ಚಾಪ್ಟರ್‌ಗಳಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಐದು ಸಹಕಾರಿ ಸಂಸ್ಥೆಗಳಿವೆ. ಫೆ.20ರಂದು ಹುಬ್ಬಳ್ಳಿಯಲ್ಲಿ ಸುವರ್ಣಶಕ್ತಿ ಸೌಹಾರ್ದ ಸಹಕಾರಿಯನ್ನು ಉದ್ಘಾಟಿಸಲಾಗುವುದು. 2027ರ ಡಿಸೆಂಬರ್‌ನೊಳಗೆ ಜಾಗತಿಕ ಸಂಪರ್ಕ ಯೋಜನೆಗಳೊಂದಿಗೆ ಸಾವಿರ ಚಾಪ್ಟರ್ ಆರಂಭಿಸುವ ಗುರಿ ಇದೆ ಎಂದು ಹು-ಧಾ ಚಾಪ್ಟರ್ ಅಧ್ಯಕ್ಷ ವಿಜೇಶ ಸೈಗಲ್ ತಿಳಿಸಿದರು. ಹು-ಧಾ ಚಾಪ್ಟರ್ ಸಂಚಾಲಕ ಅರ್ಜನ ಮಹಾಜನ್, ಕಾರ್ಯದರ್ಶಿ ಗಿರೀಶ ಮಾನೆ, ಉಪಾಧ್ಯಕ್ಷ ಗೌತಮ ಬಾಫಣಾ, ಖಜಾಂಚಿ ಮುಕೇಶ ಪಾಂಚಾಲ ಸುದ್ದಿಗೋಷ್ಠಿಯಲ್ಲಿದ್ದರು.

ಚೆಕ್ ವಿತರಣೆ



ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ವತಿಯಿಂದ 30 ಕೋಟಿ ರೂ. ಮೊತ್ತದ ಡಿವಿಡೆಂಡ್ ಅನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಸಲ್ಲಿಸಲಾಯಿತು. ಸಚಿವರಾದ ಕೆ. ವೆಂಕಟೇಶ್, ಚಲುವರಾಯಸ್ವಾಮಿ, ಕೃಷ್ಣ ಬೈರೇಗೌಡ, ನಿಗಮದ ಅಧ್ಯಕ್ಷರು ಸೇರಿ ಹಲವರಿದ್ದರು.

ಆರು ಮುಸ್ಲಿಂ ಯುವಕರ ಬಂಧನ

ಚಿಕ್ಕಮಗಳೂರು: ನಗರದ ವಿಜಯಪುರ ಬಡಾವಣೆಯಲ್ಲಿ ದಲಿತ ಮಹಿಳೆ ಮನೆ ಮೇಲೆ ಕಲ್ಲು ತೂರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವನಹಳ್ಳಿ ಪೊಲೀಸರು 6 ಮಂದಿ ಮುಸ್ಲಿಂ ಯುವಕರನ್ನು ಬಂಧಿಸಿದ್ದಾರೆ. ಈ ಪೈಕಿ ನಾಲ್ವರು ಅಪ್ರಾಪ್ತರಾಗಿದ್ದಾರೆ.

ಎಲ್ಲಾ ಆರು ಮಂದಿಯನ್ನು ನ್ಯಾಯಾಧೀಶರೆದುರು ಹಾಜರುಪಡಿಸಲಾಗಿದೆ. ಈ ಪೈಕಿ ನಾಲ್ವರು ಅಪ್ರಾಪ್ತರನ್ನು ಹಾಸನದ ಬಾಲ ಮಂದಿರಕ್ಕೆ ಕರೆದೊಯ್ಯಲಾಗಿದೆ. ಉಳಿದಿಬ್ಬರು ನಗರದ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು ಇದರಲ್ಲಿ ಒಬ್ಬ ವಯಸ್ಕನಾಗಿದ್ದು, ಮತ್ತೊಬ್ಬ ಅಪ್ರಾಪ್ತನಾಗಿದ್ದಾನೆ. ಈ ನಡುವೆ ಕಲ್ಲು ತೂರಾಟ ಪ್ರಕರಣದ ಪ್ರಮುಖ ಆರೋಪಿ ಯಾಸೀನ್ ಎಂಬಾತ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಕಠಿಣ ಕ್ರಮಕ್ಕೆ ಆಗ್ರಹ

ನಗರದಲ್ಲಿ ಪದೇ ಪದೇ ನಡೆಯುತ್ತಿರುವ ಕಿಡಿಗೇಡಿ ಕೃತ್ಯಗಳಿಂದಾಗಿ ಸಾರ್ವಜನಿಕರ ನೆಮ್ಮದಿ ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಒತ್ತಡಗಳಿಗೆ ಮಣಿಯದೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯಗಳು ಕೇಳಿಬರುತ್ತಿವೆ.

4 ಎಫ್‌ಐಆರ್ ದಾಖಲು: ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು 4 ಎಫ್‌ಐಆರ್ ದಾಖಲಿಸಿದ್ದಾರೆ. ಈ ಪೈಕಿ ಎರಡು ಸ್ವಯಂ ಪ್ರೇರಿತ ಎಫ್‌ಐಆರ್‌ಗಳಾಗಿದ್ದು, ಇನ್ನೆರಡು ಕಲ್ಲು ತೂರಿದವರ ವಿರುದ್ಧ ಮಹಿಳೆ ಸುಧಾ ನೀಡಿರುವ ದೂರು, ಕಲ್ಲು ತೂರಿದ ಆರೋಪದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಅಕ್ಷದ್ ನೀಡಿರುವ ದೂರಿನ ಆಧಾರದಲ್ಲಿ ದಾಖಲಾದ ಎಫ್‌ಐಆರ್‌ಗಳಾಗಿವೆ.

18 ಮಂದಿ ವಿರುದ್ಧ ಪ್ರಕರಣ: ಪೊಲೀಸರು ದಾಖಲಿಸಿರುವ ಎರಡು ಸ್ವಯಂ ಪ್ರೇರಿತ ಎಫ್‌ಐಆರ್‌ನಲ್ಲಿ ಪೊಲೀಸ್ ಠಾಣೆ ಎದುರು ಪರ-ವಿರೋಧ ಪ್ರತಿಭಟನೆ ನಡೆಸಿದ 11 ಮಂದಿ ಹಿಂದೂ ಸಂಘಟನೆ ಮುಖಂಡರು ಮತ್ತು 8 ಮಂದಿ ಮುಸ್ಲಿಮರಿದ್ದಾರೆ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಬಜರಂಗದಳ ಮುಖಂಡ ಶ್ಯಾಂ ವಿ.ಗೌಡ ಸೇರಿದಂತೆ ಕೋಟೆ ಶ್ಯಾಂ, ಅಮಿತ್, ಕಿರಣ್, ಪ್ರದೀಪ್, ಅಕ್ಷತ್, ಶಶಿ ಆಲ್ದೂರು, ಆಟೋ ಶಿವಣ್ಣ, ಬೆಣ್ಣೆ ಕೃಷ್ಣ, ಪುನೀತ್ ಆಂಬುಲೆನ್ಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಿರುಸುದ್ದಿ

ಚಿಕಿತ್ಸಾ ವಿಧಾನಗಳಿಗೆ ಮಂಜೂರಾತಿ

ಬೆಂಗಳೂರು: ಸರ್ಕಾರಿ ದರಗಳಲ್ಲಿ ಒಂದು ವರ್ಷದವರೆಗೆ ಪ್ರಾಯೋಗಿಕ ಆಧಾರದ ಮೇಲೆ ದ್ವಿತೀಯ ಹಂತದ ಸರಳ (2ಎ) ಚಿಕಿತ್ಸಾ ವಿಧಾನಗಳಿಗೆ ಮಂಜೂರಾತಿ ಹಾಗೂ ಇತರೆ ಚಿಕಿತ್ಸಾ ವಿಧಾನಗಳಿಗೆ ರೆಫೆರಲ್ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಸೇಂಟ್ ಜಾನ್ ಮೆಡಿಕಲ್ ಕಾಲೇಜು, ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜು, ಕೆಂಪೇಗೌಡ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಬಿ.ಆರ್. ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (ಎಬಿ-ಎಆರ್‌ಕೆ) ಯೋಜನೆ ಅಡಿಯಲ್ಲಿ ಚಿಕಿತ್ಸಾ ವಿಧಾನಗಳಿಗೆ ರೆಫೆರಲ್ ವಿನಾಯಿತಿ ನೀಡಲು ತೀರ್ಮಾನಿಸಿದ್ದು, ಈ ಚಿಕಿತ್ಸೆಗಳಿಗೆ ತಗಲುವ ವೆಚ್ಚವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಹಂಚಿಕೆಯಾದ ಆಯವ್ಯಯ ಅನುದಾನದ ಅಡಿಯಲ್ಲಿ ಭರಿಸಬೇಕು ಎಂದು ಸೂಚಿಸಿದೆ.

ಅಪಘಾತ: ಒಂದೇ ಕುಟುಂಬದ ಮೂವರ ಸಾವು

ಕುಡಚಿ: ರಾಯಬಾಗ ತಾಲೂಕಿನ ಅಲಖನೂರ ಕರಿಸಿದ್ದೇಶ್ವರ ಅಗಸಿ ಬಾಗಿಲ ಹತ್ತಿರ ಬೆಳಗ್ಗೆ 9.30ರ ಸುಮಾರಿಗೆ ಬೈಕ್ ಹಾಗೂ ಟ್ರಕ್ ಮಧ್ಯೆ ಮುಖಾಮುಖಿ ಅಪಘಾತ ಸಂಭವಿಸಿದ ಪರಿಣಾಮ ಮೂರು ಮಂದಿ ಮೃತಪಟ್ಟ ಘಟನೆ ವರದಿಯಾಗಿದೆ. ಗಿರೇಪ್ಪಾ ಕುದ್ರಾಳಿ (38), ಪತ್ನಿ ಮಂಜುಳಾ (28) ಹಾಗೂ ಮಗಳು ಆರಾಧ್ಯ (7) ಮೃತ ದುರ್ದೈವಿಗಳಾಗಿದ್ದಾರೆ. ಮೃತರು ಜಮಖಂಡಿ ಮೂಲದವರು ಎನ್ನಲಾಗಿದೆ. ಗಿರೇಪ್ಪಾ ಕುದ್ರಾಳಿ ಅವರು ಬೈಕ್ ನಲ್ಲಿಯೇ ಮಿರಜ್ ನಿಂದ ಕುಟುಂಬ ಸಮೇತ ಜಮಖಂಡಿಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಹಾರೂಗೇರಿ ಕ್ರಾಸ್ ಕಡೆಯಿಂದ ಕುಡಚಿ ಕಡೆಗೆ ಟ್ರಕ್ ಚಾಲಕನು ಟ್ರಕ್‌ನ್ನು ಅತೀ ವೇಗವಾಗಿ ಹಾಗೂ ನಿಷ್ಕಾಳಜಿತನದಿಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಮಂಜುಳಾ ಹಾಗೂ ಆರಾಧ್ಯ ಅವರ ತಲೆಗೆ ಭಾರೀ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಗಿರೀಶ ಗಾಯಗೊಂಡ ಪರಿಣಾಮ ಸಮೀಪದ ಹಾರೂಗೇರಿ ಪಟ್ಟಣದ ನಾರಗೊಂಡ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಳಗ್ಗೆ 10.30 ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿ ಹತ್ಯೆ ಮಾಡಿ ಮನೆಯಲ್ಲೇ ಶವ ಹೂತು ಹಾಕಿದ್ದ ಭೂಪ

ವಿಜಯಪುರ: ಪತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಕಳೆದ 24 ದಿನ ಶವವನ್ನು ಮನೆಯಲ್ಲೇ ಹೂತು ಹಾಕಿದ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಪ್ರಭು ಕಾಳಪ್ಪ ರತ್ನಾಕರ (46) ಬಂಧಿತ ಆರೋಪಿ. ಪ್ರಭು ರತ್ನಾಕರ ಈತ ತನ್ನ ಪತ್ನಿ ಸರೋಜಿನಿ ರತ್ನಾಕರ ಹೆಸರಲ್ಲಿ ಸಿಕ್ಕಾಪಟ್ಟೆ ಸಾಲ ಮಾಡಿದ್ದ, ಈ ಸಾಲದ ವಿಷಯಕ್ಕೆ ಪತಿ-ಪತ್ನಿ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ಕಳೆದ ಜ.24, 2026ರಂದು ರಾತ್ರಿ ಇಬ್ಬರ ಮಧ್ಯೆ ಜಗಳ ನಡೆದು, ಇದು ವಿಕೋಪಕ್ಕೆ ತೆರಳಿದೆ. ಆಗ ಕುಪಿತಗೊಂಡ ಆರೋಪಿ ಪ್ರಭು ರತ್ನಾಕರ, ತನ್ನ ಪತ್ನಿ ಸರೋಜಿನಿ ತಲೆಗೆ ಹಾರಿಯಿಂದ ಹೊಡೆದು ಹತ್ಯೆ ಮಾಡಿ, ಶವವನ್ನು ಮನೆಯಲ್ಲಿಯೇ ಹೂತು ಹಾಕಿದ್ದಾನೆ. ಬಳಿಕ ತನ್ನ ಪತ್ನಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈಗ ವಿಷಯ ಬಯಲಿಗೆ ಬರುತ್ತಿದ್ದಂತೆಯೇ ಪೊಲೀಸರು, ಆರೋಪಿಯನ್ನು ಬಂಧಿಸಿ, ಶವ ಹೊರ ತೆಗೆದು ಪರೀಶಿಲನೆ ನಡೆಸಿದರು.



ಸಾರಿಗೆ ನಿಗಮಗಳ ನೌಕರರು 38 ತಿಂಗಳ ಹಿಂಬಾಕಿ: ವಿಪಕ್ಷ ನಾಯಕ ಅಶೋಕ್

ಮೀಸಲು ಯೋಜನೆಗಿಲ್ಲ ಹಣ

ಬೆಂಗಳೂರು: ಕಳೆದ ಬಜೆಟ್‌ನಲ್ಲಿ ಮೀಸಲಾದ ಹಣವನ್ನೇ ಯೋಜನೆಗಳಿಗೆ ನೀಡುತ್ತಿಲ್ಲ, ಈಗ ಹೊಸ ಬಜೆಟ್ ಮಾಡಲು ತಯಾರಿ ನಡೆಸಿದ್ದಾರೆ. ನಾಲ್ಕು ಸಾರಿಗೆ ನಿಗಮಗಳ ನೌಕರರು 38 ತಿಂಗಳ ಹಿಂಬಾಕಿ ನೀಡಿಲ್ಲವೆಂದು ಹೋರಾಟ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.



ವಿಧಾನಸೌಧದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸಾರಿಗೆ ಸಚಿವನಾಗಿದ್ದಾಗ ನಷ್ಟವಿತ್ತೋ, ಲಾಭವಿತ್ತೋ ಎಂಬ ಮಾಹಿತಿ ಬಿಡುಗಡೆ ಮಾಡಲಿ. ಶಾಲಾ ಮಕ್ಕಳಿಗೆ ಬಸ್ ಸಿಗದೆ ಟಿಪ್ಪರ್‌ನಲ್ಲಿ ಹೋಗುತ್ತಿದ್ದಾರೆ. ಈ ಸರ್ಕಾರದಲ್ಲಿ ದುಡ್ಡಿಲ್ಲ ಆದರೂ ಶಾಸಕರು ಫಾರಿನ್ ಟೂರ್ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳಿಂದ ಕಸ ವಿಲೇವಾರಿಯಾಗುತ್ತಿಲ್ಲ, ಲಾರಿಗಳಲ್ಲಿ ಕಸ ತುಂಬಿಹೋಗಿದೆ. ಬೆಂಗಳೂರನ್ನು ಸರ್ಕಾರ ಗಾರ್ಬೇಜ್ ಸಿಟಿ ಮಾಡಿದೆ. ಗುತ್ತಿಗೆದಾರರ ಸಂಘ ಎಲ್ಲ ಕಾಮಗಾರಿ ಸ್ಥಗಿತಗೊಳಿಸಲು ಸಿದ್ಧತೆ ಮಾಡಿದೆ. ಆದ್ದರಿಂದ ಕೂಡಲೇ ಹಣ ಬಿಡುಗಡೆ ಮಾಡಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಿ. ಇಲ್ಲವಾದರೆ ಜನರ ಶಾಪ ತಟ್ಟುತ್ತದೆ ಎಂದರು.

ನಾಯಿಗಳ ಕಿತ್ತಾಟ: ಸಿಎಂ ಡಿಸಿಎಂ ಕಚ್ಚಾಟವನ್ನು ನಾಯಿಗಳ ಕಿತ್ತಾಟ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ. ಡಿ.ಕೆ.ಸುರೇಶ್ ಅವರು ನಿಯತ್ತಿನ ನಾಯಿಗಳು ಎಂದಿದ್ದಾರೆ. ಅಂದಮೇಲೆ ಬೀದಿ ನಾಯಿಗಳು ಯಾರು ಎಂದು ಉತ್ತರ ಕೊಡಬೇಕಿದೆ. ಕಾಂಗ್ರೆಸ್‌ನಲ್ಲಿ ಬೀದಿ ನಾಯಿ ಮತ್ತು ನಿಯತ್ತಿನ ನಾಯಿಗಳ ನಡುವೆ ಕಿತ್ತಾಟ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್ ತಮಗೆ ಗೊತ್ತಿಲ್ಲ ಎನ್ನುತ್ತಾರೆ. ವಿದೇಶ ಪ್ರವಾಸ ಹೋಗಿರುವವರು ಸಿಎಂ ಬೆಂಬಲಿಗರೇ ಆಗಿದ್ದಾರೆ ಎಂದರು.

ನಾಯಕತ್ವ ಬದಲಾವಣೆ ಒಪ್ಪಂದ ಆಗಿದ್ದರೆ ತಿಳಿಸಲಿ

ರಾಜ್ಯದ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರ ವಿರುದ್ಧ ಹೀಗೆ ನಡೆದುಕೊಳ್ಳುತ್ತಾರೆ. ಒಪ್ಪಂದ ಆಗಿದ್ದರೆ ಎಷ್ಟು ವರ್ಷ ಒಪ್ಪಂದ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಬೇಕು. ಇದು ಬೆದರಿಕೆಯ ರಾಜಕೀಯವೇ ಎಂದು ತಿಳಿಸಬೇಕು. ಕಾಂಗ್ರೆಸ್ ಒಳಜಗಳದಿಂದಾಗಿ ಆಡಳಿತ ಕುಸಿದಿರುವಾಗ ಯಾವ ಕಾರಣಕ್ಕಾಗಿ ಬಜೆಟ್ ಮಂಡನೆ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದರು.

ಮಾಧ್ಯಮಗಳಿಗೆ ಸ್ಥಳ ನಿಗದಿ: ವಿಪಕ್ಷಗಳ ಟೀಕೆ

ಬೆಂಗಳೂರು: ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ನಿಗದಿಪಡಿಸಲಾಗಿರುವ ಸ್ಥಳದಲ್ಲಿ ಮಾತ್ರ ಮಾಧ್ಯಮ ಪ್ರತಿನಿಧಿಗಳು ರಾಜಕೀಯ ನಾಯಕರ ಹೇಳಿಕೆಯನ್ನು ಪಡೆಯಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ. ವಿಧಾನಸೌಧ ಒಳ ಪ್ರವೇಶಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಹಾಗೂ ಗಣ್ಯ ವ್ಯಕ್ತಿಗಳ ಹೇಳಿಕೆಗಳನ್ನು ಪಡೆಯಲು ಹಿಂಬಾಲಿಸದಂತೆ ಆದೇಶದಲ್ಲಿ ತಿಳಿಸಲಾಗಿದೆ. ಈ ಸುತ್ತೋಲೆಗೆ ವಿಪಕ್ಷಗಳು ಅಸಮಾಧಾನಗೊಂಡಿದ್ದು, ಸರ್ಕಾರವನ್ನು ಟೀಕಿಸಿವೆ. ತನ್ನ ವೈಫಲ್ಯಗಳನ್ನ, ಎಡವಟ್ಟುಗಳನ್ನ, ಭ್ರಷ್ಟಾಚಾರವನ್ನ ಮುಚ್ಚಿಟ್ಟುಕೊಳ್ಳುವ ಸಲುವಾಗಿ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಲು ಹೊರಟಿರುವ ಕಾಂಗ್ರೆಸ್ ಸರ್ಕಾರ ತನ್ನ ಪ್ರಜಾಪ್ರಭುತ್ವ ವಿರೋಧಿ, ಸರ್ವಾಧಿಕಾರಿ ಧೋರಣೆಯನ್ನು ಮತ್ತೊಮ್ಮೆ ಪ್ರದರ್ಶನ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಮಾಧ್ಯಮದವರು ವಿಧಾನಸೌಧದ ನಿಗದಿತ ಸ್ಥಳದಲ್ಲಿ ಮಾತ್ರ ಸಂದರ್ಶನ ಮಾಡಬೇಕು ಎನ್ನುವ ಈ ಅಸಂವಿಧಾನಿಕ ಆದೇಶವನ್ನ ಈ ಕೂಡಲೇ ವಾಪಸ್ಸು ಪಡೆಯಬೇಕು ಮತ್ತು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮಗಳು ಸ್ವತಂತ್ರವಾಗಿ ತಮ್ಮ ಕರ್ತವ್ಯ ನಿರ್ವಹಣೆ ಮಾಡಲು ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ರಾಜ್ಯ ಸರ್ಕಾರವನ್ನ ಆಗ್ರಹಿಸುತ್ತೇನೆ ಎಂದಿದ್ದಾರೆ. ವಿಧಾನಸೌಧ ನಿಮ್ಮ ಕಾಂಗ್ರೆಸ್ ಪಕ್ಷದ ಕಚೇರಿ ಅಲ್ಲ ಸ್ವಾಮಿ, ಅದು ಪ್ರಜಾಸೌಧ, ಏಳು ಕೋಟಿ ಕನ್ನಡಿಗರಿಗೆ ಸೇರಿದ ಶಕ್ತಿಸೌಧ. ಅಲ್ಲಿಗೆ ಮಾಧ್ಯಮದವರನ್ನು ಬರಬೇಡಿ ಎಂದು ನಿಯಂತ್ರಣ ಮಾಡಲು ಯಾರಿಗೂ ಅಧಿಕಾರವಿಲ್ಲ. ರೂಪಾಯಿ ಚಿನ್ನ, ನಗದು ಕಳ್ಳತನದಂತಹ ಪ್ರಕರಣಗಳು, ಅಕ್ರಮ ವ್ಯವಹಾರಗಳು ಇನ್ನಷ್ಟು ಬಯಲಾಗುತ್ತವೆ ಎನ್ನುವ ಭಯವೋ ಎಂದು ಕಿಡಿಕಾರಿದ್ದಾರೆ.



ನಂದಿನಿ ಉತ್ಪನ್ನ ತಪ್ಪು ಸಂದೇಶ: ಕಿಡಿಗೇಡಿಗಳ ವಿರುದ್ಧ ಕ್ರಮ

ಬೆಂಗಳೂರು: ನಂದಿನಿ ಉತ್ಪನ್ನಗಳನ್ನು ಬಳಸಿದರೆ ಕ್ಯಾನ್ಸರ್ ಬರುತ್ತದೆ ಎಂಬ ಸುದ್ದಿ, ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿರುವ ಕೆಲ ಕಿಡಿಗೇಡಿಗಳಿಗೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳಿ (ಕೆಎಂಎಫ್) ಕಾನೂನು ಕ್ರಮಕ್ಕೆ ಮುಂದಾಗಿದೆ.

ನಂದಿನಿ ಉತ್ಪನ್ನಗಳು ಭಾರತೀಯ ಆಹಾರ ಸುರಕ್ಷೆ, ಗುಣಮಟ್ಟ ಪ್ರಾಧಿಕಾರ ನಿಗದಿಪಡಿಸಿದ ಎಲ್ಲ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇವೆ. ನಂದಿನಿ ಹಾಲು ಹಾಗೂ ಹಾಲು ಉತ್ಪನ್ನಗಳು ಸಂಪೂರ್ಣ ಸುರಕ್ಷಿತವಾಗಿದೆ. ಸ್ವಚ್ಛ ಮತ್ತು ಉತ್ತಮ ಗುಣಮಟ್ಟದ್ದ ಬಗ್ಗೆ ನಮ್ಮ ಗ್ರಾಹಕರಿಗೆ ಭರವಸೆ ನೀಡುತ್ತೇವೆ ಎಂದು ಮಾಹಿತಿ ನೀಡಿದೆ. ಕರ್ನಾಟಕ ಹಾಲು ಮಂಡಳಿಯು ಆಧಾರರಹಿತ, ತಪ್ಪು ದಾರಿಗೆಳೆಯುವ ಮತ್ತು ಬ್ರ್ಯಾಂಡ್‌ನ ಮಾನಹಾನಿಕರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತಿದ್ದು, ಇಂತಹ ದುರುದ್ದೇಶಪೂರಿತ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಕೆಎಂಎಫ್ ಎಚ್ಚರಿಕೆ ನೀಡಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್, ನಂದಿನಿ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ನಂದಿನಿ ಉತ್ಪನ್ನಗಳನ್ನು ಮಾಡುವಾಗ ಯಾವುದೇ ರೀತಿಯ ಕಲಬೆರಕೆ ಮಾಡುವುದಿಲ್ಲ, ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಂದಿನಿ ಯಾವತ್ತೂ ಗುಣಮಟ್ಟದ ಜತೆ ರಾಜಿಯಾಗಿಲ್ಲ, ನಂದಿನಿಗೆ ಎಷ್ಟೇ ನಷ್ಟವಾದರೂ ಎಂದಿಗೂ ಗ್ರಾಹಕರಿಗೆ ಹಾಗೂ ರೈತರಿಗೆ ಅನ್ಯಾಯ ಮಾಡಿಲ್ಲ, ಗುಣಮಟ್ಟದ ಉತ್ಪನ್ನಗಳನ್ನು ಎಂದಿನಂತೆ ಮುಂದುವರೆಯಲಿದೆ ಎಂದು ತಿಳಿಸಿದರು.

ನಂದಿನಿ ಉತ್ಪನ್ನಗಳಲ್ಲಿ ಕಲಬೆರಕೆ ಮಾಡಿದರೆ ಕ್ರಮ

ನಂದಿನಿ ಉತ್ಪನ್ನಗಳಲ್ಲಿ ಕಲಬೆರಕೆ ಎಲ್ಲಿಲ್ಲಿ ಆಗುತ್ತಿದೆ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮಲ್ಲೂ ಇದರ ಬಗ್ಗೆ ತಂಡ ರಚಿಸಲಾಗಿದ್ದು, ವಿವಿಧ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಜನರಿಗೆ ಅಪಪ್ರಚಾರ ಆಗಬಾರದು ಎಂದು ಎಚ್ಚರಿಕೆ ವಹಿಸಲಾಗಿದೆ. ಬೇರೆ-ಬೇರೆ ಬ್ರ್ಯಾಂಡ್‌ಗಳ ಕಂಪನಿಯವರು ನಮ್ಮ ನಂದಿನಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಪಶುಸಂಗೋಪನಾ ಇಲಾಖೆಯ ಸಚಿವ ಕೆ. ವೆಂಕಟೇಶ್ ಆರೋಪಿಸಿದರು.

ರಾಜ್ಯಾದ್ಯಂತ ಕೈದಿಗಳ ಎನ್‌ಡಿಪಿಎಸ್ ಪರೀಕ್ಷೆ

ಹುಬ್ಬಳ್ಳಿ: ಜೈಲಿನಲ್ಲಿರುವ ಬಹುತೇಕ ಕೈದಿಗಳು ಗಾಂಜಾ ವ್ಯಸನಿಗಳಿರುತ್ತಾರೆ. ಇದನ್ನು ಸಂಪೂರ್ಣ ಕಡಿವಾಣ ಹಾಕಲಾಗುವುದು. ಜೈಲಿಗೆ ಬರುವ ಹಾಗೂ ಹೋಗುವ ಕೈದಿಗಳ ಎನ್‌ಡಿಪಿಎಸ್ ಪರೀಕ್ಷೆ ನಡೆಸಲಾಗುತ್ತಿದ್ದು, ರಾಜ್ಯಾದ್ಯಂತ ಒಂದು ವಾರದಲ್ಲಿ ಆರಂಭಿಸಲಾಗುವುದು ಎಂದು ಕಾರಾಗೃಹದ ಡಿಜಿಪಿ ಅಲೋಕ ಕುಮಾರ್ ತಿಳಿಸಿದರು.

ಇಲ್ಲಿಯ ವಿಶ್ವೇಶ್ವರನಗರದ ಉಪಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿ ಗಾಂಜಾ ಸೇವನೆ ಹಾಗೂ ಮೊಬೈಲ್ ಬಳಕೆ ಮಾಡುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಜೈಲಿನಲ್ಲಿರುವ ಕೈದಿಗಳನ್ನು ಸಹ ಪರೀಕ್ಷೆಗೆ ಒಳಪಡಿಸಲಾಗುವುದು. ಶಿಸ್ತು ಹಾಗೂ ನಿಯಮಗಳನ್ನು ಕೈದಿಗಳು ಕಡ್ಡಾಯವಾಗಿ ಪಾಲಿಸಬೇಕು. ಜೈಲಿನಿಂದ ಹೊರ ಹೋಗುವಾಗ ಉತ್ತಮ ನಾಗರಿಕರಾಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.



ಹುಬ್ಬಳ್ಳಿ ಕಾರಾಗೃಹದಲ್ಲಿ 132 ಕೈದಿಗಳು ನಗರದ ಕಾರಾಗೃಹದಲ್ಲಿ ಕೊಲೆ, ಅತ್ಯಾಚಾರ, ದರೋಡೆ, ಕಳವು ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾದ 132 ಕೈದಿಗಳಿದ್ದಾರೆ. ಅವರಿಗೆ ಜೈಲಿನಲ್ಲಿ ಯೋಗ, ಧ್ಯಾನ ಕಲಿಸಲಾಗುತ್ತಿದೆ. ಜೈಲಿನಿಂದ ಹೊರಗೆ ಬಂದ ಬಳಿಕ ಅಪರಾಧ ಕೃತ್ಯದಲ್ಲಿ ತೊಡಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮೈತ್ರಿ ಧರ್ಮ ಪಾಲನೆ: ನಿಖಿಲ್

ಬೆಂಗಳೂರು: ನಾವು ಮೈತ್ರಿ ಧರ್ಮವನ್ನು ಅತ್ಯಂತ ಗೌರವದಿಂದ ಪಾಲಿಸುತ್ತಿದ್ದೇವೆ. ನಮ್ಮ ಮೈತ್ರಿಗೆ ಬಿಜೆಪಿ ಹೈಕಮಾಂಡ್ ನಾಯಕರ ಮಾರ್ಗದರ್ಶನ ಇದೆ. ಬಿಜೆಪಿಯಾಗಿರಲಿ, ಜೆಡಿಎಸ್ ಆಗಿರಲಿ ಯಾರು ಕೂಡ ಬಹಿರಂಗವಾಗಿ ಮಾತನಾಡಬಾರದು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.



ಬುಧವಾರ ಜೆ.ಪಿ.ನಗರ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿ, ಈ ವಿಚಾರಗಳು ನಾಲ್ಕು ಗೋಡೆಗಳ ಒಳಗೆ ಚರ್ಚೆ ಆಗಬೇಕು. ಹಾದಿ ಬೀದಿಯಲ್ಲಿ ಚರ್ಚಿಸಿ ಇತ್ಯರ್ಥವಾಗುವ ವಿಚಾರ ಅಲ್ಲ, ಲೋಕಸಭೆ ಚುನಾವಣೆಯಲಿಂದಲೂ ಎರಡೂ ಪಕ್ಷಗಳ ಮೈತ್ರಿ ಇದೆ. ಅಂದಿನಿಂದಲೂ ನಮ್ಮನ್ನ ಅತ್ಯಂತ ಗೌರವದಿಂದ ನೋಡಿಕೊಂಡಿದ್ದಾರೆ ಎಂದರು.

ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಅಲ್ಲ ಎನ್‌ಡಿಎ 140 ರಿಂದ 150 ಸ್ಥಾನ ಗೆಲ್ಲುತ್ತೆ. ನಾವು ಮೈತ್ರಿ ಧರ್ಮವನ್ನ ಪಾಲಿಸುತ್ತೇವೆ ಲೋಕಸಭೆ ಗೆದ್ದಂತೆ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಗೆದ್ದು ದಾಖಲೆಯನ್ನು ಸೃಷ್ಟಿ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಹೇಳಿಕೆ ತಿರುಚಿದ್ದಾರೆ: ಸಮಸ್ಯೆ ಉದ್ಭವ ಆಗಿರೋದು ಯಾವುದೋ ಎರಡು ಜಿಲ್ಲೆಯಲ್ಲಿ. ಅಲ್ಲಿನ ಮೂರ್ನಾಲ್ಕು ಜನ ಪ್ರಚಾರಕ್ಕಾಗಿ ಮಾತನಾಡಿದ್ದಾರೆ. ನಾವೆಲ್ಲಿಯೂ ಕೂಡ ಅಭ್ಯರ್ಥಿಗಳನ್ನು ಘೋಷಣೆ ಮಾಡಿಯೇ ಇಲ್ಲ. ಕೆ.ಆರ್. ಪೇಟೆಯಲ್ಲಿ ಮಂಜು ನೀವು ಈಗಾಗಲೇ ಶಾಸಕರಾಗಿದ್ದೀರಿ ಮತ್ತೆ ಆರಿಸಿ ಬರುವುದಕ್ಕೆ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿ ಮಂಜಣ್ಣ ಅಂತ ಹೇಳಿದ್ದೆ. ಆದ್ರೆ ನನ್ನ ಹೇಳಿಕೆಯನ್ನ ತಿರುಚಿದ್ದಾರೆ. ಅಭ್ಯರ್ಥಿಗಳನ್ನ ಘೋಷಣೆ ಮಾಡೋದಕ್ಕೆ ನಾನು ಯಾರು? ನಾನು ಜನರ ವಿಶ್ವಾಸವನ್ನು ಉಳಿಸಿಕೊಂಡು ಹೋಗಿ ಅಂತ ಹೇಳುವುದರಲ್ಲಿ ತಪ್ಪೇನಿದೆ? ಎಂದು ಹೇಳಿದರು.

ರಕ್ತ ಕೇಂದ್ರಗಳು ಎನ್‌ಕ್ಯುಎಎಸ್ ಮಾನ್ಯತೆ ಕಡ್ಡಾಯ

ಬೆಂಗಳೂರು: ರಾಜ್ಯದ ಎಲ್ಲ ರಕ್ತ ಕೇಂದ್ರಗಳು ನ್ಯಾಷನಲ್ ಅಕ್ರಿಡೇಶನ್ ಬೋರ್ಡ್ ಫಾರ್ ಹಾಸ್ಪಿಟಲ್ಸ್ ಆ್ಯಂಡ್ ಹೆಲ್ತ್‌ಕೇರ್ ಪ್ರೊವೈಡರ್ಸ್ (ಎನ್‌ಎಬಿಎಚ್) ಮತ್ತು ನ್ಯಾಷನಲ್ ಕ್ವಾಲಿಟಿ ಅಶ್ಯೂರೆನ್ಸ್ ಸ್ಟ್ಯಾಂಡರ್ಡ್ಸ್ (ಎನ್‌ಕ್ಯುಎಎಸ್) ಮಾನ್ಯತೆಯನ್ನು ಪಡೆಯಲು ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಗಳ ರಕ್ತ ಕೇಂದ್ರಗಳು ಎನ್‌ಕ್ಯುಎಎಸ್ ಅಥವಾ ಎನ್‌ಎಬಿಎಚ್ ಮಾನ್ಯತೆ, ಸರ್ಕಾರಿ ರಕ್ತ ಕೇಂದ್ರಗಳು ಎನ್‌ಕ್ಯುಎಎಸ್ ಮಾನ್ಯತೆಯನ್ನು ಪಡೆಯಬೇಕು. ಎಲ್ಲ ರಕ್ತ ಕೇಂದ್ರಗಳು, ಒಂದು ವರ್ಷದೊಳಗೆ ಮತ್ತು ಹೊಸದಾಗಿ ಪರವಾನಗಿ ಪಡೆಯುವ ರಕ್ತ ಕೇಂದ್ರಗಳು, ಪರವಾನಗಿ ಪಡೆದ ಎರಡು ವರ್ಷದೊಳಗಾಗಿ ಎನ್‌ಎಬಿಎಚ್ ಅಥವಾ ಎನ್‌ಕ್ಯುಎಎಸ್ ಮಾನ್ಯತೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಮಾನ್ಯತೆಗೆ ತಗಲುವ ವೆಚ್ಚವನ್ನು ರಕ್ತ ಕೇಂದ್ರಗಳೇ ಭರಿಸಬೇಕು. ಒಂದು ವೇಳೆ ಮಾನ್ಯತೆ ಪಡೆಯದಿದ್ದಲ್ಲಿ, ರಕ್ತ ಕೇಂದ್ರದ ಪರವಾನಗಿಯನ್ನು ತಡೆಹಿಡಿಯಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಶ್ರಮಕ್ಕೆ ಶ್ಲಾಘನೆ

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲವಾದ ಮಕ್ಕಳನ್ನು ಪೋಷಿಸುವ ಸರ್ಕಾರಿ ಶಾಲೆಗಳ ನಿರ್ವಹಣೆ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಶಾಲಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಶ್ರಮವನ್ನು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಶ್ಲಾಘಿಸಿದ್ದಾರೆ.



ಈ ಕುರಿತು ಸಿಎಂ ಅವರಿಗೆ ಪತ್ರ ಬರೆದಿರುವ ಅವರು, 15 ಖಾಲಿಯಿರುವ 15 ಸಾವಿರ ಶಿಕ್ಷಕರ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿರುವುದು, ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸುವಲ್ಲಿ ಆಸಕ್ತಿ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶ್ರಮಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಈ ನಡುವೆ ಶಿಕ್ಷಣ ಇಲಾಖೆ ಬಗ್ಗೆ ಅಧ್ಯಯನ ನಡೆಸಿ, 1995 ರಿಂದ 2000 ಅವಧಿಯಲ್ಲಿ ಆರಂಭವಾದ 1468 ಶಾಲೆಗಳನ್ನು ಹಂತ-ಹಂತವಾಗಿ ಅನುದಾನಕ್ಕೊಳಪಡಿಸಬೇಕು. ಇದು ಶಿಕ್ಷಣ ಇಲಾಖೆಯ ಹಾಗೂ ಮಕ್ಕಳ ಶ್ರೇಯೋಭಿವೃದ್ಧಿಗೆ ಹೊಸ ದಿಶೆಯನ್ನು ಕಲ್ಪಿಸಿದಂತಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.



ಅರ್ಧ, ಒಂದು ಕೆ.ಜಿ. ಪ್ಯಾಕ್‌ಗಳಲ್ಲಿ ಲಭ್ಯ

ಮಲ್ಪೆ ಮತ್ತಿತರ ಭಾಗಗಳಿಂದ ನೇರವಾಗಿ ಮೀನನ್ನು ಬೆಂಗಳೂರಿಗೆ ತರಿಸಿ, ಸ್ವಚ್ಛ ಮತ್ತು ಶೂನ್ಯ ಡಿಗ್ರಿ ಉಷ್ಣಾಂಶದಲ್ಲಿಟ್ಟು ವ್ಯಾಕ್ಯೂಮ್ ಪ್ಯಾಕ್ ಮಾಡಿ ನಿಗಮದ ಮಳಿಗೆಗಳ ಮೂಲಕ ತಕ್ಷಣ ಗ್ರಾಹಕರಿಗೆ ವಿತರಿಸಲಾಗುವುದು. ಅರ್ಧ ಕೆ.ಜಿ., ಒಂದು ಕೆ.ಜಿ. ತೂಕದ ಪ್ಯಾಕ್‌ಗಳಲ್ಲಿ ಲಭ್ಯವಿರಲಿವೆ. ಪ್ಯಾಕ್‌ಗಳ ಮೇಲೆ ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ದಿಂದ ಅನುಮೋದನೆಗೊಂಡ ಲೇಬಲ್ ಅಂಟಿಸಲಾಗುವುದು. ಗ್ರಾಹಕರಿಗೆ ಸಂಶಯ ಬಂದರೆ ದೂರು ಸಲ್ಲಿಸಬಹುದು.

ಆನ್‌ಲೈನ್‌ನಲ್ಲೂ ಮಾರಾಟ ಚಿಂತನೆ

ಆನ್‌ಲೈನ್‌ನಲ್ಲೂ ಇಂತಹ ಸಂಸ್ಕರಿತ ಮೀನುಗಳನ್ನು ವ್ಯಾಕ್ಯೂಮ್ ಪ್ಯಾಕ್‌ಗಳಲ್ಲಿ ತಲುಪಿಸಲೂ ನಿಗಮ ಚಿಂತನೆ ನಡೆಸಿದ್ದು, ಆನ್‌ಲೈನ್ ಮಾರಾಟಕ್ಕಾಗಿ ತನ್ನದೇ ವೆಬ್‌ಸೈಟ್ ರೂಪಿಸಲು ನಿಗಮ ಮುಂದಾಗಿದೆ. ಇಂದು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೆ ಮಾರನೇ ದಿನ ಬೆಳಗ್ಗೆ ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಹೇಶ್‌ಕುಮಾರ್ ತಿಳಿಸಿದರು.

ಬೆಂಗಳೂರು: ಕಡಿಮೆ ಅವಧಿಯಲ್ಲಿ ಮೀನು ಆಹಾರ ಸಿದ್ಧಪಡಿಸಲು ಅನುಕೂಲವಾಗುವಂತೆ ರೆಡಿ ಟು ಕುಕ್ ಮಾದರಿಯಲ್ಲಿ ತಾಜಾ ಮೀನುಗಳನ್ನು ವ್ಯಾಕ್ಯೂಮ್ ಪ್ಯಾಕ್‌ಗಳಲ್ಲಿ ಒದಗಿಸಲು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಮುಂದಾಗಿದೆ.

ಹಸಿ ಮೀನಿನ ಮೇಲೆ ಮುದ್ರಿತ ಚಿಹ್ನೆ ಬಳಸಲು ಅವಕಾಶವಿಲ್ಲವಾದ್ದರಿಂದ ಪ್ಯಾಕ್ ಮೇಲೆ ಗುಣಮಟ್ಟ ಕಾಯ್ದುಕೊಂಡಿರುವ ಚಿಹ್ನೆ ಮುದ್ರಿಸಿ ಮಾರಾಟ ಮಾಡಲು ನಿಗಮ ನಿರ್ಧರಿಸಿದೆ. ತಮ್ಮದೇ ಆದ ಬ್ರಾಂಡಿಂಗ್ ಮಾಡಲು ಚಿಹ್ನೆಯನ್ನು ಕೂಡ ವಿನ್ಯಾಸ ಮಾಡಲು ನಿಗಮ ಮುಂದಾಗಿದ್ದು, ಮಾರ್ಚ್ ಅಥವಾ ಏಪ್ರಿಲ್ ಒಳಗಾಗಿ ರೆಡಿ ಟು ಕುಕ್ ಮೀನುಗಳನ್ನು ಮಾರುಕಟ್ಟೆಗೆ ಸರಬರಾಜು ಮಾಡಲಾಗುವುದು ಎಂದು ಎಂದು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಯು. ಮಹೇಶ್ ಕುಮಾರ್ ತಿಳಿಸಿದ್ದಾರೆ.

ಹೊಸ ದಿಗಂತದೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ 28 ಮೀನು ಮಾರಾಟ ಏಜೆನ್ಸಿಗಳಿವೆ. ಕೆಲವೆಡೆ ಕಡಿಮೆ ದರಕ್ಕೆ ಕಳಪೆ ಗುಣಮಟ್ಟದ ಮೀನುಗಳನ್ನು ಖರೀದಿಸಿ ನಿಗಮದ ಮೀನೆಂದು ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ. ಅಲ್ಲದೆ, ತಾಜಾ ಮೀನನ್ನು ಸಂಸ್ಕರಿಸದೆ ಮೂಲ ಸ್ವರೂಪದಲ್ಲೇ ನೀಡಿದರೆ ಅದನ್ನು ಸ್ವಚ್ಛಗೊಳಿಸಿ ಬಳಸಲು ಹೆಚ್ಚು ಸಮಯ ಬೇಕಾಗುತ್ತದೆ.

ಅಲ್ಲದೆ ಸಂಸ್ಕರಣೆ ಕಷ್ಟದ ಕೆಲಸ. ಹೀಗಾಗಿ, ನಾವೇ ಸ್ವಚ್ಛಗೊಳಿಸಿ ಸಂಸ್ಕರಣೆ ಮಾಡಿ ವ್ಯಾಕ್ಯೂಮ್ ಪ್ಯಾಕ್ ಮಾಡಿದ ಮೀನನ್ನು ತನ್ನದೇ ಬ್ರ್ಯಾಂಡ್‌ನಲ್ಲಿ ಮಾರಾಟ ಮಾಡಲು ನಿಗಮ ಉದ್ದೇಶಿಸಿದೆ ಎಂದು ಮಾಹಿತಿ ನೀಡಿದರು. ಮಾರುಕಟ್ಟೆ ಬೆಲೆಗಿಂತ 20-30 ರೂ. ಕಡಿಮೆ ಬೆಲೆಗೆ ತಾಜಾ ಸಂಸ್ಕರಿತ ಮೀನು ಒದಗಿಸಲಾಗುವುದು ಎಂದು ಮಹೇಶ್‌ಕುಮಾರ್ ತಿಳಿಸಿದರು.

ಹೊರಗುತ್ತಿಗೆ ಆಧಾರದಲ್ಲಿ ಯೋಜನೆ

ಸಂಸ್ಕರಿತ ಮೀನಿಗೆ ಬ್ರ್ಯಾಂಡ್ ಸಿಗುವವರೆಗೆ ಯಂತ್ರೋಪಕರಣಗಳಿಗಾಗಿ ಹಣ ಹೂಡಿಕೆ ಮಾಡುವುದಿಲ್ಲ. ಬದಲಿಗೆ ಬೆಂಗಳೂರಿನಲ್ಲಿ ಸಾಕಷ್ಟು ವ್ಯಾಕ್ಯೂಮ್ ಪ್ಯಾಕಿಂಗ್ ಸೆಂಟರ್‌ಗಳಿದ್ದು, ಅವುಗಳೊಂದಿಗೆ ಹೊರಗುತ್ತಿಗೆ ಆಧಾರದಲ್ಲಿ ನಾವು ಯೋಜನೆ ಆರಂಭಿಸುತ್ತೇವೆ. ಇನ್ನು ಎರಡು ತಿಂಗಳಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು. ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಇಲಾಖೆಯ ವತಿಯಿಂದ ಮಾಡಲಾಗುತ್ತಿದೆ ಎಂದು ಮಹೇಶ್‌ಕುಮಾರ್ ಹೇಳಿದರು.

ರೆಡಿ ಟು ಕುಕ್ ಸಂಸ್ಕರಿಸಿದ ತಾಜಾ ಮೀನನ್ನು ವ್ಯಾಕ್ಯೂಮ್ ಪ್ಯಾಕ್‌ಗಳಲ್ಲಿ ವಿತರಿಸುವುದರಿಂದ ನಿಗಮದ ಕುರಿತು ಸಾರ್ವಜನಿಕರಲ್ಲಿ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಗುಣಮಟ್ಟದ ಮೀನಿಗೆ ಉತ್ತಮ ಬ್ರ್ಯಾಂಡ್ ಕೂಡ ದೊರೆಯುತ್ತದೆ. ಜತೆಗೆ ಮೀನು ಕೃಷಿಕರಿಗೂ ಇದು ನೆರವಾಗಲಿದೆ.

■ **ಯು. ಮಹೇಶ್ ಕುಮಾರ್**, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ

ಲಕ್ಷ ರೂಪಾಯಿ ದಾಟಿದ ಮಾದರಿ ಸರಕು ಅಡಕೆ ಬೆಲೆ

ಶಿವಮೊಗ್ಗ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸರಕು ಮಾದರಿಯ ಪ್ರತಿ ಕ್ವಿಂಟಾಲ್ ಅಡಕೆ ಧಾರಣೆ ಲಕ್ಷ ದಾಟಿದ್ದು, ಅಡಕೆ ಇತಿಹಾಸದಲ್ಲಿಯೇ ದಾಖಲೆ ಬೆಲೆಗೆ ಟೆಂಡರ್ ಆಗಿದೆ. ಕಳೆದ ಒಂದೆರಡು ವರ್ಷಗಳಿಂದ ಸರಕಿನ ಬೆಲೆ ಲಕ್ಷಕ್ಕೆ ಸಮೀಪ ಬಂದು ಹೋಗುತ್ತಿತ್ತಾದರೂ ಲಕ್ಷ ದಾಟಿರಲಿಲ್ಲ, ಆದರೆ ಬುಧವಾರ ಒಂದು ಕ್ವಿಂಟಾಲ್‌ಗೆ ಗರಿಷ್ಠ 1,00, 340 ರೂ. ಆಗಿದ್ದು, ಇದು ದಾಖಲೆಯ ಬೆಲೆಯಾಗಿದೆ.

ಉಳಿದೆಲ್ಲಾ ಮಾದರಿಯ ಅಡಿಕೆಯ ಬೆಲೆ ಯಥಾಸ್ಥಿತಿಯಲ್ಲಿದ್ದು, ಸರಕಿಗೆ ಮಾತ್ರ ಹೆಚ್ಚಾಗಿದೆ. ಸರಕು ಮಾದರಿ ಅಡಕೆ ಸಂಸ್ಕರಣೆ ಮಾಡುವುದನ್ನೇ ಬೆಳೆಗಾರರು ಮರೆತಿದ್ದಾರೆ. ಚಿಗುರು ಇರುತ್ತಿದ್ದಂತೆ ಕಟಾವು ಮಾಡಿ ಕೈಯಲ್ಲಿಯೇ ಸುಲಿದು ಕತ್ತರಿಸಿ ಬೇಯಿಸಬೇಕಿದೆ. ಈ ರೀತಿಯ ಸಂಸ್ಕರಣೆಗೆ ಕೆಲಸವೂ ಹೆಚ್ಚು, ಹೀಗಾಗಿ ಬೆಳೆಗಾರರ ಸರಕು ಸಂಸ್ಕರಣೆ ಮಾಡುತ್ತಿಲ್ಲ, ಮಾರುಕಟ್ಟೆಗೆ ಬರುವ ಈ ಮಾದರಿಯ ಪ್ರಮಾಣ ಕೂಡ ಕಡಿಮೆ. ಬಹುತೇಕರು ಚೇಣಿ ಕೊಡುತ್ತಿರುವುದರಿಂದ ಚಿಗುರು (ಬಲಿಯದ) ಅಡಕೆ ತೂಕ ಬರುವುದಿಲ್ಲ, ಹೀಗಾಗಿ ಬೆಳೆಗಾರರು ಬಲಿಯದ ಅಡಕೆ ಮಾರಾಟ ಮಾಡುತ್ತಿಲ್ಲ, ಖರೀದಿ ಮಾಡುವವರೂ ಕೂಡ ಖರೀದಿಸುತ್ತಿಲ್ಲ, ಇದರಿಂದಾಗಿ ಹೆಚ್ಚಿನ ಬೆಲೆ ಬಂದಿದೆ.

ಸಂಪಾದಕೀಯ

ಹುಚ್ಚು ಉಮೇದಿನ ಅಪಘಾತಗಳು

ಅಪ್ರಾಪ್ತರು ವಾಹನಗಳನ್ನು ಚಲಾಯಿಸುವುದು, ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತವೆಸಗುವುದು ಮತ್ತು ಇತರರ ಸಾವಿಗೆ ಕಾರಣರಾಗುವುದು ಇತ್ತೀಚಿನ ದಿನಗಳಲ್ಲಿ ಪ್ರತಿದಿನವೆಂಬಂತೆ ವರದಿಯಾಗುತ್ತಲಿದೆ. ದೊಡ್ಡ ಉದ್ಯಮಿಯ ಮಗನೊಬ್ಬ ಐಷಾರಾಮಿ ಕಾರನ್ನು ಪಾದಚಾರಿಗಳ ಮೇಲೆ ಚಲಾಯಿಸಿ ಅವರು ಆಸ್ಪತ್ರೆ ಸೇರುವಂತೆ ಮಾಡಿದ ಘಟನೆ, ಇನ್ನೊಬ್ಬ ಸಿರಿವಂತನ ಅಪ್ರಾಪ್ತ ಪುತ್ರ ಅತ್ಯಂತ ದುಬಾರಿ ಕಾರನ್ನು ನಿರ್ಲಕ್ಷ್ಯದಿಂದ ಚಲಾಯಿಸಿ ಅಪಘಾತವೆಸಗಿ ಕೆಲವರ ಸಾವಿಗೆ ಕಾರಣವಾದುದು, ಮೊನ್ನೆ ಮೊನ್ನೆಯಷ್ಟೆ ದಿಲ್ಲಿಯ



ದ್ವಾರ್ಕಾ ರಸ್ತೆಯಲ್ಲಿ ಅಪ್ರಾಪ್ತನೊಬ್ಬ ರೀಲ್ಸ್ ಮಾಡುವ ಉಮೇದಿನಲ್ಲಿ ಕಾರನ್ನು ಅಜಾಗರೂಕತೆಯಿಂದ ಚಲಾಯಿಸಿ ಯುವ ಬೈಕ್ ಸವಾರನೊಬ್ಬನ ಜೀವ ತೆಗೆದುದು... ಇವೆಲ್ಲವೂ ಅಪಾಯಕಾರಿ ಬೆಳವಣಿಗೆಯನ್ನು ತೋರಿಸುತ್ತವೆ. ಕೆಲದಿನಗಳ ಹಿಂದೆ ಕರ್ನಾಟಕದಲ್ಲಿ ಕೂಡಾ ಅಪ್ರಾಪ್ತರು ವೇಗವಾಗಿ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಅದರಲ್ಲಿದ್ದವರೆಲ್ಲರೂ ಸಾವಿಗೀಡಾಗಿದ್ದರು. ಸಿರಿವಂತಿಕೆಯ ಮದ, ಸುಲಭದಲ್ಲಿ ಕೈಗೆ ಸಿಗುವ ಆಧುನಿಕ ವಾಹನಗಳು, ರೀಲ್ಸ್ ಮಾಡುವ ಹುಚ್ಚು, ವಾಹನ ಚಲಾವಣೆಯ ಹುಮ್ಮಸ್ಸು ಮೊದಲಾದವೆಲ್ಲ ಒಟ್ಟು ಸೇರಿ ಅಪ್ರಾಪ್ತರಿಂದ ಮತ್ತು ಯುವಕರಿಂದ ಹೆಚ್ಚೆಚ್ಚು ರಸ್ತೆ ಅಪಘಾತಗಳು ನಡೆಯಲು ಕಾರಣವಾಗುತ್ತಿವೆ.

ಅಪ್ರಾಪ್ತರು ವಾಹನ ಚಲಾಯಿಸುವುದನ್ನು ಗಂಭೀರ ಪ್ರಕರಣವಾಗಿ ಪರಿಗಣಿಸಿರುವ ಸರಕಾರವು ಇದನ್ನು ತಡೆಯಲು ದಂಡವನ್ನು ಹೆಚ್ಚಿಸಿ, ಅಪ್ರಾಪ್ತರ ಹೆತ್ತವರ ಮೇಲೆ ಕೂಡಾ ಕ್ರಮ ತೆಗೆದುಕೊಳ್ಳುವ ಕಾನೂನು ತಂದಿದ್ದರೂ ಅಪ್ರಾಪ್ತರ ವಾಹನ ಚಲಾವಣೆಯ ಹುಚ್ಚು ನಿಂತಿಲ್ಲ, ವರ್ಷ ಕಳೆದಂತೆ ವಾಹನ ಚಲಾಯಿಸಿ ದಂಡ ಕಟ್ಟುವ ಅಪ್ರಾಪ್ತರ ಸಂಖ್ಯೆ ಹೆಚ್ಚುತ್ತಲೇ ಇದೆಯೆನ್ನುವುದು ಪೊಲೀಸರ ಹೇಳಿಕೆ. ವಿಪರ್ಯಾಸವೆಂದರೆ ಬಹುತೇಕ ಸಂದರ್ಭಗಳಲ್ಲಿ ಹೆತ್ತವರೇ ಅಪ್ರಾಪ್ತರು ವಾಹನ ಚಲಾಯಿಸುವುದನ್ನು ಪ್ರೋತ್ಸಾಹಿಸುತ್ತಾರೆ. ತಮ್ಮ ಮಕ್ಕಳು ಸಣ್ಣ ವಯಸ್ಸಿನಲ್ಲೇ ವಾಹನ ಚಲಾಯಿಸುವುದು ಹೆಮ್ಮೆಯ ವಿಷಯವೆಂಬಂತೆ ಪರಿಗಣಿಸುತ್ತಾರೆ. ಐಷಾರಾಮಿ ವಾಹನಗಳನ್ನು ಅತಿವೇಗದಿಂದ ಓಡಿಸುವುದು ಕೆಲವು ಮಕ್ಕಳಿಗೆ ಶೋಕಿಯೆಂಬಂತಾಗಿದೆ ಕೂಡಾ. ಆದರೆ ಅವರಿಂದ ಎಸಗಲ್ಪಡುವ ಅವಘಡಗಳು ಇತರರ ಜೀವಹರಣಕ್ಕೆ ಕಾರಣವಾಗುವುದನ್ನು ಕ್ಷಮಿಸಲಾಗುವುದಿಲ್ಲ. ಈ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಗಳಷ್ಟೇ ಅಲ್ಲದೆ, ಮಕ್ಕಳ ಹೆತ್ತವರು ಕೂಡಾ ಹೆಚ್ಚು ಜಾಗೃತರಾಗಬೇಕಾದ ಅಗತ್ಯವಿದೆ. ಮಕ್ಕಳ ಕೈಗೆ ವಾಹನ ಕೊಡುವುದನ್ನು ನಿಲ್ಲಿಸಬೇಕಾಗಿದೆ.

ಅಕ್ಕಿ ಮೊಳೆಯುವುದಿಲ್ಲ

ಸಂಹತಿ ಶ್ರೇಯಸೀ ಪುಂಸಾಂ ಸ್ವಕುಲೈರಲ್ಪಕೈರಪಿ।
ತುಷೇಣಾಪಿ ಪರಿಭ್ರಷ್ಟಾ ನ ಪ್ರರೋಹಂತಿ ತಂಡುಲಾಃ॥ –ಹಿತೋಪದೇಶ

ತಮ್ಮವರು ಎಷ್ಟೇ ಅಲ್ಪರಾಗಿದ್ದರೂ ಅವರೊಡನೆ ಒಟ್ಟಾಗಿರುವುದು ಮಾನವರಿಗೆ ಶ್ರೇಯಸ್ಕರ. ಹೊಟ್ಟು ಹೊರಕ್ಕೆ ಹಾಕಲ್ಪಟ್ಟ ಅಕ್ಕಿ ಮೊಳೆಯುವುದಿಲ್ಲ –ಎಂಬುದು ಶ್ಲೋಕಾರ್ಥ.

'ಮನೆಗೆ ಮಾರಿ ಊರಿಗೆ ಉಪಕಾರಿ' ಎಂಬ ನಾಡ್ನುಡಿಯಿದೆ. ಕೆಲವರ ಗುಣ–ನಡತೆಗಳನ್ನು ಗಮನಿಸಿಯೇ ಈ ಮಾತನ್ನು ಹೇಳಿದ್ದಾರೆ. ನಾವು ಅನೇಕರನ್ನು ನೋಡುತ್ತೇವೆ. ಅವರಿಗೆ ತಮ್ಮವರು ಎಂದರೆ ಅಷ್ಟಕ್ಕಷ್ಟೇ! ತಮ್ಮವರನ್ನು ದ್ವೇಷಿಸುತ್ತಾರೆ, ನಿಂದಿಸುತ್ತಾರೆ. ಹಾಗಂತ ಇತರರಿಗೆ ಒಳ್ಳೆಯವರಾಗಿ ಕಾಣಿಸಿಕೊಳ್ಳುತ್ತಾರೆ. ಮನೆಗೆ ಉಪಕಾರಿಯಾಗದಿದ್ದರೂ ಇತರರಿಗೆ ಉಪಕಾರಿಯಾಗಿ ತೊಡಗಿ ಕೊಳ್ಳುತ್ತಾರೆ. ಇತರರಿಗೆ ಉಪಕಾರಿಯಾಗ ಬೇಕಾದದ್ದು ಮಾನವಧರ್ಮ. ತಾನು ಪ್ರಕೃತಿದತ್ತವಾದ ಎಲ್ಲ ವಸ್ತುಗಳ ಪ್ರಯೋಜನ ಪಡೆಯುತ್ತಾನೆ. ಇತರರಿಂದಲೂ ಸಹಕಾರ ಅಪೇಕ್ಷಿಸುತ್ತಾನೆ. ಹೀಗಿರುವಾಗ ತಾನು ಪರೋಪಕಾರಿಯಾಗದಿದ್ದರೆ ಹೇಗೆ? ತುಂಬಾ ಉಪಕಾರ ಮಾಡಲು ಸಾಧ್ಯವಾಗದಿದ್ದರೂ ತನ್ನ ವ್ಯಾಪ್ತಿಗೆ ಅನುಗುಣವಾಗಿ ತೊಡಗಬೇಕು. ಪರೋಪಕಾರವೇ ಪರಮ ಶ್ರೇಷ್ಠ ಧರ್ಮ.



ಹೀಗಂದ ಮಾತ್ರಕ್ಕೆ ತಮ್ಮವರನ್ನು, ತನ್ನ ಕುಟುಂಬವನ್ನು ಕಡೆಗಣಿಸಬಾರದು. ತನ್ನ ಕುಟುಂಬಕ್ಕೆ, ತಮ್ಮವರಿಗೆ ವೈಯಕ್ತಿಕ ನೆಲೆಯಲ್ಲಿ ಸಹಕರಿಸಬೇಕು. ಇದು ಕರ್ತವ್ಯ. 'ಅಂಗಳಕ್ಕೆ ಹಾರಿ ಆಮೇಲೆ ಆಕಾಶಕ್ಕೆ ಹಾರಬೇಕು' ಎಂಬ ಮಾತಿದೆ. ಇದನ್ನು ಮನದಟ್ಟು ಮಾಡಿಕೊಳ್ಳಬೇಕು. ಅಂಗಳಕ್ಕೇ ಹಾರಲಾರದವನು ಆಕಾಶಕ್ಕೆಂತ ಹಾರಬಲ್ಲ. ನಮ್ಮೆಲ್ಲ ನೋವು ನಲಿವುಗಳಲ್ಲಿ ಮೊದಲು ಬರಬೇಕಾದವರು ನಮ್ಮವರು. ಇವರೆಂದೂ ನಮ್ಮನ್ನು ಬಿಟ್ಟು ಹಾಕುವುದಿಲ್ಲ. ಕೊನೆಯವರೆಗೂ ನಮ್ಮೊಂದಿಗೆ ನಿಲ್ಲುವವರು ಇವರೇ. ಉಳಿದವರು ಯಾವುದೋ ಸಮಯ ಸಂದರ್ಭಗಳಲ್ಲಿ ಜೊತೆಯಾಗುತ್ತಾರೆ. ಹಾಗೆ ಸಾಗುತ್ತಾರೆ ಕೂಡ.

ನಮ್ಮವರು ಎನ್ನುವವರು ಹಾಗಲ್ಲ. ಅವರೊಂದಿಗೆ ನಮ್ಮತನವನ್ನು ಇರಿಸಿಕೊಂಡರೆ ಜೀವನ ಪೂರ್ತಿ ನಮ್ಮ ಜತೆಗಿರುತ್ತಾರೆ. ಇದಕ್ಕೆ ಕಾರಣ ಮೂಲ ಬೆಸೆದಿರುತ್ತದೆ.

ಆದ್ದರಿಂದ ನಾವು ಚೆನ್ನಾಗಿರಬೇಕು. ನಮ್ಮವರನ್ನು ಚೆನ್ನಾಗಿ ಕಾಣಬೇಕು. ಅವರೊಂದಿಗೆ ಕಲೆತು ಜೀವನ ಸಾಗಿಸಬೇಕು. ಇದನ್ನು ಪಾಲಿಸಿದವರ ಪಾಲಿಗೆ ನೆಮ್ಮದಿಯ ಕ್ಷಣಗಳು ತೆರೆದುಕೊಳ್ಳುತ್ತವೆ. ನಮ್ಮವರು ಅಲ್ಪರಾಗಲಿ, ಮಹಾನ್ ಆಗಿರಲಿ, ತಿರಸ್ಕರಿಸಬಾರದು. ಅಲ್ಪರು ಅಥವಾ ಬಡವರಾಗಿದ್ದರೆ ಹೆಚ್ಚು ಹೆಚ್ಚಾಗಿ ಒಟ್ಟಾಗಿರಬೇಕು. ಅವರಿಗಿರುವ ಪರೋಪಕಾರ ಬುದ್ಧಿ ಮಹತ್ತರವಾದದ್ದು. ನಮ್ಮವರೊಂದಿಗೆ ಒಟ್ಟಾಗಿರುವುದು ಉತ್ತಮ. ಅದ್ದರಿಂದಲೇ ಪ್ರಯೋಜನ. ಶ್ರೇಯಸ್ಕರ ಕೂಡ.

ಬತ್ತ ಮೊಳೆತು ಸಸಿಯಾಗಿ ಬೆಳೆದು ಫಲ ನೀಡುವುದಕ್ಕೆ ಯಥಾಸ್ಥಿತಿಯಲ್ಲಿರುವ ಬತ್ತವೇ ಬೇಕಾಗುತ್ತದೆ. ಬತ್ತದಿಂದ ಅಕ್ಕಿಯಾಗುತ್ತದೆ. ಆದ್ದರಿಂದ ಹೊಟ್ಟನ್ನೆಲ್ಲ ತೆಗೆದು ಅಕ್ಕಿಯನ್ನೇ ಬಿತ್ತಿ, ಅಕ್ಕಿಯನ್ನೇ ಬೆಳೆಯೋಣ ಎಂಬುದು ಅಸಾಧ್ಯವಾದ ಮಾತು. ಹೊಟ್ಟು ಹೋದ ಬತ್ತವೆಂದೂ ಮೊಳಕೆಯಾಗುವುದಿಲ್ಲ. ಹೊಟ್ಟು, ತೌಡುಗಳಿಂದ ಕೂಡಿದ ಬತ್ತವೇ ಬೆಳೆದು ಅಕ್ಕಿಯಾಗುತ್ತದೆ. ತನ್ನದಾದವುಗಳಿಂದ ಬೇರ್ಪಡದ ಬತ್ತವು ಹೇಗೆ ಅಕ್ಕಿಗೆ ಕಾರಣವೋ ಅಂತೆಯೇ ನಮ್ಮವರಿಂದೊಡಗೂಡಿದ ಜೀವನವೇ ಉನ್ನತಿಗೆ, ಒಳಿತಿಗೆ ಕಾರಣವಾಗುತ್ತದೆ. ಆದ್ದರಿಂದ ನಮ್ಮವರನ್ನು ಪ್ರೀತಿಸೋಣ. ನಮ್ಮವರೊಂದಿಗೆ ಕೂಡಿ ಬದುಕೋಣ. ತನ್ಮೂಲಕ ನೆಮ್ಮದಿಯನ್ನು ಕಾಣೋಣ.

ತಮಿಳುನಾಡಿನ ಆಲೋಚನೆ ಏಕೆ ಹೀಗೆ?

ಗುರುತರ
• ಸೋಮಶೇಖರ ಸಿ.ಜಿ.
sompreethi@gmail.com



ನಾವು ಹಿಂದಿ ಒಪ್ಪಿದರೆ, ಭಾರತವನ್ನೂ ಅಪ್ಪಿಕೊಂಡಂತಾಗುತ್ತದೆ ಎಂಬುದು ತಮಿಳುನಾಡಿನ ಡಿಎಂಕೆ ಸರ್ಕಾರವೂ ಸೇರಿದಂತೆ ಇತಿಹಾಸ ಅವರಿಗೆ ಹೇಳಿಕೊಟ್ಟ ಪಾಠವೇ ಇರಬೇಕು. ಸ್ವಾತಂತ್ರ್ಯಪೂರ್ವದಿಂದಲೂ ಈ ಹಿಂದಿ ವಿರೋಧಿ ಗುಣ ಮತ್ತು ಅಪ್ರತಿಮ ತಮಿಳು ಪ್ರೀತಿ ಪ್ರತ್ಯೇಕತೆಯ ನಿಟ್ಟಿನಲ್ಲೇ ಯೋಚಿಸುವಂತೆ ಮಾಡಿತು. ಇದಕ್ಕೆ ಈ ರಾಜ್ಯಗಳ ಇತಿಹಾಸದ ನಾಯಕರು ಕಾರಣರೋ ಅಥವಾ ರಾಜಕೀಯ ಕಾರಣವೋ ಗೊತ್ತಿಲ್ಲ. ಅಲ್ಲದೆ, ಸ್ವಾತಂತ್ರ್ಯ ಬಂದಾಗಿನಿಂದಲೂ ತನಗೆ ವಿಶೇಷ ಅಥವಾ ಸ್ವಾಯತ್ತ ಅಧಿಕಾರ ಬೇಕು ಎಂಬ ನಿಟ್ಟಿನಲ್ಲಿ ಹೋರಾಟ ನಡೆಸುತ್ತಲೇ ಇದೆ. ವಿಚಿತ್ರವೆಂದರೆ, ಒಂದು ಕಾಲದಲ್ಲಿ ತಮಿಳುನಾಡಿನ ಈ ಎಲ್ಲ ಬೇಡಿಕೆಗಳಿಗೆ ಇಲ್ಲ ಎಂದು ಹೇಳುತ್ತಿದ್ದ ಕಾಂಗ್ರೆಸ್, ಇಂದು ಅದರ ಜತೆ ಸೇರಿ ಸ್ವಾಯತ್ತತೆ ಕೇಳುವುದರಲ್ಲಿ ತಪ್ಪೇನಿಲ್ಲ ಎನ್ನುತ್ತಿದೆ.

ಮತ್ತೆ ಈ ವಿಚಾರ ಸುದ್ದಿಗೆ ಬರಲು ಕಾರಣವೂ ಇದೆ. ಇತ್ತೀಚೆಗಷ್ಟೇ ತಮಿಳುನಾಡು ಸರ್ಕಾರವು ನ್ಯಾ. ಕುರಿಯನ್ ಜೋಸೆಫ್ ಅವರ ನೇತೃತ್ವದ ಸಮಿತಿಯಿಂದ ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಸುಧಾರಣೆ ಮತ್ತು ಆಡಳಿತಾತ್ಮಕ ಸುಧಾರಣೆ ಬಗ್ಗೆ ವರದಿಯೊಂದನ್ನು ಸ್ವೀಕರಿಸಿದೆ. ಇದರಲ್ಲಿ ರಾಜ್ಯಗಳಿಗೆ ಹೆಚ್ಚು ಸ್ವಾಯತ್ತತೆ ಇರಬೇಕು, ಕೇಂದ್ರ ಕೇವಲ ಒಕ್ಕೂಟ ತತ್ವ ಅನುಸರಿಸಬೇಕು, ಕೇಂದ್ರ ಪಟ್ಟಿಯಲ್ಲಿರುವ ಕೆಲವು ಅಂಶಗಳನ್ನು ರಾಜ್ಯಕ್ಕೆ ಕಳಿಸಬೇಕು ಎಂಬುದನ್ನು ಉಲ್ಲೇಖಿಸಲಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಾಕಿಕೊಂಡು ಸ್ವಾಯತ್ತತೆಯ ಒತ್ತಾಯವನ್ನು ಮಂಡಿಸಿದ್ದಾರೆ.

ಈಗ ಒಂದು ಚಿಂತನೆ ಮುಂದಿಟ್ಟುಕೊಂಡರೆ, ಭಾರತದಲ್ಲಿ ರಾಜ್ಯಗಳಿಗೆ ಸ್ವಾಯತ್ತತೆ ನೀಡಬಹುದೇ? ನೀಡಿದರೆ ಎಲ್ಲವೂ ಸರಿಯಾದೀತೇ? ಭಾರತ, ಅಮೆರಿಕದಂಥ ಆಡಳಿತಾತ್ಮಕ ವ್ಯವಸ್ಥೆ ಹೊಂದಿದೆಯೇ? ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ ಆಲೋಚನೆ ನಡೆಸಬೇಕು.

ಮೂಲಕ್ಕೇ ಹೋಗಿ ಯೋಚನೆ ಮಾಡೋಣ. ಭಾರತ ಒಂದು ಫೆಡರಲ್ ವ್ಯವಸ್ಥೆಯ ದೇಶ. ಆದರೆ ಅದು ಅಮೆರಿಕದಂತೆ ರಾಜ್ಯಗಳ ಒಕ್ಕೂಟವಲ್ಲ, ಒಕ್ಕೂಟದೊಳಗಿನ ರಾಜ್ಯಗಳು ಎಂಬ ವಿಶೇಷ ವಿನ್ಯಾಸ ಹೊಂದಿದೆ. ಸಂವಿಧಾನ ರಚನೆಯಾಗುವ ವೇಳೆ ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನ ಸೃಷ್ಟಿಕರ್ತರು ದೇಶದ ವಿಭಜನೆಯ ಕಹಿ ಅನುಭವ, ಭಾಷಾಸಾಂಸ್ಕೃತಿಕ ವೈವಿಧ್ಯ ಮತ್ತು ಭದ್ರತಾ ಆತಂಕಗಳನ್ನು ಗಮನದಲ್ಲಿಟ್ಟುಕೊಂಡು ದಿಲ್ಲಿ ಮಟ್ಟದಲ್ಲಿ ಬಲವಾದ ಕೇಂದ್ರವನ್ನು ಆಯ್ಕೆ ಮಾಡಿದರು. ಅದರ ಫಲವಾಗಿ, ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಮತ್ತು ಸಮಾನ ಪಟ್ಟಿ ಮೂಲಕ ಅಧಿಕಾರ ಹಂಚಿಕೆ ಮಾಡಲಾಯಿತು.

ಅಮೆರಿಕದ ಸಂವಿಧಾನದಲ್ಲಿ ರಾಜ್ಯಗಳಿಗೆ ಮೂಲಾಧಿಕಾರ ಹೆಚ್ಚು. ಆದರೆ, ಕೇಂದ್ರಕ್ಕೆ ನೀಡಿದ ಅಧಿಕಾರ ಮಾತ್ರ ಸೀಮಿತ. ಆದರೆ ಭಾರತದಲ್ಲಿ ರಾಷ್ಟ್ರೀಯ ಏಕತೆ, ಭದ್ರತೆ, ವಿದೇಶಾಂಗ, ಹಣಕಾಸು ಸ್ಥಿರತೆ ಮೊದಲಾದ ವಿಷಯಗಳಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಮುಖ ಸ್ಥಾನ ನೀಡಲಾಗಿದೆ. ಇದರ ನಡುವೆಯೂ ರಾಜ್ಯಗಳಿಗೆ ಶಿಕ್ಷಣ, ಕೃಷಿ, ಆರೋಗ್ಯ, ಸ್ಥಳೀಯ ಆಡಳಿತ ಮೊದಲಾದ ಕ್ಷೇತ್ರಗಳಲ್ಲಿ ಸಮರ್ಪಕ ಅಧಿಕಾರವಿದೆ.

ತಮಿಳುನಾಡಿನ ರಾಜಕೀಯ ಚಿಂತನೆಯ ಮೂಲವನ್ನು ದ್ರಾವಿಡ ಚಳವಳಿಯಲ್ಲಿ ಹುಡುಕಬೇಕು. 20ನೇ ಶತಮಾನದ ಆರಂಭದಲ್ಲಿ ಉಂಟಾದ ಸ್ವಾಭಿಮಾನ ಚಳವಳಿ ಮತ್ತು ನಂತರದ ದ್ರಾವಿಡ ರಾಜಕೀಯವು ಕೇಂದ್ರ ಸರ್ಕಾರದ ಮೇಲೆ ಅವಿಶ್ವಾಸವನ್ನು ಕಟ್ಟಿಕೊಂಡಿತು (ಆಗ ಕೇಂದ್ರದಲ್ಲಿ ಬಿಜೆಪಿ ಇರಲಿಲ್ಲ, ಕಾಂಗ್ರೆಸ್ ಇತ್ತು). ಹಿಂದುಳಿದ ವರ್ಗಗಳ ಪ್ರತಿನಿಧಿತ್ವ, ಹಿಂದಿ ಹೇರಿಕೆಯ ವಿರುದ್ಧದ ಹೋರಾಟ, ಉತ್ತರ ಭಾರತದ ರಾಜಕೀಯ–ಸಾಂಸ್ಕೃತಿಕ ಪ್ರಭಾವದ ಭೀತಿ ಇವುಗಳೆಲ್ಲ ಸೇರಿ 'ರಾಜ್ಯ ಹಕ್ಕುಗಳು' ಎಂಬ ಧ್ವನಿಯನ್ನು ಗಟ್ಟಿಗೊಳಿಸಿತು.

ಇತಿಹಾಸವನ್ನು ಮತ್ತಷ್ಟು ಕೆದಕಿದರೆ, 1960ರ ದಶಕದಲ್ಲಿ ಹಿಂದಿ ವಿರೋಧಿ ಚಳವಳಿಗಳು ತಮಿಳುನಾಡಿನಲ್ಲಿ ಭಾರೀ ರೂಪ ಪಡೆದವು. ಇದರಿಂದಲೇ ಕೇಂದ್ರ–ರಾಜ್ಯ ಸಂಬಂಧಗಳು ರಾಜಕೀಯವಾಗಿ ತೀವ್ರವಾದವು. 1967ರಲ್ಲಿ ದ್ರಾವಿಡ ಪಕ್ಷಗಳ ಅಧಿಕಾರ ಪ್ರವೇಶದ ಬಳಿಕ, 'ರಾಜ್ಯ ಸ್ವಾಯತ್ತತೆ' ರಾಜಕೀಯ ಘೋಷಣೆಯಾಗಿ ರೂಪುಗೊಂಡಿತು. ಒಂದು ಹಂತದಲ್ಲಿ 'ದ್ರಾವಿಡ ನಾಡು' ಬೇಡಿಕೆಯೂ ಕೇಳಿಬಂದಿತ್ತು. ನಂತರ ಅದು ಸಂವಿಧಾನಾತ್ಮಕ ಸ್ವಾಯತ್ತತೆ ಚರ್ಚೆಗೆ ಸೀಮಿತವಾಯಿತು.

ತಮಿಳುನಾಡಿನ ಭೂ ಪ್ರದೇಶವೂ ವಿಶಿಷ್ಟ ರೀತಿಯಲ್ಲಿದೆ. ಶ್ರೀಲಂಕಾದ ತಮಿಳು ಪ್ರಶ್ನೆ, ಮೀನುಗಾರರ ಸಮಸ್ಯೆ, ಕಡಲ್ ಸೀಮಾ ಭದ್ರತೆಯಂಥ ವಿಚಾರಗಳು ರಾಜ್ಯದ ರಾಜಕೀಯ ಮನೋಭಾವವನ್ನು ಪ್ರಭಾವಿಸಿದೆ. ಶ್ರೀಲಂಕಾದ ಒಳಹೋರಾಟದ ಸಂದರ್ಭದಲ್ಲಿ ತಮಿಳು ಜನಾಂಗೀಯ ಭಾವನೆ ತೀವ್ರಗೊಂಡಿತು. ಕೇಂದ್ರ ಸರ್ಕಾರದ ವಿದೇಶಾಂಗ ನೀತಿಗಳಲ್ಲಿ ರಾಜ್ಯದ ಮಾತು ಕೇಳಿಸಿಕೊಳ್ಳಬೇಕೆಂಬ ಮನೋಭಾವ ಹೆಚ್ಚಾಯಿತು. ಇದನ್ನು ಬೇಕಾದರೆ, ರಾಜೀವ್ ಗಾಂಧಿ ಅವರ ಹತ್ಯೆಯಿಂದ ಹಿಡಿದು, ಅದರ ಹಿಂದಿನ ಎಲ್‌ಟಿಟಿಇ ಹೋರಾಟ ಮತ್ತು ತಮಿಳು ರಾಜಕೀಯ ಪಕ್ಷಗಳ ಸಂಬಂಧಗಳನ್ನೂ ಒರೆಗೆ ಹಚ್ಚಬಹುದು. ಎಲ್‌ಟಿಟಿಇ ಜತೆಗೆ ಡಿಎಂಕೆ ಹೊಂದಿದ್ದ ಸಂಬಂಧ ಎಂಥದ್ದು ಎಂಬುದರ ಬಗ್ಗೆಯೂ ಯೋಚನೆ ಮಾಡಬಹುದು.

ಇದಲ್ಲದೆ, ದಕ್ಷಿಣ ರಾಜ್ಯಗಳ ಆರ್ಥಿಕ ಬೆಳವಣಿಗೆ ವೇಗವಾಗಿದ್ದು, 'ಹಣಕಾಸು ಹಂಚಿಕೆ ನ್ಯಾಯಸಮ್ಮತವೇ?' ಎಂಬ ಪ್ರಶ್ನೆಗಳನ್ನು ಏಳುವಂತೆ ಮಾಡಿದೆ. ಹಣಕಾಸು ಆಯೋಗದ ಶಿಫಾರಸುಗಳಲ್ಲಿ ಜನಸಂಖ್ಯೆ ಮಾನದಂಡದ ಬಳಕೆ, ತೆರಿಗೆ ಹಂಚಿಕೆ ಇತ್ಯಾದಿ ವಿಷಯಗಳಲ್ಲಿ ತಮಿಳುನಾಡು ಸೇರಿದಂತೆ ಕೆಲ ದಕ್ಷಿಣ ರಾಜ್ಯಗಳು ಅಸಮಾಧಾನ ವ್ಯಕ್ತಪಡಿಸಿವೆ. 'ನಾವು ಹೆಚ್ಚು ಉತ್ಪಾದಿಸುತ್ತೇವೆ; ಕಡಿಮೆ ಪಡೆಯುತ್ತೇವೆ' ಎಂಬ ರಾಜಕೀಯ ವಾದ ಇಲ್ಲಿ ರೂಪುಗೊಂಡಿದೆ. ಇದನ್ನು ಕರ್ನಾಟಕವೂ ಬಲವಾಗಿ ಪ್ರತಿಪಾದಿಸುತ್ತದೆ. ಆದರೆ, ಇಂದಿನವರೆಗೂ ಕರ್ನಾಟಕ ಸ್ವಾಯತ್ತತೆ ವಿಚಾರದತ್ತ ಹೋಗಿಲ್ಲ ಎಂಬುದನ್ನು ಮನಗಾಣಬೇಕು. ಏಕೆಂದರೆ, ಸ್ವಾತಂತ್ರ್ಯ ಬಂದಾಗಿನಿಂದಲೂ, ಕರ್ನಾಟಕ ಈ ನಿಟ್ಟಿನಲ್ಲಿ ಬೇರೆಯದ್ದೇ ರೀತಿಯ ಮನೋಭಾವ ಹೊಂದಿದೆ. ಮಧ್ಯಂತರದಲ್ಲಿ ಒಂದಷ್ಟು ವರ್ಷಗಳನ್ನು ಬಿಟ್ಟರೆ, ಕರ್ನಾಟಕದಲ್ಲಿ ಹೆಚ್ಚು ಬಾರಿ ಪ್ರಾದೇಶಿಕ ಪಕ್ಷಗಳಿಗಿಂತ ರಾಷ್ಟ್ರೀಯ ಪಕ್ಷಗಳದ್ದೇ ಆಡಳಿತವಿದೆ. ಅದರಲ್ಲೂ ಕಾಂಗ್ರೆಸ್ ಹೆಚ್ಚು ಬಾರಿ ಆಡಳಿತ ನಡೆಸಿದ್ದು, ಇಂಥ ಮನೋಭಾವಗಳು ಹುಟ್ಟುವಂತೆ ಮಾಡಿದೆ.

ಇದರ ನಡುವೆಯೇ, ಬೇರೆ ರಾಜ್ಯಗಳಿಗೆ ಇಲ್ಲದ ಸಮಸ್ಯೆ ತಮಿಳುನಾಡಿಗೆ ಮಾತ್ರ ಏಕೆ ಎಂಬ ಪ್ರಶ್ನೆಗಳೂ ಇವೆ. ಆದರೆ, ತಮಿಳುನಾಡಿನಂತೆಯೇ ಬೇರೆ ಬೇರೆ ರಾಜ್ಯಗಳೂ ಬೇರೆ ಬೇರೆ ಅವಧಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಿಡಿದಿವೆ. ಅದು ಈಗಿನ ಬಿಜೆಪಿ ಸರ್ಕಾರದಲ್ಲಿ ಮಾತ್ರ ಎಂತೇನಿಲ್ಲ. ಹಿಂದೆ ಕಾಂಗ್ರೆಸ್ ಇದ್ದಾಗಲೂ ಇಂಥ ಪ್ರಶ್ನೆಗಳು ಉದ್ಭವವಾಗಿವೆ.

ಅಂದರೆ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕೇರಳ, ಪಂಜಾಬ್ ಮುಂತಾದ ರಾಜ್ಯಗಳೂ ಹಲವು ಬಾರಿ ಕೇಂದ್ರದ ವಿರುದ್ಧ ಸ್ವಾಯತ್ತತೆ ವಿಚಾರ ಎತ್ತಿವೆ. ಆದರೆ ತಮಿಳುನಾಡಿನಲ್ಲಿ ಇದು ನಿರಂತರ ರಾಜಕೀಯ ಅಜಂಡಾ ಆಗಿರುವುದು ದ್ರಾವಿಡ ರಾಜಕೀಯದ ವೈಶಿಷ್ಟ್ಯ. ಭಾಷಾ–ಸಾಂಸ್ಕೃತಿಕ ಹೆಮ್ಮೆ, ಪ್ರಾದೇಶಿಕ ಅಸ್ತಿತ್ವದ ಗಟ್ಟಿತನ, ಪ್ರಬಲ ಪ್ರಾದೇಶಿಕ ಪಕ್ಷಗಳು ಇವುಗಳು ಕೇಂದ್ರದ ವಿರುದ್ಧ ಧ್ವನಿಯನ್ನು ನಿರಂತರವಾಗಿ ಜೀವಂತವಾಗಿರಿಸುತ್ತವೆ. ಅಮೆರಿಕದ ಮಾದರಿಯನ್ನು ಉದಾಹರಿಸಿ ಕೆಲವರು 'ಅಲ್ಲಿ ರಾಜ್ಯಗಳಿಗೆ ಹೆಚ್ಚು ಅಧಿಕಾರವಿದೆ' ಎಂದು ಹೇಳುತ್ತಾರೆ.

ಆದರೆ ಅಮೆರಿಕದ ಇತಿಹಾಸ, ನಾಗರಿಕ ಯುದ್ಧದ ಅನುಭವ, ಎರಡು ಶತಮಾನಗಳ ರಾಜಕೀಯ ಸಂಸ್ಕೃತಿ ವಿಭಿನ್ನವಾಗಿವೆ. ಭಾರತವು ವಿಭಜನೆಯ ನೋವಿನ ಮಧ್ಯೆ ಹುಟ್ಟಿದ ರಾಷ್ಟ್ರ. ಭಾಷಾ ಆಧಾರಿತ ರಾಜ್ಯಗಳ ಮರುರಚನೆಯೂ ಏಕತೆಯನ್ನು ಉಳಿಸಿಕೊಳ್ಳಲು ನಡೆದ ಪ್ರಯತ್ನ. ಆದ್ದರಿಂದಲೇ ಭಾರತ 'ವೈವಿಧ್ಯತೆಯಲ್ಲಿ ಏಕತೆ' ಮಾದರಿಯನ್ನು ಆರಿಸಿಕೊಂಡಿತು.

ಈಗ ಎಂ.ಕೆ.ಸ್ಟಾಲಿನ್ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದೇ ಸ್ವಾಯತ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ. ಹಾಗೆಯೇ, ರಾಜ್ಯಗಳ ಅಧಿಕಾರ ಹೆಚ್ಚಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ. ಈಗಲೂ ಭಾರತದ ಸಂವಿಧಾನ ತಿದ್ದುಪಡಿ ಮೂಲಕ ಅಧಿಕಾರ ಹಂಚಿಕೆಯನ್ನು ಪರಿಷ್ಕರಿಸಲು ಅವಕಾಶವಿದೆ. ಆದರೆ 'ಸ್ವಾಯತ್ತತೆ' ಎಂಬ ಪದಪ್ರಯೋಗ ಕೆಲವೊಮ್ಮೆ ರಾಷ್ಟ್ರ ಏಕತೆಯ ಮೇಲೆ ಅನುಮಾನ ಹುಟ್ಟಿಸುತ್ತದೆ. ತೆರಿಗೆ, ಭದ್ರತೆ, ವಿದೇಶಾಂಗ, ಕರೆನ್ಸಿ ಮೊದಲಾದ ವಿಷಯಗಳಲ್ಲಿ ವಿಭಜಿತ ನೀತಿಗಳು ದೇಶದ ಸಮಗ್ರತೆಯನ್ನು ದುರ್ಬಲಗೊಳಿಸಬಹುದು.

ಭಾರತದ ಒಕ್ಕೂಟ ತತ್ವ ಚಲನೆಯಲ್ಲಿರುವ ವ್ಯವಸ್ಥೆ. ಜಿಎಸ್‌ಟಿ ಮಂಡಳಿ, ಅಂತರ್ ರಾಜ್ಯ ಮಂಡಳಿ, ಹಣಕಾಸು ಆಯೋಗ ಸಹಕಾರಾತ್ಮಕ ಫೆಡರಲಿಸಂಗೆ ಉದಾಹರಣೆ. ಕೇಂದ್ರ–ರಾಜ್ಯಗಳ ನಡುವೆ ಸಂವಾದವೇ ಶಾಶ್ವತ ಪರಿಹಾರ. ಸ್ವಾಯತ್ತತೆ ಎಂದರೆ ಬೇರ್ಪಟ್ಟು ನಿಲ್ಲುವುದಲ್ಲ, ಅಧಿಕಾರ ಹಂಚಿಕೆಯ ಸಮತೋಲನ ಕಾಪಾಡಿಕೊಳ್ಳುವುದು.

ತಮಿಳುನಾಡಿನ ಸ್ವಾಯತ್ತತೆ ಚರ್ಚೆ ಇತಿಹಾಸ, ಭಾಷಾ ಅಸ್ತಿತ್ವ, ಆರ್ಥಿಕ ಹಿತಾಸಕ್ತಿಗಳು ಮತ್ತು ರಾಜಕೀಯ ತಂತ್ರಗಳ ಮಿಶ್ರಣ. ಇದು ಕೇವಲ ಭೂ–ರಾಜಕೀಯ ಪ್ರಶ್ನೆಯಲ್ಲ, ಪ್ರಾದೇಶಿಕ ಅಸ್ತಿತ್ವದ ರಾಜಕೀಯ. ಆದರೆ ದೇಶದ ಒಗ್ಗಟ್ಟು, ಸಂವಿಧಾನಾತ್ಮಕ ಚೌಕಟ್ಟು ಮತ್ತು ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡಾಗ, ಅತಿರೇಕಿ ಬೇಡಿಕೆಗಳಿಗಿಂತ ಸಹಕಾರಾತ್ಮಕ ಮಾರ್ಗವೇ ಸೂಕ್ತ. ರಾಜ್ಯಗಳ ಬಲವೇ ರಾಷ್ಟ್ರದ ಬಲ. ಆದರೆ ರಾಷ್ಟ್ರದ ಏಕತೆ ಕುಂದದಂತೆ, ರಾಜ್ಯಗಳ ಹಕ್ಕುಗಳೂ ಕುಂಠಿತವಾಗದಂತೆ ಈ ಸೂಕ್ಷ್ಮ ಸಮತೋಲನವನ್ನು ಕಾಪಾಡಿಕೊಳ್ಳಬೇಕು.

ತಾಳಮದ್ದಲೆ: ನಿರ್ದೇಶನದ ಪ್ರಶ್ನೆ

ಆ–ಲೋಚನ
• ರಾಧಾಕೃಷ್ಣ ಕಲ್ಚಾರ್
rkkalchar@gmail.com



ತಾಳಮದ್ದಲೆಯೊಂದು ಹೇಗೆ ಪ್ರದರ್ಶನಗೊಳ್ಳಬೇಕು, ಹೇಗೆ ಆಗಬಾರದು ಎಂಬ ಎರಡೂ ದಿಕ್ಕಿನಲ್ಲಿ ಅಭಿಪ್ರಾಯ ಭೇದಗಳಿವೆ. ಇವುಗಳಲ್ಲಿ ಹೆಚ್ಚಿನವುಗಳು ಎಂದಿಗೂ ಒಂದು ಬಿಂದುವಿನಲ್ಲಿ ಸಂಧಿಸುವ ಸಂಭವ ಇಲ್ಲವೇನೋ. ಯಾಕೆಂದರೆ ತಾಳಮದ್ದಲೆಯ ಕುರಿತು ಅನೇಕ ಮಂದಿ ಅನೇಕ ಅಭಿಪ್ರಾಯಗಳನ್ನು ಪ್ರಕಟಿಸುವುದು ಕಲೆ ಅಥವಾ ರಂಗಭೂಮಿಯನ್ನು ಲಕ್ಷ್ಯದಲ್ಲಿಟ್ಟುಕೊಂಡು ಅಲ್ಲ, ವೈಯಕ್ತಿಕವಾಗಿ ತಮಗೆ ಬೇಕಾದ್ದು ಮತ್ತು ಬೇಡವಾದುದನ್ನು ಲಕ್ಷಿಸಿ ಬರುವ ಅಭಿಪ್ರಾಯಗಳು ಅವು. ನಾನು ಹಿಂದೆ ಹೇಳಿದ ಭಾವ ಅಥವಾ ವ್ಯಕ್ತಿನಿಷ್ಠ. ಇದರ ಹೊರತಾಗಿಯೂ ಒಟ್ಟು ರಂಗಭೂಮಿಯ ಕಾಳಜಿಯಿದ್ದವರು ಮಾತನಾಡುವಾಗಲೂ ಪರಸ್ಪರ ಹೊಂದಾಣಿಕೆಯಾಗದಷ್ಟು ಅಂತರ ಇರುತ್ತದೆ.

ಅದಕ್ಕೆ ಸೂಕ್ತ ಉದಾಹರಣೆ ಅಂದರೆ ನಿರ್ದೇಶನಕ್ಕೆ ಸಂಬಂಧಿಸಿದ್ದು.

ಇದನ್ನು ಗ್ರಹಿಸಬೇಕಾದರೆ ಒಂದು ತಾಳಮದ್ದಲೆ ಪ್ರದರ್ಶನ ಹೇಗೆ ಸಂಭವಿಸುತ್ತದೆ ಎಂದು ನೋಡಬೇಕು. ವಿಭಿನ್ನ ಶೈಲಿಯ ನಾಲ್ಕೋ ಐದೋ (ಕೆಲವು ಸಲ ಮೂರು, ಎರಡು) ಅರ್ಥಧಾರಿಗಳನ್ನು ಕರೆದು ಪಾತ್ರ ವಿತರಣೆ ಮಾಡಿ, ಬಳಿಕ ಪ್ರದರ್ಶನ ನಡೆಯುವುದು. ಇಲ್ಲಿ ಪಾತ್ರವನ್ನು ಹಂಚಿದ ಮೇಲೆ ಅರ್ಥಧಾರಿಯ ನಿರ್ವಹಣಾ ಸ್ವಾತಂತ್ರ್ಯದ ಮೇಲೆ ಉಳಿದವರ ಹಸ್ತಕ್ಷೇಪ ಇಲ್ಲ. ಅವನ ಸ್ವಾತಂತ್ರ್ಯವು ಪ್ರಸಂಗದ ಚೌಕಟ್ಟಿಗೆ ಬದ್ಧವಾಗಿರುತ್ತದೆ. ಆದರೆ ಇನ್ನೊಂದು ಪಾತ್ರ ವಹಿಸಿದವನು ಈ ಪಾತ್ರವನ್ನು ಪ್ರಭಾವಿಸುವುದು, ದಿಕ್ಕನ್ನು ಬದಲಿಸುವುದು, ಗತಿಯನ್ನು ವ್ಯತ್ಯಾಗೊಳಿಸುವುದು ಇತ್ಯಾದಿಗಳನ್ನು ಮಾಡಬಹುದು. ಅಥವಾ ನಿರುದ್ದೇಶಿತವಾಗಿ ಹಾಗೆ ಆಗಬಹುದು.

ನಾಲ್ಕೂ ಪಾತ್ರಗಳೂ ಪರಸ್ಪರ ಪ್ರಭಾವಿಸುತ್ತ, ಸ್ಪಂದಿಸುತ್ತ ನಾಟಕದಂತೆ ಕಥನವನ್ನು ಕಟ್ಟುವಾಗ, ಒಬ್ಬನಿಂದ ಆಗುವ ಪರಿಣಾಮಕ್ಕೆ ಎಲ್ಲರೂ ತಲೆ ಕೊಡಬೇಕಾಗುತ್ತದೆ. ಅದು ಹೇಗೆಂದರೆ ಒಂದು ದೊಡ್ಡ ಹೊರೆಯನ್ನು ನಾಲ್ಕು ಮಂದಿ ಹೊತ್ತು ಸಾಗಿಸುವ ಹಾಗೆ. ಅವರಲ್ಲಿ ಒಬ್ಬ ಎಡವಿದರೂ, ಜಾರಿದರೂ, ಜಾರಿಸಿದರೂ ಪರಿಣಾಮ ಉಳಿದ ಮೂವರ ಮೇಲೂ ಆಗುವಂತೆ. ಒಟ್ಟಿನಲ್ಲಿ ಹೊರೆ ಕೆಳಗೆ ಬೀಳುತ್ತದೆ. ಯಾರು ತಪ್ಪು ಮಾಡಿದರು ಅನ್ನುವುದು ಮತ್ತಿನ ಪ್ರಶ್ನೆ.

ತಾಳಮದ್ದಲೆಯ ಈ ಗುಣದಿಂದಾಗಿ ನಿರ್ದೇಶನ ಎಂಬುದನ್ನು ಅಳವಡಿಸುವಾಗ ಅಥವಾ ಅದಕ್ಕೆ ತಾಳಮದ್ದಲೆಯನ್ನು ಒಳಪಡಿಸುವಾಗ ಬಹಳ ವಿವೇಚನೆ ಬೇಕು. ನಿರ್ದೇಶಕನ ವ್ಯಾಪ್ತಿಯೂ ಖಚಿತವಿರಬೇಕು. ಮೇಲಿನ ಉದಾಹರಣೆಯನ್ನು ಸ್ವಲ್ಪ ವಿಸ್ತರಿಸೋಣ. ನಾಲ್ವರು ಹೊತ್ತಿದ್ದ ಹೊರೆ ಒಬ್ಬನ ಕಾರಣದಿಂದ ಕೆಳಗೆ ಬಿತ್ತು. ಅದರಿಂದ ಆದ ನಷ್ಟಕಷ್ಟಗಳಿಗೆ ಆ ಒಬ್ಬನನ್ನೇ ಹೊಣೆಯಾಗಿಸುವುದೋ, ಅಥವಾ 'ಹೊರೆ ಸಾಗಿಸುವ ಕೆಲಸ ನಾಲ್ವರಿಗೆ ಒಟ್ಟಾಗಿ ಕೊಟ್ಟದ್ದು, ಅದು ಸಮಾನ ಹೊಣೆ, ನಾಲ್ವರು ಮಾಡಬೇಕಾದ ಕೆಲಸ ಆಗಬೇಕಾದಂತೆ ಆಗಲಿಲ್ಲ' ಎಂದು ಎಲ್ಲರನ್ನೂ ದೂಷಿಸೋಣವೋ? ನಿರ್ದೇಶನವು ಪ್ರತಿಯೊಬ್ಬನ ಹೆಗಲ ಮೇಲೆ ಬಿದ್ದ ಹೊರೆಯ ತೂಕ, ಸಾಮರ್ಥ್ಯ, ಹೆಜ್ಜೆಯಿಡುವ ಜಾಗ, ದಾರಿಯ ಕಲ್ಲು ಮುಳ್ಳು ಇವುಗಳನ್ನು ಗಮನಿಸಿ, ಪ್ರತಿ ಹಂತದಲ್ಲೂ ನಿರ್ದೇಶನ ಕೊಡಬೇಕೋ? ಅಷ್ಟಾಗಿಯೂ ಹೊರೆ ಕೆಳಗೆ ಬಿದ್ದರೆ ನಿರ್ದೇಶಕನು ಉತ್ತರದಾಯಿಯೆ? ಕೆಲಸ ಯಶಸ್ವಿಯಾಗಿ ಪೂರ್ಣವಾದರೆ ಆಗ ಅದರ ಕೀರ್ತಿ ಯಾರಿಗೆ?

ಈ ತೊಡಕನ್ನು ಹೇಗೋ ನಿವಾರಿಸಿದ ಮೇಲೆ, ನಿರ್ದೇಶನ ಮಾಡುವುದು ಯಾರು ಎನ್ನುವುದು ಮುಖ್ಯವಾಗುತ್ತದೆ. ತಾಳಮದ್ದಲೆಗೆ ಭಾಗವತನೇ ನಿರ್ದೇಶಕನಾಗಬೇಕು ಎಂಬ ಮಾತೂ ಕೇಳಿಬರುವುದುಂಟು. ಇದರಲ್ಲಿ ಅನೇಕರು ಯಕ್ಷಗಾನದಲ್ಲಿ ಭಾಗವತನೇ ಪ್ರಧಾನವಿರುವುದರಿಂದ, ತಾಳಮದ್ದಲೆಯೂ ಹಾಗೇ ಎಂದು ಭಾವಿಸಿ ಹೇಳುವುದು ಎಂದು ತೋರುತ್ತದೆ. ಯಕ್ಷಗಾನಕ್ಕೂ ತಾಳಮದ್ದಲೆಗೂ ವ್ಯತ್ಯಾಸ ಉಂಟು ಎಂದು ಒಪ್ಪಿದರೆ ಮಾತ್ರ ನಿರ್ದೇಶನದ ಸಾಧುತ್ವ ಅಸಾಧುತ್ವಗಳನ್ನು ವಿವೇಚಿಸಬಹುದು. ಎರಡು ರಂಗಭೂಮಿಗಳ ಪ್ರತ್ಯೇಕತೆಯನ್ನೂ, ತಾಳಮದ್ದಲೆಯ ಅನನ್ಯತೆಯನ್ನೂ ಬಲ್ಲ ಭಾಗವತನು ತಾಳಮದ್ದಲೆಯ ನಿರ್ದೇಶನದ ಸೂತ್ರವನ್ನು ಹಿಡಿಯಬಹುದೋ ಏನೋ. ಅದಿಲ್ಲವಾದರೆ, ತಾಳಮದ್ದಲೆಯು ವೇಷವಿಲ್ಲದ ಆಟವಾದೀತು. ತನ್ನ ನಿರ್ವಹಣೆಯ ಗೆಲುವಿನ ಕುರಿತು ಮಾತ್ರ ಲಕ್ಷ್ಯ ವಹಿಸುವವನಾದರೆ ಆತ ತಾಳಮದ್ದಲೆಗೆ ನಿರ್ದೇಶನ ಮಾಡಲಾರ. ಯಾರು ನಿರ್ದೇಶಕನಾದರೂ, ಅರ್ಥಧಾರಿಗಳ ವರ್ಚಸ್ಸು, ಜನಪ್ರಿಯತೆಗಳು, ನಿರ್ದೇಶನವನ್ನೂ ನಿರ್ದೇಶಿಸುವಂತೆ ಆಗಬಾರದು.

ಇಷ್ಟು ಕಾಲದವರೆಗೆ ನಿರ್ದೇಶನವಿಲ್ಲದೆ ತಾಳಮದ್ದಲೆ ನಡೆದಿಲ್ಲವೆ? ಈಗ ಹೊಸದಾಗಿ ನಿರ್ದೇಶನದ ಆವಶ್ಯಕತೆಯೇನು? ಎಂಬ ವಾದವೂ ಬರುತ್ತದೆ. ಇಷ್ಟರತನಕ ಇರಲಿಲ್ಲ ಎಂಬುದರಿಂದ ಇನ್ನು ಮುಂದಕ್ಕೂ ಬೇಡ ಎನ್ನುವ ನಿಲುವನ್ನು ಒಪ್ಪುವುದು ಕಷ್ಟ. ತಾಳಮದ್ದಲೆ ರಂಗಭೂಮಿ ಪರಿವರ್ತನೆಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಲೇ ಬಂದಿದೆ. ಆದರೆ ಈ ನಿರ್ದೇಶನ ಎಂಬುದು ನಾಟಕ ನಿರ್ದೇಶನದಂತೆ ಆಗುವುದು ಶಕ್ಯವಿಲ್ಲ. ಅಲ್ಲಿ ನಟನು ನಿರ್ದೇಶಕನ ನಿರೀಕ್ಷೆಯಂತೆ ಅಭಿನಯಿಸಬೇಕಾಗುತ್ತದೆ. ಒಂದೊಂದು ಆಂಗಿಕ ಚಲನೆಯೂ, ಸಂಭಾಷಣೆಯ ವಾಕ್ಯಗಳೂ ನಿರ್ದೇಶನದ ಸೂತ್ರಕ್ಕೆ ಬದ್ಧವಾಗಿರುತ್ತವೆ. ಅದು ನಾಟಕ ರಂಗಭೂಮಿಯ ಧರ್ಮ. ತಾಳಮದ್ದಲೆಯ ಗುಣ ಬೇರೆ. ಅಲ್ಲಿ ಪ್ರದರ್ಶನದ ನಡುವೆ ಪ್ರೇಕ್ಷಕರ ಪ್ರತಿಕ್ರಿಯೆ ಕೂಡ ಅರ್ಥಧಾರಿಯ ಮೇಲೆ ಪರಿಣಾಮ ಬೀರುತ್ತದೆ. ಆಶು ರೂಪದ ಸಂಭಾಷಣೆಯಲ್ಲಿ ಬರುವ ಆ ಕ್ಷಣದ ಹೊಳಹುಗಳಿರುತ್ತವೆ. ಭಾಗವತನ ಪದ್ಯ, ಲಯ, ರಾಗಗಳು ಮೂಡಿಸುವ ಸ್ಫೂರ್ತಿ ಇರುತ್ತದೆ. ಅಷ್ಟೇ ಏನು, ನಿರುತ್ಸಾಹಕ್ಕೆ ಕಾರಣವಾಗುವ, ಕೋಪ ಹುಟ್ಟಿಸುವ ಸಂದರ್ಭಗಳೂ ಬರಬಹುದು. ಇಲ್ಲೆಲ್ಲ ನಿರ್ದೇಶಕ ಮಧ್ಯೆ ಪ್ರವೇಶಿಸುವುದಕ್ಕಾಗುವುದಿಲ್ಲ.

ಹಾಗಾಗಿ ಒಂದು ಸ್ಥೂಲ ಮಟ್ಟಿನ, ಒಟ್ಟು ಅವಧಿಯ ಹಂಚಿಕೆ, ಪಾತ್ರ ವಿತರಣೆ, ಪ್ರಸಂಗದಲ್ಲಿ ಪ್ರಾಶಸ್ತ್ಯ ಕೊಡಬೇಕಾದ ಭಾಗ, ಪ್ರಕಟಿಸಬೇಕಾದ ಆಶಯ ಇಂತಹ ವಿಷಯಗಳಲ್ಲಿ ಸೂಚನೆಯನ್ನು ಕೊಡಬಹುದು. ಅದನ್ನು ಮೀರಿದ ನಿರ್ದೇಶನವು ಅರ್ಥಧಾರಿಯ ಪ್ರತಿಭಾ ವಿಲಾಸವನ್ನು ನಿರ್ಬಂಧಿಸಿದಂತೆ ಆದೀತು. ಕಾವ್ಯ ರಚನೆಯಲ್ಲಿ, ಕವಿಗೆ ನಿರ್ದೇಶನ ನೀಡಿದರೆ ಏನಾದೀತು? ಇದೂ ಹಾಗೆಯೇ. ತಾಳಮದ್ದಲೆಯಲ್ಲಿ ಇಂತಹ ಸೂತ್ರಗಳನ್ನೂ ಅರ್ಥಧಾರಿಗಳು ಮೀರಿ ನಡೆಯುವ ಸಂದರ್ಭಗಳಿಲ್ಲವೆ? ಇದ್ದಾವು. ಯಾಕೆಂದರೆ ಅರ್ಥಧಾರಿಯ ವೈಯಕ್ತಿಕ ಜನಪ್ರಿಯತೆಯು ಕೂಡ ತಾಳಮದ್ದಲೆಯನ್ನು ಪ್ರಭಾವಿಸುವ ಸಂಗತಿಗಳಲ್ಲಿ ಒಂದು. ಅನೌಚಿತ್ಯದ ಕಾರಣಗಳಲ್ಲಿ ಇದೂ ಉಂಟು.

ಇವೆಲ್ಲದರ ಆಚೆಗೂ ಇನ್ನೊಂದು ಪ್ರವೃತ್ತಿ ಹಲವರಲ್ಲಿ ಕಾಣಿಸಿಕೊಳ್ಳುವುದನ್ನು ಗಮನಿಸಬಹುದು. ಅದು ಹೇಗೆ ಅಂದರೆ ತಮಗೆ ಉಂಟಾದ ಒಂದೋ ಎರಡೋ ಅನುಭವಗಳನ್ನು ಮಾತ್ರ ಆಧರಿಸಿ ಈ ಕ್ಷೇತ್ರವೇ ಪ್ರಯೋಜನವಿಲ್ಲದ್ದು ಅಥವಾ ಎಂದಿಗೂ ದುರಸ್ತಿಯಾಗದ ಸಂಗತಿ ಎಂದು ನಿರ್ಣಯಿಸಿ ಅದರಿಂದ ಶಾಶ್ವತವಾಗಿ ದೂರವಾಗುವವರು. ಅದಕ್ಕೆ ದೃಷ್ಟಾಂತವಾಗಿ ಒಂದು ಸಂದರ್ಭವನ್ನು ನೋಡಿ.

ಒಂದು ಕಡೆ ಒಂದು ತಾಳಮದ್ದಲೆ ನಡೆಯಿತು. ಆ ಊರು ಕೂಡ ತಾಳಮದ್ದಲೆ ಆಸಕ್ತರಿಗೆ ಪ್ರಸಿದ್ಧಿ. ಒಳ್ಳೆಯ ಹಿಮ್ಮೇಳ, ಸುಪ್ರಸಿದ್ಧ ಅರ್ಥಧಾರಿಗಳು. ದೊಡ್ಡ ಸಂಖ್ಯೆಯ ಶ್ರೋತೃಗಳು. ನಾಲ್ಕು ಪಾತ್ರಗಳಲ್ಲಿ ಇಬ್ಬರ ನಡುವೆ ವಾದ ಬೆಳೆದು ವಿಪರೀತಕ್ಕೆ ಹೋಯಿತು. ತಾಳಮದ್ದಲೆ ಒಮ್ಮೆ ಮುಗಿದರೆ ಸಾಕು ಅನಿಸುವಷ್ಟಾಯಿತು. ಉಳಿದ ಇಬ್ಬರು ಅರ್ಥಧಾರಿಗಳು ಚೆನ್ನಾಗಿಯೇ ಅರ್ಥ ಹೇಳಿದ್ದರು. ಆದರೆ ಮಾಡಿಸಿದವರು, 'ಇನ್ನು ತಾಳಮದ್ದಲೆ ಸುದ್ದಿಯೇ ಬೇಡ' ಎಂಬ ನಿರ್ಧಾರಕ್ಕೆ ಬಂದು ಇದರಿಂದ ದೂರವಾದರು. ಏಳು ಮಂದಿ ಕಲಾವಿದರಲ್ಲಿ ಇಬ್ಬರು ಮಾತ್ರ ಕೆಡಿಸಿದವರು. ಉಳಿದವರ ಅಪರಾಧವೇನೂ ಇಲ್ಲ. ಆದರೆ ನಷ್ಟ ಎಲ್ಲರಿಗೂ ಆಯಿತು. ಈ ದೃಷ್ಟಿಕೋನ ಸರಿ ಎನ್ನುವುದು ಹೇಗೆ?

ಇಂತಹ ಸಂದರ್ಭಗಳಲ್ಲಿ ಅನೌಚಿತ್ಯಕ್ಕೆ ಕಾರಣರಾದವರನ್ನು ಮಾತ್ರವೇ ಪ್ರತ್ಯೇಕಿಸುವ ಹಾಗಿದ್ದರೆ ಒಳ್ಳೆಯದಿತ್ತು. ಅದೂ ಸಾಧ್ಯವಿಲ್ಲದ ಸಂರಚನೆಯಾಗಿ ತಾಳಮದ್ದಲೆಯಿದೆ.

ಅನೇಕ ದಶಕಗಳ ಹಿಂದೆ ತಾಳಮದ್ದಲೆಗೆ ಒಬ್ಬರು ಅಧ್ಯಕ್ಷರನ್ನು ನಿಯೋಜಿಸುವ ಪದ್ಧತಿಯಿತ್ತು ಎಂದು ಕೇಳಿದ್ದೇನೆ. ಅವರು ಸಮಗ್ರ ತಾಳಮದ್ದಲೆಯನ್ನು ಕೇಳಿ ಅವಲೋಕನ ಮಾಡುತ್ತಿದ್ದರಂತೆ. ನಡುವೆ ವಿವಾದಗಳಾದರೆ ಪರಿಹಾರ ಹೇಳುತ್ತಿದ್ದರಂತೆ. ಅಂತಹ ಅಧ್ಯಕ್ಷತೆಯ ಪೀಠವೇರುವ ದಕ್ಷರನ್ನೂ, ಅವರ ತೀರ್ಮಾನಗಳಿಗೆ ಬಾಗಿ ನಡೆಯುವ ಕಲಾವಿದರನ್ನೂ ಒಟ್ಟು ಸೇರಿಸಿದರೆ ಆದೀತೋ ಏನೋ? ಅಂತಹವರನ್ನು ಎಲ್ಲಿ ಹುಡುಕೋಣ?

ರಾಹುಲ್ ವರ್ತನೆ ವಿಪಕ್ಷ ನಾಯಕನಿಗೆ ತಕ್ಕುದಾದುದಲ್ಲ

ರಾಮ್ ಮಾಧವ್

ಸರಕಾರದ ನಿರ್ಧಾರಗಳನ್ನು ಪ್ರಶ್ನಿಸುವ ಎಲ್ಲಾ ಹಕ್ಕು ವಿರೋಧ ಪಕ್ಷಗಳಿಗಿದೆ. ಪ್ರಧಾನಿ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಟ್ರಂಪ್ ನಡುವಿನ ಮಾತುಕತೆಯ ಬಳಿಕ ರೂಪುಗೊಂಡ ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಕುರಿತೂ ಪ್ರಶ್ನಿಸುವ ಅಧಿಕಾರ ವಿಪಕ್ಷಗಳಿಗೆ ಇದೆ. ಆದರೆ ವಿರೋಧ ಪಕ್ಷಗಳು ವ್ಯಾಪಾರ ಒಪ್ಪಂದದ ಕುರಿತಂತೆ ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆ ನಡೆಸುವ ಬದಲಾಗಿ ಸಂಸತ್ತಿನ ಕಲಾಪಗಳನ್ನು ಸ್ಥಗಿತಗೊಳಿಸುವುದಕ್ಕೇ ಹೆಚ್ಚು ಆದ್ಯತೆ ನೀಡಿದವು. ಸರಕಾರದ ವಿರುದ್ಧ ನಿರಾಧಾರಿತ ಆರೋಪಗಳನ್ನು ಹೊರಿಸಿದವು. ಸರಕಾರವು ಸಂಸತ್ತಿನ ಒಳಗೂ, ಹೊರಗೂ ಈ ಕುರಿತಂತೆ ಸ್ಪಷ್ಟನೆಗಳನ್ನು ನೀಡಿತು. ವ್ಯಾಪಾರ ಸಚಿವರು ಕೂಡಾ ಮಾಧ್ಯಮಗಳ ಮುಂದೆ ಈ ಆರೋಪಗಳು ನಿರಾಧಾರಿತ ಎಂದು ಹೇಳಿಕೊಂಡರು.

ಹಿಂದೆ ದ್ವಿಪಕ್ಷೀಯ ಒಪ್ಪಂದವೊಂದು ಈ ಬಗೆಯ ಕಾವು ಸೃಷ್ಟಿಸಿದ್ದೆಂದರೆ ಅದು ಎರಡು ದಶಕಗಳ ಹಿಂದೆ ಯುಪಿಎ ಸರಕಾರದಡಿಯಲ್ಲಿ ರೂಪುಗೊಂಡ ಒಪ್ಪಂದ. 2005ರಲ್ಲಿ ಆಗಿನ ಮನಮೋಹನಸಿಂಗ್ ನೇತೃತ್ವದ ಸರಕಾರವು ಅಮೆರಿಕದೊಂದಿಗೆ ಪರಮಾಣು ಒಪ್ಪಂದ ಮಾಡಿಕೊಂಡಿತ್ತು. ಈ ಕುರಿತಂತೆ ಸಂಸತ್ತಿನಲ್ಲಿ ಹಾಗೂ ಸಂಸತ್ತಿನ ಹೊರಗೆ ಖಾರವಾದ ಚರ್ಚೆ ನಡೆದಿತ್ತು. ಇದರಿಂದಾಗಿ ಒಪ್ಪಂದವು ಅಂತಿಮಗೊಳ್ಳುವುದಕ್ಕೆ ಮೂರು ವರ್ಷ ಬೇಕಾಗಿತ್ತು. ಈ ಅವಧಿಯಲ್ಲಿ ನಡೆದ ಸಂಸತ್ ಕಲಾಪಗಳಲ್ಲಿ ಪ್ರಧಾನ ವಿಪಕ್ಷ ಬಿಜೆಪಿಯಷ್ಟೇ ಅಲ್ಲದೆ ಕಾಂಗ್ರೆಸಿಗೆ ಬೆಂಬಲ ನೀಡುತ್ತಿದ್ದ ಎಡಪಕ್ಷಗಳೂ ಒಪ್ಪಂದವನ್ನು ವಿರೋಧಿಸಿ ಮಾತನಾಡಿದ್ದವು. ಅಂತಿಮವಾಗಿ ಎಡಪಕ್ಷಗಳು ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿದ್ದವು. ಇದರಿಂದಾಗಿ ಮನಮೋಹನ ಸಿಂಗ್ ಸರಕಾರವು ವಿಶ್ವಾಸಮತ ಗೊತ್ತುವಳಿ ಮಂಡಿಸಬೇಕಾಗಿತ್ತು.

ಭಾರತ–ಅಮೆರಿಕ ಪರಮಾಣು ಒಪ್ಪಂದದ ಕುರಿತಂತೆ ಸಂಸತ್ತಿನಲ್ಲಿ ನಡೆದ ಚರ್ಚೆಗಳು ರಚನಾತ್ಮಕವಾಗಿದ್ದವು. ಅವು ನಿರ್ದಿಷ್ಟ ವಿಷಯವನ್ನೇ ಕೇಂದ್ರೀಕರಿಸಿದ್ದವು. ಸಂಸತ್ತಿನ ಹೊರಗೆ ಕೂಡಾ ಈ ಕುರಿತಂತೆ ರಚನಾತ್ಮಕ ಟೀಕೆಗಳು ನಡೆದಿದ್ದವು. ಎಲ್.ಕೆ. ಆಡ್ವಾಣಿ, ಯಶವಂತ ಸಿನ್ಹಾ, ಅರುಣ್ ಶೌರಿ, ಎಡಪಕ್ಷಗಳ ಸೀತಾರಾಂ ಯೆಚೂರಿ, ಗುರುದಾಸ್ ದಾಸ್ ಗುಪ್ತ, ಖ್ಯಾತ ಪರಮಾಣು ವಿಜ್ಞಾನಿಗಳಾದ ಎ.ಎನ್. ಪ್ರಸಾದ್, ಪಿ.ಕೆ. ಅಯ್ಯಂಗಾರ್ ಮೊದಲಾದವರು ಪರಮಾಣು ಒಪ್ಪಂದದ ಕುರಿತಾದ ಲೋಪಗಳನ್ನು ಎತ್ತಿ ತೋರಿದ್ದರು.

ದುರದೃಷ್ಟವೆಂದರೆ ಅಂತಹ ಪ್ರಬುದ್ಧ ಚರ್ಚೆ ಸಂಸತ್ತಿನಲ್ಲಿ ಈಗ ಕಂಡುಬರುವುದಿಲ್ಲ. ಮೊನ್ನೆ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ರಚನಾತ್ಮಕ ಚರ್ಚೆಗಿಂತಲೂ ಕೋಲಾಹಲ ಸೃಷ್ಟಿಸುವುದಕ್ಕೆ ಆದ್ಯತೆ ಕೊಟ್ಟವು. ವಿಪಕ್ಷ ನಾಯಕ ರಾಹುಲ್ ಗಾಂಧಿಯಂತೂ ವೈಯಕ್ತಿಕ ನೆಲೆಯಲ್ಲಿ ಪ್ರಧಾನಿಯನ್ನು ತೆಗಳುವುದನ್ನೇ ತಮ್ಮ ಕಾಯಕವನ್ನಾಗಿಸಿಕೊಂಡರು. ಸರಕಾರವು ಭಾರತಮಾತೆಯನ್ನು ಮಾರುತ್ತಿದೆ ಎಂದು ಅವರು ಆರೋಪಿಸಿದರು. ಸದನದ ಹೊರಗೆ ಕೂಡಾ ಅವರ ಟೀಕೆಗಳು ಬಾಲಿಶವಾಗಿದ್ದವು ಹಾಗೂ ಪ್ರಬುದ್ಧತೆಯ ಕೊರತೆ ಹೊಂದಿದ್ದವು. ಎಪ್‌ಸ್ಟೈನ್ ಫೈಲುಗಳು, ಅಂಬಾನಿ ಮತ್ತು ಅದಾನಿಯವರ ಹೆಸರುಗಳನ್ನೂ ಎಳೆದು ತಂದರು. ''ಮೋದಿಯವರು ಒತ್ತಡಕ್ಕೊಳಗಾಗಿ ಒಪ್ಪಂದ ರೂಪಿಸಿದ್ದಾರೆ, ಅಮೆರಿಕದ ಎದುರು ಶರಣಾಗತರಾಗಿದ್ದಾರೆ'' ಮುಂತಾಗಿ ಆರೋಪಿಸಿದರು. ಅವರ ಮಾತುಗಳು ಅದೆಷ್ಟು ಬಾಲಿಶವಾಗಿದ್ದವೆಂದರೆ ''ಅವರು ಪ್ರಧಾನಿಯ ಕತ್ತು ಹಿಸುಕುತ್ತಿದ್ದಾರೆ. ಹಾಗೆ ಮಾಡುವಾಗ ಕಣ್ಣಿನಲ್ಲಿ ಭೀತಿ ಎದ್ದು ಕಾಣುತ್ತದೆ. ಪ್ರಧಾನಿಯ ಕಣ್ಣಲ್ಲೂ ಅದನ್ನು ಕಾಣಬಹುದಾಗಿದೆ'' ಎಂದು ರಾಹುಲ್ ಬಣ್ಣಿಸಿದರು.

ಅಮೆರಿಕ ಮತ್ತು ಭಾರತ ನಡುವೆ ವ್ಯಾಪಾರ ಒಪ್ಪಂದವು ಅಭೂತಪೂರ್ವ ಜಾಗತಿಕ ಸನ್ನಿವೇಶದಲ್ಲಿ ನಡೆಯುತ್ತಿದೆ ಎಂಬುದಾಗಿ ಹಲವಾರು ಪರಿಣತರು ವಿಪಕ್ಷಗಳಿಗೆ ತಿಳಿಹೇಳಲು ಯತ್ನಿಸಿದರು. ಹಿಂದಿನ ದ್ವಿಪಕ್ಷೀಯ ಒಪ್ಪಂದಗಳೆಲ್ಲವೂ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ)ಯ ರಕ್ಷಣಾ ಕೊಡೆಯಡಿ ನಡೆದಿದ್ದವು. ದುರಾದೃಷ್ಟವೆಂದರೆ ಟ್ರಂಪ್‌ರಿಂದಾಗಿ ಈಗ ಜಗತ್ತಿನಲ್ಲಿ ಕೋಲಾಹಲ ಹಾಗೂ ಅರಾಜಕತೆ ಉಂಟಾಗಿದೆ. ಡಬ್ಲ್ಯುಟಿಒ ಅಪ್ರಸ್ತುತವಾಗಿದೆ. ಒಂದೊಂದಾಗಿ ದೇಶಗಳು ಟ್ರಂಪ್‌ರ ಬೇಡಿಕೆಗಳಿಗೆ ಹಾಗೂ ಒತ್ತಡಗಳಿಗೆ ಮಣಿದಿವೆ. ಆದರೆ ಭಾರತ ಮಾತ್ರ ಕಳೆದೊಂದು ವರ್ಷದಿಂದ ಅದನ್ನು ತಾಳಿಕೊಂಡು ಬಂದಿತ್ತು. ಅಂತಿಮವಾಗಿ ಎರಡೂ ದೇಶಗಳಿಗೆ ತೃಪ್ತಿಕರವಾಗುವ ರೀತಿಯಲ್ಲೇ ಒಪ್ಪಂದ ರೂಪಿಸಲು ಸಫಲವಾಗಿದೆ. ಖ್ಯಾತ ಅರ್ಥ ಶಾಸ್ತ್ರಜ್ಞ ಜೆಫ್ರಿ ಸ್ಯಾಚ್ ಕೂಡಾ ಈ ಒಪ್ಪಂದದಲ್ಲಿ ಅಮೆರಿಕವೇ ಹಿನ್ನಡೆ ಕಂಡಿದೆ ಎಂದು ಹೇಳುತ್ತಾರೆ. ''ಪ್ರಧಾನಿ ಮೋದಿಯವರು ಉತ್ತಮ ಕೆಲಸ ಮಾಡಿದ್ದಾರೆ. ಶಾಂತವಾಗಿದ್ದುಕೊಂಡೇ ಪರಿಸ್ಥಿತಿಯನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿದ್ದಾರೆ'' ಎಂದು ಅವರು ಶ್ಲಾಘಿಸುತ್ತಾರೆ. ಯಾವುದೇ ಒಪ್ಪಂದವು ಏಕಮುಖವಾಗಿರುವುದಿಲ್ಲ. ಆದರೆ ಲಭ್ಯವಿರುವ ಮಾಹಿತಿಗಳ ಪ್ರಕಾರ ಈಗಿನ ವ್ಯಾಪಾರ ಒಪ್ಪಂದದಲ್ಲಿ ಭಾರತಕ್ಕೆ ಹೆಚ್ಚು ಪ್ರಯೋಜನವಿದೆ. ವಿರೋಧ ಪಕ್ಷಗಳು ಆರೋಪಿಸುತ್ತಿರುವಂತೆ ಕೃಷಿ ವಲಯದಲ್ಲಿ ರಾಜಿ ಮಾಡಲಾಗಿಲ್ಲ. ನಮ್ಮ ರೈತರ ಹಿತಾಸಕ್ತಿಗಳನ್ನು ರಕ್ಷಿಸಲಾಗಿದೆ. ಕೇವಲ ಅಮೆರಿಕದೊಂದಿಗಷ್ಟೇ ಅಲ್ಲದೇ ಆಸ್ಟ್ರೇಲಿಯಾ, ಐರೋಪ್ಯ ಒಕ್ಕೂಟ ಮತ್ತು ನ್ಯೂಜಿಲಾಂಡ್ ಜೊತೆಗೆ ನಡೆಸಿದ ಒಪ್ಪಂದಗಳಲ್ಲೂ ಭಾರತದ ಕೃಷಿ ಕ್ಷೇತ್ರದ ಸಂರಕ್ಷಣೆಗೆ ಆದ್ಯತೆ ಕೊಡಲಾಗಿದೆ. ದ್ವಿದಳ ಧಾನ್ಯಗಳು, ಹೈನೋತ್ಪನ್ನಗಳು ಮತ್ತು ಪ್ರಾಣಿಜನ್ಯ ಉತ್ಪನ್ನಗಳನ್ನು ಆಮದು ಸುಂಕದಿಂದ ರದ್ದುಗೊಳಿಸಲಾಗಿಲ್ಲ.

ರಾಹುಲ್ ಗಾಂಧಿ ಅಪ್ರಬುದ್ಧ ವರ್ತನೆಗಳು ವಿಪಕ್ಷ ನಾಯಕನ ಸ್ಥಾನಕ್ಕೆ ಅಗೌರವ ತರುವಂತಿದೆ.

ಅಮೆರಿಕದ ಒತ್ತಡದಿಂದ ಒಪ್ಪಂದ ವಿಳಂಬವಾಯಿತು ಹಾಗೂ ಮೋದಿ–ಟ್ರಂಪ್ ಮಾತುಕತೆಯ ಫೋನ್ ಕರೆಯ ಬಳಿಕ ಒಪ್ಪಂದ ಅಂತಿಮವಾಯಿತು ಎಂದು ವಿಪಕ್ಷಗಳು ತಪ್ಪಾಗಿ ಗ್ರಹಿಸಿವೆ. ಒಪ್ಪಂದದ ಬಹು ಪ್ರಮುಖ ಅಂಶಗಳನ್ನು ಭಾರತದ ವಾಣಿಜ್ಯ ಸಚಿವಾಲಯ ಮತ್ತು ಅಮೆರಿಕದ ವಾಣಿಜ್ಯ ಇಲಾಖೆಗಳು ಕೆಲವು ತಿಂಗಳ ಹಿಂದೆಯೆ ರೂಪುಗೊಳಿಸಿರುವುದು. ವ್ಯಾಪಾರವನ್ನು ಭೌರಾಜಕೀಯದೊಂದಿಗೆ ತಳುಕು ಹಾಕಲು ಟ್ರಂಪ್ ನಡೆಸಿದ ಯತ್ನದಿಂದಾಗಿಯೇ ಇದು ವಿಳಂಬಗೊಂಡಿತು. ಭಾರತ–ಪಾಕ್ ಸಂಘರ್ಷವನ್ನು ಅವರು ಪದೇಪದೇ ಉಲ್ಲೇಖಿಸಿದ್ದು ಕೂಡಾ ಭಾರತವು ಒಪ್ಪಂದಕ್ಕೆ ಕೂಡಲೇ ಬರದಿರಲು ಕಾರಣವಾಯಿತು. ಇಂತಹ ಪ್ರಯತ್ನ ನಡೆಯುವ ತನಕ ಭಾರತವು ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಲಾಯಿತು. ಅಮೆರಿಕವು ಭಾರತದ ಆಗ್ರಹಕ್ಕೆ ಮಣಿದ ಬಳಿಕವೇ ಉಭಯ ದೇಶಗಳ ಮುಖಂಡರು ಮಾತುಕತೆಯಾಡಿದ್ದು ಹಾಗೂ ಒಪ್ಪಂದವನ್ನು ಪ್ರಕಟಿಸಿದ್ದು. ಅಂತಿಮವಾಗಿ ವ್ಯಾಪಾರ ಒಪ್ಪಂದವನ್ನು ಭೌರಾಜಕೀಯದೊಂದಿಗೆ ಮತ್ತು ನೊಬೆಲ್ ಪ್ರಶಸ್ತಿಯೊಂದಿಗೆ ತಳುಕು ಹಾಕುವುದನ್ನು ಬಿಡಬೇಕೆಂಬ ಭಾರತದ ಆಗ್ರಹವು ಫಲ ನೀಡಿತು.

ರಾಹುಲ್ ಗಾಂಧಿಯವರು ಸಂಸತ್ತಿನ ಕಲಾಪದ ವೇಳೆ ಪ್ರಧಾನಿ ಮೋದಿಯವರ ವರ್ಚಸ್ಸು ಕುಂದಿಸಲು ಯತ್ನಿಸಿದರು. ಆದರೆ ಅವರು ಪ್ರಧಾನಿಯನ್ನು ಹೇಡಿ, ವೋಟ್ ಚೋರ್ ಮುಂತಾಗಿ ಟೀಕಿಸಿದಾಗ ಅದನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇದೇವೇಳೆ, ಬಿಜೆಪಿ ರಾಹುಲ್‌ರ ಅಪ್ರಬುದ್ಧತೆ ಮತ್ತು ಬಾಲಿಶತನವನ್ನು ಟೀಕಿಸಿದಾಗ ಅದು ಎಲ್ಲರನ್ನು ತಟ್ಟಿತು. ಸಂಸತ್ತಿನಲ್ಲಿ ರಾಹುಲ್‌ರ ವರ್ತನೆಯು ಅವರದೇ ವರ್ಚಸ್ಸನ್ನು ಇನ್ನಷ್ಟು ಕುಂದಿಸಿತಷ್ಟೆ.

ಭಾರತ ಎಐ ಇಂಪ್ಯಾಕ್ಟ್ ಶೃಂಗಕ್ಕೆ ಇಂದು ಚಾಲನೆ

ವಿಶ್ವನಾಯಕರಿಗೆ ಪ್ರಧಾನಿ ಮೋದಿ ಆತ್ಮೀಯ ಸ್ವಾಗತ



ಹೊಸದಿಲ್ಲಿ: ಇಲ್ಲಿನ ಭಾರತ ಮಂಟಪ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುತ್ತಿರುವ ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾಗಿಯಾಗುತ್ತಿರುವ ವಿಶ್ವನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮೀಯ ಸ್ವಾಗತ ಕೋರಿದರು. ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು, ಈ ಎಐ ಸಮ್ಮೇಳನಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಅಂತರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯಸ್ಥೆ ಕ್ರಿಸ್ಟಾಲಿನಾ ಜಾರ್ಜಿಯೇವಾ ಸೇರಿದಂತೆ ಅನೇಕ ಗಣ್ಯರು ಸಮಾವೇಶಕ್ಕೆ ಆಗಮಿಸಿದ್ದಾರೆ. ಈಗಾಗಲೇ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಭಾರತಕ್ಕೆ ಆಗಮಿಸಿದ್ದಾರೆ. ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸನಾಯಕೆ, ಭೂತಾನ್ ಪ್ರಧಾನಿ ಥೇರಿಂಗ್ ಟೋಬ್ಗೇ ಸೇರಿದಂತೆ ಅತಿಥಿಗಳನ್ನು ನಾದಸ್ವರ, ತಬಲಾ ಮತ್ತು ತಾಂಪುರಾದ ಸಾಂಪ್ರದಾಯಿಕ ಸಂಗೀತದ ಮೇಳದಲ್ಲಿ ಮೋದಿ ಆತ್ಮೀಯವಾಗಿ ಸ್ವಾಗತಿಸಿದರು. ಭಾರೀ ಅಲಂಕಾರಗೊಂಡ ವೇದಿಕೆಯಲ್ಲಿ ಸಭೆ ಆರಂಭವಾಯಿತು.

ಮಾರಿಷಸ್ ಪ್ರಧಾನಿ ನವೀಂಚಂದ್ರ ರಾಮಗೂಲಾಮ್, ಕ್ರೊಯೇಶಿಯಾ ಪ್ರಧಾನಿ ಆಂಡ್ರೇಜ್ ಪ್ಲೆಂಕೋವಿಕ್, ಸರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್, ಸೆಶೆಲ್ಸ್ ಉಪಾಧ್ಯಕ್ಷ ಸೆಬಾಸ್ಟಿಯನ್ ಪಿಲ್ಲೇ, ಎಸ್ಟೋನಿಯಾ ಅಧ್ಯಕ್ಷ ಅಲಾರ್ ಕಾರಿಸ್ ಹಾಗೂ ಫಿನ್ಲೆಂಡ್ ಪ್ರಧಾನಿ ಪೆಟೆರ್ರಿ ಓರ್ಪೋ ಅವರಿಗೂ ಮೋದಿ ಸ್ವಾಗತ ಕೋರಿದರು.

ಇದೇ ವೇಳೆ, ಗ್ರೀಸ್ ಪ್ರಧಾನಿ ಕ್ಯಾರಿಯಾಕೋಸ್ ಮಿಟ್ಸೋಟಾಕಿಸ್ ಮತ್ತು ಗಯಾನಾ ಉಪಾಧ್ಯಕ್ಷ ಬರೆದ್ ಜಗ್ಗದೇವ್ ಕೂಡ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.

ಫೆ.16 ರಿಂದ 20ರವರೆಗೆ ನಡೆಯುವ ಈ ಶೃಂಗಸಭೆಯಲ್ಲಿ 500ಕ್ಕೂ ಹೆಚ್ಚು ಜಾಗತಿಕ ಎಐ ನಾಯಕರು, 150 ವಿಜ್ಞಾನಿಗಳು, ಸಂಶೋಧಕರು ಮತ್ತು 400ಕ್ಕೂ ಹೆಚ್ಚು ಜಾಗತಿಕ ಕಂಪನಿಗಳ ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ. ಸುಮಾರು 20 ದೇಶಗಳ ಅಧ್ಯಕ್ಷರು ಮತ್ತು ಪ್ರಧಾನಿಗಳು, 60ಕ್ಕೂ ಹೆಚ್ಚು ಮಂತ್ರಿಗಳು ಮತ್ತು ಸರಕಾರದ 100ಕ್ಕೂ ಹೆಚ್ಚು ಪ್ರತಿನಿಧಿಗಳ ಉಪಸ್ಥಿತಿ ಸಮಾವೇಶಕ್ಕೆ ಅಂತಾರಾಷ್ಟ್ರೀಯ ತೂಕ ನೀಡಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಚಾಲನೆ


ಕೃತಕ ಬುದ್ಧಿಮತ್ತೆ(ಎಐ) ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ನಾಯಕನಾಗಿ ಸ್ಥಾಪಿಸುವ ಉದ್ದೇಶದೊಂದಿಗೆ ಆಯೋಜಿಸಲಾಗುತ್ತಿರುವ ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ 2026ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಚಾಲನೆ ನೀಡಲಿದ್ದಾರೆ. ಪ್ರಧಾನಿ ಕಚೇರಿ ಬುಧವಾರ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯ ಪ್ರಕಾರ, ಶೃಂಗಸಭೆ ವೇದಿಕೆಯಲ್ಲಿ ಭಾಗವಹಿಸುವ ದೇಶಗಳ ನಾಯಕರಿಗೆ ಪ್ರಧಾನಿ ಮೋದಿ ಸ್ವಾಗತ ಕೋರಲಿದ್ದಾರೆ. ಕಾರ್ಯಕ್ರಮಗಳು ಭಾರತ ಮಂಟಪಂನಲ್ಲಿ ನಡೆಯಲಿವೆ. ಉದ್ಘಾಟನಾ ಸಮಾರಂಭದಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್, ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಹಾಗೂ ಜಾಗತಿಕ ಉದ್ಯಮ ಕ್ಷೇತ್ರದ ಪ್ರಮುಖ ನಾಯಕರು ಭಾಷಣ ಮಾಡಲಿದ್ದಾರೆ. ಬಳಿಕ, ವಿವಿಧ ದೇಶಗಳ ಪೆವಿಲಿಯನ್‌ಗಳನ್ನು ಒಳಗೊಂಡ ಭಾರತ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026ಗೆ ನಾಯಕರು ಭೇಟಿ ನೀಡಲಿದ್ದಾರೆ.

- ಮಾ.31ರೊಳಗೆ ಪೂರ್ಣಗೊಳ್ಳಲಿದೆ ಶಾಹ್ಪುರ್ ಕಂಡಿ ಅಣೆಕಟ್ಟು
- ಪಾಕಿಸ್ತಾನಕ್ಕೆ ಹರಿಯುವ ಹೆಚ್ಚುವರಿ ರಾವಿ ನೀರು ನಿಲ್ಲುವ ಸಾಧ್ಯತೆ
- ಯೋಜನೆಯ ವೆಚ್ಚ: 3,394.49 ಕೋಟಿ ರೂ.
- 206 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ
- ಸುಮಾರು 92,000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ

ಸಿಂಧೂ ನದಿ ನಂತರ ಭಾರತದಿಂದ ರಾವಿ ಹರಿವಿಗೆ ಕಡಿವಾಣ?

ಪಾಕ್‌ಗೆ 2ನೇ ಜಲ ಪೆಟ್ಟು!

ಸುದ್ದಿ ಸಮಗ್ರ



ವಿಳಂಬವಾಗಿದ್ದ ಶಾಹ್ಪುರ್ ಕಂಡಿ ಅಣೆಕಟ್ಟು ಪೂರ್ಣಗೊಳ್ಳುವ ಹಂತದಲ್ಲಿರುವುದರಿಂದ ರಾವಿ ನದಿಯಿಂದ ಪಾಕಿಸ್ತಾನಕ್ಕೆ ಹರಿದು ಹೋಗುತ್ತಿರುವ ಹೆಚ್ಚುವರಿ ನೀರನ್ನು ತಡೆಯಲು ಭಾರತ ಸಜ್ಜಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಹೊಸದಿಲ್ಲಿ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ ಕೆಲವು ತಿಂಗಳ ನಂತರ ಈ ಕ್ರಮಕ್ಕೆ ಮುಂದಾಗಿದೆ. ಇದು ಜಲ ಹಂಚಿಕೆಯ ವಿಷಯದಲ್ಲಿ ಉದ್ವಿಗ್ನತೆ ಹೆಚ್ಚಿಸಿದೆ. ಬೇಸಿಗೆ ಸಮೀಪಿಸುತ್ತಿರುವುದರಿಂದ ಮತ್ತು ನೀರಿನ ಮಟ್ಟ ಈಗಾಗಲೇ ಕಡಿಮೆಯಾಗಿರುವುದರಿಂದ ಈ ನಿರ್ಧಾರ ಪಾಕಿಸ್ತಾನದಲ್ಲಿ, ವಿಶೇಷವಾಗಿ ಈಗಾಗಲೇ ನೀರಿನ ಅಭಾವ ಎದುರಿಸುತ್ತಿರುವ ಪಂಜಾಬ್ ಪ್ರಾಂತ್ಯಕ್ಕೆ ಎಚ್ಚರಿಕೆಯಾಗಿದೆ. ಅಂತೆಯೇ ಭಯೋತ್ಪಾದಕರನ್ನು ಪೋಷಿಸುತ್ತಿರುವ ಪಾಕ್‌ಗೆ ಭಾರತದ ಜಲ ಪಾಠವಾಗಿದೆ.

ಹೆಚ್ಚುತ್ತಿರುವ ಉದ್ವಿಗ್ನತೆ

26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯ ನಂತರ 1960ರಲ್ಲಿ ಸಹಿ ಹಾಕಲಾದ ಸಿಂಧೂ ಜಲ ಒಪ್ಪಂದವನ್ನು ಭಾರತ ಅಮಾನತುಗೊಳಿಸಿತ್ತು. ಆ ಒಪ್ಪಂದ, ಸಿಂಧೂ, ಝೀಲಂ ಮತ್ತು ಚೆನಾಬ್ ನದಿಗಳ ನೀರಿನ ಹಕ್ಕನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿತ್ತು. ಆದರೆ ಭಾರತ, ರಾವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳ ಮೇಲಿನ ಹಕ್ಕನ್ನು ಉಳಿಸಿಕೊಂಡಿತ್ತು. ಅದರ ತನ್ನ ಜಿಡಿಪಿಯ ಕಾಲು ಭಾಗದಷ್ಟು ಕೊಡುಗೆ ನೀಡುವ ಕೃಷಿಗೆ ಪಾಕಿಸ್ತಾನ ಸಿಂಧೂ ನದಿ ವ್ಯವಸ್ಥೆಯನ್ನು ಹೆಚ್ಚು ಅವಲಂಬಿಸಿದೆ. ಇಸ್ಲಾಮಾಬಾದ್, ಭಾರತದ ಕ್ರಮಗಳನ್ನು ಜಲ ಯುದ್ಧ ಎಂದು ಕರೆದಿದೆ ಮತ್ತು ವಿಶ್ವಸಂಸ್ಥೆ ಸೇರಿದಂತೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಷಯವನ್ನು ಎತ್ತಿದೆ. ನೀರಿನ ಶಸ್ತ್ರೀಕರಣವನ್ನು ಆರೋಪಿಸಿ ಅದು ಹೇಗ್‌ನಲ್ಲಿರುವ ಮಧ್ಯಸ್ಥಿಕೆ ನ್ಯಾಯಾಲಯವನ್ನೂ ಸಂಪರ್ಕಿಸಿದೆ. ಆದರೆ, ಈ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ. ಭಾರತ ತಾನು ಪೂರ್ವದ ನದಿಗಳ ಮೇಲೆ ತನ್ನ ಹಕ್ಕಿನೊಳಗೆ ಕಾರ್ಯನಿರ್ವಹಿಸುತ್ತಿರುವುದಾಗಿ ಪ್ರತಿಪಾದಿಸಿದೆ. ಅಲ್ಲದೆ, ರಾಷ್ಟ್ರೀಯ ಭದ್ರತೆಯ ಕಾಳಜಿಯನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದೆ.

ಶಾಹ್ಪುರ್ ಕಂಡಿ ಅಣೆಕಟ್ಟು

ಪಂಜಾಬ್-ಜಮ್ಮು ಮತ್ತು ಕಾಶ್ಮೀರ ಗಡಿಯ ಉದ್ದಕ್ಕೂ ರಾವಿ ನದಿಯ ಮೇಲೆ ಕಟ್ಟಲಾಗಿರುವ ಶಾಹ್ಪುರ್ ಕಂಡಿ ಅಣೆಕಟ್ಟು ಮಾರ್ಚ್ 31ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಯೋಜನೆಯನ್ನು ಮೊದಲು 1979ರಲ್ಲಿ ವಿನ್ಯಾಸಪಡಿಸಿ, 1982ರಲ್ಲಿ ಉದ್ಘಾಟಿಸಲಾಯಿತು. 2008ರಲ್ಲಿ ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವ ಮೊದಲು, ಪಂಜಾಬ್ ಮತ್ತು ಜಮ್ಮು ಕಾಶ್ಮೀರದ ನಡುವಿನ ವಿವಾದಗಳಿಂದಾಗಿ ಈ ಯೋಜನೆ ದಶಕಗಳ ವಿಳಂಬ ಎದುರಿಸಿತು. 3,394.49 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ 55.5 ಮೀಟರ್ ಎತ್ತರದ ಅಣೆಕಟ್ಟು, 7.7 ಕಿಮೀ ಜಲವಿದ್ಯುತ್ ಚಾನಲ್ ಹೊಂದಿದೆ. ಉಳಿದ ವೆಚ್ಚವನ್ನು ಪಂಜಾಬ್ ಭರಿಸಿದೆ. ಜಮ್ಮು ಮತ್ತು ಕಾಶ್ಮೀರದ ಸಚಿವ ಜಾವೇದ್ ಅಹ್ಮದ್ ರಾಣಾ, ಈ ಯೋಜನೆ ರಾವಿ ನದಿಯಿಂದ ಹೆಚ್ಚುವರಿ ನೀರು ಇನ್ನು ಮುಂದೆ ಪಾಕಿಸ್ತಾನಕ್ಕೆ ಹರಿಯುವುದಿಲ್ಲ ಎಂಬುದನ್ನು ಖಾತ್ರಿಪಡಿಸುತ್ತದೆ ಎಂದು ಹೇಳಿದ್ದಾರೆ.

ಪಾಕಿಸ್ತಾನಕ್ಕೆ ನೀರು ಪೂರೈಕೆ ಸ್ಥಗಿತ?

ದಶಕಗಳಿಂದ ರಾವಿ ನದಿಯ ಹೆಚ್ಚುವರಿ ನೀರು ಮಾಧೋಪುರದ ಮೂಲಕ ಪಾಕಿಸ್ತಾನಕ್ಕೆ ಹರಿಯುತ್ತಿತ್ತು. ಅಣೆಕಟ್ಟು ಆ ನೀರನ್ನು ಗೃಹ ಬಳಕೆಗಾಗಿ ತಡೆಹಿಡಿಯುವುದರಿಂದ, ಕೆಳಮುಖದ ಹರಿವು ತೀವ್ರವಾಗಿ ಕಡಿಮೆಯಾಗುವ ಸಾಧ್ಯತೆಯಿದೆ.

ಭಾರತಕ್ಕೆ ಏನು ಪ್ರಯೋಜನ?

ಬರಪೀಡಿತ ಕಥುವಾ ಮತ್ತು ಸಾಂಬಾ ಜಿಲ್ಲೆಗಳಿಗೆ ಈ ಅಣೆಕಟ್ಟು ನಿರ್ಣಾಯಕವಾಗಿದೆ ಎನ್ನಲಾಗುತ್ತಿದೆ. ಈ ಯೋಜನೆ ಕಾರ್ಯರೂಪಕ್ಕೆ ಬಂದ ನಂತರ, ಹೆಚ್ಚುವರಿ 91,856 ಎಕರೆ ಕೃಷಿ ಭೂಮಿಗೆ ನೀರಾವರಿ ಒದಗಿಸುವ ನಿರೀಕ್ಷೆಯಿದ್ದು, ಇದು ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯೋಜನ ನೀಡಲಿದೆ. ಇದು 206 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ ಮತ್ತು ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಜಲ ಕ್ರೀಡೆಗಳನ್ನು ಉತ್ತೇಜಿಸುವ ನಿರೀಕ್ಷೆಯಿದೆ.

ಲಾಹೋರ್‌ಗೆ ಹೊಡೆತ

ಪಾಕಿಸ್ತಾನದ ಎರಡನೇ ಅತಿದೊಡ್ಡ ನಗರ ಲಾಹೋರ್ ಅಂತರ್ಜಲ ಮರುಪೂರಣಕ್ಕಾಗಿ ರಾವಿ ನದಿಯನ್ನು ಹೆಚ್ಚು ಅವಲಂಬಿಸಿದೆ. ನದಿಯ ಹರಿವಿನ ನಿರಂತರ ಕಡಿತ ನಗರದಲ್ಲಿ ನೀರಿನ ಕೊರತೆಯನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಕೆಲವು ವಿಶ್ಲೇಷಕರು ಸಂಭಾವ್ಯ ಸನ್ನಿವೇಶವನ್ನು ಕೇಪ್ ಟೌನ್‌ನ ತೀವ್ರ ನೀರಿನ ಬಿಕ್ಕಟ್ಟಿಗೆ ಹೋಲಿಸಿದ್ದಾರೆ. ಅಲ್ಲಿ ನಿವಾಸಿಗಳು ಕುಡಿಯುವ ನೀರಿಗಾಗಿ ಕಟ್ಟುನಿಟ್ಟಾದ ಪಡಿತರ ವ್ಯವಸ್ಥೆಗೆ ಅನುಗುಣವಾಗಿ ಸರತಿಯಲ್ಲಿ ಕಾಯಬೇಕಾದ ಪರಿಸ್ಥಿತಿ ಇದೆ. ನದಿಯ ಮಟ್ಟ ಮತ್ತಷ್ಟು ಕುಸಿದರೆ ಲಾಹೋರ್‌ನಲ್ಲಿ, ರಾವಿ ನದಿಯ ಉದ್ದಕ್ಕೂ ಕೈಗೊಂಡಿರುವ ನಗರ ಅಭಿವೃದ್ಧಿ ಯೋಜನೆಗಳು ಹಿನ್ನಡೆ ಎದುರಿಸಬಹುದು. ಪಾಕಿಸ್ತಾನವು ಈಗಾಗಲೇ ಕುಸಿಯುತ್ತಿರುವ ಮಳೆ ಮತ್ತು ಹೆಚ್ಚುತ್ತಿರುವ ತಾಪಮಾನವನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಕ್ರಮ ನುಂಗಲಾರದ ತುತ್ತಾಗಿದೆ.



ಗಲ್ಗೋಟಿಯಾಸ್ ಮಳಿಗೆ ತೆರವು

ಹೊಸದಿಲ್ಲಿ: ರೋಬಾಟಿಕ್ ನಾಯಿಯೊಂದನ್ನು ವಿಶ್ವವಿದ್ಯಾನಿಲಯದ ಸ್ವಂತ ಆವಿಷ್ಕಾರ ಎಂದು ತಪ್ಪಾಗಿ ಹೇಳಿಕೊಳ್ಳಲಾಗಿದೆ ಎಂದು ಆರೋಪಿಸಿ, ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ಮಳಿಗೆಯನ್ನು ತೆರವುಗೊಳಿಸಲಾಗಿದೆ. ವಿವಿಯ ಬೋಧಕವರ್ಗದ ಸದಸ್ಯೆ ನೇಹಾ ಸಿಂಗ್ ಡಿಡಿ ನ್ಯೂಸ್‌ಗೆ ನೀಡಿದ ವಿಡಿಯೋ ಸಂದರ್ಶನದಲ್ಲಿ, ಓರಿಯನ್ ಎಂಬ ರೋಬೋಟಿಕ್ ನಾಯಿಯನ್ನು ವಿಶ್ವವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಅಭಿವೃದ್ಧಿಪಡಿಸಿದೆ ಎಂಬಂತೆ ಮಾತನಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ರೋಬೋಟ್ ವಾಸ್ತವವಾಗಿ "ಯೂನಿಟ್ರೀ ಗೋ 2" ಆಗಿದ್ದು, ಅದನ್ನು ಚೀನಾ ಮೂಲದ ಯೂನಿಟ್ರೀ ರೊಬೊಟಿಕ್ಸ್ ತಯಾರಿಸಿದೆ. ಸಂಶೋಧನೆ ಮತ್ತು ಶಿಕ್ಷಣದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಬಳಿಕ ಸಂಘಟಕರು ವಿಶ್ವವಿದ್ಯಾನಿಲಯದ ಮಳಿಗೆಯನ್ನು ಖಾಲಿ ಮಾಡುವಂತೆ ಕೇಳಿಕೊಂಡಿದ್ದಾರೆ. ಸ್ವತಃ ಅಭಿವೃದ್ಧಿಪಡಿಸದ ಉತ್ಪನ್ನಗಳ ಪ್ರದರ್ಶನ ಮುಂದುವರಿಸಲು ಅನುಮತಿಯಿಲ್ಲ ಎಂದು ಐಟಿ ಕಾರ್ಯದರ್ಶಿ ಎಸ್. ಕೃಷ್ಣನ್ ಹೇಳಿದ್ದಾರೆ.

ಕ್ಷಮೆ ಕೋರಿದ ವಿಶ್ವವಿದ್ಯಾಲಯ: ನಂತರ ಕ್ಷಮೆಯಾಚಿಸಿದ ವಿಶ್ವವಿದ್ಯಾನಿಲಯ, ಪೆವಿಲಿಯನ್ ನಿರ್ವಹಿಸುವ ವ್ಯಕ್ತಿಗೆ ತಪ್ಪು ಮಾಹಿತಿ ನೀಡಲಾಗಿತ್ತು ಮತ್ತು ಅನುಮತಿಯಿಲ್ಲದೆ ಆ ರೀತಿ ಮಾಡಲಾಗಿತ್ತು ಎಂದು ಹೇಳಿದೆ. ಉತ್ಪನ್ನವನ್ನು ತಪ್ಪಾಗಿ ನಿರೂಪಿಸುವ ಯಾವುದೇ ಉದ್ದೇಶವಿರಲಿಲ್ಲ, ಎಂದು ಹೇಳಲಾಗಿದೆ. ಜಾಗತಿಕವಾಗಿ ಲಭ್ಯವಿರುವ ವೇದಿಕೆಗಳನ್ನು ಬಳಸಿಕೊಂಡು ಎಐ ಪ್ರೋಗ್ರಾಮಿಂಗ್ ಮತ್ತು ಕೌಶಲ್ಯ ಅಭಿವೃದ್ಧಿಯ ಸಾಧನವಾಗಿ ರೋಬೋಟ್ ಅನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಗಿದೆ. ಶೈಕ್ಷಣಿಕ ಸಮಗ್ರತೆ ಮತ್ತು ಪಾರದರ್ಶಕತೆ ಕೇಂದ್ರಬಿಂದುವಾಗಿದೆ ಎಂದು ಹೇಳಿಕೊಂಡಿದೆ. ಹೆಚ್ಚುವರಿ ಕಾರ್ಯದರ್ಶಿ ಅಭಿಷೇಕ್ ಸಿಂಗ್, ನಾವೀನ್ಯತೆಯ ಹೆಸರಲ್ಲಿ ದಾರಿತಪ್ಪಿಸಬಾರದು ಎಂದು ಹೇಳಿದ್ದಾರೆ. ಬುಧವಾರ ಮಳಿಗೆಯಲ್ಲಿ ಯಾವುದೇ ಪ್ರದರ್ಶನ ಕಂಡುಬಂದಿಲ್ಲ.

ಕಿರುಸುದ್ದಿ

3 ಚೀತಾ ಮರಿಗಳಿಗೆ ಜನ್ಮ ನೀಡಿದ ಗಾಮಿನಿ

ಹೊಸದಿಲ್ಲಿ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮೂರು ಚೀತಾ ಮರಿಗಳ ಜನನವಾಗಿದೆ. ಈ ಮೂಲಕ ದೇಶದಲ್ಲಿರುವ ಚೀತಾಗಳ ಒಟ್ಟು ಸಂಖ್ಯೆ 38ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ. ದಕ್ಷಿಣಾ ಆಫ್ರಿಕಾದಿಂದ ಭಾರತಕ್ಕೆ ತರಲಾದ ಚೀತಾ ಗಾಮಿನಿ ಈ ಮೂರು ಮರಿಗಳಿಗೆ ಜನ್ಮ ನೀಡಿದೆ.

ಪೂಜಾ ಸ್ಥಳಗಳ ಕಾಯ್ದೆ: ವಿಚಾರಣೆಗೆ ಸುಪ್ರೀಂ ಅಸ್ತು

ಹೊಸದಿಲ್ಲಿ: ನಿರ್ದಿಷ್ಟ ದೇವಾಲಯಗಳು 1947ರ ಆ.15ರಂದು ಹೊಂದಿದ್ದ ಸ್ವರೂಪವನ್ನು ಬದಲಿಸಬೇಕೆಂದು ಕೋರುವ ಮತ್ತು ಅನ್ಯರ ಹಿಡಿತದಲ್ಲಿರುವ ಆರಾಧನಾ ಕೇಂದ್ರಗಳ ಮರುಸ್ವಾಧೀನಕ್ಕೆ ಆಗ್ರಹಿಸುವ ಮೊಕದ್ದಮೆಗಳನ್ನು ನಿಷೇಧಿಸಿರುವ 1991ರ ಕಾಯ್ದೆಯ ನಿರ್ದಿಷ್ಟ ನಿಯಮಾವಳಿಗಳ ಸಿಂಧುತ್ವ ಪ್ರಶ್ನಿಸಿ, ಸಲ್ಲಿಕೆಯಾಗಿರುವ ಅರ್ಜಿಗಳ ಅಂತಿಮ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ಸಮ್ಮತಿಸಿದೆ. ಈ ವಿಚಾರದಲ್ಲಿ ಅಂತಿಮ ವಿಚಾರಣೆಗೆ ನಾವು ದಿನ ನಿಗದಿಪಡಿಸುತ್ತೇವೆಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ, ವಿಪುಲ್ ಎಂ.ಪಾಂಚೋಲಿ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ. 9 ನ್ಯಾಯಾಧೀಶರನ್ನು ಒಳಗೊಂಡ ವಿಸ್ತೃತ ನ್ಯಾಯಪೀಠದ ವಿಚಾರಣೆಗೆ ನಿರ್ದಿಷ್ಟ ವಿಚಾರಗಳು ಈಗಾಗಲೇ ಮಾರ್ಚ್, ಏಪ್ರಿಲ್‌ಗೆ ನಿಗದಿಯಾಗಿದೆ. ಇದಾದ ನಂತರ 1991ರ ಕಾಯ್ದೆಯ ನಿರ್ದಿಷ್ಟ ನಿಯಮಗಳ ಕುರಿತು ಅಂತಿಮ ವಿಚಾರಣಾ ದಿನಾಂಕ ನಿಗದಿಪಡಿಸಲಾಗುವುದು ಎಂದು ನ್ಯಾಯಪೀಠ ಪ್ರಕಟಿಸಿದೆ.

ಮನುಕುಲಕ್ಕೆ ಸೇವೆ ಸಲ್ಲಿಸುತ್ತಿರುವ ಇಸ್ಕಾನ್

ನಾಡಿಯಾ: ವಿಶ್ವದಾದ್ಯಂತ ಸನಾತನ ಧರ್ಮದ ಧ್ವಜವನ್ನು ಹೊತ್ತೊಯ್ಯುವಲ್ಲಿ ಇಸ್ಕಾನ್ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಮಾಯಾಪುರದಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ಭಕ್ತಿಸಿದ್ಧಾಂತ ಸರಸ್ವತಿ ಠಾಕೂರ್ ಅವರ 152ನೇ ಜನ್ಮ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದ ಶಾ, ತಾವು ಆಧ್ಯಾತ್ಮಿಕ ಕೇಂದ್ರಕ್ಕೆ ತಮ್ಮ ಅಧಿಕೃತ ಸಾಮರ್ಥ್ಯದಲ್ಲಿ ಬರಲಿಲ್ಲ, ಬದಲಿಗೆ ಚೈತನ್ಯ ಮಹಾಪ್ರಭುವಿನ ಭಕ್ತನಾಗಿ ಬಂದಿದ್ದೇನೆ ಎಂದು ಹೇಳಿದ್ದಾರೆ. ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಪರಿಹಾರ ಕಾರ್ಯಾಚರಣೆಗಳು ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳ ಮೂಲಕ ಮನುಕುಲಕ್ಕೆ ಇಸ್ಕಾನ್ ಸೇವೆ ಸಲ್ಲಿಸುತ್ತಿದೆ ಎಂದಿದ್ದಾರೆ.

ದೇಶದ ಪ್ರತಿಷ್ಠೆ ಹಾಳು ಮಾಡಲು ರಾಗಾ ಯತ್ನ

ಹೊಸದಿಲ್ಲಿ: ದಿಲ್ಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಸಾಕಷ್ಟು ತಿಳುವಳಿಕೆ ಇಲ್ಲದ ಯಾರಾದರೂ ಕೃತಕ ಬುದ್ಧಿಮತ್ತೆಯಂತಹ ವಿಷಯಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ "ಸಿದ್ಧ" ಕಾಮೆಂಟ್‌ಗಳನ್ನು ಪೋಸ್ಟ್ ಮಾಡಬಾರದು ಎಂದು ಕುಟುಕಿದೆ. ಇದು ಅತ್ಯಂತ ದುಃಖಕರವಾದ ವಿಷಯ. ರಾಹುಲ್ ಗಾಂಧಿಗೆ ಒಂದು ಗುರಿ ಇದೆ. ಅದೆಂದರೆ ಭಾರತವು ವಿಶ್ವ ವೇದಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದಾಗ ಮತ್ತು ಭಾರತದ ಪ್ರಯತ್ನಗಳು ಶ್ಲಾಘನೆಗೊಳಗಾದಾಗಲೆಲ್ಲ ರಾಹುಲ್ ಗಾಂಧಿ ಭಾರತದ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಾರೆ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ತೀವ್ರ ತರಾಟೆಗೆತ್ತಿಕೊಂಡರು. ಮತ ಎಐ ಶೃಂಗಸಭೆಯನ್ನು "ಅಸ್ತವ್ಯಸ್ತವಾದ ಪಿಆರ್ ಪ್ರದರ್ಶನ" ಎಂದು ರಾಹುಲ್ ಗಾಂಧಿ ಕುಹಕವಾಡಿದ್ದರಲ್ಲದೆ ಅಲ್ಲಿ ಚೀನೀ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದೂ ಗಾಂಧಿ ಪ್ರಚಾರ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ತನ್ನ ಕೊಡುಗೆಗಳೊಂದಿಗೆ ವಹಿಸುತ್ತಿರುವ ಧನಾತ್ಮಕ ಪಾತ್ರವನ್ನು ಮೆಚ್ಚುವ ವಿಶ್ವ ನಾಯಕರು ಇಲ್ಲಿಗೆ ಆಗಮಿಸಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ಆದರೆ ಇದೇ ವೇಳೆ, ಭಾರತದ ಪ್ರತಿಷ್ಠೆಯನ್ನು ಹಾಳು ಮಾಡಲು ಸಂಚು ಪಿತೂರಿಗಳು ನಡೆಯುತ್ತಿರುವುದು ವಿಷಾದನೀಯ ಎಂದು ಭಾಟಿಯಾ ಖೇದ ವ್ಯಕ್ತಪಡಿಸಿದರು.

ಕತ್ರಾದಲ್ಲಿ ಆದಿ ಶಂಕರರಿಗೆ ಸಮರ್ಪಿತ ದೇವಾಲಯ

ಶ್ರೀನಗರ: ಜಮ್ಮು-ಕಾಶ್ಮೀರದ ಕತ್ರಾದ ಸರ್ವತೋಮುಖ ಬೆಳವಣಿಗೆಗಾಗಿ ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿರುವ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಕತ್ರಾದಲ್ಲಿ ಆದಿ ಶಂಕರಾಚಾರ್ಯರಿಗೆ ಸಮರ್ಪಿತ ಒಂದು ದೇವಾಲಯ ಹಾಗೂ ದೇವತೆಗಳ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದ್ದಾರೆ. ಈಗಾಗಲೇ ಹಲವು ಯೋಜನೆಗಳನ್ನು ಕಾರ್ಯಕತಗೊಳಿಸಲಾಗಿದೆ. ಅದೇ ರೀತಿ ಶಿವಖೋರಿ ಗುಹಾ ದೇವಾಲಯಕ್ಕೆ ಹೆಲಿಕಾಪ್ಟರ್ ವ್ಯವಸ್ಥೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆಯುತ್ತಿದೆ ಎಂದು ಸಿನ್ಹಾ ಹೇಳಿದ್ದಾರೆ. 1967ರಲ್ಲಿ ಮೊದಲ ಬಾರಿಗೆ ರೂಪಿಸಲಾದ ಶಂಕರಾಚಾರ್ಯ ದೇವಾಲಯದ ಮರು ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಸಿನ್ಹಾ ನೆರವೇರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತದಾದ್ಯಂತದ ಪ್ರಮುಖ ದೇವಿ ಯಾತ್ರಾ ಸ್ಥಳಗಳ ಪ್ರತಿಕೃತಿಗಳು ಮತ್ತು ಪ್ರಾತಿನಿಧ್ಯಗಳನ್ನು ಒಳಗೊಂಡ ದೇವತೆಗಳ ವಸ್ತುಸಂಗ್ರಹಾಲಯದ ನಂತರ, ಲೆಫ್ಟಿನೆಂಟ್ ಗವರ್ನರ್ ಅವರ ನೇತೃತ್ವದಲ್ಲಿ ರೂಪಿಸಲಾದ ಈ ಅತ್ಯಾಧುನಿಕ ದೇವಾಲಯವು ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದನ್ನು ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋ ದೇವಿಯ ಬೇಸ್ ಕ್ಯಾಂಪ್ ಕತ್ರಾದಲ್ಲಿ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಸಮಾರಂಭದ ವೇಳೆ, ಆದಿ ಶಂಕರಾಚಾರ್ಯರು ದೇಶದಾದ್ಯಂತ ಭೇಟಿ ನೀಡಿ ನಾಲ್ಕು ಮಠಗಳನ್ನು ಸ್ಥಾಪಿಸಿದರು ಎಂದು ಸಿನ್ಹಾ ಹೇಳಿದರು. ಅವರು ಜಮ್ಮು ಮತ್ತು ಕಾಶ್ಮೀರಕ್ಕೂ ಭೇಟಿ ನೀಡಿದ್ದರು. ಕಾಶ್ಮೀರದ ಶ್ರೀನಗರದಲ್ಲಿರುವ ಶಂಕರಾಚಾರ್ಯರ ದೇವಾಲಯಕ್ಕೆ ನೂರಾರು ಯಾತ್ರಿಕರು ಭೇಟಿ ನೀಡುತ್ತಿದ್ದಾರೆ.

ಮಹಾರಾಷ್ಟ್ರ ಮುಸ್ಲಿಮರ ಶೇ.5 ಮೀಸಲಾತಿ ರದ್ದು

ಮುಂಬೈ: ಮಹಾರಾಷ್ಟ್ರದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ.5ರಷ್ಟು ಮೀಸಲಾತಿಯನ್ನು ದೇವೇಂದ್ರ ಫಡ್ನವೀಸ್ ಸರ್ಕಾರ ಹೊರಡಿಸಿದ ಅಧಿಸೂಚನೆ ಮೂಲಕ ಔಪಚಾರಿಕವಾಗಿ ರದ್ದುಪಡಿಸಲಾಗಿದೆ.

ಈ ಕೋಟಾವನ್ನು 2014ರಲ್ಲಿ ಅಂದಿನ ಕಾಂಗ್ರೆಸ್-ಎನ್‌ಸಿಪಿ ಸರ್ಕಾರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸುಗ್ರೀವಾಜ್ಞೆಯ ಮೂಲಕ ಘೋಷಿಸಿತ್ತು. ಆದರೆ, ಬಿಜೆಪಿ-ಶಿವಸೇನೆ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ಮತ್ತು ಸುಗ್ರೀವಾಜ್ಞೆ ರದ್ದಾದ ನಂತರ ಅದು ಕಾನೂನಾಗಲೇ ಇಲ್ಲ. ಈಗ ಈ ಕೋಟಾವನ್ನು ಅನೂರ್ಜಿತವೆಂದು ಘೋಷಿಸಲಾಗಿದ್ದು, ಇದು ಒಂದು ದಶಕದ ಅನಿಶ್ಚಿತತೆಗೆ ಕೊನೆ ಹಾಡಿದೆ.

ಕಾನೂನು ಸಂಘರ್ಷ: ಈ ನಿಬಂಧನೆ, ಕಾನೂನು ಅಡೆತಡೆಗಳನ್ನೂ ಎದುರಿಸಿತ್ತು. ಮರಾಠ ಸಮುದಾಯಕ್ಕೆ ಉದ್ದೇಶಿತ ಶೇ.21ರಷ್ಟು ಮೀಸಲಾತಿ ಒಳಗೊಂಡಿರುವ ಸುಗ್ರೀವಾಜ್ಞೆಯನ್ನು ಸುಪ್ರೀಂ ಕೋರ್ಟ್‌ನ ಶೇ.50ರಷ್ಟು ಮೀಸಲಾತಿಯ ಮಿತಿ ಉಲ್ಲಂಘಿಸಿದ್ದಕ್ಕಾಗಿ ಪ್ರಶ್ನಿಸಲಾಗಿತ್ತು. ಬಾಂಬೆ ಹೈಕೋರ್ಟ್‌ನ ವಿಚಾರಣೆಗಳು ಮಧ್ಯಂತರ ತಡೆಯಾಜ್ಞೆ ತಂದಿದ್ದವು. ಹೀಗಾಗಿ ಮೀಸಲಾತಿ ಜಾರಿಗೆ ಕಾನೂನು ಸಂಕಷ್ಟಗಳೂ ಇದ್ದವು.

ವಿರೋಧ ಪಕ್ಷಗಳ ಟೀಕೆ: ಈ ಕ್ರಮವನ್ನು ವಿರೋಧ ಪಕ್ಷದ ನಾಯಕರು ಟೀಕಿಸಿದ್ದಾರೆ. ಈ ನಿರ್ಧಾರ ಅಲ್ಪಸಂಖ್ಯಾತರ ಹಕ್ಕುಗಳಿಗೆ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ಸಂಸದೆ ವರ್ಷಾ ಗಾಯಕ್ವಾಡ್ ಹೇಳಿದ್ದಾರೆ. ಎಐಎಂಐಎಂ ನಾಯಕ ಇಮ್ತಿಯಾಜ್ ಜಲೀಲ್ ಇದನ್ನು ರಂಜಾನ್ ಉಡುಗೊರೆ ಎಂದು ಬಣ್ಣಿಸಿದ್ದಾರೆ. ಆದರೆ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಬೇಕೆಂದು ಒತ್ತಾಯಿಸಿದ್ದಾರೆ.

ಕೊನೆ ಹಂತದಲ್ಲಿ ನಕ್ಸಲ್ ಮುಕ್ತ ಭಾರತ ಧ್ಯೇಯ

ಹೊಸದಿಲ್ಲಿ: ಮಾವೋವಾದಿಗಳ ವಿರುದ್ಧದ ಹೋರಾಟದ ಕೊನೆ ಹಂತದಲ್ಲಿ, ನಾಲ್ವರು ಉನ್ನತ ನಾಯಕರು ಮತ್ತು ಸುಮಾರು 300 ಸಶಸ್ತ್ರ ಕಾರ್ಯಕರ್ತರು ಶರಣಾದರೇ ಅಥವಾ ಅವರ ವಧೆಯಾದರೇ ದೇಶವು ನಕ್ಸಲ್-ಮುಕ್ತವಾಗುತ್ತದೆ ಎಂದು ಭದ್ರತಾ ಮೌಲ್ಯಮಾಪನಗಳ ವರದಿ ಹೇಳಿದೆ. ಭದ್ರತಾ ಸಂಸ್ಥೆಗಳ ಪ್ರಕಾರ, ಉಳಿದ ಉನ್ನತ ನಕ್ಸಲರಲ್ಲಿ ಜಾರ್ಖಂಡ್‌ನ ಮಿಸಿರ್ ಬೆಸ್ರಾ, ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಶಂಕಿಸಲಾಗಿದೆ. ಭಾರತದಿಂದ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಲು ಕೇಂದ್ರವು 2026ರ ಮಾರ್ಚ್ ತಿಂಗಳ ಗಡುವನ್ನು ನಿಗದಿಪಡಿಸಿರುವುದರಿಂದ ಕೇಂದ್ರ ಸಮಿತಿಯ ನಾಲ್ವರು ಸದಸ್ಯರು ಮತ್ತು ಅಂದಾಜು 300 ಸಶಸ್ತ್ರ ಕಾರ್ಯಕರ್ತರನ್ನು ಬಂಡಾಯವನ್ನು ಉಳಿಸಿಕೊಳ್ಳುವ ಅಂತಿಮ ಪ್ರಮುಖ ಗುಂಪು ಎಂದು ಪರಿಗಣಿಸಲಾಗಿದೆ. ಏತನ್ಮಧ್ಯೆ, ನಕ್ಸಲ್ ದೇವೂಜಿ ಇರುವಿಕೆಯ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ನಂತರ ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿರುವ ಕೆಜಿಎಚ್-ಕರೇಗುಟ್ಟಾ ಬೆಟ್ಟಗಳ ಪ್ರದೇಶದಲ್ಲಿ ತೀವ್ರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಈ ಪ್ರದೇಶದಲ್ಲಿ ಸುಮಾರು 2,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ವರ್ಷವಿಡೀ ಮಕರಂದ, ಪರಾಗಸ್ಪರ್ಶ ಖಾತ್ರಿಗಾಗಿ ಎನ್‌ಎಚ್‌ಎಐ ಯೋಜನೆ

ಹೆದ್ದಾರಿಗಳಲ್ಲಿ ಜೇನುಸ್ನೇಹಿ ಬೀ ಕಾರಿಡಾರ್

ಹೊಸದಿಲ್ಲಿ: ಅಲಂಕಾರಿಕ ಸಸ್ಯಗಳಿಂದ ಪರಿಸರ ಸಸಿಗಳ ಅಭಿವೃದ್ಧಿಗೆ ಬದಲಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು(ಎನ್‌ಎಚ್‌ಎಐ), ಅಲಂಕಾರಿಕ ಸಸ್ಯಗಳ ಬದಲಿಗೆ ಈಗ ಹೆದ್ದಾರಿಯುದ್ದಕ್ಕೂ ಹೂವು ಬಿಡುವ ಮತ್ತು ಜೇನು-ಸ್ನೇಹಿ ಸಸ್ಯವರ್ಗದ ಅಭಿವೃದ್ಧಿಗೆ ಮುಂದಾಗಿದೆ. ಇದರಿಂದ ವರ್ಷವಿಡೀ ಮಕರಂದ ಮತ್ತು ಪರಾಗಸ್ಪರ್ಶವನ್ನು ಖಾತ್ರಿಗೊಳಿಸಬಹುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮೂಲಗಳು ತಿಳಿಸಿವೆ.

ಇದಕ್ಕೆ ಅನುಗುಣವಾಗಿ ಪರಾಗಸ್ಪರ್ಶಕ್ಕೆ ಪೂರಕವಾದ ವಿವಿಧ ರೀತಿಯ ಮರಗಿಡಗಳು, ನೆಡುತೋಪುಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಎಲ್ಲಾ ಋತುಗಳಲ್ಲಿ ನಿರಂತರ ಹೂ ಬಿಡುವಂತಹ ಸಸಿಗಳನ್ನು ಆಯ್ಕೆ ಮಾಡಲಾಗುವುದು, ಬೇವು, ಕರಂಜ್, ಮಹುವಾ, ಸಿರಿಸ್ ಮತ್ತಿತರ ಸ್ಥಳೀಯ ಜಾತಿಯ ಗಿಡಮರಗಳನ್ನು



ನೆಡಲಾಗುವುದು.

ವಿಶಿಷ್ಟವಾದ 'ಬೀ ಕಾರಿಡಾರ್' ಯೋಜನೆಯಿಂದ ಪರಿಸರ ಮತ್ತು ಪರಾಗಸ್ಪರ್ಶ ಸಂರಕ್ಷಣೆಗೆ ನೆರವಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಪರಿಸರ ಹೊಣೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ . ಇದರಿಂದ ಜೇನುನೊಣಗಳು ಮತ್ತು ಇತರ ಪರಾಗಸ್ಪರ್ಶಕ ಜೀವಿಗಳು ಎದುರಿಸುತ್ತಿರುವ ಪರಿಸರ ಒತ್ತಡ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವು ತಿಳಿಸಿವೆ.

ಕೃಷಿ-ಹವಾಮಾನ ಪರಿಸ್ಥಿತಿ ಮತ್ತು ಸ್ಥಳೀಯ ಅಗತ್ಯ-ಸೂಕ್ತತೆಯನ್ನು ಅವಲಂಬಿಸಿ, ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿನ ಮಾರ್ಗಗಳು ಮತ್ತಿತರ ಖಾಲಿಯಿರುವ ಪ್ರದೇಶಗಳಲ್ಲಿ ಇಂತಹ ಕಾರಿಡಾರ್ ಅಭಿವೃದ್ಧಿಪಡಿಸಲಾಗುತ್ತಿದೆ. ದೇಶಾದ್ಯಂತದ ಎನ್‌ಎಚ್‌ಎಐ ಕ್ಷೇತ್ರ ಕಚೇರಿಗಳು ರಾಷ್ಟ್ರೀಯ ಹೆದ್ದಾರಿ ಸೆಕ್ಷನ್ ಗುರುತಿಸುತ್ತವೆ. ಅಲ್ಲಿ ಜೇನುನೊಣಗಳು ಮತ್ತು ಕಾಡು ಜೇನುನೊಣಗಳ ಸರಾಸರಿ ದೂರಕ್ಕೆ ಅನುಗುಣವಾಗಿ, ಹೂವಿನ ಸಸಿಗಳನ್ನು ಸುಮಾರು 500 ಮೀ.ಗಳಿಂದ 1 ಕಿ.ಮೀ. ಅಂತರದಲ್ಲಿ ನೆಡಬಹುದು ಎಂದು ಈ ಮೂಲಗಳು ಮಾಹಿತಿ ನೀಡಿವೆ.

ಇದರಂತೆ, ಈ ವಿತ್ತೀಯ ವರ್ಷದಲ್ಲಿ ಕನಿಷ್ಠ ಮೂರು ಪರಾಗಸ್ಪರ್ಶ ಕಾರಿಡಾರ್ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. 2026-27ನೇ ಸಾಲಿನಲ್ಲಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಸುಮಾರು 40 ಲಕ್ಷ ಗಿಡಗಳನ್ನು ನೆಡಲು ಯೋಜಿಸಲಾಗಿದೆ. ಅದರಲ್ಲಿ ಸುಮಾರು ಶೇ.60 ರಷ್ಟು 'ಬೀ ಕಾರಿಡಾರ್' ಉಪಕ್ರಮದಲ್ಲಿ ಸಸಿಗಳನ್ನು ನೆಡಲಾಗುವುದು ಎಂದು ಅವು ವಿವರಿಸಿವೆ.

ಪರ್ಲ್ಸ್ ಗ್ರೂಪ್‌ನಿಂದ ಅಕ್ರಮ ಹಣ ವರ್ಗಾವಣೆ

ಬಹುಮೊತ್ತದ ಆಸ್ತಿಜಪ್ತಿ, ಇದೇ ಮೊದಲು

ಹೊಸದಿಲ್ಲಿ: ಚಂಡೀಗಢ ಮೂಲದ ಪಿಎಸಿಎಲ್(ಪರ್ಲ್ಸ್ ಗ್ರೂಪ್) ವಿರುದ್ಧದ ಅಕ್ರಮ ಹಣ ವರ್ಗಾವಣೆ ತನಿಖೆ ಭಾಗವಾಗಿ ಬೃಹತ್ ಮೊತ್ತದ 10,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ 247 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕುವಂತೆ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಆದೇಶ ಹೊರಡಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಲ್ಲಿ(ಪಿಎಂಎಲ್‌ಎ) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಗಳು ಪಂಜಾಬ್‌ನ ಎಸ್‌ಎಎಸ್ ನಗರ(ಮೊಹಾಲಿ), ರೂಪ್ ನಗರ ಮತ್ತು ಜಿರಾಕ್ಪುರದಲ್ಲಿವೆ ಎಂದು ಇಡಿ ತಿಳಿಸಿದೆ. ಮುಟ್ಟುಗೋಲು ಹಾಕಿಕೊಂಡ 247 ಆಸ್ತಿಗಳನ್ನು ಹೂಡಿಕೆದಾರರ ನಿಧಿಗಳಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಇದು ಅಕ್ರಮವಾಗಿಗಳಿಸಿದ ಆದಾಯವಾಗಿದೆ. ಅವುಗಳ ಮೌಲ್ಯ 10,021.46 ಕೋಟಿ ರೂ.ಗಳಷ್ಟಿದೆ. ಈ ಆಸ್ತಿಗಳ ಮೌಲ್ಯ ಮತ್ತು ಸಂಖ್ಯೆ ದೃಷ್ಟಿಯಿಂದ ಇದು ಅತಿ ಹೆಚ್ಚು ಏಕಕಾಲೀನ ಜಪ್ತಿ ಆದೇಶವಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಹೆಚ್ಚಿನ ಮೌಲ್ಯದ ಹೆಚ್ಚಿನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ನಿದರ್ಶನಗಳಿವೆ. ಒಂದೇ ಪ್ರಕರಣದಿಂದ ಇಷ್ಟು ಬೃಹತ್ ಮೊತ್ತದ ಹಣವನ್ನು ಇದೇ ಮೊದಲ ಬಾರಿಗೆ ಜಪ್ತಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ವಂಚನೆ ಆರೋಪ ನಟ ಜಯಸೂರ್ಯ ಆಸ್ತಿ ಜಪ್ತಿ

ತಿರುವನಂತಪುರಂ: ಹೂಡಿಕೆದಾರರೊಂದಿಗೆ ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆ ಭಾಗವಾಗಿ ಮಲಯಾಳಂ ಜನಪ್ರಿಯ ನಟ ಜಯಸೂರ್ಯಾ ಅವರ 39 ಲಕ್ಷ ಮೌಲ್ಯದ ಸ್ಥಿರ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಪ್ರಕರಣದಲ್ಲಿ ನಟ ಮತ್ತು ಅವರ ಪತ್ನಿ ಸರಿತಾ ಅವರನ್ನು ಇಡಿ ಸಂಸ್ಥೆ 2025ರ ಡಿಸೆಂಬರ್‌ನಲ್ಲಿ ಪ್ರಶ್ನಿಸಿತ್ತು. 'ಸೇವ್ ಬಾಕ್ಸ್' ಎಂಬ ಆನ್‌ಲೈನ್ ಬಿಡ್ಡಿಂಗ್ ಅಪ್ಲಿಕೇಶನ್‌ನಲ್ಲಿ ಹಣವನ್ನು ಹೂಡಿಕೆ ಮಾಡಲು ಪ್ರೇರೇಪಿಸುವ ಮೂಲಕ ಅನೇಕ ಹೂಡಿಕೆದಾರರನ್ನು ವಂಚಿಸಿದ ಆರೋಪದ ಮೇಲೆ ಸ್ವಾತಿ ರಹೀಮ್ ಮತ್ತು ಇತರರ ವಿರುದ್ಧ ಕೇರಳ ಪೊಲೀಸ್ ಎಫ್‌ಐಆರ್‌ಂದ ಇಡಿ ತನಿಖೆಗಳು ನಡೆದಿದೆ.

ಮೇಲ್ಸೇತುವೆ ಕಾಮಗಾರಿ ಆರು ತಿಂಗಳಲ್ಲಿ ಪೂರ್ಣ: ಟೆಂಗಿನಕಾಯಿ

ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಮುಂದಿನ 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಭರವಸೆ ನೀಡಿದರು.

ನಗರದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರೊಂದಿಗೆ ಪರಿಶೀಲಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊಸೂರು ವೃತ್ತದಲ್ಲಿ ನಾಲ್ಕು ಫಿಲ್ಲರ್‌ಗಳನ್ನು ಅಳವಡಿಸುವ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಟ್ರಾಫಿಕ್ ಸಮಸ್ಯೆಯಾಗದಂತೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಮುಂದಿನ ಒಂದು ವಾರದಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದರು.

ಈಗಾಗಲೇ ಎರಡು-ಮೂರು ತಿಂಗಳಿನಿಂದ ಮೇಲ್ಸುತುವೆ ಕಾಮಗಾರಿ ವಿಳಂಬದ ಕುರಿತು ಚರ್ಚಿಸಲಾಗಿತ್ತು. ಆದರೆ ಮುಖ್ಯಮಂತ್ರಿಗಳ ಕಾರ್ಯಕ್ರಮಗಳು ಮೇಲಿಂದ ಮೇಲೆ ಜಿಲ್ಲೆಯಲ್ಲಿ ನಡೆದ ಕಾರಣ ಯಾವುದೇ ರೀತಿಯಲ್ಲಿ ಗಮನ ಹರಿಸಲು ಆಗಿರಲಿಲ್ಲ. ನೂತನ ಜಿಲ್ಲಾಧಿಕಾರಿಗಳಾಗಿ ಸ್ನೇಹಲ್ ಆರ್. ಅವರು ಅಧಿಕಾರ ವಹಿಸಿಕೊಂಡ ಬಳಿಕ ಹೊಸೂರು ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಯಾವ ರೀತಿಯಲ್ಲಿ ಮೇಲ್ಸೇತುವೆ ಕಾಮಗಾರಿ ನಡೆದಿದೆ ಎಂಬುದನ್ನು ಪರಿವೀಕ್ಷಣೆ ಮಾಡುವ ಮೂಲಕ ಕಾಮಗಾರಿ ವಿಳಂಬದ ಬಗ್ಗೆ ತಿಳಿದುಕೊಳ್ಳಲಾಗಿದೆ. ಈಗಾಗಲೇ ಸಾರ್ವಜನಿಕರಿಗೆ ತೊಂದರೆಯುಂಟು ಮಾಡುವಂತಹ ಪ್ರದೇಶಗಳಲ್ಲಿ ಕಾಮಗಾರಿಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲಾಗಿದೆ ಎಂದರು.



ಗದಗ ರಸ್ತೆಯಲ್ಲಿನ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಪೊಲೀಸ್ ಸ್ಟೇಶನ್ ಸ್ಥಳಾಂತರಗೊಂಡ ನಂತರ ಕಾಮಗಾರಿಗೆ ವೇಗ ದೊರೆತಿದೆ. ಮುಂದಿನ 15 ರಿಂದ 20 ದಿನಗಳಲ್ಲಿ ಸುಮಾರು 80 ಕ್ಕೂ ಅಧಿಕ ಗರ್ಡರ್‌ಗಳನ್ನು ಚೆನ್ನಮ್ಮ ವೃತ್ತದಲ್ಲೇ ಅಳವಡಿಸಲಾಗುತ್ತದೆ. ಒಟ್ಟಾರೆಯಾಗಿ ಮೇಲ್ಸೇತುವೆ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿರುತ್ತದೆ. ಧೂಳು ಮುಕ್ತ ನಗರ ಮಾಡಲು ಮುತುವರ್ಜಿ ವಹಿಸಲಾಗಿದೆ. ಸಿಸಿ ರಸ್ತೆ ನಿರ್ಮಿಸಲು ಕ್ರಮವಹಿಸಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ,

> **ಹೊಸೂರು ವೃತ್ತ ಹಾಗೂ ಚನ್ನಮ್ಮ ವೃತ್ತದಲ್ಲಿ ಶೀಘ್ರಗತಿಯಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ನಗರದಲ್ಲಿ ಕಾಮಗಾರಿ ನಡೆಯುವಾಗ ಸಾಕಷ್ಟು ಸಮಸ್ಯೆ ಎದುರಾಗುತ್ತವೆ. ಆ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡು ಕಾಮಗಾರಿ ಕೈಗೊಳ್ಳಬೇಕಾಗುತ್ತದೆ.**
> **■ ಸ್ನೇಹಲ್ ಆರ್., ಜಿಲ್ಲಾಧಿಕಾರಿ**

ಮೇಲ್ಸೇತುವೆ ಕಾಮಗಾರಿಯನ್ನು ಹೊಸೂರು ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಕಾಲ್ನಡಿಗೆ ಮೂಲಕ ನಡೆದು ವೀಕ್ಷಣೆ ಮಾಡಲಾಗಿದೆ. ಮೇಲ್ಸೇತುವೆ ಕಾಮಗಾರಿಯಲ್ಲಿ ಪ್ರಗತಿಯಾಗಿದ್ದು, ಮುಂದಿನ 6 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಇ ವಿ.ಎನ್.ಪಾಟೀಲ್, ಎಇಇ ಸತೀಶ ನಾಗನೂರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತ ವಿಜಯಕುಮಾರ್, ಹುಬ್ಬಳ್ಳಿ ಶಹರ ತಹಶೀಲ್ದಾರ ಮಹೇಶ ಗಸ್ತೆ ಇದ್ದರು.

ಕಿರುಸುದ್ದಿ



ಧಾರವಾಡ: ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಶ್ರೀರುದ್ರಸ್ವಾಮಿ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಭಾವದಿಂದ ಅದ್ದೂರಿಯಾಗಿ ಜರುಗಿತು. ಬೆಳಗ್ಗೆಯಿಂದಲೇ ರುದ್ರಸ್ವಾಮಿ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಮಹಾಪೂಜೆಗಳನ್ನು ನೆರವೇರಿಸಲಾಯಿತು. ಸಾವಿರಾರು ಭಕ್ತರು ತಂಡೋಪತಂಡವಾಗಿ ದೇವಸ್ಥಾನಕ್ಕೆ ಆಗಮಿಸಿ ಹಣ್ಣು, ಕಾಯಿ, ತುರಾಯಿ ಸಮರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ಡಾ. ಸಿ.ಎ.ಎ. ರಾಘವೇಂದ್ರ ರಾವ್ ಅಸ್ತಂಗತ

ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯ, ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಕುಲಾಧಿಪತಿ, ಎ. ಶಾಮರಾವ್ ಫೌಂಡೇಶನ್ ಅಧ್ಯಕ್ಷ ಮತ್ತು ದೂರದೃಷ್ಟಿಯ ಧೀಮಂತ ನಾಯಕ ಡಾ. ಸಿ.ಎ. ಎ. ರಾಘವೇಂದ್ರ ರಾವ್ (88) ಅವರು ಫೆ.17ರಂದು ಚೆನ್ನೈನಲ್ಲಿ ಇಹಲೋಕ ತ್ಯಜಿಸಿದ್ದಾರೆ.



1937ರ ಅಕ್ಟೋಬರ್ 16ರಂದು ಉಡುಪಿ ಜಿಲ್ಲೆಯ ಅಡ್ಕ ಗ್ರಾಮದ ದಿ. ಎ. ಶಾಮರಾವ್ ಮತ್ತು ದಿ. ಎ. ಇಂದಿರಮ್ಮ ದಂಪತಿಗೆ ಜನಿಸಿದ ಡಾ. ರಾವ್ ಅವರು ತಮ್ಮ ಜೀವನವನ್ನೆಲ್ಲ ಶಿಕ್ಷಣ, ಆರೋಗ್ಯ, ಆತಿಥ್ಯ, ಹಣಕಾಸು ಮತ್ತು ಸಮಾಜಸೇವೆಗೆ ಸಮರ್ಪಿಸಿದರು. ಅವರ ಅಗಲಿಕೆಯಿಂದ ಕರ್ನಾಟಕದ ವೃತ್ತಿಪರ ಶಿಕ್ಷಣ ಹಾಗೂ ಸಂಸ್ಥಾಪನಾ ನಾಯಕತ್ವದ ಒಂದು ಯುಗ ಅಂತ್ಯಗೊಂಡಂತಾಗಿದೆ.

ವಾಣಿಜ್ಯ ಶಿಕ್ಷಣ ಮತ್ತು ಚಾರ್ಟರ್ಡ್ ಅಕೌಂಟೆನ್ಸಿ ಪೂರ್ಣಗೊಳಿಸಿದ ನಂತರ ಡಾ. ರಾವ್ ಅವರು ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. 1965ರಲ್ಲಿ ಮಂಗಳೂರಿನಲ್ಲಿ ಸ್ವತಂತ್ರ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯನ್ನು ಸ್ಥಾಪಿಸಿ, ಸಣ್ಣ ಮಟ್ಟದಿಂದ ಆರಂಭಿಸಿ ಪ್ರಾಮಾಣಿಕತೆ, ವೃತ್ತಿಪರತೆ ಮತ್ತು ಹಣಕಾಸು ನಿಷ್ಠೆಗೆ ಹೆಸರಾದ ಸಂಸ್ಥೆಯಾಗಿ ಅದನ್ನು ಬೆಳೆಸಿದರು.

ಡಾ. ಎ. ರಾಘವೇಂದ್ರ ರಾವ್ ಅವರು ಪತ್ನಿ ವಿಜಯಲಕ್ಷ್ಮಿ ರಾವ್, ಪುತ್ರಿ ಪದ್ಮಿನಿ ರಾವ್, ಪುತ್ರ ಡಾ. ಎ. ಶ್ರೀನಿವಾಸ್ ರಾವ್, ಅಳಿಯ ಡಾ. ಉದಯಕುಮಾರ್ ಮಯ್ಯ, ಸೊಸೆ ಪ್ರೊ. ಇಆರ್. ಮಿತ್ರಾ ಎಸ್. ರಾವ್, ಮೊಮ್ಮಕ್ಕಳಾದ ಡಾ. ಆದಿತ್ಯ ಮಯ್ಯ, ಮೇಘನಾ ಎಸ್. ರಾವ್, ಸಮತಾ ಎಸ್. ರಾವ್, ಈಶಾನ್ ಎಸ್. ರಾವ್ ಹಾಗೂ ಶ್ರೀನಿವಾಸ ವಿಶ್ವವಿದ್ಯಾಲಯ ಕುಟುಂಬದ ಸಾವಿರಾರು ಅಭಿಮಾನಿಗಳನ್ನು ಹಾಗೂ ಬಂಧುಗಳನ್ನು ಅಗಲಿದ್ದಾರೆ.

ಹುಬ್ಬಳ್ಳಿ ಇಂದಿನ ಉತ್ಪನ್ನವಾರು ದರ

ಉತ್ಪನ್ನಗಳು	₹ಕನಿಷ್ಠ (ಕ್ವಿಂ)	₹ಗರಿಷ್ಠ (ಕ್ವಿಂ)
ಅಲಸಂದೆ ಕಾಳು	7201	7201
ಕಡಲೆಬೇಳೆ	6875	6875
ಕಡಲೆಕಾಳು	1490	5380
ಉದ್ದಿನಬೇಳೆ	10700	14059
ಉದ್ದಿನಕಾಳು	5629	6329
ತೆಂಗಿನಕಾಯಿ	34000	41000
ಧನಿಯಾ	2880	8000
ಒಣ ಮೆಣಸಿನಕಾಯಿ	2500	71119
ಹೆಸರುಬೇಳೆ	9400	9951
ಹೆಸರುಕಾಳು	851	6115
ಕಡಲೆಕಾಯಿ ಬೀಜ	10860	10860
ಹುರುಳಿ ಕಾಳು	3270	3270
ಬೆಲ್ಲ	3875	4180
ಜೋಳ	1825	3696
ಮೆಕ್ಕೆಜೋಳ	1611	1843
ಮಡಿಕೆ (ಮಟಕಿ)	9603	12859
ಮೆಂತ್ಯ	4000	4000
ಸಾಸುವೆ	4250	5852
ಈರುಳ್ಳಿ	500	1700
ಆಲೂಗಡ್ಡೆ	1000	1600
ಕುಸುಬೆ	5001	5616
ಸೋಯಾಬಿನ್	559	5410
ತೊಗರಿ	4379	6209
ತೊಗರಿ ಬೇಳೆ	12401	12401
ಗೋಧಿ	2610	4352

ವಿದ್ಯಾರ್ಥಿ ಸಂಘಟನೆ ಉದ್ಘಾಟನೆ



ಧಾರವಾಡ: ನಗರದ ಜನತಾ ಶಿಕ್ಷಣ ಸಮಿತಿಯ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಬುಧವಾರ ಜರುಗಿತು.

ಉದ್ಘಾಟಿಸಿದ ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಓರ್ವ ಶಿಕ್ಷಕ ನಿರಂತರ ವಿದ್ಯಾರ್ಥಿಯಾದ ಮಾತ್ರವೇ ಅತ್ಯುತ್ತಮ ಶಿಕ್ಷಕನಾಗಲು ಸಾಧ್ಯವಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಸೂರಜ್ ಜೈನ್ ಮಾತನಾಡಿ, ಪ್ರಸ್ತುತ ಶಿಕ್ಷಕರರು ವೃತ್ತಿಯ ಪಾವಿತ್ರ್ಯತೆ ಕಾಪಾಡುವ ಮೂಲಕ ಮಕ್ಕಳ ಭವಿಷ್ಯ ರೂಪಿಸುವ ಕೈಂಕರ್ಯ ಮಾಡಬೇಕೆದರು. ಕಾವೇರಿ ಹೊನ್ನತ್ತಿ ಪ್ರಾರ್ಥಿಸಿದರು. ಪ್ರಾಚಾರ್ಯೆ ಡಾ.ಸುನೀತಾ ಪಾಟೀಲ ಪ್ರಾಸ್ತಾವಿಸಿದರು. ಡಾ. ಆಶಾ ಭೈರಿ ವಿದ್ಯಾರ್ಥಿ ಸಂಘ ಪರಿಚಯಿಸಿದರು. ಭಾರತಿ ಸಾಲಿಮಠ ನಿರೂಪಿಸಿದರು. ಪ್ರಜ್ವಲ್ ಪತ್ತಾರ ವಂದಿಸಿದರು.

ರಾಷ್ಟ್ರಪತಿಗಳ ಆಹ್ವಾನಕ್ಕೆ ನಿರ್ಧಾರ: ಕಟಗಿ



ಕುಂದಗೋಳ: ಪಟ್ಟಣದ ಹರಭಟ್ಟ ಶಿಕ್ಷಣ ಸಂಸ್ಥೆ ತನ್ನ 150ನೇ ವರ್ಷದ ಐತಿಹಾಸಿಕ ಸಂಭ್ರಮದತ್ತ ಹೆಜ್ಜೆ ಇಡುತ್ತಿದ್ದು, ಈ ಮಹತ್ವದ ಕ್ಷಣವನ್ನು ವಿಜೃಂಭಣೆಯಿಂದ ಆಚರಿಸಲು ಭಾರತದ ರಾಷ್ಟ್ರಪತಿ ಸೇರಿದಂತೆ ರಾಷ್ಟ್ರಮಟ್ಟದ ಗಣ್ಯರನ್ನು ಆಹ್ವಾನಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಸ್ಥೆಯ ಚೇರಮನ್ ಅರವಿಂದ ಕಟಗಿ ತಿಳಿಸಿದರು.

ಅವರು ಪಟ್ಟಣದ ಹರಭಟ್ಟ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ, ಮಾಜಿ ಸಚಿವ ಎಂ.ಎಸ್. ಕಟಗಿ ನೂತನ ಸಭಾಮಂಟಪ ಹಾಗೂ ಬಾಲಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪರಶುರಾಮ ಪುಟವರ್ಧನ ಅವರಿಂದ ನಾಮಕರಣಗೊಂಡು ಜಮಖಂಡಿ ಸಂಸ್ಥಾನದ ಕಾಲದಲ್ಲಿ ನಾಡಿಗೇರ ಕುಲಕರ್ಣಿ ಮನೆತನಗಳ ದಾನದ ಜಮೀನಿನಲ್ಲಿ ಬೆಳೆದು ಬಂದ ಈ ಸಂಸ್ಥೆ ಇಂದು ವಟವೃಕ್ಷದಂತೆ ವಿಸ್ತಾರಗೊಂಡಿದೆ ಎಂದರು.

ನೂತನ ಸಭಾಮಂಟಪ ಉದ್ಘಾಟಿಸಿ ವಿಧಾನ ಪರಿಷತ್ ಸದಸ್ಯ ಎಫ್.ಎ. ಜಕ್ಕಪ್ಪನವರ್ ಮಾತನಾಡಿ, ಹರಭಟ್ಟ ಸಂಸ್ಥೆಯ ವಾತಾವರಣದಲ್ಲೇ ವಿಶೇಷ ಶಕ್ತಿ ಅಡಗಿದೆ ಎಂದು ಪ್ರಶಂಸಿಸಿದರು. ಐಎಎಸ್ ಮುಂತಾದ ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ತೇರ್ಗಡೆಯಾದರೆ ವೈಯಕ್ತಿಕವಾಗಿ 1 ಲಕ್ಷ ಗೌರವಧನ ನೀಡುವುದಾಗಿ ಘೋಷಿಸಿದ ಅವರು, ಆಂಗ್ಲಮಾಧ್ಯಮ ಶಾಲೆಯ ನಾಲ್ಕು ಕೊಠಡಿಗಳ ನಿರ್ಮಾಣಕ್ಕೆ ತಮ್ಮ ಅನುದಾನದಿಂದ 10 ಲಕ್ಷ ನೀಡುವ ಭರವಸೆ ನೀಡಿದರು.

ನೂತನ ಬಾಲಭವನ ಉದ್ಘಾಟಿಸಿದ ಮಾಜಿ ಸಂಸದ ಐ.ಜಿ. ಸನದಿ ಮಾತನಾಡಿ, ವಿದ್ಯಾರ್ಥಿಗಳು ಆಳವಾದ ಜ್ಞಾನಾರ್ಜನೆ ಮೂಲಕ ಸಮಾಜಕ್ಕೆ ಉತ್ತಮ ನಾಗರಿಕರಾಗಬೇಕು ಎಂದರು. ಮಾಜಿ ಸಚಿವ ಎಂ.ಎಂ. ಹಿಂಡಸಗೇರಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನೇಕ ಗಣ್ಯರನ್ನು, ಸಂಸ್ಥೆಯಲ್ಲಿ ಸೇವೆಗೈದ ನಿವೃತ್ತಿ ಹೊಂದಿದ ಶಿಕ್ಷರನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಟಿ.ಎಸ್ ಗೌಡಪ್ಪನವರ ವಹಿಸಿದ್ದರು, ಶಿಕ್ಷಣ ಸಮಿತಿಯ ವೈಸ್ ಚೇರಮನ್ ಬಸವರಾಜ ಬ್ಯಾಹಟ್ಟಿ, ಕಾರ್ಯದರ್ಶಿ ಎಲ್.ಎಫ್. ಕೊನೇರಿ, ಉಪಾಧ್ಯಕ್ಷ ಅರ್ಜುನ ನಾಡಗೇರ, ನಿರ್ದೇಶಕರಾದ ಶೇಖಣ್ಣ ಬಾಳಿಕಾಯಿ, ಈಶ್ವರಗೌಡ ಪಾಟೀಲ, ಆರ್.ಎಂ. ಪಟ್ಟೆದ, ಶಿವರಾಜ ಕಟಗಿ, ಎಸ್.ಜಿ. ಅವಾರಿ, ವೀರೇಶ ಗೌಡಪ್ಪನವರ, ಶ್ರೀಕಾಂತ ಕಲಾಲ ಕಾಲೇಜಿನ ಪ್ರಾಚಾರ್ಯ ಎಲ್.ಎಲ್. ಲಮಾಣಿ, ಶಿಕ್ಷಕರಾದ ಹಾಲೇಶ ದೊಡ್ಡಮನಿ, ಬಿ.ಡಿ. ಕಾಲಾರಿ ಸೇರಿದಂತೆ ಸಮಿತಿಯ ನಿರ್ದೇಶಕರು, ಸದಸ್ಯರು, ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



ಧಾರವಾಡ: ಇಲ್ಲಿಯ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯಲ್ಲಿ ಹುಬ್ಬಳ್ಳಿ-ಧಾರವಾಡ 27 ಶಾಲೆಯ 1,250 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ದಿಕ್ಸೂಚಿ ಪುಸ್ತಕವನ್ನು ಜೆಎಸ್ಸೆಸ್ ಕಾರ್ಯಾಧ್ಯಕ್ಷ ಡಾ. ಡಿ.ವೀರೇಂದ್ರ ಹೆಗ್ಗಡೆ ಬುಧವಾರ ಬಿಡುಗಡೆ ಮಾಡಿದರು. ಸಂಸ್ಥೆಯ ಕಾರ್ಯದರ್ಶಿ ಡಾ.ಅಜಿತ ಪ್ರಸಾದ, ಮಹಾವೀರ ಉಪಾಧ್ಯೆ ಇದ್ದರು.

ಬೆಂಬಲ ಬೆಲೆಯಲ್ಲಿ ಖರೀದಿಸಿ

ಗದಗ: ಮಾರುಕಟ್ಟೆಯಲ್ಲಿ ದರ ಕುಸಿತದಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಕೂಡಲೇ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ರೈತ ಮುಖಂಡ ಮೇಘರಾಜ ಭಾವಿ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷ ಮುಂಗಾರು ಹಾಗೂ ಹಿಂಗಾರು ಬೆಳೆಗಳಿಗೆ ಬೆಂಬಲಯಲ್ಲಿ ಖರೀದಿಯನ್ನು ಕಡ್ಡಾವು ಆರಂಭದಲ್ಲಿ ಮಾಡಬೇಕು. ರೈತರು ಮಾಡಿದ ನಂತರ ಮಾಡುವುದರಿಂದ ದಲ್ಲಾಲಿಗಳಿಗೆ ಅನೂಕುಲವಾಗುತ್ತಿದೆ. ರಾಜ್ಯ ಸರ್ಕಾರ ಪಡಿತರದಲ್ಲಿ ಯಾವ ರೀತಿಯಲ್ಲಿ ಅಕ್ಕಿ ಸೇರಿದಂತೆ ವಿವಿಧ ಧ್ಯಾನಗಳನ್ನು ನೀಡುತ್ತಿದೆ ಎಂದೇ ಮಾದರಿಯಲ್ಲಿ ರೈತರ ವಿವಿಧ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ರೈತ ಮುಖಂಡರಾದ ಶಿವಲಿಂಗಪ್ಪ ಬೋಪಳಾಪುರ ಮಾತನಾಡಿ, ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದದಲ್ಲಿ ನಮ್ಮ ರೈತರ ಹಿತಾಸಕ್ತಿಗಳನ್ನು ಕಾಪಾಡದೆ ಏಕಾಏಕಿ ಮಾಡಿರುವುದರಿಂದ ದೇಶದ ರೈತರಿಗೆ ಅನ್ಯಯ ಮಾಡಿದ್ದಾರೆ. ವ್ಯಾಪಾರ ಒಪ್ಪಂದ ಮಾಡುವ ಸಮಯದಲ್ಲಿ ರೈತರು ಹಾಗೂ ಯುವಕರ ಗಮನಕ್ಕೆ ತರದೇ ಏಕಾಏಕಿ ಒಪ್ಪಂದ ಮಾಡುವುದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಸಂಗಣ್ಣ ದಂಡಿನ, ಬಸವರಾಜ ಶಲವಡಿ, ಕಲ್ಲಪ್ಪ ರೋಣದ, ಸಿದ್ದು ಕಟ್ಟಿ, ಮಲ್ಲು ಹವಣ್ಣವರ, ಚನ್ನಬಸಯ್ಯ ಬಸವರಾಜ ಹೊಸಮನಿ ಸೇರಿದಂತೆ ಇತರರಿದ್ದರು.



ಅಂತಾರಾಷ್ಟ್ರೀಯ ಐಸ್‌ಸ್ಟಾಕ್ ಸ್ಪರ್ಧೆಗೆ ರಕ್ಷಿತಾ

ಬೀಳಗಿ: ಇನಾಂ ಹಂಚಿನಾಳ ಗ್ರಾಮದ ವಿದ್ಯಾರ್ಥಿನಿ ರಕ್ಷಿತಾ ರವೀಂದ್ರ ಕೋಮಾರ ಜೂಡೋ ಆಟಗಾರರಾಗಿ ಹೊರ ಹೊಮ್ಮುವ ಮೂಲಕ ಸದ್ದಿಲ್ಲದೇ ಸಾಧನೆ ಮಾಡಿ ತಾಲೂಕು ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.



ಮಾ.3 ರಿಂದ 7ರವರೆಗೆ ನಡೆಯಲಿರುವರು ಜರ್ಮನಿಯ ಇಂಜೆಲ್‌ನಲ್ಲಿ ಯುರೋಪಿಯನ್ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಐಸ್‌ಸ್ಟಾಕ್ ಸ್ಪರ್ಧೆಯಲ್ಲಿ ರಕ್ಷಿತಾ ಕೋಮಾರ ಭಾರತವನ್ನು ಪ್ರತಿನಿಧಿಸಲು ಫೆ.25ರಂದು ಪ್ರವಾಸ ಬೆಳೆಸುವರು.

ರಕ್ಷಿತಾ ಕೋಮಾರ ಜಮಖಂಡಿಯ ವಿದ್ಯಾಭವನ ಪ್ರೌಢ ಶಾಲೆಯಲ್ಲಿ ಎಸೆಸೆಲ್ಸಿ, ಬೆಳಗಾವಿಯ ಕೆಎಲ್‌ಇ ಲಿಂಗರಾಜ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿ, ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕಲಾ ವಿಭಾಗದಲ್ಲಿ ಬಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಸಾಯಿ ಸೆಂಟ್ರಲ್ ತರಬೇತಿ ಸಂಸ್ಥೆಯ ರಾಜೇಶ ಮತ್ತು ಸದಾಶಿವ ಅವರಿಂದ ಜೂಡೋ ತರಬೇತಿ ಪಡೆದಿದ್ದು, ಐಸ್‌ಸ್ಟಾಕ್ ಸ್ಪರ್ಧೆಗೆ ರಕ್ಷಿತಾ ಕೋಮಾರಗೆ ಕೋಚರ್ ವಿಠ್ಠಲ ಭಜಂತ್ರಿ, ಅಬ್ದುಲ್ ರಜಾಕ್ ಅಗತ್ಯ ತರಬೇತಿ ನೀಡಿರುವರು.

ಶಾಲಾ ಮಟ್ಟದಲ್ಲಿ 10 ಬಾರಿ ಚಿನ್ನದ ಪದಕ ಗಳಿಸಿದ್ದು, ಓಪನ್ ಸ್ಟೇಟ್(ಅಸೋಸಿಯೇಷನ್)ನಲ್ಲಿ 5 ಬಾರಿ ಚಿನ್ನದ ಪದಕ ಪಡೆದುಕೊಂಡಿದ್ದು, ಜೂನಿಯರ್ ರಾಷ್ಟ್ರೀಯ ವಿಭಾಗದಲ್ಲಿ 3 ಬಾರಿ ಭಾಗವಹಿಸಿದ್ದು, ರಾಜ್ಯ ಮಟ್ಟದಲ್ಲಿ ಹಿರಿಯರ ವಿಭಾಗದಲ್ಲಿ ಭಾಗವಹಿಸಿದ್ದಲ್ಲದೇ, ರಾಜ್ಯ ಮಟ್ಟದಲ್ಲಿಯೂ ಚಿನ್ನದ ಪದಕ ಗೆದ್ದಿರುವ ರಕ್ಷಿತಾ ಕೋಮಾರ, ರಾಷ್ಟ್ರೀಯ ಮಟ್ಟದಲ್ಲಿ 13 ಬಾರಿ ಭಾಗವಹಿಸಿ ಸಾಧನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ 40ನೇ ಕರ್ನಾಟಕ ರಾಜ್ಯ ಸಬ್ ಜೂನಿಯರ್ ಕ್ಯಾಡೆಟ್ ಜೂಡೋ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ, 39ನೇ ಕರ್ನಾಟಕ ರಾಜ್ಯ ಜೂನಿಯರ್, ಸೀನಿಯರ್, ಜೂಡೋ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಪ್ರಥಮ, ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ದ್ವಿತೀಯ, ಕೇರಳದಲ್ಲಿ ನಡೆದ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಪಡೆದು ಖೇಲೋ ಇಂಡಿಯಾ ಮಹಿಳೆಯರ ಜೂಡೋ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ದಸರಾ ಸಿಎಂ ಕಪ್-2022ರಲ್ಲಿ ಭಾಗವಹಿಸಿ ಪ್ರಥಮ, ರಾಜ್ಯಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆಯಲ್ಲಿ ಪ್ರಥಮ, ಜಮ್ಮು ಕಾಶ್ಮೀರದಲ್ಲಿ ನಡೆದ ರಾಷ್ಟ್ರಮಟ್ಟದ ಐಸ್ ಸ್ಟಾಕ್ ಸ್ಪರ್ಧೆಯಲ್ಲಿ ಕರ್ನಾಟಕದ ನಾಲ್ಕು ಜನ ಮಹಿಳೆಯರ ತಂಡ ಬಂಗಾರ ಪದಕ ಪಡೆದ ಈ ತಂಡದಲ್ಲಿ ರಕ್ಷಿತಾ ಕೋಮಾರ ಓರ್ವಳು.

ತಂದೆ ರವೀಂದ್ರ ಮತ್ತು ತಾಯಿ ಸುಮಿತ್ರಾ, ಸೋದರಮಾವ ಚಂದ್ರಶೇಖರ ಕೋರಡ್ಡಿ ಹಾಗೂ ಕುಟುಂಬದ ಪ್ರೋತ್ಸಾಹವೇ ನನಗೆ ಸಾಧನೆ ಮಾಡಲು ಪ್ರೇರಣೆ ನೀಡಿದೆ ಎಂದು ಹೇಳುತ್ತಾರೆ ರಕ್ಷಿತಾ ಕೋಮಾರ.

ಫೆ.21ರಿಂದ ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ: ನಮೋಶಿ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪ್ರತಿಷ್ಠಿತ ಪೂಜ್ಯ ದೊಡ್ಡಪ್ಪ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಫೆ.21 ಮತ್ತು 22ರಂದು ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ-2026 ಆಯೋಜಿಸಲಾಗಿದ್ದು, ವಿಶ್ವದ ವಿವಿಧ ಮೂಲೆಗಳಲ್ಲಿ ನೆಲೆಸಿರುವ ಸುಮಾರು 3,000ಕ್ಕೂ ಹೆಚ್ಚು ಪದವೀಧರರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಹೇಳಿದರು.

ಬುಧವಾರ ನಗರದ ಪಿಡಿಎ ಕಾಲೇಜಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ.21ರರಂದು ಬೆಳಗ್ಗೆ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾಲೇಜಿನ ಹೆಮ್ಮೆಯ ಹಳೆಯ ವಿದ್ಯಾರ್ಥಿಗಳೂ ಆಗಿರುವ ರಾಜ್ಯ ಸಚಿವರಾದ ಶರಣಬಸಪ್ಪ ಗೌಡ ದರ್ಶನಾಪುರ, ಈಶ್ವರ್ ಖಂಡ್ರೆ ಭಾಗಿಯಾಗಲಿದ್ದಾರೆ. ಪ್ರೀಮಿಯರ್ ಎನರ್ಜೀಸ್ ಸ್ಥಾಪಕ ಅಧ್ಯಕ್ಷ ಸುರಿಂದರ್ ಪಾಲ್ ಸಿಂಗ್ ಸಲೂಜಾ, ನಿವೃತ್ತ ಡಿಜಿಪಿ ರಾಘವೇಂದ್ರ ಔರಾದಕರ್, ಎಂಎಲ್ಸಿ ಸುನೀಲ್ ವಲ್ಯಾಪುರೆ ಹಾಗೂ ಜಗದೇವ ಗುತ್ತೇದಾರ್ ಮತ್ತು ಹೆಚ್.ಕೆ.ಇ ಸಂಸ್ಥೆಯ ಮಾಜಿ ಸದಸ್ಯ ವಿಜಯಕುಮಾರ್ ದೇಶಮುಖ್ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಶಶೀಲ್ ನಮೋಶಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.



ಈ ಸಮ್ಮಿಲನಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ ಅಮೆರಿಕ, ದುಬೈ, ಯುಕೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಿಂದ 2,011 ಹಳೆಯ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಕಾರ್ಯಕ್ರಮದ ದಿನದಂದು ಸುಮಾರು 500ಕ್ಕೂ ಅಧಿಕ 'ಸ್ಪಾಟ್ ರಿಜಿಸ್ಟ್ರೇಷನ್' ಆಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಎರಡು ದಿನಗಳ ಹಳೆಯ ವಿದ್ಯಾರ್ಥಿಗಳ ಸಮಾಗಮದಲ್ಲಿ ಹಲವು ತಿಳುವಳಿಕಾ ಪತ್ರಗಳಿಗೆ ಸಹಿ, ತಾಂತ್ರಿಕ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಹಳೆಯ ನೆನಪುಗಳ ಮೆಲುಕು ಹಾಕುವ ವಿಶೇಷ ಸಂವಾದಗಳು ನಡೆಯಲಿವೆ ಎಂದು ಹೇಳಿದರು.

ಉಪಾಧ್ಯಕ್ಷ ರಾಜ ಭೀಮಳ್ಳಿ, ಕಾರ್ಯದರ್ಶಿ ಉದಯ ಚಿಂಚೋಳಿ, ಸಹ ಕಾರ್ಯದರ್ಶಿ ಡಾ.ಕೈಲಾಸ್ ಪಾಟೀಲ್, ಸದಸ್ಯರಾದ ಡಾ.ಶರಣಬಸಪ್ಪ ಹರವಾಳ್, ಡಾ.ಅನಿಲ್ ಪಟ್ಟಣ್, ಹಳೆಯ ವಿದ್ಯಾರ್ಥಿ ಸಂಪತ್ ಗಿಲ್ಡಾ, ಪ್ರಾಚಾರ್ಯ ಡಾ.ಸಿದ್ದರಾಮ ಪಾಟೀಲ್, ಉಪ ಪ್ರಾಚಾರ್ಯರಾದ ಡಾ. ಎಸ್.ಆರ್.ಹೊಟ್ಟಿ, ಡಾ. ಭಾರತಿ ಹರಸೂರ್, ವಿಶೇಷಾಧಿಕಾರಿಯಾದ ಡಾ.ದೇವ ಸುಧಾಕರ್ ಪಾಟೀಲ್, ಸಂಚಾಲಕ ಪ್ರೊ.ಶಿವಕುಮಾರ್ ಪಾಟೀಲ್, ಸಹ ಸಂಚಾಲಕ ಡಾ.ನಾಗೇಂದ್ರ ಎಚ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಶ್ರೀದೇವಿ ಸೋಮ, ಮಾಧ್ಯಮ ಸಂಚಾಲಕ ಡಾ.ಬಾಬುರಾವ್ ಸೇರಿಕಾರ್, ಡಾ.ನಾಗೇಶ್ ಸಾಲಿಮಠ ಪ್ರೊ.ಅಶೋಕ್ ಪಾಟೀಲ್ ಉಪಸ್ಥಿತರಿದ್ದರು.

ಕರ್ನಾಟಕ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ | ವಿಕಸಿತ್ ಭಾರತ್ ಕುರಿತು ಉಪನ್ಯಾಸ | ಪ್ರೇಕ್ಷಕರ ಮನಸೂರೆಗೊಂಡ ಸಂಗೀತ ಕಛೇರಿ

ಈಗ ದೇಶದ ಆರ್ಥಿಕ ಚಿತ್ರಣ ಬದಲಾಗಿದೆ: ದೇಬಾಶೀಷ್ ಪಾಂಡಾ

ಮಂಗಳೂರು: ಯಾರ ಊಹೆಗೂ ನಿಲುಕದಂತೆ ಭಾರತ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಇಷ್ಟು ಬೇಗ ಭಾರತ ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಾಗಿ ತನ್ನ ಸಾಮರ್ಥ್ಯ ಪ್ರದರ್ಶಿಸಬಲ್ಲುದು ಎಂಬುದನ್ನು ಯಾರೂ ಊಹಿಸಿರಲಿಲ್ಲ. ಕೆಲವೇ ವರ್ಷಗಳಲ್ಲಿ ದೇಶದ ಚಿತ್ರಣ ಬದಲಾಗಿದೆ. ಕೇಂದ್ರ ಸರ್ಕಾರದ ವಿಕಸಿತ್ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸುವುದು ದೇಶದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಮಾಜಿ ಐಎಎಸ್ ಅಧಿಕಾರಿ, ನೀತಿ ಸುಧಾರಕ ದೇಬಾಶೀಷ್ ಪಾಂಡ ಹೇಳಿದರು.

ಮಂಗಳೂರಿನ ಕರ್ನಾಟಕ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಬುಧವಾರ ಬ್ಯಾಂಕಿನ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ 'ವಿಕಸಿತ್ ಭಾರತ್- 2047: ಹಣಕಾಸು ಸೇವೆಗಳ ಪಾತ್ರ' ಎಂಬ ವಿಚಾರದ ಕುರಿತು ಪ್ರಧಾನ ಉಪನ್ಯಾಸ ನೀಡಿದ ಅವರು, ವಿಕಸಿತ್ ಭಾರತ್ ಸಾಕಾರಕ್ಕೆ ಸಂಘ ಸಂಸ್ಥೆಗಳು, ಉದ್ಯಮ ಕ್ಷೇತ್ರ, ಅಧಿಕಾರಿಗಳು ಮಾತ್ರವಲ್ಲದೆ, ಪ್ರತಿಯೊಬ್ಬ ನಾಗರಿಕನೂ ಸಾಥ್ ನೀಡಬೇಕು ಎಂದರು.

ಬ್ಯಾಂಕ್‌ಗಳ ಪಾತ್ರವೂ ಇದೆ

'ವಿಕಸಿತ್ ಭಾರತ್- 2047' ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬ್ಯಾಂಕ್‌ಗಳ ಪಾತ್ರವೂ ಮಹತ್ತರವಾದುದು. ಮುಂದಿನ ಎರಡು ದಶಕಗಳ ಕಾಲ ಭಾರತದ ಆರ್ಥಿಕತೆಯು ಬಲಿಷ್ಠವಾಗಿರಬೇಕಾದರೆ ದೇಶದ ಬ್ಯಾಂಕುಗಳು ತಯಾರಿಕಾ ವಲಯ, ಇಂಧನ ಪರಿವರ್ತನೆ ಮತ್ತು ಡಿಜಿಟಲ್ ಉದ್ಯಮಶೀಲತೆಗೆ ಹೆಚ್ಚಿನ ಹಣಕಾಸು ಒದಗಿಸಬೇಕಾದ ಅನಿವಾರ್ಯತೆ ಇದೆ. ಜಾಗತಿಕ ಮಟ್ಟದ ಸವಾಲುಗಳನ್ನು ಎದುರಿಸಬಲ್ಲ ಬಲಿಷ್ಠ ಬ್ಯಾಂಕಿಂಗ್ ವ್ಯವಸ್ಥೆಯು ಭಾರತಕ್ಕೆ ಇಂದು ಅತ್ಯಗತ್ಯ ಎಂದರು.

ಬ್ಯಾಂಕ್‌ಗಳು ಕೇವಲ ಲಾಭ ಗಳಿಸುವ ಜತೆಗೆ ತನ್ನ ಮೂಲ ತತ್ವವಾದ ಸಾಮಾಜಿಕ ಪರಿವರ್ತನೆಯ ಭಾಗವೂ ಆಗಬೇಕಿವೆ. ದೇಶದ ಬೆಳವಣಿಗೆ ಮತ್ತು ಆರ್ಥಿಕ ಸ್ಥಿರತೆಯ ಆಧಾರ ಸ್ತಂಭಗಳಾದ ಈ ಹಣಕಾಸು ಸಂಸ್ಥೆಗಳು ಈ ನಿಟ್ಟಿನಲ್ಲಿ ತಮ್ಮ ಆದ್ಯತೆ ನೀಡಬೇಕು. ಏಕರೂಪದ ಕಾರ್ಯ ವಿಧಾನವನ್ನು ಪರಿವರ್ತಿಸಿ, ಫೈನಾನ್ಸಿಂಗ್‌ನ ವಿವಿಧ ಮಾದರಿಗಳ ಅನುಷ್ಠಾನಕ್ಕೆ ಮುಂದಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.



ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನ ಅನಿವಾರ್ಯವಾಗಿದೆ. ಅದಕ್ಕೆ ಹೊಂದಿಕೊಳ್ಳುವುದು ನಮ್ಮ ಕರ್ತವ್ಯ. ಇಂದಿನ ಡಿಜಿಟಲ್ ಯುಗದಲ್ಲಿ ಚೆಕ್ ಬುಕ್ ಎಂಬುದು ಬಹುತೇಕ ಇತಿಹಾಸ ಪುಟ ಸೇರಿದೆ. ಟೆಲಿಫೋನ್ ಡಯಲ್ ಮಾಡುವ ಕಾಲದಿಂದ ಇಂದಿನ ಮೊಬೈಲ್ ಮತ್ತು ವೀಡಿಯೊ ಸಂವಹನದ ಯುಗದವರೆಗೆ ತಲೆಮಾರುಗಳ ಪರಿವರ್ತನೆಗೆ ಸಾಕ್ಷಿಯಾಗಿದ್ದೇವೆ ಎಂದವರು ಹೇಳಿದರು.

> **ಪ್ರೇರಣಾದಾಯಕ**
> **ಕರ್ನಾಟಕ ಬ್ಯಾಂಕ್‌ನ ಕಳೆದ 102 ವರ್ಷಗಳ ಪಯಣ, ಮೈಲುಗಲ್ಲುಗಳು, ಬದಲಾವಣೆಗಳು ಇವೆಲ್ಲವೂ ಪ್ರೇರಣಾದಾಯಕವಾಗಿವೆ. ಸಂಸ್ಥಾಪಕರ ದಿನವನ್ನು ನಾನು ಕೇವಲ ಒಂದು ಆಚರಣಾತ್ಮಕ ಮೈಲುಗಲ್ಲು ಎಂದು ನೋಡುವುದಿಲ್ಲ. ಇದು ಸಂಸ್ಥೆಯ 'ಪಾಸ್ ಪಾಯಿಂಟ್' - ಅಂದರೆ ಕ್ಷಣಕಾಲ ನಿಂತು ಚಿಂತನೆ ಮಾಡುವ ದಿನ ಎಂದು ದೆಬಾಶೀಷ್ ಪಾಂಡಾ ಹೇಳಿದರು.**

ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪಿ. ಪ್ರದೀಪ್ ಕುಮಾರ್ ಮಾತನಾಡಿ, ವಿಕಸಿತ್ ಭಾರತ್ ದೃಷ್ಟಿಕೋನವು ಬ್ಯಾಂಕ್‌ಗಳಿಗೆ ಅನೇಕ ಅವಕಾಶಗಳನ್ನು ಸೃಷ್ಟಿಸಲಿದೆ. ಈ ಬೆಳವಣಿಗೆಯಲ್ಲಿ ಕೈಜೋಡಿಸುವ ನಿಟ್ಟಿನಲ್ಲಿ ಕರ್ನಾಟಕ ಬ್ಯಾಂಕ್ ಬದ್ಧತೆಯಿಂದ ಕಾರ್ಯ ನಿರ್ವಹಿಸಲಿದೆ. ಬ್ಯಾಂಕಿನ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಜತೆಗೆ ವಿಕಸಿತ್ ಭಾರತ್ ಕಾರ್ಯ ಸಾಧನೆಯಲ್ಲಿ ಸಕ್ರಿಯ ಪಾತ್ರ ವಹಿಸಲಿದ್ದೇವೆ ಎಂದು ಹೇಳಿದರು.

ಬ್ಯಾಂಕ್‌ನ ಎಂಡಿ ಮತ್ತು ಸಿಇಒ ರಾಘವೇಂದ್ರ ಎಸ್. ಭಟ್ ಮಾತನಾಡಿ, ಕರ್ನಾಟಕ ಬ್ಯಾಂಕ್ ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿಯಲ್ಲಿ ಉನ್ನತ ಸ್ಥಾನಕ್ಕೇರಿದ್ದು, ಇದಕ್ಕೆ ಬ್ಯಾಂಕ್‌ನ ಸಂಸ್ಥಾಪಕರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆ ಕಾರಣ. ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಮುಂದುವರಿಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭ ದೇಬಾಶೀಷ್ ಪಾಂಡ ಅವರನ್ನು ಪಿ. ಪ್ರದೀಪ್ ಕುಮಾರ್ ಸನ್ಮಾನಿಸಿದರು. ಕಾರ್ಯಕ್ರಮದ ಬಳಿಕ ಮಹಿಳಾ ಕಲಾವಿದರಿಂದ 'ನಾರಿ ನಾದ ತರಂಗಿಣಿ' ಸಂಗೀತ ಕಛೇರಿ ಪ್ರೇಕ್ಷಕರ ಮನಸೂರೆಗೊಳಿಸಿತು.

ಕರ್ನಾಟಕ ಸರಕಾರ
ಕಾರ್ಯನಿರ್ವಾಹಕ ಇಂಜಿನಿಯರರ ಕಛೇರಿ, ಲೋಕೋಪಯೋಗಿ ಇಲಾಖೆ ಮಂಗಳೂರು ವಿಭಾಗ, ಮಂಗಳೂರು
ಸಂಖ್ಯೆ:ಲೋ.ಇ:ಮಂ.ವಿ:ಟಿ.ಎನ್.ಡಿ:(49ಇ/46ಇ):2025-26:ಜೆಇ-2 ದಿನಾಂಕ: 17.02.2026

ಅಲ್ಪಾವಧಿ ಟೆಂಡರ್ ಪ್ರಕಟಣೆ

(ಕರ್ನಾಟಕ ಸಾರ್ವಜನಿಕ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮೂಲಕ) / ಸಮಯಾವಧಿ ವಿಸ್ತರಣೆ

ಮಾನ್ಯ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ (CMIDP) ಇಂಡೆಂಟ್ ನಂ: 33452 ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗಿದೆ. ಮತ್ತು **ಮಾನ್ಯ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ (CMIDP)** ಇಂಡೆಂಟ್ ನಂ: 32076, 32074, 32070, 32069, 32068, 32067, 32066, 32063 ಈ ಕಾಮಗಾರಿಗಳಿಗೆ **ಸಮಯಾವಧಿ ವಿಸ್ತರಣೆ ಮಾಡಲಾಗಿದ್ದು,** ಟೆಂಡರನ್ನು ಸಲ್ಲಿಸುವ ಕೊನೆಯ **ದಿನಾಂಕ: 25.02.2026 (ಅಪರಾಹ್ನ 5.00 ಗಂಟೆಯವರೆಗೆ ಮಾತ್ರ)** ನಿಗದಿಪಡಿಸಲಾಗಿರುತ್ತದೆ.

ಈ ಕಾಮಗಾರಿಗಳ ಕನಿಷ್ಠ ಅಂದಾಜು ಮೊತ್ತ ರೂ.50.00 ಲಕ್ಷ ಮತ್ತು ಗರಿಷ್ಠ ಮೊತ್ತ ರೂ.200.00 ಲಕ್ಷ ಆಗಿರುತ್ತದೆ. ಮೇಲಿನ ಕಾಮಗಾರಿಗಳಿಗೆ KW-2, KW-4 ಪ್ರಮಾಣಿತ ಟೆಂಡರ್ ಪ್ರಮಾಣಿತ ಟೆಂಡರ್ ದಾಖಲೆಯ ಪ್ರಕಾರ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. ರೂ.5.00ಲಕ್ಷ ಮೇಲಿನ ಕಾಮಗಾರಿಗಳ ಕೆಲಸದ ಮೌಲ್ಯ, ಟೆಂಡರ್‌ಗೆ ಹಾಕಲಾದ ಮೊತ್ತ, ಇ.ಎಮ್.ಡಿ. ಮೊತ್ತ ಹಾಗೂ ಕಾಮಗಾರಿಗಳ ಮೀಸಲಾತಿ ವಿವರ, ಇತ್ಯಾದಿ ಕುರಿತು ಹೆಚ್ಚಿನ ವಿವರಗಳನ್ನು ಕೆ.ಪಿ.ಪಿ ಪೋರ್ಟಲ್ **(www.kppp.karnataka.gov.in)** ನಲ್ಲಿ ನೋಡಬಹುದು. ಹೆಚ್ಚಿನ ವಿವರಗಳಿಗಾಗಿ ವಿಷಯ ನಿರ್ವಾಹಕರು, ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಕಛೇರಿ, ಲೋಕೋಪಯೋಗಿ ಇಲಾಖೆ, ಮಂಗಳೂರು ವಿಭಾಗ, ಮಂಗಳೂರು ಇವರನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 0824-2423169.

DIPR/DK/KSMCA/1611/25-26 dt.18.02.2026 ಸಹಿ/- ಕಾರ್ಯನಿರ್ವಾಹಕ ಇಂಜಿನಿಯರ್

ಕರ್ನಾಟಕ ಸರ್ಕಾರ
ಕಾರ್ಯನಿರ್ವಾಹಕ ಅಧಿಕಾರಿಗಳ ಕಾರ್ಯಾಲಯ, ತಾಲೂಕ ಪಂಚಾಯತ ಕಾರ್ಯಾಲಯ, ಶಿರಹಟ್ಟಿ ಗದಗ ಜಿಲ್ಲೆ
ಇ-ಮೇಲ್ : **eotpshir@gmail.com**
ನಂ: ತಾ.ಪಂ.ಶಿ/ಟೆಂಡರ/2025-26/00 ದಿನಾಂಕ : 18-02-2025

ಕೆಪಿಪಿ ಪೋರ್ಟಲ್ ಟೆಂಡರ ಪ್ರಕಟಣೆ

ಕರ್ನಾಟಕ ಸಾರ್ವಜನಿಕ ಪಾರದರ್ಶಕತೆ ಆಕ್ಟ್-2000 ನಿಯಮದಂತೆ ನಿಯಮಗಳನ್ವಯ ಅರ್ಹ ಗುತ್ತಿಗೆದಾರ/ಸರಬರಾಜುದಾರರಿಂದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್, ಮುಖಾಂತರ 03 ಕಾಮಗಾರಿಗಳ ಗುಣಮಟ್ಟದ ಸಾಮಗ್ರಿ ಪೂರೈಕೆಯ ಟೆಂಡರನ್ನು ಆಹ್ವಾನಿಸಲಾಗಿದೆ. ಲೆಕ್ಕ ಶೀರ್ಷಿಕೆ: 2025-26ನೇ ಸಾಲಿನ ಅನಿರ್ಬಂದಿತ ಅನುದಾನ ಯೋಜನೆ ಅಡಿ ಟೆಂಡರನ್ನು ಆಹ್ವಾನಿಸಲಾಗಿದೆ. ಗುತ್ತಿಗೆದಾರ/ಸರಬರಾಜುದಾರರು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್, https://kppp.karnataka.gov.in ಮುಖಾಂತರ ಭಾಗವಹಿಸಬಹುದು. ಕಾಮಗಾರಿಗಳ ಗೂಡ್ಸ ಇಂಡೆಂಟ್ ಸಂಖ್ಯೆಗಳು ಈ ಕೆಳಗಿನಂತೆ ಇರುತ್ತವೆ.

1) INDENT NO : RDPR/2025-26/IND13619, 13620 & 13624 ಟೆಂಡರಿಗಿಟ್ಟ ಕನಿಷ್ಠ ಮೊತ್ತ ರೂ. : Rs. **4.23** To **8.47** Lakhs

ಟೆಂಡರ ಅರ್ಜಿಯ ಬೆಲೆ ಹಾಗೂ ಇ.ಎಂ.ಡಿ ಮೊತ್ತದ ವಿವರ : ಅರ್ಜಿ ಬೆಲೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್‌ನಂತೆ, ಇ.ಎಂ.ಡಿ. ಸಂಬಂಧಪಟ್ಟ ವರ್ಕ ಇಂಡೆಂಟ್‌ನಲ್ಲಿ ನೋಡಬಹುದಾಗಿದೆ.

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್ ಮುಖಾಂತರ ಅರ್ಜಿ ಹಾಗೂ ಶೆಡ್ಯೂಲ್-ಬಿ ಯನ್ನು ವೆಬ್‌ಸೈಟನಲ್ಲಿ ಭರ್ತಿ ಮಾಡಿ ಸಲ್ಲಿಸುವ ದಿನಾಂಕ : **18-02-2026** ರಿಂದ **04-03-2026** ರಂದು 16.00 ಗಂಟೆಯವರೆಗೆ. ಟೆಂಡರ ತೆರೆಯುವ ದಿನಾಂಕ : **05-03-2026** ರಂದು 16.30 ಗಂಟೆಗೆ ತೆರೆಯಲಾಗುವುದು. ಹೆಚ್ಚಿನ ಮಾಹಿತಿಯನ್ನು ಈ ಕಚೇರಿಯ ಕೆಲಸದ ವೇಳೆಯಲ್ಲಿ ಪಡೆಯಬಹುದು.

ಸಹಿ/- ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕ ಪಂಚಾಯತ, ಶಿರಹಟ್ಟಿ
ವಾಸಾಸಂಇ/ಗದಗ/ಕೆಎಸ್‌ಎಂಸಿಎ/658/2025-26

ಮಹಾನಗರ ಪಾಲಿಕೆ, ವಿಜಯಪುರ
ದಿನಾಂಕ:17.02.2026

ಟೆಂಡರ್ ಪ್ರಕಟಣೆ (E-PREOCUREMENT OF KARNATAKA)

ಕರ್ನಾಟಕ ಸರ್ಕಾರದ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಆಧ್ಯಾದೇಶ 1999-2000 ರ ಪ್ರಕಾರ ಆಕ್ಟ್ 2000 ರ ನಿಯಮದಂತೆ ಸ್ಟ್ಯಾಂಡರ್ಡ್ ಟೆಂಡರ್ ಡಾಕ್ಯೂಮೆಂಟ್ ಕೆ.ಡಬ್ಲ್ಯೂ ನಿಯಮದನ್ವಯ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ ಈ ಕೆಳಗೆ ಸೂಚಿಸಿರುವ ಕಾಮಗಾರಿಯನ್ನು DBFOT ನಿರ್ಮಿಸಿ ನಿರ್ವಹಿಸುವ ಬಗ್ಗೆ ಟೆಂಡರ್‌ನ್ನು ಆಹ್ವಾನಿಸಲಾಗಿದೆ. ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ: 10.03.2026 ಅಪರಾಹ್ನ 4.00 ಗಂಟೆಗೆ ಅರ್ಹ ಗುತ್ತಿಗೆದಾರರು ಇ-ಪ್ರೋಕ್ಯೂರ್‌ಮೆಂಟ್ ಪೋರ್ಟಲ್ https://kppp.karnataka.gov.in ಮುಖಾಂತರ ಹೆಚ್ಚಿನ ವಿವರವನ್ನು ಪಡೆಯಬಹುದು.

ಕ್ರ.ಸಂ	ಕಾಮಗಾರಿಯ ಹೆಸರು	ಕಾಮಗಾರಿಯ ಅವಧಿ
1	THE DESIGN, DEVELOPMENT, IMPLEMENTATION AND MAINTAINANCE OF BUS SHELTERS, MEDIAN ADVERTISEMENT BOXES AND DIRECTIONAL SIGNAGE STRUCTURE (CANTILEVERS & GANTRIES) WITH ADVERTISEMENT RIGHTS ON A DBFOT BASIS FOR CITY CORPORATION VIJAYAPUR	5 YEARS

ಸಹಿ/- ಕಾರ್ಯಪಾಲಕ ಅಭಿಯಂತರರು, ಮಹಾನಗರ ಪಾಲಿಕೆ, ವಿಜಯಪುರ
ವಾಸಾಸಂಇ/ವಿಜಯಪುರ/717/ಕೆಎಸ್‌ಎಂಸಿಎ/2025-26

ನಗರಸಭಾ ಕಾರ್ಯಾಲಯ, ಪುತ್ತೂರು, ದ.ಕ
ಕಿಲ್ಲೆ ಮೈದಾನದ ಹತ್ತಿರ, ಕೋರ್ಟ್ ರಸ್ತೆ, ಪುತ್ತೂರು, ದಕ್ಷಿಣ ಕನ್ನಡ - 574201
ದೂ: 08251-230251 ಇಮೇಲ್: co.puttur@gmail.com
ವೆಬ್‌ಸೈಟ್: www.puttercity.mrc.gov.in
ಸಂ:ಪುನಸ/ಆವಿ/ಎನಿ05/ಸಿಆರ್260/ಡ್ರೈವರ್/2025-26 ದಿನಾಂಕ: 16.02.2026

ಟೆಂಡರ್ ಪ್ರಕಟಣೆ

ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹಣೆಯ ವಾಹನಗಳಿಗೆ ಚಾಲಕರನ್ನು ಹಾಗೂ ಸ್ಯಾನಿಟರಿ ಸುಪರ್ ವೈಸರ್ ನ್ನು ಹೊರಗುತ್ತಿಗೆ ಆಧಾರದಲ್ಲಿ ಮುಖಾಂತರ ಒಂದು ವರ್ಷದ ಅವಧಿಗೆ ಪೂರೈಸಿಕೊಳ್ಳುವ ಬಗ್ಗೆ ಇ-ಪ್ರೂಕ್ಯೂರ್‌ಮೆಂಟ್ ಮುಖಾಂತರ ಟೆಂಡರ್ ಕರೆಯಲಾಗಿದೆ. ಸದರಿ ಟೆಂಡರ್ ನಲ್ಲಿ ಭಾಗವಹಿಸಲು ಇಚ್ಚಿಸುವ ಗುತ್ತಿಗೆದಾರರು ಇ-ಪ್ರೊಕ್ಯೂರ್‌ಮೆಂಟ್‌ನಲ್ಲಿ ನೀಡಿರುವ ಅರ್ಹತಾ ಮಾನದಂಡದಂತೆ ದಾಖಲೆಗಳನ್ನು ಪರಿಶೀಲಿಸಿ ಟೆಂಡರ್ ಸಲ್ಲಿಸಬಹುದಾಗಿದೆ.

ಇಂಡೆಂಟ್ ಸಂಖ್ಯೆ	ವಿಷಯ	ಟೆಂಡರ್‌ಗೆ ಇಟ್ಟ ಮೊತ್ತ (ರೂ)	ಇ.ಎಮ್.ಡಿ ಮೊತ್ತ (ರೂ.)
DMA/ 2025-26/ SE7221	ಪುತ್ತೂರು ನಗರ ಸಭೆ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹಣೆಯ ವಾಹನಗಳಿಗೆ ಚಾಲಕರನ್ನು ಹಾಗೂ ಸ್ಯಾನಿಟರಿ ಸುಪರ್ ವೈಸರ್‌ನ್ನು ಹೊರಗುತ್ತಿಗೆ ಆಧಾರದಲ್ಲಿ ಮುಖಾಂತರ ಒಂದು ವರ್ಷದ ಅವಧಿಗೆ ಪೂರೈಸಿಕೊಳ್ಳುವ ಬಗ್ಗೆ	52,52,764/-	1,11,000/-

ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ: 05.03.2026 ಅಪರಾಹ್ನ 04:00 ಗಂಟೆಯೊಳಗೆ, ಟೆಂಡರ್ ತೆರೆಯುವ ದಿನಾಂಕ: 06.03.2026 ಅಪರಾಹ್ನ 04:01 ಗಂಟೆಗೆ. ಹೆಚ್ಚಿನ ಮಾಹಿತಿಯನ್ನು ಇ-ಪ್ರೂಕ್ಯೂರ್‌ಮೆಂಟ್ (www.kppp.karnataka.gov.in) ಮುಖಾಂತರ ಪಡೆಯಬಹುದಾಗಿದೆ ಅಥವ ಕಛೇರಿ ಸಮಯದಲ್ಲಿ ನಗರಸಭೆಯ ಆರೋಗ್ಯ ಶಾಖೆಯಿಂದ ಪಡೆಯಬಹುದಾಗಿದೆ.

ಸಹಿ/-, ಪೌರಾಯುಕ್ತರು, ನಗರಸಭೆ, ಪುತ್ತೂರು
DIPR/DK/KSMCA/1616/25-26 dt. 18.02.2026

ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ
ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ, ಹುಬ್ಬಳ್ಳಿ - ಬಾಯಪಾಸ್ ರಸ್ತೆ, ಯುನಿಟ್-2, ಫುಡ್ ಪಾರ್ಕ್ ಎದುರಿಗೆ, ಸೆಕ್ಟರ್ ನಂ. 85, 5ನೇ ಅಡ್ಡರಸ್ತೆ, ನವನಗರ, ಬಾಗಲಕೋಟೆ. ದೂ.: 08354-220446,
ಇ-ಮೇಲ್ : eerwssdbagalkot@gmail.com
ಸಂಖ್ಯೆ : ಗ್ರಾಕು.ನೀ. ಮತ್ತು ನೈ.ವಿ./ಬಾಗಲಕೋಟ/ಪಿಬಿ - 1, 3/ಟೆಂಡರ್/ 2025-26/2282 ದಿನಾಂಕ : 17-02-2026

ಅಲ್ಪಾವಧಿ ಇ-ಪ್ರೊಕ್ಯೂರ್‌ಮೆಂಟ್ ಟೆಂಡರ್ ಪ್ರಕಟಣೆ

ಕರ್ನಾಟಕ ಸರ್ಕಾರದ ಮಾನ್ಯ ರಾಜ್ಯಪಾಲರ ಪರವಾಗಿ ಕಾರ್ಯನಿರ್ವಾಹಕ ಇಂಜಿನೀಯರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಬಾಗಲಕೋಟೆ ರವರಿಂದ ಕುಡಿಯುವ ನೀರು ಕಾಮಗಾರಿಗಳಿಗೆ ಅರ್ಹ ಗುತ್ತಿಗೆದಾರರಿಂದ ಬಾಗಲಕೋಟೆ ಜಿಲ್ಲೆಯ MVS O&M, TTF-4215 MP Fund, JJM - 2215 ಹಾಗೂ TP FUND ಯೋಜನೆಯ ಒಟ್ಟು 06 ಕಾಮಗಾರಿಗಳ ಟೆಂಡರ್ ಆಹ್ವಾನಿಸಲಾಗಿದ್ದು, ವಿವರ ಈ ಕೆಳಗಿನಂತಿದೆ.

(ಎ) ದ್ವಿ-ಲಕೋಟೆ ಟೆಂಡರ್ (Two Cover) 1) RWSSD/2025-26/WS/WORK_INDENT9883, APT - 60.38 Lakhs, (MVS O&M Hulyal) 1) ಗುತ್ತಿಗೆದಾರರ ಅರ್ಹತೆ : 3ನೇ ದರ್ಜೆ ಹಾಗೂ ಮೇಲ್ಪಟ್ಟ, 2) ಟೆಂಡರ್ ಅರ್ಜಿ ಬೆಲೆ ಮತ್ತು ಇ.ಎಮ್.ಡಿ. ಮೊತ್ತ : ಕೆ.ಪಿ.ಪಿ.ಪಿ. ಪ್ರಕಾರ, 3) ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ : 24-02-2026 ರ ಸಂಜೆ 5.30 ಗಂಟೆಯ ವರೆಗೆ, 4) ತಾಂತ್ರಿಕ ಬಿಡ್ ತೆರೆಯುವ ದಿನಾಂಕ : 26-02-2026 ರ ಬೆಳಿಗ್ಗೆ 11.00 ಗಂಟೆಯ ನಂತರ, 5) ಆರ್ಥಿಕ ಬಿಡ್ ತೆರೆಯುವ ದಿನಾಂಕ : 27-02-2026 ರ ಬೆಳಿಗ್ಗೆ 11.00 ಗಂಟೆಯ ನಂತರ. (ಬಿ) ಏಕ-ಲಕೋಟೆ ಟೆಂಡರ್ (Single Cover) - RWSSD/2025-26/WS/WORK_INDENT9884, APT - 19.09 Lakhs, (TTF - 4215 Amalazari), 2) RWSSD/2025-26/WS/WORK_INDENT9885, APT - 5.08 Lakhs, (MP Fund Tungal), 3) RWSSD/2025-26/WS/WORK_INDENT9886, APT - 6.76 Lakhs, (TTF-4215 Bhairamatti), 1) ಗುತ್ತಿಗೆದಾರರ ಅರ್ಹತೆ : 4ನೇ ದರ್ಜೆ ಹಾಗೂ ಮೇಲ್ಪಟ್ಟ, 2) ಟೆಂಡರ್ ಅರ್ಜಿ ಬೆಲೆ ಮತ್ತು ಇ.ಎಮ್.ಡಿ. ಮೊತ್ತ : ಕೆ.ಪಿ.ಪಿ.ಪಿ. ಪ್ರಕಾರ, 3) ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ : 24-02-2026 ರ ಸಂಜೆ 5.30 ಗಂಟೆಯವರೆಗೆ, 4) ತಾಂತ್ರಿಕ ಬಿಡ್ ತೆರೆಯುವ ದಿನಾಂಕ : 26-02-2026 ರ ಬೆಳಿಗ್ಗೆ 11.00 ಗಂಟೆಯ ನಂತರ, (ಸಿ) ಏಕ-ಲಕೋಟೆ ಟೆಂಡರ್ (Single Cover) Call-2 Tender 1) RWSSD/2025-26/WS/WORK_INDENT9831, APT - 42.86 Lakhs, (JJM - 2215) Call-2, 2) RWSSD/2025- 26/WS/WORK_INDENT9841, APT - 10.57 Lakhs, (TP Fund) SC Category Call-2, 1) ಗುತ್ತಿಗೆದಾರರ ಅರ್ಹತೆ : 3 & 4ನೇ ದರ್ಜೆ ಹಾಗೂ ಮೇಲ್ಪಟ್ಟ, 2) ಟೆಂಡರ್ ಅರ್ಜಿ ಬೆಲೆ ಮತ್ತು ಇ.ಎಮ್.ಡಿ. ಮೊತ್ತ : ಕೆ.ಪಿ.ಪಿ.ಪಿ. ಪ್ರಕಾರ, 3) ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ : 25-02-2026 ರ ಸಂಜೆ 5.30 ಗಂಟೆಯವರೆಗೆ, 4) ತಾಂತ್ರಿಕ ಬಿಡ್ ತೆರೆಯುವ ದಿನಾಂಕ : 27-02-2026 ರ ಬೆಳಿಗ್ಗೆ 11.00 ಗಂಟೆಯ ನಂತರ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ ಕಾರ್ಯನಿರ್ವಾಹಕ ಇಂಜಿನೀಯರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಬಾಗಲಕೋಟೆ, ಅಂತರ್ಜಾಲ ತಾಣದ ವಿಳಾಸ https://kppp.karnataka.gov.in

ಸಹಿ/- ಕಾರ್ಯನಿರ್ವಾಹಕ ಇಂಜಿನೀಯರರು, ಗ್ರಾ.ಕು.ನೀ. & ನೈ. ವಿಭಾಗ, ಬಾಗಲಕೋಟೆ.
ಡಿಐಪಿಆರ್/ ಬಾಗಲಕೋಟೆ/592/ಮಣಿಪಾಲ್/2025-26

CHANGE OF NAME

I, **RAGHAVENDRA PURUSHOTTAMA PAI** (Old Name) Resident of #889, Rajatgiri Colony, Prabhat Nagar, Honnavar, Taluk:Honnavar (U.K) 581334, have changed my name as **RAGHAVENDRA PURUSHOTTAM PAI** (New Name) for all purposes affidavit Dtd.: 17-02-2026 sworn before notary **S. G. Hegde**.

CHANGE OF NAME

I, **RADHIKA RAGHAVENDRA PAI** (Old Name) Resident of #889, Rajatgiri Colony, Prabhat Nagar, Honnavar, Taluk: Honnavar (U.K) 581334, have changed my name as **RAJASHREE RAGHAVENDRA PAI** (New Name) for all purposes affidavit Dtd.: 17-02-2026 sworn before notary **S. G. Hegde**.

CHANGE OF NAME

I, **SARA GENTLY** (old name) Resident of 191 C/o, Samuel Jently Mahalaxmi Layout, Gopanakoppa Hubli-580023, have changed my name as **SARAH DEVAPRIYA KALPAL** (new name) henceforth I will be called and recognized by new name for all future purposes, dated: 18/02/2026.

CHANGE OF NAME

I, **SHAREEN HAVALAD** (old name) Resident of Sugandh Nivas Near Boys Hostel, P B Road, Hubli - 580029, have changed my name as **SHAREEN STEPHEN HAVALAD** (new name) henceforth I will be called and recognized by new name for all future purposes, dated: 18/02/2026.

CHANGE OF NAME

I, **SMITHA SANTOSHKUMAR VIALEKAR TAYEPARMB** (Old Name) Resident of at Udyam Nagar, Post : Honnavar, Dist : Uttara Kannada, Karnataka State, have changed my name as **SMITHA SANTOSH** (New Name) for all purposes affidavit Dtd.: 16-02-2026 sworn before notary **S. G. Hegde**.

CHANGE OF NAME

I, **VINAY KORISHETTAR** (old name) Resident of House No 112, Koriyavar Street, Shirahatti, Dist: Gadag - 582120, Karnataka, India, have changed my name as **VINAY SHIVAYOGI KORISHETTAR** (new name) henceforth I will be called and recognized by new name for all future purposes, dated: 18/02/2026.

ಓದುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಾಸ ಪೂರ್ಣವೇ ಆದರೂ ಅವುಗಳಲ್ಲಿ ಕೊಡುವ ಮಾಹಿತಿ, ಗುಣಮಟ್ಟ ಮುಂತಾದವುಗಳ ಕುರಿತು ಸಾರ್ವಜನಿಕರು ಜಾಹೀರಾತು ನೀಡಿದವರೊಡನೆ ವ್ಯವಹರಿಸಬೇಕು. ಇದಕ್ಕೆ ಪತ್ರಿಕೆ ಜವಾಬ್ದಾರಿ ಇಲ್ಲಾ.

ಜಾಹೀರಾತು ವ್ಯವಸ್ಥಾಪಕರು

IN THE COURT OF THE CIVIL JUDGE AND JMFC AT SRINIVASPUR
OS No. 121/2025
Plaintiff : Shivakeshava.K.B
V/s
Defendants : Manjula.H
SUIT SUMMONS TO DEFENDANT THROUGH PAPER PUBLICATION UNDER ORDER 5 RULE 20 OF CPC

Smt. Manjula.H D/o Hosamane Hanumantharayappa, Aged about 45 years, Working as Staff Nurse, Government General Hospital, Gangavathi Town, Gangavathi Taluk, Koppala district-583227.

SUIT SUMMONS TO DEFENDANT

Wherefore the plaintiff have institute the above suit against the defendants for the relief of Recovery of Money and such other reliefs. You the defendant evading to receive the suit summons issued by this hon'ble court hence you are hereby summoned to appear on this court in person or by the advocate on 2/4/2026 at 11:00 A.m to answer the same failing, which the suit will be disposed of ex-parte.

Give under my hand seal of the court on this day 13.2.2026 at Srinivaspura.

By order of the court
(SIRASTHEDAR) CIVIL. JDGE &JMFC AT SRINIVASPURA

Advocate for plaintiff
Smt. JALAKSHMI.H.N Advocate, New Kolar circle, Srinivaspura town, Srinivaspura, Date: 13/2/26

ಸಾರ್ವಜನಿಕ ತಿಳಿವಳಿಕೆ ನೋಟಿಸ್

ಇದರಲ್ಲಿ ಪ್ರವೀಣ ಎಸ್. ಹಿರೇಮಠ ವಕೀಲರು, ಗದಗ ನಮ್ಮ ಪಕ್ಷಗಾರರಾದ ಶ್ರೀ ಮಂಜುನಾಥ ತಂದೆ ಮರಗಪ್ಪ ಕೋಟ್ಯಿಕಲ್ ಸಾ: ಗದಗ ಇವರು ಕೊಟ್ಟ ಅಧಿಕಾರ ಮತ್ತು ಮಾಹಿತಿ ಮೇಲಿಂದ ಕೊಡುವ ಸಾರ್ವಜನಿಕ ತಿಳಿವಳಿಕೆ ನೋಟಿಸ್ ಏನೆಂದರೆ-ನಮ್ಮ ಪಕ್ಷಗಾರರು ಗದಗ ಜಿಲ್ಲೆ ಮುಂಡರಗಿ ತಾಲೂಕ ಡಂಬಳ ಹೋಬಳಿ ಕದಾಂಪೂರ ಗ್ರಾಮದ ಖುಷ್ಕಿ ಜಮೀನಗಳು (1) ರಿ.ಸ.ನಂ. 35*/1ಬ ಕ್ಷೇತ್ರ 01 ಎಕರೆ 21 ಗುಂಟೆ ಸದರಿ ಜಮೀನಿನ ಚಕಬಂದಿ ಪೂರ್ವಕ್ಕೆ: ಲಾಗೂ ಹಿಸ್ಸಾ ನಂ.3, ಪಶ್ಚಿಮಕ್ಕೆ: ರಾಜ್ಯ ಹೆದ್ದಾರಿ ಅರಭಾವಿದಿಂದ ಚಳ್ಳಕೇರಿ ರಸ್ತೆ, ಉತ್ತರಕ್ಕೆ: ಲಾಗೂ ಹಿಸ್ಸಾ ನಂ.1ಅ, ದಕ್ಷಿಣಕ್ಕೆ: ಲಾಗೂ ಸರ್ವೇನಂ.36, ಈ ಚಕಬಂದಿ ಮಧ್ಯದಲ್ಲಿರುವದು. ಹಾಗೂ (2) ರಿ.ಸ.ನಂ. 35*/3 ಕ್ಷೇತ್ರ 03 ಎಕರೆ 15 ಗುಂಟೆ ಸದರಿ ಜಮೀನಿನ ಚಕಬಂದಿ ಪೂರ್ವಕ್ಕೆ: ಲಾಗೂ ಹಿಸ್ಸಾ ನಂ.5, ಪಶ್ಚಿಮಕ್ಕೆ: ಲಾಗೂ ಹಿಸ್ಸಾ ನಂ.1ಬ, ಉತ್ತರಕ್ಕೆ: ಲಾಗೂ ಹಿಸ್ಸಾ ನಂ.2ಅ, ದಕ್ಷಿಣಕ್ಕೆ: ಲಾಗೂ ಸರ್ವೇನಂ.36. ಈ ಚಕಬಂದಿ ಮಧ್ಯದಲ್ಲಿರುವದು. ಹಾಗೂ (3) ರಿ.ಸ.ನಂ.35*/5 ಕ್ಷೇತ್ರ 03 ಎಕರೆ 14 ಗುಂಟೆ ಸುಂದರಿ ಜಮೀನಿನ ಚಕಬಂದಿ ಪೂರ್ವಕ್ಕೆ : ಲಾಗೂ ಹಿಸ್ಸಾ ನಂ:4 ಅ, ದಕ್ಷಿಣಕ್ಕೆ : ಲಾಗೂ ಸರ್ವೆ ನಂ:3 ಉತ್ತರಕ್ಕೆ: ಲಾಗೂ ಹಿಸ್ಸಾ ನಂ.2ಬ, ದಕ್ಷಿಣಕ್ಕೆ: ಲಾಗೂ ಸರ್ವೇನಂ.36. ಈ ಚಕಬಂದಿ ಮಧ್ಯದಲ್ಲಿರುವದು, ಸದರಿ ಜಮೀನುಗಳ ಒಟ್ಟು ಕ್ಷೇತ್ರ 08 ಎಕರೆ 10 ಗುಂಟೆ ಇದ್ದು, ಸದರಿ ಜಮೀನುಗಳ ಮಾಲೀಕರಾದ 1) ಹಾದಿಮನಿ ಮಲ್ಲೇಶಪ್ಪ ತಂದೆ ಶಂಕ್ರಪ್ಪ ಸಾ: ಕಳಸಾಪೂರ ತಾ/ಜಿ: ಗದಗ, 2) ಹಾದಿಮನಿ ರಾಮಪ್ಪ ತಂದೆ ಶಂಕ್ರಪ್ಪ ಸಾ: ಕಳಸಾಪೂರ ತಾ/ಜಿ: ಗದಗ 3) ಹಾದಿಮನಿ ಹನಮಂತಪ್ಪ ತಂದೆ ಮಲ್ಲೇಶಪ್ಪ ಸಾ: ಕಳಸಾಪೂರ ತಾ/ಜಿ: ಗದಗ 4) ತಳವಾರ ಮಲ್ಲವ್ವ ಕೋಂ. ರಂಗಪ್ಪ ಸಾ: ಕೋಟುಮಚಗಿ ತಾ/ಜಿ: ಗದಗ 5) ಪೂಜಾರ ರೇಣುಕಾ ಕೋಂ. ಭೀಮಪ್ಪ ಸಾ: ಕಳಸಾಪೂರ ತಾ/ಜಿ: ಗದಗ 6) ಕಟ್ಟಿಳ್ಳಿ ಸಾವಿತ್ರಿ ಕೋಂ. ಬಸವರಾಜ ಸಾ: ಕಳಸಾಪೂರ ತಾ/ಜಿ: ಗದಗ ಇವರಿಂದ ನಮ್ಮ ಪಕ್ಷಗಾರರು ಸದರಿ ಜಮೀನನ್ನು ಖರೀದಿಗೆ ತೆಗೆದುಕೊಳ್ಳುವರಿದ್ದಾರೆ. ಆದ್ದರಿಂದ ಯಾರಾದರೂ ತಂಟೆ, ತಕರಾರು, ಹಕ್ಕು ವ ಹಿತಾಸಕ್ತಿ ಇದ್ದಲ್ಲಿ 07 ದಿವಸದೊಳಗಾಗಿ ಈ ಕೆಳಗೆ ಕಾಣಿಸಿದ ಇಳಾಸಕ್ಕೆ ತಮ್ಮ ದಾಖಲೆಗಳ ಸಮೇತ ಸಲ್ಲಿಸತಕ್ಕದ್ದು. ಇಲ್ಲವಾದಲ್ಲಿ ಸದರಿ ಜಮೀನುಗಳ ಮೇಲೆ ಯಾವುದೇ ತಂಟೆ ತಕರಾರು ಇಲ್ಲವೆಂದು ಪರಿಗಣಿಸಿ ನಮ್ಮ ಪಕ್ಷಗಾರರು ನೊಂದಾಯಿತ ಖರೀದಿ ಮಾಡಿಕೊಳ್ಳುವರಿದ್ದಾರೆ. ನೊಂದಾದ ಬಳಿಕ ಬಂದ ತಂಟೆ ಮತ್ತು ತಕರಾರುಗಳು ನಮ್ಮ ಪಕ್ಷಗಾರರಿಗೆ ಬಾಂಧವ್ಯವಿರುವುದಿಲ್ಲ ಅಂತಾ ಮುಂಚಿತವಾಗಿ ನೀಡಿದ ಸಾರ್ವಜನಿಕ ತಿಳುವಳಿಕೆ ನೋಟಿಸ್.

ದಿನಾಂಕ : 17-02-2026
ಸ್ಥಳ : ಗದಗ

(ಶ್ರೀ ಪ್ರವೀಣ ಎಸ್. ಹಿರೇಮಠ
ವಕೀಲರು, ಲಾ ಚೇಂಬರ್ ನಂ.3
ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ
ಗದಗ.
ಮೊಬೈಲ್: 9448775464

ಕರ್ನಾಟಕ ಸರಕಾರ
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ
ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗದಗ
ಕೊಠಡಿ ಸಂಖ್ಯೆ04, ನೆಲಮಹಡಿ, ಜಿಲ್ಲಾಡಳಿತ ಭವನ, ಹುಬ್ಬಳ್ಳಿ ರಸ್ತೆ, ಗದಗ 582102
ಇ-ಮೇಲ್-lakkundipradhikara@gmail.com ದೂರವಾಣಿ ಸಂಖ್ಯೆ:-9620988939
ಕ್ರಸಂ: ಲ.ಪಾ.ಪ್ರ.ಅ.ಪ್ರಾಧಿಕಾರ/ವಹಿ/02/2025-26 ದಿನಾಂಕ: 17-02-2026

ಇ-ಟೆಂಡರ್ ಪ್ರಕಟಣೆ
(ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಮುಖಾಂತರ https://kppp.karnataka.gov.in)

ಆಯುಕ್ತರು, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗದಗ ಇವರಿಗೆ ಅವಶ್ಯವಿರುವ ಪುಸ್ತಕಗಳ ಮುದ್ರಣಕ್ಕಾಗಿ ಅನುಬಂಧ-I ರಲ್ಲಿ ನಮೂದಿಸಿರುವಂತೆ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ **(KTPP-ACT)** ಅಧಿನಿಯಮ-1999 ಮತ್ತು ನಿಯಮಗಳು 2000 ರ ಪ್ರಕಾರ **kppp.karnataka.gov.in Portal** ಮೂಲಕ ಅರ್ಹ ಮುದ್ರಣಾಲಯದ ಮುದ್ರಕರಿಂದ ದ್ವಿಲಕೋಟೆ ಪದ್ಧತಿಯಲ್ಲಿ (ತಾಂತ್ರಿಕ ಬಿಡ್ ಮತ್ತು ಆರ್ಥಿಕ ಬಿಡ್) ಟೆಂಡರ್ ಆಹ್ವಾನಿಸಲಾಗಿದೆ. ಟೆಂಡರ್ ಸಂಖ್ಯೆ: **LHADA/2025-26/IND00101** ಆಸಕ್ತ ಟೆಂಡರದಾರರು ಕೆ.ಪಿ.ಪಿ.ಪಿ. Portalನಲ್ಲಿ ಇ.ಎಮ್.ಡಿ ಮೊತ್ತದೊಂದಿಗೆ ಟೆಂಡರ್ ಅರ್ಜಿ ಸಲ್ಲಿಸತಕ್ಕದ್ದು.

-: ಟೆಂಡರ್ ಪ್ರಕ್ರಿಯೆಯ ವೇಳಾಪಟ್ಟಿ :-

ಅ. ನಂ	ವಿವರ	ಪುಸ್ತಕ ಪ್ರಕಟಣೆ ಟೆಂಡರ್
1	ಟೆಂಡರ್ ಪ್ರಕಟಣೆ ದಿನಾಂಕ	ದಿನಾಂಕ : 17-02-2026
2	ಟೆಂಡರಿನ ಒಟ್ಟು ಅಂದಾಜು ಮೊತ್ತ	ರೂ. 2500000/-
3	ಟೆಂಡರ್ ಅರ್ಜಿ ದೊರೆಯುವ ಸ್ಥಳ	kppp.karnataka.gov.in Portal ಮುಖಾಂತರ
4	ಟೆಂಡರ್ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ	ದಿನಾಂಕ: 24-02-2026 ಸಂಜೆ 5.30 ಗಂಟೆ
5	ತಾಂತ್ರಿಕ ದಾಖಲೆಗಳನ್ನು ತೆರೆಯುವ ದಿನಾಂಕ ಮತ್ತು ಸಮಯ	ದಿನಾಂಕ : 26-02-2026 ಬೆಳಿಗ್ಗೆ 11.00 ಗಂಟೆ
6	ಆಕ್ಷೇಪಣೆಗಳನ್ನು ಸಲ್ಲಿಸುವ ಕೊನೆಯ ದಿನಾಂಕ	ದಿನಾಂಕ : 20-02-2026 ಸಂಜೆ 05.00 ಗಂಟೆ
7	ಆರ್ಥಿಕ ದಾಖಲೆಗಳನ್ನು ತೆರೆಯುವ ದಿನಾಂಕ ಮತ್ತು ಸಮಯ	ದಿನಾಂಕ : 02-03-2026 ಬೆಳಿಗ್ಗೆ 11.00 ಗಂಟೆ
8	ಟೆಂಡರ್‌ನೊಂದಿಗೆ ಪಾವತಿಸಬೇಕಾದ ಇ.ಎಂ.ಡಿ ಮೊತ್ತ	ಒಟ್ಟು ರೂ.50000/-
9	ಟೆಂಡರ್ ತೆರೆಯುವ ಸ್ಥಳ ಹಾಗೂ ವ್ಯವಹರಿಸಬೇಕಾದ ಅಧಿಕಾರಿ ಹಾಗೂ ಕಚೇರಿ ವಿಳಾಸ, ದೂರವಾಣಿ ಸಂಖ್ಯೆ	ಆಯುಕ್ತರ ಕಾರ್ಯಾಲಯ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕೊಠಡಿ ಸಂಖ್ಯೆ: 04, ಜಿಲ್ಲಾಡಳಿತ ಭವನ, ಗದಗ ದೂರವಾಣಿ ಸಂಖ್ಯೆ: 9620988939

ಸಹಿ/-ಆಯುಕ್ತರು
ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗದಗ
ವಾ.ಸಾ.ಇ/ಗದಗ/656/ದೇಶಪಾಂಡೆಪಬ್ಲಿಸಿಟಿ/2025-26

ಕರ್ನಾಟಕ ಸರ್ಕಾರ
ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನೀರಿಂಗ್ ವಿಭಾಗ, ಬೆಳಗಾವಿ
ಕ್ರಸಂ.:ಪಂರಾಇಂ/ವಿಬೆ/ಪಿಬಿ-1/ಟೆಂಡರ-62/2025-26/7169 ದಿನಾಂಕ:18-02-2026

ಗುತ್ತಿಗೆ ಆಹ್ವಾನ ಪ್ರಕಟಣೆ (ಇ-ಪ್ರೊಕ್ಯೂರ್‌ಮೆಂಟ್)

ಕಾರ್ಯನಿರ್ವಾಹಕ ಅಭಿಯಂತರರು, ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗ, ಬೆಳಗಾವಿ ಅಡಿಯಲ್ಲಿ ಐಟಂವಾರು ಗುತ್ತಿಗೆಗಳನ್ನು ಇ-ಪ್ರೊಕ್ಯೂರ್‌ಮೆಂಟ್ ವೇದಿಕೆ ಮೂಲಕ ಪಂಚಾಯತ್ ರಾಜ್ ಇಂಜನೀಯರಿಂಗ್ ಇಲಾಖೆಯ ಚಾಲ್ತಿ ನೋಂದಾಯಿತ ಗುತ್ತಿಗೆದಾರರಿಗಾಗಿ ಸ್ಟ್ಯಾಂಡರ್ಡ ಟೆಂಡರ ಡಾಕ್ಯೂಮೆಂಟ್ ಕೆ.ಡಬ್ಲ್ಯೂ-1&2 ರಲ್ಲಿ ಒಟ್ಟು 25 (13510,13509,24243, 24621, 24627, 21270/CALL-2,16119/CALL-4,12631/CALL-4,12923/Call-2, 12925/CALL-2, 13052/CALL-2, 13054/CALL-2,13057/Call-2,13057/Call-2,13024/CALL-2,13025/CALL-2,13026/CALL-2,13022/CALL-2,13111/CALL-2, 13124/CALL-2,13125/ CALL-2,13127/CALL-2, 24668/CALL-2) ಕಾಮಗಾರಿಯ ಟೆಂಡರ್ ಗುತ್ತಿಗೆಯನ್ನು ಕರೆಯಲಾಗಿದ್ದು ಗರಿಷ್ಠ ಹಾಗೂ ಕನಿಷ್ಠ ಅಂದಾಜು ಮೊತ್ತ ಅನುಕ್ರಮವಾಗಿ ರೂ. 49.22 ಹಾಗೂ ರೂ.5.00 ಲಕ್ಷಗಳು ಗರಿಷ್ಠ ಹಾಗೂ ಕನಿಷ್ಠ ಮುಂಗಡ ಠೇವಣಿ ಮೊತ ಅನುಕ್ರಮವಾಗಿ ರೂ. 84,500/- ಹಾಗೂ 9690/- ಗಳು ಇರುತ್ತದೆ. ಆಕ್ಷೇಪಣೆಗಳಿದ್ದಲ್ಲಿ ಖುದ್ದಾಗಿ ಕಚೇರಿಗೆ ಹಾಜರಾಗಿ ಸಲ್ಲಿಸುವ ಕೊನೆಯ ದಿನಾಂಕ: 24-02-2026 ಸಂಜೆ 17:28 ರೊಳಗಾಗಿ, ಗುತ್ತಿಗೆದಾರರಿಂದ ಅರ್ಜಿಗಳನ್ನು ಆನ್ ಲೈನ್ ಮೂಲಕ ಮನವಿ ಮಾಡಿಕೊಳ್ಳುವ ಕೊನೆಯ ದಿನಾಂಕ: 24-02-2026 ಸಂಜೆ 17.30 ಗಂಟೆಯವರೆಗೆ, ತಾಂತ್ರಿಕ ಬಿಡ್‌ನ್ನು ತೆರೆಯುವ ದಿನಾಂಕ: 24-02-2026. ಮುಂಜಾನೆ 11:00 ಗಂಟೆಯ ನಂತರ ಹಾಗೂ ಆರ್ಥಿಕ ಬಿಡ್ ತೆರೆಯುವ ದಿನಾಂಕ: 24-02-2026 ರಂದು ಮುಂಜಾನೆ 11.30 ಗಂಟೆಗೆ ಇರುತ್ತದೆ. ಪರಿಷ್ಕೃತ ವೇಳಾ ಪಟ್ಟಿ/ತಿದ್ದುಪಡಿಗಳು/ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಗುತ್ತಿಗೆದಾರರು ಈ ಕೆಳಗೆ ಸಹಿ ಮಾಡಿದವರ ಕಚೇರಿಯಲ್ಲಿ ಹಾಗೂ ಅಂತರ್‌ಜಾಲದ ಮೂಲಕ ವೆಬ್‌ಸೈಟ್ ವಿಳಾಸ www.kppp.karnataka.gov.inರಲ್ಲಿ ಪಡೆಯಬಹುದು.

ಸಹಿ/-ಕಾರ್ಯನಿರ್ವಾಹಕ ಅಭಿಯಂತರು, ಪಂ. ರಾ. ಇಂ. ವಿಭಾಗ, ಬೆಳಗಾವಿ.
DIPR/BGM/RO-NO-1863/KSMCA/2025-26

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ
(ಕರ್ನಾಟಕ ಸರ್ಕಾರದ ಒಂದು ಉದ್ಯಮ)
ಕಾರ್ಯಪಾಲಕ ಇಂಜಿನೀಯರರು, ಕೃಭಾಜನಿನಿ, ಇಂಶಾಕಾ, ನಿಮಪೋ, ವಿಭಾಗ ಸಂ-8, ಝಳಕಿ - 586204. ತಾ:ಇಂಡಿ, ಜಿ: ವಿಜಯಪುರ. ದೂರವಾಣಿ ಸಂ: 08422-282227
ಇ-ಮೇಲ್:eezalakidiv8@gmail.com
ಸಂ:ಕೃಭಾಜನಿನಿ/ಇಂಶಾಕಾವಿ-8/ಝಳಕಿ/ಡಿಬಿ/ಟೆಂಡರ-13/ಅಲ್ಪಾವಧಿ/ 2025-26/1922 ದಿನಾಂಕ:17.02.2026

ಅಲ್ಪಾವಧಿ ಟೆಂಡರ್ ಪ್ರಕಟಣೆ (ಇ-ಪ್ರೊಕ್ಯೂರ್‌ಮೆಂಟ್ ಮುಖಾಂತರ)

ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ಕೃಭಾಜನಿನಿ, ಬೆಂಗಳೂರು ಇವರ ಪರವಾಗಿ ಕಾರ್ಯಪಾಲಕ ಇಂಜಿನೀಯರರು, ಕೃಭಾಜನಿನಿ, ಇಂಶಾಕಾ, ನಿಮಪೋ, ವಿಭಾಗ ಸಂ: 8 ಝಳಕಿ ತಾ: ಇಂಡಿ ಇವರು ಶೇಕಡಾವಾರು ಸ್ಟ್ಯಾಂಡರ್ಡ ಟೆಂಡರ್ ಡಾಕ್ಯೂಮೆಂಟ್ ಕೆ.ಡಬ್ಲೂ-3 ರಡಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಲ್ಲಿ ಪಾರದರ್ಶಕ ಅಧಿನಿಯಮ-1999 ಮತ್ತು ನಿಯಮಗಳು 2000 ರಂತೆ ದ್ವಿ-ಲಕೋಟೆ ಪದ್ಧತಿಯಡಿ ಕ್ಲಾಸ್-3 ದರ್ಜೆ ಹಾಗೂ ಮೇಲ್ಪಟ್ಟ ಗುತ್ತಿಗೆದಾರರಿಂದ ಜಿ.ಎಸ್.ಟಿ ಹೊರತುಪಡಿಸಿ ಟೆಂಡರ್‌ನ್ನು ಆಹ್ವಾನಿಸಲಾಗಿರುತ್ತದೆ. ಕಾಮಗಾರಿಯ ವಿವರ

Name of Work: Emergency work for Removing the Collapsed and Unstable slopes from Km 75.00 to 77.00 km of IBC (Selected Reaches)

ಟೆಂಡರ ಮೊತ್ತ : ರೂ. 84.72ಲಕ್ಷ, ಇ.ಎಂ.ಡಿ ರೂ: **1,69,000/-**

ಟೆಂಡರಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಕೆಳಕಂಡ ಕಛೇರಿಯಿಂದ ಅಥವಾ ವೆಬ್‌ಸೈಟನಲ್ಲಿ www.kppp.karnataka.gov.in ಪಡೆದುಕೊಳ್ಳಬಹುದು.

ಟೆಂಡರಿನ ವಿವಿಧ ಹಂತಗಳು: 1] ಟೆಂಡರ ಡಾಕ್ಯುಮೆಂಟನ್ನು ಇ-ಪೋರ್ಟಲ್‌ನಲ್ಲಿ ವೀಕ್ಷಿಸುವ ಮತ್ತು ಭರ್ತಿ ಮಾಡಿದ ಬಿಡ್‌ನ್ನು ಸಲ್ಲಿಸುವ ಕಾಲಾವಧಿಯು ದಿನಾಂಕ: **23.02.2026** ರಿಂದ **02.03.2026** ರ **ಸಾಯಂಕಾಲ 4.30 ಗಂಟೆಯವರೆಗೆ.**

2] ತಾಂತ್ರಿಕ ಬಿಡ್‌ನ್ನು ತೆರೆಯುವ ದಿನಾಂಕ:**04.03.2026** ಬೆಳಗ್ಗೆ 11.00 ಗಂಟೆ.

3] ಆರ್ಥಿಕ ಬಿಡ್‌ನ್ನು ತೆರೆಯುವ ದಿನಾಂಕ: **06.03.2026** ಬೆಳಗ್ಗೆ 11.00 ಗಂಟೆ.

ಟಿಪ್ಪಣಿ: 1) ಮೇಲೆ ತಿಳಿಸಿದ ದಿನಾಂಕಗಳು ಸಾರ್ವಜನಿಕ ರಜಾ ದಿನವಾದಲ್ಲಿ ಅಥವಾ ಹಾಗೆ ಘೋಷಿಸಿದಲ್ಲಿ ಮುಂದಿನ ಕೆಲಸದ ದಿನವನ್ನು ಪರಿಗಣಿಸಲಾಗುವುದು. 2) ಷರತ್ತಿನ ಟೆಂಡರುಗಳನ್ನು ನಿರಾಕರಿಸಲಾಗುವುದು, ಟೆಂಡರ್‌ನ್ನು ಸ್ವೀಕರಿಸುವ ಅಧಿಕಾರಿಯು ಯಾವುದೇ ಅಥವಾ ಎಲ್ಲಾ ಟೆಂಡರುಗಳನ್ನು ನಿರಾಕರಿಸುವ ಹಕ್ಕನ್ನು ಹೊಂದಿರುತ್ತಾರೆ. 3) ಹೆಚ್ಚಿನ ವಿವರಗಳಿಗಾಗಿ ಕಛೇರಿಯ ವೇಳೆಯಲ್ಲಿ ಸಂಪರ್ಕಿಸಬಹುದಾಗಿರುತ್ತದೆ.

ಸಹಿ/- ಕಾರ್ಯಪಾಲಕ ಇಂಜಿನೀಯರರು, ಕೃಭಾಜನಿನಿ, ಇಂಶಾಕಾ, ನಿಮಪೋ, ವಿಭಾಗ ಸಂ:8,ಝಳಕಿ
ವಾಸಾಸಂಇ/ವಿಜಯಪುರ/721/ಕೆಎಸ್‌ಎಂಸಿಎ/2025-26

ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ
(ಕರ್ನಾಟಕ ಸರ್ಕಾರದ ಒಂದು ಉದ್ದಿಮೆ)
ಕಾರ್ಯನಿರ್ವಾಹಕ ಅಭಿಯಂತರರ ಕಾರ್ಯಾಲಯ, ಕೃಭಾಜನಿನಿ, ನಾ.ಬ.ದಂ.ಕಾಲುವೆ, ವಿಭಾಗ ಸಂ.6, ಚಿಕ್ಕಹೊನ್ನಕುಣಿ-584111, ತಾ: ದೇವದುರ್ಗ, ಜಿ: ರಾಯಚೂರು.
ಸಂಖ್ಯೆ/ಕೃಭಾಜನಿನಿ/ನಾಬದಂಕಾ/ವಿ-6/ತಾಶಾ-2/ಟೆಂಡರ್/2025-26/914 ದಿನಾಂಕ: 16.02.2026

ಅಲ್ಪಾವಧಿ ಟೆಂಡರ್ ಪ್ರಕಟಣೆ-1, 2, 4 & 5 (ಕೆಪಿಪಿಪಿ-ಪೋರ್ಟಲ್ ಮುಖಾಂತರ)

ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ಕೃಷ್ಣ ಭಾಗ್ಯ ಜಲ ನಿಗಮ (ನಿ.) ಬೆಂಗಳೂರು/ಆಲಮಟ್ಟಿ ಇವರ ಪರವಾಗಿ ಈ ಕೆಳಗೆ ಸಹಿ ಮಾಡಿದ ಅಧಿಕಾರಿಗಳಿಂದ 2025-26 ನೇ ಸಾಲಿಗಾಗಿ ಕ್ಯಾಂಪ್ ವಾರ್ಷಿಕ ನಿರ್ವಹಣೆ & ಮಾನವ ಸೇವೆಗಳು (AME) ಕಾಮಗಾರಿಗಳಿಗೆ ಏಕ-ಲಕೋಟೆ ಪದ್ಧತಿಯಲ್ಲಿ ಮರು-ಕರೆಯಲಾಗಿದ್ದು, ಹಾಗೂ 2025-26 ನೇ ಸಾಲಿಗಾಗಿ ಅಧೀಕ್ಷಕ ಇಂಜಿನೀಯರರು, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ, ನಾಬದಂಕಾ ವೃತ್ತ-2, ಕೃಷ್ಣಾಪುರ, ವಿಭಾಗ ಸಂ.6, ಚಿಕ್ಕಹೊನ್ನಕುಣಿ ಹಾಗೂ ಅದರಡಿಯಲ್ಲಿ ಬರುವ ನಾಬದಂಕಾ ಉಪ ವಿಭಾಗ ಕಛೇರಿಗಳಿಗೆ ಸಂಭಂದಿಸಿದಂತೆ, ಬೆರಳಚ್ಚುಗಾರ, ವಾಹನ ಚಾಲಕ ಮತ್ತು ಕಾವಲುಗಾರ (ಡಿ ಗ್ರೂಪ್) ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಮಂಜುರಾದ ಹುದ್ದೆಗೆ ಎದುರಾಗಿ ಹೊರಗುತ್ತಿಗೆ ಆಧಾರದ ಮೇಲೆ I-ವರ್ಷದ ಅವಧಿಗೆ ಸರಬರಾಜು ಮಾಡುವ ಮಾನವ ಸೇವೆಗಳ ಟೆಂಡರ್‌ನ್ನು ಕೆಪಿಪಿಪಿ ಪೋರ್ಟಲ್ http://kppp.karnataka.gov.in ಮುಖಾಂತರ ದ್ವಿ-ಲಕೋಟೆ ಪದ್ಧತಿಯಲ್ಲಿ ಕರೆಯಲಾಗಿದ್ದು, ಸದರಿ ಟೆಂಡರಿನಲ್ಲಿ ಅರ್ಹ ಗುತ್ತಿಗೆದಾರರು, ವ್ಯಕ್ತಿ/ಸಂಸ್ಥೆಗಳು ಭಾಗವಹಿಸಬಹುದಾಗಿರುತ್ತದೆ.

ಕಾಮಗಾರಿಗಳ ಟೆಂಡರ್ ವಿವರ (AME Camps): (ಸಾಮಾನ್ಯ-02): 1420/CALL-4 & 1422/CALL-5 (Camp Manpower): KBJNL/2025-26/SE0167/CALL-2 (Drivers & Typist Manpower): KBJNL/2025-26/SE0249

ಟೆಂಡರ್ ಪ್ರಕ್ರಿಯೆಗಳ ದಿನಾಂಕಗಳು ಈ ಕೆಳಕಂಡಂತಿವೆ.

1) ಕೆಪಿಪಿಪಿ ಪೋರ್ಟಲ್‌ನಲ್ಲಿ ದಿನಾಂಕ: 18/02/2026 ರಿಂದ ನಿಗದಿತ ಟೆಂಡರ್ ಶುಲ್ಕ ಪಾವತಿಸಿ ಡೌನ್ ಲೋಡ್ ಮಾಡಿಕೊಂಡು, ದಿನಾಂಕ: 25/02/2026ರ ಸಂಜೆ:5.00 ಗಂಟೆಯವರೆಗೆ ಸ್ವೀಕರಿಸಲಾಗುವುದು. ದಿನಾಂಕ: 26/02/2026ರಂದು ಸಂಜೆ:5.30 ಗಂಟೆಗೆ ಈ ಕೆಳಗೆ ಸಹಿ ಮಾಡಿರುವವರ ಕಛೇರಿಯಿಂದ ತೆರೆಯಲಾಗುವುದು. ಬೆರಳಚ್ಚುಗಾರ, ವಾಹನ ಚಾಲಕ ಮತ್ತು ಕಾವಲುಗಾರ ಆರ್ಥಿಕ ಬಿಡ್ ದಿನಾಂಕ: 05/03/2026ರಂದು ಬೆಳ್ಳಿಗೆ:11.00 ಗಂಟೆಗೆ ಈ ಕೆಳಗೆ ಸಹಿ ಮಾಡಿರುವವರ ಕಛೇರಿಯಿಂದ ತೆರೆಯಲಾಗುವುದು. 2) ಇ.ಎಮ್.ಡಿ. ಪೂರ್ಣ ಮೊತ್ತವನ್ನು ಕೆಪಿಪಿಪಿ ಪೋರ್ಟಲ್‌ನಲ್ಲೇ ಸಂದಾಯ ಮಾಡಬೇಕು. ಇತರ ಯಾವುದೆ ಸ್ವರೂಪದ ಮೂಲಕ ಸಂದಾಯ ಮಾಡಿದ ಟೆಂಡರ್‌ಗಳನ್ನು ತಿರಸ್ಕರಿಸಲಾಗುವುದು.

ಟೆಂಡರ್ ಸಂಬಂಧಿಸಿದ ಹೆಚ್ಚಿನ ವಿವರಗಳು, ಸೂಚನೆಗಳು ಮತ್ತು ಷರತ್ತು/ನಿಬಂಧನೆಗಳನ್ನು ಕೆಪಿಪಿಪಿ ಪೋರ್ಟಲ್ http://kppp.karnataka.gov.in ಜಾಲತಾಣದಲ್ಲಿ ಅಥವಾ ಈ ಕೆಳಗೆ ಸಹಿ ಮಾಡಿರುವವರ ಕಛೇರಿಯಿಂದ ಕಛೇರಿಯ ದಿನಗಳಂದು ಕಛೇರಿ ವೇಳೆಯಲ್ಲಿ ಪಡೆದುಕೊಳ್ಳಬಹುದು.

ಸಹಿ/- ಕಾರ್ಯನಿರ್ವಾಹಕ ಅಭಿಯಂತರರು, ಕೃಭಾಜನಿನಿ, ನಾಬದಂಕಾಲುವೆ, ವಿಭಾಗ ಸಂ.6, ಚಿಕ್ಕಹೊನ್ನಕುಣಿ-584111
DIP/RCR/713/KSMC&A/716/2024-25

ಕರ್ನಾಟಕ ಸರ್ಕಾರ
ಜಿಲ್ಲಾ ಪಂಚಾಯತ್ ಧಾರವಾಡ
ಕಾರ್ಯನಿರ್ವಾಹಕ ಇಂಜನೀಯರರು, ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗ, ಧಾರವಾಡ
ಕ್ರಸಂ.ಪಂ.ರಾ.ಇಂ.ವಿ.ಧಾ/ಸ.ಇಂ.-2/2025-2026/4769 ದಿನಾಂಕ: 18-02-2026

ಅಲ್ಪಾವಧಿ ಟೆಂಡರ್ ಪ್ರಕಟಣೆ-41/2025-26
(ಇ-ಪ್ರೊಕ್ಯೂರಮೆಂಟ್ ಮುಖಾಂತರ)

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರ ಪರವಾಗಿ ಕಾರ್ಯಪಾಲಕ ಇಂಜನೀಯರ್, ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗ, ಧಾರವಾಡ ಇವರಿಂದ ಸರ್ಕಾರಿ ಆದೇಶ ಸಂಖ್ಯೆ: **No. FD 876 Exp-12/2017, Bangalore, dated: 15-09-2017** ರನ್ವಯ ಕಾಮಗಾರಿಗಳ ಐಟಂವಾರು ಟೆಂಡರ್‌ನ್ನು ಇ-ಪ್ರೋಕ್ಯೂರಮೆಂಟ್ ಮುಖಾಂತರ ನಿಗದಿತ ನಮೂನೆಯಲ್ಲಿ ಪಂ. ರಾ. ಇಂ. ಇಲಾಖೆಯಲ್ಲಿ ನೋಂದಾಯಿಸಲ್ಪಟ್ಟಿರುವ ಅರ್ಹ ಗುತ್ತಿಗೆದಾರರಿಂದ ಸ್ಟ್ಯಾಂಡರ್ಡ್ ಟೆಂಡರ್ ಡಾಕ್ಯುಮೆಂಟ್ಸ್ **KW- 2 & 3** ರಲ್ಲಿಯ ನಿಬಂಧನೆಗೊಳಪಟ್ಟು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಆದೇಶ 2000 ರನ್ವಯ ಇ-ಪ್ರೋಕ್ಯುರಮೆಂಟ್‌ನ **https://kppp.karnataka.gov.in/** ನಿಂದ ಟೆಂಡರ್ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಂಡು ಟೆಂಡರ್‌ಗಳನ್ನು ಸಲ್ಲಿಸಬಹುದು.

Indent Numbers :
General : 24379, 24390, 24726, 24428, 24430, 24433, 24723, 24384, 24859, 24625, 24618, 24507, 24485, 24494, 24488, 24884.
SC Category : 24387, 24376, 24424, 24418.
Category – II (A) : 24419, 24435, 24623, 24721, 24490.

ಕ್ಯಾಲೆಂಡರ್ ಆಫ್ ಇವೆಂಟ್ಸ್:
1) ಟೆಂಡರ್ ದಾಖಲೆಗಳನ್ನು ದಿನಾಂಕ: 19-02-2026 ರಿಂದ ಡೌನಲೋಡ್ ಮಾಡಿಕೊಂಡು ದಿನಾಂಕ: 26-02-2026 ರ ಸಂಜೆ 4.00 ಗಂಟೆಯವರೆಗೆ ಟೆಂಡರ್‌ಗಳನ್ನು ಸಲ್ಲಿಸಬಹುದು.
2) ತಾಂತ್ರಿಕ ಬಿಡ್ ತೆರೆಯುವ ದಿನಾಂಕ: 27-02-2026 ರ ಸಾಯಂಕಾಲ 4.30 ಗಂಟೆಗೆ. ಈ ಕೆಳಗೆ ಸಹಿ ಮಾಡಿದವರ ಕಚೇರಿಯಲ್ಲಿ.
3) ಆರ್ಥಿಕ ಬಿಡ್ ತೆರೆಯುವ ದಿನಾಂಕ: 04-03-2026 ರ ಬೆಳಗ್ಗೆ 11.00 ಗಂಟೆಗೆ. ಈ ಕೆಳಗೆ ಸಹಿ ಮಾಡಿದವರ ಕಚೇರಿಯಲ್ಲಿ.

ಕಾಮಗಾರಿಯ ಹೆಸರು/ಗುತ್ತಿಗೆದಾರರ ಅರ್ಹತೆ/ಟೆಂಡರ್ ನಿಯಮ/ಟೆಂಡರ್ ಷರತ್ತುಗಳು/ಟೆಂಡರ್ ಪ್ರೋಸೆಸ್ಸಿಂಗ್ ಶುಲ್ಕ/EMD ಮೊತ್ತ ಇತ್ಯಾದಿ ವಿವರಗಳಿಗೆ **https://kppp.karnataka.gov.in/** ಮೂಲಕ ಮಾಹಿತಿ ಪಡೆಯಬಹುದು ಅಥವಾ ಈ ಕೆಳಗೆ ಸಹಿ ಮಾಡಿದವರ ಕಚೇರಿಯಲ್ಲಿ ಸಂಬಂಧಿಸಿದ ವಿಷಯ ನಿರ್ವಾಹಕರನ್ನು ಸಂಪರ್ಕಿಸಬಹುದು.

ಟೆಂಡರ್‌ಗಳನ್ನು ಸ್ವೀಕರಿಸುವ ಅಧಿಕಾರಿಯು ಯಾವುದೇ ಕಾರಣ ನೀಡದೇ, ಯಾವುದೇ ಟೆಂಡರ್‌ನ್ನು ಅಥವಾ ಎಲ್ಲಾ ಟೆಂಡರ್‌ಗಳನ್ನು ತಿರಸ್ಕರಿಸುವ ಅಧಿಕಾರವನ್ನು ಹೊಂದಿರುತ್ತಾರೆ.

ಸಹಿ/-
(ಆರ್.ಎಂ.ಸೊಪ್ಪಿಮಠ)
ಕಾರ್ಯನಿರ್ವಾಹಕ ಇಂಜನೀಯರರು, ಪಂ.ರಾ.ಇಂ.ವಿಭಾಗ, ಧಾರವಾಡ.
ವಾ.ಸಾ.ಇ./ಧಾರವಾಡ/ 1249/ದೇಶಪಾಂಡೆಪಬ್ಲಿಸಿಟಿ/2025-26

CHANGE OF NAME

I, CHAGANLAL DIWANI (Old Name), have changed my name and henceforth be known and called as **CHAGANLAL VIRJI PATEL (New Name)** for all purposes. R/o Bharat Saw Mill, Gangapur Peth, Bhagya Jyoti, Gadag, Dist:Gadag, State: Karnataka. Submitted an affidavit dtd: 18.02.2026 through M.M. Hiremath, Notary, Gadag.

CHANGE OF NAME

I, ASHABI MOHAMMADSAB HANDRAL (Old Name), have changed my name and henceforth be known and called as **ASHABI SADDAM TAHASHILDAR (New Name)** for all purposes. R/o Tahashildar Oni, Lakkundi, Tq:.Dist:Gadag, State: Karnataka. Submitted an affidavit dtd: 17.02.2026 through M.K. Kagadagar, Notary, Gadag.

CHANGE OF NAME

I, **PARVATI DESAI** (old name) Resident of H No: 10 1st Ward Sompur Hosur Hiremyageri Koppal 583236 (address), have changed my name as **PARVATI BERAGI** (new name) henceforth I will be called and recognized by new name for all future purposes, dated: 18/02/2026.

CHANGE OF NAME

I, PRASHANTKUMAR KALAKAI (old name) Resident of Near Water Tank, L I G 2/39, Chaitanya Nagar, Kelageri Road, Dharwad, Hubballi - Dharwad City - 580001, Karnataka, India, have changed my name as **PRASHANTKUMAR VIRUPAKSHAPPA KALAKAI** (new name) henceforth I will be called and recognized by new name for all future purposes, dated: 18/02/2026.

CHANGE OF NAME

I, PURUSHOTTAM PAI (Old Name) Resident of J P Nagar, Mecro Station, Jaraganahalli, Uttarahalli, J P Nagar, Bengaluru, Karnataka - 560078, have changed my name as **PURUSHOTAM RAGHAVENDRA PAI** (New Name) for all purposes affidavit Dtd.: 17-02-2026 sworn before notary **S. G. Hegde.**

CHANGE OF NAME

I, **NIRMALA MURIGEPPA TEGGIHALLI** (Old Name) R/o. Anand Clinic, Old Bus Stand Road, **Savanur**, Haveri- 581 118 have changed my name as

NIRMALA TEGGIHALLI

(New Name)
Vide Affidavit sworn before Sri. S.F.Huilgol, Notary Public, Government Of Karnataka, Hubballi on 18th Feb. 2026

CHANGE OF NAME

I, GRACY GOMES (Old Name) Resident of Ternamakki, Kaikini, Bhatkal, Uttara Kannada, Pin : 581421, Karnataka, have changed my name as **GRESI AGNEL GOMES** (New Name) for all purposes affidavit Dtd.: 17-02-2026 sworn before notary **S. G. Hegde.**

CHANGE OF NAME

I, **PRAKASH GOUDA** (old name) **DEVENDRA GOUDA** Resident of H No: 115, Ward No: 08, Near, Egaraj Mill, Gode Kattar Street, Sindhanur - 584128, have changed my name as **PRAKASH GOUDA** (new name) henceforth I will be called and recognized by new name for all future purposes, dated: 18/02/2026.

ಆರ್. ಎ. ನಂ :4/2025
ಮಾನ್ಯ 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯ ಹಾವೇರಿ

ಮೇಲ್ಮನವಿದಾರರು : 1)ಶೈನಾಜಬಾನು ಕೋಂ ಅಬ್ದುಲ ಕರಿಂಸಾಬ ಕುಬಟೂರ ಮತ್ತು ಇತರರು

ವಿರುದ್ಧ

ಎದುರುಗಾರರು :1) ಮಹಬೂಬಅಲಿ ತಂದೆ ಕರೀಮಸಾಬ ಅಂಚಿ ಪೋತಿ ವಾರಸುದಾರರು 1ಎ) ರಜಿಯಾಬೇಗಂ ಕೋಂ ಮಹಬೂಬಅಲಿ ಅಂಚಿ ಮತ್ತು ಇತರರು

ದಿವಾಣಿ ಪ್ರಕ್ರಿಯಾ ಸಂಹಿತೆ ಆದೇಶ 5 ನಿಯಮ 20(1ಎ) ರ ಮೇರೆಗೆ ನೋಟೀಸ

ಸದರಿ ಮೇಲ್ಮನವಿಯಲ್ಲಿ ಎದುರುಗಾರರಾದ 2(ಎಫ್) ಬೈರುನಿಸ್ಸಾ ಕೋಂ ಬಾಷಾಸಾಬ ಬೆಂಚಳ್ಳಿ ವಯಾ:62ವರ್ಷ, ಉದ್ಯೋಗ:ಶೇತ್ಕರಿ, ಸಾ॥ ತರ್ಲೂರ, ತಾ: ಶಿಗ್ಗಾಂವ, ಜಿ॥ ಹಾವೇರಿ. 33) ನಗೀನಾಬಾನು ಕೋಂ ಅಬ್ದುಲಮುನಾಫಸಾಬ ಕಲಕೋಟಿ ವಯಾ:28ವರ್ಷ, ಉದ್ಯೋಗ: ಶೇತ್ಕರಿ ಸಾ: ಕರ್ಜಗಿ ತಾ: ಜಿ॥ ಹಾವೇರಿ 39)ಸೀರಿನಬಾನು ತಂದೆ ಮಹ್ಮದಗೌಸ ಅಂಚಿ ವಯಾ:22ವರ್ಷ, ಉದ್ಯೋಗ: ಶೇತ್ಕರಿ ಸಾ: ಬಾಳೂರ ತಾ:ಹಾನಗಲ್ಲ, ಜಿ॥ ಹಾವೇರಿ 43)ರಾಜೇಸಾಬ ತಂದೆ ಅಬ್ದುಲಸತ್ತಾರಸಾಬ ಅಂಚಿ ವಯಾ:52ವರ್ಷ, ಉದ್ಯೋಗ: ಶೇತ್ಕರಿ ಸಾ: ಬಾಳೂರ ತಾ: ಹಾನಗಲ್ಲ, ಜಿ: ಹಾವೇರಿ ಇವರ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ಮೇಲ್ಮನವಿದಾರರು ಮಾನ್ಯ ಪ್ರಧಾನ ಸಿವ್ಹಿಲ್ ಜಜ್ಜ (ಹಿ.ವಿ) ನ್ಯಾಯಾಲಯ ಹಾನಗಲ್ಲ, ಇವರ ಓ.ಎಸ್.ನಂ.67/2020 ದಿನಾಂಕ:27-11-2024ರಂದು ಆದ ಜಜ್ಜಮೆಂಟ ಮತ್ತು ದಿನಾಂಕ: 9-12-2024ರಂದು ಆದ ಡಿಕ್ರಿಯನ್ನು ರದ್ದುಪಡಿಸುವ ಕುರಿತು ಮೇಲ್ಮನವಿಯನ್ನು ಸಲ್ಲಿಸಿದ್ದು ಇರುತ್ತದೆ. ಸದರಿ ಎದುರುಗಾರ ನಂ.2(ಎಫ್)33,39, 43 ಇವರಿಗೆ ಮಾನ್ಯ ನ್ಯಾಯಾಲಯದಿಂದ ನೋಟಿಸ್ ಹಾಗೂ ನೊಂದಾಯಿತ ಅಂಚೆ ಮೂಲಕ ನೋಟಿಸ್ ನೀಡಿದರೂ ಸಹ ಜಾರಿಯಾಗಿರುವುದಿಲ್ಲ. ಕಾರಣ ಈಗ ಎದುರುಗಾರ ನಂ.2(ಎಫ್)33,39,43, ಇವರಿಗೆ ಮಾನ್ಯ ನ್ಯಾಯಾಲಯದವರು ಪತ್ರಿಕಾ ಪ್ರಕಟಣೆ ಮೂಲಕ ನೋಟಿಸ ಜಾರಿ ಮಾಡಲು ಆದೇಶ ಮಾಡಿರುತ್ತಾರೆ. ಈ ಮೇಲ್ಮನವಿಯ ಮುದ್ದತ್ತನ್ನು 24-03-2026ಕ್ಕೆ ಇದ್ದು ಎದುರುಗಾರ ನಂ. 2(ಎಫ್) 33,39,43 ರವರು ಆ ದಿನ ಖುದ್ದಾಗಿಯಾಗಲೀ ಅಥವಾ ವಕೀಲರ ಮೂಲಕ ವಾಗಲೀ ಬೆಳಗ್ಗೆ 11-00 ಗಂಟೆಗೆ ನ್ಯಾಯಾಲಯಕ್ಕೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಎದುರುಗಾರ ನಂ. 2(ಎಫ್)33,39,43 ರವರು ಮೇಲೆ ಏಕತರ್ಫಿ ಆದೇಶ ಮಾಡಲಾಗುವುದು ಅಂತಾ ತಿಳಿಯಿರಿ ಈ ನೋಟಿಸನ್ನು ಇದೇ 2026 ನೇ ಇಸ್ವಿ ಫೆಬ್ರುವರಿ ಮಾಹೆ 18 ನೇ ತಾರೀಖಿನಂದು ನ್ಯಾಯಾಲಯದ ಮುದ್ರೆಯೊಂದಿಗೆ ಹಾಗೂ ನನ್ನ ಸಹಿಯೊಂದಿಗೆ ನೀಡಲಾಗಿದೆ.

ಸ್ಥಳ: ಹಾವೇರಿ
ದಿನಾಂಕ :18-02-2026

ನ್ಯಾಯಾಲಯದ ಆದೇಶದ ಮೇರೆಗೆ
ಸಹಿ/- ಪ್ರಭಾರ ಮುಖ್ಯ ಆಡಳಿತಾಧಿಕಾರಿಗಳು
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ಹಾವೇರಿ

ಮೇಲ್ಮನವಿದಾರರ ಪರ ವಕೀಲರು
ಸಹಿ/- ಜಿ. ಎ. ನಂದಿಹಳ್ಳಿ
ಅರ್ಜಿದಾರರ ಪರ ವಕೀಲರು

ಕರ್ನಾಟಕ ಸರ್ಕಾರ

ಜಿಲ್ಲಾ ಆರೋಗ್ಯ ಮತ್ತು ಕು ಕ ಅಧಿಕಾರಿಗಳ ಕಾರ್ಯಲಯ, ಕಲಬುರಗಿ ತಾ.ಜಿ. ಕಲಬುರಗಿ

ಇ-ಮೇಲ್ : dhogulbarga@gmail.com ಫೋನ ಸಂಖ್ಯೆ : 08472-278619

ಸಂಖ್ಯೆ:ಸಿಬ್ಬಂದಿ/ಅಭಿವೃದ್ಧಿ/ಸಿ.ಆರ್/96/2025-26 ದಿನಾಂಕ : 17.02.2026

ಅಲ್ಪಾವಧಿ ಟೆಂಡರ್ ಪ್ರಕಟಣೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಕಲಬುರಗಿ ವ್ಯಾಪ್ತಿಯಲ್ಲಿ 2026-27ನೇ ಸಾಲಿನ AB-ARK ಯೋಜನೆ ಅಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕ್ಲೈಮ್ ಎಕ್ಸಿಕ್ಯೂಟಿವ್ ಸೇವೆ ಪಡೆಯಲು ಇ-ಪ್ರೋಕ್ಯುರಮೆಂಟ್ ಮೂಲಕ ಕರೆಯಲಾದ ಅಲ್ಪಾವಧಿ ಟೆಂಡರ್ 2026-27ನೇ ಸಾಲಿಗೆ ಹೊರ ಗುತ್ತಿಗೆ ಆದಾರದ ಮೇರೆಗೆ ಅರ್ಹ ಹೊರ ಗುತ್ತಿಗೆದಾರರಿಂದ ದ್ವಿ ಲಕೋಟೆಯಲ್ಲಿ ಇ-ಪ್ರಕ್ಯೂರ್‌ಮೆಂಟರ್ ಅಡಿಯಲ್ಲಿ ಅಲ್ಪಾವಧಿ ಟೆಂಡರ್ ಅಹ್ವಾನಿಸಲಾಗಿದ್ದು, (**ವೆಬ್‌ಸೈಟ್:** http:/eproc.karnataka.gov.in) ಕ್ರಸಂ. 1) ಟೆಂಡರ್ ಸಲ್ಲಿಸುವ ಪ್ರಾರಂಭ ದಿನಾಂಕ : 18.02.2026, 2) ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ : 25.02.2026 ಸಾಯಂಕಾಲ 04.00 ಗಂಟೆಗೆ, 3) ಟೆಂಡರ್ ತಾಂತ್ರಿಕ ಬಿಡ್ಡು ತೆರೆಯುವ ದಿನಾಂಕ : 26.02.2026 ರಂದು ಸಂಜೆ 04.00 ಗಂಟೆಗೆ, 4) ಟೆಂಡರ್ **ಒಟ್ಟು ಮೊತ್ತ ರೂ. 35.00.000/-** 5) ಟೆಂಡರ್‌ನ ಇ.ಎಂ.ಡಿ **ರೂ.87,500 /-** 6) ವ್ಯವಹರಿಸಬೇಕಾದ ಅಧಿಕಾರಿ ಹಾಗೂ ವಿಳಾಸ: **ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಕಲಬುರಗಿ. ದೂರವಾಣಿ ಸಂಖ್ಯೆ : 08472-278619,** ಹೆಚ್ಚಿನ ಮಾಹಿತಿಗಾಗಿ ಕಛೇರಿಯ ವೇಳೆಯಲ್ಲಿ ಈ ಕೆಳಕಂಡ ಅಧಿಕಾರಿಯವರನ್ನು ಸಂಪರ್ಕಿಸಬಹುದು.

ಸಹಿ/- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕಲಬುರಗಿ

ವಾ.ಸಾ.ಸಂ.ಇ.ಕಲಬುರಗಿ/1095/ದೇಶಪಾಂಡೆ ಪಬ್ಲಿಸಿಟ/2025-26/

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ

(ಕರ್ನಾಟಕ ಸರ್ಕಾರದ ಅಧೀನ ಸಂಸ್ಥೆ)
ನಂ.2, 2/1 ಮತ್ತು 2/3, ಕಾಳಿದಾಸ ಮಾರ್ಗ, 1ನೇ ಮುಖ್ಯ ರಸ್ತೆ, ಗಾಂಧಿನಗರ
ಬೆಂಗಳೂರು – 560 009. ದೂ.ಸಂಖ್ಯೆ : 080-22265383, website: www.kiadb.in

ನಂ. ಐಎಡಿಬಿ/ಇಎನ್‌ಜಿಜಿ/ಇಟಿಎನ್‌ಡಿ-ಇಪಿ-82/2084/2025-26 ದಿನಾಂಕ: 18.02.2026

ಅಲ್ಪಾವಧಿ ಟೆಂಡರ್ ಆಹ್ವಾನ ಪ್ರಕಟಣೆ

ಕರ್ನಾಟಕ ಸರ್ಕಾರದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್ ಮೂಲಕ

ಕೆಐಎಡಿಬಿಯು ಈ ಕೆಳಕಂಡ ಕಾಮಗಾರಿಗಳಿಗೆ ಸಾಕಷ್ಟು ಆರ್ಥಿಕ ಸಂಪನ್ಮೂಲ, ಸೂಕ್ತ ನಿರ್ಮಾಣ ಉಪಕರಣಗಳು, ತಾಂತ್ರಿಕ ಮಾನವಶಕ್ತಿ ಮತ್ತು ಇದೇ ರೀತಿಯ ಕೆಲಸದಲ್ಲಿ ಸಾಕಷ್ಟು ಅನುಭವ ಹೊಂದಿರುವ ಅರ್ಹ ಗುತ್ತಿಗೆದಾರರಿಂದ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಕಾಯ್ದೆ 1999 ಮತ್ತು ನಿಯಮ 2000 ರನ್ವಯ ದ್ವಿ ಲಕೋಟೆ ಪದ್ಧತಿಯಡಿಯಲ್ಲಿ ಐಟಂ ದರ ಆಧಾರದ ಮೇಲೆ ವಿದ್ಯುನ್ಮಾನ ಪೋರ್ಟಲ್ ಮೂಲಕ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ.

ಕಾಮಗಾರಿಯ ಹೆಸರು : 1) ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕು, ಸಾರಥಿ ಕುರುಬರಹಳ್ಳಿ 1ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ ಬೀದಿ ದೀಪಗಳ ಸೌಕರ್ಯ ಒದಗಿಸುವ ಕಾಮಗಾರಿ. (2ನೇ ಕರೆ).

2) ತುಮಕೂರು ತಾಲ್ಲೂಕು ಮತ್ತು ಜಿಲ್ಲೆ, ವಸಂತನರಸಾಪುರ ಕೈಗಾರಿಕಾ ಪ್ರದೇಶದ ಜಪಾನೀಸ್ ಕೈಗಾರಿಕಾ ಪಾರ್ಕ್‌ನ ಆವರಣದಲ್ಲಿ ಹಾದುಹೋಗುವ ಹಾಲಿ 66ಕೆವಿ ಕೋರಾ-ತೋವಿನಕೆರೆ ಎಸ್‌ಸಿ ಮಾರ್ಗವನ್ನು ಸ್ಥಳಾಂತರಿಸುವ ಕಾಮಗಾರಿ.

3) ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲ್ಲೂಕು, ವೈ ಜಂಕ್ಷನ್‌ನಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶವನ್ನು ಸಂಪರ್ಕಿಸುವ ಸಂಪರ್ಕ ರಸ್ತೆ (ಒಡಿಸಿ ರಸ್ತೆ) ಸುಧಾರಣೆ ಕಾಮಗಾರಿ.

ಬಿಡ್‌ಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 05.03.2026 ಸಂಜೆ 4.00 ಗಂಟೆಯವರೆಗೆ.

ಅರ್ಜಿದಾರರು ಬಿಡ್ಡಿಂಗ್ ದಸ್ತಾವೇಜುಗಳನ್ನು, ಕರ್ನಾಟಕ ಸರ್ಕಾರದ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳ ಪೋರ್ಟಲ್ https://kppp.karnataka.gov.in ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸಹಿ/-
ಮುಖ್ಯ ಅಭಿಯಂತರರು-1, ಕೆಐಎಡಿಬಿ, ಬೆಂಗಳೂರು

DIPR/CP/5725/Zen/2025-26

ಕ್ರಿಮಿ ನಂ. : 09/2026
ಮಾನ್ಯ 3ನೇ ಮತ್ತು ಜೆ. ಎಮ್ ಎಫ್ ಸಿ ಹುಬ್ಬಳ್ಳಿ ಇವರ ನ್ಯಾಯಾಲಯದಲ್ಲಿ

ಅರ್ಜಿದಾರ : **ಸಮೀವುಲ್ಲಾ ತಂದೆ ನೂರಅಹ್ಮದ ತಾಸಗಾಂವ**

ವಿರುದ್ಧ

ಎದುರುಗಾರರು : **ಮಾನ್ಯ ಸಹಾಯಕ ಆಯುಕ್ತರು, ವ ಜನನ-ಮರಣ ನೋಂದಣಿ ಅಧಿಕಾರಿಗಳು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ**
ವಲಯ ಕಚೇರಿ ನಂ. 07, ಗೋಕುಲ ರಸ್ತೆ, ಹುಬ್ಬಳ್ಳಿ

ನೋಟಿಸು

ಮೇಲ್ಕಂಡ ಪ್ರಕರಣವನ್ನು ಅರ್ಜಿದಾರನು ಮೃತ ತನ್ನ ತಂದೆಯಾದ **ಶ್ರೀ ನೂರಅಹ್ಮದ ತಂದೆ ಮಹಮ್ಮದಸಾಬ ತಾಸಗಾಂವ** ಇವರು ದಿನಾಂಕ:**24.04.2021** ರಂದು ಹುಬ್ಬಳ್ಳಿ ಶಹರ 2ನೇ ಕ್ರಾಸ್, ವಿಶಾಲನಗರ, ಗುಡಿಹಾಳ ರಸ್ತೆ, ಹಳೇಹುಬ್ಬಳ್ಳಿ, ಹುಬ್ಬಳ್ಳಿ ಮನೆಯಲ್ಲಿ ಮೋತಿಯಾಗಿದ್ದು ಇರುತ್ತದೆ ಅಂತಾ, ಸದರ ಮರಣ ಪ್ರಮಾಣ ಪತ್ರವನ್ನು ಪಡೆಯಲು ಈ ಅರ್ಜಿಯನ್ನು ದಾಖಲಿಸಿರುತ್ತಾರೆ.

ಸದರ ಮರಣ ದಾಖಲಾತಿ ಕುರಿತು ಯಾರಿಗಾದರೂ ಯಾವುದೇ ರೀತಿಯ ಹಕ್ಕು ಹಿತ ಸಂಬಂಧ ತಂಟೆ ತಕರಾರು ವಗೈರೆ ಇದ್ದಲ್ಲಿ ಅವರ ಹಾಜರಾತಿಗಾಗಿ ತಾ: **23.03.2026** ರಂದು ಬೆಳಗಿನ **11.00** ಗಂಟೆಗೆ ಮುದ್ದತ್ತು ನೇಮಿಸಿದ್ದು ಆ ದಿವಸ ಸದರಿಯವರು ತಾವಾಗಲಿ ತಮ್ಮ ವಕೀಲರ ಮುಖಾಂತರ ಹಾಜರಾಗತಕ್ಕದ್ದು ತಪ್ಪಿದಲ್ಲಿ ಪ್ರಕರಣವನ್ನು ನಿರ್ಣಯಿಸಲಾಗುವದು.

ನನ್ನ ಸಹಿಯೊಡನೆ ಮತ್ತು ನ್ಯಾಯಾಲಯದ ಮೊಹರಿನೊಡನೆ 2026 ರ 02 ನೇ ತಿಂಗಳಿನ 17 ನೇ ಈ ದಿನದಂದು ಇದನ್ನು ಕೊಡಲಾಗಿದೆ.

ಕೋರ್ಟ ಮೊಹರು,
ಸಹಿ/- ಶಿರಸ್ತೇದಾರರು
3ನೇ ಜೆ.ಎಮ್.ಎಫ್.ಸಿ. ನ್ಯಾಯಾಲಯ, ಹುಬ್ಬಳ್ಳಿ

ಅರ್ಜಿದಾರರ ಪರ ವಕೀಲರು ಹುಬ್ಬಳ್ಳಿ
ಸಹಿ/- **ಎಸ್.ಸಿ.ಭಾಂಡೇಕರ,** ವಕೀಲರು ಹುಬ್ಬಳ್ಳಿ
ಹುಬ್ಬಳ್ಳಿ ದಿನಾಂಕ : 17.02.2026



ಸಿವ್ಹಿಲ್ ಮಿಸಲೇನಿಯಸ್ ನಂ: 71/2025
ಮಾನ್ಯ ಪ್ರಧಾನ ಜಿಲ್ಲಾ ವ ಸತ್ರ ನ್ಯಾಯಾಧೀಶರು ಹಾವೇರಿ ಇವರ ನ್ಯಾಯಾಲಯದಲ್ಲಿ

ಅರ್ಜಿದಾರರು : 1) ಗಗನದೀಪ ತಂದೆ ಚನ್ನಬಸಪ್ಪ ಉಪಾಸಿ, ವಯಾ: 18 ವರ್ಷ, ಉದ್ಯೋಗ: ಏನೂ ಇಲ್ಲ, ಸಾ॥ ಕರ್ಜಗಿ, ತಾ॥ ವ ಜಿ॥ ಹಾವೇರಿ.
2) ವೀರಣ್ಣ ತಂದೆ ಶಿವಬಸಪ್ಪ ಶಿರೂರ, ವಯಾ: 45 ವರ್ಷ, ಉದ್ಯೋಗ: ಶೇತ್ಕರಿ, ಸಾ॥ ಕರ್ಜಗಿ, ತಾ॥ ವ ಜಿ॥ ಹಾವೇರಿ.
(ಸದರಿ 1ನೇ ಅರ್ಜಿದಾರನು ಮಾನಸಿಕ ಅಸ್ವಸ್ಥನಾಗಿ ರುವುದರಿಂದ ಅವನ ಸಂರಕ್ಷಣೆಯನ್ನು ಖಾಸಾ ಸೋದರ ಮಾವನಾದ 2 ನೇ ಅರ್ಜಿದಾರನು ಪ್ರತಿನಿಧಿಸುತ್ತಾನೆ.)

ವಿರುದ್ಧ

ಎದುರುಗಾರರು : ಯಾರೂ ಇಲ್ಲ

ಇಸ್ತಿಯಾರ ನಾಮಾ

ಈ ಮೇಲ್ಕಾಣಿಸಿದ ಪ್ರಕರಣದಲ್ಲಿ ಅರ್ಜಿದಾರರು ಈ ಮೂಲಕ ತಿಳಿಸುವ ನೋಟೀಸ್ ಎನೆಂದರೆ,
1) ಈ ಮೇಲ್ಕಂಡ ನಂಬರಿನ ಪ್ರಕರಣದಲ್ಲಿನ ಸದರಿ ಅರ್ಜಿದಾರ ನಂ-1ನೇದ್ದವನು ಮಾನಸಿಕ ವಾಗಿ ಅಸ್ವಸ್ಥನಾಗಿರುವುದರಿಂದ ಅವನ ಸಂರಕ್ಷಣೆಯನ್ನು ಅವರ ಖಾಸಾ ಸೋದರ ಮಾವನಾದ ಅರ್ಜಿದಾರ ನಂ-2 ನೇದ್ದವನನ್ನು ನೇಮಕ ಮಾಡುವ ಸಲುವಾಗಿ ಮತ್ತು ಸದರ ಅರ್ಜಿದಾರ ನಂ-1 ನೇದವನ ಹೆಸರಿನಲ್ಲಿ ಬ್ಯಾಂಕ ಹಾಗೂ ಅಂಚೆ ಕಛೇರಿಯ ಖಾತೆಗಳಲ್ಲಿ ಹಣವನ್ನು ಅರ್ಜಿದಾರ ನಂ-1 ನೇದ್ದವನ ಹಿತ ರಕ್ಷಣೆಗೆ ಬಳಸಲು ಅರ್ಜಿದಾರ ನಂ-2 ನೇದ್ದವರನ್ನು ನೇಮಕ ಮಾಡುವ ಸಲುವಾಗಿ ಈ ಅರ್ಜಿಯನ್ನು ಸಲ್ಲಿಸಿದ್ದು ಇರುತ್ತದೆ. ಈಗ ಪತ್ರಿಕಾ ಪ್ರಕಟಣೆ ಮೂಲಕ ನಿಮಗೆ ಸದರಿ ನೋಟೀಸ್ ಹೊರಡಿಸಿದ್ದು ಇರುತ್ತದೆ.
2) ಕಾರಣ ಈ ಮೂಲಕ ನಿಮಗೆ ತಿಳಿಸುವ ದೇನೆಂದರೆ ಸದರ ಪ್ರಕರಣದ ಮುದ್ದತ್ತನ್ನು ದಿನಾಂಕ 24-03-2026 ರಂದು ನಿಗದಿಪಡಿಸಿದ್ದು ಇದ್ದದರಿಂದ, ಸದರಿ ಅರ್ಜಿಯಲ್ಲಿ ನೀವಾಗಲಿ ಅಥವಾ ನಿಮ್ಮ ಪರ ವಕೀಲರಾಗಲಿ ಮೇಲ್ಕಾಣಿಸಿದ ದಿನಾಂಕ ದಂದು ಮುಂಜಾನೆ 11:00 ಗಂಟೆಗೆ ಪ್ರಧಾನ ಜಿಲ್ಲಾ ವ ಸತ್ರ ನ್ಯಾಯಾದೀಶರು ಹಾವೇರಿ ಇವರ ನ್ಯಾಯಾಲಯಕ್ಕೆ ಹಾಜರಾಗಿ ಸದರಿ ಅರ್ಜಿಯಲ್ಲಿ ನಿಮ್ಮ ತಕರಾರು ವಗೈರೆ ಇದ್ದಲ್ಲಿ ಸಲ್ಲಿಸಬೇಕು. ಒಂದು ವೇಳೆ ನೀವು ಮೇಲ್ಕಾಣಿಸಿದ ದಿನಾಂಕ ದಂದು ಗೈರ ಹಾಜರಿದ್ದಲ್ಲಿ ನಿಮ್ಮ ಗೈರ ಹಾಜರಾತಿಯನ್ನು ಪರಿಗಣಿಸಿ ಸದರಿ ಅರ್ಜಿಯಲ್ಲಿ ಮುಂದಿನ ಆದೇಶ ಮಾಡಲಾಗುವುದು ತಿಳಿಯಿರಿ. ಈ ಇಸ್ತಿಯಾರ ನಾಮೆಯನ್ನು ನ್ಯಾಯಾಲಯದ ಮೊಹರು ಹಾಗೂ ಸಹಿಯೊಂದಿಗೆ ದಿನಾಂಕಃ 17-02-2026 ರಂದು ಕೊಡಲಾಗಿದೆ.

ನ್ಯಾಯಾಲಯದ ಆದೇಶದ ಮೇರೆಗೆ
ಸಹಿ/- (ಮುಖ್ಯ ಆಡಳಿತ ಅಧಿಕಾರಿಗಳು)
ಪ್ರಧಾನ ಜಿಲ್ಲಾ ವ ಸತ್ರ ನ್ಯಾಯಾದೀಶರು ಹಾವೇರಿ ಇವರ ನ್ಯಾಯಾಲಯ

ಸಹಿ/- ಅರ್ಜಿದಾರರ ಪರ ವಕೀಲರು
ಎಂ.ಎಸ್ ಪಾಟೀಲ್ ವಕೀಲರು ಹಾವೇರಿ.

IN THE COURT OF THE 4th ADDITIONAL CIVIL JUDGE & JMFC AT BALLARI
Crl. M.C. No. 03/2026

Between:-1)RANGAPPA S/O LATE. HARIJANA THIMAPPA, aged about 62 years,
2) HANUMANTHAPPA S/O LATE. HARIJANA THIMAPPA, aged about 49 years,
3)SHIVARAMA S/O LATE. HARIJANA THIMAPPA, aged about 47 years. R/o Door No.156, ward No.1, Harijana Oni, behind Anganwadi school, Gududuru village, Ballari taluk and District
...Petitioners

And

The register of Birth & Death's Register, Thasildhar, Taluk office, Ballari
...Respondent

NOTICE

WHEREAS, the above named petitioner has filed the above petition under section 13(2) of Birth and Deaths Act, 1969 against the respondent for the purpose of seeking date of death of Petitioner's Mother by name SMT. GANGAMMA W/O LATE HARIJANA THIMMAPPA was died on 15-06-2016 at Gududuru village, Ballari taluk and District in the above mentioned address.

Therefore, If any persons are interested you are hereby directed to appear in this court in person or by a pleader duly instructed on 23-03-2026 at about 11.00 a.m to show cause against the above suit, failing which the suit will be heard and determined ex-parte against you.

Given under my hand and seal of the court on this 18th day Feb- 2026

By Order of the court.
Shirestedar,
4th Addl Civil Judge and JMFC Ballari.

H.Mallikarjuna
Advocate for the petitioner

IN THE COURT OF THE 4th ADDITIONAL CIVIL JUDGE & JMFC AT BALLARI
Crl. M.C. No. 02/2026

Between:-1)RANGAPPA S/O LATE. HARIJANA THIMAPPA, aged about 52 years,
2) HANUMANTHAPPA S/O LATE. HARIJANA THIMAPPA, aged about 49 years,
3)SHIVARAMA S/O LATE. HARIJANATHIMAPPA, aged about 47 years, R/o Door No.156, ward No.1, Harijana Oni, behind Anganwadi school, Gududuru village Ballari taluk and District
...Petitioners

And

The register of Birth & Death's Register, Thasildhar, Taluk office, Ballari
...Respondent

NOTICE

WHEREAS, the above named petitioner has filed the above petition under section 13(2) of Birth and Deaths Act, 1969 against the respondent for the purpose of Petitioner's Younger Brother by name BASAPPA S/O LATE HARIJANA THIMMAPPA was died on 20-05-2019 at Gududuru village, Ballari taluk and District in the above mentioned address.

Therefore, If any persons are interested you are hereby directed to appear in this court in person or by a pleader duly instructed on 23-03-2026 at about 11.00 a.m to show cause against the above suit, failing which the suit will be heard and determined ex-parte against you.

Given under my hand and seal of the court on this 18th day Feb- 2026

By Order of the court.
Shirestedar,
4th Addl Civil Judge and JMFC Ballari.

H.Mallikarjuna
Advocate for the petitioner

ದಾಖಲೆಗಳು ಕಳೆದಿವೆ

ನಾನು ಕೆ ಸತ್ಯನಾರಾಯಣ ತಂದೆ: ಕೆ ವೀರಣ್ಣ ವಯಸ್ಸು 55ವರ್ಷ, ವಾಸ:ಸದಾಶಿವ ನಗರ ಸಿರುಗುಪ್ಪ, ಸಿರುಗುಪ್ಪ ತಾಲೂಕು, ಬಳ್ಳಾರಿ ಜಿಲ್ಲಾ ಆದ ನಾನು ಈ ಕೆಳಗಿನಂತೆ ವಿಮುಕ್ತವಾಗಿ ಪ್ರಮಾಣಿಕರಿಸುವುದೇನೆಂದರೆ 64- ಹಳೇಕೋಟೆ ಗ್ರಾಮ ಪಂಚಾಯಿತಿಗೆ ಸೇರಿದ ದೇವಲಾಪುರ ಗ್ರಾಮದಲ್ಲಿ ಬರುವ ಸ್ವತ್ತಿನ ಸಂಖ್ಯೆ: 150500701208022474, ಸದರಿ ಸ್ವತ್ತಿನ ಸಂಖ್ಯೆ(ಗ್ರಾಮ ಪಂಚಾಯಿತಿ ದಾಖಲೆಗಳ ಪ್ರಕಾರ): 21/317 ವುಳ್ಳ ಆಸ್ತಿಯು ನನ್ನ ಹೆಸರಿನಲ್ಲಿದ್ದು, ಸದರಿ ಆಸ್ತಿಗಳಿಗೆ ಸಂಬಂಧಿಸಿದ ನೊಂದಣಿ ದಾಖಲಾತಿಗಳು 1) ಸಿರುಗುಪ್ಪ ಸಬ್‌ರಿಜಿಸ್ಟರ್ ಕಛೇರಿಯ ಪತ್ರದ ನಂ.4534/2009-10 ಸಿ.ಡಿ.ನಂ.39 ದಿನಾಂಕ: 01-02-2010.
2) ಸಿರುಗುಪ್ಪ ಸಬ್-ರಿಜಿಸ್ಟರ್ ಕಛೇರಿಯ ಪತ್ರದ ನಂ.0419/2012-13 ಸಿ.ಡಿ.ನಂ.64 ದಿನಾಂಕ: 21-04-2012.
ನಾನು ಈ ಮೂಲಕ ಪ್ರಮಾಣಿಕರಿಸುವುದೇನೆಂದರೆ ಮೇಲ್ಕಾಣಿಸಿದ ಎಲ್ಲಾ ಮೂಲ ನೊಂದಣಿ ಪತ್ರಗಳು ದಿನಾಂಕ: 21-01-2026ರಂದು ನಮ್ಮ ಮನೆಯಿಂದ ಜೆರಾಕ್ಸ್ ಅಂಗಡಿಗೆ ಸೈಕಲ್ ಮೋಟರ್ ಮೇಲೆ ಪ್ರಯಾಣಿಸುತ್ತಿರುವಾಗ ಸಿರುಗುಪ್ಪ ನಗರದ ಮುಖ್ಯ ರಸ್ತೆಯಲ್ಲಿ ಬಿದ್ದು ಕಳೆದು ಹೋಗಿರುತ್ತವೆ. ಎಂದು ಪ್ರಮಾಣಿಕರಿಸಿ, ಈ ಪ್ರಮಾಣ ಪತ್ರವನ್ನು ಸಂಬಂದ ಪಟ್ಟ ಅಧಿಕಾರಿಗಳಿಗೆ ಸಲ್ಲಿಸಲು ಬೇಕಾಗಿರುತ್ತದೆ.
ನಾನು ಮೇಲೆ ಹೇಳಿದ ಎಲ್ಲಾ ಹೇಳಿಕೆಗಳು ಸತ್ಯವಾಗಿ ಮತ್ತು ಸರಿಯಾಗಿ ಇರುತ್ತವೆ ಎಂದು ಪ್ರಮಾಣ ಕರಿಸುತ್ತೇನೆ.

ಕೆ.ಸತ್ಯನಾರಾಯಣ
ಪ್ರಮಾಣದಾರರು
ಕೆ.ಪ್ರಕಾಶ್ ವಕೀಲರು ಮತ್ತು ನೋಟರಿ

ಎಫ್. ಡಿ. ಪಿ. ನಂ : 10/2024
ಹಾನಗಲ್ಲ ಸಿವ್ಹಿಲ್ ಜಡ್ಜ ಮತ್ತು ಜೆ.ಎಮ್.ಎಫ್.ಸಿ. ಇವರ ನ್ಯಾಯಾಲಯದಲ್ಲಿ

ಅರ್ಜಿದಾರರು: ಶ್ರೀಮತಿ ಲಕ್ಷ್ಮವ್ವ ಕೊಂ ಮೈಲಾರೆಪ್ಪ ಮುದಿ ನಾಗಣ್ಣನವರ @ ಕೊಂಡೊಜಿ. ಸಾ॥ ಶೇಷಗಿರಿ, ತಾ॥ ಹಾನಗಲ್ಲ, ಜಿ॥ ಹಾವೇರಿ, ಹಾಗೂ ಇತರರು.

ವಿರುದ್ಧ

ಎದುರುಗಾರರು: ಶೇಖಪ್ಪ ತಂದೆ ನಾಗಪ್ಪ ಮುದಿನಾಗಣ್ಣನವರ @ ಕೊಂಡೊಜಿ. ಸಾ॥ ಶೇಷಗಿರಿ, ತಾ॥ ಹಾನಗಲ್ಲ,ಜಿ॥ ಹಾವೇರಿ, ಹಾಗೂ ಇತರರು

ಇಸ್ತಿಹಾರ

ಇದರಲ್ಲಿ ಅರ್ಜಿದಾರರು ಎದುರುಗಾರರ ಮೇಲೆ ಮಾನ್ಯ ಹಾನಗಲ್ಲ ಸಿವ್ಹಿಲ್ ಜಡ್ಜ & ಜೆ.ಎಮ್. ಎಫ್.ಸಿ ಇವರ ನ್ಯಾಯಾಲಯದಲ್ಲಿ ಅಸಲು ದಾವಾ ನಂ, 243/2004 ನೇದರಲ್ಲಿ ಆದ ಆದೇಶದ ಪ್ರಕಾರ ಅಂತಿಮ ಡಿಕ್ರಿಯನ್ನು ಪಡೆಯಲು ಪ್ರಸ್ತುತ ದಾವೆಯನ್ನು ಅರ್ಜಿಯನ್ನು ದಾಖಲಿಸಿದ್ದು ಇರುತ್ತದೆ.
ಸದರ ದಾವೆಯಲ್ಲಿನ 7 ನೇಯ ಎದುರುಗಾರಳಾದ ಶ್ರೀಮತಿ ಹಿಂಡಮ್ಮ ಕೊಂ ಮಲ್ಲೇಶಪ್ಪ ಕೊಂಡೊಜಿ @ ಮುದಿನಾಗಣ್ಣನವರ ಸಾ॥ ಚಿಕ್ಕಬಾಸೂರ ತಾ॥ ಬ್ಯಾಡಗಿ ಜಿ॥ ಹಾವೇರಿ, ಇವರಿಗೆ ಮಾನ್ಯ ನ್ಯಾಯಾಲಯದಿಂದ ಅನೇಕ ಸಾರಿ ದಾವಾದ ಸಮನ್ಸ ಕಳುಹಿಸಿದರೂ ಜಾರಿಯಾಗಿರುವುದಿಲ್ಲ, ಆದ್ದರಿಂದ ಮಾನ್ಯ ನ್ಯಾಯಾಲಯದವರು ಪತ್ರಿಕಾ ಪ್ರಕಟಣೆಗೆ ಆದೇಶಿಸಿದ್ದು ಇರುತ್ತದೆ, ಸದರ ದಾವೆಯ ಮುಂದಿನ ವಿಚಾರಣೆ ದಿನಾಂಕ: 04-04-2026 ರಂದು ಮುದ್ದತ್ತು ನಿಗದಿ ಪಡಿಸಿದ್ದು ಸದರಿ ದಿವಸ ತಾವುಗಳು ಹಾನಗಲ್ಲ ಸಿವ್ಹಿಲ್ ಜಡ್ಜ ಮತ್ತು ಜೆ.ಎಮ್.ಎಫ್.ಸಿ, ಇವರ ನ್ಯಾಯಾಲಯದಲ್ಲಿ ಮುಂಜಾನೆ 11:00 ಘಂಟೆಗೆ ಸ್ವತ: ತಾವಾಗಲೀ ಅಥವಾ ತಮ್ಮ ಪರ ವಕೀಲರ ಮುಖಾಂತರ ಹಾಜರಾಗಿ ತಮ್ಮ ಅಹವಾಲವನ್ನು ಸಲ್ಲಿಸತಕ್ಕದ್ದು ತಪ್ಪಿದಲ್ಲಿ ನಿಮ್ಮ ವಿರುದ್ಧ ಮುಂದಿನ ನಿರ್ಣಯ ಕೈಗೊಳ್ಳಲು ಬರುವುದು ತಿಳಿಯಿರಿ.
ಇಂದು ದಿನಾಂಕ:18-02-2026ರಂದು ಮಾನ್ಯ ನ್ಯಾಯಾಲಯದ ಮೊಹರನೊಂದಿಗೆ ನೀಡಿದೆ.
ಸ್ಥಳ : ಹಾನಗಲ್ಲ.
18-02-2026

ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ
ಸಹಿ/- (ಶ್ರೀ ಬಸವರಾಜ ಹಳಕಟ್ಟಿ)
ಶಿರಸ್ತೆದಾರರು
ಸಿವಿಲ್ ಜಡ್ಜ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯ ಹಾನಗಲ್ಲ

ವಾದಿಯರ/ಅರ್ಜಿದಾರರ ಪರ ವಕೀಲರು
ಸಹಿ/- (ಎಸ್.ವಿ.ಮುರಡಣ್ಣನವರ, ವಕೀಲರು ಹಾನಗಲ್ಲ)

ಸಾರ್ವಜನಿಕ ನೋಟಿಸ

ನನ್ನ ಪಕ್ಷಗಾರರು ಕೊಟ್ಟ ಮಾಹಿತಿ ವ ಅಧಿಕಾರ ಮೇಲಿಂದ ಕೊಡುವ ಸಾರ್ವಜನಿಕ ನೋಟೀಸು ಎನೆಂದರೆ. ಜಿಲ್ಲಾ ಬೆಳಗಾವಿ ತಾಲೂಕಾ ನಿಪ್ಪಾಣಿ ಪೈಕಿ ಬೋರಗಾಂವ ಗ್ರಾಮದ ಹದ್ದಿಯಲ್ಲಿ ಬರುವ ಬೋರಗಾಂವ ಗ್ರಾಮದ ರಿ.ಸ.ನಂಬರ 1089/ಅ/9 ಕ್ಷೇತ್ರ 03ಎಕರೆ-31ಗುಂಟೆ ಕ್ಷೇತ್ರದ ಭೂಮಿಗೆ ಚಕಬಂದಿ. ಪೂರ್ವಕ್ಕೆ:- ಬೋರಗಾಂವ-ಸದಲಗಾ ರಸ್ತೆ ಆದೆ. ಪಶ್ಚಿಮಕ್ಕೆ:- ಉಲ್ಲಾಸ ಮಾರುತಿ ನಿಕಮ ಇವರ ಭೂಮಿ ಆದೆ. ದಕ್ಷಿಣಕ್ಕೆ:- ಬೋರಗಾಂವ-ಸದಲಗಾ ರಸ್ತೆ ಆದೆ. ಉತ್ತರಕ್ಕೆ – ಸದ್ರಿ ಮಾಲಕರ ಬೇರೆ ರಿ.ಸ.ನಂಬರದ ಭೂಮಿ ಆದೆ. ಸದರಿ ಭೂಮಿಯು 1)ಶ್ರೀ. ಬಾಬಾಸಾಬ 2) ಶ್ರೀ. ಪುಂಡಲೀಕ ತಂದೆ ವಿಠೋಬಾ ನಿಕಮ ಸಾ// ಬೋರಗಾಂವ ಇವರ ಮಾಲ್ಕಿಯ ಮತ್ತು ಪ್ರತ್ಯಕ್ಷ ಕಬ್ಜಾ ವಹಿವಾಟಿಯಲ್ಲಿ ಇರುವ ಮತ್ತು ಸ್ವಂತ ಸಾಗುವಳಿ ಮಾಡುತ್ತಿರುವ ಭೂಮಿಯು ನಿರ್ವಧ ಇದೆ. ಅಂತ ಹೇಳಿ ನನ್ನ ಪಕ್ಷಗಾರರ ಕಡೆಯಿಂದ ಸಂಚಕಾರ ಹಣ ತಗೆದುಕೊಂಡು ನನ್ನ ಪಕ್ಷಗಾರರಿಗೆ ಖರೀದಿ ಕರಾರ ಪತ್ರ ಬರೆದು-ಕೊಟ್ಟರುತ್ತಾರೆ. ಆದರು ಸಹ ಸದರಿ ಭೂಮಿಯ ಬಗ್ಗೆ ಯಾರದು ಯಾವುದೇ ತರಹದ ಹಕ್ಕ, ಹಿತ ಸಂಬಂಧ, ಪೋಟಗಿ ಹಕ್ಕ ಬಕ್ಷಿಸ ಪತ್ರ, ಹಕ್ಕ ಬ್ಯಾಂಕ ಬೋಜಾ, ಕೋರ್ಟ ಕೇಸ, ತಂಟೆ ತಕರಾರ, ಅಥವಾ ಇತರ ಯಾವುದೇ ಹಕ್ಕ ಇದ್ದಲ್ಲಿ ಈ ಸಾರ್ವಜನಿಕ ನೋಟಿಸ ಪ್ರಕಟಿಸಿದ ದಿನದಿಂದ 7 (ಏಳು) ದಿನದೊಳಗಾಗಿ ಈ ಕಾಣಿಸಿದ ವಿಳಾಸಕ್ಕೆ ತಮ್ಮ ತಕರಾರುಗಳನ್ನು ಲಿಖಿತವಾಗಿ ವ ದಾಖಲಾತಿಗಳೊಂದಿಗೆ ಸಲ್ಲಿಸಬೇಕು. ನಂತರದಲ್ಲಿ ಬಂದ ತಕರಾರಗಳನ್ನು ನಮ್ಮ ಪಕ್ಷಗಾರರು ಗಣನೆಗೆ ತಗೆದುಕೊಳ್ಳುವದಲ್ಲಿ ಮತ್ತು ಖರೀದಿ ಕಾಗದ ನೋಂದ ಮಾಡಿಸಿಕೊಳ್ಳುವದರಲ್ಲಿ ಬರುತ್ತಾರೆ. ಅಂತ ಕೊಟ್ಟ ಸಾರ್ವಜನಿಕ ನೋಟೀಸು
ದಿನಾಂಕ:-13/02/2026

Mr. Mubarak C. Sanadi
Deed Writer, Sadalga
Tal. Chikodi Dist. Belgavi
Licence No. DR/DWL/11/2005-06
Mo.No 9449430313, 7975299149

IN THE COURT OF THE HON'BLE CIVIL JUDGE AND JMFC AT SIRUGUPPA
CRIMINAL MISCELLENEOUS CASE. NO 162 OF 2026

Between: Sri. Jayanna .Petitioner
-V/S-
The Birth & Death Registrar cum The TM C office Tekkalakote &others....**Respondents**

TO WHOMSOEVER IT MAY CONCERN NOTICE

WHEREAS above named petitioner here in have instituted above petition under section 13[3] of birth and death Acts 1969 against the respondents for purpose of seeking death certificate of petitioner s Mother by name Smt. CHENNAMMA W/o M RAMAPPA, who was died on 13-10-2013 at Tekkalakote Village, Siruguppa Taluk, Ballari district, at his residence.

Any person interested are here by summoned to appear before this court in person or by pleader duly instructed and able to answer all material questions relating to the petition on 07-04-2026 at 11.00 am before this court. In default of your appearance on the date/ day of above petition will be heard and determined as "Ex-parte"

Given under my hand & seal of the court this 18th day of FEB-2026.

By Order of the court,
Sd/- Chief ministrial officer, Civil judge & JMFC Court Siruguppa.

Sd/- H. Mahesha
Advocates Siruguppa,

ಕರ್ನಾಟಕ ಸರ್ಕಾರ

ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರ ಕಛೇರಿ, ವೆನ್‌ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು

ಸಂಖ್ಯೆ:ಎಸ್‌ಯುಪಿ(1)ಸಿ-67/2025-26 ದಿನಾಂಕ: 02.02.2026

ಟೆಂಡರ್ ಅಧಿಸೂಚನೆ (ದ್ವಿ-ಲಕೋಟೆ ಪದ್ಧತಿಯಲ್ಲಿ)
(ಕೆಪಿಪಿ. ಕರ್ನಾಟಕ ಪೋರ್ಟಲ್ ಮುಖಾಂತರ ಮಾತ್ರ)

ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು, ಇಲ್ಲಿನ ಕ್ಯಾಥ್‌ಲ್ಯಾಬ್ ವಿಭಾಗದ ಉಪಯೋಗಕ್ಕಾಗಿ ಒಂದು ವರ್ಷದ ಅವಧಿಗೆ ಬೇಕಾಗುವ ಕನ್ಸೂಮೇಬಲ್ಸ್/ ಡಿಸ್ಪೋಸೆಬಲ್ಸ್‌ಗಳಿಗೆ ಟೆಂಡರ್ ಕರೆಯಲಾಗಿದೆ. ಕೆಪಿಪಿಪಿ ಕರ್ನಾಟಕ ಪೋರ್ಟಲ್ ಮೂಲಕ ಟೆಂಡರನ್ನು ಸಲ್ಲಿಸುವ ಕೊನೆಯ ದಿನಾಂಕ: 06.03.2026 (ಮಧ್ಯಾಹ್ನ 4.30 ಗಂಟೆಯವರೆಗೆ ಮಾತ್ರ) ನಿಗದಿಪಡಿಸಲಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ವೆಬ್‌ಸೈಟ್ kppp.karnataka.gov.inನ್ನು ಸಂಪರ್ಕಿಸಲು ಕೋರಿದೆ.

DHFWS/2025-26/IND2172

ಸಹಿ/- ಸದಸ್ಯ ಕಾರ್ಯದರ್ಶಿ, ಆರೋಗ್ಯ ರಕ್ಷಾ ಸಮಿತಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರು, ವೆನ್ಲಾಕ್ ಜಿಲ್ಲಾ ಆಸ್ಪತ್ರೆ, ಮಂಗಳೂರು

DIPR/DK/KSMCA/1619/
25-26 dt. 18.02.2026

ಕರ್ನಾಟಕ ಸರ್ಕಾರ

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ,

ಆಯುಕ್ತರವರ ಕಛೇರಿ, ಪಶುಪಾಲನಾ ಭವನ, ಮೊದಲನೇ ಮಹಡಿ,
ಸಿ.ಬಿ.ಐ ಕಛೇರಿ ಮುಂಭಾಗ, ಬಳ್ಳಾರಿ ಮುಖ್ಯರಸ್ತೆ, ಹೆಬ್ಬಾಳ, ಬೆಂಗಳೂರು – 560024.
ಇ-ಮೇಲ್: commissionerahvs@gmail.com ಫೋನ್: 080-23412767

ನಂ: ಆಪಸಂ/ವಿಎಂಎಸ್/ವಿವ-39/ಖಾ.ವೀ.ನ/ಟೆಂಡರ್/2025-26 ದಿನಾಂಕ: 18-02-2026

ಟೆಂಡರ್ ನೋಟಿಫಿಕೇಷನ್
(ಕೆ.ಪಿ.ಪಿ ಪೋರ್ಟಲ್ ಮೂಲಕ ಮಾತ್ರ)

2026-27 ನೇ ಸಾಲಿನಲ್ಲಿ ರಾಜ್ಯದಲ್ಲಿರುವ ವೀರ್ಯ ಸಂಸ್ಕರಣಾ ಕೇಂದ್ರಗಳಿಗೆ ಅವಶ್ಯವಿರುವ ಖಾಲಿ ವೀರ್ಯ ನಳಿಕೆಗಳನ್ನು, ಖರೀದಿಸುವ ಸಲುವಾಗಿ ಕೆಪಿಪಿ ಪೋರ್ಟಲ್ ನ ಮೂಲಕ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವ ಸಂಬಂಧ ಒಂದು ವರ್ಷದ ಅವಧಿಗೆ ಟೆಂಡರ್‌ನ್ನು ಕರೆಯಲಾಗಿದೆ. ಟೆಂಡರ್‌ಗೆ ನಿಗದಿಪಡಿಸಿದ ಮೊತ್ತ ರೂ. 183.16 ಲಕ್ಷಗಳು.

ಪೂರ್ಣ ಟೆಂಡರ್ ದಾಖಲೆಗಳನ್ನು https://kppp.karnataka.gov.in ಅಂತರ್ಜಾಲ ವಿಳಾಸದಲ್ಲಿ ದಿನಾಂಕ: 18-02-2026 ರಿಂದ ವೀಕ್ಷಿಸಬಹುದಾಗಿದ್ದು, ಟೆಂಡರ್‌ದಾರರು ಕೆಪಿಪಿ ಪೋರ್ಟಲ್ ನಲ್ಲಿ ದಿನಾಂಕ: 18-02-2026 ರಿಂದ 17-03-2026 ರವರೆಗೆ 17.30 ಗಂಟೆಯೊಳಗೆ ಅಪ್‌ಲೋಡ್ ಮಾಡಬಹುದಾಗಿದೆ.

ಹೆಚ್ಚಿನ ವಿವರಗಳಿಗಾಗಿ ಕೆಪಿಪಿ ಪೋರ್ಟಲ್ ಹಾಗೂ ಕಛೇರಿ ವೇಳೆಯಲ್ಲಿ ಟೆಂಡರ್‌ಗೆ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಸಹಿ/- ಉಪ ನಿರ್ದೇಶಕರು ಪಶುವೈದ್ಯಕೀಯ ಔಷಧಿ ಭಂಡಾರ
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ

DIPR/CP/5729/NR/2025-26

ಸಾರ್ವಜನಿಕ ನೋಟೀಸು,

ನಮ್ಮ ಪಕ್ಷಗಾರರಾದ ಶ್ರೀ ಈರಪ್ಪ ತಂದೆ ಬಸವಣ್ಣೆಪ್ಪ ತುಪ್ಪದ ಮೊಬೈಲ್ ನಂ:7411465336 ಸಾ॥ ಬಸವೇಶ್ವರನಗರ ಮುಂಡರಗಿ ತಾ:ಮುಂಡರಗಿ ಜಿ:ಗದಗ, ಇವರು ಕೊಟ್ಟ ಮಾಹಿತಿ ವ. ಅಧಿಕಾರದ ಮೇಲಿಂದ ಈ ಮೂಲಕ ಕೊಡುವ ಸಾರ್ವಜನಿಕ ನೋಟೀಸ ಏನೆಂದರೆ.
ಸದರಿಯವರು ಮುಂಡರಗಿ ಗ್ರಾಮದ ಶ್ರೀ ಬಸುವರಾಜ ತಂದೆ ಚಂದ್ರಹಾಸಪ್ಪ ಗಡಾದ (ಮೊಬೈಲ್ ನಂ: 9591628489) ಇವರ ಮಾಲ್ಕಿ ವೈವಾಟಿಯಲ್ಲಿ ಇರುವ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡರಗಿ ಹೋಬಳಿಯ ಮುಂಡರಗಿ ಗ್ರಾಮದ ರಿ.ಸಂ ನಂ31/1ಬಿ ರ 03ಎಕರೆ 00 ಗುಂಟೆ ಪೂರಾ ಜಮೀನನ್ನು ನಮ್ಮ ಪಕ್ಷಗಾರರಿಗೆ ಯೋಗ್ಯ ಬೆಲೆಗೆ ಖರೀದಿ ಕೊಡಲು ಒಪ್ಪಿಕೊಂಡಿರುತ್ತಾರೆ. ಸದರಿ ಜಮೀನಿಗೆ ಸಂಬಂದಿಸಿದಂತೆ ಯಾರಿಗಾದರು, ಹಕ್ಕು ವ ಹಿತಾಸಕ್ತಿಗಳಿದ್ದಲ್ಲಿ ಅಥವಾ ತಂಟೆ ತಕರಾರು ಯಾವುದೇ ರೀತಿಯ ದಾವೆ ಇದ್ದಲ್ಲಿ ನೋಟಿಸ್ ಪ್ರಕಟವಾದ ದಿನಾಂಕ 5ದಿನದ ವ್ಯವಹಾರಗಳದ್ದಲ್ಲಿ ಒಳಗಾಗಿ ಸಂಬಂದಪಟ್ಟ ದಾಖಲೆಗಳೊಂದಿಗೆ ನಮ್ಮ ಪಕ್ಷಗಾರರ ವಿಳಾಸಕ್ಕೆ ಬಂದು ಮಾಹಿತಿ ನೀಡಿ ವಿಚಾರಿಸ ತಕ್ಕದ್ದು ಅಥವಾ ಕೆಳಗೆ ಸಹಿ ಮಾಡಿರುವ ವಕೀಲರ ಸಂಪರ್ಕಿಸ ತಕ್ಕದ್ದು, ನಿಗದಿತ ಅವದಿಯಲ್ಲಿ ವಿಚಾರಿಸದೆ ಹೋದಲ್ಲಿ ಈ ಮೇಲ್ಕಾಣಿಸಿದ ಜಮೀನಲ್ಲಿ ಯಾವುದೇ ತಂಟೆ ವ ತಕರಾರು ಇರುವುದಿಲ್ಲ ಎಂದು ತಿಳಿದು ಜಮೀನನ್ನು ಖರೀದಿಸಲಾಗುವುದು ನಂತರ ಬಂದ ಅಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕೊಟ್ಟ ಸಾರ್ವಜನಿಕ ಕಾನೂನು ಬದ್ಧ ನೋಟೀಸು,
ಸ್ಥಳ: ಮುಂಡರಗಿ
ದಿನಾಂಕ: 19/02/2026

ಶ್ರೀ ರವಿ ಆರ್ ಗೊತ್ರಹಳ್ಳಿ
ವಕೀಲರು, ಮುಂಡರಗಿ
ಮೊಬೈಲ್ ನಂ: 9900171817



ಎಕ್ಸಿಕ್ಯೂಷನ್ ನಂ: 24/2024
ಮಾನ್ಯ ಪ್ರಿನ್ಸಿಪಲ್ ಸಿನಿಯರ್ ಸಿವ್ಹಿಲ್ ಜಡ್ಜ್ ಮತ್ತು ಸಿ.ಜೆ.ಎಮ್. ಹಾವೇರಿ ಇವರ ಕೋರ್ಟಿಗೆ.

ಡಿಕ್ರಿ ಹೊಲ್ಡರ್:-ಮಾರ್ಗದರ್ಶಿ ಚಿಟ್ಸ್ (ಕೆ) ಪ್ರೈವೇಟ್ ಲಿಮಿಟೆಡ್, # 273/4-12, 2ನೇ ಮಹಡಿ, ಶ್ರೀ ಮಲ್ಲಿಕಾರ್ಜುನ ಟವರ್, ಪ್ರವಾಸಿ ಮಂದಿರ ರೋಡ, ದಾವಣಗೆರೆ. ಪ್ರತಿನಿಧಿಸುವವರು. ಮ್ಯಾನೇಜರ, ಜಿ.ಎಮ್.ರವಿ.

ವಿರುದ್ಧ

ಜೆ.ಡಿ.ಆರ್:- ಮನೋಹರ ತಂದೆ ವೀರಪ್ಪ ಬಣಕಾರ, ಹಾಗೂ ಇತರರು.

ಪತ್ರಿಕಾ ಪ್ರಕಟಣೆ (ಇಸ್ತಿಯಾರ ನಾಮಾ)

ಸದರ ಕೇಸಿನಲ್ಲಿ ಡಿಕ್ರಿ ಹೊಲ್ಡರ್‌ರು ಈ ಮೂಲಕ ತಿಳಿಯ ಪಡಿಸುವುದೇನೆಂದರೆ
ಮೇಲ್ಕಾಣಿಸಿದ ನಂಬರಿನ ಪ್ರಕರಣದಲ್ಲಿ ಜೆ.ಡಿ.ಆರ್ ನಂ: 5 ನೇದವಳಾದ ಶ್ರೀಮತಿ ಶಾಂತಾ ಕೋಂ ಈರಣ್ಣ ಉಮ್ಮದಿ, ಸಾ॥ ಫ್ಲಾಟ್ ನಂ: 26 ಕಂಬಾಪೂರ ರೋಡ್, ಪುಟ್ಟರಾಜ ನಗರ, ಮುನವಳ್ಳಿ ಲೇಔಟ್ ಗದಗ. ಜಿ॥ ಗದಗ, ಇವರ ಹಾಜರಾತಿಗಾಗಿ ಅಂತಾ ದಿನಾಂಕ: 12/03/2026 ರಂದು ಬೆಳಿಗ್ಗೆ 10-30ಕ್ಕೆ ಮುದ್ದತ್ತನ್ನು ನೇಮಿಸಿದ್ದು ಇರುತ್ತದೆ. ಆದ್ದರಿಂದ, ಖುದ್ದ ನೀವಾಗಲಿ ಅಥವಾ ನಿಮ್ಮಿಂದ ಅಧಿಕಾರ ಪಡೆದ ತಮ್ಮ ವಕೀಲರ ಮುಖಾಂತರವಾಗಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಹೇಳಿಕೆ, ತಕರಾರು, ವಗೈರೆ ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಮಾನ್ಯ ಕೋರ್ಟರವರು ತಮ್ಮ ವಿರುದ್ಧ ಏಕತರ್ಫಿ ಆದೇಶ ಮಾಡುವವರು ಇರುತ್ತಾರೆ ತಿಳಿಯಿರಿ ಅಂತಾ ನೀಡಿದ ಇಸ್ತಿಯಾರ ನಾಮೆ.
ಸ್ಥಳ : ಹಾವೇರಿ.

ದಿನಾಂಕ : 13/02/2026
ನ್ಯಾಯಾಲಯದ ಆದೇಶದ ಮೇರೆಗೆ
ಹಿರಿಯ ಶಿರಸ್ತೆದಾರರು
ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರ ನ್ಯಾಯಾಲಯ ಹಾಗೂ ಸಿ.ಜೆ.ಎಮ್. ಹಾವೇರಿ.
ಡಿಕ್ರಿ ಹೊಲ್ಡರ್‌ರ ಪರ ವಕೀಲರು
ಆಶೋಕ ಸಿ. ನೀರಲಗಿ, ವಕೀಲರು, ಹಾವೇರಿ.

ಕ್ರಿ.ಮಿ.ನಂ: 1151/2025
ಮೆ॥ ಸಿವ್ಹಿಲ್ ನ್ಯಾಯಾಧೀಶರು ವ,ಜೆ,ಎಂ,ಎಫ್,ಸಿ ಬಸವನ ಬಾಗೇವಾಡಿ ಇವರ ನ್ಯಾಯಾಲಯದಲ್ಲಿ

1) ಶ್ರೀ ಚಿದಾನಂದ ತಂ. ಸೋಮಲಿಂಗಪ್ಪ ದಿನ್ನಿ ಹಾಗೂ ಇತರರು --ಅರ್ಜಿದಾರರು

ವಿರುದ್ಧ

1) ಮುಖ್ಯಾಧಿಕಾರಿಗಳು ಪುರಸಭೆ, ಜನನ ಮರಣ ನೋಂದಣಾಧಿಕಾರಿಗಳು ಬಸವನ ಬಾಗೇವಾಡಿ -----ಎದುರುದಾರ

ಪತ್ರಿಕಾ ಪ್ರಕಟಣೆ

ಸದರ ಮೇಲ್ಕಾಣಿಸಿದ ಅರ್ಜಿಯಲ್ಲಿಯ ಅರ್ಜಿದಾರನ ತಂದೆಯಾದ ಚಿದಾನಂದ ತಂ. ಸೋಮಲಿಂಗಪ್ಪ ದಿನ್ನಿ ಇವನು ದಿನಾಂಕ: 19-12-1977 ರಂದು ಬಸವನ ಬಾಗೇವಾಡಿ ಪಟ್ಟಣದಲ್ಲಿ ಮೃತವಾಗಿದ್ದು, ಸದರಿಯವರ ಮರಣ ಪ್ರಮಾಣ ಪತ್ರ ಪಡೆಯಲು ಅರ್ಜಿದಾರರು ಈ ಅರ್ಜಿಯನ್ನು ದಾಖಲಿಸಿರುತ್ತಾರೆ. ಆದ್ದರಿಂದ ಸದರಿ ಅರ್ಜಿದಾರರ ತಂದೆಯ ಮರಣದ ಬಗ್ಗೆ ಮರಣ ನೋಂದಣಾಧಿಕಾರಿಗಳ ರಜಿಸ್ಟರ್‌ದಲ್ಲಿ ದಾಖಲಿಸುವ ಕುರಿತು. ಯಾರಾದರೂ ಯಾವುದೇ ರೀತಿಯ ತಂಟೆ, ವ ತಕರಾರು ಇದ್ದಲ್ಲಿ ಅಂತವರು ಹಾಜರಾಗಲು ಮಾನ್ಯ ನ್ಯಾಯಾಲಯದವರು ದಿನಾಂಕ: 18-3-2026 ರಂದು ಬೆಳಿಗ್ಗೆ 11 ಘಂಟೆಗೆ ಮುದ್ದತ್ ನೇಮಿಸಿದ್ದು ಇರುತ್ತದೆ. ತಾವಾಗಲೀ ತಮ್ಮ ವಕೀಲರ ಮುಖಾಂತರವಾಗಲೀ ಈ ನ್ಯಾಯಾಲಯಕ್ಕೆ ಹಾಜರಾಗತಕ್ಕದ್ದು, ಇದಕ್ಕೆ ತಪ್ಪಿದಲ್ಲಿ ಪ್ರಕರಣವನ್ನು ತಮ್ಮ ಗೈರ ಹಾಜರಾತಿಯಲ್ಲಿ ನಿರ್ಣಯಿಸಲಾಗುತ್ತದು. ಈ ಹೊತ್ತು ದಿನಾಂಕ : 16 - 02-2026 ರಂದು ನ್ಯಾಯಾಲಯದ ಆದೇಶದ ಮೇರೆಗೆ ನನ್ನ ಸಹಿ ಹಾಗೂ ನ್ಯಾಯಾಲಯದ ಮುದ್ರೆಯೊಂದಿಗೆ ಕೊಡಲ್ಪಟ್ಟಿತು.
ಬಸವನಬಾಗೇವಾಡಿ
ದಿನಾಂಕ: 07-02-2026

ನ್ಯಾಯಾಲಯದ ಆದೇಶದ ಮೇರೆಗೆ
ಸಹಿ/- ಶಿರಸ್ತೆದಾರರು,(ಆಡಳಿತ)
ಮೆ॥ ಸಿವ್ಹಿಲ್ ನ್ಯಾಯಾಧೀಶರು ವ ಜೆ.ಎಮ್. ಎಫ್.ಸಿ ನ್ಯಾಯಾಲಯ ಬಸವನ ಬಾಗೇವಾಡಿ.
ಸಹಿ/- ಶ್ರೀ.ಎ.ಜೆ.ಬಂಡಿಪಾಟೀಲ
ಅರ್ಜಿದಾರರ ಪರ ವಕೀಲರು

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ

ಕಾರ್ಯಪಾಲಕ ಇಂಜಿನಿಯರ್ ರವರ ಕಛೇರಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ, ಆಡಳಿತ ಕಛೇರಿ, ರಾ.ಹೆ-75 ರಸ್ತೆ, ಕೆಫೆ ಕಾಫಿಡೇ ಹತ್ತಿರ, ನರಸಾಪುರ-563133, ಕೋಲಾರ ತಾಲ್ಲೂಕು ಮತ್ತು ಜಿಲ್ಲೆ. ಇ-ಮೇಲ್: eemidklr@rediffmail.com, eemigwddkolar@gmail.com ದೂರವಾಣಿ ಸಂಖ್ಯೆ: 08152-200049

ಸಂಖ್ಯೆ:ಕಾ.ಪಾ.ಇಂ/ಸ.ನೀ.ವಿ/ಕೋ/ತಾಂ.ಶಾ/ಸ.ಇಂ/ಟೆಂಡರ್ ಪ್ರಕಟಣೆ/2680/2025-26/ ದಿನಾಂಕ:13.02.2026

ಅಲ್ಪಾವಧಿ ಟೆಂಡರ್ ಪ್ರಕಟಣೆ ಸಂಖ್ಯೆ:29/2025-26/ ದಿನಾಂಕ: 13.02.2026

ಕರ್ನಾಟಕ ಸರ್ಕಾರದ ರಾಜ್ಯಪಾಲರ ಪರವಾಗಿ ಕಾರ್ಯಪಾಲಕ ಇಂಜಿನಿಯರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ, ಕೋಲಾರ ರವರಿಂದ ಕೆಡಬ್ಲ್ಯೂ-4 ಟೆಂಡರ್ ಡಾಕ್ಯೂಮೆಂಟ್ ಅಳವಡಿಸಿಕೊಂಡು ಕೆಟಿಪಿಪಿ ನಿಯಮಾವಳಿ ಅನ್ವಯ ಎರಡು ಲಕೋಟೆ ಪದ್ಧತಿಯಲ್ಲಿ 02 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಗರಿಷ್ಠ ಹಾಗೂ ಕನಿಷ್ಠ ಮೊತ್ತ ರೂ.300.00 ಲಕ್ಷ. ನಿಗಧಿತ ಇ.ಎಂ.ಡಿ ಮೊತ್ತವನ್ನು ಕೆಪಿಪಿ-ಪೋರ್ಟಲ್‌ನಲ್ಲಿದ್ದಂತೆ ಸಲ್ಲಿಸುವುದು. ಟೆಂಡರ್ ಪ್ರೊಸೆಸ್ಸಿಂಗ್ ಫೀ ಕೆಪಿಪಿ-ಪೋರ್ಟಲ್ ನಿಯಮಾನುಸಾರ, ಟೆಂಡರ್ ಡಾಕ್ಯುಮೆಂಟ್‌ಗಳನ್ನು ವೆಬ್‌ಸೈಟ್ **www.kppp.karnataka.gov.in** ನಲ್ಲಿ **ದಿನಾಂಕ: 13.02.2026ರ ಸಂಜೆ 04:30 ಗಂಟೆಯಿಂದ** ಪಡೆಯಬಹುದು **(Download).** ಪ್ರೀ ಬಿಡ್ ಸಭೆಯನ್ನು **ದಿನಾಂಕ: 18.02.2026** ರಂದು **ಬೆಳಗ್ಗೆ 11.30 ಗಂಟೆಗೆ** ಕಾರ್ಯಪಾಲಕ ಇಂಜಿನಿಯರ್ ರವರ ಕಛೇರಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ, ಆಡಳಿತ ಕಛೇರಿ, ರಾ.ಹೆ-75 ರಸ್ತೆ, ಕೆಫೆ ಕಾಫಿಡೇ ಹತ್ತಿರ, ನರಸಾಪುರ-563133, ಕೋಲಾರ ತಾಲ್ಲೂಕು ಮತ್ತು ಜಿಲ್ಲೆ ಇಲ್ಲಿ ಆಯೋಜಿಸಲಾಗಿರುತ್ತದೆ. ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಿರುವ **(Upload)** ಕೊನೆಯ **ದಿನಾಂಕ: 23.02.2026 ಸಂಜೆ 04:30 ಗಂಟೆಯವರೆಗೆ,** ತಾಂತ್ರಿಕ ಬಿಡ್ ತೆರೆಯುವ **ದಿನಾಂಕ: 24.02.2026ರ ಸಂಜೆ 04:30 ಗಂಟೆಯ ನಂತರ.** ಮೇಲಿನ ವಿವರಗಳು ಭವಿಷ್ಯದಲ್ಲಿ ಸಂದರ್ಭೋಚಿತವಾಗಿ ಬದಲಾವಣೆಗೆ ಒಳಪಟ್ಟಿರುತ್ತವೆ. ಹೆಚ್ಚಿನ ವಿವರ ಹಾಗೂ ನಿಬಂಧನೆಗಳಿಗೆ **www.kppp.karnataka.gov.in** ಅಂತರ್ಜಾಲ ತಾಣದಲ್ಲಿ ಅಥವಾ ಈ ಕಛೇರಿಯ ಕೆಲಸದ ವೇಳೆಯಲ್ಲಿ (ರಜಾದಿನ ಹೊರತುಪಡಿಸಿ) ಪಡೆಯಬಹುದು.

ಸಹಿ/- ಕಾರ್ಯಪಾಲಕ ಇಂಜಿನಿಯರ್
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ, ಕೋಲಾರ

ವಾಸಾಸಂಇ/ಕೋಲಾರ/ಆರ್.ಓ.ಸಂಖ್ಯೆ:500/ಕೆಎಸ್‌ಎಂಸಿಎ/2025-26

ತೋಟಗಾರಿಕೆ ಇಲಾಖೆ

ತೋಟಗಾರಿಕೆ ಉಪನಿರ್ದೇಶಕರು, ಮಾವು ಅಭಿವೃದ್ಧಿ ಕೇಂದ್ರ & ಸಂಸ್ಕರಣೆ ಪ್ರಾತ್ಯಕ್ಷಿಕ ಘಟಕ, ಕುಂಭಾಪೂರ ತೋಟಗಾರಿಕೆ ಕ್ಷೇತ್ರ, ಧಾರವಾಡ. ಇ-ಮೇಲ್ : pocoevegdwd@yahoo.in

ಸಂಖ್ಯೆ : K.S.M.D. & M.C.L./MD/D.D.H./DWD-01/2025-26
ದಿನಾಂಕ : 16-02-2026

ಟೆಂಡರ್ ಪ್ರಕಟಣೆ

2025-26 ನೇ ಸಾಲಿನಲ್ಲಿ ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರ, ಕುಂಬಾಪುರ ಕ್ಷೇತ್ರ, ಧಾರವಾಡದಲ್ಲಿ ಮಾವು ಅಭಿವೃದ್ಧಿ ಕೇಂದ್ರದಲ್ಲಿ ಮೂಲ ಉಪಕರಣ ತಯಾರಕರಿಂದ **(Original Equipment Manufacturers) Mango Primary and Secondary Processing Facility (Handling Facility With Hot Water Treatment, Grading, Sorting & Packaging Units)** ಘಟಕ ಸ್ಥಾಪನೆ ಮತ್ತು ಕಾರ್ಯಗತಗೊಳಿಸುವಿಕೆಗಾಗಿ ಇ-ಟೆಂಡರ್ ವೇದಿಕೆಯ ಮುಖಾಂತರ ಟೆಂಡರ್‌ಗಳನ್ನು ಆಹ್ವಾನಿಸಲು ಪತ್ರಿಕಾ ಪ್ರಕಟಣೆಯನ್ನು ಹೊರಡಿಸುವ ಕುರಿತು.

1) ಟೆಂಡರ್‌ನ ಒಟ್ಟು ಅಂದಾಜು ಮೊತ್ತ : ರೂ. 202.30 ಲಕ್ಷಗಳು, 2) ಟೆಂಡರ್ ಫಾರ್ಮ್ ಬೆಲೆ : ಇ-ಅಡಳಿತದನ್ವಯ, 3) ಇ-ಟೆಂಡರ್ ಸಲ್ಲಿಸುವ ಪ್ರಾರಂಭಿಕ ದಿನಾಂಕ ಮತ್ತು ವೇಳೆ : 17-02-2026 ರ ಬೆಳಿಗ್ಗೆ 10.00 ಗಂಟೆಯಿಂದ, 4) ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ ಮತ್ತು ವೇಳೆ : 26-02-2026 ರ ಸಂಜೆ 5.30 ಗಂಟೆವರೆಗೆ, 5) ಪ್ರೀ-ಬಿಡ್ ಸಭೆಯ ದಿನಾಂಕ : 23-02-2026, 6) ಇ-ಸಂಗ್ರಹಣ ವೇದಿಕೆಯ ತಾಂತ್ರಿಕ ಟೆಂಡರ್ ತೆರೆಯುವ ದಿನಾಂಕ ಮತ್ತು ವೇಳೆ : 27-02-2026 ರ ಸಂಜೆ 5.30 ಗಂಟೆಗೆ, 7) ತಾಂತ್ರಿಕ ಬಿಡ್ಡಿನಲ್ಲಿ ಅನುಮೊದನೆಗೊಂಡ ಟೆಂಡರ್‌ದಾರರ ಆರ್ಥಿಕ ಬಿಡ್ಡು ತೆರೆಯುವ ದಿನಾಂಕ ಮತ್ತು ವೇಳೆ : 02-03-2026 ರ ಬೆಳಿಗ್ಗೆ 11.00 ಗಂಟೆಗೆ, 8) ಟೆಂಡರ್ ನೊಂದಿಗೆ ಪಾವತಿಸಬೇಕಾದ ಇ.ಎಂ.ಡಿ. ಮೊತ್ತ : ರೂ. 3,03,450/- (ರೂ. ಮೂರು ಲಕ್ಷದ ಮೂರು ಸಾವಿರದ ನಾಲ್ಕುನೂರಾ ಐವತ್ತು ಮಾತ್ರ), 9) ವ್ಯವಹರಿಸಬೇಕಾದ ಅಧಿಕಾರಿ ಹಾಗೂ ವಿಳಾಸ, ದೂರವಾಣಿ ಸಂಖ್ಯೆ : ಯೋಜನಾಧಿಕಾರಿಗಳು (ತೋಟಗಾರಿಕೆ ಉಪ ನಿರ್ದೇಶಕರು) ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರ, ಕುಂಬಾಪುರ ಕ್ಷೇತ್ರ, ಧಾರವಾಡ, ದೂರವಾಣಿ ಸಂಖ್ಯೆ : 97397 00181.

ಹೆಚ್ಚಿನ ವಿವರಗಳನ್ನು https://kppp.karnataka.gov.in ಈ ವೆಬ್‌ಸೈಟ್‌ನಲ್ಲಿ ಪಡೆಯಬಹುದು.

ಸಹಿ/- ತೋಟಗಾರಿಕೆ ಉಪನಿರ್ದೇಶಕರು,
ಮಾವು ಅಭಿವೃದ್ಧಿ ಕೇಂದ್ರ & ಸಂಸ್ಕರಣ ಪ್ರಾತ್ಯಕ್ಷಿಕ ಘಟಕ,
ಕುಂಬಾಪೂರ ಕ್ಷೇತ್ರ, ಧಾರವಾಡ.

ವಾಸಾಸಂಇ/ಧಾರವಾಡ/1251/ದೇಶಪಾಂಡೆ/2025-26

ರಿಟರ್ನಿಂಗ್ ಆಫೀಸರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಶಹಪುರ ತಾ:ಜಿ:ಕೊಪ್ಪಳ ಹಾಗೂ ಸಹಕಾರ ಸಂಘಗಳ ಹಿರಿಯ ನಿರೀಕ್ಷಕರು, ಸಹಕಾರ ಸಂಘಗಳ ಉಪ ನಿಬಂಧಕರ ಕಛೇರಿ, ಕೊಪ್ಪಳ.

ಪತ್ರಿಕಾ-ಪ್ರಕಟಣೆ

ಸಂಘದ ಆಡಳಿತ ಮಂಡಲಿ ಸಾಮಾನ್ಯ ಚುನಾವಣೆಗೆ ನಿರ್ದೇಶಕ ಸ್ಥಾನಕ್ಕೆ ದಿನಾಂಕ: 08-03-2026 (ಭಾನುವಾರ) ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಹಪುರ ತಾ:ಜಿ:ಕೊಪ್ಪಳದಲ್ಲಿ ಚುನಾವಣೆ ನಡೆಯಲಿದೆ.

ನಾಮ ಪತ್ರ ಸಲ್ಲಿಸಲು ಪ್ರಾರಂಭದ ದಿನಾಂಕ:21-02-2026 ಕೊನೆಯ ದಿನಾಂಕ:28-02-2026 ಮಧ್ಯಾಹ್ನ 3-00ಗಂಟೆಯವರೆಗೆ, ದಿನಾಂಕ:01-03-2026 ರಂದು 11-00 ಗಂಟೆಯಿಂದ ನಾಮಪತ್ರಗಳ ಪರಿಶೀಲನೆ ಹಾಗೂ ದಿನಾಂಕ:02-03-2026 ರಂದು ಮಧ್ಯಾಹ್ನ 3-00 ಗಂಟೆಯವರೆಗೆ ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನವಾಗಿರುತ್ತದೆ.

ಸಂಘದ ಸದಸ್ಯರುಗಳಿಗೆ ಈಗಾಗಲೇ ಚುನಾವಣಾ ವೇಳಾ ಪಟ್ಟಿಯನ್ನು ಕಳುಹಿಸಲಾಗಿದೆ. ಆಸಕ್ತ ಸದಸ್ಯರು ಚುನಾವಣಾಧಿಕಾರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆಯೆಂದು ತಿಳಿಸಿದೆ.

ಸಹಿ/-
(ದುರಗಪ್ಪ ತಿಪ್ಪನಾಳ)
ರಿಟರ್ನಿಂಗ್ ಆಫೀಸರ್

ಸ್ಥಳ:ಶಹಪುರ
ದಿನಾಂಕ:19-02-2026



ಇಂದಿನ ಪಂದ್ಯಗಳು

ವಿಂಡೀಸ್ vs ಇಟಲಿ
ಬೆಳಗ್ಗೆ 11 (ಕೋಲ್ಕತ್ತಾ)

ಶ್ರೀಲಂಕಾ vs ಜಿಂಬಾಬ್ವೆ
ಮಧ್ಯಾಹ್ನ 3 (ಕೊಲಂಬೋ)

ಅಫ್ಘಾನಿಸ್ತಾನ vs ಕೆನಡಾ
ಸಂಜೆ 7 (ಚೆನ್ನೈ)

ಕಿರುಸುದ್ದಿ

ಟಾಪ್ 10ರಲ್ಲಿ ಕಿಶನ್

ದುಬೈ: ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ವಿಶ್ವ ಕ್ರಿಕೆಟ್‌ನಲ್ಲಿ ಹೊಸ ಛಾಪು ಮೂಡಿಸುತ್ತಿರುವ ಇಶಾನ್ ಕಿಶನ್ ಐಸಿಸಿ ಶ್ರೇಯಾಂಕದಲ್ಲಿ ಟಾಪ್ ಹತ್ತಕ್ಕೆ ಲಗ್ಗೆ ಹಾಕಿದ್ದಾರೆ. ಜನವರಿವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲಿ ಹೆಸರೇ ಇರದ ಕಿಶನ್ ದೇಶಿ ಕ್ರಿಕೆಟ್‌ನಲ್ಲಿ ಅಬ್ಬರಿಸಿ ವಿಶ್ವಕಪ್‌ನಲ್ಲಿ ಅವಕಾಶ ಪಡೆದರು. ಇದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ಭಾರತೀಯರ ಮನೆ ಮಾತಾದರು. ಈಗ ವಿಶ್ವಕಪ್‌ನಲ್ಲಿ ಎದುರಾದ ತಂಡಗಳನ್ನು ದಂಡಿಸಿ ಮೆರೆದಾಡುತ್ತಿರುವ ಅವರು ಬುಧವಾರ ಪ್ರಕಟಗೊಂಡ ಶ್ರೇಯಾಂಕ ಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೇರಿದ್ದಾರೆ. 732 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಆರಂಭಿಕ ಅಭಿಷೇಕ್ ಶರ್ಮಾ ಮೊದಲನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಟಾಪ್ ಹತ್ತರಲ್ಲೇ ಕಾಣಿಸಿಕೊಂಡಿದ್ದಾರೆ. ಖುಷಿ ಪಡುವ ವಿಚಾರದಲ್ಲಿ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ.

ಬೆಂಗಳೂರು ಓಪನ್: ಶ್ರೀವಲ್ಲಿಗೆ ಮುನ್ನಡೆ

ಬೆಂಗಳೂರು: ಮಹಿಳೆಯರ ಬೆಂಗಳೂರು ಓಪನ್ ಪಂದ್ಯಾವಳಿಯ ಮೊದಲ ಸುತ್ತಿನ ಪಂದ್ಯದಲ್ಲಿ, ಭಾರತದ ಶ್ರಿವಲ್ಲಿ ರಶ್ಮಿಕಾ ಭಮಿಡಿಪಾಟಿ ಪ್ರೀಕ್ವಾರ್ಟರ್ ಪ್ರವೇಶಿಸಿದ್ದಾರೆ. ಎಸ್.ಎಂ. ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಸಿಂಗಲ್ಸ್ ಮೊದಲ ಸುತ್ತಿನ ರೋಚಕ ಪೈಪೋಟಿಯಲ್ಲಿ ಅವರು ಮಾಲ್ಟಾದ ಫ್ರಾನ್ಸೆಸ್ಕಾ ಕುರ್ಮಿ ವಿರುದ್ಧ 7-6(6), 6-4 ಅಂತರದಲ್ಲಿ ಗೆಲುವು ಸಾಧಿಸಿದರು. ಪಂದ್ಯದ ಆರಂಭದಲ್ಲೇ ಇಬ್ಬರೂ ಆಟಗಾರ್ತಿಯರು ಕಠಿಣ ಪೈಪೋಟಿ ನೀಡಿದರು. ಭಮಿಡಿಪಾಟಿ ಮೊದಲ ಗೇಮ್‌ನಲ್ಲಿ ಎಸ್ಸುಗಳನ್ನು ಸಿಡಿಸಿ ಸರ್ವ್ ಉಳಿಸಿಕೊಂಡರು. ಮೂರನೇ ಗೇಮ್‌ನಲ್ಲಿ ಕುರ್ಮಿ ಬ್ರೇಕ್ ಪಡೆದು ದೀರ್ಘ ಬೇಸ್‌ಲೈನ್ ರ್ಯಾಲಿಗಳ ಮೂಲಕ ಮುನ್ನಡೆ ಸಾಧಿಸಿದರು.



ಆದರೆ ಭಮಿಡಿಪಾಟಿ ತಕ್ಷಣ ಪ್ರತಿಬ್ರೇಕ್ ಮಾಡಿ ಸೆಟ್ ಸಮಬಲಕ್ಕೆ ತಂದರು. ಇಬ್ಬರೂ ಆಟಗಾರ್ತಿಯರು ದೀರ್ಘ ರ್ಯಾಲಿಗಳಲ್ಲಿ ತೊಡಗಿದ ಕಾರಣ ಸೆಟ್ ಟೈಬ್ರೇಕ್‌ಗೆ ತಲುಪಿತು. ಒಂದು ಸೆಟ್ ಪಾಯಿಂಟ್ ತಪ್ಪಿಸಿದರೂ ಭಮಿಡಿಪಾಟಿ ತಾಳ್ಮೆ ಕಾಪಾಡಿಕೊಂಡು ಬಲಿಷ್ಠ ಎಸ್ಸಿನೊಂದಿಗೆ ಮೊದಲ ಸೆಟ್ ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನಲ್ಲಿ ಭಮಿಡಿಪಾಟಿ ಆರಂಭದಲ್ಲೇ ಬ್ರೇಕ್ ಪಡೆದು ಮುನ್ನಡೆ ಸಾಧಿಸಿದರು. ಪಂದ್ಯ ಮುಂದುವರಿದಂತೆ ಕುರ್ಮಿ ಆಯಾಸಗೊಂಡಂತೆ ಕಾಣಿಸಿಕೊಂಡರು. ಏಳನೇ ಗೇಮ್‌ನಲ್ಲಿ ಮತ್ತೊಮ್ಮೆ ಬ್ರೇಕ್ ಪಡೆದ ಭಮಿಡಿಪಾಟಿ 6-4ರಿಂದ ಸೆಟ್ ಮುಕ್ತಾಯಗೊಳಿಸಿ ಜಯ ಖಚಿತಪಡಿಸಿಕೊಂಡರು. ಇದಕ್ಕೂ ಮೊದಲು ಮಾಯಾ ರಾಜೇಶ್ವರನ್ ರೇವತಿ ಐದನೇ ಶ್ರೇಯಾಂಕಿತ ಪೋಲಿನಾ ಇಯಾತ್ಸೆಂಕೊ ವಿರುದ್ಧ 1-6, 6-1, 0-6 ಅಂತರದಲ್ಲಿ ಸೋತರು. ಮೊದಲ ಶ್ರೇಯಾಂಕಿತ ತಾಲಿಯಾ ಗಿಬ್ಸನ್ ವೈದೇಹಿ ಚೌಧರಿ ವಿರುದ್ಧ 6-4, 6-0 ಜಯ ಸಾಧಿಸಿದರು. ಮೂರನೇ ಶ್ರೇಯಾಂಕಿತ ಹ್ಯಾನ್ನೆ ವಾಂಡೆವಿಂಕಲ್ ಯಾ-ಹ್ಸುಯಾನ್ ಲೀ ಅವರನ್ನು 6-1, 6-2 ಅಂತರದಲ್ಲಿ ಸೋಲಿಸಿದರು. ಎರಡನೇ ಶ್ರೇಯಾಂಕಿತ ಲನ್ನಾನಾ ತರರೂಡೆ ವಿಕ್ಟೋರಿಯಾ ಮಿಲೋವಾನೋವಾ ವಿರುದ್ಧ 6-1, 6-4 ಜಯಿಸಿದರು. ಏಳನೇ ಶ್ರೇಯಾಂಕಿತ ಎಲೆನಾ ಪ್ರಿಡಾಂಕಿನಾ ಎರಿ ಶಿಮಿಜು ವಿರುದ್ಧ 7-6(5), 6-4 ಅಂತರದಲ್ಲಿ ಗೆಲುವು ದಾಖಲಿಸಿದರು.

ಭಾರತ ಮಹಿಳೆಯರಿಗೆ ಆಸೀಸ್ ಎದುರಾಳಿ

ಕ್ಯಾನ್ಬೆರಾ: ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಭಾರತೀಯ ಮಹಿಳೆಯರ ತಂಡವು ತನ್ನ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಗುರುವಾರದಂದು ಎದುರಿಸಲಿದೆ. ಎರಡು ಪಂದ್ಯಗಳ ಈ ಸರಣಿಯಲ್ಲಿ ಮುನ್ನಡೆ ಸಾಧಿಸಿರುವ ಭಾರತೀಯರು ಪಂದ್ಯದೊಂದಿಗೆ ಸರಣಿ ಗೆಲ್ಲುವುದಕ್ಕೆ ಸಜ್ಜಾಗಿದ್ದಾರೆ. ಈ ಹಿಂದೆ ನಡೆದಿರುವ ಮೊದಲ ಪಂದ್ಯದಲ್ಲಿ ಗೆದ್ದ ನಂತರ ಎರಡನೇ ಪಂದ್ಯ ಕ್ಯಾನ್ಬೆರಾದಲ್ಲಿ ನಡೆಯಲಿದೆ. ಭಾರತ ಗೆದ್ದರೆ ಸರಣಿ ಟ್ರೋಫಿ ತೆಗೆದುಕೊಂಡು ಬರಲಿದೆ. ಆಸೀಸ್ ಗೆದ್ದರೆ ಸರಣಿ ಟೈ ಗೊಳ್ಳಲಿದೆ.

ಭಾರತಕ್ಕೆ ಕಾಲಿಡಲಿದೆಯೇ ಬಿಗ್ ಬ್ಯಾಷ್ ಲೀಗ್?

ಚೆನ್ನೈ: ಭಾರತ ಕ್ರಿಕೆಟ್ ಅಭಿಮಾನಗಳನ್ನು ಮತ್ತು ಅವರಲ್ಲಿರುವ ಅಭಿಮಾನವನ್ನು ಮೆಚ್ಚಿರುವ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ತನ್ನದೂ ಪಂದ್ಯಾವಳಿಯನ್ನು ಭಾರತದಲ್ಲಿ ಆಯೋಜಿಸಿ ಪ್ರಚಾರ ಪಡೆಯುವ ಪ್ಲಾನ್ ಒಂದನ್ನು ಮಾಡಿಕೊಂಡಿದೆ. ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ನಡೆಯುವ ಬಿಗ್ ಬ್ಯಾಷ್ ಲೀಗ್ ಪಂದ್ಯಾವಳಿಯ ಇದೇ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಆಯೋಜಿಸುವ ಆಸೆ ವ್ಯಕ್ತಪಡಿಸಿದ್ದು, ಚೆನ್ನೈನಲ್ಲಿ ಬಿಬಿಎಲ್ ಪಂದ್ಯಗಳನ್ನು ಆಯೋಜಿಸುವುದಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಮನವಿ ಸಲ್ಲಿಸಿದೆ. ಫ್ರಾಂಚೈಸಿ ಮಟ್ಟದ ಕೂಟದಲ್ಲಿ ಐಪಿಎಲ್ ಬಿಟ್ಟರೆ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಆದಕ್ಕೆ ಐಪಿಎಲ್‌ನಷ್ಟು ಕ್ರೇಜ್ ಇಲ್ಲದಿದ್ದರೂ ದೊಡ್ಡ ಕೂಟ ಎನಿಸುಬಲ್ಲ ಪ್ರಚಾರ ಹೊಂದಿದೆ. ಚೆನ್ನೈನಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳಿಗೆ ವಿಶ್ವಕ್ರಿಕೆಟ್‌ನಲ್ಲಿ ವಿಶೇಷ ಹೆಸರಿದೆ. ಅಲ್ಲಿಯ ವಾತಾವರಣ, ಅಲ್ಲಿಯ ವಿಶೇಷ ಪಿಚ್ ಕ್ರೀಡಾಂಗಣದ ಹವಮಾನ ಮತ್ತು ವಿಶೇಷವಾಗಿ ಚೆನ್ನೈ ತುಂಬಾ ಇರುವ ಕ್ರಿಕೆಟ್ ಅಭಿಮಾನಿಗಳು. ಯಾವುದೇ ಪಂದ್ಯವನ್ನು ಇನ್ನಷ್ಟು ಚೆಂದವಾಗಿ ನಡೆಸಿಕೊಡುತ್ತದೆ ಚೆನ್ನೈ. ಅಭಿಮಾನಿಗಳು ಮನರಂಜನೆ ಪಡೆಯುತ್ತಾ ಆಟಗಾರರಿಗೆ ಎಲ್ಲಿಲ್ಲದ ಹುರುಪು ತುಂಬುತ್ತಾರೆ. ಈ ವಿಚಾರ ಗಮನಿಸಿರುವ ಬಿಬಿಎಲ್ ಆಯೋಜಿಸುವ ಮನವಿ ಸಲ್ಲಿಸಿದೆ.

ಸೋಲಿಲ್ಲದ ತಂಡವಾಗೇ ಸೂಪರ್-8ಕ್ಕೆ ಭಾರತ | ವರುಣ್ ಆರ್ಭಟ, ಮಿಂಚಿದ ಪಾಂಡ್ಯ

ಶಿವಂ ಸಿಕ್ಸರ್‌ಗಳಿಗೆ ನಲುಗಿದ ನೆದರ್ಲೆಂಡ್ಸ್

ಅಹಮದಾಬಾದ್: ಶಿವಂ ದುಬೆ ಅವರ ಸಿಕ್ಸರ್‌ಗಳ ಅಬ್ಬರಕ್ಕೆ ತತ್ತರಿಸಿದ ನಂತರ ವರುಣ್ ಚಕ್ರವಿವ್ಯೂಹದಲ್ಲಿ ಸಿಲುಕೊಂಡ ನೆದರ್ಲೆಂಡ್ಸ್ ತಂಡವು ಸೋಲಿನೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸಿತು. ಔಪಚಾರಿಕ ಪಂದ್ಯದಲ್ಲಿ 52 ರನ್‌ಗಳ ಗೆಲುವು ಸಾಧಿಸಿದ ಭಾರತ ಎಂದಿನಂತೆ ಟಾಪ್ ತಂಡವಾಗೇ ಸೂಪರ್-8ಕ್ಕೆ ಲಗ್ಗೆ ಹಾಕಿತು. ಮುಂದಿನ ಸುತ್ತಿಗೆ ವಿಶ್ವಾಸ ಹೆಚ್ಚಿಸಿಕೊಂಡಿತು.

ಅಹಮದಾಬಾದ್ ಅಂಗಳದಲ್ಲಿ ಟಾಸ್ ಗೆಲುವಿನೊಂದಿಗೆ ಬ್ಯಾಟಿಂಗ್‌ಗಿಳಿದ ಭಾರತ ಆರಂಭಿಕ ಆಘಾತ ಎದುರಿಸಿದರೂ ಶಿವಂ ದುಬೆ ಆಸರೆ ಪಡೆಯಿತು. ಸೆಟ್ ಆಗುವ ಔಪಚಾರಿಕತೆ ಮುಗಿಸುವ ತನಕ ನಿಧಾನವಾಗೇ ಆಡಿದ ದುಬೆ ನಂತರ ಬಾನಿನೆತ್ತರದ ಸಿಕ್ಸರ್‌ಗಳನ್ನು ಬಾರಿಸತೊಡಗಿದರು. ಅವರ ಆಟಕ್ಕೆ ಪಾಂಡ್ಯ, ಸೂರ್ಯ ಮತ್ತು ತಿಲಕ್ ರನ್‌ಗಳು ಕೂಡಿದ ಮೇಲೆ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ ವರಣ್ ದಾಳಿಗೆ ತತ್ತರಿಸಿತು. 176 ರನ್‌ಗಳಿಗೆ ಸುಸ್ತಾಯಿತು.

ಸಾಮಾನ್ಯವಾಗಿ ಚಿಕ್ಕ ಇಂನ್ನಿಂಗ್ಸ್‌ಗಳ ಮೂಲಕ ದೊಡ್ಡ ಇಂಪ್ಯಾಕ್ಟ್ ನೀಡುವ ದುಬೆ ಈ ಬಾರಿ ದೊಡ್ಡ ಇನ್ನಿಂಗ್ಸ್‌ನೊಂದಿಗೆ ಗೆಲುವಿನ ರೂವಾರಿ ಎನಿಸಿದರು. ಒತ್ತಡದ ಸಮಯದಲ್ಲಿ ಜವಾಬ್ದಾರಿ ಮೈಗೆತ್ತಿಕೊಂಡ ಅವರು, ಪಂದ್ಯಶ್ರೇಷ್ಠ ಆಟಗಾರ ಎನಿಸಿದರು. ಇತ್ತ ವರುಣ್ ಚಕ್ರವರ್ತಿ ಕೂಡ ಮಾರಕ ಬೌಲಿಂಗ್‌ಗೊಂದಿಗೆ ನೆದರ್ಲೆಂಡ್ಸ್ ಬೌಲರ್‌ಗಳನ್ನು ಬಲೆಗೆ ಕೆಡವಿಕೊಂಡರು. ಬೆಸ್ಟ್ ಬೌಲರ್ ಎನಿಸಿಕೊಂಡರು.

ಗಮನ ಸೆಳೆದ ದತ್ತ: ಮೊದಲ ಓವರ್‌ನಿಂದಲೂ ಭಾರತೀಯ ಬ್ಯಾಟಿಗರನ್ನು ಕಾಡಿದ ನೆದರ್ಲೆಂಡ್ಸ್ ತಂಡದ ರ್ಯನ್ ದತ್ತ ಉತ್ತಮ ತಮ್ಮ ಸ್ಪಿನ್‌ನೊಂದಿಗೆ ಮೋಡಿ ಮಾಡಿದರು. ಭಾರತದ ಡೇಂಜರಸ್ ಬ್ಯಾಟರ್‌ಗಳೆಂದೇ ಖ್ಯಾತರಾದ ಅಭಿಷೇಕ್ ಶರ್ಮ, ಇಶಾನ್ ಕಿಶನ್ ವಿಕೆಟ್ ಕಿತ್ತಿ ಮಿಂಚಿದರು. ವಿಕೆಟ್ ಕಮ್ಮಿ ಪಡೆದರೂ ಅವರ ಮನಮೋಹಕ ಕಡಿಮೆ ಎಕನಾಮಿಯ ಬೌಲಿಂಗ್ ಗಮನ ಸೆಳೆಯಿತು.



ಸಂಕ್ಷಿಪ್ತ ಸ್ಕೋರ್

ಭಾರತ 20 ಓವರ್‌ಗಳಲ್ಲಿ 193/6: ದುಬೆ 66, ಸೂರ್ಯ 34; ದತ್ತ 19/2
ನೆದರ್ಲೆಂಡ್ಸ್ 20 ಓವರ್‌ಗಳಲ್ಲಿ 176/7: ಲೀಡೆ 33, ಲೆವಿಟ್ 24; ವರುಣ್ 14/3

ಶಿವಂ ದುಬೆ ಅಬ್ಬರ

ಸಾಮಾನ್ಯವಾಗಿ 25-35 ರನ್‌ಗಳೊಂದಿಗೆ ತಂಡಕ್ಕೆ ಆಸರೆಯಾಗಿ ಪಂದ್ಯದ ಮೇಲೆ ಪರಿಣಾಮ ಬೀರಿಸುವ ಶಿವಂ ದುಬೆ ಈ ಬಾರಿ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ 35ರ ಗಡಿ ದಾಟಿದರು. ಬಾನಿನೆತ್ತರದ ಸಿಕ್ಸರ್‌ಗಳನ್ನು ಬಾರಿಸುತ್ತಾ ಪಂದ್ಯ ನೋಡಲು ಬಂದವರಿಗೆ ಕ್ಯಾಚ್ ಅಭ್ಯಾಸ ಮಾಡಿಸಿದರು. ಒಂದು ಹಂತದಲ್ಲಿ 11 ಬಾಲ್‌ಗಳಲ್ಲಿ 6 ರನ್ ಮಾತ್ರವೇ ಗಳಿಸಿದರು. ಅಲ್ಲಿಂದ ಬೇರೆ ಆಟವೇ ಆಡಿದರು. ಸ್ಪಿನ್ನರ್‌ಗಳಿಗೆ ಮಾತ್ರ ಬೀಸುತ್ತಾರೆ ಎಂಬ ಅಭಿಪ್ರಾಯಗಳನ್ನು ಸುಟ್ಟುಹಾಕಿದರು, ಬಂದ ಬೌಲರ್‌ಗಳನ್ನೆಲ್ಲ ದಂಡಿಸಿದರು. ಮುಂದಿನ 20 ಬಾಲ್‌ಗಳಲ್ಲಿ ಬರೋಬ್ಬರಿ 60 ರನ್ ಚಚ್ಚಿದರು. ಇದರ ಪೈಕಿ 52 ರನ್‌ಗಳು ಬೌಂಡರಿ ಮೂಲಕ ಬಂದವು. ಅದರಲ್ಲಿ 4 ಫೋರ್ ಹಾಗೂ 6 ಸಿಕ್ಸರ್ ಸೇರಿವೆ.

ಅಭಿಷೇಕ್ ಮೂರನೇ ಶೂನ್ಯ

ಟಿ20ಯ ನಂಬರ್ 1 ಬ್ಯಾಟರ್, ವಿಶ್ವಕಪ್‌ನಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಅಭಿಷೇಕ್ ಶರ್ಮ ಮೂರನೇ ಶೂನ್ಯ ಸುತ್ತಿದರು. ಮೊದಲ ಪಂದ್ಯದಲ್ಲಿ ಒಂದಿಷ್ಟು ರನ್ ಜೋಡಿಸಿದ ಅವರು, ಎರಡನೇ ಮೂರನೇ ಹಾಗೂ ನಾಲ್ಕನೇ ಪಂದ್ಯದಲ್ಲಿ ಶೂನ್ಯ ಸುತ್ತಿದ್ದು, ಬೇಡವಾದ ದಾಖಲೆಯೊಂದನ್ನು ಮಾಡಿದ್ದಾರೆ.

ಭಾರತ ನಿಧಾನ ಆರಂಭ: ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೂರನೇ ಬಾಲ್‌ನಲ್ಲೇ ಅಭಿ ವಿಕೆಟ್ ಕಳೆದುಕೊಂಡಿತು. ತಿಲಕ್ ವರ್ಮಾ ಕೊಂಚ ಹೊತ್ತು ಉತ್ತಮ ಬ್ಯಾಟಿಂಗ್ ಮಾಡಿದರು. ಸಿಂಗಲ್‌ಗಳ ಮೂಲಕ ಸೆಟ್ ಆಗುವ ಔಪಚಾರಿಕತೆ ಮುಗಿಸುವಷ್ಟರಲ್ಲಿ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇಶಾನ್ ಕಿಶನ್ 18 ರನ್‌ಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಆಸರೆಯಾದರೂ ಸ್ಫೋಟಕ ಬ್ಯಾಟಿಂಗ್ ಮಾಡಲಾಗಲಿಲ್ಲ, 34 ರನ್‌ಗಳಿಸಿದ ಅವರು, 28 ಬಾಲ್ ತೆಗೆದುಕೊಂಡರು. ಅಲ್ಲಿಂದ ಶಿವಂ ದುಬೆ ತಮ್ಮ ಆರ್ಭಟ ಆರಂಭಿಸಿದರು. ಇತ್ತ ಒತ್ತಡವನ್ನೆಲ್ಲಾ ಮೈಗೆತ್ತಿಕೊಂಡು ಅಬ್ಬರಿಸಿದರು. ಅವರಿಗೆ ಹಾರ್ದಿಕ್ ಪಾಂಡ್ಯ ಅವರ 30 ರನ್‌ಗಳ ಸಾಥ್ ಕೂಡ ಸಿಕ್ಕಿತು.

ವರುಣ್ ದಾಳಿಗೆ ತತ್ತರಿಸಿದ ನೆದರ್ಲೆಂಡ್ಸ್

ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ ಎಲ್ಲ ವಿಕೆಟ್‌ಗಳನ್ನು ಬೇಗನೇ ಕಳೆದುಕೊಳ್ಳದೇ ಇದ್ದರೂ ಮೊದಲ ಮೂವರು 24, 20, 33 ರನ್ ಗಳಿಸಿ ಪಂದ್ಯಕ್ಕೆ ಜೀವ ತುಂಬಿದರು. ಆದರೆ ಮುಂದಿನ ಬ್ಯಾಟರ್‌ಗಳು ವರುಣ್ ದಾಳಿಗೆ ನಲುಗಿ ಹೋದರು. ಮಧ್ಯಮ ಕ್ರಮಾಂಕದ ಬ್ಯಾಟಿಗರು ಕೈಕೊಟ್ಟರೂ ಕೊನೆಯಲ್ಲಿ ನೋಹ್, ಜ್ಯಾಕ್ ಉತ್ತಮ ಬ್ಯಾಟಿಂಗ್‌ನೊಂದಿಗೆ ಸರ್ವಪತನವಾಗದಂತೆ ಕಾಯ್ದರು. ಭಾರತ ಪರ ವರುಣ್ 3, ದುಬೆ 2 ವಿಕೆಟ್ ಪಡೆದುಕೊಂಡರೆ, ಬೂಮ್ರಾ ಮತ್ತು ಪಾಂಡ್ಯ ತಲಾ ಒಂದು ವಿಕೆಟ್ ಕಿತ್ತರು.



ಐತಿಹಾಸಿಕ ಫೈನಲ್‌ಗೆ ಜಮ್ಮು-ಕಾಶ್ಮೀರ



ಲಖನೌ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ನೆನಪಿಡಬೇಕಾದ ಸಾಧನೆ ಜಮ್ಮು-ಕಾಶ್ಮೀರದವರು ಮಾಡಿದ್ದಾರೆ. ಶಮಿ, ಈಶ್ವರನ್ ಅಂತಹ ಪ್ರತಿಭಾನ್ವಿತ ಅಂತಾರಾಷ್ಟ್ರೀಯ ಆಟಗಾರರಿದ್ದ ಬಂಗಾಳ ತಂಡವನ್ನು ರೋಮಾಂಚನಕಾರಿ ಸೆಮಿಫೈನಲ್ ಪಂದ್ಯದಲ್ಲಿ ಸೋಲಿಸಿ ಫೈನಲ್‌ಗೇರಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ್ದ ಬಂಗಾಳ ಮೊದಲಿಗೆ 328 ರನ್ ಗಳಿಸಿ ಸವಾಲಿಗೆ ಆಹ್ವಾನಿಸಿತು. ಬೆನ್ನತ್ತಿದ ಜಮ್ಮು ಕದಾರುವಾಕ್ಕಾಗಿ 302 ರನ್ ಗಳಿಸಿ ಸವಾಲಿಗೆ ಸೈ ಎಂದಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಮುನ್ನಡೆಯಂಬ ವಿಶ್ವಾಸದೊಂದಿಗೆ ಬ್ಯಾಟಿಂಗ್ ಗಿಳಿದಿದ್ದ ಬಂಗಾಳ ಗಳಿಸಿದ್ದು 99 ರನ್ ಮಾತ್ರ. ದೊಡ್ಡ ದೊಡ್ಡ ಬ್ಯಾಟಿಗರನ್ನು ಆರಾಮಾಗೇ ಆಡಿಸಿಕೊಂಡ ಜಮ್ಮು ಅಲ್ಲೇ ಶೇ.70 ರಷ್ಟು ಪಂದ್ಯವನ್ನು ಗೆದ್ದಿತು. ಬೇಕಾಗಿದ್ದ 126 ರನ್‌ಗಳಲ್ಲಿ 4ನೇ ದಿನವೇ 41 ರನ್ ಗಳಿಸಿದ್ದ ಜಮ್ಮು-ಕಾಶ್ಮೀರ ಕೊನೆಯ ದಿನ ಮಿಕ್ಕಿದ ರನ್‌ಗಳನ್ನು ಯಾವುದೇ ಸಮಸ್ಯೆ ಎದುರಿಸದೆ ಬಾರಿಸಿತು. ಸಂಜೆ ಹೊತ್ತಿಗಾಗಲೇ ವಿಷಯ ಹೊರಬಿದ್ದಂತೆ ಕ್ರಿಕೆಟ್ ಅಭಿಮಾನಿಗಳಿಗೆ ರೋಮಾಂಚನಗೊಳಿಸಿತು. ಜಮ್ಮು-ಕಾಶ್ಮೀರ ದೊಡ್ಡ ಇತಿಹಾಸ ನಿರ್ಮಿಸಿತು.

ಎರಡನೇ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಕಿತ್ತ ನಬಿ, ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಿತ್ತಿದ್ದರು. ಪಂದ್ಯಶ್ರೇಷ್ಠ ಗೆದ್ದರು. ಪಂದ್ಯದ ಹೀರೋ ಎನಿಸಿದರು. ಮೊದಲನೇ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ಕಿತ್ತ ಶಮಿ ಬಂಗಾಳ ಪರ ಪ್ರತಿರೋಧ ತೋರಿದವ ರಾದರು. **ಇತಿಹಾಸ ನಿರ್ಮಿಸಿದ ಜಮ್ಮು:** ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜಮ್ಮು-ಕಾಶ್ಮೀರ ತಂಡ ಫೈನಲ್‌ಗೆ ಪ್ರವೇಶಿಸಿದೆ. ಕಳೆದ 67 ವರ್ಷಗಳಿಂದ ರಣಜಿ ಪಂದ್ಯವಾಡುತ್ತಿರುವ ಜಮ್ಮು-ಕಾಶ್ಮೀರ ತಂಡವು ಈ ಹಿಂದೆ ಹಲವು ಬಾರಿ ಕ್ವಾರ್ಟರ್-ಫೈನಲ್‌ಗೆ ಪ್ರವೇಶಿಸಿದ್ದರೂ ಸೆಮಿಫೈನಲ್ ಎಂಬುದು ಮರೀಚಿಕೆಯಾಗಿತ್ತು. ಆದರೆ ಈ ಬಾರಿ ಆಖಿಬ್ ನಬಿಯ ಮಾರಕ ದಾಳಿ ನೆರವಿನೊಂದಿಗೆ ಕಾಶ್ಮೀರಿ ಪಡೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿತ್ತು.

ಹುಬ್ಬಳ್ಳಿಯಲ್ಲಿ ಫೈನಲ್: ರಣಜಿ ಫೈನಲ್ ಪಂದ್ಯ ಹುಬ್ಬಳ್ಳಿಯಲ್ಲಿ ನಡೆಯುವುದಾಗಿ ಕೆಎಸ್‌ಸಿಎ ತಿಳಿಸಿದೆ. ಈ ಬಗ್ಗೆ ಪಿಟಿಐನೊಂದಿಗೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ಮಾತನಾಡಿ, ಫೆಬ್ರವರಿ 24 ರಂದು ಫೈನಲ್ ಪಂದ್ಯ ನಡೆಯಲಿದ್ದು, ಹುಬ್ಬಳ್ಳಿ ಆತಿಥ್ಯ ವಹಿಸಲಿದೆ ಎಂದಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಜಮ್ಮು-ಕಾಶ್ಮೀರ - ಬಂಗಾಳ(2ನೇ ಇನ್ನಿಂಗ್ಸ್)
ಬಂಗಾಳ 25.1 ಓವರ್‌ಗಳಲ್ಲಿ 99/10
ಜಮ್ಮು: 34.4 ಓವರ್‌ಗಳಲ್ಲಿ 126/4
ವಂಶರಾಜ್ 43★, ಸಮದ್ 30★
ಕರ್ನಾಟಕ-ಉತ್ತರಾಖಂಡ(2 ನೇ ಇನ್ನಿಂಗ್ಸ್)
ಉತ್ತರಾಖಂಡ 88.5 ಓವರ್‌ಗಳಲ್ಲಿ 233/10
ಆದಿತ್ಯ 45★, ವಿದ್ಯಾಧರ್ 43/3
ಕರ್ನಾಟಕ 63.5 ಓವರ್‌ಗಳಲ್ಲಿ 299/6
ಸ್ಮರಣ್ 127, ರಾಹುಲ್ 70★, ನಾಗಿ 53/2

ಫೈನಲ್ ಹೊಸ್ತಿಲಲ್ಲಿ ಕರ್ನಾಟಕ

ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ರಣಜಿ ಇತಿಹಾಸದ ದೊಡ್ಡ ಗುರಿ ನಿರ್ಮಿಸುವತ್ತ ಸಾಗಿದೆ. ಮೊದಲನೇ ಇನ್ನಿಂಗ್ಸ್‌ನಲ್ಲಿ ಒಬ್ಬರು ಶತಕ, ಇಬ್ಬರು ಶತಕ ಬಾರಿಸಿದ್ದರು. ಕರ್ನಾಟಕ 736 ರನ್ ಗಳಿಸಿತ್ತು. ಉತ್ತರಾಖಂಡವನ್ನು 233 ರನ್‌ಗಳಿಗೆ ಆಲೌಟ್ ಮಾಡಿದ ಕರ್ನಾಟಕ ಎರಡನೇ ಇನ್ನಿಂಗ್ಸ್‌ನಲ್ಲೂ ತನ್ನ ಅತ್ಯುತ್ತಮ ಬ್ಯಾಟಿಂಗ್ ವಿಸ್ತರಿಸಿದೆ. 63.5 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡಿರುವ ಕರ್ನಾಟಕ 299 ರನ್ ಗಳಿಸಿದೆ. ಐದನೇ ದಿನವೂ ಬ್ಯಾಟಿಂಗ್ ಮಾಡಲಿದೆ. ಇದರೊಂದಿಗೆ ಈಗಾಗಲೇ 802 ರನ್ ಮುನ್ನಡೆಯಲ್ಲಿರುವ ಕರ್ನಾಟಕ ಗೆಲುವು ಸಾಧಿಸಿದಂತಿದೆ. ಫೈನಲ್‌ಗೇರಿದಂತಿದೆ. ಒಂದು ವೇಳೆ ಡಿಕ್ಲೇರ್ ನೀಡಿ ಆಲೌಟ್ ಮಾಡಿದರೆ ಗೆಲುವಿನ ಫೈನಲ್. ಪಂದ್ಯ ಮುಗಿಯದೇ ಹೋದರೆ ಮೊದಲ ಇನ್ನಿಂಗ್ಸ್ ಮುನ್ನಡೆಯ ಫೈನಲ್.

ಸ್ಮರಣ್ ಶತಕ: ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಮರಣ್ ರವಿಚಂದ್ರನ್ ಶತಕ ಬಾರಿಸಿದರು. ಕೃತಿಕ್ 52 ರನ್‌ಗೆ ವಿಕೆಟ್ ಒಪ್ಪಿಸಿದ ನಂತರ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಅವರು, 149 ಬಾಲ್‌ಗಳಲಲಿ 127 ರನ್‌ಗಳ ದೊಡ್ಡ ಇನ್ನಿಂಗ್ಸ್ ಆಡಿದರು. ರಾಹುಲ್ ಕೂಡ ಅಷ್ಟೇ ಅಚ್ಚುಕಟ್ಟಾದ ಬ್ಯಾಟಿಂಗ್ ಮಾಡಿದ್ದು, 5 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ 70 ರನ್ ಗಳಿಸಿದ್ದಾರೆ. ಇನ್ನೂ ಬ್ಯಾಟಿಂಗ್ ಉಳಿಸಿಕೊಂಡಿದ್ದಾರೆ.

ನಮೀಬಿಯಾ ಸೋಲಿಸಿ ಸೂಪರ್-8ಕ್ಕೆ ಪಾಕ್

ಕೊಲಂಬೋ: ನೂರು ರನ್ ಕೂಡ ಬಾರಿಸಲಾಗದೆ ಪರದಾಟ ನಡೆಸಿರುವ ನಮೀಬಿಯಾ ತಂಡವು ನಾಲ್ಕಕ್ಕೆ ನಾಲ್ಕೂ ಪಂದ್ಯವನ್ನು ಸೋತು ವಿಶ್ವಕಪ್‌ನಿಂದ ಹೊರಬಿದ್ದಿದೆ. ಸೂಪರ್-8 ಪ್ರವೇಶಕ್ಕೆ ಗೆಲ್ಲಲೇಬೇಕಿದ್ದ ಪಂದ್ಯವನ್ನು ಪಾಕಿಸ್ತಾನ 102 ರನ್‌ಗಳ ಪ್ರಾಬಲ್ಯ ಸಾಧಿಸಿತು. ಸೂಪರ್-8ಕ್ಕೆ ಲಗ್ಗೆ ಹಾಕಿತು.

ದಿನದ ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಯುಎಇ ಮೇಲೆ 6 ವಿಕೆಟ್‌ಗಳ ಗೆಲುವು ಸಾಧಿಸಿದ ನಂತರ ಸೂಪರ್-8ಕ್ಕೆ ಬಂದ ಎಲ್ಲ ತಂಡಗಳ ಪಟ್ಟಿ ಸಿಕ್ಕಿದೆ. ನಿರೀಕ್ಷೆಗಳು ಹೆಚ್ಚಾಗಿವೆ. ಜಿಂಬಾಬ್ವೆ ತಂಡ ಈ ಬಾರಿ ಸೂಪರ್-8 ಪಂದ್ಯಗಳನ್ನಾಡಲಿರುವುದು ವಿಶೇಷ. ಆಸ್ಟ್ರೇಲಿಯಾ ಹೊರಬಿದ್ದಿರುವುದು ಆಶ್ಚರ್ಯ. ಮಿಕ್ಕಿರುವ ಲೀಗ್ ಹಂತದ ಪಂದ್ಯಗಳು ಶುಕ್ರವಾರ ಮುಗಿಯಲಿವೆ. ಶನಿವಾರದಿಂದ ಮುಂದಿನ ಹಂತದ ಪಂದ್ಯಗಳು ಶುರುವಾಗಲಿವೆ. ಬುಧವಾರದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಪ್ರಾಬಲ್ಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿ 199 ರನ್ ಗಳಿಸಿತು. ಫರ್ಹಾನ್ ಶತಕ ಬಾರಿಸಿ ದಾಖಲೆ ಮಾಡಿದರು. ನೆದರ್ಲೆಂಡ್ಸ್ 17.3 ಓವರ್‌ಗಳಲ್ಲಿ 97 ರನ್‌ಗಳಿಗೆ ಆಲೌಟ್ ಆಯಿತು. ಉಸ್ಮಾನ್ ತಾರಿಕ್ ಗೆಲುವಿನ ದಡ ಸೇರಿಸಿದರು. ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಇ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿತು. ಗುರಿ ಬೆನ್ನತ್ತಿದ 13.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 123 ರನ್ ಬಾರಿಸಿ ಗೆದ್ದಿತು. ಯಾರೊಬ್ಬರೂ 50 ರನ್‌ಗಡಿ ದಾಟದ ಪಂದ್ಯದಲ್ಲಿ 45 ರನ್ ಬ್ಯಾಟರ್ ಒಬ್ಬ ಗಳಿಸಿದ ಹೆಚ್ಚಿನ ಸ್ಕೋರ್ ಆಗಿತ್ತು. ಒಟ್ಟು 10 ವಿಕೆಟ್ ಬಿದ್ದವು. ಕಾರ್ಬಿನ್ ಬಾಷ್ ಇದರಲ್ಲಿ 3 ವಿಕೆಟ್ ಪಡೆದುಕೊಂಡರು.



ಪಾಕ್‌ಗೆ ಸೂಪರ್ ಗೆಲುವು: ಸೂಪರ್-8ಕ್ಕೆ ಪ್ರವೇಶ ಪಡೆಯಬೇಕಾದಲ್ಲಿ ನಮೀಬಿಯಾ ಪಂದ್ಯವನ್ನು ಗೆಲ್ಲಲೇಬೇಕಿತ್ತು ಪಾಕ್. ಎರಡನೇ ಸ್ಥಾನದಲ್ಲಿ ಯುಎಸ್‌ಎ ಇತ್ತು. ಗೆಲ್ಲದೇ ಹೋದರೆ ಪಾಕ್ ಮೂರನೇ ಸ್ಥಾನದಲ್ಲೇ ಉಳಿಯುತ್ತಿತ್ತು. ಆದರೆ ಹಾಗಾಗಲಿಲ್ಲ, ಫರ್ಹಾನ್ ಅವರ ಆಸರೆಯೊಂದಿಗೆ 199 ರನ್ ಗಳಿಸಿತು. ಮಧ್ಯಮ ಕ್ರಮಾಂಕದಲ್ಲಿ ಅವರಿಗೆ ಆಘಾ ಮತ್ತು ಶಾದಬ್ ಖಾನ್ ಸಾಥ್ ಸಿಕ್ಕಿತು. ಔಟಾಗದೆ ಉಳಿದ ಫರ್ಹಾನ್ ಒಟ್ಟು 58 ಎಸೆತದಲ್ಲಿ 100 ರನ್ ಗಳಿಸಿದರು. ನಮೀಬಿಯಾ ಪರ ಸ್ಟೀಕಾಂಪ್ ಗಳಿಸಿದ್ದ 22 ರನ್ ತಂಡದಲ್ಲಿ ಬ್ಯಾಟರ್ ಗಳಿಸಿದ ಹೆಚ್ಚಿನ ಸ್ಕೋರ್ ಆಗಿತ್ತು.

ಯಾರ್‍ಯಾರಿಗೆ 8ರ ಟಿಕೆಟ್?: ಗುಂಪು 1: ಭಾರತ, ಜಿಂಬಾಬ್ವೆ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ.
ಗುಂಪು 2: ಪಾಕಿಸ್ತಾನ, ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್.

ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ-ನಮೀಬಿಯಾ
ಪಾಕಿಸ್ತಾನ 20 ಓವರ್‌ಗಳಲ್ಲಿ 199/3: ಫರ್ಹಾನ್ 100★, ಶಾದಬ್ 36★, ಜ್ಯಾಕ್ 48/2
ನಮೀಬಿಯಾ 17.3 ಓವರ್‌ಗಳಲ್ಲಿ 97/10: ಸ್ಟೀಕಾಂಪ್ 23, ತಾರಿಕ್ 16/4, ಶಾದಬ್ 19/3
ದ.ಆಫ್ರಿಕಾ-ಯುಎಇ
ಯುಎಇ 20 ಓವರ್‌ಗಳಲ್ಲಿ 122/6: ಅಲಿಶಾನ್ 45, ಬಾಷ್ 12/3
ದ.ಆಫ್ರಿಕಾ 13.2 ಓವರ್‌ಗಳಲ್ಲಿ 124/4: ಬ್ರೇವಿಸ್ , ರ್‍ಯಾನ್ 30. ಅಫ್ಘಾನ್ 16/1

» ನಮೀಬಿಯಾಗೆ ಸೋಲಿನ ವಿದಾಯ
» ದ.ಆಫ್ರಿಕಾಗೆ ಗೆಲುವು

ಕೆಎಸ್‌ಎಲ್‌ಟಿಎಗೆ ಐಟಿಎಫ್ ಅಧಿಕಾರಿ ಭೇಟಿ

ಬೆಂಗಳೂರು: ಐಟಿಎಫ್ ಮಹಿಳಾ ಓಪನ್ 100 ಬೆಂಗಳೂರು 2026 ಟೂರ್ನಿಯ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ (ಐಟಿಎಫ್) ವಿಶ್ವ ಟೆನ್ನಿಸ್ ಸಂಸ್ಥೆಯ ಟೂರ್ ಮತ್ತು ಡೇಟಾ ರೈಟ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಆ್ಯಂಡ್ರಿವ್ ಮಾಸ್, ಭಾರತದಲ್ಲಿ ಟೆನ್ನಿಸ್ ಭವಿಷ್ಯದ ಬಗ್ಗೆ ಭರವಸೆ ವ್ಯಕ್ತಪಡಿಸಿದರು.

ಭಾರತ ದೊಡ್ಡ ದೇಶ. ಇಲ್ಲಿ ಟೆನ್ನಿಸ್‌ಗೆ ಶ್ರೀಮಂತ ಇತಿಹಾಸವಿದೆ. ಆಟಗಾರರಲ್ಲಿ ಅಪಾರ ಪ್ರತಿಭೆಯಿದೆ. ಆಲ್ ಇಂಡಿಯಾ ಟೆನ್ನಿಸ್ ಅಸೋಸಿಯೇಶನ್ ಮತ್ತು ರಾಜ್ಯ ಸಂಘಟನೆಗಳೊಂದಿಗೆ ಕೈಜೋಡಿಸಿ ಆಟವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಗಳಿವೆ. ಈ ಸಾಮರ್ಥ್ಯವನ್ನು ವಾಸ್ತವಕ್ಕೆ ತರುವುದೇ ನಮ್ಮ ಉದ್ದೇಶ, ಎಂದು ಮಾಸ್ ಹೇಳಿದರು.

ಈ ವೇಳೆ ಅವರು ಕೆಎಸ್‌ಎಲ್‌ಟಿಎ ಅಧಿಕಾರಿಗಳನ್ನು ಭೇಟಿಯಾಗಿ, ಬೆಂಗಳೂರಿನಲ್ಲಿ ಇನ್ನಷ್ಟು ಐಟಿಎಫ್ ವರ್ಲ್ಡ್ ಟೆನ್ನಿಸ್ ಟೂರ್ ಟೂರ್ನಿಗಳನ್ನು ಆಯೋಜಿಸುವ ಬಗ್ಗೆ ಚರ್ಚಿಸಿದರು. ಭಾರತೀಯ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ರಾಜ್ಯದ ಟೆನ್ನಿಸ್ ಮೂಲಸೌಕರ್ಯವನ್ನು ಬಲಪಡಿಸುವುದೇ ಮುಖ್ಯ ಉದ್ದೇಶ ಎಂದು ತಿಳಿಸಿದರು.



ಬೆಂಗಳೂರಿನ ಎಸ್.ಎಂ ಕೃಷ್ಣ ಕ್ರೀಡಾಂಗಣ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದು ನನ್ನ ಎರಡನೇ ಭೇಟಿ. ಇಲ್ಲಿ ಸೌಲಭ್ಯಗಳು ಅತ್ಯುತ್ತಮ. ಆಟಗಾರರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ. ಈ ವಾರದ ಟೂರ್ನಿಯನ್ನು ಕಾತರದಿಂದ ಎದುರು ನೋಡುತ್ತಿದ್ದೇನೆ, ಎಂದರು. ವಿಶ್ವ ಟೆನ್ನಿಸ್ ಟೂರ್‌ನ ಮಹತ್ವವನ್ನು ವಿವರಿಸಿದ ಮಾಸ್, ಪ್ರತಿ ವರ್ಷ 75 ದೇಶಗಳಲ್ಲಿ ಸುಮಾರು 1,200 ಟೂರ್ನಿಗಳು ನಡೆಯುತ್ತಿವೆ. ಜೂನಿಯರ್ ಹಾಗೂ ಎಂಟ್ರಿ-ಲೆವೆಲ್ ಸ್ಪರ್ಧೆಗಳಿಂದ ವೃತ್ತಿಪರ ಹಂತದವರೆಗೆ ಸಾಗುವ ವ್ಯವಸ್ಥಿತ ಮಾರ್ಗವನ್ನು ಇದು ಒದಗಿಸುತ್ತದೆ. ಹೆಚ್ಚಿನ ದೇಶಗಳಲ್ಲಿ ಟೂರ್ನಿಗಳನ್ನು ಆಯೋಜಿಸುವುದು ಅತ್ಯಂತ ಮುಖ್ಯ, ಎಂದು ಹೇಳಿದರು.

ಹೊಸ ಸೈಲಿಂಗ್ ಲೀಗ್ ಮಾ.27ಕ್ಕೆ


ಹೊಸದಿಲ್ಲಿ: ಪ್ರವಾಸಿಗಳ ಮನಸೆಳೆಯುವ ಸಮುದ್ರ ತೀರಗಳು ವಿಶೇಷ ಕ್ರೀಡೆಯ ಪಟುಗಳಿಗೆ ಮೈದಾನವಾಗಲಿವೆ. ಸುಮುದ್ರದ ಎತ್ತರದ ಅಲೆಗಳು ಇತಿಹಾಸಕ್ಕೆ ಸಾಕ್ಷಿಯಾಗಲಿವೆ.

ಸೈಲಿಂಗ್ ಎಂಬ ಕ್ರೀಡೆಯಲ್ಲಿ ಅತಿ ಎತ್ತರಕ್ಕೆ ಹೋಗಿ ದಾಖಲೆಗಳನ್ನು ಮಾಡಿರುವ ಭಾರತೀಯ ಆಸಕ್ತ ಸೈಲಿಂಗ್ ಪಟುಗಳಿಗೆ ಹೊಸದೊಂದು ಹುರುಪು ನೀಡುವುದಕ್ಕಾಗಿ. ಹೊಸ ಲೀಗ್ ಬರುವುದಕ್ಕೆ ಸಜ್ಜಾಗಿದೆ. ಭಾರತೀಯ ಸೈಲಿಂಗ್ ಸಂಸ್ಥೆ ಹೊಸ ಮೈಲಿಗಲ್ಲಿನಲ್ಲಿ ಇದೇ ಮೊದಲ ಬಾರಿಗೆ ಇಂಡಿಯನ್ ಸೈಲಿಂಗ್ ಲೀಗ್ ಎಂಬ ಕೂಟವನ್ನು ಆಯೋಜಿಸುವುದಕ್ಕೆ ಸಜ್ಜಾಗಿದೆ. ಮಾರ್ಚ್ 27ರಿಂದ 30ರವರೆಗೆ ಈ ಕೂಟ ನಡೆಯಲಿದೆ. ಸಮುದ್ರದ ತೀರದಲ್ಲಿ ಒಂದು ಸ್ಕೇಟ್ ಆಕಾರದ ಉಪಕರಣದೊಂದಿಗೆ ಅಲೆ ಜತೆ ಆಟವಾಡುವ ವಿಶೇಷ ಕ್ರೀಡೆಯ ಹೆಸರೇ ಸೈಲಿಂಗ್. ಶಿಲ್ಲಾಂಗ್‌ನ ಉಮ್ಮೈಮ್ ಸೈಲಿಂಗ್ ಕ್ಲಬ್ ಈ ಹೊಸ ಕೂಟವನ್ನು ಆಯೋಜಿಸಲಿದೆ ಎಂದು ಘೋಷಣೆಯಾಗಿದೆ.

ಕೂಟ ಫ್ರಾಂಚೈಸಿ ಮಾದರಿಯಲ್ಲಿ ನಡೆಯಲಿದೆ. 13 ತಂಡಗಳು ಪೈಪೋಟಿ ನಡೆಸಲಿದ್ದು, 200 ಸೈಲರ್‌ಗಳು ಭಾಗವಹಿಸುವ ನಿರೀಕ್ಷೆಯಿದೆ. ನೀರಿನೊಂದಿಗಿನ ಈ ಆಟಕ್ಕೆ ಕಣ ಸಿದ್ಧವಾಗಿದೆ. ಕೂಟ ಭಾರತಕ್ಕಷ್ಟೇ ಸೀಮಿತವಾಗಿರದೆ ರಷ್ಯಾ, ಕೋರಿಯಾ, ತೈವಾನ್, ಹಾಂಗ್‌ಕಾಂಗ್, ಮಲೇಷ್ಯಾ ಮತ್ತು ಶ್ರೀಲಂಕಾವರೆಗೂ ವಿಸ್ತರಿಸಿವುದು ಕೂಟಕ್ಕೆ ಕುತೂಹಲ ತುಂಬಿದೆ. ಕಳೆದ ವರ್ಷ ತಮಿಳುನಾಡು ಸೈಲಿಂಗ್ ಸಂಸ್ಥೆ ಅಧೀನದಲ್ಲಿ ನಡೆದಿದ್ದ ಯುತ್ ಚಾಂಪಿಯನ್‌ಶಿಪ್ ಪಂದ್ಯಾವಳಿಯ ಯಶಸ್ಸಿನ ಪ್ರತಿಫಲ ಈ ಕ್ರೀಡಾಕೂಟ. ಸ್ಪರ್ಧೆಯು ಐಎಲ್‌ಸಿಎ 4 ಬಾಲಕರು ಮತ್ತು ಹುಡುಗಿಯರು, ಐಎಲ್‌ಸಿಎ 6 ಮತ್ತು 7, 420, ಆಪ್ಟಿಮಿಸ್ಟ್, ಟೆಕ್ನೋ 293 ಮತ್ತು ಒಲಿಂಪಿಕ್ ತರಗತಿಗಳನ್ನು ಒಳಗೊಂಡಿರುತ್ತದೆ. ಚೀನಾ, ಹಾಂಗ್‌ಕಾಂಗ್‌ನ ಸೇಲಿಂಗ್ ಫೆಡರೇಶನ್‌ನ ಅರವತ್ತು ವರ್ಷದ ಡೇವಿಡ್ ಫ್ಯಾನ್, ಗೋವಾ ಮ್ಯಾರಿನರ್ಸ್‌ಗಾಗಿ ಐಎಲ್‌ಸಿಎ 7 ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಫ್ಲೀಟ್‌ನಲ್ಲಿರುವ ಅತ್ಯಂತ ಹಿರಿಯ ಸೈಲರ್‌ಗಳಲ್ಲಿ ಒಬ್ಬರಾಗಲಿದ್ದಾರೆ. ಅವರೊಂದಿಗೆ ಆಪ್ಟಿಮಿಸ್ಟ್ ಬಾಲಕರ ವಿಭಾಗದಲ್ಲಿ ನಿರುಡು ಬದ್ರಿನಾಥ್ ಮತ್ತು 6 ಮಹಿಳಾ ವಿಭಾಗದಲ್ಲಿ ಮಿಲಾನಾ ಡೆಡೆರಿಚ್ ಭಾಗವಹಿಸಲಿದ್ದಾರೆ.

ಪದಬಂಧ

» ರಾಜಾ ಸಂಗಮೇಶ ಹಿರೇಮಠ



5900

ಎಡದಿಂದ ಬಲಕ್ಕೆ
1.ಮೃಗಗಳನ್ನು ಒಂದೆಡೆ ಇಡುವ ಸ್ಥಳ (7)
3.ಹೋಮ-ಹವನಾದಿಗಳಿಗೆ ಬಳಸುವ ಹುಲ್ಲು (2)
4.ಕತ್ತೆಗೆ ಬಿದ್ದ ಹೊಡೆತ (2)
5.ಆಕಾಶವಿಲ್ಲಿ ಉಲ್ಟಾ ಕಾಣುತ್ತಿದೆ (3)
7.ಇದು ಶಿವನಿಗೆ ಸಂಬಂಧಿಸಿದ್ದು (3)
10.ಗೀತ-ನೃತ್ಯ-ನಾಟಕ ಈ ಮೂರರ ಮೇಳ (4)
11.ಅಭ್ಯಾಸ ಮಾಡು-ಅನುಭವದಿಂದ ತಿಳಿದುಕೊ (4)
12.ಕಲೆಯ ನಡುವಿನ ಚಣಕ (3)
13.ಅಪಹಾಸ್ಯವನ್ನು ತಿರುಗಿ ಮಾಡುತ್ತಿದ್ದಾರೆ (3)
15.ಒಂಬತ್ತು ಎಂಬ ಹೊಸತಾದುದು (2)
16.ಅಬ್ಬರದಿಂದ ಕೂಡಿದ ಆಡಂಬರ (2)
17.ಗಣೇಶ-ಅಮೂಲ್ಯ ಅಭಿನಯದ ಚಲನಚಿತ್ರ (7)

ಮೇಲಿನಿಂದ ಕೆಳಕ್ಕೆ
1.ವಿಷವನ್ನು ಹೀಗೆ ತಿನ್ನಿಸುವುದು (3)
2.ವರ್ತುಲವಾದುದು ತಲೆಕೆಳಗಾಗಿದೆ (3)
6.ಕಾವ್ಯಗಾಯನ ಮಾಡುವ ವಿದ್ಯೆ (5)
7.ನೆಮ್ಮದಿಯನ್ನು ಕಾಪಾಡಲು ನಿಯುಕ್ತನಾದವನು (5)
8.ವಾಸ ಮೊದಲಿರುವ ಮಲ್ಲಿಗೆಯ ಬಗೆ (3)
9.ನೋವಿನ ನಂತರ ಬರಬಹುದಾದ ಸಂತಸ (3)
12.ಕೇಳುವವನು ತಲೆಕೆಳಗಾಗಿದ್ದಾನೆ (3)
14.ಅಡವಿ ಇದು (3)

5899 ಉತ್ತರ

ಎಡದಿಂದ ಬಲಕ್ಕೆ:
2.ವಿಚಾರವಂತ 4.ಪದಬಂಧ
6.ವಂದ್ಯ 7.ಅನುಪಾನ
8.ಮಾಸ 11.ಸಂಕ
13.ಪಾಠದೋಷ 14.ಮಂದ
15.ಸಹಕಾರ 17.ಕನಕಾಚಲ

ಮೇಲಿನಿಂದ ಕೆಳಕ್ಕೆ :
1.ಅಂದ 2.ವಿಧ
3.ಮಾನವಂತ 4.ಪರಿವ್ರಾಜಕ
5.ಬಂಡುಕೋರ
10.ಲತಾಗೃಹ
9.ಸಮರಾಕರ
12.ಸಂಪಾದಕ 15.ಸಲ
16.ಕಾಳಿ

ಕಿರುಸುದ್ದಿ

ಆಕಾಶದ ಆಕಾರ ಚಂದಾತಲೇ ಪ್ರಭು ಪರಾಕ್



ಧಾರವಾಡ: ನಗರದ ವಿದ್ಯಾಗಿರಿಯ ಮೈಲಾರಲಿಂಗೇಶ್ವರ ದೇವಸ್ಥಾನ 60ನೇ ಜಾತ್ರಾ ಮಹೋತ್ಸವ ಹಾಗೂ ಕಾರ್ಣಿಕೋತ್ಸವ ಜರುಗಿತು. ಮೈಲಾರಲಿಂಗ ದೇವಸ್ಥಾನದ ವಂಶ ಪಾರಂಪರಿಕ ಕಾರ್ಣಿಕ ಪುರುಷ ಸಿರಿಮಲ್ಲ ತಿಪ್ಪಣ್ಣ ಶಿರೋಳ 'ಆಕಾಶದ ಆಕಾರ ಚಂದಾತಲೇ ಪ್ರಭು ಪರಾಕ್' ಎಂದು ಕಾರ್ಣಿಕ ನುಡಿದರು. ಭವಿಷ್ಯದಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಲಿದೆ. ರಾಜಕೀಯದಲ್ಲಿ ತುಸು ಭಿನ್ನಾಭಿಪ್ರಾಯ ಕಂಡು ಬಂದರೂ, ಸರ್ಕಾರ ಜನರ ಹಿತಾಸಕ್ತಿಗೆ ಪೂರಕವಾಗಿರಲಿದೆ ಎಂಬುದು ಈ ಕಾರಣಿಕದ ನುಡಿ. ಎರಡು ದಿನ ನಡೆದ ಈ ಜಾತ್ರಾ ಮಹೋತ್ಸವದಲ್ಲಿ ಮಹಾಭಿಷೇಕ, ಬಿಲ್ಲು ಪೂಜೆ, ರಾತ್ರಿ, ಭಜನೆ, ಜಾಗರಣೆ, ಪಲ್ಲಕ್ಕಿ ಉತ್ಸವ, ಕಾರ್ಣಿಕ ಸೇವೆ ಹಾಗೂ ಸರಪಳಿ ಸೇವೆ ಜರುಗಿದವು.

ಕಾರ್ಪೊರೇಷನ್ ಮಾಡಲು 100 ಕೋಟಿ ಬೇಕು: ರಹೀಂ ಖಾನ್

ವಿಜಯನಗರ: ಹೊಸಪೇಟೆ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿಸಲು 100 ಕೋಟಿ ರೂ. ಅನುದಾನದ ಮೀಸಲಿಡಬೇಕಾಗುತ್ತದೆ. 400 ಜನ ಸಿಬ್ಬಂದಿಗಳು ಬೇಕಾಗುತ್ತದೆ. ಈ ಕುರಿತು ಮುಂದಿನ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು. ಹೊಸಪೇಟೆಯ 100 ಬೆಡ್ ಆಸ್ಪತ್ರೆ ಸಮೀಪದ ಇಂದಿರಾ ಕ್ಯಾಂಟೀನ್‌ಗೆ ಭೇಟಿ, ಮಧ್ಯಾಹ್ನದ ಭೋಜನ ಸವಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸಪೇಟೆ ನಗರಸಭೆಯನ್ನು ಮೇಲ್ದರ್ಜೆಗೇರಿಸುವ ಕುರಿತು ಸ್ಥಳೀಯ ಶಾಸಕ ಎಚ್.ಆರ್.ಗವಿಯಪ್ಪ ಅವರು ಎರಡು ಬಾರಿ ಖುದ್ದಾಗಿ ಬಂದು ಚರ್ಚಿಸಿದ್ದಾರೆ. ಮಹಾನಗರ ಪಾಲಿಕೆಯನ್ನಾಗಿ ಘೋಷಿಸುವಂತೆ ಕೇಳಿಕೊಂಡಿದ್ದಾರೆ. ಜೊತೆಗೆ ವಿಶ್ವವಿಖ್ಯಾತ ಹಂಪಿ ಅಭಿವೃದ್ಧಿ ಬಗ್ಗೆಯೂ ಸಂಪುಟ ಸಭೆಯಲ್ಲಿ ಗಮನ ಸೆಳೆಯುವುದಾಗಿ ತಿಳಿಸಿದರು. ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ಗಳಲ್ಲಿ ಬಹುತೇಕ ಅಚ್ಚುಕಟ್ಟಾಗಿ ನಿರ್ವಹಣೆಯಾಗುತ್ತಿವೆ. ಕೆಲವೆಡೆ ದೂರುಗಳೂ ಇಲ್ಲವೆ. 50 ಜನರು ಊಟ ಮಾಡಿದರೆ, 250 ಜನರ ಲೆಕ್ಕ ತೋರಿಸುತ್ತಾರೆ ಎಂಬ ಆರೋಪಿಗಳಿವೆ. ಆ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಕಾಲಕಾಲಕ್ಕೆ ಪರಿಶೀಲನೆ ನಡೆಯುತ್ತದೆ. ಮುಂಬರುವ ಬೇಸಿಗೆಯಲ್ಲಿ ಯಾವುದೇ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮದ್ಯ ಸೇವಿಸಿ ರಸ್ತೆ ಅಪಘಾತ: ವ್ಯಕ್ತಿ ಬಂಧನ

ಬೆಳಗಾವಿ: ಕುಡಿದು ವಾಹನ ಚಲಾಯಿಸುವ ಮೂಲಕ ರಸ್ತೆ ಅಪಘಾತದಲ್ಲಿ ಸಾವಿಗೆ ಕಾರಣನಾದ ವ್ಯಕ್ತಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರಂಗನಾಥ್ ಮರ್ಲಾ ಎಂದು ಗುರುತಿಸಲಾಗಿದೆ. ಆತನ ಕಾರನ್ನೂ ವಶಕ್ಕೆ ಪಡೆಯಲಾಗಿದೆ.



ಆತನ ವಿರುದ್ಧ 10 ವರ್ಷಗಳ ಶಿಕ್ಷೆ ವಿಧಿಸಬಹುದಾದ ಸೆಕ್ಷನ್ 105ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ರಂಗನಾಥ್ ಮರ್ಲಾ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದಲ್ಲದೇ ವ್ಯಕ್ತಿಯೊಬ್ಬರಿಗೆ ಅಪಘಾತ ಮಾಡಿ ಸ್ಥಳದಿಂದ ಪರಾರಿಯಾಗಿದ್ದ. ಹಿರೇಬಾಗೇವಾದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತನನ್ನು ಬಂಧಿಸಲಾಗಿದೆ. ಕುಡಿದು ವಾಹನ ಚಲಾಯಿಸುವವರ ವಿರುದ್ಧ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ಜಲಾಶಯಗಳ ನೀರಿನ ಮಟ್ಟ ಇಳಿಕೆ | ನೂರಾರು ಹಳ್ಳಿಗಳ ಜನತೆಗೆ ಆತಂಕ

ಬೇಸಿಗೆ ಮುನ್ನವೇ ನೀರಿಗೆ ಹಾಹಾಕಾರ

▸ಬಾಳಗೌಡ ಪಾಟೀಲ

ದಿಗಂತ ವಿಶೇಷ



ಬೆಳಗಾವಿ: ಈ ಬಾರಿ ಬೇಸಿಗೆಯ ಕಡು ಬಿಸಿಲು ಆರಂಭವಾಗುವ ಮೊದಲೇ ನೀರಿನ ಹಾಹಾಕಾರ ಪ್ರಾರಂಭವಾಗಿದೆ. ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕುಸಿದಿದ್ದು, ಅಂತರ್ಜಲ ಮಟ್ಟವು ಆತಂಕಕಾರಿ ರೀತಿಯಲ್ಲಿ ಕೆಳಕ್ಕೆ ಹೋಗಿರುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ಪ್ರಾರಂಭವಾಗಿದೆ.

ಜಿಲ್ಲಾ ಪಂಚಾಯತ ಮತ್ತು ಸ್ಥಳೀಯ ಆಡಳಿತದ ಅಂದಾಜಿನ ಪ್ರಕಾರ, ಬೇಸಿಗೆ ತೀವ್ರಗೊಂಡರೆ ಜಿಲ್ಲೆಯ 100ಕ್ಕೂ ಹೆಚ್ಚು ಹಳ್ಳಿಗಳು ತೀವ್ರ ಕುಡಿಯುವ ನೀರಿನ ಅಭಾವ ಎದುರಿಸಲಿವೆ.

ಪ್ರಮುಖವಾಗಿ ಹುಕ್ಕೇರಿ, ಚಿಕ್ಕೋಡಿ, ರಾಯಬಾಗ, ಅಥಣಿ, ರಾಮದುರ್ಗ ಮತ್ತು ಸವದತ್ತಿ ತಾಲೂಕುಗಳ ಅನೇಕ ಗ್ರಾಮಗಳು ಟ್ಯಾಂಕರ್ ನೀರನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ನಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ನೀರಿಗೆ ಈಡಿ ದಿನ ಕಳೆಯಬೇಕಾಗಿದೆ. ಕಳೆದ ವರ್ಷ ಫೆಬ್ರವರಿ ಮೊದಲ ವಾರದಲ್ಲಿ ಜಿಲ್ಲೆಯ ಪ್ರಮುಖ ಜಲಾಶಯಗಳಲ್ಲಿ ಶೇ.71ರಷ್ಟು ನೀರಿತ್ತು. ಆದರೆ, ಈ ಬಾರಿ ಅದು ಕೇವಲ 52ಕ್ಕೆ ಕುಸಿದಿದೆ. ಘಟಪ್ರಭಾ ಜಲಾಶಯದಲ್ಲಿ ಕಳೆದ ವರ್ಷ ಶೇ.69ರಷ್ಟು ನೀರಿದ್ದರೆ, ಈಗ ಕೇವಲ ಶೇ.50ರಷ್ಟು ಮಾತ್ರ ಲಭ್ಯವಿದೆ.

ಮಲಪ್ರಭಾ ಜಲಾಶಯದ ಸ್ಥಿತಿ ಮತ್ತಷ್ಟು ಶೋಚನೀಯವಾಗಿದ್ದು, ಕಳೆದ ವರ್ಷದ ಶೇ.73ರಿಂದ ಶೇ.54ಕ್ಕೆ ಕುಸಿದಿದೆ. ಒಟ್ಟಾರೆಯಾಗಿ ಎರಡು ಪ್ರಮುಖ ಅಣೆಕಟ್ಟುಗಳಲ್ಲಿ ಶೇ.19ರಷ್ಟು ನೀರಿನ ಕೊರತೆ ಕಂಡುಬಂದಿದೆ.

> **ಬೆಳಗಾವಿ ನಗರವು 'ಸ್ಮಾರ್ಟ್ ಸಿಟಿ' ಯೋಜನೆಯಡಿ ಅಭಿವೃದ್ಧಿ ಹೊಂದುತ್ತಿದ್ದರೂ ಕುಡಿಯುವ ನೀರಿನ ಪೂರೈಕೆಯಲ್ಲಿ ಮಾತ್ರ ಅಸ್ಥಿರತೆ ಮುಂದುವರಿದಿದೆ. ನಗರದ ಶಾಹಾಪುರ, ಅಜಂನಗರ, ಖಾಸಬಾಗ, ಗಣೇಶಪುರ,ರಾಮತೀರ್ಥ ನಗರ ಮತ್ತು ಅಂಬೇಡ್ಕರ್ ಕಾಲೋನಿಗಳಲ್ಲಿ ನೀರಿನ ಒತ್ತಡ ಕಡಿಮೆಯಾಗಿದ್ದು, ವಾರಕ್ಕೆ ಒಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿದೆ. ನಗರ ಪ್ರದೇಶಗಳಲ್ಲಿ ಖಾಸಗಿ ಟ್ಯಾಂಕರ್ ದರಗಳು ಕೂಡ ಏರಿಕೆಯಾಗಿವೆ.**
> ■ ದೀಪಿಕಾ ಗಂಜಿ, ಬೆಳಗಾವಿ ನಿವಾಸಿ


ಜಿಲ್ಲೆಯಲ್ಲಿ ಕಳೆದ ವರ್ಷ ಸುರಿದ ಮಳೆಯ ಪ್ರಮಾಣದಲ್ಲಿ ಸುಮಾರು 128 ಮಿ.ಮೀ. ಕೊರತೆಯಾಗಿದೆ. ಇದರ ನೇರ ಪರಿಣಾಮ ಅಂತರ್ಜಲದ ಮೇಲೆ ಬಿದ್ದಿದ್ದು, ಖಾನಾಪುರ, ಬೈಲಹೊಂಗಲ ಮತ್ತು ಸವದತ್ತಿ ತಾಲೂಕುಗಳಲ್ಲಿ 300 ಅಡಿಗಿಂತಲೂ ಹೆಚ್ಚು ಆಳಕ್ಕೆ ಬೋರ್‌ವೆಲ್ ಕೊರೆದರೂ ನೀರು ಸಿಗದ ಪರಿಸ್ಥಿತಿ ಇದೆ.

> **ಜಿಲ್ಲಾಡಳಿತವು ಈಗಲೇ ಎಚ್ಚೆತ್ತುಕೊಂಡು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳದಿದ್ದರೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಜಿಲ್ಲೆಯ ಜನತೆ ಮತ್ತು ಜಾನುವಾರುಗಳಿಗೆ ನೀರಿನ ತೀವ್ರ ಸಂಕಷ್ಟ ಎದುರಾಗುವುದರಲ್ಲಿ ಸಂಶಯವಿಲ್ಲ.**
> ■ ಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ

ಟ್ಯಾಂಕರ್ ಅವಲಂಬನೆ ಹೆಚ್ಚಳ: ಕಳೆದ ವರ್ಷ ಫೆಬ್ರವರಿ ಅಂತ್ಯಕ್ಕೆ ಜಿಲ್ಲೆಯ ಕೇವಲ 23 ಗ್ರಾಮಗಳು ಟ್ಯಾಂಕರ್ ನೀರನ್ನು ಬಳಸುತ್ತಿದ್ದವು. ಆದರೆ, ಈ ವರ್ಷ ಈ ಸಂಖ್ಯೆ ಈಗಾಗಲೇ 68ಕ್ಕೆ ಏರಿಕೆಯಾಗಿದ್ದು, ಒಂದು ವರ್ಷದಲ್ಲಿ ಮೂರು ಪಟ್ಟು ಸಮಸ್ಯೆ ಹೆಚ್ಚಾಗಿರುವುದು ಗಂಭೀರತೆಯನ್ನು ಸೂಚಿಸುತ್ತಿದೆ.

ಹೈ ಆದೇಶವಿದ್ದರೂ ಕಾಮಗಾರಿ: ಆರೋಪ

ಕಲಬುರಗಿ: ಕಲಬುರಗಿ ಹೈಕೋರ್ಟ್ ಆದೇಶವಿದ್ದರೂ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶ್ರೀ ರಾಘವ ಚೈತನ್ಯರ ಸಮಾಧಿ ಮೇಲಿನ ಶಿವಲಿಂಗದ ಸುತ್ತಲೂ ಅಕ್ರಮವಾಗಿ ಕಾಮಗಾರಿ ನಡೆಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಶಿವಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದರು.



ಶಿವಲಿಂಗದ ಸುತ್ತಲೂ ಕಾಮಗಾರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ಅಧೀಕ್ಷಕರಿಗೆ, ಪೊಲೀಸ್ ಉಪ ಮಹಾನಿರೀಕ್ಷಕರಿಗೆ, ಪ್ರಾದೇಶಿಕ ಆಯುಕ್ತರಿಗೆ, ಪೊಲೀಸ್ ಮಹಾ ನಿರ್ದೇಶಕರಿಗೆ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಿರುವ ಅವರು, ಕಲಬುರಗಿ ಉಚ್ಚ ನ್ಯಾಯಾಲಯದ ಆದೇಶ ಸಂಖ್ಯೆ 200497/2025ರಲ್ಲಿ ಸ್ಪಷ್ಟವಾಗಿ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯರ ಶಿವಲಿಂಗದ ಸುತ್ತಲೂ ಮತ್ತು ಆ ಸ್ಥಳದಲ್ಲಿ ಯಾವುದೇ ಕೆಲಸ ಕಾರ್ಯಗಳು ಸಿಆರ್ಪಿ ನಂಬರ -200071/24 ಈ ಪ್ರಕರಣ ಮುಗಿಯುವವರೆಗೂ ಮಾಡಕೂಡದು ಎಂದು ಆದೇಶಿಸಿದರೂ ಇದನ್ನು ಉಲ್ಲಂಘನೆ ಮಾಡಿ ದರ್ಗಾ ಕಮಿಟಿ ತಮಗೆ ಬೇಕಾದ ರೀತಿಯಲ್ಲಿ ಕಾಮಗಾರಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದರು.

> **ನ್ಯಾಯಾಲಯದ ಆದೇಶ ಜಿಲ್ಲಾಡಳಿತ ಸಂಪೂರ್ಣ ನಿರ್ಲಕ್ಷಿಸಿ ನ್ಯಾಯಾಂಗ ನಿಂದನೆಯಾಗಿದೆ. ಈಗಲಾದರೂ ಸ್ಥಳ ಮತ್ತು ಸಿಸಿ ಕ್ಯಾಮರಾ ಪರಿಶೀಲಿಸಿ ನ್ಯಾಯಾಲಯದ ಆದೇಶ ಉಲ್ಲಂಘಿಸಿದವರ ಮೇಲೆ ಹಾಗೂ ಕೃತ್ಯ ನಡೆದರೂ ಮೌನವಾಗಿ ದರ್ಗಾ ಕಮಿಟಿಗೆ ಬೆಂಬಲಿಸಿ, ಕರ್ತವ್ಯ ಲೋಪವೆಸಗಿರುವ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು.**
> ■ ಸಿದ್ದಲಿಂಗ ಸ್ವಾಮೀಜಿ, ರಾಜ್ಯಾಧ್ಯಕ್ಷ, ಶಿವಸೇನೆ

ಇನ್ನೂ ಅಲ್ಲಿನ ಶಿವಲಿಂಗಕ್ಕೆ ಪ್ರತಿದಿನ ಪೂಜೆಗೆ ಅಡ್ಡಿಪಡಿಸಿದ್ದಾರೆ. ಇದಕ್ಕೆ ಸ್ಥಳೀಯ ಪೊಲೀಸ್ ಇಲಾಖೆ ಕೈ ಜೋಡಿಸಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ, ಈ ಕುರಿತು ಉಲ್ಲೇಖ 2ರಲ್ಲಿ ಕಿಡಿಗೇಡಿಗಳ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಪೊಲೀಸ್ ಮಹಾನಿರ್ದೇಶಕರು, ಪೊಲೀಸ್ ವರಿಷ್ಠಾಧಿಕಾರಿ ಕಲಬುರಗಿ, ಪಿಎಸ್ಐ ಪೊಲೀಸ್ ಠಾಣೆ ಆಳಂದ, ಜಿಲ್ಲಾಧಿಕಾರಿ ಕಲಬುರಗಿಯವರಿಗೆ ದೂರು ನೀಡಿದ್ದು ಇಲ್ಲಿಯವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಹೇಳಿದರು.

ಜೆಇಇ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಉತ್ತಮ ಸಾಧನೆ



ಬೀಳಗಿ: ಪಟ್ಟಣದ ಸ್ವಾಮಿ ವಿವೇಕಾನಂದ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ 11 ವಿದ್ಯಾರ್ಥಿಗಳು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸಿದ ಪ್ರತಿಷ್ಠಿತ ಜೆಇಇ ಮೇನ್ಸ್-2026ರ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಿ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ.



ಕಾರ್ತಿಕ ಬಡಗೌಡರ (ಶೇ.90.73), ಸೃಷ್ಟಿ ಸಂಕಾನಟ್ಟಿ (ಶೇ.84.89), ಭೂಮಿಕಾ ದೊಡಮನಿ (ಶೇ. 82.48), ಮಧುಮತಿ ಗಡ್ಡಿ, ವಿಜಯಲಕ್ಷ್ಮೀ ಕೊಟರಗಸ್ತಿ, ಬೇಬಿ ಹೊಸಮನಿ, ಸೌಜನ್ಯ ಚಲವಾದಿ, ಅಭಿಷೇಕ ಲಮಾಣಿ, ಅಭಿಷೇಕ ಮಂಟೂರ, ತಮ್ಮಣ್ಣ ಮಾದರ, ವಿನಾಯಕ ಬಂಡಿವಡ್ಡರ ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕ ಎಂ.ಎನ್.ಪಾಟೀಲ, ಆಡಳಿತಾಧಿಕಾರಿ ವಿ.ಎಸ್.ಮೇಟಿ, ಆಡಳಿತ ಮಂಡಳಿ, ಪ್ರಾಚಾರ್ಯ ಜಿ.ಆರ್.ಪಾಟೀಲ, ಎಮ್.ಬಿ.ವೆಂಕಟಾಪೂರ ಮತ್ತು ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಅಮೋಘ ಸಾಧನೆ



ಹುಬ್ಬಳ್ಳಿ: ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಐ.ಐ.ಟಿ. ಜೆ.ಇ.ಇ. ಮುಖ್ಯ ಪರೀಕ್ಷೆಯಲ್ಲಿ ಶ್ರೇಷ್ಠ ಸಾಧನೆಗೈದಿದ್ದಾರೆ.

ಅಭಿಷೇಕ್ ಟಕ್ಕಳಕಿ (99.28), ಅಮೋಘ ಮೋಟಗಿ (99.26), ಅಮೃತಾ ಉಮಚಗಿ (99.15), ಅಭಿಷೇಕ್ ಚನ್ನಗೊಂಡ (99.03), ಸ್ವರೂಪ್ ಪಾಟೀಲ (98.99), ವಿಶ್ವೇಶ್ವರ ಕುಂಬಾರ (98.97), ಸ್ತವ ನ್ ಇನಾಮದಾರ್ (98.96), ಕೀರ್ತಿ ರೊಟ್ಟಿ (98.91), ನಿತಿನ್ ಭಂಡಾರಕವಟೆ (98.88), ಪ್ರೀತಮ್ ವಡ್ಡರ (98.76), ಪಾರ್ಥ ಪಾಟೀಲ (98.74), ಸಾಯಿ ನಾಗೇಶ (98.68), ಪೃಥ್ವಿರಾಜ್ ಚೌಗಲೆ (98.54), ನಿಕಿತಾ ಗುಂಡ್ಲೂರ (98.42), ನಂದೀ ಶ್ ದ್ಯಾಮಣ್ಣವರ (98.35), ಪ್ರೀತಮ್ ಕಂಬಳಿ (98.20), ಕೇದಾರವಿಷ್ಣು ಎಸ್ .ಟಿ. (98.12), ಹೃದ ಯ್ ಮಹಾಜನ (98.1), ಜೆ. ಪ್ರಸನ್ನ ಕುಮಾರ (98.1), ಅನುಪ್ ಖಟಾವಕರ (97.97), ದರ್ಶನ್ ಗಣಿ (97.92), ಪ್ರವೀಣ್ ಕುಮಾರ್ ಮುಳ್ಳಳ್ಳಿ (97.85), ಮೊಹಮ್ಮದ ಶೇಖ (97.8), ಆದರ್ಶಗೌಡ ಹಿರೇಗೌಡರ (97.25), ಶ್ರೇಯಾ ಪೂಜಾರ್ (97.140), ಶೇಕಡಾವಾರು 95 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 53 ಆಗಿದ್ದು, ಶೇಕಡಾವಾರು 90ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಸಂಖ್ಯೆ 181 ಆಗಿದೆ.

ಈ ಮಹತ್ಸಾಧನೆಗೆ ಪ್ರಾಚಾರ್ಯರು, ಕಾರ್ಯದರ್ಶಿಗಳು, ಅಧ್ಯಕ್ಷರು ನಿರ್ದೇಶಕರು ಮತ್ತು ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ



ಗೋಕರ್ಣ: ಕಾರವಾರದ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳವದರಿಂದ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ವಿವಿಧೆಡೆ ತೆರಳಿ ಪರಿಶೀಲನೆ ನಡೆಸಿದರು.

ಮಾಹಬಲೇಶ್ವರ ಮಂದಿರದ ಆವಾರ ಹಾಗೂ ಹೊರಗಿನ ಪ್ರಾಕಾರ, ಮಹಾಗಣಪತಿ ದೇವಾಲಯದ ಅಕ್ಕ, ಪಕ್ಕ ಹಾಗೂ ಬುಧವಾರ ರಥೋತ್ಸವ ನಡೆಯುವ ರಥಬೀದಿಯಲ್ಲಿ ತೀವ್ರ ತಪಾಸಣೆ ನಡೆಸಿದರು.

ಶ್ವೇತ ವರ್ಣದ ಅನ್ಸಿ ಹೆಸರಿನ ಶ್ವಾನ ಪ್ರತಿಯೊಂದು ಕಡೆ ನೋಡುತ್ತಾ ತೆರಳುತ್ತಿರುವ ದೃಶ್ಯವನ್ನ ಎಲ್ಲರೂ ಕುತೂಹಲದಿಂದ ವೀಕ್ಷಿಸುತ್ತಿರುವುದು ಕಂಡು ಬಂತು. ಶಿವರಾತ್ರಿ ಮಹೋತ್ಸವ ಪ್ರಾರಂಭದಿಂದ ಮುಗಿವರೆಗೂ ಈ ದಳದವರ ಇಲ್ಲೆ ಇದ್ದು ಭದ್ರತೆ ಕಲ್ಪಿಸಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಎಆರ್‌ಎಸ್ಐ ಸಂಜೀವ ಭೋವಿ, ಜಗ್ನನಾಥ,ರಮೇಶ, ಸಂತೋಷ, ನಿತ್ಯಾ, ಮಹೇಶ, ಮಹಾಬಲೇಶ್ವರ ಉಪಸ್ಥಿತರಿದ್ದರು.

ಬ್ಯಾಟರಿ ಚಾಲಿತ ವಾಹನಗಳಿಗೆ ರ‍್ಯಾಂಪ್ ಅಳವಡಿಕೆ



ವಿಜಯನಗರ: 'ವಿಶ್ವ ಪರಂಪರೆ ಹಂಪಿ'ಯ ವಿಜಯ ವಿಠಲ ದೇವಸ್ಥಾನಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ವಿದ್ಯುತ್ ಚಾಲಿತ ವಾಹನಗಳಿಗೆ ವಿಶೇಷಚೇತನ ಸ್ನೇಹಿಯಾಗಿಸಲು ವಿದ್ಯುತ್ ಚಾಲಿತ ವಾಹನಗಳಿಗೆ ಹಿಂಭಾಗದಲ್ಲಿ ಹೆಚ್ಚುವರಿಯಾಗಿ ರ‍್ಯಾಂಪ್ ಅಳವಡಿಸಲಾಗಿದೆ.

ವಿಶೇಷಚೇತನರು ತಮ್ಮ ವೀಲ್ ಚೇರ್‌ಗಳನ್ನು ಬಳಸಿ ಬ್ಯಾಟರಿಚಾಲಿತ ವಾಹನದಲ್ಲಿ ಕೂಡಲು ಅನುಕೂಲವಾಗಲಿದೆ. ಪ್ರವಾಸಿ ತಾಣವಾದ ವಿಜಯ ವಿಠಲ ದೇವಸ್ಥಾನ ಕಲಾ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ 20 ವಾಹನಗಳ ಪೈಕಿ 6 ಬ್ಯಾಟರಿ ಚಾಲಿತ ವಾಹನಗಳಿಗೆ ಅಳವಡಿಸಲಾಗಿದ್ದು, ವಿಶೇಷಚೇತನರಿಗೆ ತುಂಬಾ ಉಪಯುಕ್ತವಾಗಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ನೋಂಗ್ಜಾಯ್ ಮೊಹ್ಮದ್ ಅಲಿ ಅಕ್ರಂ ಷಾ ತಿಳಿಸಿದರು.

ಮಂಗನ ಕಾಯಿಲೆ ಪತ್ತೆ

ಸಿದ್ದಾಪುರ: ತಾಲೂಕಿನ ಕರ್ಕಿಸವ್ಲ ಗ್ರಾಮದ ಹಿತ್ತಲಕೋಡಿನ 66 ವರ್ಷದ ವ್ಯಕ್ತಿಗೆ ಕೆಎಫ್‌ಡಿ (ಮಂಗನ) ಕಾಯಿಲೆ ಇರುವುದು ದೃಢಪಟ್ಟಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ತಿಳಿಸಿದ್ದಾರೆ. ತಾಲೂಕಿನಲ್ಲಿ ಈ ವರ್ಷ ಇದು ಮಂಗನ ಕಾಯಿಲೆಯ ಎರಡನೇ ಪ್ರಕರಣವಾಗಿದೆ.

ಶ್ರೀಗಂಧ ಸಾಗಾಟ: ಇಬ್ಬರ ಬಂಧನ

ಬಳ್ಳಾರಿ: ಸಂಡೂರು ಉತ್ತರ ಮತ್ತು ದಕ್ಷಿಣ ವಲಯದ ಅರಣ್ಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದ ಇಬ್ಬರನ್ನು ಸೋಮವಾರ ಬಂಧಿಸಿದ್ದಾರೆ.

ಸುಶೀಲನಗರ ಗ್ರಾಮದ ಲೋಕೇಶ್ ನಾಯ್ಕ್ ಮತ್ತು ಕಿರಣ್ ಕುಮಾರ್ ಎಚ್.ಕೆ ಬಂಧಿತ ಆರೋಪಿಗಳು. ಒಟ್ಟು 110 ಕೆಜಿ ಶ್ರೀಗಂಧದ ತುಂಡುಗಳು ಮತ್ತು ಸಾಗಾಣಿಕೆಗೆ ಬಳಸಿದ್ದ ಮಹೇಂದ್ರ ಮೊರಾಜೊ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಆಂಧ್ರಪ್ರದೇಶದಅರಣ್ಯ,ಕಂದಾಯ ಮತ್ತು ಪೊಲೀಸ್ ಇಲಾಖೆಯವರ ಸಹಕಾರದೊಂದಿಗೆ ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯ ರೋಲ್ಲ ಗ್ರಾಮದಲ್ಲಿರುವ ಮೆ.ನಿಷತ್ ಫ್ರೆಗ್ರೆನ್ಸ್ ಫ್ಯಾಕ್ಟರಿ ಮೇಲೆ ದಾಳಿ ನಡೆಸಿ, ಅಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು 179 ಕೆಜಿ ಶ್ರೀಗಂಧವನ್ನು ಜಪ್ತಿ ಮಾಡಲಾಗಿದ್ದು, ಜಪ್ತಿ ಮಾಡಿದ ಸರಕನ್ನು ಪೆನುಕೊಂಡ ಎಫ್‌ಆರ್‌ಒ ವಶಕ್ಕೆ ನೀಡಲಾಗಿದೆ.

ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜ್, ಎಸಿಎಫ್ ಶರಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ.

ಅರಣ್ಯ ಅಧಿಕಾರಿಗಳಾದ ಸಂಡೂರು ಉತ್ತರ ಆರ್‌ಎಫ್ಒ ಬಿ.ಎಸ್. ಮಂಜುನಾಥ್ ಮತ್ತು ಸಂಡೂರು ದಕ್ಷಿಣ ಆರ್‌ಎಫ್ಒ ಸೈಯದ್ ದಾದಾ ಖಲಂದರ್ ನೇತೃತ್ವ ವಹಿಸಿದ್ದರು.

ಡಿಆರ್‌ಎಫ್ಒಗಳಾದ ತಿಪ್ಪೇಸ್ವಾಮಿ, ಮಹೇಶ್, ಹೊನ್ನೂರಸ್ವಾಮಿ, ಶ್ರೀಧರ್ ಹಾಗೂ ಬೀಟ್ ಫಾರೆಸ್ಟರ್ ರಾಘವೇಂದ್ರ ಮತ್ತು ಸಿಬ್ಬಂದಿ ವರ್ಗ ತಂಡದಲ್ಲಿದ್ದರು.

ಮೂರು ದಿನಗಳ ಕಾರ್ಯಾಚರಣೆ ಮಾಡಿದ್ದು, ಪ್ರಕರಣದಲ್ಲಿ ಇದುವರೆಗೆ ಒಟ್ಟು 7 ಆರೋಪಿಗಳ ಮೇಲೆ ಕೇಸ್ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಬಳ್ಳಾರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್. ಬಸವರಾಜ್ ಅವರು ತಿಳಿಸಿದ್ದಾರೆ.



ಜಾನಪದ ವಿವಿ ಅಕ್ರಮ ನೇಮಕ | ತನಿಖೆಗೆ ರಾಜ್ಯಪಾಲರ ಆದೇಶ

ಅಕ್ರಮ ತನಿಖೆಗೆ ಎರಡು ತಂಡ: ನಿಟ್ಟೂರ

ಧಾರವಾಡ: ಹಾವೇರಿ ಜಿಲ್ಲೆಯ ಜಾನಪದ ವಿಶ್ವವಿದ್ಯಾಲಯದ ಅಕ್ರಮ ನೇಮಕಾತಿ ಕುರಿತು ತನಿಖೆಗೆ ಸರ್ಕಾರ ಹಾಗೂ ರಾಜ್ಯಪಾಲರು ಆದೇಶಿಸಿದ್ದು ಸ್ವಾಗತಾರ್ಹ ಎಂದು ರಾಜ್ಯ ಜಾನಪದ ಸ್ನಾತಕೋತ್ತರ-ಸಂಶೋಧಕರ ಒಕ್ಕೂಟದ ಅಧ್ಯಕ್ಷ ಡಾ.ಶಿವಸೋಣ್ಣ ನಿಟ್ಟೂರ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2018ರಲ್ಲಿ ಜಾನಪದ ವಿವಿಯ ವಿವಿಧ ಹುದ್ದೆಗೆ ನೇಮಕಾತಿ ಪ್ರಕಟಿಸಿ, 2023ರಲ್ಲಿ ಅಕ್ರಮವಾಗಿ ನೇಮಕಾತಿ ಮಾಡಿದ ಬಗ್ಗೆ ಒಕ್ಕೂಟ ನಡೆಸಿದ ನಿರಂತರ ಹೋರಾಟಕ್ಕೆ ಸ್ವಲ್ಪ ಮಟ್ಟಿಗೆ ಜಯ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನಿರಂತರ ಎರಡು ವರ್ಷಗಳ ಹೋರಾಟದ ಫಲವಾಗಿ ಜಾನಪದ ಅಕ್ರಮ ನೇಮಕದ ತನಿಖೆಗೆ ಎರಡೆರಡು ತನಿಖೆ ತಂಡ ನೇಮಿಸಿದಕ್ಕೆ ಜಾನಪದ ಸ್ನಾತಕೋತ್ತರ ಮತ್ತು ಸಂಶೋಧಕರ ಒಕ್ಕೂಟ ಸ್ವಾಗತಿಸಿದ್ದು, ಬೇಡಿಕೆಗೆ ಸ್ಪಂದನೆ ಸಿಕ್ಕಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಒಂದೆಡೆ ಅಕ್ರಮ ನೇಮಕದ ಬಗ್ಗೆ ರಾಜ್ಯಪಾಲರು ನಿವೃತ್ತ ನ್ಯಾಯಮೂರ್ತಿ ಉಮೇಶ ಹೆಗಡೆ



ನೇತೃತ್ವದ ತನಿಖಾ ತಂಡ ರಚಿಸಿದರೆ ಮತ್ತೊಂದೆಡೆ, ರಾಜ್ಯ ಸರ್ಕಾರ ವಿವಿ ಸಹಾಯಕ ಕುಲಸಚಿವ ಶಹಜಾನ್ ಮುದಕವಿ ವಿರುದ್ಧ ತನಿಖೆಗೆ ಆದೇಶಿಸಿದೆ ಎಂದು ತಿಳಿಸಿದರು.

ಪಾರದರ್ಶಕ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಅಕ್ರಮ ನೇಮಕಾತಿ ರದ್ದು ಮಾಡಿ ಅರ್ಹರನ್ನು ನೇಮಿಸಬೇಕು. ಹಣ ಕೊಟ್ಟು ಹುದ್ದೆಗಳಿಗೆ ಏರಿದ ವ್ಯಕ್ತಿಗಳನ್ನು ಕಿತ್ತೊಗೆಯಬೇಕು. ತನಿಖೆ ಹಾದಿ ತಪ್ಪಬಾರದು ಎಂದು ತನಿಖಾ ತಂಡಕ್ಕೂ ಮನವಿ ಮಾಡಿದರು.

ಸಹಾಯಕ ಕುಲಸಚಿವ ಶಹಜಾನ್ ಮುದಕವಿ ಕೊಟ್ಟಿ ಪದವಿ ಪ್ರಮಾಣಪತ್ರಗಳನ್ನು ನೀಡಿ, ಕರ್ತವ್ಯ ನಿರ್ವಹಿಸುವ ಮತ್ತು ಕುಲಪತಿಗಳ ಸಹೋದರ ಪುತ್ರನ ನೇಮಕಾತಿ, ಹಿಂದಿನ ಕುಲಸಚಿವರ ಶಿಷ್ಯನ ನೇಮಕಾತಿ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಿದರು.

> **ಜಾನಪದ ವಿವಿಯ ಅಕ್ರಮದ ಹಿಂದೆ ರಾಜ್ಯ ಕಾನೂನು ಸಚಿವ ಎಚ್.ಕೆ.ಪಾಟೀಲರ ಕೈವಾಡವೂ ಇದೆ. ಕಾನೂನು ಪಾಲಿಸ ಬೇಕಾದ ಸಚಿವರೇ ಅಕ್ರಮಗಳಿಗೆ ಕುಮ್ಮಕ್ಕು ನೀಡುವುದು ಸರಿಯೇ? 40 ವರ್ಷದ ಎಚ್.ಕೆ.ಪಾಟೀಲರ ರಾಜಕೀಯ ಜೀವನದಲ್ಲಿ ಇಂತಹ ಅದೆಷ್ಟು ಅಕ್ರಮ ಮಾಡಿರಬಹುದು. ಈ ಅಕ್ರಮದ ತನಿಖೆ ಪಾರದರ್ಶಕವಾಗಿ ತನಿಖೆ ನಡೆಸಿ, ಅರ್ಹರಿಗೆ ನ್ಯಾಯ ಕೊಡಿಸಬೇಕು.**
> ■ ಡಾ.ಶಿವಸೋಮಣ್ಣ ನಿಟ್ಟೂರು, ಅಧ್ಯಕ್ಷರು ಕರ್ನಾಟಕ ರಾಜ್ಯ ಜಾ.ಸ್ನಾ.ಸಂ. ಒಕ್ಕೂಟ

ಸುದ್ದಿಗೋಷ್ಠಿಯಲ್ಲಿ ರಾಜ್ಯ ಜಾನಪದ ಸ್ನಾತಕೋತ್ತರ-ಸಂಶೋಧಕರ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಡಾ. ಬಿ.ಎಂ.ದುಗ್ಗಾಣಿ, ವಿರೂಪಾಕ್ಷ ಮಾಚನೂರ, ಸುರೇಶ ಪಮ್ಮಾರ ಇದ್ದರು.

ಇಂದು ಆಯುಕ್ತರ ವಿಚಾರಣೆ

ಉನ್ನತ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗದ ಪ್ರಾದೇಶಿಕ ಕಚೇರಿ ಆಯುಕ್ತರಾದ ಕೆ.ಎಂ.ಜಾನಕಿ ಅವರು ಫೆ.19ಕ್ಕೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಕ.ಜಾ.ವಿ.ವಿ. ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಬಸವರಾಜ ಗೊಬ್ಬಿ, ಜಾನಪದ ವಿವಿಯ ಸಹಾಯಕ ಕುಲಸಚಿವ ಶಹಜಾನ್ ಮುದಕವಿ ವಿರುದ್ಧದ ಅಕ್ರಮ ಕುರಿತು ವಿಚಾರಣೆ ನಡೆಸುವುದಾಗಿ ಮಾಹಿತಿ ನೀಡಿದರು.

ಹುಲಿಗೆಮ್ಮದೇವಿ ಹುಂಡಿ ಎಣಿಕೆ

ಕೋಟಿಗೂ ಅಧಿಕ ನಗದು, ಕೆಜಿ ಗಟ್ಟಲೆ ಬೆಳ್ಳಿ, ಚಿನ್ನ ಸಂಗ್ರಹ

ಮುನಿರಾಬಾದ್: ಉತ್ತರ ಕರ್ನಾಟಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನದ ಹುಂಡಿಯಲ್ಲಿ 40ದಿನಗಳ ಅವಧಿಯಲ್ಲಿ ಒಂದು ಕೋಟಿಗೂ ಅಧಿಕ ನಗದು, ಚಿನ್ನ, ಬೆಳ್ಳಿ ಸಂಗ್ರಹವಾಗಿದೆ.



ಪ್ರತಿಬಾರಿ40 ರಿಂದ45 ದಿನಗಳವರೆಗಿನ ಹುಂಡಿ ಎಣಿಕೆ ನಡೆಯುತ್ತಿದೆ. ಪ್ರತಿ ಬಾರಿಯೂ ಕೋಟಿಗೂ ಅಧಿಕ ಹಣ ಸಂಗ್ರಹವಾಗುತ್ತಿರುವುದು ವಿಶೇಷ ಎನ್ನಬಹುದು.

ಬುಧವಾರ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು 1,18,40,690 ರೂ. ನಗದು, 159ಗ್ರಾಂ. ಕಚ್ಚಾ ಚಿನ್ನ ಹಾಗೂ 6.9ಕೆಜಿ ಕಚ್ಚಾ ಬೆಳ್ಳಿ ಸಂಗ್ರಹವಾಗಿದೆ. ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆ ಬಂದಾಗಿನಿಂದ ಪ್ರತಿ ಬಾರಿ 40 ರಿಂದ 45 ದಿನಗಳವರೆಗಿನ ಹುಂಡಿ ಎಣಿಕೆ ನೆಡೆಯುತ್ತಿದೆ. ಕಳೆದ ಜನವರಿ 8ರಂದು ಬನದ ಹುಣ್ಣಿಮೆ ನಂತರ ಹುಂಡಿ ಎಣಿಕೆ ಕಾರ್ಯ ನಡೆದಿತ್ತು. ಅಲ್ಲಿಂದ 40 ದಿನಗಳ ಬಳಿಕ ಫೆ.18ರಂದು ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ನಡುವೆ ಭರತ ಹುಣ್ಣಿಮೆಗೆ ಅತ್ಯಧಿಕ ಭಕ್ತ ಸಾಗರ ಹರಿದು ದೇವಿಯ ದರ್ಶನ ಪಡೆದಿದ್ದರು. ಈ ಕಾರಣಕ್ಕಾಗಿ ಈ ಬಾರಿ ಅಧಿಕ ಮೊತ್ತದ ನಗದು ಹಾಗೂ ಚಿನ್ನ, ಬೆಳ್ಳಿ ಹುಂಡಿಯಲ್ಲಿ ಸಂಗ್ರಹವಾಗಿದೆ.

> **ಭರತ ಹುಣ್ಣಿಮೆ ಬಂದಿರುವ ಲಕ್ಷಾಂತರ ಭಕ್ತರು ದೇಣಿಗೆಯ ರೂಪದ ಭಕ್ತಿ ಕಾಣಿಕೆ ಇದು. ಸಂಗ್ರಹಣೆಗೊಂಡ ಹಣವನ್ನು ಖಾತೆಗೆ ಜಮಾ ಮಾಡಿ ಸಂದರ್ಭಕ್ಕೆ ತಕ್ಕಂತೆ ಅಭಿವೃದ್ಧಿಗೆ ಬಳಸಿಕೊಳ್ಳುತ್ತೇವೆ. ಎಂ.ಎಚ್. ಪ್ರಕಾಶರಾವ್.**
> ■ ಕಾರ್ಯನಿರ್ವಾಹಕ ಅಧಿಕಾರಿ, ಹುಲಿಗೆಮ್ಮದೇವಿ ದೇವಸ್ಥಾನ

ಹುಂಡಿ ಎಣಿಕೆ ಕಾರ್ಯದಲ್ಲಿ ಹುಲಿಗೆಮ್ಮದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್.ಪ್ರಕಾಶರಾವ್, ಉಪಕಾರ್ಯದರ್ಶಿ ಸಣ್ಣಬಸವರಾಜ ಜೇರಗಾಳ, ನಾಗರಾಜ್, ನಾಗರತ್ನಾ ಪೂಜಾರ್, ವಿಶ್ವನಾಥಶೆಟ್ಟಿ ಹೊಸೂರು, ವಿಜಯಕುಮಾರ ಶ್ರೇಷ್ಠಿ, ಹುಲುಗಪ್ಪ ಅಗಳಕೇರಿ ಸೇರಿದಂತೆ ಸಿಬ್ಬಂದಿಗಳು ಇದ್ದರು.

ಕಿರುಸುದ್ದಿ



ನರಗುಂದ: ಪಂಚಗ್ರಹ ಗುಡ್ಡದ ಹಿರೇಮಠದ ನಮ್ಮೂರ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಮಹಾರಥೋತ್ಸವವು ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಕಲ ವಾದ್ಯಮೇಳದೊಂದಿಗೆ ವಿಜೃಂಭಣೆಯಿಂದ ಜರುಗಿತು. ಕೆಂಪಗಸಿ ಹತ್ತಿರದ ಬಸವೇಶ್ವರ ದೇವಸ್ಥಾನದ ವರೆಗೆ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಿತು. ಶಾಂತಲಿಂಗ ಸ್ವಾಮೀಜಿ, ವಿವಿಧ ಮಠಾಧೀಶರಿದ್ದರು.

ಅಗಡಿ ಕಾಲೇಜಿಗೆ ಪ್ರಶಸ್ತಿ



ಲಕ್ಷ್ಮೇಶ್ವರ: ಇಲ್ಲಿಯ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ ಅಗಡಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯಕ್ಕೆ ಶಿಕ್ಷಣ ತಂತ್ರಜ್ಞಾನ, ಕಲಿಕಾ ಗುಣಮಟ್ಟ, ಪರಿಣಾಮಕಾರಿ ಬೋಧನೆ, ಹುತಾತ್ಮ ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಸ್ಕಾಲರ್‌ಶಿಪ್, ಗ್ರಾಮೀಣ ಪ್ರದೇಶದಲ್ಲಿ ಆತ್ಯಾಧುನಿಕ ತಂತ್ರಜ್ಞಾನ ಶಿಕ್ಷಣ ನೀಡುತ್ತಿರುವ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಐಎಚ್‌ಇ ಔಟ್ ಸ್ಟ್ಯಾಂಡಿಂಗ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಅವಾರ್ಡ್ -2026 ಪ್ರಶಸ್ತಿ ಲಭಿಸಿದೆ. ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಪರಿಣಾಮಕಾರಿ ಕಾರ್ಯ ಚಟುವಟಿಕೆ ಮತ್ತು ಅನುಪಮ ಸೇವೆಯನ್ನು ಪರಿಗಣಿಸಿ ಪ್ರಾಚಾರ್ಯರಾದ ಡಾ. ಪರಶುರಾಮ ಬಾರಕಿ ಅವರಿಗೆ ಇಂಟರ್ನ್ಯಾಷನಲ್ ಹೌಸ್ ಆಫ್ ಎಜುಕೇಶನ್ ವತಿಯಿಂದ ಐಎಚ್ಇ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್- 2026 ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆಕಸ್ಮಿಕ ಬೆಂಕಿ ಅವಘಡ



ಗಜೇಂದ್ರಗಡ: ಪಟ್ಟಣದ ಕುಷ್ಟಗಿ ರಸ್ತೆ ಬಳಿಯ ಇದ್ಗಾ ಮೈದಾನದ ಆವರಣದಲ್ಲಿರುವ ಅಂಗಡಿಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಎರಡು ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಬುಧವಾರ ನಡೆದಿದೆ. ಬೆಳಗ್ಗೆ ಗಾದಿ ತಯಾರಿಕಾ ಅಂಗಡಿಯಲ್ಲಿ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ಪಕ್ಕದಲ್ಲಿದ್ದ ಎಲೆಕ್ಟ್ರಾನಿಕ್ ಅಂಗಡಿಗೂ ಹೊತ್ತಿಕೊಂಡು ಎರಡು ಅಂಗಡಿಗಳು ಬೆಂಕಿಯ ಕೆನ್ನಾಲಿಗೆಗೆ ಧಗದಗಿಸಿ ಹೋಗಿವೆ. ಮಕ್ತುಂಸಾಬ ನಧಾಫ್ ಹಾಗೂ ಉಸ್ಮಾನ ಗೋಡೆಕಾರ ಎಂಬವರಿಗೆ ಸೇರಿದ ಅಂಗಡಿಗಳು ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಘಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಜಮಾವಣೆಗೊಂಡು ಬೆಂಕಿ ನಂದಿಸಲು ಹರಸಾಹಸ ಪಟ್ಟರು ಆದರೆ ಬೆಂಕಿಯ ತೀವ್ರತೆ ಹೆಚ್ಚಿದ್ದ ಪರಿಣಾಯ ಎರಡು ಅಂಗಡಿಗಳಲ್ಲಿನ ಬೆಲೆ ಬಾಳುವ ವಸ್ತುಗಳು ಸುಟ್ಟು ಹಾನಿಯಾಗಿವೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.

ಗದಗ ಮಾರುಕಟ್ಟೆ ಧಾರಣೆ

ಕ್ವಿಂಟಲ್

ಗೆಜ್ಜಿ ಶೇಂಗಾ	4569-8760
ಅಜವಾನ	10100-10650
ಅಲಸಂದಿ	1439-6611
ಕಡಲೆ	1569-5489
ಉದ್ದು	4512-5712
ಒಣಮೆಣಸಿಕಾಯಿ	2086-62999
ಹೆಸರು	1069-7300
ಹುರಳಿ	2624-4127
ಜೋಳ	2012-4337
ಗೋವಿನಜೋಳ	1489-1881
ಮಡಕಿ	11589-11589
ಸಾಸವಿ	4912-5024
ಕುಸಬಿ	5089-5712
ಸೂರ್ಯಕಾಂತಿ	5079-6282
ತೊಗರಿ	3277-5721
ಗೋಧಿ	1977-4277



ಗದಗ: ಗದಗ ಬೆಟಗೇರಿ ಅವಳಿ ನಗರದ ಪ್ರವಾಸಿ ತಾಣವಾದ ಜಗದ್ಗುರು ತೋಂಟದ ಸಿದ್ಧಲಿಂಗೇಶ್ವರ ಮಠದ ಹತ್ತಿರ ಅಟೋ ಶೆಲ್ಟರ್ ಕಾಮಗಾರಿ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಭೂಮಿ ಪೂಜೆ ನೆರವೇರಿಸಿದರು.

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ : ಜಿಲ್ಲಾಧಿಕಾರಿ

ಗದಗ: ಸರ್ಕಾರಿ ಕಚೇರಿಗಳಿಗೆ ವಿವಿಧ ಕೆಲಸಗಳಿಗೆ ಆಗಮಿಸುವ ಹಿರಿಯ ನಾಗರಿಕರು, ಮಹಿಳೆಯರು, ರೈತರು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದರ ಜೊತೆಗೆ ಸೌಜನ್ಯಯುತವಾಗಿ ವರ್ತಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಈ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಸಾಮರಸ್ಯ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿಷ್ಕಾಳಜಿ ತೋರಿಸಬಾರದು. ಸಾರ್ವಜನಿಕರಿಂದ ಸ್ವೀಕೃತವಾದ ಅರ್ಜಿಗಳಿಗೆ ಕಾಲಮಿತಿಯಲ್ಲಿಯೇ ವಿಲೇವಾರಿಗೆ ಕ್ರಮ ವಹಿಸಬೇಕು. ಸರ್ಕಾರಿ ಅಧಿಕಾರಿ ಹಾಗೂ ನೌಕರರಿಗೆ ಶಿಸ್ತು ಹಾಗೂ ದಕ್ಷತೆ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕಚೇರಿ ಕೆಲಸಕ್ಕೆ ಸರಿಯಾದ ಸಮಯಕ್ಕೆ ಹಾಜರಾಗುವುದು ಹಾಗೂ ಆಸಕ್ತಿಯಿಂದ ಕಚೇರಿ ಕೆಲಸ ನಿರ್ವಹಿಸುವುದು ಅಗತ್ಯವಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್. ಮಾತನಾಡಿ, ಅಧಿಕಾರಿಗಳು ಜವಾಬ್ದಾರಿಯಿಂದ ಕಚೇರಿ ಕೆಲಸ ನಿರ್ವಹಿಸಬೇಕು. ವಿಳಂಬ ನೀತಿ ಅನುಸರಿಸಬಾರದು ಎಂದರು. ಉಪವಿಭಾಗಾಧಿಕಾರಿ ಗಂಗಪ್ಪ ಎಂ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮಾವತಿ ಜಿ., ಡಿಡಿಎಲ್‌ಆರ್ ರುದ್ರಣ್ಣಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.



ನರಗುಂದ: ತಾಲೂಕಿನ ಬನಹಟ್ಟಿಯ-115ನೇ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಆಯ್ಕೆ ಮಾಡಲಾದ ಸರ್ಕಾರಿ ಮಾಂಟೆಸ್ಸರಿ ಸ್ಕೂಲ್ ಗಳಲ್ಲಿ ಎಲ್.ಕೆಜಿ/ಯುಕೆಜಿ ಪ್ರಾರಂಭೋತ್ಸವದಲ್ಲಿ ಸರಸ್ವತಿ ಪೂಜೆಯನ್ನು ಗ್ರಾಪಂ ಮಾಜಿ ಅಧ್ಯಕ್ಷ ಸಿ.ವಿ. ಜಾಧವ ಅವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.

ಎಸ್.ಆರ್.ಪಾಟೀಲ ಪ್ರತಿಷ್ಠಾನ ಸಮಿತಿಯಿಂದ ಮಾದರಿ ಕಾರ್ಯ
ದ್ರೋಣಾಚಾರ್ಯ ಕ್ರೀಡಾಂಗಣಕ್ಕೆ ಸೌಕರ್ಯ

ಮೆಹಬೂಬ ಎಚ್ ಮೋತೆಖಾನ್

ದಿಗಂತ ವಿಶೇಷ

ರೋಣ: ಹುಬ್ಬಳ್ಳಿ ರಸ್ತೆಯ ತಹಶೀಲ್ದಾರ್ ಕಚೇರಿ ಹಿಂಬಾಗದಲ್ಲಿರುವ ತಾಲೂಕು ದ್ರೋಣಾಚಾರ್ಯ ಕ್ರೀಡಾಂಗಣಕ್ಕೆ ಈಗ ಮತ್ತಷ್ಟು ಮೆರಗು ಸಿಕ್ಕಿದ್ದು, ಪಟ್ಟಣದ ಎಸ್.ಆರ್.ಪಾಟೀಲ ಪ್ರತಿಷ್ಠಾನ ಸಮಿತಿಯವರು ಕ್ರೀಡಾಂಗಣದ ಒಳ ಆವರಣದಲ್ಲಿ 40ಕ್ಕೂ ವಿದ್ಯುತ್ ಕಂಬಗಳನ್ನು ನೆಡುವ ಮೂಲಕ ವಿದ್ಯುತ್ ಸೌಕರ್ಯವನ್ನು ಒದಗಿಸಿರುವುದು ಕ್ರೀಡಾ ಪಟುಗಳಿಗೆ ಹಾಗೂ ವಾಯುವಿಹಾರಿಗಳಲ್ಲಿ ಹರ್ಷ ಮೂಡಿಸಿದೆ.

ತಾಲೂಕಾ ಕ್ರೀಡಾಂಗಣವು ವಿಶಾಲವಾದ ಪ್ರದೇಶವನ್ನು ಹೊಂದಿರುವುದರಿಂದ ಸರ್ಕಾರದ ಕಾರ್ಯಕ್ರಮಗಳು ಇಲ್ಲಿಯೇ ನಡೆಯುವುದು ಹೆಚ್ಚು. ಬೆಳಗಿನ ಜಾವಾ ಹಾಗೂ ಸಂಜೆ ಕ್ರೀಡಾಪಟುಗಳು ಮತ್ತು ವಾಯುವಿಹಾರಿಗಳು ಇದೇ ಕ್ರೀಡಾಂಗಣವನ್ನು ಆಶ್ರಯಿಸಿದ್ದಾರೆ. ಆವರಣದ ಸುತ್ತಲೂ ಮರಗಿಡಗಳು ಇರುವುದರಿಂದ ವಾಯುವಿಹಾರಿಗಳ ಮನಸ್ಸಿಗೆ ಮುದ ನೀಡುತ್ತವೆ. ಅಲ್ಲದೆ, ವಾಕ್ ಮಾಡಲು ಟ್ರ್ಯಾಕ್ ಕೂಡ ಕ್ರೀಡಾಂಗಣ ಹೊಂದಿದೆ. ಕ್ರೀಡಾಂಗಣವು ಬೃಹತ್ ಪ್ರಮಾಣದ ಗ್ಯಾಲರಿಯನ್ನು ಹೊಂದಿದ್ದು, ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಗ್ಯಾಲರಿಯಲ್ಲಿ ಕುಳಿತು ಸರ್ಕಾರಿ ಕಾರ್ಯಕ್ರಮಗಳನ್ನು ಅಥವಾ ಕ್ರೀಡೆಗಳನ್ನು ವೀಕ್ಷಿಸಬಹುದು. ಶಾಸಕ ಜಿ.ಎಸ್.ಪಾಟೀಲ ಒಳ ಕ್ರೀಡಾಂಗಣವನ್ನು ಕೂಡಾ ನಿರ್ಮಿಸಿದ್ದಾರೆ. ಇತ್ತೀಚೆಗೆ ಕ್ರೀಡಾಂಗಣದಲ್ಲಿ ಜಿಮ್ ಕೇಂದ್ರವನ್ನು ಕೂಡಾ ಲೋಕಾರ್ಪಣೆ ಮಾಡಿ ಯುವಕರು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ಕೂಡ ನೀಡಿದ್ದಾರೆ. ಇನ್ನು 2 ಕೋಟಿ ರೂ.ಗಳ ವೆಚ್ಚದಲ್ಲಿ ಈಜುಕೊಳ ನಿರ್ಮಾಣ ಕಾರ್ಯ ಕೂಡ ಭರದಿಂದ ಸಾಗಿದ್ದು, ಕ್ರೀಡಾಂಗಣ ಅಭಿವೃದ್ಧಿಯತ್ತ ಸಾಗುತ್ತಿದೆ.

- ಕ್ರೀಡಾಂಗಣಕ್ಕೆ ವಿದ್ಯುತ್ ಸೌಲಭ್ಯ ಒದಗಿಸಿದ ನಂತರ ವಾಯುವಿಹಾರಿಗಳ ಸಂಖ್ಯೆ ಹೆಚ್ಚಳ
- ಸಂಜೆ ಆಗುತ್ತಿದ್ದಂತೆ ಕ್ರೀಡಾಂಗಣಕ್ಕೆ ಬರಲು ಭಯ ಪಡುತ್ತಿದ್ದವರು ರಾತ್ರಿ 8 ಗಂಟೆಯವರೆಗೂ ಕ್ರೀಡಾಂಗಣದಲ್ಲಿರುವ ಜನ
- ಸಂಜೆ ವರೆಗೂ ಕೆಲಸ ಮುಗಿಸಿ, ಕ್ರೀಡಾಂಗಣದಲ್ಲಿ ವಾಯುವಿಹಾರ ಮಾಡುವ ಸರ್ಕಾರಿ ನೌಕರರು

ಮೊದಲಿಗಿಂತಲೂ ಈಗ ಕ್ರೀಡಾಂಗಣ ಸಾಕಷ್ಟು ಅಭಿವೃದ್ಧಿಯಾಗಿದೆ. ಕ್ರೀಡಾಂಗಣಕ್ಕೆ ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದು, ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ. ಒಳಕ್ರೀಡಾಂಗಣ ಮತ್ತು ಜಿಮ್ ಇದೆ. ಅಲ್ಲದೆ ಈಜುಕೊಳ ಕೂಡ ನಿರ್ಮಾಣವಾಗುತ್ತಿರುವುದು ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ.
ಬಸವರಾಜ, ಕ್ರೀಡಾಪಟು



ಅಭಿವೃದ್ಧಿ ಕಾರ್ಯ ಶೀಘ್ರ

ಆರೋಗ್ಯದ ದೃಷ್ಟಿಯಿಂದ ವಾಯುವಿಹಾರ ಹಾಗೂ ವ್ಯಾಯಾಮ ಅವಶ್ಯಕವಾಗಿ ಬೇಕು. ಇನ್ನು ಕ್ರೀಡಾಂಗಣಕ್ಕೆ ಅನೇಕ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ. ಇನ್ನು ಎಸ್.ಆರ್.ಪಾಟೀಲ ಪ್ರತಿಷ್ಠಾನ ಸಮಿತಿಯವರು ವಿದ್ಯುತ್ ಸೌಲಭ್ಯವನ್ನು ಒದಗಿಸಿ ಮಾದರಿ ಕ್ರೀಡಾಂಗಣವನ್ನಾಗಿ ಮಾಡಿರುವುದು ಸಂತಸ ತಂದಿದೆ. ಕ್ರೀಡಾಪಟುಗಳಿಗೆ ಅನುಕೂಲ ಒದಗಿಸುವ ಅಭಿವೃದ್ಧಿ ಕಾರ್ಯಗಳು ಶೀಘ್ರ ನಡೆಯಲಿವೆ ಎಂದು ಶಾಸಕ ಜಿ.ಎಸ್.ಪಾಟೀಲ ತಿಳಿಸಿದರು.

ಕ್ರೀಡಾಂಗಣಕ್ಕೆ ಬೆಳಕಿನ ವ್ಯವಸ್ಥೆ



ತಾಲೂಕು ಕ್ರೀಡಾಂಗಣವು ಅಭಿವೃದ್ಧಿ ಹೊಂದಿದ್ದರೂ ಸಹ ಸಮರ್ಪಕ ವಿದ್ಯುತ್ ವ್ಯವಸ್ಥೆ ಕ್ರೀಡಾಂಗಣದ ಆವರಣದಲ್ಲಿರಲಿಲ್ಲ. ಹೀಗಾಗಿ ಕ್ರೀಡಾಪಟುಗಳು ಮತ್ತು ವಾಯುವಿಹಾರಿಗಳು ಶಾಸಕ ಜಿ.ಎಸ್.ಪಾಟೀಲರ ಪುತ್ರ, ಡಾ.ಪ್ರಶಾಂತ ಪಾಟೀಲ ಅವರ ಬಳಿ ಕ್ರೀಡಾಂಗಣಕ್ಕೆ ವಿದ್ಯುತ್ ಸೌಕರ್ಯ ಒದಗಿಸಬೇಕು ಎಂದು ಮನವಿ ಮಾಡಿದ್ದರು. ತಕ್ಷಣ ಸ್ಪಂದಿಸಿದ ಡಾ.ಪ್ರಶಾಂತ ಪಾಟೀಲ ಅವರು, ಎಸ್.ಆರ್.ಪಾಟೀಲ ಪ್ರತಿಷ್ಠಾನ ಸಮಿತಿಯಿಂದ ಕೇವಲ 24 ಗಂಟೆಗಳಲ್ಲಿ 3 ಲಕ್ಷ 85 ಸಾವಿರ ವೆಚ್ಚದಲ್ಲಿ 40 ಕಂಬಗಳನ್ನು ನೆಟ್ಟು ಕ್ರೀಡಾಂಗಣದಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಿದ್ದಾರೆ.

ಲಂಬಾಣಿ ಸಮುದಾಯ ಸ್ವಾಭಿಮಾನದ ಸಂಕೇತ

ಗದಗ: ಇಂದಿನ ಜಾಗತಿಕ ಯುಗದಲ್ಲಿ ಶಿಕ್ಷಣ ಬಹು ಮುಖ್ಯವಾಗಿದ್ದು, ಲಂಬಾಣಿ ಜನಾಂಗ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದರ ಮೂಲಕ ಉತ್ತಮ ಸಮಾಜ, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಸಂತ ಸೇವಾಲಾಲರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಅನೇಕ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಿದೆ. ಇತ್ತೀಚೆಗೆ 19 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಿ ಹಕ್ಕು ಪತ್ರ ವಿತರಿಸಲಾಗಿದೆ. ಲಂಬಾಣಿ ಸಮುದಾಯವು ಇಂದಿಗೂ ಸಹ ತಮ್ಮ ಸಂಸ್ಕೃತಿಯನ್ನು ಬಿಟ್ಟುಕೊಡದೆ ಅದನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಸಂತಸದ ವಿಷಯವಾಗಿದ್ದು, ಇದಕ್ಕೆ ಸಂತ ಸೇವಾಲಾಲರು ಪ್ರೇರಣೆಯಾಗಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆ ಜನಪ್ರಾತಿನಿಧ್ಯ ವ್ಯವಸ್ಥೆಯಡಿ ಲಂಬಾಣಿ ಸಮುದಾಯ ತಮ್ಮದೇ ಆದಂತಹ ವ್ಯವಸ್ಥೆ ಹೊಂದಿದೆ ಎಂದರು.

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಹರಿಲಾಲ ಪವಾರ ಮಾತನಾಡಿ, ಮುಂಬರುವ ದಿನಗಳಲ್ಲಿ ಸಂತ ಸೇವಾಲಾಲರ ಜಯಂತಿಯನ್ನು ರಾಷ್ಟ್ರಾದ್ಯಂತ ಆಚರಿಸಲು ಹಾಗೂ ಲಂಬಾಣಿ ಸಮುದಾಯ ವಲಸೆ ಹೋಗದಂತೆ ಅವರಿಗಾಗಿ ಉತ್ತಮ ಯೋಜನೆ ಜಾರಿಗೊಳಿಸುವುದರ ಮೂಲಕ ವಲಸೆ ಹೋಗುವುದನ್ನು ತಪ್ಪಿಸಬಹುದಾಗಿದೆ ಎಂದರು.

ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ಡಿಸಿ ಸಿ.ಎನ್. ಶ್ರೀಧರ್, ಎಸ್ಪಿ ರೋಹನ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ.ದುರಗೇಶ.ಕೆ.ಆರ್., ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಬಳ್ಳಾರಿ ಇದ್ದರು. ವೆಂಕಟೇಶ ಅಲಕೋಡ ನಾಡಗೀತೆ ಪ್ರಸ್ತುತಿಸಿದರು. ಬಾಹುಬಲಿ ಜೈನರ ನಿರೂಪಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರಿಗೆ ಸನ್ಮಾನಿಸಲಾಯಿತು.



ಗ್ಯಾರಂಟಿಯಿಂದ ಕ್ರಾಂತಿಕಾರಕ ಬದಲಾವಣೆ: ಎಚ್‌ಕೆಪಾ

ಗದಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಪಂಚ ಗ್ಯಾರಂಟಿ ಯೋಜನೆ ಜಾರಿಯಿಂದಾಗಿ ಸಮಾಜವನ್ನು ಸುಧಾರಿಸಿ, ಕ್ರಾಂತಿಕಾರಕ ಬದಲಾವಣೆ ತರಲಾಗಿದೆ. ರಾಜ್ಯದ ಪ್ರತಿ ಬಡ ಕುಟುಂಬಕ್ಕೆ ಐದು ಸಾವಿರ ರೂಪಾಯಿ ಪ್ರತಿ ತಿಂಗಳು ತಲುಪಿಸುವ ಕಾರ್ಯವಾಗುತ್ತಿದೆ. ಜಿಲ್ಲೆಯಲ್ಲಿ 2.28 ಲಕ್ಷ ಕುಟುಂಬಗಳನ್ನು ತಲುಪಿದ್ದೇವೆ. 1 ಕೋಟಿ 10 ಸಾವಿರ ಹಣ ಜನರ ಕೈಸೇರಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಬುಧವಾರ ಜರುಗಿದ ಗ್ಯಾರಂಟಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪಂಚ ಗ್ಯಾರಂಟಿಗಳನ್ನು ಮಾನವ ಹಕ್ಕುಗಳನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ಗದಗ ಜನತೆ ವಿಕೇಂದ್ರಿಕರಣ ವ್ಯವಸ್ಥೆಯಲ್ಲಿ ವಿಶ್ವಾಸ ಇಟ್ಟಿದ್ದು ಜನಪ್ರತಿನಿಧಿಗಳು ಹಂಚುವವರಾಗಿದ್ದು ಬಡಜನರಿಗೆ ದಕ್ಕಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸಲು ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು. ಮಹಾತ್ಮಾ ಗಾಂಧಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ವತಿಯಿಂದ ಜರುಗಿದ ಸಮೀಕ್ಷೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಶೇ.93, ಗೃಹಜ್ಯೋತಿ ಶೇ.86, ಗೃಹಲಕ್ಷ್ಮೀ ಶೇ.95.4, ಶಕ್ತಿ ಯೋಜನೆಯಡಿ ಶೇ.86 ಫಲಾನುಭವಿಗಳು ತೃಪ್ತ ಹಾಗೂ ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ ಎಂದರು.

ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಮೂಲಕ ರಾಜ್ಯದ ಪ್ರತಿಯೊಂದು ಕುಟುಂಬವನ್ನು ತಲುಪಿರುವುದು ತೃಪ್ತಿಕರವಾಗಿದೆ ಎಂದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ ಜಗದೀಶ್, ಮಾಜಿ ಶಾಸಕ ರಾಮಣ್ಣ ಲಮಾಣಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವಾಸಣ್ಣ ಕುರಡಗಿ ಇದ್ದರು. ಪ್ರೊ. ಬಾಹುಬಲಿ ಜೈನರ ನಿರೂಪಿಸಿದರು. ಡೋಣಿ ಗ್ರಾಮದ ನಿಂಗಣ್ಣ ಗಡಾದ ಹಾಗೂ ತಂಡದವರು ಪಂಚ ಗ್ಯಾರಂಟಿ ಕುರಿತು ಜನಪದ ಗೀತೆ, ವೆಂಕಟೇಶ ಅಲ್ಕೋಡ ಹಾಗೂ ತಂಡದವರು ನಾಡಗೀತೆ ಪ್ರಸ್ತುತ ಪಡಿಸಿದರು. ಇದೇ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಯ ಜಿಲ್ಲೆಯ ಅಧ್ಯಯನ ವರದಿಯನ್ನು ಬಿಡುಗಡೆಗೊಳಿಸಲಾಯಿತು.



ಸರ್ವರೂ ದೇವರ ಸ್ಮರಣೆ ಮಾಡಲಿ

ಮುಂಡರಗಿ: ಇತ್ತೀಚೆಗೆ ಮಠಮಾನ್ಯಗಳ ಅಸ್ತಿತ್ವ ಕಡಿಮೆಯಾಗುತ್ತಿದೆ. ಸಾವಿರಾರು ಮಠಗಳು ಅವನತಿ ಸ್ಥಿತಿ ತಲುಪಿವೆ. ಸರ್ವರೂ ದೇವರ ಸ್ಮರಣೆ, ಸಮಾಜಕ್ಕೆ ಉಪಕಾರ, ನೊಂದವರ ಕಣ್ಣೀರು ಒರೆಸುವ ಕೆಲಸದಲ್ಲಿ ತೊಡಗಬೇಕು ಎಂದು ಮಣಕವಾಡ ಅಭಿನವ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ತಾಲೂಕಿನ ಡಂಬಳದಲ್ಲಿ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಡೆದ 2ನೇ ದಿನದ ಧರ್ಮಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬೆಂಗಳೂರು ಅಕ್ಷಯ ಸೇವಾ ಫೌಂಡೇಶನ್ ಎಸ್.ಎಸ್.ಹಿರೇಮಠ, ಚಿತ್ರ ನಟ ಶಿವಕುಮಾರ ಆರಾಧ್ಯ, ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ, ನ್ಯಾಯವಾದಿ ಶಿವು ನಾಡಗೌಡ್ರ ಇತರರು ಮಾತನಾಡಿದರು. ಸನ್ಮಾನಿತರ ಪರವಾಗಿ ಮಾತನಾಡಿದ ಚನ್ನಪ್ಪ ಗಣಪ್ಪನವರ, ವೀರಶೈವ ಲಿಂಗಾಯತ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಅನುಕೂಲಕ್ಕಾಗಿ ಸಮಿತಿಯಿಂದ ನಿರ್ದಿಷ್ಟ ಠೇವಣಿ ಹಣ ಇಟ್ಟು ಅದರ ಬಡ್ಡಿ ಹಣದ ಸಹಾಯವಾಗುವಂತೆ ಪ್ರತಿ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕೊಡುವಂತಾಗಬೇಕು ಎಂದರು.



ಹಿರೇವಡ್ಡಟ್ಟಿ ವೀರೇಶ ಶಿವಾಚಾರ್ಯ ಸ್ವಾಮೀಜಿ, ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಸಿದ್ದಪ್ಪ ನಂಜಪ್ಪನವರ, ಯಂಕಣ್ಣ ಗಡಗಿ, ವಿ.ಜೆ.ಹಿರೇಮಠ, ಉಮೇಶ ಅಂಕದ, ನಾಗರಾಜ ಕಾಟ್ರಳ್ಳಿ, ಸಿದ್ದಲಿಂಗಯ್ಯ ಸ್ಥಾವರಮಠ, ಮಂಜಯ್ಯಸ್ವಾಮಿ ಆರವಟಗಿಮಠ, ಸೋಮನಾಥ ಹೂಗಾರ, ಗವಿಸಿದ್ದಪ್ಪ ಹಳ್ಳಿಕಾರ, ಮಲ್ಲಪ್ಪ ರೇವಡಿ, ಬಸವರಾಜ ಗಾಣಿಗೇರ, ಅಶೋಕ ಹಡಪದ, ಬಸವರಾಜ ಗಂಗಾವತಿ, ಹಾಲಯ್ಯ ಹಿರೇಮಠ, ಮಹೇಶ ಗಡಗಿ, ಬಸವರಡ್ಡಿ, ಮಲ್ಲಣ್ಣ ಪ್ಯಾಟಿ, ಮುತ್ತು ಹಿರೇಮಠ ಮುತ್ತು ಕೊಂತಿಕಲ್ ಇತರರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಸಾಧಕರನ್ನು ಸನ್ಮಾನಿಸಲಾಯಿತು. ಮಂಜುನಾಥ ಬಿಸನಳ್ಳಿ ನಿರೂಪಿಸಿದರು.

ಸಗಣಿ ಗೊಬ್ಬರ ಬಳಸಿ ವ್ಯವಸಾಯ ಮಾಡಿದರೆ ಉತ್ತಮ ಆರೋಗ್ಯ

ನರಗುಂದ: ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಔಷಧಗಳನ್ನು ಬಳಸಿದರೆ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳು ಹರಡುತ್ತದೆ. ಸಗಣಿ ಗೊಬ್ಬರ ಬಳಸಿ ವ್ಯವಸಾಯ ಮಾಡಬೇಕೆಂದು ಕಾಂಗ್ರೆಸ್ ಪಕ್ಷದ ರಾಜ್ಯ ಮಾಧ್ಯಮ ವಕ್ತಾರ, ವೈದ್ಯ ಡಾ.ಸಂಗಮೇಶ ಕೊಳ್ಳಿಯವರ ಹೇಳಿದರು.

ಪಟ್ಟಣದ ಪಂಚಗೃಹ ಗುಡ್ಡದ ಹಿರೇಮಠದ ಸಿದ್ದೇಶ್ವರ ಜಾತ್ರಾ ಮಹೋತ್ಸವದ ವೇದಿಕೆಯಲ್ಲಿ ನಡೆದ ಕೃಷಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಹಸುವಿನ ಸಗಣಿ ಹಾಗೂ ಗೋಮೂತ್ರದಿಂದ ಕೃಷಿ ಮಾಡಿದಾಗ ಆರೋಗ್ಯದಿಂದ ನೆಮ್ಮದಿಯಿಂದ ಬದುಕಲು ಸಾಧ್ಯ. ರೈತರು ಗೊಬ್ಬರಕ್ಕಾಗಿ ಮತ್ತು ಬೀಜಕ್ಕಾಗಿ ಅಲೆದಾಡವುದು ಬಿಟ್ಟು ಸ್ವಾವಲಂಬಿ ಜೀವನ ನಡೆಸಬೇಕು ಎಂದರು.



ಪತ್ರೀವನ ಮಠದ ಗುರುಸಿದ್ಧವೀರ ಶಿವಾಚಾರ್ಯರು ಮಾತನಾಡಿ, ಗೋಶಾಲೆ ನಡೆಸುತ್ತಿರುವ ಸಿದ್ದಲಿಂಗ ಶ್ರೀಗಳು ಸ್ವಾಮಿ ಕುಲಕ್ಕೆ ಕೀರ್ತಿ ತಂದಿದ್ದಾರೆ. ರೋಗ ಹರಡುವ ಗೊಬ್ಬರ ಮತ್ತು ಔಷಧಕ್ಕಾಗಿ ಇಂದಿನ ರೈತರು ಹಸಿರು ಟಾವೆಲ್ ತಿರುಗಿಸುತ್ತಾ ಕ್ಯೂನಲ್ಲಿ ನಿಲ್ಲುತ್ತಿರುವುದು ಬೇಸರ ತರುತ್ತಿದೆ. ಹಸು ಕಾಯುವುದು ಲಿಂಗಪೂಜೆಗೆ ಸಮ. ಗೋಆಧಾರಿತ ಸಾವಯವ ವ್ಯವಸಾಯ ಮಾಡಿ, ಆರೋಗ್ಯಕರ ಜೀವನ ನಡೆಸಬೇಕೆಂದು ಹೇಳಿದರು.

ಹಿರೇಗುಂಜಳದ ಮಲ್ಲೇಶಪ್ಪ ಬಿಸೇರೊಟ್ಟಿ ಮಾತನಾಡಿ, ಹಸುವಿನ ಸಗಣಿಯ ಉಪಯೋಗ ಮತ್ತು ಅದರಲ್ಲಿನ ಹುಳುಗಳು ಮಾಡುವ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿಡಿಯೋ ಮೂಲಕ ತೋರಿಸಿದರು. ಆರೋಗ್ಯಕರ ಕೃಷಿ ಬಗ್ಗೆ ಮತ್ತು ವಿಷಮುಕ್ತ ಆಹಾರ ಬೆಳೆದು ವಿದೇಶಕ್ಕೆ ಕಳಿಸುತ್ತಿರುವ ಬಗ್ಗೆ ತಿಳಿಸಿದರು. ಸಿದ್ದಲಿಂಗ ಶ್ರೀಗಳು ಮಾತನಾಡಿ, ರೈತರೆಲ್ಲರೂ ದೇಶೀಸಯ ಬೀಜಗಳನ್ನು ಬಿತ್ತಿ ಬೆಳೆಯಬೇಕು ಎಂದರು. ಕಾಂಗ್ರೆಸ್ ತಾಲೂಕಾಧ್ಯಕ್ಷ ಪ್ರವೀಣ ಯಾವಗಲ್ಲ ಮಾತನಾಡಿದರು. ಸವದತ್ತಿ ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಭಾಕಿಸಂ ಜಿಲ್ಲಾಧ್ಯಕ್ಷ ಎಸ್.ಎಸ್. ಪಾಟೀಲ, ಕಾಂಗ್ರೆಸ್ ತಾಲೂಕಾಧ್ಯಕ್ಷ ಪ್ರವೀಣ ಯಾವಗಲ್ಲ, ಪಂಚಪ್ಪ ಬೆಳವಟಿಗಿ, ಶಿವಾನಂದ ಮುತ್ತವಾಡ, ಎಂ.ಸಿ. ಪಾಟೀಲ, ಆರ್..ಸಿ ಪಾಟೀಲ, ಸಿದ್ದು ಬಾಳಿಕಾಯಿ, ನಾಗೇಶ ಅಪ್ಪೋಜಿ, ಆರ್.ಬಿ. ಚಿನಿವಾಲರ ಇತರರಿದ್ದರು.

ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಲಿ: ಜಿಎಸ್‌ಪಾ

ನರೇಗಲ್ಲ: ಗ್ರಾಮೀಣ ಭಾಗದ ಮಕ್ಕಳಿಗೆ ಆಂಗ್ಲ ಮಾಧ್ಯಮದ ಶಾಲೆ ತೆರೆದು 37 ವರ್ಷಗಳವರೆಗೆ ಅದನ್ನು ನಡೆಸಿಕೊಂಡು ಬಂದಿರುವುದು ಸಣ್ಣ ಕಾರ್ಯವಲ್ಲ ಮತ್ತು ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿ ಆಗಬೇಕು ಎಂದು ಶಾಸಕ, ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ. ಎಸ್. ಪಾಟೀಲ ಹೇಳಿದರು.

ಪಟ್ಟಣದ ಡಾ. ಕೆ. ಬಿ. ಧನ್ನೂರ ಪಿಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆಯ 37ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಕಡೆ ಗಮನಹರಿಸಬೇಕು. ಪಾಲಕರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸುತ್ತಿರಬೇಕು. ಮುಂದಿನ ದಿನಗಳಲ್ಲಿ ಈ ಶಾಲೆಗೆ ಬೇಕಾಗುವ ಅನುದಾನವನ್ನು ನೀಡಲಾಗುವುದು ಎಂದರು.

ಹಿರಿಯ ನ್ಯಾಯವಾದಿ ವಿ.ಆರ್. ಗುಡಿಸಾಗರ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು. ಆಯುರ್ ಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಐ. ಬಿ. ಕೊಟ್ಟೂರಶೆಟ್ಟರ ಮತ್ತು ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕದ ಕಾಣಿಕೆ ನೀಡಿದ ಚಂದ್ರಶೇಖರ ಹಂಚಿನಾಳ ಅವರನ್ನು ಸನ್ಮಾನಿಸಲಾಯಿತು.



ಸಾನ್ನಿಧ್ಯ ವಹಿಸಿದ್ದ ರೋಣ ಗುಲಗಂಜಿಮಠದ ಗುರುಪಾದ ಸ್ವಾಮೀಜಿ ಆಶೀರ್ವಚನ ನೀಡಿ, ಮನುಷ್ಯ ಸಾಯುವವರೆಗೂ ವಿದ್ಯೆ ಮತ್ತು ದುಡ್ಡನ್ನು ಗಳಿಸಬೇಕು. ವಿದ್ಯೆ ಬಾಳಿಗೆ ನೆಮ್ಮದಿ ನೀಡಿದರೆ, ದುಡ್ಡು ಬದುಕಿಗೆ ಭರವಸೆಯನ್ನು ನೀಡುತ್ತದೆ. ಸಂಸ್ಕಾರ ನೀಡದ ಶಿಕ್ಷಣ ಶಿಕ್ಷಣವೇ ಅಲ್ಲ. ಎಲ್ಲವನ್ನೂ ಶಾಲೆಯಲ್ಲಿ ಕಲಿಸಲು ಆಗುವುದಿಲ್ಲ, ಆದ್ದರಿಂದ ಪಾಲಕರು ಮಕ್ಕಳಿಗೆ ಮನೆಯಲ್ಲಿ ಸಂಸ್ಕಾರ ನೀಡಬೇಕೆಂದರು. ಡಾ. ಕೆ. ಬಿ. ಧನ್ನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಬಿ. ಎಫ್. ಚೇಗರೆಡ್ಡಿ, ಬಿ.ಜಿ. ಹಳ್ಳೂರ, ಉಪಾಧ್ಯಕ್ಷೆ ಕಸ್ತೂರಿಬಾಯಿ ಧನ್ನೂರ, ಸದಸ್ಯೆ ಪಾರ್ವತಿಬಾಯಿ, ತಾಪಂ. ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಅರುಣ ಕುಲಕರ್ಣಿ, ಧುರೀಣ ಬಸವರಾಜ ನವಲಗುಂದ ಮುಖ್ಯಶಿಕ್ಷಕ ಸುರೇಶ ಮಲ್ಲನಗೌಡರ ಮತ್ತಿತರರಿದ್ದರು. ಶಿಕ್ಷಕ ತಹಶಿಲ್ದಾರ ನಿರೂಪಿಸಿದರು. ಸಮುಖ್ಯ ಶಿಕ್ಷಕ ಮಂಜುನಾಥ ಗ್ರಾಮಪುರೋಹಿತ ಸ್ವಾಗತಿಸಿದರು.

ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ

ಲಕ್ಷ್ಮೇಶ್ವರ: ತಾಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರದಿಂದ ಲಕ್ಷ್ಮೇಶ್ವರ ಸಿ.ಸಿ.ರಸ್ತೆ ಕಾಮಗಾರಿಗೆ ರಂಭಾಪುರಿ ಜ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಹಾಗೂ ಮುಕ್ತಿಮಂದಿರ ಶ್ರೀಗಳ ಸಮ್ಮುಖದಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಭೂಮಿಪೂಜೆ ನೆರವೇರಿಸಿದರು. ಪಂಚಾಯತ್ ರಾಜ್ಯ ಎಂಜಿನಿಯರಿಂಗ್ ಇಲಾಖೆಯ 2024-25 ನೇ ಸಾಲಿನ 5054 ಯೋಜನೆಯಡಿಯಲ್ಲಿ ಅಂದಾಜು 35 ಲಕ್ಷ ರೂಗಳ ವೆಚ್ಚದಲ್ಲಿ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ರಂಭಾಪುರಿ ಜ.ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದಂಗಳವರು, ಬಹು ದಿನಗಳಿಂದ ಈ ರಸ್ತೆ ಸುಧಾರಣೆಗಾಗಿ ಬೇಡಿಕೆ ಸಲ್ಲಿಸಲಾಗುತ್ತಿತ್ತು, ಆದರೆ ಆ ಕಾಮಗಾರಿಯ ಬಗ್ಗೆ ಶಾಸಕ ಡಾ.ಚಂದ್ರು ಲಮಾಣಿ ಅವರು ವಿಶೇಷ ಕಾಳಜಿ ವಹಿಸಿ ಈ ರಸ್ತೆ ಸುಧಾರಣೆಗೆ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದರು. ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿದ್ದ ಲಿಂ. ಆ.ವೀರಗಂಗಾಧರ ಸ್ವಾಮೀಜಿಯ ತಪೋಭೂಮಿ ನಮ್ಮ ಕ್ಷೇತ್ರದಲ್ಲಿರುವದು ನಮ್ಮ ಭಾಗ್ಯವಾಗಿದ್ದು, ತ್ರಿಕೋಟಿ ಲಿಂಗ ಸ್ಥಾಪನೆಯಿಂದ ಮುಕ್ತಿಮಂದಿರ ಮುಂದಿನ ದಿನಗಳಲ್ಲಿ ಪವಿತ್ರ ಯಾತ್ರಾ ಸ್ಥಳವಾಗಿ ಮಾರ್ಪಡಲಿದ್ದು ವಿಶ್ವ ಪ್ರಸಿದ್ಧಿ ಪಡೆಯಲಿದೆ ಎಂದರು. ಮುಕ್ತಿಮಂದಿರ ಪಟ್ಟಾಧ್ಯಕ್ಷ ವಿಮಲರೇಣುಕ ಶಿವಾಚಾರ್ಯ ಸ್ವಾಮೀಜಿ, ಶಿವಾಚಾರ್ಯರು, ಸುನೀಲ ಮಹಾಂತಶೆಟ್ಟರ, ರುದ್ರಮುನಿ ಘಂಟಾಮಠ, ವಿಜಯ ಕುಂಬಾರ ಗಂಗಾಧರ. ಮೆಣಸಿನಕಾಯಿ, ಪ್ರವೀಣ ಬೋಮಲೆ, ಎಂಜಿನಿಯರ್ ಅನಿಲ ಜಾಧವ್ ಮುಂತಾದವರಿದ್ದರು.



ಶಿವಜ್ಞಾನದ ಬೆಳಕಿನಿಂದ ಭವಬಂಧನಗಳು ದೂರ

ಲಕ್ಷ್ಮೇಶ್ವರ: ಶಿವಜ್ಞಾನದ ಬೆಳಕಿನಿಂದ ಮನುಷ್ಯನ ಭವಬಂಧನಗಳು ದೂರವಾಗುತ್ತವೆ. ಯಾವ ಸಂಪತ್ತಿಗೆ ಜೀವ ಜಗತ್ತು ಬದುಕುತ್ತಿದೆಯೋ ಆ ಸಂಪತ್ತಿನ ಪ್ರಾಪ್ತಿಗಾಗಿ ಶ್ರಮಿಸಬೇಕಾಗುತ್ತದೆ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಮುಕ್ತಿಮಂದಿರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ಭೌತಿಕ ಸಿರಿ ಸಂಪತ್ತು ಶಾಶ್ವತವಲ್ಲ, ಆಧ್ಯಾತ್ಮ ಸಂಪತ್ತು ನಿಜವಾದ ಸಂಪತ್ತು. ದೇವರಿಲ್ಲದ ಜಾಗ ಎಲ್ಲಿಯೂ ಇಲ್ಲ, ಮಲಿನಗೊಂಡ ಮನಸ್ಸಿಗೆ ಶಿವಜ್ಞಾನದ ಬೀಜ ಬಿತ್ತಿ ಮಾಧುರ್ಯದ ಫಲಗಳನ್ನು ಪಡೆದುಕೊಳ್ಳಬೇಕು. ಆಸೆ ಆಮಿಷ ಅಳಿದು ಎಚ್ಚರದಿಂದ ಈ ಭವ ಸಾಗರ ದಾಟಬೇಕಾಗಿದೆ. ದುಷ್ಟ ಜನರ ಸಹವಾಸ ಬಿಟ್ಟು ಭವ ಬಂಧನ ಬಿಡಿಸುವ ಗುರುವನ್ನು ಕೂಡಿ ಬಾಳುವಂತೆ ಮಹಾನುಭಾವರು ಎಚ್ಚರಿಸಿದ್ದಾರೆ ಎಂದರು.



ಸಮಾರಂಭ ಉದ್ಘಾಟಿಸಿದ ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಮಾತನಾಡಿ, ಗುರಿಯೆಡೆಗೆ ಸಾಗುವಾಗ ಸಾವಿರ ಸಂಕಷ್ಟಗಳು ಬಂದರೂ ಕುಗ್ಗದೇ ಮುನ್ನಡೆಯಬೇಕು. ಜಗದೊಡೆಯನ ಧ್ಯಾನ ಮಾಡಿ ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷವಾಗಿ ಆದ್ಯತೆ ನೀಡುತ್ತಿದ್ದು, ಗುರುಗಳ ಆಶೀರ್ವಾದದಿಂದ ಅದನ್ನು ಈಡೇರಿಸಲು ಸದಾ ಶ್ರಮಿಸುವೆ ಎಂದರು.

ನೇತೃತ್ವ ವಹಿಸಿದ್ದ ಮುಕ್ತಿಮಂದಿರ ಪಟ್ಟಾಧ್ಯಕ್ಷ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರದ್ಧೆ, ನಿಷ್ಠೆ ಅನುಭಾವದಿಂದ ಬದುಕು ನಿರಾಳ. ಜೀವನದ ಶ್ರೇಯಸ್ಸಿಗೆ ಪರಿಶ್ರಮ ಮತ್ತು ಪ್ರಯತ್ನ ಮುಖ್ಯ. ಲಿಂ. ರಂಭಾಪುರಿ ಜಗದ್ಗುರು ವೀರಗಂಗಾಧರ ಶಿವಾಚಾರ್ಯ ಭಗವತ್ಪಾದರು ಭಕ್ತರ ಬಾಳಿಗೆ ಅರಿವು ನೀಡಿ ಉದ್ಧರಿಸಿದ್ದನ್ನು ಮರೆಯಲಾಗದೆಂದರು. ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುವಿನಿಂದ ಅರಿವು ಪಡೆದು ಜೀವನ ಸಾಫಲ್ಯ ಮಾಡಿಕೊಳ್ಳಬೇಕೆಂದರು. ಗಿರಿಸಾಗರದ, ಸಿದ್ದರಬೆಟ್ಟದ, ಬಿಲ್ವಕೇರೂರು, ಕಲಾದಗಿಯ, ಲಕ್ಷ್ಮೇಶ್ವರದ ಮಳೆಮಲ್ಲಿಕಾರ್ಜುನ ಶಿವಾಚಾರ್ಯರು, ಹಿರೇವಡ್ಡಟ್ಟಿ ಇತರರಿದ್ದರು.

ಕಿರುಸುದ್ದಿ

ಪುಟ್ಟರಾಜ ಸಮ್ಮಾನಕ್ಕೆ ಪಂ.ಬಿ.ಎಸ್.ಮಠ ಆಯ್ಕೆ



ಧಾರವಾಡ: ಡಾ.ಪುಟ್ಟರಾಜ ಗವಾಯಿ ಪ್ರತಿಷ್ಠಾನ-ಧಾರವಾಡ ಕೊಡಮಾಡುವ 2026ನೇ ಸಾಲಿನ 'ಪುಟ್ಟರಾಜ ಸಮ್ಮಾನ' ಪ್ರಶಸ್ತಿಗೆ ಹಿರಿಯ ವಯೋಲಿನ ಕಲಾವಿದ ಪಂ.ಬಿ.ಎಸ್.ಮಠ ಅವರು ಆಯ್ಕೆಯಾಗಿದ್ದಾರೆ. ಮುಂಬರುವ ಮಾ.3ರಂದು ಹುಬ್ಬಳ್ಳಿ ಸವಾಯಿ ಗಂಧರ್ವ ಭವನದಲ್ಲಿ ನಡೆಯುವ ಪದ್ಮವಿಭೂಷಣ ಡಾ.ಪುಟ್ಟರಾಜ ಗವಾಯಿಗಳ 112ನೇ ಜನ್ಮದಿನ ಸಮಾರಂಭದಲ್ಲಿ ರೂ.1 ಲಕ್ಷ ನಗದು ಒಳಗೊಂಡ ಪ್ರಶಸ್ತಿ ಪ್ರದಾನಿಸಲಿದೆ.

ಮಠದ ಮಂಜುನಾಥನಿಗೆ ಒಲಿದ 7 ಸರ್ಕಾರಿ ಹುದ್ದೆಗಳು


ಹೂವಿನಹಡಗಲಿ: ಇಂದಿನ ದಿನಗಳಲ್ಲಿ ಒಂದು ಸರ್ಕಾರಿ ನೌಕರಿ ಪಡೆಯಲು ಎಷ್ಟೊಂದು ಕಷ್ಟಪಡಬೇಕು. ಆದರೆ, ತಾಲೂಕಿನ ಮಾಗಳ ಗ್ರಾಮದ, ಪಟ್ಟಣದ 9ನೇ ವಾರ್ಡ್ ಸೋಗಿ ರಸ್ತೆ ಬನಶಂಕರಿ ಬಡಾವಣೆಯ ನಿವಾಸಿ, ತಾಲೂಕಿನ ಗುಜನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಮಠದ ವೀರಣ್ಣನವರ ಸುಪುತ್ರ ಮಠದ ಮಂಜುನಾಥ 7(ಏಳು) ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿರುತ್ತಾನೆ.



ಅಲ್ಲದೇ ಕೆಎಎಸ್ ಪೂರ್ವಭಾವಿ ಪರೀಕ್ಷೆ ಬರೆದು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದು ತಂದೆ-ತಾಯಿಗೆ ಹಾಗೂ ಕುಟುಂಬಕ್ಕೆ ಗೌರವ ತಂದಿರುತ್ತಾನೆ. ಮೂಲತಃ, ಬಾಗಲಕೋಟೆ ವಿಶ್ವ ವಿದ್ಯಾಲಯದಲ್ಲಿ ಬಿಎಸ್‌ಸಿ ತೋಟಗಾರಿಕೆ ಪದವಿ ಪಡೆದು ಉನ್ನತ ವ್ಯಾಸಂಗಕ್ಕೆ ಹೋಗದೆ, ನಿರಂತರ ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಒಟ್ಟು 7 ಹುದ್ದೆಗಳಿಗೆ ಆಯ್ಕೆಯಾಗಿದ್ದಾನೆ.ಕೆಪಿಟಿಸಿಎಲ್ ಬೆಂಗಳೂರಿನಲ್ಲಿ ಎಫ್‌ಡಿಎ ಹುದ್ದೆ, ಕಟ್ಟಡ ಕಾರ್ಮಿಕ ಕಲ್ಯಾಣ ಇಲಾಖೆಯಲ್ಲಿ ಎಸ್‌ಡಿಸಿ ಹುದ್ದೆ, ಚಾಮರಾಜನಗರ ಜಿಲ್ಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಎಸ್‌ಡಿಸಿ ಹುದ್ದೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಗ್ರೇಡ್2 ಹುದ್ದೆ, ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗೆ ಎಚ್‌ಕೆ ಮತ್ತು ನಾನ್ ಎಚ್‌ಕೆ ಎರಡು ಕೋಟಾದಲ್ಲಿ ಆಯ್ಕೆಯಾಗಿರುತ್ತಾರೆ. ಈ ಏಳು ಹುದ್ದೆಗಳಲ್ಲಿ ಎಚ್‌ಕೆ ಕೋಟಾದಲ್ಲಿ ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಯ ಸೇವೆಗೆ ಸೇರಿ ಪ್ರಸ್ತುತವಾಗಿ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ವಂಚನೆ ಪ್ರಕರಣ: ಬಂಧನ

ಹೊನ್ನಾವರ: ಕಾರು ನೀಡುವುದಾಗಿ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ತಾಲೂಕಿನ ಸೊಂಡ್ಲೆಬೈಲು ಅಜ್ಜಿಬಾಳ ನಿವಾಸಿಯಾದ ರವೀಶ್ ವೆಂಕಟರಮಣ ಹೆಗಡೆ ಇತನನ್ನು ಹೊನ್ನಾವರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.



ಹೊಸಕುಳಿಯ ಎಚ್ ಆರ್. ಗಣೇಶ್ ಇವರಿಗೆ ಕಾರು ಕೊಡಿಸುವುದಾಗಿ ನಂಬಿಸಿ 5,55,000 ರೂ.ಹಣವನ್ನು ಪಡೆದು ಕಾರು ನೀಡದೆ ವಂಚನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಿದ ಹೊನ್ನಾವರ ಪೊಲೀಸರಿಗೆ ಈತ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿರುವ ಬಗ್ಗೆ ಮಾಹಿತಿ ಪಡೆದು ಬೆಂಗಳೂರಿಂದ ಆರೋಪಿಯನ್ನು ಕರೆತಂದು ನ್ಯಾಯಾಲಯಕ್ಕೆ ಒಪ್ಪಿಸಿರುತ್ತಾರೆ. ಈತನು ಜಿಲ್ಲೆಯಲ್ಲಿ ಹಲವಾರು ಮೋಸದ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈತನ ವಿರುದ್ಧ ಜಿಲ್ಲೆಯಲ್ಲಿ ಒಟ್ಟು 9 ಪ್ರಕರಣಗಳು, ಬೆಂಗಳೂರು ನಗರದಲ್ಲಿ ಒಂದು ಪ್ರಕರಣ ದಾಖಲಾಗಿತ್ತು.

ಹಿಂದೂ ಜಾಗರಣಾ ವೇದಿಕೆಯಿಂದ ರಸ್ತೆ ತಡೆ | ಎಸ್ಡಿಪಿಐ ಕಾರ್ಯಕರ್ತನ ಬಂಧನಕ್ಕೆ ಆಗ್ರಹ

ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ: ಆಕ್ರೋಶ

ಕೊಪ್ಪಳ/ಗಂಗಾವತಿ: ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್ ಗಿರಿ ಪ್ರಕರಣ ಖಂಡಿಸಿ ಹಿಂದೂ ಜಾಗರಣಾ ವೇದಿಕೆಯಿಂದ ಬುಧವಾರ ಗಂಗಾವತಿ ನಗರದ ಗಾಂಧಿ ಸರ್ಕಲ್‌ನಿಂದ ಕೃಷ್ಣದೇವರಾಯ ಸರ್ಕಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮುಸ್ಲಿಂ ಕುಟುಂಬಕ್ಕೆ ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಿದ ಕಾರಣಕ್ಕೆ ಯುವಕನ ಮೇಲೆ ಹಲ್ಲೆ ಮಾಡಿರುವ ಎಸ್ಡಿಪಿಐ ಸಂಘಟನೆ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಲ್ಲೆಗೆ ಒಳಗಾದ ಯುವಕನ ಕುಟುಂಬದ ವಿರುದ್ಧ ದಾಖಲಾದ ಎಫ್‌ಐಆರ್ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರಿಯ ಬಸ್ ನಿಲ್ದಾಣದ ಮುಂದೆ ಜಮಾಯಿಸಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದರು. ಕೆಲ ಪ್ರತಿಭಟನಾಕಾರರು ರಸ್ತೆ ತಡೆಗೆ ಹೋರಾಟಕ್ಕೆ ಮುಂದಾದರು. ಕೂಡಲೇ ಯುವಕ ವೆಂಕಟೇಶ ಮೇಲೆ ಹಲ್ಲೆ ಮಾಡಿರುವ ಎಸ್ಡಿಪಿಐ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಾಲೂಕಿನ ಬಸವಪಟ್ಟಣ ಗ್ರಾಮದ ವೆಂಕಟೇಶ ಎಂಬ ಯುವಕನ ಮುಸ್ಲಿಂ ಕುಟುಂಬವನ್ನು ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದ. ಈ ಕಾರಣಕ್ಕೆ ಎಸ್ಡಿಪಿಐ ಸಂಘಟನೆಯ ಕೆಲ ಯುವಕರು ಯುವಕನನ್ನು ಗಂಗಾವತಿ ಹೊರ ಹೊಲಯಕ್ಕೆ ಕರೆದೊಯ್ದು ಹಲ್ಲೆ ಮಾಡಿದ್ದರು.

ಈ ಪುಂಡರು ಇಷ್ಟಕ್ಕೇ ಸುಮ್ಮನಾಗದೇ ಹಲ್ಲೆಗೆ ಒಳಗಾದ ಯುವಕ ವೆಂಕಟೇಶ ಮತ್ತು ಆತನ ಕುಟುಂಬದ ಮೇಲೆ ಸುಳ್ಳು ದೂರು ನೀಡಿದ್ದಾರೆ. ಸುಳ್ಳು ದೂರು ಆಧರಿಸಿ, ಪೊಲೀಸರು ಎಫ್‌ಐಆರ್ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪೊಲೀಸರಿಗೆ ಮಾಹಿತಿ ನೀಡದೇ ಏಕಾಏಕಿ ರಸ್ತೆಯಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದರು. ಇದರಿಂದ ಹೋರಾಟಗಾರರು ಗಂಗಾವತಿ ನಗರ ಠಾಣೆಗೆ ತೆರಳಿ ಕೆಲ ಹೊತ್ತು ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಿದರು. ಯುವಕನ ಮೇಲೆ ಹಲ್ಲೆ ಮಾಡಿದ ಎಲ್ಲರನ್ನೂ ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.



ಪೊಲೀಸ್ ಠಾಣೆಗೆ ಮುತ್ತಿಗೆ
ಸ್ಥಳಕ್ಕೆ ಆಗಮಿಸಿ ಡಿವೈಎಸ್ಪಿ ಜಾಯಪ್ಪ ಎಸ್. ನ್ಯಾಮಗೌಡ, ಹೋರಾಟಗಾರರ ಮನಃ ವೊಲಿಸಲು ಯತ್ನಿಸಿದರು. ಆದರೆ, ಪಟ್ಟು ಬಿಡಿದ ಹೋರಾಟಗಾರರು ಸ್ಥಳದಲ್ಲಿಯೇ ಪ್ರಕರಣ ಇತ್ಯಾರ್ಥವಾಗಬೇಕು ಎಂದು ಪಟ್ಟು ಹಿಡಿದರು. ಇದರಿಂದ ಸಂಯಮ ಕಳೆದುಕೊಂಡ ಡಿವೈಎಸ್ಪಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಡಿವೈಎಸ್ಪಿ ಎಚ್ಚರಿಕೆಯಿಂದ ಮತ್ತಷ್ಟು ಕೆರಳಿದ ಯುವಕರು, ನಾವೇ ಠಾಣೆಗೆ ಬರುತ್ತೇವೆ. ಕ್ರಮ ಕೈಗೊಳ್ಳಿ ಎಂದು ಮೆರವಣಿಗೆ ಮೂಲಕ ಆಗಮಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. ಬಳಿಕ ನಗರಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

ಪೊಲೀಸರ ಜೊತೆಗೆ ವಾಗ್ವಾದ: ಹೋರಾಟಗಾರರು ಕೃಷ್ಣದೇವರಾಯ ವೃತ್ತದಲ್ಲಿ ಮಾನವ ಸರಪಣಿ ನಿರ್ಮಿಸಿ ವಾಹನ ಸಂಚಾರ ತಡೆದರು. ಈ ವೇಳೆ ಯುವಕನೊಬ್ಬ ಟೈರ್ ಸುಡಲು ಮುಂದಾದಾಗ, ಪೊಲೀಸರು ಆಕ್ಷೇಪಿಸಿದರು. ಈ ಘಟನೆ ಹೋರಾಟಗಾರರು ಮತ್ತು ಪೊಲೀಸರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿಯಿತು.

ಸ್ಥಳಕ್ಕೆ ಬಂದ ಡಿವೈಎಸ್ಪಿ ಅವರಿಗೆ, ಸುಳ್ಳು ಪ್ರಕರಣ ಹಿಂಪಡೆಯುವಂತೆ ಆಗ್ರಹಿಸಿದರು. ಈ ವೇಳೆಯೂ ಹೋರಾಟಗಾರರು ಮತ್ತು ಪೊಲೀಸ್ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆಯಿತು. ಡಿವೈಎಸ್ಪಿ ಭರವಸೆ ನೀಡಿದ ಬಳಿಕ ಯುವಕರು, ಠಾಣೆಯ ಮುಂದಿನ ಧರಣಿ ಹಿಂಪಡೆದರು.

> **ಪ್ರಕರಣದಲ್ಲಿ ಈಗಾಗಲೇ ಏಳು ಜನರನ್ನು ಬಂಧಿಸಲಾಗಿದೆ. ಮತ್ತಷ್ಟು ಜನರನ್ನು ಬಂಧಿಸಲಾಗುವುದು. ವೆಂಕಟೇಶ ಮೇಲಿನ ಪ್ರಕರಣ ಬಿ ರಿಪೋರ್ಟ್ ಸಲ್ಲಿಸಲಾಗುವುದು.**
> ■ ಜಾಯಪ್ಪ ಎಸ್. ನ್ಯಾಮಗೌಡ, ಡಿವೈಎಸ್ಪಿ

ಗಂಗಾವತಿ ಬಂದ್: ಎಚ್ಚರಿಕೆ

ಗಂಗಾವತಿ: ಎಸ್‌ಡಿಪಿಐ ಕಾರ್ಯಕರ್ತರನ್ನು ಕೂಡಲೇ ಬಂಧಿಸಬೇಕು ಇಲ್ಲವಾದಲ್ಲಿ ಗಂಗಾವತಿ ಬಂದ್‌ಗೆ ಕರೆ ನೀಡಲಾಗುವುದು ಎಂದು ಹಿಂದು ಜಾಗರಣಾ ವೇದಿಕೆ ಪ್ರಾಂತ ಸಹ ಸಂಯೋಜಕ ಶ್ರೀಕಾಂತ ಹೊಸ್ಕೇರಿ ಒತ್ತಾಯಿಸಿದರು.

ಅವರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಪ್ರಕರಣದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಬೇಕು. ಪ್ರಕರಣ ಹಿಂಪಡೆಯಲು ವಾರದ ಗಡವು ನೀಡಿದರು.

ನಗರದ ಮಹಾತ್ಮಗಾಂಧಿ ವೃತ್ತದಿಂದ ಪ್ರತಿಭಟನೆ ರ‍್ಯಾಲಿ ಮೂಲಕ ಶ್ರೀಕೃಷ್ಣದೇವರಾಯ ವೃತ್ತದವರೆಗೆ ಆಗಮಿಸಿದ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ರಸ್ತೆ ಸಂಚಾರ ತಡೆ ಪ್ರತಿಭಟನೆ ನಡೆಸಿದರು. ಇದರಿಂದ ವಾಹನ ಸಂಚಾರ ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಪರದಾಡಿದರು.

ಈ ವೇಳೆಯಲ್ಲಿ ಮಾಜಿ ಶಾಸಕ ಪರಣ್ಣಮುನವಳ್ಳಿ, ಮಾಜಿ ಸಂಸದ ಎಸ್.ಶಿವರಾಮನಗೌಡ, ಹಿಂದು ಜಾಗರಣಾ ವೇದಿಕೆ ಪ್ರಾಂತ ಸಂಚಾಲಕ ಅಯ್ಯನಗೌಡ ಹೇರೂರು, ಜಿಲ್ಲಾ ಸಂಚಾಲಕರು ವೀರೇಶ ಹಂಚಿನಾಳ್, ನಗರಸಭೆ ಮಾಜಿ ಸದಸ್ಯರಾದ ವಾಸುದೇವ ನವಲಿ, ಬಿಜೆಪಿ ವಿವಿಧ ಮೋರ್ಚಾದ ಪಧಾಕಾರಿಗಳಾದ ಚಂದ್ರು ಹೀರೂರ, ಯಮನೂರ ಚೌಡ್ಕಿ, ಕಾಶೀನಾಥ ಚಿತ್ರಗಾರ, ಡಾ.ಕೆ.ಅಮರೇಶ ಪಾಟೀಲ್, ಎಚ್.ಸಂಗಮೇಶ, ಜಿಲ್ಲಾ ಕಾರ್ಯಕಾರಣಿ ಸದಸ್ಯ ಕುಮಾರ ಹೂಗಾರ್, ವಿಠ್ಠಲ ನಾವಡೆ, ಮಡಿವಾಳ ಸಮಾಜದ ಮುಖಂಡರಾದತಿಪ್ಪಣ್ಣಮಡಿವಾಳ, ರಾಘವೇಂದ್ರ ನಗರ ಸಹ ಸಂಚಾಲಕ ಗಾದೇಶ ಗಾಂಧಿನಗರ, ಮಂಜುನಾಥ ಬಿ, ಶ್ರೀಕಾಂತ ಹೊಸ್ಕೇರಾ, ನಾಗರಾಜ ಚಳಿಗೇರಿ, ರಮೇಶ ಹೊಸಮನಿ, ಅಭಿಷೇಕ, ಮಂಜುನಾಥ ಕಟ್ಟಿಮನಿ, ಶ್ರೀನಿವಾಸ್ ದೂಳು, ಬಸವರಾಜ ಹಾಗೂ ಇದ್ದರು.



ಮಾ.5ರಂದು ಕಾಮಗಾರಿ ಬಂದ್: ಆರ್.ಮಂಜುನಾಥ



ಹಾವೇರಿ: ರಾಜ್ಯದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಸರ್ಕಾರದಿಂದ ಬರಬೇಕಾದ 37ಸಾವಿರ ಕೋಟಿ ರೂ., ಬಾಕಿ ಬರಬೇಕಿದ್ದು, ಇದನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ರಾಜ್ಯದ ಎಲ್ಲಾ ಗುತ್ತಿಗೆದಾರರು ಮಾ.5ರಂದು ಕಾಮಗಾರಿ ಬಂದ್ ಮಾಡಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಒಂದು ದಿನ ಹೋರಾಟವಾಗಿದ್ದು, ಇದಕ್ಕೆ ಸರ್ಕಾರ ಸ್ಪಂದಿಸಿದರೆ ಸರಿ. ಇಲ್ಲದೇ ಹೋದಲ್ಲಿ ಏಪ್ರಿಲ್ ತಿಂಗಳಲ್ಲಿ ನಿರಂತರವಾದ ಬೃಹತ್ ಹೋರಾಟಕ್ಕೆ ನಿರ್ಧರಿಸಿದ್ದೇವೆ ಎಂದರು.

ಕಳೆದ ಮೂರು ವರ್ಷಗಳಿಂದ ಕಾಮಗಾರಿ ಬಿಲ್ ಬಾಕಿ ಉಳಿದಿದೆ. ಈ ಬಗ್ಗೆ ಹಲವಾರು ಬಾರಿ ಸಿಎಂ ಗಮನಕ್ಕೂ ತಂದರೂ ಈವರೆಗೆ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಕ್ರಮ ಕೈಗೊಂಡಿಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯನವರು ನಾವು ಅಧಿಕಾರಕ್ಕೆ ಬಂದರೆ ಪ್ಯಾಕೇಜ್ ಮಾಡಲ್ಲ ಎಂದಿದ್ದರು. ಆದರೆ, ಹಿಂದಿನ ಸರ್ಕಾರಕ್ಕಿಂತಲೂ ಈಗ ಹೆಚ್ಚಿನ ಪ್ಯಾಕೇಜ್ ನಡೆಯುತ್ತಿದೆ. ಹಣ ಇರುವ ಕಾಮಗಾರಿಗಳ ಪ್ಯಾಕೇಜ್ ಬೇರೆ ರಾಜ್ಯದವರಿಗೆ ಹೋಗುತ್ತಿದೆ ಎಂದು ದೂರಿದರು. ನಾವು ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಕೇಳುತ್ತಿದ್ದೇವೆ. ನಮಗೆ ಕೇವಲ ದುಡ್ಡು ಮುಖ್ಯವಲ್ಲ, ನಮಗೆ ಹಲವಾರು ರೀತಿಯ ಸಮಸ್ಯೆಗಳಿದ್ದು, ಈ ಬಗ್ಗೆ ಚರ್ಚಿಸಲು ಸಿಎಂ ಜೊತೆಗೆ ಹಲವರು ಇಲಾಖೆಗಳ ಸಚಿವರು, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ನಮ್ಮ ಒತ್ತಾಯ ಎಂದರು.

> **ಸರ್ಕಾರದಿಂದ ಗುತ್ತಿಗೆದಾರರಿಗೆ 37ಸಾವಿರ ಕೋಟಿ ರೂ.ಬಾಕಿ**

ರಾಜ್ಯ ಸರ್ಕಾರದಲ್ಲಿ ಕಮಿಷನ್ ಇರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಮಿಷನ್ ಇರೋದು ನಿಜ. ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ಹಿಂದಿನ ಸರ್ಕಾರಕ್ಕಿಂತ ಈ ಸರ್ಕಾರದಲ್ಲಿ ಹೆಚ್ಚಿನ ಕಮಿಷನ್ ಕೊಡಬೇಕಿದೆ. ಮೂರು ವರ್ಷದ ಹಣಕ್ಕೂ ನಾವು ಕಮಿಷನ್ ಕೊಡಬೇಕು ಇದು ಬಹಳ ಅನ್ಯಾಯ ಎಂದರು.

ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹಾವೇರಿ, ಗುತ್ತಿಗೆದಾರರಾದ ಲಿಂಗರಾಜ ಚಪ್ಪರದಹಳ್ಳಿ, ಮಲ್ಲಿಕಾರ್ಜುನ ಹಾವೇರಿ, ರವಿ ಸಿದ್ದಪ್ಪನವರ, ಕುಮಾರ ಹತ್ತಿಕಾಳ, ಜಿ.ಎಂ. ಜಗದೀಶ, ಜೆ.ಸಿ.ಮಧು, ಅಶೋಕ ಬಣಕಾರ, ನಿಂಗಣ್ಣ ಚಪ್ಪರದಳ್ಳಿ, ಸಂತೋಷ ಹಿರೇಮಠ, ಬಸವರಾಜ ಬೆಳವಡಿ ಮತ್ತಿತರರು ಇದ್ದರು.

ಕೇಂದ್ರ ಕಾರಾಗೃಹಕ್ಕೆ ಡಿಜಿಪಿ ಭೇಟಿ | ಅಧಿಕಾರಿಗಳಿಗೆ ಖಡಕ್ ಸೂಚನೆ

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ

ಧಾರವಾಡ: ರಾಜ್ಯ ಕಾರಾಗೃಹ-ಸುಧಾರಣಾ ಸೇವಾ ಇಲಾಖೆಯ ಮಹಾನಿರ್ದೇಶಕ ಅಲೋಕ್ ಕುಮಾರ್ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಜೈಲಿನ ಒಳಗಿನ ಭದ್ರತೆ ಹಾಗೂ ಕೈದಿಗಳಿಗೆ ನೀಡುವ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.



ಬುಧವಾರ ದಿಢೀರ್ ಭೇಟಿ ನೀಡಿದ ಡಿಜಿಪಿ ಅಲೋಕ್ ಕುಮಾರ್, ಜೈಲಿನ ಅಡುಗೆ ಮನೆ, ಬ್ಯಾರಕ್‌ಗಳು ಮತ್ತು ಆಸ್ಪತ್ರೆ ಪರಿಶೀಲಿಸಿದರು. ಜೈಲಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿಯೂ ಜೈಲಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜೈಲಿನಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮೆರಾಗಳ ಕಾರ್ಯಕ್ಷಮತೆ ಮತ್ತು ಜಾಮರ್ ಅಳವಡಿಕೆ, ಕಾರ್ಯವೈಖರಿ ಕುರಿತು ಜೈಲಿನ ಅಧಿಕಾರಿಗಳೊಂದಿಗೆ ಸಹ ಸುದೀರ್ಘ ಚರ್ಚಿಸಿ, ಜೈಲಿನಲ್ಲಿ ಅಗತ್ಯ ಭದ್ರತಾ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಜಿಪಿ ಅಲೋಕ್ ಕುಮಾರ್, ಕಾರಾಗೃಹದಲ್ಲಿ ಪಾರದರ್ಶಕತೆ, ಶಿಸ್ತು ಕಾಪಾಡುವುದು ಮೊದಲ ಆದ್ಯತೆ. ಜೈಲಿನಲ್ಲಿ ಗಾಂಜಾ, ಡ್ರಗ್ಸ್, ಅಫೀಮು, ಮೊಬೈಲ್, ನಿಷೇಧಿತ ವಸ್ತುಗಳನ್ನು ನಿಯಂತ್ರಿಸಲು ತಾಕೀತು ಮಾಡಿದೆ ಎಂದರು.

ಗುಮಾನಿ, ಸಂಶಯಾಸ್ಪದ ಹೊಸ ಕೈದಿಗಳ ಬಂದಾಗ ಮತ್ತು ಬಿಡುಗಡೆಗೊಳ್ಳುವ ಕೈದಿಗಳನ್ನು ಮಾದಕ ವಸ್ತುಗಳ ಸೇವನೆ ಕುರಿತು ತಪಾಸಣೆಗೆ ಒಳಪಡಿಸಲಿದೆ. ನಿಷೇಧಿತ ವಸ್ತುಗಳು ಜೈಲಿಗೆ ಸರಬರಾಜಾಗದಂತೆ ಹದ್ದಿನ ಕಣ್ಣಿಡಲು ಸಿಬ್ಬಂದಿಗೆ ಸೂಚಿಸಿದ್ದಾಗಿ ತಿಳಿಸಿದರು.

ಜೈಲಿನ ನಿಯಮಗಳು ಉಲ್ಲಂಘಿಸುವ ಸಿಬ್ಬಂದಿ ಹಾಗೂ ಕೈದಿಗಳ ವಿರುದ್ಧ ಕಠಿಣ ಕಾನೂನು ಕ್ರಮದ ಬಗ್ಗೆ ಎಚ್ಚರಿಸಿದ ಡಿಜಿಪಿ, ಅಲೋಕ್ ಕುಮಾರ್, ಜೈಲಿನಲ್ಲಿ ಅಳವಡಿಸಿದ ಜಾಮರ್‌ನಿಂದ ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಜಜೈಲಿನಲ್ಲಿ ಕೈದಿಗಳು ಯಾವುದೇ ಸಮಸ್ಯೆ ಹೇಳಿಲ್ಲ. ಆದರೆ, ಕೈದಿಗಳ ಚಿಕಿತ್ಸೆಗಾಗಿ ವೈದ್ಯರ ಕೊರತೆ ಇದೆ. ಖಾಯಂ ವೈದ್ಯರಿಲ್ಲ. ಈ ಕೊರತೆ ನೀಗಿಸಲು ಸರ್ಕಾರದ ಮಟ್ಟದಲ್ಲಿ ಚರ್ಚೆಯೂ ಸಹ ನಡೆಯುತ್ತಿದೆ ಎಂದು ಡಿಜಿಪಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಕೈದಿಗಳಿಗೆ ಶಿಕ್ಷಣ:
ಜೈಲಿನಲ್ಲಿ ಇರುವ ಕೈದಿಗಳು ಅನಕ್ಷರಸ್ಥರು. ಅವರಿಗೆ ಎಸ್ಸೆಸ್ಸೆಲ್ಸಿವರೆಗೆ ಶಿಕ್ಷಣ ನೀಡುವ ಚಿಂತನೆ ನಡೆಸಿದೆ. ಇದಕ್ಕೆ ರಾಜ್ಯದ ಮುಕ್ತ ವಿಶ್ವವಿದ್ಯಾಲಯವೂ ಕೈಜೋಡಿಸಬೇಕಿದೆ. ಅವರ ಮನ ಪರಿವರ್ತನೆಗೆ ಪೂರಕವಾದ ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದರು.

ಕಾರಾಗೃಹದಲ್ಲಿ ಕೈದಿಗಳಿಗೆ ಮಾನಸಿಕ ಒತ್ತಡ ಹೆಚ್ಚಿದೆ. ಇದರಿಂದ ಅವರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದೇ ಕಾರಣಕ್ಕೆ ಕಳೆದ ತಿಂಗಳು ಓರ್ವ ಕೈದಿ ಈರಪ್ಪ ಪೂಜಾರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೈದಿಗಳಲ್ಲಿ ವಿಶ್ವಾಸ ತುಂಬ ಕಾರ್ಯವೂ ಮಾಡಲಿದೆ ಎಂದರು.

ಹುಬ್ಬಳ್ಳಿ-ದಾದರ್ ಎಕ್ಸ್‌ಪ್ರೆಸ್‌ಗೆ ಈಗ 'ಎಲ್‌ಎಚ್‌ಬಿ' ಮೆರುಗು

ಬೆಳಗಾವಿ: ಹುಬ್ಬಳ್ಳಿ-ಮುಂಬೈ ನಡುವೆ ಸಂಚರಿಸುವ ರೈಲು ಪ್ರಯಾಣಿಕರ ದಶಕಗಳ ಕನಸು ಕೊನೆಗೂ ನನಸಾಗಿದೆ. ಬೆಳಗಾವಿ ಭಾಗದ ಪ್ರಯಾಣಿಕರ ಜೀವನಾಡಿಯಂತಿರುವ ಹುಬ್ಬಳ್ಳಿ-ದಾದರ್ ಎಕ್ಸ್‌ಪ್ರೆಸ್ ರೈಲಿಗೆ ನೂತನ ತಂತ್ರಜ್ಞಾನದ ಎಲ್‌ಎಚ್‌ಬಿ ಬೋಗಿಗಳನ್ನು ಅಳವಡಿಸಲಾಗಿದ್ದು, ಭಾನುವಾರ ಸಂಜೆಯಿಂದ ಈ ರೈಲು ಹೊಸ ಕಳೆಯೊಂದಿಗೆ ಹಳಿಗಳ ಮೇಲೆ ಸಂಚಾರ ಆರಂಭಿಸಿದೆ.

ದೂರದೂರಿನ ಎಕ್ಸ್‌ಪ್ರೆಸ್ ರೈಲುಗಳಿಗೆ ಈಗಾಗಲೇ ಎಲ್ ಎಚ್‌ಬಿ ಬೋಗಿಗಳನ್ನು ಅಳವಡಿಸಲಾಗಿದ್ದರೂ, ಹುಬ್ಬಳ್ಳಿ-ದಾದರ್ ರೈಲಿನಲ್ಲಿ ಮಾತ್ರ ಹಳೆಯ ಮಾದರಿಯ ಡಬ್ಬಿಗಳೇ ಇದ್ದವು. ಇದರಿಂದ ಬೆಳಗಾವಿ ಮತ್ತು ಮುಂಬೈ ನಡುವೆ ಪ್ರಯಾಣಿಸುವ ಜನರಲ್ಲಿ ಸಾಕಷ್ಟು ಅಸಮಾಧಾನವಿತ್ತು.

ಈ ಬಗ್ಗೆ ನೈರುತ್ಯ ರೈಲ್ವೆಗೆ ಸಾರ್ವಜನಿಕರಿಂದ ನಿರಂತರ ಒತ್ತಾಯ ಕೇಳಿ ಬಂದಿತ್ತು. ಪ್ರಯಾಣಿಕರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೆ ಇಲಾಖೆ, 15 ದಿನಗಳ ಹಿಂದೆಯೇ ಬೋಗಿ ಬದಲಾವಣೆಯ ಭರವಸೆ ನೀಡಿತ್ತು. ಅದರಂತೆ ಈಗ ಹೊಸ ಬೋಗಿಗಳ ಜೋಡಣೆ ಕಾರ್ಯ ಪೂರ್ಣಗೊಂಡಿದೆ.

ಜರ್ಮನ್ ತಂತ್ರಜ್ಞಾನದ ಈ ಬೋಗಿಗಳು ಸಾಮಾನ್ಯ ರೈಲು ಡಬ್ಬಿಗಳಿಗಿಂತ ಹೆಚ್ಚು ಸುರಕ್ಷಿತ ಮತ್ತು ಆರಾಮದಾಯಕವಾಗಿವೆ. ಇವುಗಳ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ: ಸಂಪೂರ್ಣ ಸ್ಟೀಲ್‌ನಿಂದ ನಿರ್ಮಿತವಾಗಿದ್ದು, ಅಪಘಾತದ ಸಮಯದಲ್ಲಿ ಒಂದರಮೇಲೊಂದು ಹತ್ತದಂತೆ ವಿನ್ಯಾಸಗೊಳಿಸಲಾಗಿದೆ. ಬೋಗಿಯ ಒಳಭಾಗವು ಅತ್ಯಂತ ವಿಶಾಲವಾಗಿದ್ದು, ಪ್ರಯಾಣಿಕರಿಗೆ ಮುಕ್ತವಾಗಿ ಓಡಾಡಲು ಅನುಕೂಲಕರವಾಗಿದೆ.

ಸುಧಾರಿತ ಶೌಚಾಲಯಗಳು, ಉತ್ತಮ ವಿನ್ಯಾಸದ ವಾಶ್ ಬೇಸಿನ್ ಗಳು, ಸ್ಟೀಲ್ ರಾಡ್‌ಗಳು ಮತ್ತು ಗಟ್ಟಿಮುಟ್ಟಾದ ಆಸನ ವ್ಯವಸ್ಥೆ ಇರಲಿದೆ.

ಈ ಬೋಗಿಗಳು ಗರಿಷ್ಠ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಪ್ರಯಾಣದ ವೇಳೆ ಶಬ್ದ ಮತ್ತು ಕಂಪನಗಳು ತೀರಾ ಕಡಿಮೆ ಇರುತ್ತವೆ.



ನೈರುತ್ಯ ರೈಲ್ವೆ ಶ್ಲಾಘನೆ
ಬೆಳಗಾವಿ ಜನರ ಹಕ್ಕಿನಂತಿದ್ದ ಈ ರೈಲಿನ ನವೀಕರಣದಿಂದಾಗಿ ಬೆಳಗಾವಿ ಭಾಗದ ವ್ಯಾಪಾರಸ್ಥರು, ಉದ್ಯೋಗಿಗಳು ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಭಾನುವಾರದಿಂದ ಈ ಹೊಸ ಬೋಗಿಗಳೊಂದಿಗೆ ರೈಲು ಓಡಾಟ ಆರಂಭಿಸಿದ್ದು, ರೈಲ್ವೆ ಇಲಾಖೆಯ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Hosadigantha Kannada Daily Printed & Published by P.S.Prakash on behalf of Jnanabharathi Prakashana Limited. Printed at M/s Elegant Offset Printers, Pvt.Ltd, Plot no 33/1& 15/1(eastern part) MT Sagar Industrial Estate, Hubballi -580030, Published at Joshi Chambers, 2nd Floor, Near R.M.Joshi Petrol pump, Lamington Road, Hubballi-580020, Ph: 0836-2350942, Editor: P.S.Prakash, Group Editor: Vinayak S. Bhat

ಕಿರುಸುದ್ದಿ



ಮುಂಡಗೋಡ: ತಾಲೂಕಿನ ಕುರ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ತರಕಾರಿ ಸಂತೆಯನ್ನು ಮಾಡುವುದರ ಮೂಲಕ ಪಾಲಕರ ಹಾಗೂ ಸಾರ್ವಜನಿಕರ ಗಮನ ಸೆಳೆದರು.

ಸಿವಿಲ್ ನ್ಯಾಯಾಧೀಶರಾಗಿ ಪದ್ಮಾವತಿ ಆಯ್ಕೆ



ದಾಂಡೇಲಿ: ಹಳಿಯಾಳ ಹಾಗೂ ದಾಂಡೇಲಿಯ ಸಿವಿಲ್ ನ್ಯಾಯಾಲಯದಲ್ಲಿ ವಕೀಲ ವೃತ್ತಿಯನ್ನು ಮಾಡುತ್ತಿದ್ದ ದಾಂಡೇಲಿ ನಗರದ ಬಾಂಬುಗೇಟ್ ನಿವಾಸಿ ಯುವ ನ್ಯಾಯವಾದಿ ಪದ್ಮಾವತಿ ಎನ್.ಮಾದಿಗ ಅವರು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. 2025 ರ ಕರ್ನಾಟಕ ನ್ಯಾಯಾಂಗ ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಪದ್ಮಾವತಿಯವರು ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಇವರು ದಿ.ನಾಗಣ್ಣ ಮತ್ತು ನಾಗಮ್ಮ ದಂಪತಿಗಳ ಸುಪುತ್ರಿಯಾಗಿದ್ದಾರೆ. ನ್ಯಾಯಾಧೀಶರಾಗಿ ಆಯ್ಕೆಯಾದ ಪದ್ಮಾವತಿ ಅವರನ್ನು ದಾಂಡೇಲಿ ಹಾಗೂ ಹಳಿಯಾಳ ತಾಲೂಕಿನ ಗಣ್ಯರನೇಕರು ಅಭಿನಂದಿಸಿದ್ದಾರೆ.

ನಕಲಿ ಬಂಗಾರ ನೀಡಿ ಅಮಾಯಕರಿಗೆ ಮೋಸ



ಮುಂಡಗೋಡ: ಚಿನ್ನದ ಬೆಲೆ ಆಕಾಶದೆತ್ತರಕ್ಕೆ ಏರಿದ ಹಿನ್ನಲೆಯಲ್ಲಿ ಅದನ್ನೇ ಬಂಡವಾಳವನ್ನು ಮಾಡಿಕೊಂಡ ಖದೀಮರು ಹತ್ತು ರೂಪಾಯಿ ನಾಣ್ಯದ ಸುತ್ತಲಿರುವ ರಿಂಗನ್ನು ತೆಗೆದು ಬಂಗಾರವೆಂದು ನಂಬಿಸಿ ಅಮಾಯಕರಿಗೆ ಮಾರಾಟ ಮಾಡುತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಚಲಾವಣೆಯಲ್ಲಿರುವ ಹತ್ತು ರೂಪಾಯಿ ನಾಣ್ಯದ ಮಧ್ಯದಲ್ಲಿರುವ ಬೆಳ್ಳಿ ಆಕಾರದ ವಿನ್ಯಾಸವನ್ನು ತೆಗೆದು ಉಳಿದ ಬಂಗಾರದ ರೀತಿಯಲ್ಲಿ ಹೋಲುವ ಹಿತ್ತಾಳೆಯ ಆಕೃತಿಯಲ್ಲಿರುವುದ್ದನ್ನು ಉಂಗುರ ರೀತಿಯಲ್ಲಿ ಹೊಸ ರೂಪದಲ್ಲಿ ವಿನ್ಯಾಸವನ್ನು ಮಾಡಿ ಅಸಲಿ ಬಂಗಾರದ ರೀತಿಯಲ್ಲಿ ಹೊಳಪನ್ನು ಕೊಟ್ಟು ಕೈಗಳಿಗೆ ಹಾಕಿಕೊಂಡು ಗ್ರಾಮೀಣ ಭಾಗದಲ್ಲಿ ಓಡಾಡಿ ತನ್ನಗೆ ಹಣದ ಸಮಸ್ಯೆ ಇದೆ, ಮಕ್ಕಳ ಆರೋಗ್ಯ ಸಮಸ್ಯೆ ಇದೆ. ಕೈಯಲ್ಲಿದ್ದ 8 ಗ್ರಾಂ ಚಿನ್ನದ ಉಂಗುರ ಇಟ್ಟಕೊಂಡು ಮೂವತ್ತು, ಸಾವಿರ ರೂಪಾಯಿ ನೀಡುವಂತೆ ಕೇಳಿಕೊಳ್ಳುತ್ತಾರೆ. ಅಲ್ಲದೆ ಈ ಉಂಗುರ ಮರಳಿ ಪಡೆದುಕೊಳ್ಳುತ್ತೇನೆ ಅದಕ್ಕೆ ಬಡ್ಡಿ ಸಹಿತ ನೀಡುತ್ತೇನೆಂದು ನಂಬಿಸಿ ಹಣವನ್ನು ಪಡೆದುಕೊಂಡು ನಾಪತ್ತೆಯಾಗುತ್ತಾರೆ. ನಂತರ ಉಂಗುರ ಪಡೆದವರು ಬಂಗಾರದ ಅಂಗಡಿಗಳಿಗೆ ಬಂದು ಪರೀಕ್ಷಿಸಿದಾಗ ಅದು ನಕಲಿ ಎಂದು ದೃಢಪಡುತ್ತದೆ. ಬಂಗಾರವೆಂದು ಖರೀದಿಮಾಡಿದವರುನಕಲಿವೆಂದು ಗೊತ್ತಾದಾಗ ಸಹ ಠಾಣೆಗೆ ಬಂದು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ದೂರು ನೀಡಲು ಮುಂದಾದರೆ ನಮ್ಮ ಮರ್ಯಾದೆ ಹೋಗುತ್ತದೆ ಎಂಬ ಮನಸ್ಥಿತಿ ಮೊಸಹೋದ ಗ್ರಾಮೀಣ ಭಾಗದ ಜನರದ್ದಾಗಿದೆ.

ಮುಂಡಗೋಡದ ಸಿಪಿಐ ರಂಗನಾಥ ನೀಲಮ್ಮನವರ ಮಾತನಾಡಿ, ಅಪರಿಚಿತರು ಬಂದು ಕಡಿಮೆ ಬೆಲೆಗೆ ಬಂಗಾರ ಕೊಡುತ್ತೇವೆ ಎಂದರೆ ತೆಗೆದುಕೊಳ್ಳಬಾರದು. ಬಂಗಾರವನ್ನು ಆಭರಣದ ಅಂಗಡಿಗಳಲ್ಲಿ ಖರೀದಿ ಮಾಡಬೇಕು. ಮತ್ತು ಬಂಗಾರದ ಆಭರಣಗಳನ್ನು ಪಾಲಿಸಿ ಮಾಡಿಕೊಡುವುದಾಗಿ ಹೇಳಿಕೊಂಡು ಯಾರಾದರು ಮನೆಗೆ ಬರುವವರ ಬಗ್ಗೆ ನಿಗಾವಹಿಸಿ ಮನೆ ಒಳಗೆ ಸೇರಿಸಿ ಕೊಳ್ಳಬಾರದು ಮೊಸ ಹೊದವರು ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಎಪಿಎಂಸಿ ಕೃಷಿ ಧಾರಣೆ

ಶಿರಸಿ	ಕನಿಷ್ಠ	ಗರಿಷ್ಠ
ಕಾಳುಮೆಣಸು	60900	71181
ಬಿಳಿಗೋಟು	30099	43399
ಕೆಂಪುಗೋಟು	23899	37499
ಬೆಟ್ಟೆ	42299	54010
ರಾಶಿ	49411	58272
ಚಾಲಿ	41928	49599
ಬಿ.ಕಾಳುಮೆಣಸು	90767	90767



ಯಲ್ಲಾಪುರ : ಗ್ರಾಮ ದೇವಿ ಜಾತ್ರೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗಮಿಸಿ ದೇವಿಯರ ದರ್ಶನ ಪಡೆದು ಗ್ರಾಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ರಾಜೇಂದ್ರ ಪ್ರಸಾದ ಭಟ್, ಜಾತ್ರಾ ಸಮಿತಿಯ ಬಾಲಕೃಷ್ಣ ನಾಯಕ, ಆಯಗಾರ ಮನೋಹರ ಹೆಗಡೆ, ಸಂಸದ ಕಾಗೇರಿ ಅವರನ್ನು ಗೌರವಿಸಿ ಸನ್ಮಾನಿಸಿದರು.ಬಿಜೆಪಿ ಪಕ್ಷ ಪ್ರಮುಖರಾದ ಹರಿಪ್ರಕಾಶ ಕೋಣೆಮನೆ, ಪ್ರಸಾದ ಹೆಗಡೆ, ರಾಘವೇಂದ್ರ ಭಟ್, ಉಮೇಶ ಭಾಗ್ವತ್, ಸುರೇಶ ಶಾನಭಾಗ ಇದ್ದರು.

ಗಮನ ಸೆಳೆದ ಮಕ್ಕಳ ತರಕಾರಿ ಸಂತೆ

ಮುಂಡಗೋಡ: ತಾಲೂಕಿನ ಕುರ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ತರಕಾರಿ ಸಂತೆಯನ್ನು ಮಾಡುವುದರ ಮೂಲಕ ಪಾಲಕರ ಹಾಗೂ ಸಾರ್ವಜನಿಕರ ಗಮನ ಸೆಳೆದರು.

ತರಕಾರಿಗಳನ್ನು ಮಾರುಕಟ್ಟೆ ರೀತಿಯಲ್ಲಿ ಮಾಡಿ ವಿದ್ಯಾರ್ಥಿಗಳು ತುಂಬಾ ಅಚ್ಚುಕಟ್ಟಾಗಿ ಮಾರಾಟ ಮಾಡುತ್ತಿರುವುದು ಕಂಡು ಬಂತು. ಮಕ್ಕಳಿಗೆ ಶಿಕ್ಷಣದ ಜೊತೆಗೆ ವ್ಯಾವಹಾರಿಕ ಜ್ಞಾನ ಬರುವ ಉದ್ದೇಶದಿಂದ ಶಿಕ್ಷಣ ಇಲಾಖೆ ಮಕ್ಕಳ ಸಂತೆಯನ್ನು ಸರ್ಕಾರಿ ಶಾಲೆಯಲ್ಲಿ ನಡೆಸುತ್ತಾ ಬಂದಿದೆ.ಟೊಮೆಟೊ, ಮೂಲಂಗಿ, ಬದನೆಕಾಯಿ, ಬೀನ್ಸ್ ತೆಂಗಿನಕಾಯಿ, ವಿವಿಧ ಹಣ್ಣು ಹಂಪಲ, ಪಠ್ಯಪುಸ್ತಕ, ಪೆನ್ನುಗಳನ್ನು, ಗೆಡ್ಡೆ ಗೆಣಸುಗಳನ್ನು,ವಿವಿಧ ತಿಂಡಿ ತಿನಿಸುಗಳನ್ನು, ತಂಪು ಪಾನೀಯಗಳನ್ನು ಹಾಗೂ ರೈತರು ಬೆಳೆದ ವಿವಿಧ ವಸ್ತುಗಳ ಮಾರುಕಟ್ಟೆ ಮಾಡಿ ಮಕ್ಕಳು ವ್ಯಾಪಾರ ಮಾಡಿದರು. ಶಾಲಾ ಶಿಕ್ಷಣ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ ಉಕ ಕ್ಷೇತ್ರ, ಶಿಕ್ಷಣಾಧಿಕಾರಿ, ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ಮುಂಡಗೋಡ, ಸಮೂಹ ಸಂಪನ್ಮೂಲ ಕೇಂದ್ರ ಮಳಗಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುರ್ಲಿ ಹಾಗೂ ಶಾಲಾ ಮುಖ್ಯೋಪಾಧ್ಯಾಯ, ಶಿಕ್ಷಕರ ಬಳಗ, ಶಿಕ್ಷಣ ಫೌಂಡೇಶನ್, ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ ಹೆಗಡೆ ಹಾಗೂ ಸರ್ವ ಸದಸ್ಯರು, ಮಾಜಿ ಅಧ್ಯಕ್ಷ ಗಣೇಶ ನಾಯ್ಕ, ಶಿವಪ್ಪ ಅಟ್ಟಣಗಿ, ಅಶೋಕ ನಾಯ್ಕ, ಗಾಯತ್ರಿ ನಾಯ್ಕ, ಸಂದೀಪ ಮೇಲಿನಕೇರಿ, ಊರಿನ ಪಾಲಕ-ಪೋಷಕರು, ಗ್ರಾಮಸ್ಥರು ಮತ್ತು ಬಿಸಿಊಟದ ಸಹಾಯಕರು ಮಕ್ಕಳ ಸಂತೆಯಲ್ಲಿ ಪಾಲ್ಗೊಂಡು ಮೆರಗು ತಂದರು.



ಯಲ್ಲಾಪುರ: ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ಎಸ್.ಎಂ.ಹೆಬ್ಬಾರ್ ಅವರಿಗೆ ಉಮ್ಮಚ್ಗಿ ಭಾಗದ ಕಾರ್ಯಕರ್ತರು, ಯಲ್ಲಾಪುರದ ಅವರ ನಿವಾಸದಲ್ಲಿ ಭೇಟಿ ಮಾಡಿ ಸನ್ಮಾನಿಸಿ, ಅಭಿನಂದನೆ ಸಲ್ಲಿಸಿದರು. ಎಂ.ಆರ್.ಹೆಗಡೆ ತಾರೆಹಳ್ಳಿ, ನರಸಿಂಹ ನಾಯ್ಕ ಕೋಟೆಮನೆ, ಕುಪ್ಪಯ್ಯ ಪೂಜಾರಿ, ವರದಾ ಹೆಗಡೆ, ರಾಧಾ ಹೆಗಡೆ, ಮಂಜುನಾಥ ಕೆ.ಮೊಗೇರ, ರಾಜೇಶ ಪೂಜಾರಿ ಉಮ್ಮಚ್ಗಿ, ಖ್ರೈತಾನ್ ಡಿಸೋಜಾ, ಬಾಲು ಪಟಗಾರ, ಗ.ರಾ.ಭಟ್ಟ, ಮಾಲತೇಶ ವಾಲೀಕಾರ, ಸುಬ್ರಾಯ ಹೆಗಡೆ ಕುಂಬ್ರಿಗುಡ್ಡೆ ಇದ್ದರು.

ತ್ರೈಮಾಸಿಕ ಕೆಡಿಪಿ ಸಭೆ | ಸಚಿವ ಮಂಕಾಳ ವೈದ್ಯ ಸೂಚನೆ
ಜನರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಿ

ಕಾರವಾರ: ಅಧಿಕಾರಿಗಳು ಜಿಲ್ಲೆಯ ಜನ ಸಾಮಾನ್ಯರಿಗೆ ಅನುಕೂಲವಾಗುವಂತೆ ಕೆಲಸ ನಿರ್ವಹಿಸಬೇಕು, ಮಾರ್ಚ 15ರ ಒಳಗಾಗಿ ಇಲಾಖಾ ಅನುದಾನಗಳು ವ್ಯಪಗತವಾಗದಂತೆ ಕಾಮಗಾರಿಗಳನ್ನು ನಿರ್ವಹಿಸುವಂತೆ ಮೀನುಗಾರಿಕೆ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ.ಎಸ್.ವೈದ್ಯ ಸೂಚಿಸಿದರು.

ಅವರು ಬುಧವಾರ ಹೊನ್ನಾವರ ತಾಪಮ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಅವರು ಸೂಕ್ತ ಸಲಹೆ ಮಾರ್ಗದರ್ಶನ ನೀಡಿದ ಸಚಿವರು, ಆರೋಗ್ಯ ಇಲಾಖೆಯಿಂದ ಯಾವುದೇ ಔಷಧವನ್ನು ಹೊರಗಿನ ಮೆಡಿಕಲ್ ನಿಂದ ತರುವಂತೆ ಚೀಟಿ ಬರೆದುಕೊಡಬಾರದು, ಜನರು ಔಷಧಕ್ಕಾಗಿ ಅಲೆದಾಡುವಂತಾಗಬಾರದು. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲೂಕಿನಲ್ಲಿ ಶಾಲೆ, ಅಂಗನವಾಡಿ, ಅಕ್ಷರ ದಾಸೋಹ ಕೊಠಡಿ, ಹಾಗೂ ಶಾಲಾ ಶೌಚಾಲಯಗಳಿಗೆ ಕಟ್ಟಡಗಳ ಅಗತ್ಯವಿದ್ದಲ್ಲಿ ಕೂಡಲೆ ಗುರುತಿಸಿ ಪಟ್ಟಿಮಾಡಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರೈತರ ಹಿತದೃಷ್ಟಿಯಿಂದ ಅಡಿಕೆ ಬೆಳಗೆ ಸಂಬಂಧಿಸಿದಂತೆ ಎಲೆ ಚುಕ್ಕಿರೋಗ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ತೋಟಗಾರಿಕಾ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಅರಣ್ಯ ಇಲಾಖೆಯ ಕಟ್ಟಿಗೆ ಡಿಪೋಗಳಲ್ಲಿ ಅಗತ್ಯವಿರುವಕಟ್ಟಿಗೆಸಂಗ್ರಹಕ್ಕೆಕ್ರಮಕೈಗೊಳ್ಳಬೇಕು ಎಂದರು.



ಅಧಿಕಾರಿಗಳಿಗೆ ಸೂಚನೆ

ಮಾ.18 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯುತ್ತಿದ್ದು, ತಾಲೂಕಿನಲ್ಲಿ ಈ ಬಾರಿ ಶೇ.100 ರಷ್ಟು ಫಲಿತಾಂಶ ಬರಬೇಕು. ಅಲ್ಲದೇ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಉಚಿತ ಹಾಗೂ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರಿಗೆ ಸೂಚಿಸಿದರು.

- ಮಂಗನ ಕಾಯಿಲೆ ನಿಯಂತ್ರಣಕ್ಕೆ ಕ್ರಮ ವಹಿಸಿ
- ಎಲೆ ಚುಕ್ಕಿರೋಗ ನಿಯಂತ್ರಣಕ್ಕೆ ಕ್ರಮ ಅಗತ್ಯ

ಕಳೆದ ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಸಂಕಲ್ಪ ಪರಿಹಾರ ನಿಧಿ ಹಾಗೂ ಮೀನುಗಾರಿಕೆಗೆ ಉಪಯೋಗವಾಗುವಂತಹ ಅನೇಕ ಯೋಜನೆಗಳು ಪುನರಾರಂಭವಾಗಿರುವ ಕುರಿತು ಹಾಗೂ ಸಚಿವರ ಪೂರ್ಣ ಪ್ರಯತ್ನದೊಂದಿಗೆ ಹೊನ್ನಾವರ ತಾಲೂಕಿಗೆ ಪೋಸ್ಟ ಮೆಟ್ರಿಕ್ ಬಿಸಿಎಮ್ ಹಾಸ್ಟೆಲ್ ಮಂಜೂರಿ ಆಗಿರುವ ಕುರಿತು ಅಧಿಕಾರಿಗಳು ಸಭೆಗೆ ತಿಳಿಸಿ ಸಚಿವರಿಗೆ ಅಭಿನಂದನೆ ಸಲ್ಲಿಸಿದರು.

ಸಿ.ಎಸ್.ಆರ್. ಯೋಜನೆಯಡಿ, ಹಿರಿಯ ಪ್ರಾಥಮಿಕ ಶಾಲೆ ನಗರಬಸ್ತಿಕೇರಿ (30 ಲಕ್ಷ ರೂ.), ಸರಳಗಿ ಉಪ್ಪೋಣಿ (60 ಲಕ್ಷ ರೂ.), ಉರ್ದು ಶಾಲೆ ನಗರಬಸ್ತಿಕೇರಿ (16 ಲಕ್ಷ ರೂ.), ಗಾಳಗುರು ನಗರಬಸ್ತಿಕೇರಿ (16 ಲಕ್ಷ ರೂ.), ನಗರೆ 2 ನಗರಬಸ್ತಿಕೇರಿ (16 ಲಕ್ಷ ರೂ.), ಉರ್ದು ಶಾಲೆ ಸರಳಗಿ (30 ಲಕ್ಷ ರೂ.), ಬೈಲಗದ್ದೆ ಮಹಿಮೆ (30 ಲಕ್ಷ ರೂ.),ಉಪ್ಪೋಣೀ (16 ಲಕ್ಷ ರೂ.), ಮಾಳ್ಕೋಡ ಇಡಗುಂಜಿ, (26 ಲಕ್ಷ ರೂ.), ಬೊಮ್ಮನಕೋಡ್ಲು ರಸ್ತೆ (45 ಲಕ್ಷ ರೂ.), ರಿಟೇನಿಂಗ್ ವಾಲ್ (50 ಲಕ್ಷ ರೂ.), ಒಟ್ಟಾರೆ, 15 ಕಲಿಕಾ ಕೊಠಡಿಗಳು, 01 ರಸ್ತೆ ಹಾಗೂ 01 ರಿಟೇನಿಂಗ್ ವಾಲ್) ಸಂಬಂಧಿಸಿದಂತೆ ಅನುದಾನ ಬಿಡುಗಡೆಯಾಗಿದ್ದು, ತಾಲೂಕಿನಲ್ಲಿಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಇದೆ ಮೊದಲನೇ ಬಾರಿಗೆ ಸಾಧ್ಯವಾಗಿದೆ ಎಂದರು.ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಆಯುಕ್ತರು, ಆಡಳಿತಾಧಿಕಾರಿಗಳು, ಗ್ಯಾರಂಟಿ ಅಧ್ಯಕ್ಷರು ಹಾಗೂ ವಿವಿಧ ನಾಮ ನಿರ್ದೇಶಿತ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.

ಶಿರಸಿ ಮಾರಿಕಾಂಬಾ ಜಾತ್ರೆ: ಮೈದಾನದ ಸಿದ್ಧತೆ ಪರಿಶೀಲಿಸಿದ ಶಾಸಕ



ಶಿರಸಿ: ವಿಶ್ವಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಮಹಾ ಜಾತ್ರೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ, ಶಾಸಕ ಭೀಮಣ್ಣ ಟಿ. ನಾಯ್ಕ ಅವರು ಬುಧವಾರ ನಗರದ ಪ್ರಮುಖ ರಸ್ತೆ ಹಾಗೂ ಜಾತ್ರಾ ಮೈದಾನದ ಸಿದ್ಧತೆಗಳನ್ನು ಖುದ್ದಾಗಿ ಪರಿಶೀಲಿಸಿದರು.

ನಗರದ ಹೃದಯ ಭಾಗವಾದ ಬಿಡಕಿಬೈಲ್ ಬಸ್ ನಿಲ್ದಾಣದ ಬಳಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದ ಅವರು, ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಾತ್ರೆಯ ಸುಂದರ್ಭದಲ್ಲಿ ಲಕ್ಷಾಂತರ ಭಕ್ತಾದಿಗಳು ಹಾಗೂ ವಾಹನ ಸಂಚಾರ ದಟ್ಟಣೆ ಇರುವುದರಿಂದ ರಸ್ತೆಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು. ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ಕಾಮಗಾರಿಯನ್ನು ಅತ್ಯಂತ ಶೀಘ್ರವಾಗಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು.ಪರಿಶೀಲನೆಯ ಬಳಿಕ ಮಾತನಾಡಿದ ಶಾಸಕರು, ಜಾತ್ರೆಯ ಸಮಯದಲ್ಲಿ ದೂರದ ಊರುಗಳಿಂದ ಬರುವ ಭಕ್ತರಿಗೆ ಹಾಗೂ ಸ್ಥಳೀಯ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಬಾರದು ಎನ್ನುವುದು ನಮ್ಮ ಆಶಯ. ಈ ನಿಟ್ಟಿನಲ್ಲಿ ರಸ್ತೆ ಅಭಿವೃದ್ಧಿ ವೇಗವಾಗಿ ನಡೆಯುವುದರ ಜೊತೆಗೆ ಬಾಳಿಕೆ ಬರುವಂತಿರಬೇಕು. ಭಕ್ತರ ಸಂಚಾರಕ್ಕೆ ಪೂರಕವಾದ ಸಿದ್ಧತೆಗಳನ್ನು ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೈಗೊಳ್ಳಬೇಕು ಎಂದು ತಿಳಿಸಿದರು.

ಈಸಂದರ್ಭದಲ್ಲಿನಗರಸಭೆಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಇಲಾಖಾ ಸಿಬ್ಬಂದಿ ಉಪಸ್ಥಿತರಿದ್ದರು.



ಗೋಕರ್ಣ: ಇಲ್ಲಿನ ಶಕ್ತಿದೇವತೆ ಶ್ರೀ ತಾಮ್ರಗೌರಿ ದೇವಸ್ಥಾನದ ವತಿಯಿಂದ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ಮಹಾಬಲೇಶ್ವರ ಮಂದಿರದ ಅನ್ನದಾನದ ಸೇವೆಗೆ 1 .ಲಕ್ಷದ ಎರಡು ಸಾವಿರ ರೂ.ಗಳ ಚೆಕ್ಕನ್ನು ಕುಮಟಾ ಗ್ರೇಡ್ 2 ತಹಶೀಲ್ದಾರ್ ಸತೀಶ ಗೌಡ ನೀಡಿದರು.

ಇಂದಿನಿಂದ ಗೋಸಂಧ್ಯಾ, ಆಲೆಮನೆ ಹಬ್ಬ

ಕುಮಟಾ: ತಾಲೂಕಿನ ಹೊಸಾಡದ ಅಮೃತಧಾರಾ ಗೋಬ್ಯಾಂಕಿನ ಆವಾರದಲ್ಲಿ ಫೆ.19ರಿಂದ 22 ರವರೆಗೆ ನಾಲ್ಕು ದಿನಗಳ ಕಾಲ ಗೋಸಂಧ್ಯಾ ಹಾಗೂ ಆಲೆಮನೆ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಮೃತಧಾರಾ ಗೋಶಾಲೆಯ ಅಧ್ಯಕ್ಷ ಮುರಲೀಧರ ಪ್ರಭು ತಿಳಿಸಿದರು.

ಅವರು ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ಪೀಳಿಗೆಗೆ ಗೋಪಾಲನೆ ಹಾಗೂ ಆಲೆಮನೆ ಸಂಸ್ಕೃತಿಯ ಮಹತ್ವ ತಿಳಿಸುವ ಉದ್ದೇಶದಿಂದ ಗೋಸಂಧ್ಯಾ ಹಾಗೂ ಆಲೆಮನೆ ಹಬ್ಬ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗೋಭಕ್ತಿ ಜಾಗೃತಿಯೆಡೆಗೆ ಸಾರ್ವಜನಿಕರು ನಮ್ಮ ಸದುದ್ದೇಶವನ್ನು ಸಾರ್ಥಕಪಡಿಸುತ್ತಾರೆಂಬ ಭರವಸೆ ಇದೆ ಎಂದರು.

ಈ ದಿನಗಳಲ್ಲಿ ಸಾಂಪ್ರದಾಯಿಕ ಆಲೆಮನೆ ಹಬ್ಬ, ಕಬ್ಬಿನ ಹಾಲಿನ ವಿವಿಧೋತ್ಪನ್ನ ಮಾರಾಟ ಗೋಗ್ರಾಸ ಸೇವೆ, ಗವ್ಯೋತ್ಪನ್ನ ಮಾರಾಟ, ಗೋ ಸಂತರ್ಪಣೆ, ವಾರ್ಷಿಕ ಸಭೆ, ಗೋಸಂಧ್ಯಾ, ಗೋಪಾಲ ಗೌರವ, ದೇಶೀ ಗೋತಳಿ ವೈಭವ, ಗೋ ಪೂಜೆ, ಗೋ ದಾನ, ಪ್ರತೀ ದಿನ ಕಾಮಧೇನು ಯಾಗ, ವಿಶೇಷವಾಗಿ ಈ ವರ್ಷ ಗೋಆರತಿ ಎಂಬ ವಿಶಿಷ್ಟ ಕಾರ್ಯಕ್ರಮ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ವಿವರಿಸಿದರು. ಗೋ ಬ್ಯಾಂಕ್ ಕಾರ್ಯದರ್ಶಿ ಅರುಣ ಹೆಗಡೆ, ಗೋಬ್ಯಾಂಕಿನ ಜಿ.ಎಸ್.ಹೆಗಡೆ ಮಾತನಾಡಿದರು. ಎಸ್.ವಿ.ಹೆಗಡೆ ಭದ್ರನ್, ಮಧುಕರ ಹೆಗಡೆ ಇದ್ದರು. ಕಾರ್ಯಕ್ರಮಗಳ ವಿವರ: ಫೆ.19ರಂದು ಸಂಜೆ 5:30 ರಿಂದ ಸಮಾಜದ ಉತ್ತಮೋತ್ತಮ ವೈದಿಕರ ಕೂಡುವಿಕೆಯಲ್ಲಿ ವೈದಿಕರ ಗೋಷ್ಠಿ ನಡೆಯಲಿದೆ. ನಂತರದಲ್ಲಿ ಸ.ಕಿ.ಪ್ರಾ. ಶಾಲೆ ಹೊಸಾಡು, ಅಂಗನವಾಡಿ ಕೋಣಾರೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸನ್ನಿಧಿ ಮತ್ತು ಸಂಗಡಿಗರಿಂದ ಕುಚಿಮುಡಿ ನೃತ್ಯ, ಖ್ಯಾತ ಭಾಗವತ ಶಂಕರ ಭಟ್ಟ ಬ್ರಹ್ಮರು ಮತ್ತು ತಂಡದವರಿಂದ ಪುಣ್ಯಕೋಟಿ ತಾಳಮದ್ದಳೆ. ಫೆ. 20ರಂದು ಹಿರಿಯ ನಾಗರಿಕರ ಸಮಾವೇಶ ನಡೆಯಲಿದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಬ್ಬೆಯ ವಿದ್ಯಾರ್ಥಿಗಳಿಂದ ದೀಪ ನೃತ್ಯ, ಪಲ್ಲವಿ ಅಶ್ವಥ್ ಅವರ ಬಳಗದವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.ಫೆ. 21ರಂದು ಗೋ ಸಂಧ್ಯಾಕಾರ್ಯಕ್ರಮ ನಡೆಯಲಿದ್ದು, ಗೋ ಬ್ಯಾಂಕಿನ ಸಾಮಾಜಿಕ ಜಾಲತಾಣದ ಯುವ ಬಳಗದ ಸಮಾವೇಶವೂ ನಡೆಯಲಿದೆ. ಪ್ರಗತಿ ವಿದ್ಯಾಲಯ ಮೂರೂರು-ಕಲ್ಲಬ್ಬೆ ವಿದ್ಯಾರ್ಥಿಗಳಿಂದ ಹಾಗೂ ಕೊಂಕಣ ಎಜ್ಯುಕೇಶನ್ ಟ್ರಸ್ಟನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಫೆ. 22ರಂದು ಸಂಜೆ 4 ಗಂಟೆಯಿಂದ ಮಾತೆಯರ ಸಮಾವೇಶ, ಮಕ್ಕಳ ಸಂತೆ, ವಿ. ಶಿವಾನಂದ ಭಟ್ಟ ಮತ್ತು ವಿ. ಎನ್.ಜಿ.ಹೆಗಡೆ ಕಪ್ಪೆಕೇರಿ, ರಾಗಶ್ರೀ ವಿದ್ಯಾಲಯ, ಹಡಿನಬಾಳ ಮತ್ತು ಲಕ್ಷ್ಮೀ ಹೆಗಡೆ, ಸಾಧನಾ ಸಂಗೀತ ವಿದ್ಯಾಲಯ, ಬಗ್ಗೋಣ, ಕುಮಟಾ ಇವರಿಂದ ಭಜನ್ ಸಂಧ್ಯಾ ಹಮ್ಮಿಕೊಳ್ಳಲಾಗಿದೆ.



ಗ್ರಾಮದೇವಿ ಜಾತ್ರೆಗೆ ಹರಿದು ಬಂದ ಭಕ್ತ ಸಾಗರ

ಯಲ್ಲಾಪುರ: ಗ್ರಾಮದೇವಿ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರ ಮಹಾಪೂರವೇ ಆಗಮಿಸುತ್ತಿದ್ದು, ಬುಧವಾರ 8ನೇ ದಿನವಾಗಿದ್ದರಿಂದ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರ ಆಗಮಿಸಿದರು.

ಬೆಳಗ್ಗೆ 5 ಗಂಟೆಗೆ ಸರತಿ ಸಾಲಿನಲ್ಲಿ ನಿಂತು ವಿಶೇಷ ಪೂಜೆ, ಉಡಿ, ಹರಕೆ ಸೇವೆ ಸಲ್ಲಿಸಿದರು.ಭಕ್ತರ ಸರತಿ ಸಾಲು ಜಾತ್ರಾ ಗದ್ದುಗೆಯ ಆವರಣ ದಾಟಿ ಕಿ.ಮೀ. ಗಟ್ಟಲೇ ಇತ್ತು. ಜಾತ್ರಾ ಮಂಟಪದಲ್ಲಿ ದೇವಸ್ಥಾನದ ಅಧ್ಯಕ್ಷ ರಾಜೇಂದ್ರ ಪ್ರಸಾದ ಭಟ್ಟ ಹಾಗೂ ಆಡಳಿತ ಮಂಡಳಿಯಯವರು ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು. ಅರ್ಚಕರು ಭಕ್ತರು ದೇವಿಗೆ ಸಮರ್ಪಿಸಿದ ಸೇವೆಯನ್ನು ನಡೆಸಿಕೊಟ್ಟರು.

ಉದ್ಯಮಿ ಬಾಲಕೃಷ್ಣ ನಾಯಕ ಇಡಿ ದಿನವೂ ಉಪಸ್ಥಿತರಿದ್ದು, ಬಂದ ಭಕ್ತರಿಗೆ ವ್ಯವಸ್ಥೆಯಲ್ಲಿ ಯಾವದೇ ಕೊರತೆಯಾಗದಂತೆ ಗಮನ ವಹಿಸಿದ್ದರು.ದೇವರ ದರ್ಶನ ಪಡೆದ ಭಕ್ತರು ನಂತರ ಜಾತ್ರಾ ಪೇಟೆಯಲ್ಲಿ ಸುತ್ತಾಡಿ ವಸ್ತುಗಳನ್ನು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಶುಕ್ರವಾರ, ಮಂಗಳವಾರ, ವಾರದ ರಜೆ ದಿನದಂದು ವಿಶೇಷವಾಗಿ ಜಾತ್ರೆಗೆ ಹೆಚ್ಚು ಜನ ಆಗಮಿಸಿದ್ದರಿಂದ ಗಲ್ಲಿ ಗಲ್ಲಿಯಲ್ಲಿ ಸಂಚಾರ ಕೈ ಅಡಚಣೆ ಆಯಿತು. ಪೊಲೀಸರು ವಾಹನ ಸಂಚಾರ ನಿಯಂತ್ರಿಸಲು ಹರ ಸಾಹಸ ಪಡುತ್ತಿದ್ದರು ಸಂಭ್ರಮಿಸಿದ ಜನ ಜಾತ್ರಾ ಮಂಟಪದ ಎದುರಿಗೆ ಮಾದರಿ ಶಾಲೆ, ವೈಟಿಎಸ್‌ಎಸ್ ಮೈದಾನಗಳಲ್ಲಿ ಅಮ್ಯೂಸ ಮೆಂಟ್ನಲ್ಲಿ ಜಾಯಿಂಟ್ ವೀಲ್, ಹ್ಯಾಮರ್, ಟೋರಾ. ಟೋರಾ. ಬ್ರೇಕ್ ಡಾನ್ಸ್ ವಿವಿಧ ಮೋಜಿನಾಟಗಳು, ಒಂದೆರಡು ನಾಟಕ ಕಂಪನಿಗಳು ಸೇರಿದಂತೆ, ತರಹವಾರಿ ತಿಂಡಿ, ತಿನಿಸುಗಳ ಮೇಳವೇ ಮೇಲೈಸಿದ್ದು . ಅಬಾಲ ವೃದ್ಧರಾದಿಯಾಗಿ ತಮಗಿಷ್ಟವಾದ ಮನೋರಂಜನಾ ಆಟಗಳನ್ನು ಆಡಿ ತಿಂಡಿ, ತಿನುಸುಗಳನ್ನು ತಿಂದು ಸಂಭ್ರಮಿಸಿದರು. ಗುರುವಾರ ಕೊನೆಯದಿನವಾಗಿದ್ದು ಗ್ರಾಮದೇವಿಯರಿಗೆ ಮಧ್ಯಾಹ್ನ 1.30ರವರೆಗೆ ಮಾತ್ರ ಉಡಿ ಸೇವೆ, ಯಾವದೇ ಸೇವೆ ಸಲ್ಲಿಸಲು ಅವಕಾಶವಿದೆ. ಧಾರ್ಮಿಕ ವಿಧಿ ವಿಧಾನಗಳ ನಂತರ 3.30 ಗಂಟೆಗೆ ಮೆರವಣಿಗೆ ಮೂಲಕ ನಂತರ ವಿಸರ್ಜನಾ ಗದ್ದುಗೆಗೆ ತೆರಳುವರು.



ಬಲೆಯಲ್ಲಿ ಬಿದ್ದ ಹಾವುಗಳ ರಕ್ಷಣೆ

ಅಂಕೋಲಾ: ಒಂದೇ ದಿನ, ಒಂದೇ ಸಮಯದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ

ಬಲೆಯಲ್ಲಿ ಸಿಲುಕಿಕೊಂಡಿದ್ದ ಎರಡು ನಾಗರ ಹಾವುಗಳನ್ನು ತಂದೆ ಮತ್ತು ಮಗ ರಕ್ಷಿಸಿ ಅವುಗಳ ಸುರಕ್ಷತೆಗೆ ಕ್ರಮ ಕೈಗೊಂಡಿದ್ದಾರೆ.ಉರಗ ರಕ್ಷಕ ಮಹೇಶ ನಾಯ್ಕ ಅವರು ಒಂದು ನಾಗರಹಾವನ್ನು ಬಲೆಯಿಂದ ಮುಕ್ತಗೊಳಿಸಿದರೆ ತಂದೆಯಿಂದ ತರಬೇತಿ ಪಡೆದ ಮಹೇಶ ನಾಯ್ಕ ಅವರ ಮಗ ಗಗನ್ ನಾಯ್ಕ ಮತ್ತೊಂದು ನಾಗರಹಾವಿನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ತಾಲೂಕಿನ ಬೊಬ್ರವಾಡದ ಮನೆಯೊಂದರ ಬಳಿ ನಾಗರಹಾವೊಂದು ಬಲೆಯಲ್ಲಿ ಸಿಲುಕಿ ಒದ್ದಾಟ ನಡೆಸುತ್ತಿರುವುದನ್ನು ಕಂಡ ಮನೆಯವರು ಮಹೇಶ ನಾಯ್ಕ ಅವರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಮಹೇಶ ನಾಯ್ಕ ಅವರು ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವನ್ನು ಜಾಗರೂಕತೆಯಿಂದ ಸುರಕ್ಷಿತವಾಗಿ ಬಲೆಯಿಂದ ಮುಕ್ತಗೊಳಿಸಿದರು.ಬಲೆಯಲ್ಲಿ ಸಿಲುಕಿಕೊಂಡಿದ್ದ ನಾಗರಹಾವು ಗಾಯಗೊಂಡಿದ್ದರಿಂದ ಅದನ್ನು ಪಶು ವೈದ್ಯಕೀಯ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಪಶು ವೈದ್ಯ ಡಾ.ಅಭಿಷೇಕ್ ಅವರಿಂದ ಚಿಕಿತ್ಸೆ ನೀಡಿ ಉಪಚರಿಸಿ ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.ಮಹೇಶ ನಾಯ್ಕ ಅವರು ಬೊಬ್ರವಾಡದಲ್ಲಿ ಕಾರ್ಯಾಚರಣೆನಡೆಸುತ್ತಿರುವ ಸಂದರ್ಭದಲ್ಲಿ ಬಡಗೇರಿಯ ಶೇಂಗಾ ಗದ್ದೆಯೊಂದರಲ್ಲಿ ಮತ್ತೊಂದು ಹಾವು ಬಲೆಯಲ್ಲಿ ಸಿಲುಕಿಕೊಂಡಿದ್ದ ಮಾಹಿತಿ ದೊರಕಿದ್ದು ಮಹೇಶ ನಾಯ್ಕ ಅವರ ಮಗ ಗಗನ್ ಅಲ್ಲಿಗೆ ತೆರಳಿ ಬಲೆಯಲ್ಲಿ ಸಿಲುಕಿಕೊಂಡಿದ್ದ ನಾಗರಹಾವನ್ನು ಬಲೆಯಿಂದ ಬಿಡಿಸಿ ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟರು. ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಉರಗಗಳು ಹೆಚ್ಚಾಗಿ ಹೊರ ಬರುತ್ತಿದ್ದು ಜನ ವಸತಿ ಪ್ರದೇಶಗಳಲ್ಲಿ ಹಾವುಗಳು ಕಂಡು ಬಂದರೆ ಅವುಗಳಿಗೆ ತೊಂದರೆ ನೀಡದೆ ತಮಗೆ ಮಾಹಿತಿ ನೀಡಿದರೆ ರಕ್ಷಣಾ ಕಾರ್ಯ ನಡೆಸುವುದಾಗಿ ಮಹೇಶ ನಾಯ್ಕ ತಿಳಿಸಿದ್ದಾರೆ.



ಕಾನೂನು ಅರಿತು ಗೌರವದಿಂದ ಬದುಕಿ: ಗಿರೀಶ

ಅಂಕೋಲಾ: ಪೊಲೀಸ್ ಉಪಾಧೀಕ್ಷಕರ ಕಚೇರಿ ಕಾರವಾರ ಉಪ ವಿಭಾಗ ಇವರ ವತಿಯಿಂದ ಡಿವೈಎಸ್‌ಪಿ ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ಅಂಕೋಲಾ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಕುಂದು ಕೊರತೆ ಸಭೆಯನ್ನು ವಂದಿಗೆಯ ಡಾ.ಅಂಬೇಡ್ಕರ ಭವನದಲ್ಲಿ ಆಯೋಜಿಸಲಾಗಿತ್ತು.

ಕುಂದು ಕೊರತೆ ಸಭೆ

ಅಧ್ಯಕ್ಷತೆ ವಹಿಸಿದ್ದ ಡಿವೈಎಸ್‌ಪಿ ಗಿರೀಶ್ ಮಾತನಾಡಿ, ಪರಿಶಿಷ್ಟ ವರ್ಗಗಳ ಜನಾಂಗದ ಜನರು ತಮಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದು ತಮ್ಮ ರಕ್ಷಣೆಗೆ ಇರುವ ಕಾನೂನುಗಳನ್ನು ಅರಿತು ಸಮಾಜದಲ್ಲಿ ಗೌರವದಿಂದ ಜೀವನ ನಡೆಸಬೇಕು ಎಂದರು.

ಗಂಗಾವಳಿ ಸೇತುವೆ ಮೂಲಕ ಗೋಕರ್ಣಕ್ಕೆ ಸಾಕಷ್ಟು ಸಂಖ್ಯೆಯ ಪ್ರವಾಸಿಗರ ವಾಹನಗಳು ಸಂಚರಿಸುತ್ತಿದ್ದು, ರಸ್ತೆಯ ಪಕ್ಕದಲ್ಲಿ ಇರುವ ಬಾಸಗೋಡದ ಶಾಸಕರ ಮಾದರಿ ಶಾಲೆಯಲ್ಲಿ ಸುತ್ತ ಮುತ್ತಲಿನ ಹಲವಾರು ಜನ ಪರಿಶಿಷ್ಟ ಜಾತಿಯ ಮಕ್ಕಳು ಓದುತ್ತಾರೆ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಸ್ತೆಯಲ್ಲಿ ವೇಗ ನಿಯಂತ್ರಕ ವ್ಯವಸ್ಥೆ, ಬ್ಯಾರಿಕೇಡ್ ವ್ಯವಸ್ಥೆ ಮಾಡಬೇಕು. ಬೆಳಸೆಯಲ್ಲಿ



ಪರಿಶಿಷ್ಟ ವರ್ಗದ ಮನೆಗಳು ಇರುವ ಪ್ರದೇಶದಲ್ಲಿ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂತು.

ಪರಿಶಿಷ್ಟ ವರ್ಗದ ಜನ ಹೆಚ್ಚಾಗಿ ಇರುವ ಪುರಸಭೆ ವ್ಯಾಪ್ತಿಯ ಹುಲಿದೇವರವಾಡದ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ

ಇತ್ತೀಚಿನ ದಿನಗಳಲ್ಲಿ ಬೇರೆ ಭಾಗಗಳಿಂದ ಬರುವ ಅಪ್ರಾಪ್ತ ವಯಸ್ಸಿನ ಹದಿಹರೆಯದ ಮಕ್ಕಳು ಅನುಚಿತ ವರ್ತನೆ ತೋರುತ್ತಿದ್ದು, ಆ ಕುರಿತಂತೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ದೂರಿದರು.

ಸರ್ಕಾರಿ ಪಿ.ಯು ಕಾಲೇಜಿನ ಎದುರಿನ ಕಿತ್ತೂರು ಚೆನ್ನಮ್ಮ ರಸ್ತೆಯಲ್ಲಿ ಕೆಲವರು ವಿದ್ಯಾರ್ಥಿನಿಯರನ್ನು ಚುಡಾಯಿಸುವ ಮೂಲಕ ತೊಂದರೆ ಕೊಡುತ್ತಿದ್ದು, ಕ್ರಮ ಕೈಗೊಳ್ಳುಬೇಕು ಎಂಬ ದೂರು ಕೇಳಿ ಬಂತು.

ಪುರುಸಭೆ ಅಧಿಕಾರಿ ರಾಥೋಡ್ ಅವರು ಪರಿಶಿಷ್ಟ ವರ್ಗಗಳಿಗೆ ಪುರಸಭೆಯ ವತಿಯಿಂದ ಇರುವ ರೆಫ್ರಿಜಿರೇಟರ್ ಮತ್ತಿತರ ಸೌಲಭ್ಯಗಳ ಕುರಿತಂತೆ ತಿಳಿಸಿದರು.

ಪರಿಶಿಷ್ಟ ವರ್ಗದ ಜನರಿಗೆ ಇರುವ ಸೌಲಭ್ಯಗಳ ಕುರಿತು ಮಾಹಿತಿಯ ಕೊರತೆಯಿಂದ ಬಹಳಷ್ಟು ಜನರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು ಯೋಜನೆಗಳ ಕುರಿತಂತೆ ಮಾಹಿತಿ ನೀಡುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಅಜ್ಜಿಕಟ್ಟಾ ವಿಠ್ಠಲಘಾಟ ಬಳಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗೆ ಯಾವುದೇ ಮುನ್ಸೂಚನೆ ನೀಡದೆ ಮನೆ ತೆರವು ಮಾಡಿಸುತ್ತಿದ್ದಾರೆ ಎಂದು ಅಲ್ಲಿನ ನಿವಾಸಿಯೊಬ್ಬರು ದೂರಿದರು.ಪರಿಶಿಷ್ಟ ವರ್ಗದ ಜನರ ಕುಂದು ಕೊರತೆ ಆಲಿಸಲು ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಸಭೆ ನಡೆಸಬೇಕು ಎಂಬ ಆಗ್ರಹ ಪರಿಶಿಷ್ಟ ವರ್ಗದ ಪ್ರಮುಖರಿಂದ ಕೇಳಿ ಬಂತು.ಜಿಲ್ಲಾ ಆಗೇರ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಜಗದೀಶ ಶಿರೋಡಕರ್, ಆಗೇರ ಸಮಾಜದ ಪ್ರಮುಖ ಎಂ.ಬಿ ಆಗೇರ, ನಾಗರಾಜ ಆಗೇರ ಮೇಲ್ಮನೆ ಸೇರಿದಂತೆ ಪರಿಶಿಷ್ಟ ಜನಾಂಗದ ಪ್ರಮುಖರು ಉಪಸ್ಥಿತರಿದ್ದರು.

ಮಾರ್ಗ ಮಧ್ಯೆ ಕೆಟ್ಟು ನಿಂತ ಬಸ್: ಪ್ರಯಾಣಿಕರ ಪರದಾಟ

ಅಂಕೋಲಾ: ತಾಲೂಕಿನ ಹಾರವಾಡ ಗ್ರಾಮಕ್ಕೆ ತೆರಳುವ ಸಾರಿಗೆ ಸಂಸ್ಥೆಯ ಬಸ್‌ನ ಅವಾಂತರ ಮುಂದುವರಿದಿದ್ದು, ಬುಧವಾರ ಮತ್ತೊಮ್ಮೆ ರಸ್ತೆ ನಡುವೆ ಕೆಟ್ಟು ನಿಲ್ಲುವ ಮೂಲಕ ಪ್ರಯಾಣಿಕರಿಗೆ ಅರ್ಧ ರಸ್ತೆಯಲ್ಲಿ ಕೈ ಕೊಡುವ ಕೆಲಸ ಮುಂದುವರಿಸಿದೆ.



ಬದಲಿ ಬಸ್‌ನ ವ್ಯವಸ್ಥೆ ಕಲ್ಪಿಸಲು ಆಗ್ರಹ

ಸರಿಯಾದ ನಿರ್ವಹಣೆ, ದುರುಸ್ತಿ ಇಲ್ಲದೇ ಓಡುವ ಗುಜರಿ ಸ್ಥಿತಿಯಲ್ಲಿರುವ ಬಸ್‌ನ ಕಾರಣ ಹಾರವಾಡ ಸುತ್ತ ಮುತ್ತಲಿನ ಜನರು ತಮ್ಮ ಜೀವವನ್ನು ಪಣಕ್ಕಿಟ್ಟು ಈ ಬಸ್‌ನಲ್ಲಿ ಸಂಚರಿಸಬೇಕಿದ್ದು ಬಸ್‌ನ್ನು ಬದಲಿಸುವಂತೆ ಜನರು ಸಾಕಷ್ಟು ಬಾರಿ ಮನವಿ ಮಾಡಿದರೂ ಅಂಕೋಲಾ ಘಟಕದ ಅಧಿಕಾರಿಗಳಿಗೆ ಮಾತ್ರ ಬಸ್‌ಗೆ ಕಟ್ಟಿದ ಮೂರು ಸಾವಿರ ರೂಪಾಯಿ ಟೋಲ್ ಪಾಸ್ ಹಣ ಜನರ ಪ್ರಾಣಕ್ಕಿಂತ ಹೆಚ್ಚಾದಂತಿದೆ.

ಹಾರವಾಡಕ್ಕೆ ಉತ್ತಮ ಸ್ಥಿತಿಯಲ್ಲಿರುವ ಬಸ್‌ನ್ನು ನೀಡಿ ಉಪಕಾರಮಾಡಿ ಎಂದು ಗ್ರಾಮಸ್ಥರು ಹಲವು ಬಾರಿ ಆಗ್ರಹಿಸಿದರೂ ಬಸ್‌ಗೆ ಈಗಾಗಲೇ ಟೋಲ್ ಪಾಸ್ ಹಣ ಭರಿಸಲಾಗಿದ್ದು ಅದರ ಅವಧಿ ಮುಗಿದ ನಂತರವೇ ಬಸ್ ಬದಲಿಸುವುದಾಗಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಹೇಳುತ್ತಿರುವುದು ಇವರು ಪ್ರಯಾಣಿಕರ ಜೀವದ ಜೊತೆ ಆಟ ಆಡುತ್ತಿದ್ದಾರೆಯೋ ಎಂಬ ಸಂಶಯ ಮೂಡುವಂತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ತಾಂತ್ರಿಕಕಾರಣಗಳಿಂದಹಲವಾರು ಬಾರಿ ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿರುವ ಈ ಬಸ್‌ನ ಸ್ಟೇರಿಂಗ್ ಆಕ್ಸಲ್ ತುಂಡಾಗಿ ಗದ್ದೆ ಬಯಲಿನಲ್ಲಿ ವಾಲಿ ನಿಂತ ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು ಇದರಿಂದ ಪ್ರಯಾಣಿಕರಿಗೆ ತೀವ್ರ ಅನಾನುಕೂಲತೆ ಆಗಿದ್ದಲ್ಲದೇ ಬಸ್ ಇನ್ನಷ್ಟು ವಾಲಿದರೆ ಉರುಳಿಬಿದ್ದು ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಯಾವುದೋ ತಾಂತ್ರಿಕ ಕಾರಣದಿಂದ ಬಸ್ ರಸ್ತೆ ಮಧ್ಯದಲ್ಲಿ ಕೆಟ್ಟು ನಿಂತಿದ್ದು ಸಿಬ್ಬಂದಿಗಳು ಸಾಕಷ್ಟು ಪ್ರಯತ್ನ ಮಾಡಿದರೂ ಅಲುಗಾಡದ ಕಾರಣ ಘಟಕದಿಂದ ಮ್ಯಾಕೆನಿಕ್ ಸಿಬ್ಬಂದಿಗೆ ಬರುವಂತೆ ಕರೆ ಮಾಡಲಾಗಿದೆ.ಹಾರವಾಡ ಗಾಬೀತವಾಡ ಗ್ರಾಮಕ್ಕೆ ಬೆಳಗ್ಗೆ ಬಸ್ 8.30ಕ್ಕೆ ತಲುಪಿದರೆ ಮಾತ್ರ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಂಸ್ಥೆಗಳಿಗೆ ಸಮಯಕ್ಕೆ ತಲುಪಲು ಸಾಧ್ಯವಾಗುತ್ತದೆ. ಆ ಕುರಿತಂತೆ ಕ್ರಮಕ್ಕೆ ಆಗ್ರಹಿಸಿ ಸ್ಥಳೀಯರು ಗ್ರಾಪಂಗೆ ಮನವಿ ಸಲ್ಲಿಸಿದ್ದರು. ಬದಲಿ ಬಸ್‌ನ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೂ ಮನವಿ ನೀಡಲಾಗಿತ್ತು. ಇದೀಗಪರೀಕ್ಷೆಗಳುಸಮೀಪಿಸುತ್ತಿದ್ದು ತಾಂತ್ರಿಕ ತೊಂದರೆಯಿಂದ ಪದೇ ಪದೇ ಕೈಕೊಡುವ ಬಸ್‌ನ್ನು ನಂಬಿದರೆ ವಿದ್ಯಾರ್ಥಿಗಳ ಭವಿಷ್ಯ ಅಷ್ಟೇ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.



ಗೋಕರ್ಣ : ಸಹಸ್ರಾರು ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ಇಲ್ಲಿನ ಮಹಾಬಲೇಶ್ವರ ಮಂದಿರದ ಶಿವರಾತ್ರಿ ಮಹೋತ್ಸವದ ಮಹಾರಥೋತ್ಸವ ನಡೆಯಿತು. ಅಪಾರ ಸಂಖ್ಯೆಯ ಭಕ್ತರು ರಥ ಎಳೆದು ಸಂಭ್ರಮಿಸಿದರು.



ರಾಣೇಬೆನ್ನೂರ: ತಾಲೂಕಿನ ಕೋಟಿಹಾಳ ಗ್ರಾಮದ ಕನಕದಾಸ ಪ್ರೌಢ ಶಾಲೆಯಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ 3 ತಿಂಗಳ ಕಾಲ ಶಾಲಾ ಮಕ್ಕಳಿಗೆ ಉಚಿತ ಟ್ಯೂಷನ್ ಕ್ಲಾಸ್ ಸಮಾರೋಪ ಸಮಾರಂಭದಲ್ಲಿ ತಾಲೂಕು ಯೋಜನಾಧಿಕಾರಿ ಮಂಜುನಾಥ ಗೌಡ ಮಾತನಾಡಿದರು.

ಶಿಕ್ಷಣ ಕ್ಷೇತ್ರಕ್ಕೆ ಗ್ರಾಮಾಭಿವೃದ್ಧಿ ಯೋಜನೆ ಕೊಡುಗೆ ಅಪಾರ

ರಾಣೇಬೆನ್ನೂರ: ಶಿಕ್ಷಣದಿಂದ ಮಾತ್ರ ಮಕ್ಕಳು ಸಮಾಜದಲ್ಲಿ ಆದರ್ಶರಾಗಿರಲು ಸಾಧ್ಯ ಈ ನಿಟ್ಟಿನಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಸಹ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದೆ ಎಂದು ತಾಲೂಕು ಯೋಜನಾಧಿಕಾರಿ ಮಂಜುನಾಥ ಗೌಡ ಹೇಳಿದರು.

ತಾಲೂಕಿನ ಕೋಟಿಹಾಳ ಗ್ರಾಮದ ಕನಕದಾಸ ಪ್ರೌಢ ಶಾಲೆಯಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ 3 ತಿಂಗಳ ಕಾಲ ಶಾಲಾ ಮಕ್ಕಳಿಗೆ ಉಚಿತ ಟ್ಯೂಷನ್ ಕ್ಲಾಸ್ ಸಮಾರೋಪ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮ ಅಡಿಯಲ್ಲಿ ಅತಿಥಿ ಶಿಕ್ಷಕರ ನೇಮಕ ಮಾಡಿ ಮಕ್ಕಳಿಗೆ ಹೆಚ್ಚು ಅಂಕ ಪಡೆಯುವ ಉದ್ದೇಶದಿಂದ ಈ ಟ್ಯೂಷನ್ ತರಬೇತಿ ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆದು ಹೆಚ್ಚಿನ ಅಂಕಗಳಿಸುವುದರ ಮೂಲಕ ಸಮಾಜದಲ್ಲಿ ಆದರ್ಶರಾಗಿ ಹೊರ ಹೊಮ್ಮಬೇಕೆಂದರು.

ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶೋಭಾ ಹೆಚ್ ಮಾತನಾಡಿದರು. ಈ ಸಂದರ್ಭದಲ್ಲಿ ಟ್ಯೂಷನ್ ನೀಡಿದ ಶಿಕ್ಷಕ ಶಿವಕುಮಾರ ಅವರು 3 ತಿಂಗಳು ಟ್ಯೂಷನ್ ಪಡೆದು ಅತೀ ಹೆಚ್ಚು ಅಂಕಗಳಿಸಿದ ಮಕ್ಕಳನ್ನು ಗುರುತಿಸಿ ಬಹುಮಾನ ವಿತರಿಸಿದರು.ಶಾಲೆಯ ಶಿಕ್ಷಕರಾದ ನಟರಾಜ್, ಗುರುಮೂರ್ತಿ, ಹಾಗೂ ಶಾಲಾ ಸಹ ಶಿಕ್ಷಕರು, ಸೇವಾ ಪ್ರತಿನಿಧಿ ಪುಷ್ಪ,ಅ ಹಾಗೂ ಶಾಲೆಯ ಮಕ್ಕಳು ಮತ್ತಿತರರು ಉಪಸ್ಥಿತರಿದ್ದರು.



ಹಾವೇರಿ: ಸಿಂಧಗಿ ಮಠದಲ್ಲಿ ನಿರ್ಮಿಸಲಾದ ಸಂಸ್ಕೃತ ಪಾಠ ಶಾಲೆಯ ನವೀಕೃತ ಕೊಠಡಿಗಳನ್ನು ಗದಗದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.ಈ ವೇಳೆ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಪ್ರವಚನಕಾರ ಮುಧೋಳ ಸಿದ್ಧಾರೂಢ ಶಿವಯೋಗಾಶ್ರಮದ ಸಿದ್ಧರಾಮ ಶ್ರೀಗಳು, ಹೋತನಹಳ್ಳಿ ಸಿಂದಗಿ ಮಠದ ಶಂಭುಲಿಂಗ ಪಟ್ಟಾಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.

ಕಿರುಸುದ್ದಿ

ಫೆ.23ರಂದು ಹಿಂದೂ ಸಮಾವೇಶ

ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರು ಹೋಬಳಿ ಗ್ರಾಮದಲ್ಲಿ ಹಿಂದೂ ಏಕತೆ ಸಂಸ್ಕೃತಿ ಮತ್ತು ಸಾಮಾಜಿಕ ಸೌಹಾರ್ದತೆಗಾಗಿ ಫೆ.23ರಂದು ಹಿಂದೂ ಸಮಾವೇಶವನ್ನು ನಡೆಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಮಲ್ಲಯ್ಯ ರಾಚಯ್ಯ ಹಿರೇಮಠ ಅವರು ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದವರು ಕಾರ್ಯಕ್ರಮದಲ್ಲಿ ಪಶುಪತಿ ಶಿವಾನಂದ ಶಿವಾಚಾರ್ಯ ಶ್ರೀಗಳು, ಪಂಚಪೀಠಾಧ್ಯಕ್ಷರು ದಿಂಡದಹಳ್ಳಿ ಶಾಖಾ ಮಠ ಕದಮನಹಳ್ಳಿ ಹಾಗೂ ಶ್ರೀ ಗುರು ಶಾಂತೇಶ್ವರ ಶಿವಾಚಾರ್ಯ ಶ್ರೀಗಳು ಸಂಸ್ಥಾನ ಹಿರೇಮಠ ನೆಗಳೂರು ಹಾಗೂ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು ದಾಮೋದರ ಜಿ ಸಾಮಾಜಿಕ ಕಾರ್ಯಕರ್ತರು ನಡೆಸಲಿದ್ದು. ಮಧ್ಯಾಹ್ನ 3 ಗಂಟೆಗೆ ಬೃಹತ್ ಶೋಭಾ ಯಾತ್ರೆ ನಡೆಸಲಾಗುವುದು. ಯಾತ್ರೆಯಲ್ಲಿ ವಿವಿಧ ಕಲಾತಂಡಗಳು ಹಾಗೂ ಮಕ್ಕಳ ವೇಷಭೂಷಣಗಳು, ಭಾರತಮಾತೆಯ ಭಾವಚಿತ್ರದ ಶೋಭಾ ಯಾತ್ರೆ ಮತ್ತು ಅನೇಕ ವಾದ್ಯ ವೈಭವಗಳು ಶೋಭಾ ಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದಾರೆ. ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಿಂದೂ ಸಮ್ಮೇಳನ ಆಯೋಜನ ಸಮಿತಿ, ಹಾಗೂ ಗ್ರಾಮದ ಗುರುಹಿರಿಯರು, ಮುಖಂಡರು ಉಪಸ್ಥಿತರಿದ್ದರು.

ಹಾಲು ಉತ್ಪಾದಕರ ಸಂಘಗಳ ನೋಂದಣಿ ರದ್ದತಿಗೆ ಚಿಂತನೆ

ಹಾವೇರಿ: ಜಿಲ್ಲೆಯ ವಿವಿಧ ಗ್ರಾಮಗಳ 9 ಹಾಲು ಉತ್ಪಾದಕರ ಸಹಕಾರ ಸಂಘಗಳು ತಮ್ಮ ಉಪವಿಧಿಯ ಉದ್ದೇಶಗಳನ್ವಯ ಕಾರ್ಯನಿರ್ವಹಿಸಲು ವಿಫಲವಾಗಿ ನಿಷ್ಕ್ರಿಯಗೊಂಡಿವೆ. ಇಂತಹ ಸಂಘಗಳನ್ನು ಸಮಾಪನೆಗೊಳಿಸಿ, ಅವುಗಳ ನೋಂದಣಿ ರದ್ದುಪಡಿಸಲು ಉದ್ದೇಶಿಸಲಾಗಿದೆ ಎಂದು ಸಹಕಾರಿ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ. ಹಾವೇರಿ ತಾಲೂಕಿನ ಎಂ.ಜಿ. ತಿಮ್ಮಾಪೂರ, ಗುಡೂರ, ಮೇಲ್ಮುರಿ, ಚಿಕ್ಕಲಿಂಗದಹಳ್ಳಿ, ತಿಮ್ಮಾಪೂರ ಎಂ.ಎ, ಕಳ್ಳಿಹಾಳ, ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ, ಸಿದ್ದಾಪುರ ಹಾಗೂ ಬೀರನಕೊಪ್ಪ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ರದ್ದುಪಡಿಸಲು ಗುರುತಿಸಲಾಗಿದೆ.ಮೇಲ್ಕಂಡ ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಅಥವಾ ಆಡಳಿತ ಮಂಡಳಿ ಸದಸ್ಯರಿಗೆ ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಈ ಪ್ರಕಟಣೆ ಹೊರಡಿಸಿದ ದಿನಾಂಕದಿಂದ ಏಳು ದಿನದೊಳಗಾಗಿ ಸೂಕ್ತ ದಾಖಲಾತಿಗಳೊಂದಿಗೆ ಲಿಖಿತ ಆಕ್ಷೇಪಣೆಗಳನ್ನು ಸಹಕಾರ ಸಂಘಗಳ ಉಪನಿಬಂಧಕರು, ಹಾವೇರಿ ಜಿಲ್ಲೆ, ಹಾವೇರಿ ಈ ವಿಳಾಸಕ್ಕೆ ಸಲ್ಲಿಸಬೇಕು. ತಪ್ಪಿದಲ್ಲಿ ಯಾವುದೇ ಆಕ್ಷೇಪಣೆಗಳು ಇರುವುದಿಲ್ಲ ಎಂದು ಪರಿಗಣಿಸಿ ಈ ಸಂಘಗಳನ್ನು ಸಮಾಪನೆಗೊಳಿಸಿ ನೋಂದಣಿ ರದ್ದತಿಗೆ ಕ್ರಮವಹಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.21ಕ್ಕೆ ಅಹವಾಲು ಸ್ವೀಕಾರ

ಹಾವೇರಿ: ಜಿಲ್ಲೆಯ ಲೋಕಾಯುಕ್ತ ಅಧಿಕಾರಿಗಳಿಂದ ಫೆ. 21ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ರಟ್ಟಿಹಳ್ಳಿ ತಹಶೀಲ್ದಾರ ಕಾರ್ಯಾಲಯದಲ್ಲಿ ಸಾರ್ವಜನಿಕ ಕುಂದುಕೊರತೆಗಳ ಸಭೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕಾರ ಜರುಗಲಿದೆ.ಸರ್ಕಾರಿ ಕಚೇರಿಗಳಲ್ಲಿ ದುರಾಡಳಿತ, ಸಾರ್ವಜನಿಕ ಕೆಲಸ ಕಾರ್ಯಗಳ ವಿಳಂಬ, ಕಳಪೆಕಾಮಗಾರಿ, ಸರ್ಕಾರಿ ನೌಕರರ ಅಕ್ರಮ ಆಸ್ತಿಗಳಿಕೆ, ಸರ್ಕಾರಿ ಹಣ ದುರುಪಯೋಗ, ಸಾರ್ವಜನಿಕ ಕೆಲಸಗಳಿಗೆ ಅಧಿಕಾರಿ, ನೌಕರರಿಂದ ಲಂಚ ಕೇಳುವ ದೂರುಗಳಿದ್ದರೆ ಲೋಕಾಯುಕ್ತ ನಡೆಸುವ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ದೂರುಗಳನ್ನು ಸಲ್ಲಿಸಬಹುದಾಗಿದೆ. ಮಾನ್ಯ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ದೂರುಗಳನ್ನು ಸ್ವೀಕರಿಸಲಾಗುವುದಿಲ್ಲ. ಸಭೆಯ ನಂತರ ವಿವಿಧ ಇಲಾಖೆಯ ಕಚೇರಿಗಳಿಗೆ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಕರ್ನಾಟಕ ಲೋಕಾಯುಕ್ತ ಡಿಎಸ್‌ಪಿ ಮಧುಸೂದನ್, ಪೊಲೀಸ್ ನಿರೀಕ್ಷಕರಾದ ದಾದಾವಲಿ ಕೆ.ಎಚ್., ಶ್ರೀದೇವಿ ಪಾಟೀಲ ಹಾಗೂ ವಿಶ್ವನಾಥ ಕಬ್ಬೂರ ಅವರು ಅಹವಾಲು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಲೋಕಾಯುಕ್ತ ಕಚೇರಿ ಪ್ರಕಟಣೆ ತಿಳಿಸಿದೆ.

ನಿಧನ ಸುದ್ದಿ

ಚನ್ನಬಸಪ್ಪ ಸಿದ್ದಮ್ಮನವರ



ಹಾವೇರಿ: ನೆಲೋಗಲ್ಲ ಗ್ರಾಮದ ನಿವಾಸಿಯಾದ ಚನ್ನಬಸಪ್ಪ ಗದಿಗೆಪ್ಪ ಸಿದ್ದಮ್ಮನವರ ಪ್ರಗತಿಪರ ರೈತರು(92) ಅವರು ನಿಧನರಾದರು. ಮೃತರರಿಗೆ ಪತ್ನಿ ಮತ್ತು ಮೂರು ಜನ ಸಹೋದರರು ಮಕ್ಕಳು ಮೊಮ್ಮಕ್ಕಳು ಅಪಾರ ಬಂಧು ಬಳಗವಿದೆ.

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ್ ದಾನಮ್ಮನವರ ಹೇಳಿಕೆ

ದೇಶದ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಪೂರಕ

ಹಾವೇರಿ: ಜಗತ್ತಿನಲ್ಲಿ ಬಲಿಷ್ಠ ರಾಷ್ಟ್ರ ಎಂದು ಕರೆಸಿಕೊಂಡ ರಾಷ್ಟ್ರ ಹೇರಳವಾದ ವಿಜ್ಞಾನ ಮತ್ತು ತಂತ್ರಜ್ಞಾನ ಅಳವಡಿಸಿಕೊಂಡಿರುತ್ತದೆ. ಇದು ಆ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ನಗರದ ವಿದ್ಯಾಶಿಲ್ಪ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಬುಧವಾರ ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಿಗ್ಯಾಸ್ ವಿಜ್ಞಾನಿ ವಿದ್ಯಾರ್ಥಿ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರತಿ ಕ್ಷೇತ್ರದಲ್ಲೂ ಪ್ರಭಾವ ಬೀರಿದೆ. ಆರೋಗ್ಯ, ಶಿಕ್ಷಣ, ಸಾರಿಗೆ, ಟೆಲಿ ಕಮ್ಯುನಿಕೇಷನ್ ಕೃಷಿ, ಉತ್ಪಾದನೆ ವಲಯ, ಕಾರ್ಮಿಕ ಹೀಗೆ ಎಲ್ಲವೂ ವಿಜ್ಞಾನ ಮತ್ತು ತಂತ್ರಜ್ಞಾನ ಅವಲಂಭಿತವಾಗಿದೆ. ಇದು ಮನುಷ್ಯ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿ ಜೀವನ ಮಟ್ಟವನ್ನು ಸುಧಾರಣೆ ಮಾಡುತ್ತದೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ವಿಜ್ಞಾನ, ತಂತ್ರಜ್ಞಾನವು ಸಾಕಷ್ಟು ಪ್ರಭಾವ ಬೀರಿದೆ. ಎಂಐಆರ್, ರೋಬೋಟಿಕ್ ಸರ್ಜರಿ, ಲಸಿಕೆ ಇವು ಮನುಷ್ಯನ ಆಯುಷ್ಯ ಹೆಚ್ಚಿಸಲು ಸಹಕಾರಿ. ಮೊದಲು ಮಾನವ ಜೀವಿತಾವಧಿ 35ವರ್ಷಕ್ಕೆ ಸೀಮಿತವಾಗಿತ್ತು. ಈಗ 70ವರ್ಷಕ್ಕೆ ಹೆಚ್ಚಲ್ಪಟ್ಟಿದೆ, ಸಂಶೋಧನೆಗಳು ಇದಕ್ಕೆ ಮೂಲ ಕಾರಣವಾಗಿದೆ. ಸಾರಿಗೆ, ಆಟೋನಮಿ ಟೆಕ್ನಾಲಜಿ, ಹೈಪರ್ ಟೆಕ್ನಾಲಜಿ ಮೂಲಕ ಎಲೆಕ್ಟ್ರಿಕಲ್ ಬೈಕ್ ಮತ್ತು ಬಸ್‌ಗಳು ಬಂದಿದ್ದು ಸಾರಿಗೆಯಲ್ಲಿ ಪ್ರಾಬಲ್ಯವನ್ನು ಸಾಧಿಸಿವೆ. ಇಂದು ಅಮೇರಿಕಾ ನಾಸಾದ ಮೂಲಕ ಚಂದ್ರನಲ್ಲಿ ವಾಸಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲ ಮೂಲ ಕಾರಣ ವಿಜ್ಞಾನ ಮತ್ತು ತಂತ್ರಜ್ಞಾನ. ಇಂದು ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ನಮ್ಮ ದೇಶವು ಕೂಡ ಹೆಚ್ಚಿನ ಪ್ರಮಾಣದಲ್ಲಿ ಅವಲಂಭಿತವಾಗಿದೆ. ಇದು ದೇಶದ ಅಭಿವೃದ್ಧಿಗೆ ಪೂರಕ. ಕೃಷಿ ಕ್ಷೇತ್ರದಲ್ಲೂ ಹೈ ಈಲ್ಡಿಂಗ್ ತಳಿಬಳಕೆ ಮಾಡಲಾಗುತ್ತದೆ. 1960ರಲ್ಲಿ ಆಹಾರ ಕೊರತೆ ಇತ್ತು ಹೈ ಹುಲ್ಡ್, ಫರ್ಟಿಲೈಸರ್ ಇರದಿದ್ದರೆ ಎಲ್ಲವನ್ನು ಬಿಟ್ಟು ಆಹಾರ ಒದಗಿಸಲು ನಾವೆಲ್ಲರೂ ಹೋರಾಡಬೇಕಿತ್ತು. ಇಂದು ಪರಿಸ್ಥಿತಿ ಬದಲಾಗಿದೆ, ವಿಜ್ಞಾನ ಮತ್ತು ತಂತ್ರಜ್ಞಾನ ಎಲ್ಲವನ್ನು ಬದಲಾಯಿಸಿದೆ. ಇವು ಇಲ್ಲದಿದ್ದರೆ, ಜಗತ್ತು ಯಾವ ರೀತಿ ಇರಬಹುದು ಎಂದು ಅಂದಾಜಿಸಲು ಕಷ್ಟ ಎಂದರು.



ಬಳಿಕ ಸಿಎಸ್‌ಐಆರ್– ಎನ್‌ಎಎಲ್‌ನ ಮುಖ್ಯ ವಿಜ್ಞಾನಿ ಡಾ.ಗಿರೀಶ ಯನಮಶೆಟ್ಟಿ ಮಾತನಾಡಿ, ಜಿಗ್ಯಾಸ್ ಅತ್ಯಂತವಿಶಿಷ್ಟವಾದಕಾರ್ಯಕ್ರಮಕೇಂದ್ರ ಸರ್ಕಾರದ ಮಹತ್ವದ ಕಾರ್ಯಕ್ರಮ. ವಿಜ್ಞಾನಿ ಎಂದರೆ ಒಂದು ನಿಗದಿತ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಂಡು ಸಾಕಾರಗೊಳಿಸುವುದಾಗಿದೆ. ಇದರಿಂದ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಿಗೆ ಕುತೂಹಲ ಮೂಡಲಿದೆ. ಮುಖ್ಯವಾಗಿ 6ರಿಂದ 12 ನೇ ತರಗತಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ವಿಜ್ಞಾನದ ಕುರಿತು ಉತ್ತೇಜನ ನೀಡುತ್ತೇವೆ. ಇದರಿಂದ ವಿದ್ಯಾರ್ಥಿಗಳಿಗೆ ಸುಮಾರು ವಿಚಾರಗಳನ್ನು ತಿಳಿದುಕೊಳ್ಳಲು ಸಹಾಯಕ ಎಂದರು. ಕಾರ್ಯಕ್ರಮದಲ್ಲಿ ಸಿಎಸ್‌ಐಆರ್–ಎನ್‌ಎಎಲ್‌ನ ಮುಖ್ಯ ವಿಜ್ಞಾನಿಗಳಾದ ಡಾ. ವಿಪಿಎಸ್ ನಾಯ್ಡು, ಮುಖ್ಯಸ್ಥರಾದ ಡಾ.ಶಿವರಾಮ ಬಿ.ಎಸ್, ಡಿಡಿಪಿಐ ಮೋಹನ್ ದಂಡಿನ, ಬಿಇಓ ಎಂ.ಎಚ್. ಪಾಟೀಲ್, ವಿದ್ಯಾಶಿಲ್ಪ ಸ್ಕೂಲ್‌ನ ಕಾರ್ಯದರ್ಶಿ ಸೌಮ್ಯ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

> **ಜಿಗ್ಯಾಸ್ ಮುಖ್ಯ ಉದ್ದೇಶ ವಿಜ್ಞಾನಿಗಳ ಜೊತೆ ವಿದ್ಯಾರ್ಥಿಗಳನ್ನು ಬೆಸೆಯುವುದು. ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವನೆ ಬೆಳಿಸಿ, ಜಿಗ್ಯಾಸ್ ಮೂಲಕ ವಿವಿಧ ಪ್ರಯೋಗಾಲಯ, ಸ್ಪರ್ಧೆ, ವಸ್ತು ಪ್ರದರ್ಶನ ಏರ್ಪಡಿಸಿ ಮಕ್ಕಳಲ್ಲಿ ಪ್ರಯೋಗದ ಮಹತ್ವ ತೋರಿಸಿ, ಅವರಲ್ಲಿ ವಿಜ್ಞಾನದ ಕುರಿತು ಅರಿವು ಮೂಡಿಸುವುದು.**
> ■ **ಡಾ.ಗಿರೀಶ ಯನಮಶೆಟ್ಟಿ, ಮುಖ್ಯ ವಿಜ್ಞಾನಿ, ಸಿಎಸ್‌ಐಆರ್– ಎನ್ ಎಎಲ್‌ನ**

ಶಾಲೆಗಳ ಉನ್ನತೀಕರಣಕ್ಕೆ ಪ್ರಯತ್ನ: ಶಾಸಕ



ಹಾನಗಲ್ : ಯಾವುದೇ ವೃತ್ತಿಯಲ್ಲಿ ಬದುಕು ಕಟ್ಟಿಕೊಳ್ಳಲು ಸಹ ಶಿಕ್ಷಣದ ಅಗತ್ಯವಿದೆ. ಹಾಗಾಗಿ ತಾಲೂಕಿನಲ್ಲಿ ಶಿಕ್ಷಣ ಕ್ಷೇತ್ರದಸುಧಾರಣೆಗೆಮಹತ್ವನೀಡಲಾಗಿದ್ದು, 11 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕದಿಂದ ದ್ವಿತೀಯ ಪಿಯುಸಿವರೆಗೆ ಶಿಕ್ಷಣ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದ್ದು, ಇನ್ನಷ್ಟು ಶಾಲೆಗಳನ್ನು ಉನ್ನತೀಕರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಬಮ್ಮನಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಅಕ್ಷರದ ಜ್ಞಾನ ಕೇವಲ ಸರ್ಕಾರಿ ನೌಕರಿಗೆ ಮಾತ್ರ ಸೀಮಿತವಾಗಿಲ್ಲ, ಕೃಷಿ, ಉದ್ಯೋಗ, ವ್ಯಾಪಾರ ಹೀಗೆ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಸಹ ಕೆಲಸ ಮಾಡಲು ಶಿಕ್ಷಣ ಬೇಕಿದೆ ಎಂದರು. ಶಿಗ್ಗಾಂವಿ–ಸವಣೂರು ಕ್ಷೇತ್ರದ ಶಾಸಕ ಯಾಸೀರ್‌ಖಾನ್ ಪಠಾಣ ಮಾತನಾಡಿ, ವಿದ್ಯಾರ್ಥಿಗಳು ಚಿತ್ತ ಅತ್ತಿತ್ತ ಹರಿಬಿಡದೇ ಓದುವ ಕಡೆಗೆ ಗಮನ ಕೇಂದ್ರೀಕರಿಸಬೇಕಿದೆ. ಭವಿಷ್ಯ ರೂಪಿಸುವ ಶಕ್ತಿ ಓದಿಗೆ ಮಾತ್ರ ಇದೆ. ಗುರಿ ಬೆನ್ನಟ್ಟಿದರೆ ಸಾಧನೆ ಅಸಾಧ್ಯವೇನಲ್ಲ, ರಾಜ್ಯ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆಯ ಮೂಲಕ ಶಿಕ್ಷಣದ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದ್ದು, ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಕಾಳಜಿ ವಹಿಸಲಾಗಿದೆ. ತಾಲೂಕಿನಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರು ಪರಿವರ್ತನ ಕಲಿಕಾ ಕೇಂದ್ರ ಆರಂಭಿಸಿ ವಿದ್ಯಾರ್ಥಿಗಳು, ಯುವಕ, ಯುವತಿಯರನ್ನು ತರಬೇತಿಗೊಳಿಸಿ ಸ್ಪರ್ಧಾತ್ಮಕ ಯುಗಕ್ಕೆ ಅಣಿಗೊಳಿಸುತ್ತಿರುವುದು ಇಡೀ ರಾಜ್ಯಕ್ಕೆ ಮಾದರಿ ಎಂದರು.

ತಾಪಂ ಕೆಡಿಪಿ ಸದಸ್ಯ ಮಹ್ಮದ್ ಹನೀಫ್ ಬಾಳೂರ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಪದ್ಮಾವತಿ ಬೇಂದ್ರೆ, ಪ್ರವೀಣ ಹಿರೇಮಠ, ಸಿಆರ್‌ಪಿ ಮಹದೇವ ವೇಷಗಾರ, ಮುಖ್ಯೋಪಾಧ್ಯಾಯ ಮಹೇಶ ನಾಯ್ಕ, ಪಿಡಿಓ ಅಶೋಕ ಇಂದೂರ, ಚನ್ನಬಸಣ್ಣ ಬಿದರಗಡ್ಡಿ, ರಾಮಣ್ಣ ರಾಮಜಿ, ಚನ್ನವೀರಗೌಡ ಪಾಟೀಲ, ನಿಂಗಮ್ಮ ಮುದುಕಣ್ಣನವರ ಮತ್ತಿತರರಿದ್ದರು.

> **ರಾಜ್ಯದಲ್ಲಿ 25 ಸಾವಿರ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಮುಂದಿನ ವರ್ಷ 10 ಸಾವಿರ ಶಾಲೆಗಳಲ್ಲಿ ತರಗತಿ ಆರಂಭಗೊಳ್ಳಲಿವೆ. ಈಗಾಗಲೇ ತಾಲೂಕಿನ 48 ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಕ್ರಮ ಕೈಗೊಂಡು ದಾಖಲಾತಿ ಹೆಚ್ಚಳಕ್ಕೆ ಗಮನ ಹರಿಸಲಾಗಿದೆ.**
> ■ **ಶ್ರೀನಿವಾಸ ಮಾನೆ, ಶಾಸಕ**

ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ: ಶಾಸಕ ಮಾನೆ

ಹಾನಗಲ್ಲ: ಧರ್ಮದ ಆಶ್ರಯದಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಧರ್ಮಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಇನ್ನೊಬ್ಬರ ಕಷ್ಟ–ಸುಖಗಳಲ್ಲಿ ಭಾಗಿಯಾಗಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಎಲ್ಲರಿಗೂ ಪ್ರಿಯವಾಗಿ ಬದುಕುವುದೇ ನಿಜವಾದ ಧರ್ಮ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ತಾಲೂಕಿನ ಬೆಳಗಾಲಪೇಟೆ ಗ್ರಾಮದ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಧರ್ಮಗೋಷ್ಠಿಯಲ್ಲಿ ಮಾತನಾಡಿ, ಪರಸ್ಪರ ಪ್ರೀತಿ, ವಿಶ್ವಾಸದಿಂದ ಪ್ರತಿಯೊಬ್ಬರೂ ಮಾನವರಾಗಿ ಬದುಕಬೇಕಿದೆ. ಭಗವಂತ ಪ್ರತಿಯೊಬ್ಬರಲ್ಲಿಯೂ ಇದ್ದಾನೆ ಎನ್ನುವ ನಂಬಿಕೆ ಇದೆ. ಎಲ್ಲರಲ್ಲಿಯೂ ಭಗವಂತನಿದ್ದಾನೆ ಎನ್ನುವ ನಂಬಿಕೆಯಲ್ಲಿ ಬದುಕುವ ಸಂಕಲ್ಪ ತೊಟ್ಟರೆ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ಮಕ್ಕಳು, ಯುವ ಸಮುದಾಯದಲ್ಲಿ ಸತ್ ಚಿಂತನೆಗಳನ್ನು ಬಿತ್ತುವ ಅಗತ್ಯವಿದೆ. ಇಂಥ ಕಾರ್ಯಕ್ರಮ, ಧರ್ಮಗೋಷ್ಠಿಗಳಿಂದ ಸಕಾರಾತ್ಮಕ ಅಂಶಗಳು ಪ್ರತಿಯೊಬ್ಬರಲ್ಲಿ ಪ್ರಭಾವ ಬೀರಲಿವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಧಾರವಾಡದ ಯೋಗ ಮತ್ತು ನಿಸರ್ಗೋಪಚಾರ ಮಹಾಮನೆಯ ಬಸವಾನಂದ ಸ್ವಾಮೀಜಿ ಮಾತನಾಡಿ, ಯೋಗ ಮತ್ತು ಉಪವಾಸಕ್ಕೆ ವೈಶಿಷ್ಟ್ಯಪೂರ್ಣ ಶಕ್ತಿ ಇದೆ. ಪ್ರತಿಯೊಬ್ಬರೂ ಉದಾತ್ತ ಮೌಲ್ಯಗಳೊಂದಿಗೆ ಅತ್ಯಂತ ಸರಳ ಜೀವನ ಶೈಲಿ ಅಳವಡಿಸಿಕೊಳ್ಳಬೇಕಿದೆ. ನಿಯಮಿತ ಯೋಗ ಮತ್ತು ಉಪವಾಸದ ಅಭ್ಯಾಸ ರೂಢಿಸಿಕೊಳ್ಳಬೇಕಿದೆ. ಅತ್ಯಂತ ಶ್ರೇಷ್ಠವಾದ ಮನುಜ ಕುಲದಲ್ಲಿ ನಾವೆಲ್ಲರೂ ಜನ್ಮತಳೆದಿದ್ದು ಬದುಕು ಸಾರ್ಥಕಪಡಿಸಿಕೊಳ್ಳಲು ಗಮನ ನೀಡಬೇಕಿದೆ ಎಂದರು.

ಕುಳೇನೂರಿನ ಗಿರೀಶಶಾಸ್ತ್ರಿ ಹಿರೇಮಠ ಪ್ರವಚನ ಹೇಳಿದರು. ಶ್ರೀಶೈಲ್ ಶಿರಸ್ಯಾಡ ಸಂಗೀತ ನೀಡಿದರು. ದೇವೇಂದ್ರಪ್ಪ ತಿಮ್ಮಾಪೂರ ತಬಲಾ ಸಾಥ್ ನೀಡಿದರು. ಸದ್ಭಕ್ತ ಮಂಡಳಿಯ ಶಿವಾನಂದಯ್ಯ ಹಿರೇಮಠ, ಪ್ರಕಾಶ ಕೋರಿಶೆಟ್ಟರ, ಪ್ರಕಾಶ ನರೇಗಲ್, ವಾಸುದೇವ ಉಣಕಲ್, ಸಿದ್ದಲಿಂಗಪ್ಪ ಕಮಡೊಳ್ಳಿ, ಮಂಜುಳಾ, ಶಿವಾಜಿ ಬಡಿಗೇರ, ಶಂಭಣ್ಣ ನರೇಗಲ್ ಇದ್ದರು.



ಜೀತ ಪದ್ಧತಿ ನಿರ್ಮೂಲನೆಗೆ ಕ್ರಮ ಕೈಗೊಳ್ಳಿ

ಹಾವೇರಿ: ದೇಶದ ಸ್ವಾತಂತ್ರ್ಯದ ಅಮೃತ ಕಾಲದಿಂದಲೂ ಮಾನವ ಕುಲಕ್ಕೆ ಕಳಂಕವಾಗಿರುವ ಈ ಜೀತ ಪದ್ಧತಿಯನ್ನು ಬುಡಸಮೇತ ಕಿತ್ತೊಗೆಯುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್.ಹೇಳಿದರು.



ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ ಮತ್ತು ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜೀತ ಪದ್ಧತಿ (ರದ್ದತಿ) ನಿರ್ಮೂಲನಾ ದಿನಾಚರಣೆ ಕುರಿತು ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, 1976ರ ಫೆಬ್ರವರಿ 9ರಂದು ಭಾರತ ಸರ್ಕಾರವು ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನೆ) ಕಾಯ್ದೆಯನ್ನು ಜಾರಿಗೆ ತಂದಿದೆ. ಗ್ರಾಮೀಣ ಪ್ರದೇಶದ ಸಾರ್ವಜನಿಕರೊಂದಿಗೆ ಅಧಿಕಾರಿಗಳು ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು ಮತ್ತು ಗ್ರಾಮ ಮಟ್ಟದಲ್ಲಿ ಜೀತ ಪದ್ಧತಿ ಕಂಡು ಬಂದಲ್ಲಿ ಅದರ ತಡೆಗೆ ಕ್ರಮವಹಿಸಬೇಕು ಎಂದರು.

ಹೆಚ್ಚುವರಿ ಎಸ್ಪಿ ಲಕ್ಷ್ಮಣ ಶಿರಕೋಳ ಮಾತನಾಡಿ, ಜಿಲ್ಲೆಯಲ್ಲಿ ಕಳೆದ 3ವರ್ಷಗಳಲ್ಲಿ ಯಾವುದೇ ಜೀತ ಪದ್ಧತಿ ಪ್ರಕರಣಗಳು ದಾಖಲಾಗಿಲ್ಲ. ಪೊಲೀಸ್ ಇಲಾಖೆ ಜೀತ ಪದ್ಧತಿ ಸಹಿಸುವುದಿಲ್ಲ. ಮಕ್ಕಳ ಶೋಷಣೆ, ಬಾಲ ಕಾರ್ಮಿಕ ಪದ್ಧತಿ, ಹಲವಾರು ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಯಾವುದೇ ಕ್ಷಣದಲ್ಲೂ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತಯಾರಿದೆ. ಜೀತದಾಳುಗಳನ್ನು ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕಾಯ್ದೆಯಡಿ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಅವಕಾಶವಿದೆ. ಇಂಥ ಅನಿಷ್ಟ ಪದ್ಧತಿಗಳು ಕಂಡು ಬಂದಲ್ಲಿ ಜೀತ ಕಾರ್ಮಿಕ ಸಹಾಯವಾಣಿ 155214 ಮತ್ತು ಮಕ್ಕಳ ಸಹಾಯವಾಣಿ 1098ಕ್ಕೆ ಸಂಪರ್ಕಿಸಲು ತಿಳಿಸಿದರು. ಜಿಪಂ ಉಪಕಾರ್ಯದರ್ಶಿ ಡಾ.ಪುನೀತ್ ಬಿ.ಆರ್. ಮಾತನಾಡಿದರು.ಜಿಲ್ಲಾ ಕಾರ್ಮಿಕ ಅಧಿಕಾರಿ ತರುನ್ನುಮ್ ಮಾತನಾಡಿದರು. ಎಸಿ ಕಲ್ಯಾಣಿ ಕಾಂಬ್ಳೆ, ಸಿಪಿಓ ಎಚ್.ವೈ.ಮೀಸೆ, ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು ಹಾಗೂ ವಿವಿಧ ಜಾಗೃತಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

ಹಾನಗಲ್ಲ: ತಮ್ಮನೇ ಅಣ್ಣನ ಮನೆಯನ್ನು ಕಳ್ಳತನ ಮಾಡಿದ ಘಟನೆ ತಾಲೂಕಿನ ಹಿರೂರು ಗ್ರಾಮದಲ್ಲಿ ನಡೆದಿದೆ. ಮಹಮ್ಮದ ಗೌಸ್ ಹಂಚಿನಮನಿ ಎಂಬುವರ ಮನೆಯನ್ನು ಅವರ ತಮ್ಮ ಮಹಮ್ಮದ ಅಲಿ ಹಂಚಿನಮನಿ(36) ಎಂಬಾತನೆ ಕಳ್ಳತನ ಮಾಡಿದ್ದನು. ಪ್ರಕರಣ ನಡೆದ ಮೂರೇ ದಿನಗಳಲ್ಲಿ ಅಣ್ಣನ ಮನೆಗೆ ಕನ್ನ ಹಾಕಿದ್ದ ಕಳ್ಳನನ್ನು ಬಂಧಿಸುವಲ್ಲಿ ಹಾನಗಲ್ ಪೊಲೀಸ್‌ರು ಯಶಸ್ವಿಯಾಗಿದ್ದಾರೆ.

ಫೆ. 14ರಂದು ಹಿರೂರು ಗ್ರಾಮದ ಮಹಮ್ಮದ ಗೌಸ್ ಹಂಚಿನಮನಿ ಎಂಬುವರ ಮನೆಯ ಹಿಂದಿನ ಅಡುಗೆ ಕೋಣೆಯ ಮೇಲಿನ ಹೆಂಚನ್ನು ತೆಗೆದು ಯಾರೋ ಕಳ್ಳರು ಮನೆಯಲ್ಲಿದ್ದ 15 ಲಕ್ಷ 42 ಸಾವಿರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣವನ್ನು ಕದ್ದುಕೊಂಡು ಪರಾರಿ ಆಗಿದ್ದರು. ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಕಳ್ಳತನ ಆಗುತ್ತಿದ್ದಂತೆ ಮನೆಯವರು ಗಾಬರಿ ಆಗಿದ್ದರು. ಈ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಹೆಚ್ಚುವರಿ ಎಸ್ಪಿ ಎಲ್.ವೈ.ಶಿರಕೋಳ, ಶಿಗ್ಗಾಂವ ಡಿವೈಎಸ್‌ಪಿ – ಗುರುಶಾಂತಪ್ಪ ಕೆ.ವಿ ಮತ್ತು ಹಾನಗಲ್ ಸಿಪಿಐ ಬಸವರಾಜ ಹಳಬಣ್ಣವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಸಂಪತ್.ಎಸ್.ಆನಿಕಿವಿ ನೇತೃತ್ವದ ಪೊಲೀಸರ ತಂಡ ಯಶಸ್ವಿಯಾಗಿದ್ದಾರೆ. ಸಾವಿರ ರೂಪಾಯಿ ಮೌಲ್ಯದ 38 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 2 ಲಕ್ಷ 76 ಪ್ರಕರಣ ನಡೆದ ಮೂರೇ ಮೂರು ದಿನಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಒಟ್ಟು 15 ಲಕ್ಷ 42 ಸಾವಿರ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣ ಹಾಗೂ ನಗದು ಹಣವನ್ನು ಜಪ್ತಿ ಮಾಡಲಾಗಿದೆ.



ಬಿಜೆಪಿ ಜಿಲ್ಲಾಧ್ಯಕ್ಷ ಕ್ಷಮೆಯಾಚಿಸಲಿ

ಹಾವೇರಿ: ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಸಮಾಜ ತೀವ್ರವಾಗಿ ಖಂಡಿಸುತ್ತದೆ. ಒಂದು ವಾರದೊಳಗೆ ಕ್ಷಮೆಯಾಚಿಸಬೇಕು. ಇಲ್ಲವಾದರೆ ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಹಾವೇರಿ ಅಂಜುಮನ್ ಎ ಇಸ್ಲಾಂ ಕಮಿಟಿ ಸದಸ್ಯ ಇರ್ಫಾನ್‌ಖಾನ್ ಪಠಾಣ್ ಹೇಳಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಜಿಲ್ಲಾಧ್ಯಕ್ಷರು ಹೇಳಿರುವಂತಹ ಸುಳ್ಳರು, ಕಳ್ಳರು, ಮೋಸಗಾರರು ನಮ್ಮಲ್ಲಿ ಯಾರು ಇಲ್ಲ. ಅಂತಹವರು ಯಾರಾದರೂ ಇದ್ದರೆ ಒಂದು ವಾರದೊಳಗೆ ಸಾಬೀತುಪಡಿಸಬೇಕೆಂದು ಆಗ್ರಹಿಸುತ್ತೇನೆ. ಒಂದು ವೇಳೆ ಸಾಬೀತು ಪಡಿಸಲು ವಿಫಲರಾದರೆ ಬೇಷರತ್ ಸಮಾಜದ ಕ್ಷಮೆಯಾಚಿಸಬೇಕು. ಇಲ್ಲವಾದರೆ ಮಾನನಷ್ಟ ಮೊಕದ್ದಮೆ ಹಾಕಲಾಗುವುದು ಎಂದರು.



ಅಂಜುಮನ್ ಸಂಸ್ಥೆ ಚುನಾವಣೆ ನಡೆದಿರುವುದು ಫೆ.15ಕ್ಕೆ, ಆದರೆ ಬಿಜೆಪಿ ಜಿಲ್ಲಾಧ್ಯಕ್ಷರು ಫೆ.11ರಂದು ಅಂಜುಮನ್ ಸಂಸ್ಥೆ ಚುನಾಯಿತ ಪದಾಧಿಕಾರಿಗಳಿಗೆ ಸನ್ಮಾನ ಮಾಡಿದ್ದಾರೆ ಎಂದು ಯಾರದೋ ಮಾತು ಕೇಳಿ ತಪ್ಪುಗ್ರಹಿಕೆಯಿಂದಾಗಿ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆ. ಇದನ್ನು ಸಮುದಾಯ ತೀವ್ರವಾಗಿ ಖಂಡಿಸಿದ್ದು, ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಅಂಜುಮನ್ ಕಮಿಟಿ ಸದಸ್ಯರಾದ ಜಮೀರ್ ಜಿಗರಿ, ಮುಜಾಫರ ಕೊಟ್ಟಿಗೇರಿ, ಚಮನಶರೀಫ ಮುಲ್ಲಾ, ಅನ್ವರ ಕಡೇಮನಿ, ವಾಸೀಂ ಸನ್ನುಖಾನವರ, ಹಜರತ್ ಅಲಿ ತಹಸೀಲ್ದಾರ, ಖಾಸೀಂಸಾಬ ಆಗಡಿ, ಸಾಂಕ ಸವಣೂರ, ಹಸನರಜಾಕ ಅತ್ತಾರ, ಬಾಬುಲಾಲ್ ಬಾಲೇಬಾಯಿ, ಖಮರ್‌ಅಲಿ ಕಲ್ಯಾಣಿ, ಗೌಸ್ ಹತ್ತಿಕಾಳ, ಐಸ್ಪಾಕ ಹಸನ್ ವಾಲೆ ಇದ್ದರು.

ನಮ್ಮೂರು ನಮ್ಮ ಕೆರೆ ಯೋಜನೆ: ಭೂಮಿಪೂಜೆ

ಹಾನಗಲ್ಲ: ತಾಲೂಕಿನ ಹುಣಸಿಕಟ್ಟೆ ಗ್ರಾಮದ ಚುಂಚಲ ಕಟ್ಟೆ ಕೆರೆಯ ಹೂಳೆತ್ತುವ ಕಾರ್ಯಕ್ರಮಕ್ಕೆ ಸಮಾಜ ಸೇವಕ ಸಿದ್ದಲಿಂಗಣ್ಣ ಕಮಡೊಳ್ಳಿ ಚಾಲನೆ ನೀಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ನಮ್ಮೂರು ನಮ್ಮ ಕೆರೆ ಯೋಜನೆಯಡಿಯಲ್ಲಿ ಭೂಮಿಪೂಜೆ ನೆರವೇರಿಸಿ ಸಮಾಜ ಸೇವಕ ಸಿದ್ದಲಿಂಗಣ್ಣ ಕಮಡೊಳ್ಳಿ ಮಾತನಾಡಿದರು.

ಕೃಷಿಕರಿಗೆ ಜನ–ಜಾನುವಾರಗಳಿಗೆ, ಪ್ರಾಣಿ ಪಕ್ಷಿಗಳಿಗೆ ನೀರಿನ ಪೂರೈಕೆ ಮತ್ತು ಅಂರ್ತಜಲ ಮಟ್ಟ ಹೆಚ್ಚಾಗಿ ನೀರಿನ ಕೊರತೆಯನ್ನ ನೀಗಿಸಲು ಸಾಧ್ಯವಾಗುತ್ತಿದೆ. ಆದ್ದರಿಂದ ನಾವೆಲ್ಲರೂ ಸೇರಿ ಇಂತಹ ಕೆಲಸಕ್ಕೆ ಕೈ ಜೋಡಿಸುವಂತೆ ತಿಳಿಸಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಸಮಾಜಿಮುಖಿ ಕಾರ್ಯಕ್ರಮದ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು. .ಮುಖ್ಯ ಅತಿಥಿಯಾಗಿ ಧಾರವಾಡ ಪ್ರಾದೇಶಿಕ ಕೆರೆ ವಿಭಾಗದ ಅಭಿಯಂತರರಾದ ನಿಂಗರಾಜ ಮಡಿವಾಳರ ರವರು ಕೆರೆ ಹೂಳೆತ್ತುವದರಿಂದ ಆಗುವ ಪ್ರಯೋಜನಗಳು ಮತ್ತು ಕೆರೆ ಕಾಮಗಾರಿ ನಿಯಮ ಬದ್ಧವಾಗಿ ನಡೆಯುವ ಬಗ್ಗೆ ಮಾಹಿತಿ ನೀಡಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇದುವರೆಗೆ ರಾಜ್ಯದಲ್ಲಿ 75ಕೋಟಿ ರೂ.ಅನುದಾನದಲ್ಲಿ 950 ಕೆರೆಯನ್ನು ಹೂಳೆತ್ತಲಾಗಿರುತ್ತದೆ. ಆದ್ದರಿಂದ ಈ ಕೆರೆಯ ಹೂಳನ್ನುರೈತರು ಬಳಕೆ ಮಾಡಿಕೊಂಡು ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು. ಹಾನಗಲ್ಲ ತಾಲೂಕಿನ ಯೋಜನಾಧಿಕಾರಿಗಳಾದ ರಘುರಾಮ ನಾಯ್ಕರವರು ಮಾತನಾಡಿದರು. ಆಲದಕಟ್ಟೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಮಣ್ಣ ಹನಕನಹಳ್ಳಿ, ಸ್ಥಳೀಯ ಕೆರೆ ಅಭಿವೃದ್ಧಿ ಸಮಿತಿಯ ಸದಸ್ಯರು, ಮಾಜಿ ಗ್ರಾಪಂ ಮಾಜಿ ಉಪಾಧ್ಯಕ್ಷ ರವಿ ಮ್ಯಾಗೇರಿ, ಮಹೇಶ ಕುಲಕರ್ಣಿ, ಗಂಗಣ್ಣ ಪ್ಯಾಟಿ, ಲಕ್ಷಣ ಸಂಶಿ, ಕಲ್ಲವೀರಪ್ಪಗಿರಿಯಪ್ಪನವರ, ಮಾಲತೇಶ ಶಿಗ್ಗಾಂವಿ, ಮಾರ್ಕಂಡೆಯ ಹಿರೇಮಠ, ಸೇವಾಪ್ರತಿನಿದಿ ಶೈಲಜಾ ಬಾಲಣ್ಣನವರು, ಮಹಾಂತೇಶ ಹರಕುಣಿ, ಮಂಜುನಾಥ ಉಣಕಲ್ಲ ಉಪಸ್ಥಿತರಿದ್ದರು.



ನಾಳೆ ತ್ರಿಪದಿಕವಿ ಸರ್ವಜ್ಞರ ಜಯಂತಿ

ಹಾವೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಾವೇರಿ ಜಿಲ್ಲಾ ಕುಂಬಾರ ಸಂಘದ ಸಹಯೋಗದಲ್ಲಿ ತ್ರಿಪದಿಕವಿ ಸರ್ವಜ್ಞರ ಜಯಂತಿ ಫೆ.20ರಂದು ಬೆಳಗ್ಗೆ 11 ಗಂಟೆಗೆ ಹಾವೇರಿ ನಗರದ ಪ್ರವಾಸಿ ತಾಣ ಗಾಂಧಿ ಭವನದಲ್ಲಿ ಜರುಗಲಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರ ಗೌರವಾನ್ವಿತ ಉಪಸ್ಥಿತಿಯಲ್ಲಿ, ಜವಳಿ, ಕಬ್ಬು ಅಭಿವೃದ್ಧಿ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.ಸಂಸದ ಬಸವರಾಜ ಬೊಮ್ಮಾಯಿ ಗೌರವ ಉಪಸ್ಥಿತಿಯಲ್ಲಿ, ಶಾಸಕರು ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಬ್ಯಾಡಗಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಅಧ್ಯಕ್ಷ ಸೈಯದ್ ಅಜೀಮಪೀರ್ ಎಸ್ ಖಾದ್ರಿ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಎಸ್.ಆರ್ .ಪಾಟೀಲ, ಕರ್ನಾಟಕ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ವಿಧಾನ ಪರಿಷತ್ ಶಾಸಕರಾದ ಪ್ರೊ.ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ, ಶಾಸಕರಾದ ಶ್ರೀನಿವಾಸ ಮಾನೆ, ಯು.ಬಿ. ಬಣಕಾರ, ಪ್ರಕಾಶ ಕೋಳಿವಾಡ,ಯಾಸೀರ ಅಹ್ಮದಖಾನ್ ಪಠಾಣ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜಿಗೌಡ್ರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ. ಹಿರೇಮಠ ಹಾಗೂ ತಾಲೂಕು ಅಧ್ಯಕ್ಷ ಎಂ.ಎಂ.ಮೈದೂರ ಭಾಗವಹಿಸಲಿದ್ದಾರೆ. ಮಾಸೂರಿನ ಮಲ್ಲೇಶಪ್ಪ ಗುತ್ತೆಣ್ಣನವರ ಉಪನ್ಯಾಸಕರಾಗಿ ಭಾಗವಹಿಸಲಿದ್ದಾರೆ. ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ರೇವಣೆಪ್ಪ ಬಸವಣ್ಣೆಪ್ಪ ಚಕ್ರಸಾಲಿ ಪಾಲ್ಗೊಳ್ಳಲಿದ್ದಾರೆ.

ಕಿರುಸುದ್ದಿ

ಫೆ.21ರಂದು ವಿಕಲಚೇತನರ ಕ್ರೀಡಾಕೂಟ

ಬೆಳಗಾವಿ: ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ ಫೆ.21 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಜಿಲ್ಲೆಯ ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ-ಸೇವಾ ಸಂಸ್ಥೆಗಳು, ವಿಶೇಷ ಶಾಲೆಗಳನ್ನು ನಡೆಸುತ್ತಿರುವ ಎಲ್ಲಾ ಸ್ವಯಂ-ಸೇವಾ ಸಂಸ್ಥೆಗಳು ವಿಶೇಷ ಶಾಲೆಗಳ ಮಕ್ಕಳೊಂದಿಗೆ ಜಿಲ್ಲೆಯ ವಿಕಲಚೇತನ ಕ್ರೀಡಾಪಟುಗಳು, ಎಂ.ಆರ್.ಡಬ್ಲ್ಯೂ. ವಿ.ಆರ್.ಡಬ್ಲ್ಯೂ.ಯು.ಆರ್.ಡಬ್ಲ್ಯೂಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕ್ರೀಡಾ ಕೂಟವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ ನಾಳೆ

ಬೆಳಗಾವಿ: ಹುವಿಸಕಂನಿ ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಫೆ.21 ರಂದು ಬೆಳಿಗ್ಗೆ 10. ಘಂಟೆಯಿಂದ ಸಂಜೆ 5. ಘಂಟೆಯವರೆಗೆ 33 ಕೆ.ವ್ಹಿ. ಲೋಂಡಾ ಉಪಕೇಂದ್ರದಿಂದ ಸರಬರಾಜು ಆಗುವ ನಾಗರಗಾಳಿ, ನಾಗರಗಾಳಿ ರೇಲ್ವೆ ಸ್ಟೇಶನ್, ಮುಂಡವಾಡ, ಕುಂಬರ್ಡಾ, ತಾರವಾಡ, ಲೋಂಡಾ, ಲೋಂಡಾ ರೇಲ್ವೆ ಸ್ಟೇಶನ್, ಗುಂಜಿ, ಮೋಹಿಶೇಟ, ವಾಟ್ರೆ, ಭಾಲ್ಕೆ ಬಿ.ಕೆ, ಭಾಲ್ಕೆ ಕೆ.ಎಚ್, ಶಿಂದೋಳ್ಳಿ, ಹೊನ್ಕಲ, ಸಾವರಗಾಳಿ, ಅಂಬೇವಾಡಿ, ತಿವೊಳ್ಳಿ ಹಾಗೂ ಡೋಕೆಗಾಳಿ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹುವಿಸಕಂನಿ ಕಾರ್ಯನಿರ್ವಾಹಕ ಇಂಜಿನೀಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪ್ರಾಪ್ತ ಬಾಲಕನಿಂದ ಟ್ರಕ್ ಚಾಲನೆ: ಮಾಲಿಕನಿಗೆ ದಂಡ

ಬೆಳಗಾವಿ: ಸಾರಿಗೆ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಮಕ್ಕಳ ಮೇಲಿನ ಅತಿಯಾದ ವ್ಯಾಮೋಹ ಅಥವಾ ಅಜಾಗರೂಕತೆ ಕೆಲವೊಮ್ಮೆ ಭಾರೀ ಬೆಲೆ ತೆರುವಂತೆ ಮಾಡುತ್ತದೆ. ಅಪ್ರಾಪ್ತ ಬಾಲಕನೊಬ್ಬನಿಗೆ ಟ್ರಕ್ ಚಲಾಯಿಸಲು ಅವಕಾಶ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳಗಾವಿಯ ಜೆಎಂಎಫ್‌ಸಿ ತೃತೀಯ ನ್ಯಾಯಾಲಯವು ಟ್ರಕ್ ಮಾಲೀಕನಿಗೆ 25,000 ರೂಪಾಯಿ ಭಾರಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಿಟ್ಟೂರು ಗ್ರಾಮದ ಈ ಟ್ರಕ್, ಇತ್ತೀಚೆಗೆ ಬೆಳಗಾವಿಯ ಟಿಳಕವಾಡಿ ಭಾಗದಲ್ಲಿ ಸಂಚರಿಸುತ್ತಿತ್ತು. ಸಂಚಾರಿ ಪೊಲೀಸರು ವಾಹನವನ್ನು ತಡೆದು ತಪಾಸಣೆ ನಡೆಸಿದಾಗ, ಚಾಲಕನ ಸೀಟಿನಲ್ಲಿ ಕುಳಿತಿದ್ದವನು ಅಪ್ರಾಪ್ತ ಬಾಲಕ ಎಂಬುದು ಕಂಡುಬಂದಿದೆ. ಆತನ ಬಳಿ ಯಾವುದೇ ಪರವಾನಗಿ ಇರಲಿಲ್ಲ. ಈ ಗಂಭೀರ ಲೋಪವನ್ನು ಪರಿಗಣಿಸಿದ ದಕ್ಷಿಣ ಸಂಚಾರಿ ಠಾಣೆಯ ಅಧಿಕಾರಿಗಳು ತಕ್ಷಣವೇ ಟ್ರಕ್ ಅನ್ನು ಜಪ್ತಿ ಮಾಡಿ, ಮಾಲೀಕನಿಗೆ ನೋಟಿಸ್ ಜಾರಿ ಮಾಡಿದ್ದರು.

ನ್ಯಾಯಾಲಯದ ಆದೇಶ: ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಸಾರ್ವಜನಿಕರ ಜೀವಕ್ಕೆ ಸಂಚಕಾರ ತರುವ ಇಂತಹ ವರ್ತನೆಯನ್ನು ತೀವ್ರವಾಗಿ ಖಂಡಿಸಿದೆ. ಸೋಮವಾರ (ಫೆ.16) ಮಾಲೀಕನು ದಂಡದ ಮೊತ್ತ ಪಾವತಿಸಿದ ನಂತರವೇ ಜಪ್ತಿ ಮಾಡಿದ್ದ ವಾಹನವನ್ನು ಬಿಡುಗಡೆ ಮಾಡಲು ಪೊಲೀಸರಿಗೆ ಸೂಚಿಸಿತು.

ಹೆಚ್ಚುತ್ತಿರುವ ಆತಂಕ: ನಗರ ಹಾಗೂ ಉಪನಗರ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಲೈಸೆನ್ಸ್ ಇಲ್ಲದ ಅಪ್ರಾಪ್ತರು ವಾಹನ ಚಲಾಯಿಸುವುದು ಸಲೀಸಾಗಿ ನಡೆಯುತ್ತಿದೆ. ಮಕ್ಕಳು ಹಠ ಮಾಡುತ್ತಾರೆಂಬ ಕಾರಣಕ್ಕೆ ಪೋಷಕರು ಅವರ ಕೈಗೆ ವಾಹನ ನೀಡುತ್ತಿದ್ದಾರೆ. ಆದರೆ ಈ ಹಠ ಒಬ್ಬರ ಪ್ರಾಣಕ್ಕೆ ಕುತ್ತು ತರಬಹುದು ಎಂದು ಪೊಲೀಸ್ ಇಲಾಖೆ ಆತಂಕ ವ್ಯಕ್ತಪಡಿಸಿದೆ.

ಅಪಘಾತ: ಯುವಕ ಸಾವು

ಕಬ್ಬೂರ: ಪಟ್ಟಣದ ನಿಪ್ಪಾಣಿ-ಮುದೋಳ ರಾಜ್ಯ ಹೆದ್ದಾರಿ 18ರ ಗಣೇಶ ನಗರ ಬಳಿಯಲ್ಲಿ ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಅಪಘಾತ ಸಂಭವಿಸಿ ಸ್ಥಳದಲೇ ಯುವಕ ಮೃತಪಟ್ಟ ಘಟನೆ ಬುಧವಾರ ನಡೆದಿದೆ.



ಮೃತ ಯುವಕ ಚಿಕ್ಕೋಡಿ ತಾಲೂಕಿನ ಕರಗಾಂವ ಗ್ರಾಮದ ಮಲ್ಲಿಕಾರ್ಜುನ ಚಂದ್ರಕಾಂತ ಕಡಲಗಿ (20)ಹಾಗೂ ಜೋಡಟ್ಟಿ ಗ್ರಾಮದ ವಿಠ್ಠಲ ಮಾರುತಿ ಅಥಣಿ (20) ತೀವ್ರ ಗಾಯವಾಗಿ ಚಿಕಿತ್ಸೆಯನ್ನು ಚಿಕ್ಕೋಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಜೋಡಟ್ಟಿ ಕಡೆಯಿಂದ ಕಬ್ಬೂರಿಗೆ ಬೈಕಿನ ಮೇಲೆ ಬರುವಾಗ ಟ್ರ್ಯಾಕ್ಟರ್ ಕಬ್ಬೂರಿನಿಂದ ಜೋಡಟ್ಟಿ ಕಡೆಗೆ ಹೋಗುವಾಗ ಚಾಲಕನ ಅಜಾಗುರುಕತೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.



ಬೆಳಗಾವಿ: ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀಗೆ ಭಾಜನರಾಗಿರುವ ಕೆಎಲ್‌ಇ ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷ, ರಾಜ್ಯಸಭೆಯ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆಯವರನ್ನು ಪ್ರಗತಿ ಮೀಡಿಯಾ ಹೌಸ್ ಪರವಾಗಿ ಅಭಿನಂದಿಸಿ, ಸನ್ಮಾನಿಸಲಾಯಿತು. ಪ್ರಗತಿ ಮೀಡಿಯಾ ಹೌಸ್ ಮುಖ್ಯಸ್ಥ ಎಂ.ಕೆ. ಹೆಗಡೆ ಕೋರೆಯವರಿಗೆ ಶಾಲು ಹೊದಿಸಿ ಸತ್ಕರಿಸಿದರು.

ಹಿಡಕಲ್ ಗ್ರಾಮದ ಸಮಸ್ಯೆ ನಿವಾರಣೆಗೆ ಪ್ರಯತ್ನ

ಖಾನಾಪುರ: ಹಿಡಕಲ್ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಇದ್ದು, ಈ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ತಾಲೂಕಿನ ಹಿಡಕಲ್ ಗ್ರಾಮದ ಅಡವಿ ಸಿದ್ಧೇಶ್ವರ ಮಠದಲ್ಲಿ ಆಯೋಜಿಸಿದ್ದ ಮಠದ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮತ್ತು ಯುವಕರಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಬೆಳೆಸುವಲ್ಲಿ ಮಠಗಳು ಮುಖ್ಯ ಪಾತ್ರ ವಹಿಸುತ್ತವೆ. ಸಮಾಜವನ್ನು ಸನ್ಮಾರ್ಗದತ್ತ ನಡೆಸಲು ಗುರುವಿನ ಮಾರ್ಗದರ್ಶನ ಅವಶ್ಯವಾಗಿದ್ದು, ಹಿಡಕಲ್ ಅಡವಿಸಿದ್ಧೇಶ್ವರ ಮಠದ ಶ್ರೀಗಳು ಮಠದಲ್ಲಿ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ಭಾಗದ ಜನತೆಯಲ್ಲಿ ಧರ್ಮಜಾಗೃತಿ ಉಂಟು ಮಾಡುತ್ತಿದ್ದಾರೆ. ಈ ಮಠದ ಅಭಿವೃದ್ಧಿಗಾಗಿ ತಾವೂ ಸಹ ಶ್ರೀಗಳಿಗೆ ಸಂಪೂರ್ಣ ಸಹಾಯ-ಸಹಕಾರ ನೀಡಲು ಬದ್ಧ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯಕ್ಕುಂಡಿಯ ಪಂಚಾಕ್ಷರಿ ಸ್ವಾಮೀಜಿ, ದೇವರಶೀಗಿಹಳ್ಳಿಯ ವೀರೇಶ್ವರ ಸ್ವಾಮೀಜಿ, ಶ್ರೀಮಠದ ಪೀಠಾಧ್ಯಕ್ಷ ಅಡವಿಸಿದ್ಧೇಶ್ವರ ಸ್ವಾಮೀಜಿ, ಶಾಂತಯ್ಯ ಸ್ವಾಮೀಜಿ, ಬಿಜೆಪಿ ಮುಖಂಡರಾದ ಮಲ್ಲಪ್ಪ ಮಾರಿಹಾಳ, ಸುನೀಲ ಮಡ್ಡಿಮನಿ, ಅಮಿತ ಕುಂದೇಕರ, ಸಿದ್ದು ಪಾಟೀಲ, ಭರಮಾನಿ ಪಾಟೀಲ, ಕಾಂಗ್ರೆಸ್ ಮುಖಂಡ ರಾಜು ತಳವಾರ, ಕಾಶೀಮ ಹಟ್ಟಿಹೊಳಿ ಹಾಗೂ ಇತರರು ಇದ್ದರು, ಶಿಕ್ಷಕ ವಿವೇಕ ಕುರಗುಂದ ಸ್ವಾಗತಿಸಿದರು, ಮಂಜು ಅಂಕಲಗಿ ನಿರೂಪಿಸಿದರು.



ಖಾನಾಪುರ: ತಾಲೂಕಿನ ಹಿಡಕಲ್ ಗ್ರಾಮದ ಅಡವಿ ಸಿದ್ಧೇಶ್ವರ ಮಠದಲ್ಲಿ ಆಯೋಜಿಸಿದ್ದ ಮಠದ ಜಾತ್ರಾ ಮಹೋತ್ಸವದಲ್ಲಿ ಶಾಸಕ ವಿಠ್ಠಲ ಹಲಗೇಕರ ಮಾತನಾಡಿದರು.ಈ ಸಂದರ್ಭದಲ್ಲಿ ಯಕ್ಕುಂಡಿಯ ಪಂಚಾಕ್ಷರಿ ಸ್ವಾಮೀಜಿ, ದೇವರಶೀಗಿಹಳ್ಳಿಯ ವೀರೇಶ್ವರ ಸ್ವಾಮೀಜಿ, ಶ್ರೀಮಠದ ಪೀಠಾಧ್ಯಕ್ಷ ಅಡವಿಸಿದ್ಧೇಶ್ವರ ಸ್ವಾಮೀಜಿ, ಶಾಂತಯ್ಯ ಸ್ವಾಮೀಜಿ, ಬಿಜೆಪಿ ಮುಖಂಡರಾದ ಮಲ್ಲಪ್ಪ ಮಾರಿಹಾಳ, ಕಾಂಗ್ರೆಸ್ ಮುಖಂಡ ರಾಜು ತಳವಾರ, ಕಾಶೀಮ ಹಟ್ಟಿಹೊಳಿ ಹಾಗೂ ಇತರರು ಇದ್ದರು.

ಯರಗಟ್ಟಿ ತಾಲೂಕಿನ 3ನೇ ಕನ್ನಡ ಸಾಹಿತ್ಯ ಸಮ್ಮೇಳನ

ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

ಯರಗಟ್ಟಿ: ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿಯಬೇಕಾದರೆ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಯಬೇಕು, ಜತೆಗೆ ಕನ್ನಡ ಓದಲು ಪ್ರೋತ್ಸಾಹಿಸಬೇಕು ಎಂದು ಸರ್ವಾಧ್ಯಕ್ಷ ಸಾಹಿತಿ ನಿಲಕಂಠ ಮಲಕನ್ನವರ ಹೇಳಿದರು.

ಸಮೀಪದ ತಲ್ಲೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯರಗಟ್ಟಿ ತಾಲೂಕಿನ 3ನೇ ಕನ್ನಡ ಸಾಹಿತ್ಯ ಸಮ್ಮೇಳನದಸರ್ವಾಧ್ಯಕ್ಷತೆವಹಿಸಿಮಾತನಾಡಿದ ಅವರು, ಯರಗಟ್ಟಿ ತಾಲೂಕು ಗಾತ್ರದಲ್ಲಿ ಕಿರಿದಾದರೂ ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ಮಹತ್ವದ ಇತಿಹಾಸ, ಪರಂಪರೆಯನ್ನು ಹೊಂದಿದೆ. ಈ ನಾಡಿನ ಅಸ್ಮಿತೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ತಾಲೂಕಿನ ಯುವಕ ಯುವತಿಯರು ಮಾಡಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರು ಮಾತನಾಡಿ, ಕನ್ನಡ, ನಾಡು, ನುಡಿಗೆ ಅನೇಕರು ಶ್ರಮಿಸಿದ್ದಾರೆ. ಕನ್ನಡ ಭಾಷೆಯ, ನಾಡು ನುಡಿಯ ಬಗ್ಗೆ ಎಲ್ಲರೂ ಅಭಿಮಾನ ಹೊಂದಬೇಕು, ಕನ್ನಡವನ್ನು ಬಳಸಿ, ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಶಾಸಕ ವಿಶ್ವಾಸ ವೈದ್ಯ ಮಾತನಾಡಿ, ಕನ್ನಡ ಸಾಹಿತ್ಯ ಜಗತ್ತನ್ನು ಹೊಸ ತಲೆಮಾರಿಗೆ ಪರಿಚಯಿಸುವ ಅನಿವಾರ್ಯತೆ ಇದೆ. ಕನ್ನಡ, ನಾಡು ನುಡಿಯ ವಿಚಾರದ ಜಾಗೃತಿಯನ್ನು ಹೊಸ ತಲೆಮಾರಿಗೆ ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು.

ಇದೆ ಸಂದರ್ಭದಲ್ಲಿ ದೇಸಗತಿ ಮನೆತನದ ಧಣಿಗಳಾದ ವಿಕ್ರಮಕುಮಾರ ದೇಸಾಯಿಯವರು ಡಾ. ರಾಜಶೇಖರ ಬಿರಾದಾರ ಅವರ ಯರಗಟ್ಟಿ ಕಾವ್ಯ ಕುಸುಮ ಹಾಗೂ ಆರ್.ಎಸ್.ಕಲ್ಲಣ್ಣವರ ಅವರ ಮಕರಂದ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.



> ತಲ್ಲೂರು ಗ್ರಾಮವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಇಲ್ಲಿನ ದೇಸಗತಿ ಮನೆತನದ ರುದ್ರಮ್ಮ ತಾಯಿಯು ಕಿತ್ತೂರು ಸಂಸ್ಥಾನದ ರಾಣಿಯಾಗಿ ಸಂಸ್ಥಾನದ ಹೆಸರುಳಿಸಲು ಕತ್ತಿ, ಕವಚವನ್ನುಟ್ಟು ಹೋರಾಡಿದ ಧೀರ ಮಹಿಳೆಯಾಗಿದ್ದಾಳೆ. ದುರಂತವೆಂದರೆ ಇಂತಹ ವೀರರಾಣಿಯ ಕುರಿತ ಐತಿಹಾಸಿಕ ದಾಖಲೆಗಳು ಅಲಭ್ಯವಾಗಿದ್ದು, ವಿದ್ವಾಂಸರು ಈ ಕುರಿತು ಹೆಚ್ಚಿನ ಸಂಶೋಧನೆಗೆ ತೊಡಗಬೇಕು.
>
> ■ ಡಾ. ಸಿ.ಕೆ. ನಾವಲಗಿ. ಖ್ಯಾತ ಜಾನಪದ ವಿದ್ವಾಂಸ

ಇದಕ್ಕೂ ಮುಂಚೆ ದೇಸಾಯಿ ಕೋಟೆ ಆವರಣದಿಂದ ಸಮ್ಮೇಳನದ ಸರ್ವಾಧ್ಯಕ್ಷರ ದಂಪತಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.

ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ, ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕಸಾಪ ತಾಲೂಕಾಧ್ಯಕ್ಷ ತಮ್ಮಣ್ಣ ಕಾಮಣ್ಣವರ, ತಹಶೀಲ್ದಾರ್ ಎಮ್.ವಿ. ಗುಂಡಪ್ಪಗೋಳ, ಬಿಇಓ ಎ.ಎ. ಖಾಜಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಬಿ.ಎನ್.ಬ್ಯಾಳಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಪಿಡಿಓ ರಾಘವೇಂದ್ರ ಎಸ್.ಪಿ, ಕಸಾಪ ನಿಕಟಪೂರ್ವ ಅಧ್ಯಕ್ಷ ರಾಜೇಂದ್ರ ವಾಲಿ, ಮಾಜಿ ಸೈನಿಕ ಬಸಪ್ಪ ಅಂಗಡಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಮುಖಂಡ ಶಂಕರಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಮಹಾರುದ್ರ ಉಪ್ಪಿನ, ಗ್ರಾಪಂ ಮಾಜಿ ಸದಸ್ಯ ಬಸವರಾಜ ಪೂಜೇರ, ಎಂ.ವಿ.ಉಪ್ಪಿನ, ಮೋಹನ ಹಾದಿಮನಿ, ಆರ್.ಎಲ್. ಜೂಗನವರ, ಈರಣ್ಣಾ ಹುದ್ದಾರ, ಎಸ್.ಎಸ್. ಕುರುಬಗಟ್ಟಿಮಠ, ಭಾಸ್ಕರ ಹಿರೇಮತ್ರಿ, ಎ.ವ್ಹಿ.ಇಂಗಳೆ, ಬಂಗಾರೆಪ್ಪ ಹರಳಿ, ಮುದ್ದಕಪ್ಪ ದಳವಾಯಿ, ಮಹಾಂತೇಶ ಗೋಡಿ, ಪರ್ವತಗೌಡ ಪಾಟೀಲ ಮತ್ತಿತರಿದ್ದರು. ಬಸನಗೌಡ ಅಣ್ಣಿಗೇರಿ ಸ್ವಾಗತಿಸಿದರು, ವಿಜಯಲಕ್ಷ್ಮೀ ನಿಂಗದಳ್ಳಿ ನಿರೂಪಿಸಿದರು.

ಸರಕಾರಿ ಮಾರುಕಟ್ಟೆಗೆ ಮರಳಿದ ವ್ಯಾಪಾರಿಗಳು: ಜಿಲ್ಲಾಧಿಕಾರಿ

ಬೆಳಗಾವಿ: ಇಲ್ಲಿರುವ ಹೂವಿನ ಸಗಟು ಮಾರುಕಟ್ಟೆ ವಿವಾದ ಕೊನೆಗೂ ತಣ್ಣಗಾಗಿದೆ. ಶಾಸಕ ಆಸೀಫ್ ಸೇಠ್ ಸಂಧಾನ ಮತ್ತು ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರ ಕಟ್ಟುನಿಟ್ಟಿನ ಸೂಚನೆಯ ಬೆನ್ನಲ್ಲೇ, ಖಾಸಗಿ ಮಾರುಕಟ್ಟೆ ನಂಬಿ ಹೋಗಿದ್ದ ವ್ಯಾಪಾರಿಗಳು ಮತ್ತೆ ಸರಕಾರಿ ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿದ್ದ ಖಾಸಗಿ ಹೂವಿನ ಸಗಟು ಮಾರುಕಟ್ಟೆ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಶಾಸಕ ಆಸೀಫ್ ಸೇಠ್ ಹಾಗೂ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ವ್ಯಾಪಾರಿಗಳ ಹಿತರಕ್ಷಣೆಗೆ ಪೂರಕವಾದ ನಿರ್ಧಾರ ಕೈಗೊಳ್ಳಲಾಗಿದೆ.

ಬೆಳಗಾವಿಯ ದಂಡು ಮಂಡಳಿ (ಕ್ಯಾಂಟ್ ಮೆಂಟ್) ಪ್ರದೇಶದಲ್ಲಿ ನಿರ್ಮಾಣವಾಗಿದ್ದ ಖಾಸಗಿ ಮಾರುಕಟ್ಟೆಯು ಎಪಿಎಂಸಿ ನಿಯಮಗಳಿಗೆ ಬಾಹಿರವಾಗಿದೆ ಎಂದು ಸರಕಾರಿ ಮಾರುಕಟ್ಟೆಯ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ಜಿಲ್ಲಾಧಿಕಾರಿಗಳು, ಎಪಿಎಂಸಿ ಕಾರ್ಯದರ್ಶಿಗಳು ಹಾಗೂ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರೊಂದಿಗೆ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ನಿಯಮಬಾಹಿರ ಚಟುವಟಿಕೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದ್ದು ರೈತರು ಮತ್ತು ವ್ಯಾಪಾರಿಗಳ ಹಿತದೃಷ್ಟಿಯಿಂದ ಸಮಸ್ಯೆಯನ್ನು ಬಗೆಹರಿಸಲಾಗಿದೆ.

ಸಭೆಯ ಬಳಿಕ ಮಾತನಾಡಿದ ಶಾಸಕ ಆಸೀಫ್ ಸೇಠ್, ಪ್ರಾಮಾಣಿಕವಾಗಿ ಕೆಲಸ ಮಾಡುವ ವ್ಯಾಪಾರಿಗಳಿಗೆ ನೆರವಾಗುವುದು ನಮ್ಮ ಕರ್ತವ್ಯ. ಹೂವಿನ ಮಾರುಕಟ್ಟೆಯ ವ್ಯಾಪಾರಿಗಳಿಗೆ ಅಧಿಕೃತ ಪರವಾನಿಗೆ ನೀಡಿ, ಎಪಿಎಂಸಿಯ ಸಬ್ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲು ಸಕಲ ಅನುಕೂಲ ಮಾಡಿಕೊಡಲಾಗುವುದು'' ಎಂದು ಭರವಸೆ ನೀಡಿದರು. ಇದರಿಂದಾಗಿ ಇನ್ನು ಮುಂದೆ ರೈತರು ಎಂದಿನಂತೆ ಸರಕಾರಿ ಮಾರುಕಟ್ಟೆಯಲ್ಲಿ ಯಾವುದೇ ಅಡೆತಡೆಯಿಲ್ಲದೆ ವ್ಯಾಪಾರ ನಡೆಸಲು ಹಾದಿ ಸುಗಮವಾದಂತಾಗಿದೆ.

ಇನ್ನು ಹೂವಿನ ಸಗಟು ವ್ಯಾಪಾರಿ ಆಯೇಷಾ ಸನದಿ ಅವರು ಈಗಾಗಲೇ ದಂಡು ಮಂಡಳಿ ಮಾರುಕಟ್ಟೆಗೆ ಹೋಗಿದ್ದ ಸಗಟು ವ್ಯಾಪಾರಸ್ಥರ ಮನವೊಲಿಸಿ ಅವರನ್ನ ಮರಳಿ ಹಳೆಯ ಸರ್ಕಾರಿ ಮಾರುಕಟ್ಟೆಗೆಕರೆತರಲಾಗಿದೆ. ಅವರಿಗಾದ ಅನಾನೂಕೂಲತೆಯನ್ನು ಹೋಗಲಾಡಿಸಿ, ಅವರಿಗೆ ಆವಶ್ಯಕ ಸೌಲಭ್ಯ ಒದಗಿಸಲು ಆಗ್ರಹಿಸಲಾಗಿದೆ.ಇದಕ್ಕೆಜಿಲ್ಲಾಧಿಕಾರಿಗಳು ಕೂಡ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಮತ್ತೊಂದು ಸುತ್ತಿನ ಸಭೆಯನ್ನು ಜಿಲ್ಲಾಧಿಕಾರಿಗಳು ಕರೆದಿದ್ದಾರೆ ಎಂದರು.

ಹೆಣ್ಣು ಮಗುವಿನ ಶಿಕ್ಷಣಕ್ಕೆ ಮಹತ್ವ ನೀಡಿ

ಕುಡಚಿ: ಶಿಕ್ಷಣ ಪಡೆದುಕೊಳ್ಳುವುದು ಪ್ರತಿ ಒಬ್ಬ ಮಗುವಿನ ಮೂಲಭೂತ ಹಕ್ಕಾಗಿದ್ದು, ಹೆಣ್ಣಾಗಲಿ, ಗಂಡಾಗಲಿ ಇವತ್ತಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರ ಜೀವನಕ್ಕೂ ಶಿಕ್ಷಣದ ಬಹಳ ಆವಶ್ಯಕವಾಗಿದೆ ಎಂದು ಸಿಆರ್‌ಪಿ ಮುಜಕ್ಕಿರ ಬಾಗೆ ಹೇಳಿದರು.

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪಿಎಂಶ್ರೀ ಶಾಸಕರ ಮಾದರಿ ಉರ್ದು ಹಾಗೂ ಆಂಗ್ಲ ಮಾಧ್ಯಮ ಶಾಲೆಯ 140ನೇ ಪ್ರಶಸ್ತಿ ಪ್ರದಾನ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ಹೆಣ್ಣು ಮಗುವಿನ ಶಿಕ್ಷಣಕ್ಕೆ ಮಹತ್ವ ನೀಡಬೇಕು ಏಕೆಂದರೆ ಆವಳಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬವು ಸುಶಿಕ್ಷಿತರನ್ನಾಗಿಸುತ್ತಾಳೆ. ನಾವು ನಮ್ಮ ಜೀವನದಲ್ಲಿ ಏನೆಲ್ಲ ಗಳಿಸಬಹುದು. ಆದರೆ, ಶಿಕ್ಷಣ ಇಲ್ಲದಿದ್ದರೆ ಏನು ಇಲ್ಲದ ಹಾಗೆ ನಾವು ಮಕ್ಕಳಿಗಾಗಿ ಕೋಟಿ ಕೋಟಿ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುವಂತೆ ತಿಳಿಸಿದರು. ಸದ್ಯ ಪರೀಕ್ಷೆಯ ಸಮಯವಿದ್ದು, ಪಾಲಕರು ಮಕ್ಕಳ ಕೈಯಲ್ಲಿ ಮೊಬೈಲ್ ನೀಡಿದೆ ಪುಸ್ತಕ ನೀಡುವ ಕೆಲಸ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮವನ್ನು ಗಣ್ಯರಿಂದ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಲಾಯಿತು. ನಂತರ ಕ್ರೀಡೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಾಗೂ ಅತ್ಯುತ್ತಮ ಆಟಗಾರರು, ವಿದ್ಯಾರ್ಥಿಗಳನ್ನು ಸತ್ಕರಿಸಿ ಗೌರವಿಸಲಾಯಿತು. ಒಂದನೆಯ ತರಗತಿ ಮೊಯಿನೋದಿನ್ ಮಕಾಂನದಾರ ವಿದ್ಯಾರ್ಥಿಯು ಎರಡರಿಂದ ಲಕ್ಷದ ವರೆಗೆ ಗುಣಾಕಾರ ಹೇಳುವ ಮೂಲಕ ಎಲ್ಲರನ್ನು ಆಕರ್ಷಿಸುವಂತೆ ಮಾಡಿತು.

ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಶಹನವಾಜ್ ಪಟೇಲ್, ಮುಖ್ಯೋಪಾಧ್ಯಾಯ ಬಿಲಾಲ್ ಪಟೇಲ್, ಮಹ್ಮದಲಿ ಪಟೇಲ್, ಎಸ್‌ಡಿಎಂಸಿ ಅಧ್ಯಕ್ಷ ಜಹೂರ್ ರೋಹಿಲೆ, ಮರಗುಬಜಲಾಲಖಾನ, ಅಬೂಬಕರ್ ಪಟೇಲ್, ಮುಜಮ್ಮಿಲ ಪೀರಜಾದೆ, ಬದ್ರೋದಿನ ಮುಲ್ಲಾ, ಜಾಹೀದ ಪಟೇಲ, ಜಬ್ಬಾರ್ ಪೀರಜಾದೆ, ತಪ್ಸಿರ ಟೋಪಿವಾಲೆ, ದೇವಾನಂದ ಮಾಡಲಗಿ ಇತರರು ಉಪಸ್ಥಿತರಿದ್ದರು. ಶಿಕ್ಷಕ ಉಸ್ಮಾನಶಾ ಮಕಾನದಾರ ನಿರೂಪಿಸಿದರು.



ವಿದ್ಯಾರ್ಥಿಗಳಿಗೆ ಇಡ್ಲಿ-ಸಾಂಬಾರ್ ಔತಣ

ತೆಲಸಂಗ: ಸಮೀಪದ ಕಿಲಾರ್ದಡ್ಡಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಕೆಎಚ್‌ಪಿಎಸ್) ಬುಧವಾರ ಮಧ್ಯಾಹ್ನದ ಬಿಸಿಯೂಟದ ಯೋಜನೆಯಡಿ ಮಕ್ಕಳಿಗೆ ವಿಶೇಷವಾಗಿ ಬಿಸಿಬಿಸಿ ಇಡ್ಲಿ, ಸಾಂಬಾರ್ ಹಾಗೂ ಚಟ್ನಿಯನ್ನು ಉಣಬಡಿಸಲಾಯಿತು.

ಪ್ರತಿದಿನದ ಆಹಾರಕ್ಕಿಂತ ಭಿನ್ನವಾಗಿ ಸಿಕ್ಕ ಈ ರುಚಿಕರ ಅಡುಗೆಯನ್ನು ಕಂಡು ಶಾಲಾ ಮಕ್ಕಳು ಅತ್ಯಂತ ಆನಂದದಿಂದ ಸವಿದರು. ಮಕ್ಕಳ ಮೊಗದಲ್ಲಿ ಮೂಡಿದ ಮಂದಹಾಸವು ಪಾಲಕರು ಹಾಗೂ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಖಂಡುಬಾ ಕಾರಂಡೆ ಹಾಗೂ ಸಮಿತಿಯ ಸದಸ್ಯರು ಭೇಟಿ ನೀಡಿ, ವ್ಯವಸ್ಥೆಯನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ಶಾಲೆಯ ಪ್ರಧಾನ ಗುರುಗಳಾದ ವಿಜಯ ಕನಾಳ, ಸಹ ಶಿಕ್ಷಕ ಅಶೋಕ ದೊಡಮನಿ ಮತ್ತು ಅಡುಗೆ ಸಿಬ್ಬಂದಿ ವರ್ಗದವರು ಮಕ್ಕಳ ಶ್ರೇಯೋಭಿವೃದ್ಧಿ ಹಾಗೂ ಪೌಷ್ಟಿಕಾಂಶದ ದೃಷ್ಟಿಯಿಂದ ಈ ವಿಶೇಷ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಶಾಲೆಯ ಈ ಕಾಳಜಿಗೆ ಗ್ರಾಮದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.



ಫೆ.20ರಿಂದ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ

ಗೋಕಾಕ: ತಾಲೂಕಿನ ಕೊಣ್ಣೂರು ಪಟ್ಟಣದ ಶ್ರೀಜಗನ್ಮಾತೆಗ್ರಾಮದೇವತೆ(ದ್ಯಾಮವ್ವದೇವಿ)ಯ ಜಾತ್ರಾ ಮಹೋತ್ಸವವು ಫೆ.20ರಿಂದ ಫೆ.24ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಫೆ.20ರಂದು ಬೆಳಗ್ಗೆ 8ಗಂಟೆಗೆ ಶ್ರೀ ಗ್ರಾಮ ದೇವಿಯ ಗುಡಿ ಮುಂದೆ ಪ್ರಾಣಪ್ರತಿಷ್ಠಾಪನ ಹೋಮ ನಡೆಯಲಿದೆ. ಗ್ರಾಮ ದೇವಿಯನ್ನು ಕುಂಬ ಹಾಗೂ ಆರತಿಯೊಂದಿಗೆ ಸುಮಂಗಲಿಯರ ಮೆರವಣಿಗೆ ಮೂಲಕ ಶ್ರೀ ಕಾಡಸಿದ್ಧೇಶ್ವರ ಮಂದಿರಕ್ಕೆ ತೆರಳಿ ಪ್ರಥಮ ಉಡಿ ತುಂಬುವುದು. ಅಲ್ಲಿಂದ ಶ್ರೀ ಹನುಮಾನ ದೇವರ ಗುಡಿಯ ಭವ್ಯ ಮಂಟಪದಲ್ಲಿ ಕೂಡ್ರಿಸುವುದು. ಗ್ರಾಮದ ಪಂಚರಿಂದ ಉಡಿ ತುಂಬುವ ಕಾರ್ಯಕ್ರಮ. ಅದೇ ದಿನ ರಾತ್ರಿ 11ಗಂಟೆಯಿಂದ ಬೆಳಗಿನ ಜಾವದವರೆಗೆ ಗ್ರಾಮ ದೇವತೆಯ ಹೊನ್ನಾಟ ಕಾರ್ಯಕ್ರಮ ನಡೆಯಲಿದೆ.

ಫೆ.2ರಂದು ಶ್ರೀ ಗ್ರಾಮದೇವತೆಯ ಪೂಜೆ, ಉಡಿ ತುಂಬುವ ಕಾರ್ಯಕ್ರಮ. ಬೆಳಗ್ಗೆ 10ಗಂಟೆಗೆ ಮಹಾವೀರ ನಗರದ ಹತ್ತಿರ ತೆರೆಬಂಡೆ ಸ್ಪರ್ಧೆ. ಸಂಜೆ4ಗಂಟೆಗೆಮಲ್ಲಗಂಭಹಾಗೂಯೋಗಸ್ಪರ್ಧೆ, ರಾತ್ರಿ 10.30ಕ್ಕೆ ರಸಮಂಜರಿ ಕಾರ್ಯಕ್ರಮ. ಫೆ.22ರಂದು ಬೆಳಗ್ಗೆ ಗ್ರಾಮದೇವತೆಗೆ ಪೂಜೆ ಉಡಿ ತುಂಬುವ ಕಾರ್ಯಕ್ರಮ. ಬೆಳಗ್ಗೆ 9ಕ್ಕೆ ಜೋಡು ಕುದುರೆ ಶರ್ಯತ್ತು, ಮಧ್ಯಾಹ್ನ 12ಗಂಟೆಗೆ ಶ್ರೀ ಹನುಮಾನ ಮಂದಿರದ ಆವರಣದಲ್ಲಿ ಮಹಾಪ್ರಸಾದ ನಡೆಯಲಿದೆ.

ಫೆ.22ರಂದು ಶ್ರೀ ಗ್ರಾಮ ದೇವತೆಯ ಪೂಜೆ, ಉಡಿ ತುಂಬುವ ಕಾರ್ಯಕ್ರಮ. ನಂತರ 10ಗಂಟೆಗೆ ಸೈಕಲ್ ಸ್ಪರ್ಧೆ. ಮಧ್ಯಾಹ್ನ ಓಟದ ಸ್ಪರ್ಧೆ. ಫೆ.23ರಂದು ಶ್ರೀ ಗ್ರಾಮ ದೇವತೆಯ ಪೂಜೆ, ಉಡಿ ತುಂಬುವ ಕಾರ್ಯಕ್ರಮ. ಸಂಜೆ 4ಗಂಟೆ ಜಂಗೀ ನಿಕಾಲಿ ಕುಸ್ತಿ ಕಾರ್ಯಕ್ರಮ. ಫೆ.24 ರಂದು ಶ್ರೀ ಗ್ರಾಮ ದೇವತೆಯ ಪೂಜೆ, ಉಡಿ ತುಂಬುವ ಕಾರ್ಯಕ್ರಮ. ಬೆಳಗ್ಗೆ 8ಗಂಟೆಗೆ ನೂತನ ರಥದ ಪ್ರತಿಷ್ಠಾಪನೆ ಹಾಗೂ ಹೋಮ, ಕಳಸಾರೋಹಣ ಕಾರ್ಯಕ್ರಮ. ಮಧ್ಯಾಹ್ನ 1ಗಂಟೆಗೆ ಶ್ರೀಗ್ರಾಮ ದೇವಿಯ ಹೊನ್ನಾಟ ಕಾರ್ಯಕ್ರಮ ಜರುಗುವದು. ಈ ಎಲ್ಲ ಕಾರ್ಯಕ್ರಮದ ನೇರ ಪ್ರಸಾರವನ್ನು ವಾಲ್ಮೀಕಿ ವೃತ್ತದಲ್ಲಿ ಗೋಕಾಕ ತಾಲೂಕು ಪತ್ರಕರ್ತರ ಸಂಘದಿಂದ ಎಲ್‌ಇಡಿ ಸ್ಕ್ರೀನ್ ಮುಖಾಂತರ ಪ್ರಸಾರ ಮಾಡಲಾಗುತ್ತಿದೆ ಎಂದು ಶ್ರೀ ಜಗನ್ಮಾತೆ ಗ್ರಾಮದೇವತೆ(ದ್ಯಾಮವ್ವದೇವಿ)ಯ ಟ್ರಸ್ಟ್ ಕಮೀಟಿಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬಜೆಟ್‌ನಲ್ಲಿ ವಿಶೇಷ ನೆರವು ನೀಡಲು ಮುಖ್ಯಮಂತ್ರಿಗೆ ಮನವಿ

ಬೆಳಗಾವಿ: ಬೆಳಗಾವಿ ಪ್ರದೇಶದ ಕೈಗಾರಿಕೆ, ಎಂಎಸ್‌ಎಂಇಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಮುಂಬರುವ ರಾಜ್ಯ ಬಜೆಟ್‌ನಲ್ಲಿ ವಿಶೇಷ ನೆರವು ನೀಡುವಂತೆ ಬೆಳಗಾವಿ ವಾಣಿಜ್ಯೋದ್ಯಮ ಸಂಘದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಬುಧವಾರ ಬಜೆಟ್ ಪೂರ್ವ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಕರೆದಿದ್ದ ಸಭೆಯ ವೇಳೆ ಬೇಡಿಕೆಗಳ ಪಟ್ಟಿ ಸಲ್ಲಿಸಲಾಗಿದೆ. ಬೆಳಗಾವಿ ಉತ್ತರ ಕರ್ನಾಟಕದ ಪ್ರಮುಖ ಕೈಗಾರಿಕಾ ಕೇಂದ್ರವಾಗಿದ್ದು, ಎಂಜಿನಿಯರಿಂಗ್, ಫೌಂಡ್ರಿ, ಹೈಡ್ರಾಲಿಕ್ಸ್, ಪ್ರಿಸಿಷನ್ ಘಟಕಗಳು ಹಾಗೂ ಏರೋಸ್ಪೇಸ್ ಕ್ಷೇತ್ರಗಳಲ್ಲಿ ಮಹತ್ವದ ಸ್ಥಾನ ಹೊಂದಿದೆ ಎಂದು ಉಲ್ಲೇಖಿಸಲಾಗಿದೆ.

ಸೂಕ್ತ ಬಜೆಟ್ ಬೆಂಬಲ ನೀಡಿದರೆ ರಫ್ತು ಹೆಚ್ಚಳ, ಉದ್ಯೋಗ ಸೃಷ್ಟಿ ಹಾಗೂ ಹೂಡಿಕೆ ವೃದ್ಧಿಗೆ ನೆರವಾಗಲಿದೆ ಎಂದು ತಿಳಿಸಲಾಗಿದೆ.



ಪ್ರಮುಖ ಬೇಡಿಕೆಗಳು: ಬಾಕಿ ಉಳಿದಿರುವ 130 ಕೋಟಿ ರೂ.ಕೈಗಾರಿಕಾ ಸಹಾಯಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಬೆಳಗಾವಿ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಗೆ 500 ಕೋಟಿ ರೂ.ಅನುದಾನ ಮೀಸಲಿಡಬೇಕು. ವಿದ್ಯುತ್ ಬಿಲ್ ಅಥವಾ ರಾಜ್ಯ ಜಿಎಸ್ಟಿ ವಿರುದ್ಧ ಸಹಾಯಧನ ಹೊಂದಾಣಿಕೆ ವ್ಯವಸ್ಥೆ ಕಲ್ಪಿಸಬೇಕು. ಕೊಲ್ಹಾಪುರ-ಬೆಳಗಾವಿ-ಹುಬ್ಬಳ್ಳಿ ರೈಲು ಸಂಪರ್ಕ ಬಲಪಡಿಸಬೇಕು ಹಾಗೂ ವಿಮಾನ ಸಂಪರ್ಕ ವಿಸ್ತರಿಸಬೇಕು. ಕೈಗಾರಿಕಾ ವಲಯಗಳ ರಸ್ತೆ, ನೀರು ಹಾಗೂ ವಿದ್ಯುತ್ ವ್ಯವಸ್ಥೆ ಸುಧಾರಣೆ ಮಾಡಬೇಕು. ಪ್ರಿಸಿಷನ್ ಎಂಜಿನಿಯರಿಂಗ್ ಮತ್ತು ಏರೋಸ್ಪೇಸ್ ಘಟಕಗಳಿಗೆ ಹೊಸ ಕೈಗಾರಿಕಾ ಕ್ಲಸ್ಟರ್ ಸ್ಥಾಪನೆ ಮಾಡಬೇಕು. ಪರೀಕ್ಷೆ, ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿಗೆ ಸಾಮಾನ್ಯ ಸೌಲಭ್ಯ ಕೇಂದ್ರ ನಿರ್ಮಾಣ ಮಾಡಬೇಕು.

ಕೈಗಾರಿಕಾ ಪ್ರದೇಶಗಳ ನವೀಕರಣಕ್ಕೆ ವಿಶೇಷ ನಿಧಿ ಸ್ಥಾಪಿಸಬೇಕು. ಬೆಂಗಳೂರು ಇಂಟರ್ ನ್ಯಾಶನಲ್ ಎಕ್ಸಿಬಿಷನ್ ಸೆಂಟರ್ ಮಾದರಿಯ ವಿಶ್ವಮಟ್ಟದ ಪ್ರದರ್ಶನ ಮತ್ತು ಸಮಾವೇಶ ಕೇಂದ್ರವನ್ನು ಬೆಳಗಾವಿಯಲ್ಲಿ ಸ್ಥಾಪನೆ ಮಾಡಬೇಕು. ಲಾಜಿಸ್ಟಿಕ್ಸ್ ಪಾರ್ಕ್‌ಗಳು, ಗೋದಾಮುಗಳು ಹಾಗೂ ಬೈಪಾಸ್ ಯೋಜನೆಗಳಿಗೆ ಹೆಚ್ಚುವರಿ ಅನುದಾನ ನೀಡಬೇಕು. ಕೈಗಾರಿಕಾ ಸಂಘಟನೆಗಳ ಜೊತೆಗೆ ಉನ್ನತ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆ ಮಾಡಬೇಕು.

ಜಿಲ್ಲಾಮಟ್ಟದ ಸಿಂಗಲ್ ವಿಂಡೋ ಅನುಮೋದನಾ ವ್ಯವಸ್ಥೆ ಬಲಪಡಿಸುವುದು. ಪ್ರದೇಶದ ಭೌಗೋಳಿಕ ಸ್ಥಾನ, ಕೈಗಾರಿಕಾ ಪರಿಸರ ಹಾಗೂ ಉದ್ಯಮಶೀಲತೆ ಆಧಾರದ ಮೇಲೆ ಬೆಳಗಾವಿ ರಾಜ್ಯದ ಆರ್ಥಿಕ ಬೆಳವಣಿಗೆಗೆ ಪ್ರಮುಖ ಎಂಜಿನ್ ಆಗುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಬಜೆಟ್ನಲ್ಲಿ ಆರ್ಥಿಕ ಹಾಗೂ ಮೂಲಸೌಕರ್ಯ ಬೆಂಬಲ ಒದಗಿಸುವಂತೆ ಮಂಡಳಿ ಮನವಿ ಮಾಡಿದೆ. ಅಧ್ಯಕ್ಷ ಪ್ರಭಾಕರ್ ನಾಗರಮುನೋಳಿ ಮತ್ತು ಗೌರವ ಕಾರ್ಯದರ್ಶಿ ಸತೀಶ್ ಕುಲಕರ್ಣಿ ಸಹಿ ಮಾಡಿದ್ದಾರೆ. ಸಭೆಯಲ್ಲಿ ಪ್ರಭಾಕರ ನಾಗರಮುನೋಳಿ ಮತ್ತು ಉದಯ ಜೋಶಿ ಹಲವರು ಭಾಗಿಯಾಗಿದ್ದರು.

ಎರಡಂತಸ್ತಿನ ಮನೆ ಮೇಲೆ ಅಶ್ವಾರೂಢ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆ

▶ವಿಮಲಾ ಸಿ. ಚಿನಕೇಕರ

ಚಿಕ್ಕೋಡಿ: ತಾಲೂಕಿನ ನಣದಿ ಗ್ರಾಮದ ನಿವಾಸಿ ರಂಜೀತ ಪವಾರ ಎಂಬುವವರು ತಮ್ಮ ಮನೆಯ 2ನೇ ಅಂತಸ್ತಿನಲ್ಲಿ ಬೃಹದಾಕಾರದ ಅಶ್ವಾರೂಢ ಶಿವಾಜಿ ಮಹಾರಾಜರ ಮುತ್ಥಳಿಯನ್ನು ಪ್ರತಿಷ್ಠಾಪಿಸಿ ಗಮನ ಸೆಳೆದಿದ್ದಾರೆ. ಗ್ರಾಮದ ಎರಡು ಪ್ರಮುಖ ರಸ್ತೆಗಳು



ಕೂಡುವ ಪ್ರದೇಶದಲ್ಲಿರುವ ಶಿವಾಜಿ ಮ'ಹಾರಾಜರ' ಪುತ್ಥಳಿ ಪ್ರತಿಷ್ಠಾಪಿಸುವ ಮನೆ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಮನೆಗಳ ಮೇಲೆ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಿ ಅಭಿಮಾನ ಮೆರೆಯುವುದನ್ನು ಕಾಣುತ್ತೇವೆ. ಆದ್ರೆ ಕರ್ನಾಟಕ ರಾಜ್ಯದಲ್ಲಿ ಹೀಗೆ ಪುತ್ಥಳಿಯನ್ನು ಮನೆ ಮೇಲೆ ನಿಲ್ಲಿಸಿದ್ದು ಅಪೂರವಾಗಿದೆ. ಇಲ್ಲಿ ಸಂಚರಿಸುವ ಬಹುತೇಕ ಪ್ರಯಾಣಿಕರು ಮನೆಯ ಮೇಲಿರುವ ಶಿವಾಜಿ ಪುತ್ಥಳಿಗೆ ನಮಿಸುವುದನ್ನು ಕಾಣಬಹುದಾಗಿದೆ.



ನಣದಿ ಕ್ರಾಸ್‌ನಲ್ಲಿ ಪುಟ್ಟದಾದ ಹೊಟೇಲ್ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುವ ರಂಜೀತ ಪವಾರ ಅವರಿಗೆ ಹಿಂದವೀ ಸಾಮ್ರಾಜ್ಯ ನಿರ್ಮಾಣದ ಕನಸು ಕಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಎಲ್ಲಿಲ್ಲದ ಅಭಿಮಾನವಿದೆ. 2023ರಲ್ಲಿ 1 ಲಕ್ಷ ರೂ.ಗೂ ಹೆಚ್ಚು ವೆಚ್ಚ ಮಾಡಿ ಅಶ್ವಾರೂಢ ಶಿವಾಜಿ ಮಹಾರಾಜರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.

> ಬಾಲ್ಯದಿಂದಲೂ ಶಿವಾಜಿ ಮಹಾರಾಜರ ಬಗ್ಗೆ ತಾನು ಅಪಾರ ಅಭಿಮಾನ ಹೊಂದಿದ್ದು ಇದೀಗ ಅವರ ಮೂರ್ತಿಯನ್ನು ಮನೆ ಮೇಲೆ ಪ್ರತಿಷ್ಠಾಪನೆ ಮಾಡಿದ್ದು ಹೆಮ್ಮೆ ತರುತ್ತದೆ. ರಸ್ತೆ ಮೇಲೆ ಸಂಚರಿಸುವ ಜನರು ಪುತ್ಥಳಿ ಕಂಡು ನಮಿಸುವುದನ್ನು ನೋಡಿದರೆ ಜೀವನ ಸಾರ್ಥಕ ಎಣಿಸುತ್ತದೆ.
>
> ■ ರಂಜೀತ ಪವಾರ, ಶಿವಾಜಿ ಪುತ್ಥಳಿ ಪ್ರತಿಷ್ಠಾಪಿಸಿದವರು.

> ರಂಜೀತ ಪವಾರ ಅವರು ಒಂದು ಸಣ್ಣ ಹೊಟೇಲ್ ನಿರ್ವಹಣೆ ಮಾಡಿಕೊಂಡು ಇಂತಹದೊಂದು ಸಾಧನೆ ಮಾಡಿದ್ದು ಗ್ರಾಮದ ಜನರಿಗೆ ಹೆಮ್ಮೆಯಾಗಿದೆ. ಮನೆ ಮನೆಗೂ ಶಿವಾಜಿ ಮಹಾರಾಜರ ತತ್ವಗಳು ಪ್ರಸಾರವಾಗಬೇಕಿದೆ.
>
> ■ ವಿರುಪಾಕ್ಷಿ ಖೋತ, ಸ್ಥಳೀಯ ನಿವಾಸಿ, ನಣದಿ

ಪಂಢರಪೂರದಲ್ಲಿ ನಿರ್ಮಾಣವಾದ ಶಿವಾಜಿ ಮಹಾರಾಜರ ಬೃಹತ್ ಮೂರ್ತಿಯನ್ನು ಮೆರವಣಿಗೆ ಮೂಲಕ ತಂದು ತಮ್ಮ ಮನೆಯ ಮೇಲೆ ಪ್ರತಿಷ್ಠಾಪನೆ ಮಾಡಿದ್ದು, ಮೂರ್ತಿಗೆ ನಿತ್ಯವೂ ಪೂಜೆ ಮಾಡಲಾಗುತ್ತದೆ. ಮನೆಯ ಮೇಲೆ ಅಷ್ಟೇ ಅಲ್ಲದೇ ಇವರ ಮನೆಯಲ್ಲಿಯೂ ಛತ್ರಪತಿ ಶಿವಾಜಿ ಮಹಾರಾಜರ ಹಲವು ತೆರನಾದ ಚಿತ್ರಗಳನ್ನು ತೂಗು ಹಾಕಿದ್ದಾರೆ.

ಆದರಲ್ಲೂ, ಶಿವಾಜಿ ಮಹಾರಾಜರ ಜಯಂತಿಯ ಸಂದರ್ಭದಲ್ಲಿ ಪ್ರತಿವರ್ಷ ಕಾರ್ಯಕ್ರಮ ಮಾಡುತ್ತಾರೆ. ಬೇರೆ ಬೇರೆ ಕಡೆಯಿಂದ ಗಣ್ಯ ಮಾನ್ಯರನ್ನು ಆಹ್ವಾನಿಸಿ ಹಿಂದುತ್ವದ ತತ್ವಗಳ ಪ್ರಸರಣದಲ್ಲಿ ಸದ್ದಿಲ್ಲದೇ ತೊಡಗಿಕೊಂಡಿದ್ದಾರೆ. ಶಿವಾಜಿ ಪುತ್ಥಳಿ ಪ್ರತಿಷ್ಠಾಪಿಸಿದ ರಂಜಿತ ಪವಾರ ಅವರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕಿರುಸುದ್ದಿ

ಫೆ.21ರಿಂದ ಅಡವಿಸಿದ್ದೇಶ್ವರರ ಜಾತ್ರಾ ಮಹೋತ್ಸವ

◆**ಗೋಕಾಕ:** ತಾಲೂಕಿನ ಅಂಕಲಗಿ ಗ್ರಾಮದ ಮಹಾತಪಸ್ವಿ ಶ್ರೀ ಅಡವಿಸಿದ್ದೇಶ್ವರರ ಜಾತ್ರಾ ಮಹೋತ್ಸವ ಫೆ.21ರಿಂದ 25ರ ವರೆಗೆ ಅತಿ ವಿಜೃಂಭಣೆಯಿಂದ ನಡೆಯಲಿದೆ.



ಫೆ.21ರಂದು ಬೆಳಗ್ಗೆ 5.30ಕ್ಕೆ ಕರ್ತೃಗದ್ದುಗೆಗೆ ಮಹಾರುದ್ರಾಭಿಷೇಕ ಹಾಗೂ ಪಲ್ಲಕ್ಕಿ ಉತ್ಸವ, ಫೆ.22ರಂದು ಬೆಳಗ್ಗೆ 7.30ಕ್ಕೆ ಮೂರ್ತಿ ಸ್ಥಾಪನೆ ಮಧ್ಯಾಹ್ನ 2.30ಕ್ಕೆ ಕುಸ್ತಿ ಪಂದ್ಯಾವಳಿ ನಡೆಯಲಿವೆ. ಫೆ.23ರಂದು ಬೆಳಗ್ಗೆ 6ಕ್ಕೆ ದೀಕ್ಷಾ ಹಾಗೂ ಅಯ್ಯಾಚಾರ ಹಾಗೂ ಫೆ.25ರಂದು ಪೂಜ್ಯ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ.

ದನಗಳ ಜಾತ್ರೆ: ಮಹಾತಪಸ್ವಿ ಶ್ರೀ ಅಡವಿಸಿದ್ದೇಶ್ವರರ ಜಾತ್ರಾ ಮಹೋತ್ಸವ ಹಿನ್ನಲೆ ಫೆ.21ರಿಂದ 25ರವರೆಗೆ ಭವ್ಯ ದನಗಳ ಜಾತ್ರೆ ನಡೆಯಲಿದೆ. ಕರ್ನಾಟಕದ ಗ್ರಾಮೀಣ ಸಂಸ್ಕೃತಿ ಮತ್ತು ಕೃಷಿ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ದನಗಳ ಜಾತ್ರೆಯಲ್ಲಿ ಹಳ್ಳಿಕಾರ್, ಅಮೃತಮಹಲ್‌ನಂತಹ ಶ್ರೇಷ್ಠ ತಳಿಗಳ ಪ್ರದರ್ಶನ, ಖರೀದಿ ಮತ್ತು ಮಾರಾಟ ನಡೆಯಲಿದೆ. ಈ ದನಗಳ ಜಾತ್ರೆಯಲ್ಲಿ ಸುಮಾರು 20ಸಾವಿರಕ್ಕೂ ಅಧಿಕ ಜಾನುವಾರು ಭಾಗವಹಿಸಲಿವೆ.

ಕುಸ್ತಿ ಪಂದ್ಯಾವಳಿ: ಮಹಾತಪಸ್ವಿ ಶ್ರೀ ಅಡವಿಸಿದ್ದೇಶ್ವರರ ಜಾತ್ರಾಮಹೋತ್ಸವದ ನಿಮಿತ್ತ ಫೆ.23ರಂದು ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಗಳನ್ನು ಫೆ.22ರಂದು ಆಯೋಜನೆ ಮಾಡಲಾಗಿದೆ. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗಳು ನಡೆಯಲಿದ್ದು ಈ ಕುಸ್ತಿ ಪಂದ್ಯಾವಳಿಗಳಲ್ಲಿ ವಿವಿಧ ರಾಜ್ಯದ ಪುರುಷ ಹಾಗೂ ಮಹಿಳಾ ಕುಸ್ತಿ ಪಟುಗಳು ಭಾಗವಹಿಲಿದ್ದಾರೆ.

ರಥೋತ್ಸವ: ಫೆ.24ರಂದು ಅಷ್ಟಮಿ ತಿಥಿಯಂದು ಸಂಜೆ 4ಗಂಟೆಗೆ ಮಹಾತಪಸ್ವಿ ಶ್ರೀ ಅಡವಿಸಿದ್ದೇಶ್ವರರ ಮಾರಥೋತ್ಸವ ನಡೆಯಲಿದೆ ಅದೇ ದಿನದಂದು ಶ್ರೀ ಸಿದ್ಧರಾಮ ಮಹಾಸ್ವಾಮಿಗಳ 51ನೇ ಪುಣ್ಯಸ್ಮರಣೆ ನಡೆಯಲಿದೆ. ಈ ಜಾತ್ರೆಯಲ್ಲಿ ರಾಜ್ಯದ ಭಕ್ತರಲ್ಲದೆ ಗೋವಾ, ಮಹಾರಾಷ್ಟ್ರದ ಭಕ್ತರು ಭಾಗವಹಿಸುತ್ತಾರೆಂದು ಶ್ರೀಮಠದ ಪೀಠಾಧಿಪತಿ ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಭಕ್ತಿ ಪ್ರಧಾನ ಹಬ್ಬ ಮಹಾಶಿವರಾತ್ರಿ



◆**ರಾಯಬಾಗ:** ಮಹಾಶಿವರಾತ್ರಿ ಭಕ್ತಿ ಪ್ರಧಾನವಾಗಿರುವ ಹಬ್ಬವಾಗಿದೆ ಎಂದು ಬಾವನ ಸೌಂದತ್ತಿಯ ಓಂಕಾರ ಆಶ್ರಮದ ಮಾತೋಶ್ರೀ ಭ್ರಮರಾಂಬಿಕಾದೇವಿ ಹೇಳಿದರು.ಭಾನುವಾರ ಸಂಜೆ ಪಟ್ಟಣದ ಚಿಂಚಲಿ ರಸ್ತೆಯಲ್ಲಿರುವ ಅವಂತಿಕ ಹೋಟೆಲ ಹತ್ತಿರದ ಆವರಣದಲ್ಲಿ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಮಹಾಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಮ್ಮ ಭಕ್ತಿ ಭಗವಂತನಲ್ಲಿ ಅಚಲವಾಗಿರಬೇಕು ಎಂದರು.

ಘಟಪ್ರಭಾ ಸೇವಾಕೇಂದ್ರದ ಬಿ.ಕೆ ಸವಿತಾ ಅವರು ಮಾತನಾಡಿ, ನಮ್ಮ ಜೀವನದ ಸುಖ, ಸಂತೋಷ, ಶಾಂತಿ, ನೆಮ್ಮದಿ ಕಡಿಮೆಯಾಗುತ್ತಿರುವುದು ಆತಂಕದ ವಿಷಯವಾಗಿದೆ. ಆಧ್ಯಾತ್ಮಿಕ ಜೀವನ ನಡೆಸುವುದರ ಮೂಲಕ ನಮ್ಮ ವ್ಯಕ್ತಿತ್ವ ಮತ್ತು ಜೀವನ ಪರಿಪೂರ್ಣಗೊಳಿಸಿಕೊಳ್ಳಬೇಕೆಂದರು.

ಲೇಖಕ ಮತ್ತು ಜಿ.ಪಂ.ಮಾಜಿ ಸದಸ್ಯ ಪ್ರಣಯ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ರಾಯಬಾಗ ಸೇವಾಕೇಂದ್ರದ ಬಿ.ಕೆ.ಪುಷ್ಪಾ ಅಕ್ಕ, ಡಿ.ಎಲ್ ಮಿರ್ಜೆ, ಎಚ್.ಎ. ಭಜಂತ್ರಿ, ಅಪ್ಪಾಸಾಹೇಬ ಮುಗಳಖೋಡ, ಅಶೋಕ ದೇಸಿಂಗೆ, ಬಿ.ಎಮ್.ಮಾಳಿ, ಅಮೋಘನಾಯಿಕ, ಲಗಮಣ್ಣ ಪಾಟೀಲ ಇದ್ದರು.

ವಿದ್ಯುತ್ ವ್ಯತ್ಯಯ ನಾಳೆ

◆**ಬೆಳಗಾವಿ:** ಹುವಿಸಕಂನಿ ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಫೆ.20ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ 33 ಕೆ.ವ್ಹಿ. ಗಂದಿಗವಾಡ ಉಪಕೇಂದ್ರದಿಂದ ಸರಬರಾಜು ಆಗುವ ಗಂದಿಗವಾಡ, ಹಿರೇ ಅಂಗ್ರೊಳ್ಳಿ, ಚಿಕ್ಕ ಅಂಗ್ರೊಳ್ಳಿ, ಹಂದೂರ, ಕೇರವಾಡ, ಹುಲಿಕೊತ್ತಲ, ಇಟಗಿ, ಬೋಗೂರ, ಬೇಡರಹಟ್ಟಿ, ತೊಲಗಿ, ಬಿಳಕಿ, ಅವರೊಳ್ಳಿ ಹಾಗೂ ಕಗ್ಗಣಗಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್ ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹುವಿಸಕಂನಿ ಕಾರ್ಯನಿರ್ವಾಹಕ ಇಂಜಿನೀಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಗೋಕಾಕ: ನಗರದ ಪ್ರೊಫೆಸರ್ ಕಾಲೋನಿಯ ಶ್ರೀ ಸಿದ್ಧಿವಿನಾಯಕ ಮಂದಿರದ 26ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ ದಂಪತಿಗಳನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಸಿ.ಬಿ. ಕೌಜಲಗಿ, ವಿಜಯ ಹುಣಬ್ಯಾಳ, ಪ್ರಕಾಶ ಕಂಬಿ, ವೀರಣ್ಣ ಕೊಳಕಿ, ಅಶೋಕ ಪೂಜಾರಿ, ಇಂದುಮತಿ ಬಾಗಲಕೋಟ, ಸುಶೀಲಕ್ಕ ಕಲ್ಯಾಣಶೆಟ್ಟಿ, ಜಿ.ಎಂ. ಅಂದಾನಿ, ಬಿ.ಕೆ. ಕಂಬಿ ಇದ್ದರು.

ಲಕ್ಷ್ಮೀಬಾಯಿಗೆ ವಾತ್ಸಲ್ಯ ಮನೆ ಹಸ್ತಾಂತರ

◆**ಅಥಣಿ:** ನಿರ್ಗತಿಕ ಕುಟುಂಬಗಳಿಗೆ ಧರ್ಮಸ್ಥಳ ಧರ್ಮಾಧಿಕಾರಿ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು ಮಾಡುತ್ತಿರುವ ಜನಪರ ಕಾರ್ಯಕ್ರಮದ ವಾತ್ಸಲ್ಯ ಮನೆಯನ್ನು ತಾಲೂಕಿನ ಅರಟಾಳ ಗ್ರಾಮದ ಲಕ್ಷ್ಮೀಬಾಯಿ ಕಾಸಪ್ಪ ಹಿರೇಕುರಬರ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ ವಾತ್ಸಲ್ಯ ಮನೆಯ ಹಕ್ಕು ಪತ್ರವನ್ನು ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಅವರು ಹಸ್ತಾಂತರ ಮಾಡಿದರು.

ಪ್ರಾದೇಶಿಕ ಕಚೇರಿಯ ಜ್ಞಾನ ವಿಕಾಸ ವಿಭಾಗದ ಯೋಜನಾಧಿಕಾರಿ ಸುಧಾ ನಾಯಕ ಮಾತನಾಡಿ, ಜ್ಞಾನ ವಿಕಾಸ ವಿಭಾಗದಿಂದ ರಾಜ್ಯದಲ್ಲಿ ಸುಮಾರು 1000 ಮನೆಗಳನ್ನು ನಿರ್ಗತಿಕ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಡುವ ಗುರಿಯನ್ನು ಹಮ್ಮಿಕೊಂಡಿದ್ದು, ಈಗಾಗಲೇ 800 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು ಇನ್ನೂ ಕೆಲವೇ ದಿನಗಳಲ್ಲಿ ಉಳಿದ ಮನೆಗಳ ಕಾಮಗಾರಿ ಪೂರ್ಣ ಮಾಡಿ ಒಂದು ಸಾವಿರ ಮನೆಗಳನ್ನು ನಿರ್ಗತಿಕ ಕುಟುಂಬಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮ ನೆರವೇರುತ್ತದೆ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ಕಾಂತಾಬಾಯಿ ಎಲ್ಲಪ್ಪ ಹಟ್ಟಿ, ಗ್ರಾಪಂ ಮಾಜಿ ಸದಸ್ಯ ರಾಮಪ್ಪ ಪೂಜಾರಿ, ಉಪನ್ಯಾಸಕ ಸದಾನಂದ ಮಾಡಗ್ಯಾಳ, ತಾಲೂಕು ಯೋಜನಾಧಿಕಾರಿ ರಜಬ್ ಅಲಿ ಮೇಲಿನಮನಿ, ಜ್ಞಾನ ವಿಕಾಸ ಸಮನ್ವ ಅಧಿಕಾರಿ ಆಶಾ ಬೋಗುರ, ವಲಯ ಮೇಲ್ವಿಚಾರಕ ಮಹಾಂತೇಶ ಮಠಪತಿ, ಸೇವಾ ಪ್ರತಿನಿಧಿ ಶಬಾನ ಮುಜಾವರ ಸೇರಿದಂತೆ ಸಂಘದ ಸದಸ್ಯರು,ಗ್ರಾಮದ ಗಣ್ಯರು ಉಪಸ್ಥಿತರಿದ್ದರು.



ಅಥಣಿ: ನಿರ್ಗತಿಕ ಕುಟುಂಬಗಳಿಗೆ ಧರ್ಮಸ್ಥಳ ಧರ್ಮಾಧಿಕಾರಿ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು ಮಾಡುತ್ತಿರುವ ಜನಪರ ಕಾರ್ಯಕ್ರಮದ ವಾತ್ಸಲ್ಯ ಮನೆಯನ್ನು ತಾಲೂಕಿನ ಅರಟಾಳ ಗ್ರಾಮದ ಲಕ್ಷ್ಮೀಬಾಯಿ ಕಾಸಪ್ಪ ಹಿರೇಕುರಬರ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ ವಾತ್ಸಲ್ಯ ಮನೆಯ ಹಕ್ಕು ಪತ್ರವನ್ನು ಜಿಲ್ಲಾ ನಿರ್ದೇಶಕಿ ನಾಗರತ್ನ ಹೆಗಡೆ ಅವರು ಹಸ್ತಾಂತರ ಮಾಡಿದರು.

ರಾಷ್ಟ್ರೀಯ ರಸ್ತೆ ಸಾರಿಗೆ ಸುರಕ್ಷತೆ ಜಾಗೃತಿ ಅಭಿಯಾನ

ರಸ್ತೆ ಸುರಕ್ಷಾ ನಿಯಮ ಪಾಲಿಸಿ

◆**ಸವದತ್ತಿ:** ದೇಶದಲ್ಲಿ ಪ್ರತಿದಿನ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ಜಾಗೃತಿ ಹೊಂದುವುದು ಅತ್ಯಾವಶ್ಯಕ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ, ಹಾಗೂ ಅಧ್ಯಕ್ಷ, ಟಿಎಲ್‌ಎಸ್‌ಸಿ, ಸವದತ್ತಿ ಸಿದ್ದರಾಮ ಅವರು ಹೇಳಿದರು.

ತಾಲೂಕಿನ ಶಿರಸಂಗಿ ಗ್ರಾಮದ ಶ್ರೀ ತ್ಯಾಗವೀರ ಲಿಂಗರಾಜ ಪ್ರೌಢ ಶಾಲೆ, ಶಿರಸಂಗಿಯಲ್ಲಿ ತಾಲೂಕಾ ಕಾನೂನು ಸೇವೆಗಳ ಸಮಿತಿ ಸವದತ್ತಿ, ವಕೀಲರ ಸಂಘ ಸವದತ್ತಿ, ಶ್ರೀ. ಕಲ್ಮೇಶ್ವರ ಶಿಕ್ಷಣ ಮತ್ತು ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಶಿರಸಂಗಿ. ಅವರ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ರಸ್ತೆ ಸಾರಿಗೆ ಸುರಕ್ಷತೆ ಜಾಗೃತಿ ಅಭಿಯಾನ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮೊಬೈಲ್‌ಗಳು ಹಾಗೂ ಸಮಯದ ಅಭಾವದಿಂದಾಗಿ ಅಪಘಾತಗಳು ಹೆಚ್ಚುತ್ತಿವೆ. ಪಾಲಕರು ಅಪ್ರಾಪ್ತ ವಯಸ್ಕರಿಗೆ ವಾಹನಗಳನ್ನು ನೀಡಬಾರದು ಮತ್ತು ಮಕ್ಕಳಿಗೆ ಜೀವನದ ಕಷ್ಟಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಬಿ.ಕೆ. ಕಡಕೋಳ, ನ್ಯಾಯವಾದಿಗಳು ಮಾತನಾಡಿ, ರೈತರು ಬೆಳೆ ಕಟಾವಿನ ನಂತರ ಮುಖ್ಯ ರಸ್ತೆಗಳ ಮೇಲೆ ರಾಶಿ ಹಾಕಿ ಬಿಸಿಲು ಮಾಡುವುದರಿಂದ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಬೈಕ್ ಸವಾರರು ನಿಯಂತ್ರಣ ಕಳೆದುಕೊಂಡು ಜಾರಿ ಬೀಳುವ ಅಪಾಯವಿದ್ದು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ರಾಶಿ ಮಾಡುವ ಕಾರ್ಯದಲ್ಲಿ ತೊಡಗಿರುವ ಜನ ರಸ್ತೆಯೇ ಮೇಲೆ ನಿಂತು ರಸ್ತೆ ತುಂಬು ಬೆಳೆಯು ಕಾಲುದಂಟುಗಳು ಹರಡುತ್ತಿದ್ದಾರೆ. ಇದರ ಪರಿಣಾಮ ವಾಹನ ಸವಾರರಿಗೆ ಸುಗಮ ಸಂಚಾರ ಕಷ್ಟವಾಗಿದೆ.ಈ ರೀತಿ ಮುಖ್ಯ ರಸ್ತೆಗಳ ಮೇಲೆ ರಾಶಿ ಮಾಡುವುದನ್ನು ತಪ್ಪಿಸಲು ರೈತರು ಜಮೀನಿನಲ್ಲೇ ಕಣಗಳನ್ನು ನಿರ್ಮಿಸಿಕೊಳ್ಳುವುದು ಉತ್ತಮ ಎಂದರು.



ಅಪಘಾತವಾದಾಗ ಮೊಬೈಲ್‌ನಲ್ಲಿ ವಿಡಿಯೋ ಮಾಡುವ ಬದಲು ನಾವು ಈ ಸಮಯದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಬೇಕು. 108 ಅಂಬ್ಯುಲೆನ್ಸ್ ಕರೆ ಮಾಡಿ ಅಥವಾ 112 ಗೆ ಕರೆ ಮಾಡಿ ಮಾಹಿತಿ ನೀಡಿ.
■ **ಡಾ. ವಿಜಯಲಕ್ಷ್ಮಿ ಕೊಳಕಿ. ವೈದ್ಯಾಧಿಕಾರಿ. ಶಿರಸಂಗಿಯ ಪ್ರಾಥಮಿಕ ಆರೋಗ್ಯ ಕೇಂದ್ರ**

ಶಿರಸಂಗಿ ತ್ಯಾಗವೀರ ಲಿಂಗರಾಜ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರು ಎಚ್.ಕೆ. ಗುರ್ಲಕಟ್ಟಿ ಸ್ವಾಗತ ಭಾಷಣ ನೆರವೇರಿಸಿದರು. ಎನ್.ಎಸ್. ಗುಡಿಸಾಗರ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಶ್ರೀ ಕಾಳಿಕಾದೇವಿಯ ಧರ್ಮಾಧಿಕಾರಿಗಳು ಇಂದ್ರಾಚಾರ್ಯ ಗಂಗ್ಯೆನವರ ಸಾನ್ನಿಧ್ಯ ವಹಿಸಿದರು.

ಶಿರಸಂಗಿ ವಕೀಲರ ಸಂಘದಿಂದ ಅತಿಥಿಗಳಿಗೆ ಸನ್ಮಾನ ಮಾಡಿದರು. ಕಾರ್ಯಕ್ರಮದಲ್ಲಿ ಸವದತ್ತಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜೆ. ಬಿ. ಮುನವಳ್ಳಿ, ಸವದತ್ತಿ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಮ್. ಎಸ್. ಹುಬ್ಬಳ್ಳಿ, ಶಿರಸಂಗಿ ನ್ಯಾಯವಾದಿಗಳಾದ ಆರ್. ವಿ. ಹುಂಬಿ, ಎನ್.ಬಿ. ಭೋವಿ, ವಿ.ಎಸ್. ಮುನವಳ್ಳಿ, ಎಚ್.ಆರ್. ಕುಂಬಾರ, ಜೆ.ಜಿ. ತಾಂಬೋಳಿ, ತ್ಯಾಗವೀರ ಲಿಂಗರಾಜ ಪ್ರೌಢ ಶಾಲೆಯ ಶಿಕ್ಷಕರಾದ ವಿ. ಬಿ. ತಳವಾರ, ಆರ್.ಜಿ. ಕಣವಿ, ಎಸ್.ಟಿ. ತಳವಾರ, ಎಂ.ಎ. ನರಹಟ್ಟಿ, ಎಂ.ಎ. ತೋರಣಗಟ್ಟಿ, ಲಿಂಗರಾಜ ಹೈಸ್ಕೂಲ್ ಕಾರ್ಯದರ್ಶಿ, ಮಲ್ಲಿಕಾರ್ಜುನ ಗೊರವನಕೊಳ್ಳ ಶಿಕ್ಷಣ ಪ್ರೇಮಿ, ಕೆ.ಐ. ಕಲಾಲ ಶಿಕ್ಷಣ ಪ್ರೇಮಿ, ವಿ ಜಿ ಮೇಟಿ, ವಿಕಾಸ ಕಲಾಲ, ಪರಪ್ಪ ಮೆಣಸಿನಕಾಯಿ, ಶಾಲೆಯ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಕಾರಿಮಠ ಜಾತ್ರೆ: ಶ್ರೀಗಳಿಗೆ ಸನ್ಮಾನ

◆**ಯಮಕನಮರಡಿ:** ಸಮೀಪದ ಹತ್ತರಗಿ ಸುಕ್ಷೇತ್ರ ಕಾರಿಮಠದ ಮಹಾಶಿವರಾತ್ರಿ ಅಂಗವಾಗಿ ಫೆ.15ರಿಂದ 17ರವರೆಗೆ ಮೂರು ದಿನಗಳ ಕಾಲಭಜನೆ ಕೀರ್ತನೆ, ಪ್ರತಿ ನಿತ್ಯ ರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಇತ್ಯಾದಿ ಕಾರ್ಯಕ್ರಮಗಳು ಹಾಗೂ ಜೋಡು ಕುದುರೆ ಶರ್ಯತ್ತು ಕುದುರೆ ಓಡಿಸುವ ಶರ್ಯತ್ತು ಪುರುಷರ ಓಡುವ ಶರ್ಯತ್ತು ಇತ್ಯಾದಿ ಕಾರ್ಯಕ್ರಮಗಳು ನಡೆಯಿತು.

ಪ್ರತಿ ನಿತ್ಯ ಪಲ್ಲಕ್ಕಿ ಉತ್ಸವ ಮಹಾಪ್ರಸಾದ ಭಕ್ತಾದಿಗಳಿಗೆ ಶ್ರೀಗಳಿಂದ ಆಶೀರ್ವಾದ ಮುಂತಾದ ಕಾರ್ಯಕ್ರಮಗಳು ನಡೆಯಿತು.

ಫೆ.17ರಂದು ಸಮೀಪದ ಹತ್ತರಗಿ ಹರಿ ಮಂದಿರದ ಡಾ. ಆನಂದ ಮಹಾರಾಜ ಗೋಸಾವಿರವರು ಶ್ರೀಮಠಕ್ಕೆ ಆಗಮಿಸಿ ಶ್ರೀ ಸಿದ್ದೇಶ್ವರ ಕರ್ತರ ಗದ್ದುಗೆಗೆ ಪೂಜೆ ಸಲ್ಲಿಸಿ ಶ್ರೀ ಗುರುಸಿದ್ಧೇಶ್ವರ ಸ್ವಾಮಿಗಳಿಗೆ ಸನ್ಮಾನಿಸಿ ಶ್ರೀಗಳಿಂದ ಆತ್ಮೀಯತೆಯಿಂದ ಸನ್ಮಾನ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗಳು ಹಾಗೂ ಯುವ ಧುರೀಣ ರವಿಂದ್ರ ಜಿಂಡ್ರಾಳಿ, ಮಾಜಿ ತಾಪಂ ಅಧ್ಯಕ್ಷ ದಸ್ತಗೀರ ಬಸಾಪುರಿ ಉಪಸ್ಥಿತರಿದ್ದು ಶ್ರೀಗಳ ಕೃಪೆಗೆ ಪಾತ್ರರಾದರು.

ನಂತರ ಶ್ರೀಮಠದ ಶ್ರೀಗಳು ಮಾತನಾಡಿ, ಮುಂದಿನ ಮಹಾಶಿವರಾತ್ರಿ ಜಾತ್ರೆ ಅಂಗವಾಗಿ ಹತ್ತರಗಿ ಹರಿಮಂದಿರದ ಪೂಜ್ಯರ ಸಾನ್ನಿಧ್ಯದಲ್ಲಿ ಸಾರ್ವಜನಿಕ ಮಹಾರುದ್ರ ಅಭಿಷೇಕ ಮತ್ತು ವಿವಿಧ ಕಾರ್ಯಕ್ರಮಗಳು ಶ್ರೀಗಳ ಉಪಸ್ಥಿತಿಯಲ್ಲಿ ಧಾರ್ಮಿಕ ಸಾಂಸ್ಕೃತಿಕ ಸಂಗೀತ ಚಿತ್ರಕಲಾವಿದರನ್ನು ಬರಮಾಡಿಕೊಂಡು ಐದು ದಿನಗಳ ಜಾತ್ರಾ ಮಹೋತ್ಸವ ಆಚರಿಸಲಾಗುವುದೆಂದು ಶ್ರೀಗಳು ಹೇಳಿದರು.

ಅಪಾರ ಭಕ್ತಾದಿಗಳು ಉಪಸ್ಥಿತರಿದ್ದು, ಗಡಿ ಭಾಗದಲ್ಲಿರುವ ಶ್ರೀ ಮಠದ ಪರಂಪರೆಯನ್ನು ಹೆಚ್ಚು ಹೆಚ್ಚು ಸಂಪ್ರದಾಯದಂತೆ ಮುಂದು ವರಿಸಿ ಕೊಂಡು ಹೋಗಲು ಸಕಲ ಭಕ್ತಾದಿಗಳು ಕೈ ಜೋಡಿಸಲು ಮುಂದಾಗಿ ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು.



ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

◆**ಯರಗಟ್ಟಿ:** ತಾಲೂಕಿನ ಕಡಬಿ ಗ್ರಾಮದಲ್ಲಿ ಬಹುಕಾಲದಿಂದ ನಿರೀಕ್ಷಿಸಲಾಗುತ್ತಿದ್ದ 1.68 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯೊಂದಿಗೆ ಅಧಿಕೃತ ಚಾಲನೆ ನೀಡಲಾಯಿತು.

ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಸ್ತೆ ನಿರ್ಮಾಣ ಅತ್ಯಂತ ಅಗತ್ಯವಾಗಿದ್ದು, ಜನರ ಬೇಡಿಕೆಗೆ ಸ್ಪಂದಿಸಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ತರಲು ಪ್ರಯತ್ನಿಸ ಲಾಗುವುದು ಎಂದು ಭರವಸೆ ನೀಡಿದರು.

ಈ ರಸ್ತೆ ನಿರ್ಮಾಣದಿಂದ ಗ್ರಾಮಕ್ಕೆ ಸುಗಮ ಸಂಚಾರ ವ್ಯವಸ್ಥೆ ಲಭ್ಯವಾಗಲಿದ್ದು, ವಿಶೇಷವಾಗಿ ರೈತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಮಳೆಗಾಲದಲ್ಲಿ ಎದುರಾಗುವ ಸಂಚಾರ ತೊಂದರೆಗಳು ನಿವಾರಣೆಯಾಗಲಿವೆ ಎಂದು ಸ್ಥಳೀಯರು ಸಂತೋಷ ವ್ಯಕ್ತಪಡಿಸಿದರು. ಗುಣಮಟ್ಟದ ಜೊತೆಗೆ ಕಾಮಗಾರಿ ಪೂರ್ಣಗೊಳ್ಳುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿದಬಸನ್ನವರ, ಮಲ್ಲಿಕಸಾಬ್ ಬಾಗವಾನ, ಹೊನ್ನಪ್ಪ ಖಂಡ್ರಿ, ಗ್ರಾಪಂ ಅಧ್ಯಕ್ಷ ಪ್ರಕಾಶ ಸುನದೋಳಿ, ಸದಸ್ಯರಾದ ಬಾಳಪ್ಪ ಬಾಗೇವಾಡಿ, ಲಕ್ಷ್ಮಣ ಕುಂಟಿರಪ್ಪಗೊಳ, ಎಇಇ ವಿಜಯ ಸಂಗಪ್ಪಗೊಳ, ಎಇ ಎಫ್.ಎ. ಪಾಟೀಲ,ಎಇ ಬಸವರಾಜ ಅಯ್ಯನಗೌಡರ, ಪ್ರಥಮ ದರ್ಜೆ ಗುತ್ತಿಗೆದಾರ ಪಿ.ಎಸ್. ಅಂಚಿ, ಸೈದುಸಾಬ್ ಸನದಿ, ತಿಪ್ಪಣ್ಣ ಉದಗಟ್ಟಿ, ಸಿದ್ದಪ್ಪ ಮುಕ್ಕಣ್ಣವರ, ಮಹಾವೀರ ಉದಗಟ್ಟಿ, ಲೋಹಿತ ಮಾಳೆನ್ನವರ, ಪ್ರವೀಣ ರಾಮಪ್ಪನವರ, ಪರಮೇಶಿ ಛತ್ರಕೋಟಿ, ಭೀಮಶಿ ದಳವಾಯಿ ಹಾಗೂ ಗ್ರಾಮದ ಹಿರಿಯರು, ಯುವಕರು ಮತ್ತಿತರರು ಉಪಸ್ಥಿತರಿದ್ದರು.



ಎಸ್‌ಸಿ, ಎಸ್‌ಟಿ ಕುಂದುಕೊರತೆಗಳ ನಿವಾರಣಾ ಸಭೆ

◆**ಸುರೇಬಾನ:** ಹಿಂದಿನ ಪಿಎಸ್‌ಐ ಪವಾರ ಪೊಲೀಸ್ ಠಾಣೆಯಲ್ಲಿ ಇರುತ್ತಿರಲಿಲ್ಲ, ಬರಿ ಹೊರಗೆ ಇರುತ್ತಿದ್ದರು. ಈಗ ಬಂದ ಪಿಎಸ್‌ಐ ಗುರುರಾಜ ಅವರು ಇಲ್ಲಿಯೇ ಮನೆ ಮಾಡಿ ಇದ್ದು ತಮ್ಮ ಸಮಸ್ಯೆಗೆ ಸ್ಪಂದಿಸುತ್ತಾರೆ ಎಂದು ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ ಹೇಳಿದರು.

ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಸ್‌ಸಿ, ಎಸ್‌ಟಿ ಕುಂದುಕೊರತೆಗಳ ನಿವಾರಣಾ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ. ಪೊಲೀಸ್ ಠಾಣೆಯಲ್ಲಿ ಸಾಕಷ್ಟು ಜನ ಸಿಬ್ಬಂದಿಗಳಿದ್ದು, ತುರ್ತ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಎಚ್ಚರಿಕೆ ನೀಡಿದರು.

ಸ್ಥಳೀಯ ಪೊಲೀಸ್ ಠಾಣೆಗೆ ಪೋನ್ ಮಾಡಿದರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ತಾಲೂಕು ಎಸ್‌ಟಿ ಸಮಾಜದ ಅಧ್ಯಕ್ಷ ಪ್ರಕಾಶ ತಳವಾರ ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಪಿಐ ವಿನಾಯಕ ಬಡಿಗೇರ ಇನ್ನು ಯಾವುದೇ ತುರ್ತು ಸಮಸ್ಯೆಗಳು ಇದ್ದರೆ 112 ಸಹಾಯ ವಾಣಿಗೆ ಕರೆ ಮಾಡಿ, ಜೊತೆಗೆ ನೇರವಾಗಿ ಪೊಲೀಸ್ ಠಾಣೆಗೂ ಕರೆ ಮಾಡಿದರೂ ಸಹ ಸ್ಪಂದಿಸುವ ಕೆಲಸವನ್ನು ಮಾಡುತ್ತೇವೆ ಎಂದರು.



ಏನೇ ಸಣ್ಣ ಪುಟ್ಟ ತೊಂದರೆಗಳಿದ್ದರು ಪಿಎಸ್‌ಐ ಗಮನಕ್ಕೆ ತನ್ನಿ, ಅವುಗಳನ್ನು ಪಾರದರ್ಶಕವಾಗಿ ಬಗೆ ಹರಿಸುವ ನಿಟ್ಟಿನಲ್ಲಿ ಕಾರ್ಯ ಮಾಡಲಾಗುತ್ತದೆ ಎಂದು ಬರವಸೆ ನೀಡಿದರು.

ಗೋಪಾಲ ಮಾದರ ಮಾತನಾಡಿದರು.ಈ ವೇಳೆ ಉಮೇಶ ಭಜಂತ್ರಿ, ವೀರಬಸಪ್ಪ ದೊಡಮನಿ, ಮಾರುತಿ ಪ್ಯಾಟಿ, ಪ್ರವೀಣ ಗೊಣಬಾಳ, ಚಿರಂಜೀವಿ ವಿಭೂತಿ, ಯಲ್ಲಪ್ಪ ವಿಭೂತಿ, ಆನಂದ ಚಲವಾದಿ, ಶಿವಾನಂದ ಹನಸಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಎಸ್‌ಸಿ, ಎಸ್‌ಟಿ ಮುಖಂಡರು ಹಾಜರಿದ್ದರು.

ಏಕವಲಯ ಚೆಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ

◆**ರಾಮದುರ್ಗ:** ಸ್ಥಳೀಯ ಸಿ.ಎಸ್.ಬೆಂಬಳಗಿ ಕಲಾ, ಶಾ.ಎಂ.ಆರ್ .ಪಾಲರೇಶಾ ವಿಜ್ಞಾನ ಹಾಗೂ ಜಿ.ಎಲ್.ರಾಠಿ ವಾಣಿಜ್ಯಮಹಾವಿದ್ಯಾಲಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ನಿಪ್ಪಾಣಿಯ ಜಿ.ಐ. ಬಾಗೇವಾಡಿ ಮಹಾವಿದ್ಯಾಲಯದಲ್ಲಿ ನಡೆದ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಚೆಸ್ ಪಂದ್ಯಾವಳಿಯಲ್ಲಿ ಪುರುಷರ ಮತ್ತು ಮಹಿಳೆಯರ ಎರಡೂ ತಂಡಗಳು ಪ್ರಥಮ ಸ್ಥಾನ ಪಡೆದುಕೊಂಡಿವೆ.

ವಿದ್ಯಾರ್ಥಿಗಳಾದ ಶ್ರೇಯಸ್ ಕಂಬಾರ, ಅಫ್ರೋಜ ಮಕಾನದಾರ ಶೋಯಬ ಮಕಾನದಾರ, ವಾಣಿಶ್ರೀ ಮ.ಹುರಕಡ್ಲಿ, ಭೀಮಮ್ಮ ಕ. ಕೊನೇರಿ, ಮಲ್ಲಮ್ಮ ಬಿ. ಕೊನೇರಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ತಂಡಕ್ಕೆ ಬ್ಲೂ ಆಗಿ ಪ್ರಶಸ್ತಿ ಗಳಿಸುವ ಮೂಲಕ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾರೆ.

ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ ಎಸ್. ಎಸ್. ಸುಲ್ತಾನಪೂರ, ಉಪಾಧ್ಯಕ್ಷ ಪಿ. ಎಮ್. ಪಟ್ಟಣ, ಗೌರವ ಕಾರ್ಯದರ್ಶಿ ಆರ್. ಪಿ. ಜಗತಾಪ, ಕಾಲೇಜು ಆಡಳಿತ ಮಂಡಳಿಯ ಕಾರ್ಯಧ್ಯಕ್ಷ ಪಿ. ಎಫ್. ಪಾಟೀಲ ಹಾಗೂ ಸದಸ್ಯರು ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪಿ. ಬಿ. ತೆಗ್ಗಿಹಳ್ಳಿ, ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಬಿ. ಬಿ. ಕಬಾಡಗಿ ಮತ್ತು ಸಿಬ್ಬಂದಿಯವರು ಅಭಿನಂದಿಸಿದ್ದಾರೆ.



ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆ: ಸನ್ಮಾನ



◆**ಸಂಕೇಶ್ವರ:** ಇತ್ತೀಚೆಗೆ ಕಾಗವಾಡದಲ್ಲಿ ಜರುಗಿದ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಸಂಕೇಶ್ವರದ ಶಿವರುದ್ರೇಶ್ವರ ಕಲಾ ಮತ್ತು ಪಟ್ಟಣ ಪಂಚಾಯಿತಿ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಾದ ಪ್ರಿಯಾ ಪಾಟೀಲ(ಪ್ರಥಮ) ನೂರಜಹಾನ ಮುಜಾವರ(ದ್ವಿತೀಯ) ರೋಹಿನಿ ದುರದುಂಡಿ(ಚತುರ್ಥ) ಸ್ಥಾನಪಡೆದು ಮೂಡಬಿದ್ರಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಈ ಪ್ರತಿಭಾವಂತ ಕ್ರೀಡಾಪಟುಗಳನ್ನು ಎಸ್.ಡಿ.ವಿ.ಸ್ ಸಂಘದ ಅಧ್ಯಕ್ಷ ಮಾಜಿ ಸಚಿವ ಎ.ಬಿ.ಪಾಟೀಲ ಅಭಿನಂದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಜಿ.ಸಿ.ಕೋಟಗಿ,

ಆರ್.ಬಿ.ಪಾಟೀಲ, ಡಾ.ಬಿ.ಎ. ಪೂಜಾರಿ, ಪಿ.ಬಿ.ಬುರ್ಜಿ, ದೇಮಣ್ಣ ಸೊಗಲದ, ಕುಮಾರ ಮರಾಠೆ, ವಿನಾಯಕ ಕದಮ, ಡಿ.ಐ.ಹೆಬ್ಬಾಳೆ, ಪ್ರಭಾಕರ ಕರಗುಪ್ಪಿ ಹಾಜರಿದ್ದರು.

ಹಾಲಸಿದ್ಧೇಶ್ವರ, ರಾಮಸಿದ್ಧೇಶ್ವರ ರಥೋತ್ಸವ

◆**ಗೋಕಾಕ:** ತಾಲೂಕಿನ ಮಿಡಕನಟ್ಟಿ ಗ್ರಾಮದ ಬಸವೇಶ್ವರ ಹಾಲಸಿದ್ಧೇಶ್ವರ ಹಾಗೂ ರಾಮಸಿದ್ಧೇಶ್ವರ ಜಾತ್ರಾ ಮಹೋತ್ಸವದ ಬುಧವಾರದಂದು ಸಂಜೆ 4ಗಂಟೆಗೆ ಮಹಾ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.

ಬುಧವಾರ ಬೆಳಗಿನ ಜಾವ ಶ್ರೀ ಬಸವೇಶ್ವರ ರಾಮ ಸಿದ್ಧೇಶ್ವರ ಹಾಗೂ ಹಾಲಸಿದ್ಧೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಮಾಡಲಾಯಿತು. ಭಕ್ತರು ಮಹಾ ರಥೋತ್ಸವಕ್ಕೆ ಕಾರಿಕ್,ಬಾಳೆಹಣ್ಣು , ಬಂಡಾರನ್ನು ಎರಿಚಿ ಹರ ಹರ ಮಹಾದೇವ ಘೋಷಣೆ ಕೂಗಿದರು. ರಥೋತ್ಸವಕ್ಕೆ ಮೀಡಕನಟ್ಟಿ ಗ್ರಾಮದ ಸುತ್ತಮುತ್ತಲಿನ ಭಕ್ತರು ಭಾಗವಹಿಸಿದ್ದರು.

ಕುದುರೆ ಕುಣಿತ, ಡೊಳ್ಳು ಕುಣಿತ, ಹಾಗೂ ಭಜನೆ ಎಲ್ಲರೂ ಸೇರಿ ಮಹಾರಥೋತ್ಸವಕ್ಕೆ ಮೆರಗು ತಂದಿತು. ಶ್ರೀರಾಮ ಸಿದ್ಧೇಶ್ವರ ದೇವಸ್ಥಾನದಲ್ಲಿ ಬಂದ ಭಕ್ತರಿಗೆ ಮಹಾಪ್ರಸಾದ ಸೇವೆಯನ್ನು ಕಮೀಟಿಯವರು ವೆವಸ್ಥೆ ಮಾಡಿದ್ದರು.



ಮಕ್ಕಳ ಕಲಿಕೆಗೆ ರಾಜ್ಯ ಸರ್ಕಾರದಿಂದ ವಿವಿಧ ಯೋಜನೆ: ಶಾಸಕ ವೈದ್ಯ

◆**ಸವದತ್ತಿ:** ಜನಿಸಿದ ಎಲ್ಲ ಮಕ್ಕಳು ವಿದ್ಯಾವಂತರಾಗಬೇಕು ಎಂಬ ನಿಟ್ಟಿನಲ್ಲಿ ಅವರಿಗೆ ಶಾಲೆ ಕಲಿಯಲು ಬೇಕಾದ ಎಲ್ಲ ಸಹಾಯ ಸೌಲಭ್ಯಗಳನ್ನು ನೀಡುವುದರ ಜೊತೆಗೆ ಅವರ ಶಾರೀರಕವಾಗಿ ಸದೃಢವಾಗಿರಬೇಕು ಎಂಬ ನಿಟ್ಟಿನಲ್ಲಿ ನಮ್ಮ ರಾಜ್ಯ ಸರ್ಕಾರ ಮಕ್ಕಳ ಕಲಿಕೆಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಸಾಕಷ್ಟು ಶ್ರಮಪಟ್ಟು ಮಕ್ಕಳಿಗೆ ವಿದ್ಯೆ ನೀಡಲು ಮುಂದಾಗಿದೆ ಮತ್ತು ಶ್ರಮ ಪಟ್ಟು ಕಾರ್ಯನಿರ್ವಹಿಸುತ್ತದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಅವರು ನಗರದ ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಎಲ್ಲಮ್ಮನ ಗುಡ್ಡ ಶಾಲೆಯ ಆವಣದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದ ಅವರು, ತಾಯಿ ರೇಣುಕಾ ಮಾತೆಯು ಮಡಿಲಲ್ಲಿರುವ ಮುರಾರ್ಜಿ ವಸತಿ ಶಾಲೆಯೂ ಉತ್ತಮ ವಾತಾವರಣದಲ್ಲಿ ಶಾಲೆ ನಡೆಯುತ್ತಿದ್ದು, ಶಾಲಾ ಶಿಕ್ಷಕರು ಹಾಗೂ ಶಿಕ್ಷಕಿಯರು ಅತ್ಯಂತ ಆಸಕ್ತಿಯಿಂದ ಶಿಕ್ಷಣ ನೀಡುತ್ತಿದ್ದಾರೆ ಎಂದರು.



ಮುಖ್ಯ ಅತಿಥಿಗಳಾಗಿ ಆಗಮಿಸಿದ ತಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗಣ್ಣವರ್ ಮಾತನಾಡಿ, ಈಗಿನ ಎಲ್ಲ ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಇಟ್ಟುಕೊಳ್ಳಬೇಕು ಸಮಯಕ್ಕೆ ಬಹಳ ಮಹತ್ವ ಕೊಡಬೇಕು. ಸಮಯಕ್ಕೆ ನಾವು ಎಷ್ಟು ಮಹತ್ವ ಕೊಡುತ್ತೇವೆಯೋ, ಅದು ನಮ್ಮನ್ನು ಉನ್ನತ ಮಟ್ಟಕ್ಕೆ ಏರಿಸುತ್ತದೆ ಆದ್ದರಿಂದ ಈಗಿನ ವಿದ್ಯಾರ್ಥಿಗಳು ಸಮಯ ಮತ್ತು ಶಿಸ್ತು ಇವೆರಡನ್ನು ತಮ್ಮ ಜೀವನದ ಉದ್ದಕ್ಕೂ ಪಾಲಿಸಿಕೊಂಡು ಹೋಗಬೇಕು ಅಂದಾಗ್ಗೆ ನಿಮ್ಮ ಜೀವನವು ಸಾರ್ಥಕವಾಗಲು ಸಾಧ್ಯ. ಮೊಬೈಲ್ ಹಿಡಿದು ಅಥವಾ ಟಿವಿ ನೋಡಿ ಹಾಳು ಮಾಡಿಕೊಳ್ಳದೆ ಸಿಕ್ಕಂತ ಈ ಒಳ್ಳೆ ಸಮಯದಲ್ಲಿ ವಿದ್ಯಾಭ್ಯಾಸ ಮಾಡಿ ಸಾಧನೆಗೈಬೇಕು ಎಂದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶಾಸಕ ವಿಶ್ವಾಸ ವೈದ್ಯರವರು ಮಹಾ ಗಣಪತಿ ಹಾಗೂ ಸರಸ್ವತಿ ಮೂರ್ತಿಗಳ ಉದ್ಘಾಟನೆ ನೆರವೇರಿಸಿದರು. ನಂತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಎಂ.ವಿ. ಕುಂಬಾರ್ ರವರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು. ನಂತರ ವೇದಿಕೆಯ ಕಾರ್ಯಕ್ರಮದ ಪ್ರಾರಂಭದಲ್ಲಿ ಕುಮಾರಿ ಸುಕನ್ಯಾ ಹೊಸಮನಿ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು.

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಮುನವಳ್ಳಿಯ ಬಿ.ಎಫ್. ಎಲಿಗಾರ, ಶಿಕ್ಷಣಮಹಾವಿದ್ಯಾಲಯದ ಪ್ರಾಚಾರ್ಯರಾದ ಅಜ್ಜಯ್ಯ ಅಮೋಘಮಠ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.

ಅತಿಥಿಗಳಾಗಿ ಗಣ್ಯರಾದ ಮಲ್ಲು ಜಕಾತಿ, ರವಿ ದೊಡಮನಿ, ತಪಸಿಯ ಆಚಾರ್ಯರಾದ ಗೋವಿಂದ ರವರು ಆಗಮಿಸಿದ್ದರು.

ನಂತರ ಶಿಕ್ಷಕ ನಾಗರಾಜ ಹುಡೇದ ವಾರ್ಷಿಕ ವರದಿ ವಾಚನ ಮಾಡಿದರು. ತಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗನ್ನವರ್, ವೈ.ವೈ.ಕಾಳಪ್ಪನವರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆರ್.ಆರ್. ಕುಲಕರ್ಣಿ ಹಾಗೂ ತಾಲೂಕು ವೈದ್ಯಾಧಿಕಾರಿಗಳಾದ ಡಾ. ಶ್ರೀಪಾದ್ ಸಬನೀಸ್, ಪ್ರಾಚಾರ್ಯ ಗೋವಿಂದರವರನ್ನು ಶಾಲೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಿರುಸುದ್ದಿ

ಸಕಾಲಕ್ಕೆ ಸಾಲ ಮರು ಪಾವತಿಸಿ: ಚಿಮ್ಮನಕಟ್ಟಿ



◆**ಬಾದಾಮಿ:** ಸಹಕಾರಿ ಸಂಘಗಳು ಬೆಳೆಯಬೇಕಾದರೆ ಸಾಲ ಪಡೆದ ಗ್ರಾಹಕರು ಸಕಾಲಕ್ಕೆ ಸಾಲ ಮರುಪಾವತಿ ಮಾಡಿ ಸಂಘಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಅವರು ಮಂಗಳವಾರ ಪಟ್ಟಣದ ರಾಮದುರ್ಗ ಸರ್ಕಲ್ ಹತ್ತಿರ ಗೌಡರ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭವಾಗಿರುವ ಬಾದಾಮಿಯಲ್ಲಿ ನೂತನ ಎಸ್. ಆರ್.ಕೆ. ಪತ್ತಿನ ಸಹಕಾರಿ ಬ್ಯಾಂಕ್‌ನ 12 ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಪ್ಪತ್ತೇಶ್ವರ ಶ್ರೀಗಳು, ಶಿವಪೂಜಾ ಶಿವಾಚಾರ್ಯ ಶ್ರೀಗಳು ಮಾತನಾಡಿದರು. ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕ ಹೊನ್ನಯ್ಯ ಹಿರೇಮಠ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಯುವಮುಖಂಡ ಮಹೇಶ ಹೊಸಗೌಡ್ರ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಯುಸುಫ ಪೀರ್ಜಾದೆ, ಎಂ.ಡಿ.ಯಲಿಗಾರ, ಎಂ.ಎಸ್.ರುದ್ರಗೌಡ್ರ ಮತ್ತು ಶ್ರೀ ಎಸ್ ಆರ್ ಕೆ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು, ಬಾದಾಮಿ ಶಾಖೆಯ ಸಲಹಾ ಸಮಿತಿ ಸದಸ್ಯರು, ವ್ಯವಸ್ಥಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು.

ಮಳೇಂದ್ರಸ್ವಾಮಿ ರಥೋತ್ಸವ ಸಂಪನ್ನ



◆**ಹುನಗುಂದ:** ತಾಲೂಕಿನ ಸಮೀಪದ ತೂರಮರಿ ಗ್ರಾಮದ ಪವಾಡ ಪುರುಷ, ಮಹಾ ಮಹಿಮಸಾಲಿ ಮಹಾತಪಸ್ವಿ ಶ್ರೀ ಗುರು ಮಳೇಂದ್ರ ಸ್ವಾಮಿಗಳ ಜಾತ್ರಾ ಮಹೋತ್ಸವ ನಿಮಿತ್ತ ಮಹಾರಥೋತ್ಸವ ಶಿವರಾತ್ರಿ ಅಮಾವಾಸ್ಯೆ ದಿನ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ-ಸಂಭ್ರಮದಿಂದ ನಡೆಯಿತು.

ಜಾತ್ರೆ ಅಂಗವಾಗಿ ದೇವಸ್ಥಾನದಲ್ಲಿ ಅಂದು ಬೆಳಗ್ಗೆ ಮಳೇಂದ್ರ ಸ್ವಾಮೀಜಿ ಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿ ವಿವಿಧ ಧಾರ್ಮಿಕ ಕೈಂಕರ್ಯಗಳು ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಅನ್ನ ಸಂತರ್ಪಣೆ ಜರುಗಿತು. ಮಳೇಂದ್ರಸ್ವಾಮಿ ರಥೋತ್ಸವಕ್ಕೆ ಘಟ್ಟಿಗನೂರ ಗ್ರಾಮದಿಂದ ಕಲಸ, ಮಲಗಿಹಾಳದಿಂದ ನಿಶಾನೆ ಬೂದಿಹಾಳ ಎಸ್. ಕೆ.ಗ್ರಾಮದಿಂದ ಬಾಳೆಕಂಬ, ತೆಂಗಿನ ಗರಿ, ಹಾರ, ತಳೀರು ತೋರಣಗಳನ್ನು ತರಲಾಗುವುದು.ನಿಡಸನೂರ ಗ್ರಾಮದಿಂದ ಹಗ್ಗ ಬರುವುದು. ಹೇಮವಾಡಗಿ ಗ್ರಾಮದಿಂದ ರಥಕ್ಕೆ ರುದ್ರಾಕ್ಷಿ ಮಾಲೆ ಹಾಗೂ ತೋರಣಗಳಿಂದ ರಥವನ್ನು ಶೃಂಗರಿಸಲಾಗಿತ್ತು. ವಿವಿಧ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಭಕ್ತರು ಆಗಮಿಸಿ ಹರಕೆ ತೀರಿಸಿದರು. ಅಫಜಲಪುರದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ರಾಜಗುರು ರಾಜೇಂದ್ರ ಒಡೆಯರ, ಸಜ್ಜಲಗುಡ್ಡದ ಆಡವಿಹಾಳದ ದೊಡ್ಡಬಸವಾರ್ಯ ತಾತನವರು, ಮಳೇಂದ್ರಸ್ವಾಮಿ ಹಿರೇಮಠ, ಸಂಗಯ್ಯ ಹಿರೇಮಠ, ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕ ವಿಜಯಾನಂದ ಕಾಶಪ್ಪನವರ, ಮಾರ್ತಾಂಡರಾವ್ ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಿಧನ ಸುದ್ದಿ

ಪಾರ್ವತವ್ವ ಬಳೂಲಮಠ

◆**ಬಾಗಲಕೋಟೆ:** ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸದಸ್ಯ ಬಸವರಾಜ ಮಲ್ಲಿನಾಥ ಬಳೂಲಮಠ ಅವರ ಮಾತೋಶ್ರೀ ಪಾರ್ವತವ್ವ ಮಲ್ಲಿನಾಥ ಬಳೂಲಮಠ(74) ನಿಧನರಾದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.



ಸಂಸದ ಪಿ.ಸಿಗದ್ದಿಗೌಡರ, ರಾಜ್ಯ ಸಭೆ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಬಿಟಿಡಿಎ ಮಾಜಿ ಸಭಾಪತಿ ಜಿ.ಎನ್.ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭುಸ್ವಾಮಿ ಸರಗಣಾಚಾರಿ, ಬಸವೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.



ಕಮತಗಿ : ಪಟ್ಟಣದಲ್ಲಿ ಶ್ರೀ ಹುಚ್ಚೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಯು ಶಾಲೆಗೆ ನಿರಂತರವಾಗಿ ಗೈರಾದ ಕುಮಾರ ಮಾರುತಿ ವಾಲಿಕಾರ ಈ ವಿದ್ಯಾರ್ಥಿಯ ಮನೆಗೆ ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ ಕಿಲ್ಲೇದಾರ ಭೇಟಿ ನೀಡಿ ಶಾಲೆಗೆ ಬರುವಂತೆ ಮನವೊಲಿಸಿದರು. ಆ ವಿದ್ಯಾರ್ಥಿಯ ಸಹೋದರರಿಗೆ ಗೈರಾಗದಂತೆ ಮನವೊಲಿಸಿ ಶೈಕ್ಷಣಿಕ ಸೌಲಭ್ಯಗಳ ಜೊತೆಗೆ ಆರ್ಥಿಕ ಸಹಾಯ ಮಾಡುವುದಾಗಿ ಅವರ ಕುಟುಂಬಕ್ಕೆ ಚೈತನ್ಯವನ್ನು ತುಂಬಿದರು. ಕ್ಷೇತ್ರ ಶಿಕ್ಷಣಧಿಕಾರಿಗಳ ಜೊತೆಗೆ ಮುಖ್ಯೋಪಾಧ್ಯಾಯ ಎಚ್.ಎಂ. ಪಾಟೀಲ ಮತ್ತು ಶಿಕ್ಷಕರು ವ್ಹಿ. ಎಸ್ ಚೌಡಾಪೂರ ಉಪಸ್ಥಿತರಿದ್ದರು.

ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಬದ್ಧ

◆**ಗುಳೇದಗುಡ್ಡ:** ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡುವುದರ ಜೊತೆಗೆ ಗ್ರಾಮೀಣ ಹಾಗೂ ಪಟ್ಟಣದ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಅನುದಾನ ನೀಡುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಶಾಲೆ, ಅಂಗನವಾಡಿ, ಶೌಚಾಲಯ, ಗ್ರಂಥಾಲಯಕ್ಕೆ ಸಾಕಷ್ಟು ಅನುದಾನ ನೀಡಿ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದೇವೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು. ಮಂಗಳವಾರ ಸಮೀಪದ ಹುಲ್ಲಿಕೇರಿ ಎಸ್.ಪಿ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 17.70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣದ ಶಾಲಾ ಗ್ರಂಥಾಲಯ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದೆ ಎಂದರು. ಗ್ರಾಮೀಣ ಮಕ್ಕಳು ಓದಲು ಅನುಕೂಲವಾಗುವಂತೆ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ ನಿರ್ಮಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಂಡು ಜ್ಞಾನವಂತರಾಗಬೇಕು. ಗ್ರಾಮಸ್ಥರು ಪುಸ್ತಕಗಳನ್ನು ದಾನವಾಗಿ ನೀಡಿ ಗ್ರಂಥಾಲಯವನ್ನು ಜ್ಞಾನಭಂಡಾರವಾಗಿ ನಿರ್ಮಿಸಬೇಕು ಎಂದರು. ಈ ವೇಳೆ ಕಾಂಗ್ರೆಸ್ ಮುಖಂಡ ರಮೇಶ ಬೂದಿಹಾಳ, ಎಸ್‌ಡಿಎಂಸಿ ಅಧ್ಯಕ್ಷ ರಂಗಪ್ಪ ಹಡಪದ, ಶಿವು ರಾಠೋಡ, ಮುದಕಪ್ಪ ಗೊರವರ, ಮಲ್ಲಪ್ಪ ವಗ್ಗಾರ, ಯಮನಪ್ಪ ಪರಾಟಿ, ಲುಂಬಣ್ಣ ರಾಠೋಡ, ಗುಂಡಪ್ಪ ಹಾದಿಮನಿ, ಕೃಷ್ಣಪ್ಪ ರಾಠೋಡ, ಯಲ್ಲಪ್ಪ ಕಡಿವಾಲ, ಯಮನಪ್ಪ ಬಾಳೆನ್ನವರ, ಅಲ್ಲಿಸಾಬ ವಾಲಿಕಾರ, ಶಶಿ ರಾಠೋಡ, ಮೋತಿಲಾಲ ರಾಠೋಡ, ಯಮುನಪ್ಪ ಬಿಳೆಕಲ್ಲ, ತುಕಾರಾಮ ಜಾಧವ್, ತಾವರೆಪ್ಪ ರಾಠೋಡ, ಎಂ.ಸಿ. ನಲವತ್ತವಾಡ, ಸಿಆರ್‌ಪಿ ರಾಮಚಂದ್ರ ಭಾಪಟ್, ಶಾಲೆಯ ಮುಖ್ಯಗುರು ಟಿ.ಎನ್. ಕಂಕಣವಾಡಿ, ಶಿಕ್ಷಕ ರವಿ ಬೇನಾಳ ಮತ್ತಿತರರು ಇದ್ದರು



ಗುಳೇದಗುಡ್ಡ: ಸಮೀಪದ ಹುಲ್ಲಿಕೇರಿ ಎಸ್.ಪಿ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 17.70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಶಾಲಾ ಗ್ರಂಥಾಲಯ ಕಟ್ಟಡಕ್ಕೆ ಭೂಮಿಪೂಜೆ ನಡೆಯಿತು. ಶಾಸಕ ಭೀಮಸೇನ ಚಿಮ್ಮನಕಟ್ಟಿ ಸೇರಿದಂತೆ ಇತರರಿದ್ದರು.

ದಾಳಿಂಬೆ ಬೆಳೆಯಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿ ಕುರಿತು ತರಬೇತಿ

ವೈಜ್ಞಾನಿಕ ಬೇಸಾಯ ಪದ್ಧತಿ ಅನುಸರಿಸಿ : ಡಾ.ತಮ್ಮಯ್ಯ

◆**ಬಾಗಲಕೋಟೆ :** ದಾಳಿಂಬೆ ಬೆಳೆಯಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿ ಅನುಸರಿಸಿದಲ್ಲಿ ಗುಣಮಟ್ಟದ ದಾಳಿಂಬೆ ಹಣ್ಣು ಬೆಳೆಯಲು ಸಾಧ್ಯವಾಗುತ್ತದೆ ಎಂದು ತೋವಿವಿಯ ಶಿಕ್ಷಣ ನಿರ್ದೇಶಕ ಡಾ.ತಮ್ಮಯ್ಯ ಎನ್. ಹೇಳಿದರು.

ತೋವಿವಿಯ ರೈತ ಭವನದ ತರಬೇತಿ ಕೇಂದ್ರದಲ್ಲಿ ಬುಧವಾರ ಮುಖ್ಯ ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ತೋಟಗಾರಿಕೆ ಇಲಾಖೆ ಹಾಗೂ ಬೀಳಗಿ ಹಾಗೂ ಡಾ.ಎಸ್.ಬಿ.ದಂಡಿನ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ದಾಳಿಂಬೆ ಬೆಳೆಯಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗುಣಮಟ್ಟದ ದಾಳಿಂಬೆ ಬೆಳೆಯಲು ಮೊದಲು ಭೂಮಿಯ ಫಲವತ್ತತೆ ಮುಖ್ಯವಾಗುತ್ತದೆ ಎಂದರು.

ನಾಟಿ ಪೂರ್ಣದಲ್ಲಿ ಮೊದಲು ಭೂಮಿಯನ್ನು ಪರೀಕ್ಷೆ ಮಾಡಿ, ಸಸ್ಯ ಜಂತು ನಿವಾರಣೆ ಮಾಡಬೇಕು. ರೋಗಗಳು ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ದಾಳಿಂಬೆ ಬೆಳೆಯಲು ಮುಂದಾಗಬೇಕು. ಬೆಳೆದ ಬೆಳೆಯನ್ನು ಬೇರೆ ದೇಶಗಳಿಗೆ ರಫ್ತು ಮಾಡುವ ಮೂಲಕ ಉತ್ತಮ ಬೆಲೆಯನ್ನು ಪಡೆದು ತಮ್ಮ ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ ಮಾತನಾಡಿ, ಪ್ರತಿಯೊಂದು ತೋಟಗಾರಿಕೆ ಬೆಳೆಯಲ್ಲಿ ಬರುವ ಸಮಸ್ಯೆಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ವಿಜ್ಞಾನಿಗಳೊಂದಿಗೆ ಚರ್ಚಿಸಲಾಗುತ್ತಿದೆ. ರೈತರ ಜಮೀನಿನಲ್ಲಿಯೇ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲು ಸರಕಾರದ ಮಟ್ಟದಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಬೂದಿಹಾಳ ಗ್ರಾಮದಲ್ಲಿ 10 ಎಕರೆ ಜಮೀನು ಖರೀದಿಸಲಾಗಿದ್ದು, ದಾಳಿಂಬೆ ಬೆಳೆಯ ಸಸಿಗಳನು ತಯಾರಿ ಮಾಡಿಕೊಡುವ ಕೆಲಸ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ತೋವಿವಿಯ ಸಂಶೋಧನಾ ನಿರ್ದೇಶಕ ಡಾ.ಬಿ.ಫಕ್ರುದ್ದೀನ್ ಮಾತನಾಡಿ ದಾಳಿಂಬೆ ಬೆಳೆಯನ್ನು ಜಾಗೃತಿಯಿಂದ ಬೆಳೆಯಬೇಕು. ನೀರು ಕಡಿಮೆ ಇದ್ದರು ಬೆಳೆ ಬರುತ್ತದೆ. ಆದರೆ ಈ ಬೆಳೆಗೆ ಬರುವ ರೋಗವನ್ನು ನಿಯಂತ್ರಿಸುವ ಕೆಲಸವಾಗಬೇಕು ಎಂದರು.

ಕಲಾದಗಿ ಹಣ್ಣು ಬೆಳೆಗಾರರ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಕೆ.ಟಿ.ಪಾಟೀಲ ಅವರು ತಮ್ಮ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮುಖ್ಯ ತೋಟಗಾರಿಕಾ ವಿಜ್ಞಾನ ಕೇಂದ್ರದ ಸಹ ಸಂಶೋಧನಾ ಹಾಗೂ ವಿಸ್ತರಣಾ ನಿರ್ದೇಶಕ ಡಾ.ವಸಂತ ಗಾಣಿಗೇರ, ಕ್ಷೇತ್ರ ಅಧೀಕ್ಷಕ ಡಾ.ಆನಂದ ನಂಜಪ್ಪನವರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಹೇಶ ದಂಡನ್ನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.



> **ವಾಣಿಜ್ಯ ಬೆಳೆಯಾದ ದಾಳಿಂಬೆ ಹಣ್ಣಿನ ಸಂಶೋಧನೆ ಹಾಗೂ ಪ್ರಾತ್ಯಕ್ಷಿಕೆ ತೋವಿವಿಯಲ್ಲಿ ನಡೆಯುತ್ತಿದ್ದು, ರೈತರಿಗೆ ಆಧುನಿಕ ತಂತ್ರಜ್ಞಾನದ ಪದ್ಧತಿಗಳನ್ನು ತಿಳಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರಾಷ್ಟ್ರಮಟ್ಟದ ದಾಳಿಂಬೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತಿದೆ.**
> ■ ಡಾ.ವಸಂತ ಗಾಣಿಗೇರ, ಸಹ ಸಂಶೋಧಕರು, ತೋವಿವಿಯ

ವಿದ್ಯಾರ್ಥಿಗಳು ದೇಶಕ್ಕೆ ಆದರ್ಶರಾಗಲಿ

◆**ಬಾಗಲಕೋಟೆ:** ಪ್ರತಿಭಾ ಪುರಸ್ಕಾರ ಸಾಧನೆಯ ಸಂಭ್ರಮವಾಗಿದ್ದು, ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳ ಮೂಲಕ ದೇಶಕ್ಕೆ ಆದರ್ಶರಾಗಬೇಕು ಎಂದು ನಗರದ ಮಿರ್ಜಿ ಆಸ್ಪತ್ರೆಯ ವೈದ್ಯ ಡಾ.ಪ್ರಮೋದ ಮಿರ್ಜಿ ಹೇಳಿದರು.

ನಗರದ ಬಿವ್ಹಿವ್ಹಿ ಸಂಘದ ನೂತನ ಸಭಾಭವನದಲ್ಲಿ ಬುಧವಾರ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು ಹೈಸ್ಕೂಲ್ ವಿಭಾಗದಿಂದ 2025-26ನೇ ಸಾಲಿನ ಪ್ರತಿಭಾಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಶಾಲೆ ಬರೀ ಕಲಿಕಾ ಸ್ಥಳವಲ್ಲ ಜೀವನದ ಮೌಲ್ಯಗಳನ್ನು ಧಾರೆ ಎರೆಯುವ ವಿದ್ಯಾದೇವಾಲಯ ಇದ್ದಂತೆ, ಶಾಲೆಗೆ, ಊರಿಗೆ, ತಂದೆ ತಾಯಿಗೆ ದೇಶಕ್ಕೆ ಕೀರ್ತಿ ತರುವುದೇ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಕರ್ತವ್ಯ ನಿಷ್ಠೆ ಸತ್ಯ ನಿಷ್ಠೆ ದಯೆ, ಭ್ರಾತೃತ್ವಮನೋಭಾವ, ತಂದೆ ತಾಯಿ ಗುರುಗಳಿಗೆ ಗೌರವ, ಸ್ವಚ್ಛತೆ, ಪರಿಸರ ಕಾಳಜಿ ನಮಗೆ ಸಂ.ಪ.ಪೂ ಕಾಲೇಜಿನ ಪ್ರಾಚಾರ್ಯ ಹಾಗೂ ಶಾಲಾ ಆಡಳಿತ ಮಂಡಳಿ ಪದನಿಮಿತ್ತ ಕಾರ್ಯದರ್ಶಿ ಕೆ.ಎಸ್.ಹೊಸೂರ ಮಾತನಾಡಿ, ನಮ್ಮ ಶಾಲೆ ನಮ್ಮ ಹೆಮ್ಮೆ ಎಂಬ ಭಾವನೆ ನಿರಂತರವಾಗಿರಲಿ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಸಾಧನೆಯೊಂದಿಗೆ ಇಂದು ಅತ್ಯುತ್ತಮ ಸ್ಥಾನದಲ್ಲಿದ್ದಾರೆ. ಅದು ನಮ್ಮ ಹೆಮ್ಮೆ ಮತ್ತು ಸ್ಫೂರ್ತಿ ಎಂದರು.

ಪ್ರತಿಭಾ ಪುರಸ್ಕಾರ: ಕನ್ನಡ ಮಾಧ್ಯಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ608 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ ವೀರೇಶ ಸಂಗನಾಳ, ಇಂಗ್ಲಿಷ್ ಮಾಧ್ಯಮದಲ್ಲಿ ಶೇ .603 ಅಂಕಗಳೊಂದಿಗೆ ಶಾಲೆಗೆ ದ್ವಿತಿಯ ಸ್ಥಾನ ಗಳಿಸಿದ ಅಭಿನವ ಗೊಂಗ್ಲೆ ಮತ್ತು ಕುಸ್ತಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟಕ್ಕೆ ತೃತೀಯ ಸ್ಥಾನ ಗಳಿಸಿದ ಮಲ್ಲಿಕಾರ್ಜುನ ಚಂಚಲಿ, ಹಾಗೂ ಸ್ಕೇಟಿಂಗ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸಮೀರ ಬಾಡಗಂಡಿ, ಲಕ್ಷ್ಮೀ ಬಂಟನೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಉಪ ಪ್ರಾಚಾರ್ಯ ಎಸ್.ಕೆ.ರಾಠೋಡ ಸ್ವಾಗತಿಸಿದರು. ವಿದ್ಯಾರ್ಥಿ ಪ್ರತಿನಿಧಿ ಸಂಕೇತ ರಾಠೋಡ, ಸುಶ್ಮಿತಾ ಬಂಡಿವಡ್ಡರ ವೇದಿಕೆ ಮೇಲೆ ಉಪಸ್ಥಿತರಿದ್ದರು.



ಬೀಜ ನಿಗಮದ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಆಗ್ರಹ

◆**ಬಾಗಲಕೋಟೆ:** ನವನಗರದ ಸೆಕ್ಟರ್ ನಂ.47 ರಲ್ಲಿರುವ ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿರುವ ಯಂತ್ರಗಳಿಂದ ಆಗುತ್ತಿರುವ ಶಬ್ಧ ಮಾಲಿನ್ಯವನ್ನು ನಿಯಂತ್ರಣ ಮಾಡಬೇಕು ಎಂದು ಒತ್ತಾಯಿಸಿ ನವನಗರದ ಮುಚಖಂಡಿ ಅತಿಥಿ ಬಡಾವಣೆಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

ನವನಗರದ ಸೆ.47ರಲ್ಲಿರುವ ಕರ್ನಾಟಕ ರಾಜ್ಯ ಬೀಜ ನಿಗಮದದ ಸಂಸ್ಕರಣಾ ಘಟಕದ ಮುಂದೆ ಪ್ರತಿಭಟನೆ ನಡೆಸಿದ ಮುಚಖಂಡಿ ಅತಿಥಿ ಬಡಾವಣೆಯ ನಿವಾಸಿಗಳು ಬೀಜ ಸಂಸ್ಕರಣಾ ಘಟಕದಿಂದ ಹೊರ ಬರುವ ಶಬ್ಧವನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ ನಿಗಮದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರೇಣುಕಾ ಹೂವಿನಹಳ್ಳಿ, ಮುಚಖಂಡಿ ಅತಿಥಿ ಬಡಾವಣೆಗೆ ಹತ್ತಿಕೊಂಡಿರುವ ಕರ್ನಾಟಕ ರಾಜ್ಯ ಬೀಜ ನಿಗಮದ ಸಂಸ್ಕರಣಾ ಘಟಕದಿಂದ ನಿತ್ಯ ಬೆಳಿಗ್ಗೆ 10.30ರಿಂದ ಸಂಜೆ 6 ಗಂಟೆಯವರೆಗೆ ಯಂತ್ರದಿಂದ ತಾಳಲಾರದಷ್ಟು ಶಬ್ಧ ನಿತ್ಯ ಬರುತ್ತಿದೆ. ಇದನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೃಷಿ ಇಲಾಖೆ, ಕೃಷಿ ಸಚಿವರು ಇನ್ನೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಶಬ್ಧ ಮಾಲಿನ್ಯ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ವಕೀಲ ಎಸ್.ಪಿ.ಹೂವಿನಹಳ್ಳಿ ಮಾತನಾಡಿ, ಬೀಜ ನಿಗಮದ ಯಂತ್ರಗಳಿಂದ ಬರುವ ಶಬ್ದವನ್ನು ನಿಯಂತ್ರಿಸಬೇಕು ಎಂದು ಮೌಖಿಕವಾಗಿ ನಿಗಮದಲ್ಲಿರುವ ವ್ಯವಸ್ಥಾಪಕರ ಗಮನಕ್ಕೆ ತಂದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಜನವಸತಿ ಪ್ರದೇಶದಲ್ಲಿ ಇಷ್ಟೊಂದು ಯಂತ್ರದ ಶಬ್ಧ ಬರುತ್ತಿದ್ದರೂ ಆದಕ್ಕೆ ಪರ್ಯಾಯ ಮಾರ್ಗವನ್ನು ಇಲ್ಲಿಯ ಅಧಿಕಾರಿಗಳು ಕೈಗೊಂಡಿಲ್ಲ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು. ರೇಣುಕಾ ಹೆರಕಣ್ಣವರ, ಲಚ್ಚವ್ವ ಅಂಬಿಗೇರ ಮಾತನಾಡಿದರು. ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ಆಶೀಫ್ ಗೆ ಮನವಿ ಸಲ್ಲಿಸಿ, ಪ್ರತಿಗಳನ್ನು ಕೃಷಿ ಸಚಿವ ಚೆಲುವರಾಯಸ್ವಾಮಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರ ಕಳುಹಿಸಲಾಯಿತು. ನ್ಯಾಯವಾದಿ ಎಸ್.ಪಿ.ಹೂವಿನಹಳ್ಳಿ, ಎಂ.ಎಲ್.ಅಂಬಿಗೇರ, ದ್ರಾಕ್ಷಾಯಣಿ ಹೆರಕಣ್ಣವರ, ಈರವ್ವ ಬಣಕಾರ, ಚಂದ್ರವ್ವ ಅಂತಾಪುರ, ಬಸಪ್ಪ ಶಿಕ್ಕೇರಿ, ಡಿ.ವಿ.ಹೆರಕಣ್ಣವರ, ಲಕ್ಷ್ಮವ್ವ ನೀರಲಕೇರಿ, ಪಿ.ಜಿ.ಹೆರಕಣ್ಣವರ, ಎಸ್.ಎಚ್.ಹೆರಕಣ್ಣವರ, ಬಸಗಂಗವ್ವ ಗಾಣಿಗೇರ, ರೇಣುಕಾ ಗಾಣಿಗೇರ, ಗುರುಸಿದ್ದವ್ವ ಅಂಬಲಿಕೊಪ್ಪ, ಎಸ್.ಎಸ್ .ಹಿರೇಮಠ, ಎಂ.ಎಲ್.ಅಂಬಿಗೇರ, ಸುನಂದ ಗಾಣಿಗೇರ, ಮಲ್ಲವ್ವ ಗಾಣಿಗೇರ, ಸಿ.ಎಸ್. ರಾಯಚೂರ ಇದ್ದರು.



ಆಧ್ಯಾತ್ಮಿಕ ಜೀವನ ಅಳವಡಿಸಿಕೊಳ್ಳಿ: ವಿರಕ್ತಮಠ

◆**ಲೋಕಾಪುರ:** ಅರ್ಥಗರ್ಭಿತ ಶಿವ ಭಜನೆಯಿಂದ ನಾವು ಸಮಾಜದಲ್ಲಿ ಜೀವನ ಹೇಗೆ ಸಾಗಿಸಬೇಕೆಂದು ಕಲಿಸುತ್ತದೆ. ನಮ್ಮ ಜೀವನ ಪಾವನವಾಗುತ್ತದೆ ಎಂದು ಗಣಿ ಉದ್ದಿಮೆದಾರ ಎಂ.ಎಂ. ವಿರಕ್ತಮಠ ಹೇಳಿದರು.

ಪಟ್ಟಣದ ಲೋಕೇಶ್ವರ ಸಾಂಸ್ಕೃತಿಕ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಶ್ರೀ ಲೋಕೇಶ್ವರ ಸಾಂಸ್ಕೃತಿಕ ಕಲಾ ಅಭಿವೃದ್ಧಿ ಸಂಘ ಸಹಯೋಗದಲ್ಲಿ ಮಹಾಶಿವರಾತ್ರಿ ಶಿವ ಭಜನೆ ಸಾಂಸ್ಕೃತಿಕ ಸಂಭ್ರಮ-2026 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಧ್ಯಾತ್ಮಿಕ ಜೀವನ ಅಳವಡಿಸಿಕೊಳ್ಳುವ ಮುಖಾಂತರ ಶಿವ ಭಜನೆ ಮಾಡಿ ನಾವೆಲ್ಲರೂ ಶಿವನಲ್ಲಿ ಪ್ರಾರ್ಥನೆ ಮಾಡಬೇಕು ಎಂದರು.

ಗ್ರಾಮೀಣ ಭಾಗದ ಕಲೆ ಉಳಿಸಿ ಬೆಳೆಸುವಲ್ಲಿ ಕಲಾವಿದರ ಪಾತ್ರ ಪ್ರಮುಖವಾಗಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ ದೈಹಿಕ, ಮಾನಸಿಕ ಶ್ರಮದಿಂದ ಮಾಡುವ ಸಾಂಸ್ಕೃತಿಕ ಕಲೆಗಳು ನಶಿಸಿ ಹೋಗುತ್ತಿರುವುದು ದೊಡ್ಡ ದುರಂತವಾಗಿದೆ ಎಂದರು.

ಕಲಾ ತಂಡಗಳ ಪ್ರದರ್ಶನ: ಮಹಾಶಿವರಾತ್ರಿ ಶಿವ ಭಜನೆ ಸಾಂಸ್ಕೃತಿಕ ಸಂಭ್ರಮ-2026 ಕಾರ್ಯಕ್ರಮದಲ್ಲಿ ವಿವಿಧ ಕಲಾ ತಂಡಗಳಿಂದ ನಾಡಿನ ಪಾರಂಪರಿಕ ಕಲೆಗಳಾದ ಜಾನಪದ ಗಾಯನ, ಭಜನಾ ಪದ, ಬಿಸುಕಲ್ಲ ಪದ, ಸಂಪ್ರದಾಯ ಪದ, ಶಹನಾಯಿ ವಾದನ ಸೋಬಾನ ಪದ, ಶಿವ ಭಜನಾ ಗಂಗಾಳ ಪದ, ಹಂತಿ ಪದ ಹೀಗೆ ಹಲವು ಬಗೆಯ ಕಾರ್ಯಕ್ರಮಗಳು ನಡೆದವು.

ಹಿರೇಮಠದ ಡಾ.ಚಂದ್ರಶೇಖರ ಸ್ವಾಮೀಜಿ ಹಾಗೂ ದೇವಸ್ಥಾನ ಅರ್ಚಕ ಚನ್ನಯ್ಯಾ ಗಣಾಚಾರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಲ್ಲಿಕಾರ್ಜುನ ಮುದಕವಿ, ಪ್ರಕಾಶ ಚುಳಕಿ, ಪ್ರಮೋದ ತೆಗ್ಗಿ, ಪ್ರವೀಣ ಗಂಗಣ್ಣವರ, ಗೋಪಾಲ ಮೂಲಿಮನಿ, ಸೈಯದ ನದಾಫ, ಸುರೇಶ ಬನೋಜಿ, ಮಹೇಶ ಹುಗ್ಗಿ, ಗುಣಾಕರ ಶೆಟ್ಟಿ, ಶಿವಾನಂದ ನರಗುಂದ, ಲೋಕಣ್ಣ ಭಜಂತ್ರಿ, ಸಂಸ್ಥೆ ಅಧ್ಯಕ್ಷ ಕೃಷ್ಣಾ ಭಜಂತ್ರಿ, ಕಲಾವಿದರು, ಕಲಾ ಪ್ರೇಕ್ಷಕರು ಇದ್ದರು. ಕೆ.ಪಿ. ಯಾದವಾಡ ನಿರೂಪಿಸಿದರು.



ಜನ ಸಾಮಾನ್ಯರಿಗೆ ನಮ್ಮ ಕ್ಲಿನಿಕ್ ವರದಾನ: ಚನ್ನಬಸು

◆**ಮಹಾಲಿಂಗಪುರ:** ಬಡ ಮತ್ತು ಮಧ್ಯಮ ವರ್ಗದ ಜನರಿಗೆ ನಮ್ಮ ಕ್ಲಿನಿಕ್ ವರದಾನ. ಸ್ಥಳೀಯವಾಗಿ ಸಿಗುವ ಗುಣಮಟ್ಟದ ಉಚಿತ ಚಿಕಿತ್ಸೆಯನ್ನು ಜನಸಾಮಾನ್ಯರು ಪಡೆಯಿರಿ ಎಂದು ಪುರಸಭಾ ಮಾಜಿ ಸದಸ್ಯ ಚನ್ನಬಸು ಯರಗಟ್ಟಿ ಹೇಳಿದರು.

ಶಾಸಕ ಸಿದ್ದು ಸವದಿ ಅವರ ಆದೇಶದಂತೆ ಸ್ಥಳೀಯ 16ನೇ ವಾರ್ಡಿನಲ್ಲಿರುವ ನಮ್ಮ ಕ್ಲಿನಿಕ್ಕಿಗೆ ಜನ ಆರೋಗ್ಯ ಸಮಿತಿಯ ಪದಗ್ರಹಣ ಕಾರ್ಯ ಜರುಗಿತು. ನೂತನ ಪದಾಧಿಕಾರಿಗಳನ್ನು ಮುಖಂಡರಾದ ಈರಪ್ಪ ದಿನ್ನಿಮನಿ, ಪುರಸಭಾ ಮಾಜಿ ಸದಸ್ಯ ಚನ್ನಬಸು ಯರಗಟ್ಟಿಯವರ ನೇತೃತ್ವದಲ್ಲಿ ಗೌರವಿಸಲಾಯಿತು.

ನೂತನ ಅಧ್ಯಕ್ಷರಾಗಿ ಆನಂದ ಮಹಾದೇವ ಖೋತ, ಸದಸ್ಯ ಕಾರ್ಯದರ್ಶಿಯಾಗಿ ಸ್ಥಳೀಯ ವೈದ್ಯ ಡಾ.ಪ್ರಶಾಂತ, ಪದನಿಮಿತ್ತ ಸದಸ್ಯರಾಗಿ ಸದಾಶಿವ ಜಿಡ್ಡಿಮನಿ ಗುರುಪಾದ ಅಂಬಿ, ರಮೇಶ ಬಾವಿಕಟ್ಟಿ, ಅಂಬರೀಶ ಕನ್ನಾಳ, ಪ್ರೀತಂ ಘಟ್ಟೆಪ್ಪನವರ, ಶಂಭುಲಿಂಗ ಅಣ್ಣಿಗೇರಿ ಹಾಗೂ ಸಾಮಾನ್ಯ ಸದಸ್ಯರಾಗಿ ಸೋಮುಪ್ರಕಾಶ ಮೇಟಿ,ಆನಂದ ಘಟ್ನಟ್ಟಿ, ಯಲ್ಲವ್ವ ಬಿರಾಜನವರ, ಸಂಜು ರಾಠೋಡ, ಮಹಾಲಿಂಗಪ್ಪ ಶಿರೋಳ, ಬಸವರಾಜ ಮಠದ ನೇಮಕವಾಗಿದ್ದು ಪದಗ್ರಹಣ ಮಾಡಿದರು. ನಿವೃತ್ತ ಶಿಕ್ಷಕ ಬಿಜಾಪುರ ಮಾತನಾಡಿ, ನಮ್ಮ ಕ್ಲಿನಿಕ್ ಸೇವೆ ಬಡವರಿಗೆ ಸದಾ ಸಿಗುವಂತಿರಲಿ, ವೈದ್ಯರು ಮತ್ತು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಿದ್ದು ಸೇವೆ ಮಾಡಲು ತಿಳಿಸಿದರು. ವೈದ್ಯ ಡಾ.ಪ್ರಶಾಂತ ಮಾತನಾಡಿ, ಸಮಿತಿಯ ಪದಾಧಿಕಾರಿಗಳ ಕರ್ತವ್ಯ, ಸರ್ಕಾರದ ಅನುದಾನ ಮುಂತಾದ ವಿಷಯಗಳ ಬಗ್ಗೆ ತಿಳಿಸಿದರು. ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು.



ತಮದಡ್ಡಿಯಲ್ಲಿ ಅಸ್ಪೃಶ್ಯತೆ ಜೀವಂತ: ಆರೋಪ

◆**ತೇರದಾಳ:** ಸಮೀಪದ ತಮದಡ್ಡಿ ಗ್ರಾಮದಲ್ಲಿ ಮೇಲ್ನೋಟಕ್ಕೆ ಇಲ್ಲಿ ಎಲ್ಲರೂ ಸಾಮಾಜಿಕವಾಗಿ ಸಮಾನತೆಯಿಂದ ಬದುಕುವಂತೆ ಕಂಡು ಬಂದರೂ ಆಂತರಿಕವಾಗಿ ಅಸ್ಪೃಶ್ಯತೆ ಆಚರಣೆಯಲ್ಲಿದೆ ಎಂದು ತಮದಡ್ಡಿ ದಲಿತ ಮುಖಂಡರು ತಿಳಿಸಿದರು.

ಈ ಕುರಿತು ಮಾತನಾಡಿದ ತಮದಡ್ಡಿ ಗ್ರಾಮದ ದಲಿತ ಮುಖಂಡರಾದ ಬಸಪ್ಪ ಯಲ್ಲಡಗಿ, ಮಧು ಕಾಂಬಳೆ, ಗಣಪತಿ ಕಾಂಬಳೆ, ರಾಜು ಕಾಂಬಳೆ, ನಾವು ಸುಮಾರು ವರ್ಷಗಳಿಂದ ಈ ಅಸಮಾನತೆ ನೋವನ್ನು ನುಂಗಿಕೊಂಡು ಬಂದಿದ್ದೇವೆ. ಇವತ್ತಲ್ಲ ನಾಳೆ ಬದಲಾಗಬಹುದು ಎಂಬುವ ನಂಬಿಕೆ ಇತ್ತು. ಆದರೆ, ಆ ನಂಬಿಕೆ ಈಗ ಹುಸಿಯಾಗಿದೆ. ಗ್ರಾಮದಲ್ಲಿ ನಾಲ್ಕು ದೇವಸ್ಥಾನಗಳಿದ್ದು ಈ ನಾಲ್ಕು ದೇವಸ್ಥಾನಗಳಲ್ಲಿ ನಮಗೆ ಪ್ರವೇಶ ನೀಡುವುದಿಲ್ಲ. ಕ್ಷೌರಿಕರು ನಮಗೆ ಕ್ಷೌರವನ್ನು ಮಾಡೋದಿಲ್ಲ, ಸೊಸೈಟಿಗಳಲ್ಲಿ ನಾವು ನಿರ್ದೇಶಕರಿದ್ದರು ನಮಗೆ ಸ್ಥಾನಮಾನ ನೀಡುವುದಿಲ್ಲ. ಗ್ರಾಮದಲ್ಲಿ ಧಾರ್ಮಿಕವಿರಲಿ ಅಥವಾ ರಾಜಕೀಯವಿರಲಿ ಯಾವುದೇ ಕಾರ್ಯಕ್ರಮವಿದ್ದರೂ ಅಲ್ಲಿ ನಾವು ಎಲ್ಲರೊಟ್ಟಿಗೂಡಿ ಸಮಭೋಜನ ಮಾಡುವ ಅವಕಾಶ ನೀಡೊದಿಲ್ಲ.

ಹೀಗಾಗಿ ನ್ಯಾಯಕ್ಕಾಗಿ ನಾವು ಫೆ.17ರ ಮಂಗಳವಾರ ಡಿವೈಎಸ್‌ಪಿ, ಜಮಖಂಡಿ, ಉಪವಿಭಾಗಾಧಿಕಾರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಮಖಂಡಿ ಇವರುಗಳಿಗೆ ಮನವಿ ಸಲ್ಲಿಸಿದ್ದೇವೆ. ಎಲ್ಲಾ ಅಧಿಕಾರಿಗಳು ಕೂಡಲೇ ಈ ಕುರಿತು ಕ್ರಮಕೈಗೊಂಡು ನಮಗೆ ಸಾಮಾಜಿಕ ನ್ಯಾಯ ಕೊಡುವುದಾಗಿ ಭರವಸೆ ನೀಡಿದ್ದಾರೆ. ಎಂದರು.

ಈ ಸಂದರ್ಭದಲ್ಲಿ ಪಿ.ಎಸ್.ಮಾಸ್ತಿ, ಮಂಜು ಸರಿಕರ, ಪ್ರಭಾಕರ ಚಲವಾದಿ, ಸದಾಶಿವ ಹಳೆಮನಿ, ಶ್ರೀಶೈಲ ಹಳೆಮನಿ, ಅಪ್ಪಾಸಾಬ ಕಾಂಬಳೆ, ಮುತ್ತಪ್ಪ ಕಾಂಬಳೆ, ಕೃಷ್ಣಪ್ಪ ಶಿಂಗೆ, ಮಹಾದೇವ ಯಲ್ಲಡಗಿ ಸೇರಿದಂತೆ ಇನ್ನಿತರರು ಇದ್ದರು.



> **ಜಮಖಂಡಿ ಡಿವೈಎಸ್‌ಪಿ ಸ್ಪಷ್ಟನೆ**
> ತಾರತಮ್ಯ ಮಾಡುವುದು ಅಕ್ಷಮ್ಯ ಅಪರಾಧವಾಗುತ್ತದೆ. ಇದನ್ನು ಪ್ರೋತ್ಸಾಹಿಸುವುದನ್ನು ಇಲಾಖೆಯು ಸಹಿಸುವುದಿಲ್ಲ. ಹಾಗೇನಾದರೂ ಕಂಡು ಬಂದಲ್ಲಿ ನಿರ್ದಾಕ್ಷಿಣವಾಗಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲಾಗುವುದು. ಇನ್ನೆರಡು ದಿನಗಳಲ್ಲಿ ಅಲ್ಲಿ ಸಭೆ ಸೇರಿಸಿ ದಲಿತರಿಗಾಗುತ್ತಿರುವ ಅನ್ಯಾಯನ್ನು ಸರಿಪಡಿಸುತ್ತೇನೆ ಎಂದು ಜಮಖಂಡಿ ಡಿವೈಎಸ್‌ಪಿ ರೋಷನ್ ಜಮೀರ್ ತಿಳಿಸಿದರು.

ಮಹಾಜಪಯೋಗ ಕಾರ್ಯಕ್ರಮ

◆**ಜಮಖಂಡಿ:** ಮಹಾಶಿವರಾತ್ರಿ ನಿಮಿತ್ತ ಮಹಾಜಪಯೋಗ ಮಾಡಬೇಕು. ಮಹಾಜಪಯೋಗ ಮಾಡುವುದರಿಂದ ಮಾನಸಿಕ, ಶಾರೀರಿಕ ಸ್ಥಿತಿ ಸ್ಥಿರಗೊಳ್ಳುತ್ತವೆ. ಮಾಡುವ ಎಲ್ಲ ಕೆಲಸಗಳು ಯಶಸ್ವಿಯಾಗುತ್ತವೆ ಎಂದು ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ಹೇಳಿದರು.

ತಾಲೂಕಿನ ಹುಲ್ಯಾಳ ಗ್ರಾಮದ ಸುಕ್ಷೇತ್ರ ವೇದಾಂತಕೇಸರಿ ಶ್ರೀಮಲ್ಲಿಕಾರ್ಜುನ ಗುರುದೇವಾಶ್ರಮದಲ್ಲಿ ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ಭಾನುವಾರ ನಡೆದ ಮಹಾಜಪಯೋಗ ಕಾರ್ಯಕ್ರಮದ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು. ಮೈಗೂರಿನ ಶಿವಾನಂದ ಮಠದ ಗುರುಪ್ರಸಾದ ಶ್ರೀಗಳು, ಲಿಂಗನೂರಿನ ಶಿವಪುತ್ರ ಅವಧೂತ ಶ್ರೀಗಳು, ಸಿದ್ದಾಪುರ ಅಡವಿಸಿದ್ಧೇಶ್ವರ ಮಠದ ಮಾತೋಶ್ರೀ ಅಕ್ಕಮಹಾದೇವಿ ಆಶೀರ್ವಚನ ನೀಡಿದರು. ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿದರು.

ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಋಷಿಕೇಶದ ಗಂಗಾನಂದ ಮಹಾರಾಜರು, ಕುಂಚನೂರಿನ ಲಕ್ಕಪ್ಪ ಮುತ್ಯಾ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸದ್ಭಕ್ತರಿಂದ 12 ಜ್ಯೋತಿರ್ಲಿಂಗಗಳ ಮಹಾಪೂಜೆ, 30 ಜನ ಸದ್ಭಕ್ತರಿಗೆ ಲಿಂಗದೀಕ್ಷೆ, ಸುಮಾರು 2 ಸಾವಿರ ಮುತ್ತೈದೆಯರ ಉಡಿತುಂಬುವ ಕಾರ್ಯಕ್ರಮಗಳು ನಡೆದವು.



ವ್ಯಕ್ತಿತ್ವ ವಿಕಸನ ಕಾರ್ಯಕ್ರಮ



◆**ಬೀಳಗಿ:** ಪಟ್ಟಣದ ವಿವೇಕಾನಂದ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆ ಹಾಗೂ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ 'ವ್ಯಕ್ತಿತ್ವ ವಿಕಸನ' ಕಾರ್ಯಕ್ರಮ ಜರುಗಿತು.

ಮಾನವ ಕಂಪ್ಯೂಟರ್ ಎಂದೇ ಪ್ರಸಿದ್ಧರಾದ ಬಸವರಾಜ ಉಮರಾಣಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಜೊತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸಲು ಮಾರ್ಗದರ್ಶನ ನೀಡಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ. ಎನ್. ಪಾಟೀಲ ಅವರಿಗೆ 55ನೇ ವರ್ಷದ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಆಡಳಿತಾಧಿಕಾರಿ ವಿ. ಎಸ್. ಮೇಟಿ, ಪಿ.ಯು. ಕಾಲೇಜಿನ ಪ್ರಾಚಾರ್ಯರಾದ ಜಿ. ಆರ್. ಪಾಟೀಲ, ಎಂ. ಬಿ. ವೆಂಕಟಾಪೂರ, ಸಿ.ಬಿಎಸ್‌ಇ ಶಾಲೆಯ ಪ್ರಾಚಾರ್ಯರಾದ ಎಸ್. ಎಂ. ಕಲಬುರ್ಗಿ ಉಪಸ್ಥಿತರಿದ್ದರು.

ಕಿರುಸುದ್ದಿ

ವಿರಾಟ ಹಿಂದೂ ಸಮಾವೇಶ ಇಂದು

◆**ಮುದ್ದೇಬಿಹಾಳ:** ಫೆ. 19ರಂದು ಹಿಂದೂ ಹೃದಯ ಸಾಮ್ರಾಟ, ಹಿಂದವೀ ಸ್ವರಾಜ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತ್ಯುತ್ಸವವನ್ನು ಮರಾಠ ಸಮಾಜದ ವತಿಯಿಂದ ಆಚರಿಸಲಾಗುತ್ತಿದೆ. ಅಂದು ಬೆಳಿಗ್ಗೆ 9ಕ್ಕೆ ಬಜಾರ ಹನುಮಂತನ ಗುಡಿಯಿಂದ ಪ್ರಾರಂಭವಾಗಿ ಭವ್ಯ ಮೆರವಣಿಗೆಯಲ್ಲಿ ಜಯಂತಿಯನ್ನು ಅಭೂತಪೂರ್ವ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಮುಖಂಡರಾದ ಹನುಮಂತ ನಲವಡೆ, ಕೃಷ್ಣಾಜಿ ಪವಾರ್ ತಿಳಿಸಿದ್ದಾರೆ.

ಪೂರ್ವಭಾವಿ ಸಭೆ ಇಂದು

◆**ಸಿಂದಗಿ:** ನಗರದ ಪ್ರವಾಸಿ ಮಂದಿರದಲ್ಲಿ ಫೆ.19ರಂದು ಬೆಳಿಗ್ಗೆ 11ಗಂಟೆಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜರುಗುವ ಜಿಲ್ಲಾ ಸಮ್ಮೇಳನದ 2ನೇ ಪೂರ್ವಭಾವಿ ಸಭೆಯನ್ನು ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅವರ ನೇತೃತ್ವದಲ್ಲಿ ಜರುಗಲಿದೆ. ಹಾಗಾಗಿ ತಾಲೂಕಿನ ಕಸಾಪ ತಾಲೂಕು ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಾಲೂಕಾಧ್ಯಕ್ಷ ವೈ.ಸಿ.ಮಯೂರ ವಿನಂತಿಸಿದರು.



ಝಳಕಿ: ಸಮೀಪದ ಲೋಣಿ ಬಿಕೆ ಗ್ರಾಮದ ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಅದ್ದೂರಿ ರಥೋತ್ಸವ ಜರುಗಿತು. ಈ ವೇಳೆ ಜಾತ್ರಾ ಕಮೀಟಿ ಅಧ್ಯಕ್ಷ, ಸದಸ್ಯ, ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.

ಸಿದ್ಧೇಶ್ವರ ರಥೋತ್ಸವ ಸಂಪನ್ನ



◆**ಚಡಚಣ:** ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬಿಕೆ ಲೋಣಿ ಗ್ರಾಮದ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ರಥೋತ್ಸವದೊಂದಿಗೆ ನೆರವೇರಿತು. ತಾಲೂಕಿನ ಲೋಣಿ ಬಿಕೆ ಗ್ರಾಮದ ಜಾತ್ರೆಗೆ ತದ್ದೇವಾಡಿ, ಕೇರೂರ, ಉಮರಾಣಿ, ಏಳಗಿ, ಗೋಟ್ಯಾಳ, ಗೊಡಿಹಾಳ, ಚೇವೂರ, ಮರಗೂರ, ಧೂಳಖೇಡ, ಶಿರನಾಳ ಸೇರಿದಂತೆ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಹರಕೆ ಸಲ್ಲಿಸಿದರು. ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಹೋಮ-ಹವನ, ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು. ಸೋಮವಾರ ಬೆಳಗ್ಗೆ 8ಕ್ಕೆ ಸಿದ್ಧೇಶ್ವರರ ಪಲ್ಲಕ್ಕಿ ಪ್ರದಕ್ಷಿಣೆ ನೆರವೇರಿತು. ಮಧ್ಯಾಹ್ನ 12.30ಕ್ಕೆ ವರ್ಷಪೂರ್ತಿ ದುಡಿದ ಸಮಾಜಕ್ಕೆ ಮನರಂಜನೆ ನೀಡುವ ಗೀಗೀ ಪದಗಳ ಕಾರ್ಯಕ್ರಮ ಜರುಗಿತು. ಮಂಗಳವಾರ ಸಂಜೆ 5ಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ ಶಿವಾಚಾರ್ಯರ ಅಮೃತಹಸ್ತದಿಂದ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ವಿವಿಧ ಹೂಗಳಿಂದ ಅಲಂಕೃತಗೊಂಡ ಭವ್ಯ ರಥವನ್ನು ದೇವಸ್ಥಾನದ ಆವರಣದಲ್ಲಿ ಭಕ್ತರು ಭಕ್ತಿಭಾವದಿಂದ ಎಳೆಯುತ್ತಾ ಜಯಘೋಷ ಮಾಡಿದರು. ರಥಕ್ಕೆ ಹೂವು, ಬಾಳೆಹಣ್ಣು, ಚುರುಮುರಿ, ಶೇಂಗಾ ಹಾಗೂ ಹಣವನ್ನು ಎಸೆಯುವ ಮೂಲಕ ಭಕ್ತರು ತಮ್ಮ ಹರಕೆಯನ್ನು ಸಮರ್ಪಿಸಿದರು. ಜಾತ್ರಾ ಮಹೋತ್ಸವವು ಭಕ್ತರ ಸಂಭ್ರಮ-ಸಡಗರದಲ್ಲಿ ಯಶಸ್ವಿಯಾಗಿ ನೆರವೇರಿತು.



ಝಳಕಿ: ಸಮೀಪದ ಮೈಲಾರ ಗ್ರಾಮದ ಶ್ರೀ ಮಹಾದೇವರ ಜಾತ್ರಾ ಮಹೋತ್ಸವ ಪ್ರಯುಕ್ತ ಮಹಾದೇವರ ಜಾತ್ರಾ ಮಹೋತ್ಸವ ಪ್ರಯುಕ್ತ ಅಗ್ನಿ ಕುಂಡಲ ಪ್ರವೇಶ ಜರಗಿತು. ಮೈನಗಂಗಾದೇವಿಯ ಉಡಿ ತುಂಬುವ ಕಾರ್ಯಕ್ರಮ, ಬೀರಲಿಂಗೇಶ್ವರ, ಮಹಾದೇವರ ದೇವರ ಮಹಾದೇವರ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಜಾತ್ರಾ ಕಮೀಟಿ ಸದಸ್ಯರು, ಗ್ರಾಮದ, ಸುತ್ತಮುತ್ತಲಿನ ಗ್ರಾಮಸ್ಥರು, ಭಕ್ತಾದಿಗಳು ಇದ್ದರು.

ಯತ್ನಾಳ ಹಗುರವಾಗಿ ಮಾತನಾಡುವುದು ನಿಲ್ಲಿಸಲಿ

◆**ವಿಜಯಪುರ:** ಬಿಜೆಪಿಯಿಂದ ಕೇಂದ್ರ ಸಚಿವರಾಗಿ, ಅನೇಕ ಬಾರಿ ಶಾಸಕರಾಗಿ ಸದ್ಯ ಪಕ್ಷದ ಬಗ್ಗೆ ಆ ಪಾರ್ಟಿ ಜರೆಯುತ್ತ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ಬಗ್ಗೆ ಹಗುರವಾಗಿ



ಮಾತನಾಡುವುದನ್ನು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಡಲೇ ನಿಲ್ಲಿಸಬೇಕು. ಇಲ್ಲವಾದರೆ ಬಿಜೆಪಿ ಕಾರ್ಯಕರ್ತರು ತಮ್ಮನ್ನು ಘೇರಾವ್ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಎಚ್ಚರಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿದ ಅವರು, ಬಿಜೆಪಿಯಿಂದಲೇ ರಾಜಕೀಯ ಜೀವನ ಕಂಡುಕೊಂಡಿರುವ ಯತ್ನಾಳರು, ಈಗ ಆ ಪಾರ್ಟಿ ಎಂದು ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಿಗೂ ಅಗೌರವ ತೋರುತ್ತಿದ್ದಾರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆಯೂ ಏಕವಚನದಲ್ಲಿ ಪದ ಪ್ರಯೋಗಿಸಿ, ನಾಲಿಗೆ ಹರಿಬಿಡುವುದು ಸರಿಯಲ್ಲ, ನಿಮ್ಮ ಪಕ್ಷ ನಿಷ್ಠೆಯ ಬಗ್ಗೆ ಎಲ್ಲವೂ ಗೊತ್ತಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರನ್ನು ಕೈಕಾಲು ಬಿದ್ದು ಪಕ್ಷಕ್ಕೆ ಮರು ಸೇರ್ಪಡೆಯಾಗಿದ್ದು ಮರೆತಂತಿದೆ. ಬಿ.ಎಸ್. ಯಡಿಯೂರಪ್ಪ ಅವರು ಸೈಕಲ್ ಮೇಲೆ ಸಂಚರಿಸಿ ಬಿಜೆಪಿ ಕಟ್ಟಿದ್ದಾರೆ, ಅದರ ಫಲವಾಗಿ ಯತ್ನಾಳರು ಶಾಸಕ, ಕೇಂದ್ರ ಸಚಿವರಾಗಲು ಸಾಧ್ಯವಾಗಿದ್ದು, ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ಅಗೌರವ ತೋರುವ ಮಾತು ಶೋಭೆ ತರುವುದು ಸಲ್ಲದು ಎಂದರು.



ಮುದ್ದೇಬಿಹಾಳ: ಮಹಾ ಶಿವರಾತ್ರಿ ನಿಮಿತ್ತ ನೇತಾಜಿ ಗಲ್ಲಿಯ ವಯೋವೃದ್ಧರಿಗೆ ನಿಕಟಪೂರ್ವ ಬಿಜೆಪಿ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಕಾಶಿಬಾಯಿ ಶಿವಯೋಗಪ್ಪ ರಾಂಪುರ ಅವರು ದವಸ-ಧಾನ್ಯ, ಬಟ್ಟೆ ಸೇರಿದಂತೆ ನಗದು ನೀಡಿ, ಶಿವರಾತ್ರಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಪರಶರಾಮ್ ಡವಳಗಿ, ಸುವರ್ಣ ಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮಾಜಿ ಶಾಸಕ ಶರಣಪ್ಪ ಸುಣಗಾರ ಅಭಿಮತ

ಜನಸಾಮಾನ್ಯರಿಗೆ ಗ್ಯಾರಂಟಿ ಯೋಜನೆ ಸಹಕಾರಿ

◆**ದೇವರಹಿಪ್ಪರಗಿ:** ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮಾಜಮುಖಿಯಾಗಿದ್ದು, ಜನರ ಸಂಕಷ್ಟದಲ್ಲಿ ಸಹಕಾರಿಯಾಗಿವೆ. ಇವುಗಳ ಅನುಷ್ಠಾನ ಉತ್ತಮ ರೀತಿಯಲ್ಲಾಗಲಿ ಎಂದು ಮಾಜಿ ಶಾಸಕ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರಣಪ್ಪ ಸುಣಗಾರ ಹೇಳಿದರು.

ಬುಧವಾರ ಪಟ್ಟಣದ ಡಾ. ಅಂಬೇಡ್ಕರ ವೃತ್ತದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಯೋಜನೆಗಳು ಜನಮಾನಸದಲ್ಲಿ ಉಳಿದು ಸದುಪಯೋಗವಾಗಿವೆ. ಜನಸಾಮಾನ್ಯರ ಜೀವನಮಟ್ಟ ಸುಧಾರಣೆಗೆ ಅನುಕೂಲಕರವಾಗಿದ್ದು, ಇಡೀ ದೇಶಕ್ಕೆ ಮಾದರಿಯಾಗಿವೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಬೇರೆ ರಾಜ್ಯದವರು, ಕೇಂದ್ರ ಸರ್ಕಾರ ಕಾಪಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ವರ್ಚಸ್ಸು ಹೆಚ್ಚಿಸುವ ಗ್ಯಾರಂಟಿ ಯೋಜನೆಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು. ಇಡೀ ದೇಶಕ್ಕೆ ಮಾದರಿಯಾಗಿರುವ ಗ್ಯಾರಂಟಿ ಯೋಜನೆಗಳ ಸದುಪಯೋಗ ಎಲ್ಲರಿಗೂ ಸಮಾನವಾಗಿ ಸಿಗಬೇಕು ಎಂದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಇಲಿಯಾಸ್ ಬೋರಾಮಣಿ ಮಾತನಾಡಿ, ಗ್ಯಾರಂಟಿ



» ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿ ಉದ್ಘಾಟನೆ

ಯೋಜನೆಗಳು ತಳಮಟ್ಟದಲ್ಲಿ ತಲುಪುವ ಉದ್ದೇಶದಿಂದ ಸರ್ಕಾರ ಸಮಿತಿ ರಚನೆ ಮಾಡಿದ್ದು, ಸಮಿತಿ ಎಲ್ಲ ಪದಾಧಿಕಾರಿಗಳು ಗ್ಯಾರಂಟಿ ಯೋಜನೆಗಳ ಕುರಿತು ಸಮಾಜದಲ್ಲಿ ಅರಿವು ಮೂಡಿಸಿ ವಿರೋಧ ಪಕ್ಷದವರು ಮಾಡುವ ಟೀಕೆಗಳಿಗೆ ಸೂಕ್ತ ಉತ್ತರ ನೀಡಬೇಕು ಎಂದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಾಹೇಬಗೌಡ ಬಿರಾದಾರ, ತಾಪಂ ಇಒ ಭಾರತಿ ಚೆಲುವಯ್ಯ, ಯೋಜನಾ ನಿರ್ದೇಶಕ ಶಿವಾನಂದ ಮೂಲಿಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಶೀರಶೇಠ ಬೇಪಾರಿ, ಬಾಳಾಸಾಹೇಬಗೌಡ ಪಾಟೀಲ, ಪರಶುರಾಮ ದಿಂಡವಾರ, ನಬಿಲಾಲ ನಾಯ್ಕೋಡಿ, ಪ್ರಕಾಶ ಗುಡಿಮನಿ, ರಾಜು ಮೇಟಗಾರ, ಸುನೀಲ ಕನಮಡಿ, ಶಾಕಿರಾ ಹೆಬ್ಬಾಳ, ಸರಿತಾ ನಾಯಿಕ, ರವಿಕಾಂತ ನಾಯ್ಕೋಡಿ, ಮಾಹಾಂತೇಶ ಚಲವಾದಿ, ಬೀರು ಹಳ್ಳಿ, ಪ್ರಕಾಶ ಮಣ್ಣೂರ, ಭೈರಡ್ಡಿ ಹದ್ನೂರ, ಸುನಂದಾ ಸೋನಳ್ಳಿ ಸೇರಿದಂತೆ ತಾಪಂ ಅಧಿಕಾರಿಗಳು, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಪದಾಧಿಕಾರಿಗಳು ವಿವಿಧ ಸಮಿತಿ ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಿ

◆**ಕೊಲ್ಹಾರ:** ಸಹಕಾರ ಸಂಘಗಳು ಹಾಗೂ ಡಿಸಿಸಿ ಬ್ಯಾಂಕುಗಳು ರೈತರ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಪಾತ್ರವಹಿಸುತ್ತಿದ್ದು, ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ, ಹೈನುಗಾರಿಕೆ, ಆಡುಸಾಕಾಣಿಕೆ, ಶೆಡ್ ನಿರ್ಮಾಣಕ್ಕೆ ಶೂನ್ಯ ಹಾಗೂ ರಿಯಾಯಿತಿ ಬಡ್ಡಿದರದಲ್ಲಿ ಸಾಲ ನೀಡುತ್ತಿವೆ. ರೈತರು ವೈಜ್ಞಾನಿಕ ವಿಧಾನದಲ್ಲಿ ಕೃಷಿ ಮಾಡಿ ಹೆಚ್ಚಿನ ಆದಾಯ ಗಳಿಸಬೇಕು ಎಂದು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಕಲಗುರ್ಕಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ವ್ಯಾಪಾರ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕಲಗುರ್ಕಿಯ ಈ ಸಹಕಾರ ಸಂಘವು ನಾಲ್ಕು ಬಾರಿ ಅತ್ಯುತ್ತಮ ಪ್ರಶಸ್ತಿ ಪಡೆದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಶ್ಲಾಘಿಸಿದರು.

ಕೃಷಿ ಕ್ಷೇತ್ರವು ದೇಶದಲ್ಲಿ ಸುಮಾರು 60 ರಿಂದ 70 ಪ್ರತಿಶತ ಜನರಿಗೆ ಉದ್ಯೋಗ ನೀಡುವ ಮಹತ್ವದ ಕ್ಷೇತ್ರವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಅತಿಯಾಗಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಕೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಅನುಕೂಲ ಪಡೆದ ಫಲಾನುಭವಿ ರೈತರು ತಾವು ಬೆಳೆದ ಕಲ್ಲಂಗಡಿ ಹಣ್ಣನ್ನು ನೀಡಿ ಸಚಿವರನ್ನು ಗೌರವಿಸಿದರು.

ವಿರೇಶ್ ತಾರಾನಾಥ್ ಮಹಾಪುರುಷರು ಹಾಗೂ ದಯಾನಂದ ಹಿರೇಮಠ ಸಾನಿಧ್ಯ ವಹಿಸಿದರು. ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಶಿವಪ್ಪ ನರಶುನಗಿ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರಗೌಡ ಪಾಟೀಲ, ಪಿ.ವೈ. ಡೆಂಗಿ, ಶ್ರೀಶೈಲ್ ಹಂಗರಗಿ, ಆರ್.ಎಂ. ಬಣಗಾರ್, ಚನ್ನಪ್ಪಗೌಡ ಬಿರಾದಾರ, ಗ್ರಾಮಸ್ಥರು, ರೈತರು, ಸಹಕಾರ ಸಂಘದ ಸದಸ್ಯರು ಇದ್ದರು. ಶಿಕ್ಷಕರಾದ ಎಸ್.ಆರ್. ಭೂಸರೆಡ್ಡಿ ನಿರೂಪಿಸಿ, ಸಂಘದ ಸಿಇಒ ಎಂ.ಕೆ. ಸಾವಳಗಿ ವಂದಿಸಿದರು.

ಈ ವೇಳೆ ನವದೆಹಲಿಯಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲೆಯ 288 ಸಹಕಾರ ಸಂಘಗಳ ಪೈಕಿ ಕೂಡಗಿ ವಿವಿಧೋದ್ದೇಶ ಸಹಕಾರ ಸಂಘದ ಸಿಇಒ ಸಂಗಮೇಶ ವಿಜಾಪುರ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಕ್ಕಾಗಿ ಸಚಿವರು ಅಭಿನಂದಿಸಿ ಸನ್ಮಾನಿಸಿದರು.





ವಿಜಯಪುರ: ಹೊರ ವಲಯದ ಗುರುದೇವ ಅಂತಾರಾಷ್ಟ್ರೀಯ ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಚಿಂತನಗೋಷ್ಠಿ ಹಮ್ಮಿಕೊಳ್ಳಲಾಯಿತು. ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸ್ವಾಮೀಜಿ, ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ವೈದ್ಯಾಧಿಕಾರಿ ಡಾ. ದೀಪಮಾಲಾ ಪಾಟೀಲ, ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಪಾಲಿಕೆ ಸದಸ್ಯ ರಾಹುಲ್ ಜಾಧವ, ಡಾ.ಅನುರಾಧ ಕಂಗೋಣಿ ಇದ್ದರು.

ವ್ಯಸನಮುಕ್ತ ಸಂಸ್ಕಾರಯುತ ಶಿಕ್ಷಣದ ಅವಶ್ಯ

◆**ಮುದ್ದೇಬಿಹಾಳ:** ದೇಶದ ಪ್ರಗತಿ ಪಥದ ಚಾಲನೆಗೆ ಸಂಸ್ಕಾರ ಭರಿತ ಶಿಕ್ಷಣ ಅವಶ್ಯಕ. ವಿದ್ಯಾರ್ಥಿಯ ದೆಸೆಯಿಂದಲೇ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿರಬೇಕು ಎಂದು ಅಪರಾಧ ವಿಭಾಗದ ಪಿಎಸ್ಐ ಆರ್.ಎಸ್.ಬಂಗಿ ಹೇಳಿದರು.

ಪಟ್ಟಣದ ವಿವೇಕಾನಂದ ವಿದ್ಯಾ ಪ್ರಸಾರ ಸಮಿತಿ ಸಂಸ್ಥೆಯ ಜ್ಞಾನ ಭಾರತಿ ವಿದ್ಯಾ ಮಂದಿರ ಶಾಲೆಯ 40ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಹಿರಿದಾಗಿದೆ. ಅವರು ವ್ಯಸನಕ್ಕೆ ಒಳಗಾಗಬಾರದು. ವ್ಯಸನಮುಕ್ತ ಸದ್ಗುಣ ಯುಕ್ತ ವ್ಯಕ್ತಿಯನ್ನು ನಿರ್ಮಾಣ ಮಾಡುವಲ್ಲಿ ಮನೆ, ಶಾಲೆ, ಸಮಾಜದ ಪಾತ್ರ ಹಿರಿದಾಗಿದೆ ಎಂದರು.

ಕಸಾಪ ತಾಲೂಕಾ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಪರಿವರ್ತನೆಗೆ ಬದಲಾದ ಪದ್ಧತಿ ಶಿಕ್ಷಣದಲ್ಲಿ ಮೂಡಿ ಬರಬೇಕಾಗಿದೆ. ವಿದ್ಯಾರ್ಥಿ ಜೀವನದ ಗುರಿ ಜ್ಞಾನಾರ್ಜನೆ ಆಗಿರಬೇಕಾಗಿದೆ ಎಂದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ. ಎಂ.ಎಂ.ಬೆಳಗಲ್, ನಿವೃತ್ತ ಪ್ರಾಧ್ಯಾಪಕ ಬಿ.ಎಂ. ಹಿರೇಮಠ, ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕಿ ಸುಮಾ ನಾಡಗೌಡ, ಅಧ್ಯಕ್ಷ ಬಿ.ಪಿ.ಕುಲಕರ್ಣಿ ಸೇರಿದಂತೆ ಗಣ್ಯರು ಮಾತನಾಡಿದರು.

ಬಿಎಸ್‌ಎಫ್ ಸೇನೆಗೆ ಸೇರಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಲಾಳೆಮುಶ್ಯಾಕ್ ನಾಯ್ಕೋಡಿ ಹಾಗೂ ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.

ಉಪಾಧ್ಯಕ್ಷರಾದ ಡಾ. ಎಸ್.ಬಿ.ವಡವಡಗಿ, ಕಾರ್ಯದರ್ಶಿ ಪ್ರಭು ಕಡಿ, ಕೋಶಾಧ್ಯಕ್ಷ ಎಂ.ಪಿ.ದಂಡಾವತಿ, ನಿರ್ದೇಶಕರಾದ ಬಿ.ಆರ್. ಓಸ್ವಾಲ್, ಜಿ.ಎಸ್.ಓಸ್ವಾಲ್, ಲೀಲಾ ಭಟ್ಟ, ಜಿ.ಜಿ.ಪಾದಗಟ್ಟಿ, ಶಂಕರ ಬೇವಿನಗಿಡದ, ಬಸವರಾಜ ನಾಲತವಾಡ, ಶಾಂತಾ ಭಟ್ಟ, ಸುಭಾಷ್ ಬಿದಿರಕುಂದಿ, ಮೀನಾಕ್ಷೀ ಕುಲಕರ್ಣಿ, ಉದ್ಯಮಿ ಗೋಪಾಲ ನಾವಡ, ಸಾಹಿತಿ ಅಶೋಕ ಮಣಿ ಇದ್ದರು. ರಚನಾ ಕುಲಕರ್ಣಿ, ರಾಮಚಂದ್ರ ಹೆಗಡೆ, ರಂಜಿತಾ ಭಟ್ಟ, ಪ್ರಾಚಾರ್ಯ ಅರುಣ ಹುನಗುಂದ, ಮುಖ್ಯಶಿಕ್ಷಕಿ ಸರಸ್ವತಿ ಮಡಿವಾಳರ್ ವಂದಿಸಿದರು. ಶಿಕ್ಷಕರಾದ ಬಿ.ಆರ್.ಬೆಳ್ಳಿಕಟ್ಟಿ, ಮಂಜುನಾಥ ಪಡದಾಳಿ ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.



ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ

◆**ಸಿಂದಗಿ:** ಬರುವ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಿಂದಗಿ ಮತ್ತು ಆಲಮೇಲ ತಾಲೂಕಿನ 29 ಗ್ರಾಪಂ ಅಧಿಕಾರಿಗಳು ನೋಡಿಕೊಳ್ಳಬೇಕು. ಜೊತೆಗೆ ಅಧಿಕಾರಿಗಳು ನಿರಂತರವಾಗಿ ಗ್ರಾಪಂಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಿಂದಗಿ ತಾಪಂ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರಿನ ಕುರಿತು ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತೆರಿಗೆ ವಸೂಲಾತಿಯಲ್ಲಿ ಸಿಂದಗಿ ತಾಲೂಕು ಗ್ರಾಪಂ ವ್ಯಾಪ್ತಿಯಲ್ಲಿ ಶೇ.70.26ರಷ್ಟು ಪ್ರಗತಿಯಾಗಿದ್ದು, ಜಿಲ್ಲೆಯಲ್ಲಿ 3ನೇ ಸ್ಥಾನದಲ್ಲಿರುತ್ತದೆ. ವಿಜಯಪುರ ಜಿಲ್ಲೆಯ ಶೇ.55.41ರಷ್ಟು ಪ್ರಗತಿಯಾಗಿದ್ದು ಶ್ಲಾಘನೀಯ ಎಂದರು.

ಈ ವೇಳೆ ಸಿಂದಗಿ ತಾಲೂಕಿನ 16ಗ್ರಾಪಂಗಳ ಪೈಕಿ ಯಂಕಂಚಿ ಮತ್ತು ಸುಂಗಠಾಣ ಗ್ರಾಪಂಗಳು ಚಾಲ್ತಿ ಬೇಡಿಕೆಗೆ ಶೇ.100ಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿರುವುದಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ



ದೊಡಮನಿ ಹಾಗೂ ಬಸವರಾಜ ಶಹಾಪುರ ಅವರಿಗೆ ಶಾಸಕ ಅಶೋಕ ಮನಗೂಳಿ ತಾಪಂ ಇಒ ರಾಮು ಅಗ್ನಿ ಸನ್ಮಾನಿಸಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಆಲಮೇಲ ತಾಪಂ ಇಒ ಫರೀದಾ ಪಠಾಣ, ಸಹಾಯಕ ನಿರ್ದೇಶಕ ಎ.ಎ. ದುರ್ಗದ, ಐಇಸಿ ಸಂಯೋಜಕ ಭೀಮರಾಯ ಚೌಧರಿ ಸೇರಿದಂತೆ ಸಿಂದಗಿ ಮತ್ತು ಆಲಮೇಲ ತಾಪಂಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.

ಯತ್ನಾಳ ಜೊತೆ ಪಾಲಿಕೆ ಸದಸ್ಯರು ಗುರುತಿಸಿಕೊಂಡರೆ ಕ್ರಮ: ಅಂಗಡಿ

◆**ವಿಜಯಪುರ:** ಪಕ್ಷದಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಜೊತೆ ಬಿಜೆಪಿಯ ಪಾಲಿಕೆ ಸದಸ್ಯರು ಗುರುತಿಸಿಕೊಂಡರೆ, ಖಂಡಿತವಾಗಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸದಸ್ಯರು ಬಿಜೆಪಿ ಚಿಹ್ನೆಯಡಿಯಲ್ಲಿ ಆಯ್ಕೆಯಾಗಿದ್ದಾರೆ, ಪಕ್ಷ ಉಚ್ಚಾಟನೆ ಮಾಡಿರುವ ಶಾಸಕ ಯತ್ನಾಳರ ಜೊತೆ ಕಾಣಿಸಿಕೊಳ್ಳುವುದು ಸರಿಯಲ್ಲ, ಇದೇ ರೀತಿ ವರ್ತನೆ ಮುಂದುವರೆದರೆ ಖಂಡಿತವಾಗಿಯೂ ಕ್ರಮ ಜರುಗಿಸಲಾಗುವುದು ಎಂದರು.

ಬಿ.ಎಸ್. ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ, ಬಗ್ಗೆ ಶಾಸಕ ಯತ್ನಾಳ ಟೀಕೆ ಸಲ್ಲ, ಪದೇ ಪದೆ ಹೇಳಿಕೆ ನೀಡುವುದು ಸರಿಯಲ್ಲ, ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಖ್ಯಮಂತ್ರಿ ಆಗುವ ಹಂತಕ್ಕೆ ಬಂದಿದ್ದಾರೆ. ಆದರೆ, ನಮ್ಮ ಪಕ್ಷದಲ್ಲಿಯೇ ಇರದ ಯತ್ನಾಳರು ತಾವು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ ಎಂದರು.

ಬಿಜೆಪಿ ಮುಖಂಡರಾದ ಡಾ.ಸುರೇಶ ಬಿರಾದಾರ, ಚಿದಾನಂದ ಚಲವಾದಿ, ವಿಜಯ ಜೋಶಿ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.



ತಪ್ಪು ಮಾಡಿದ್ದರಿಂದ ಯತ್ನಾಳರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿದೆ. ಅಂತಹವರ ಜೊತೆಗೆ ಪಾಲಿಕೆ ಬಿಜೆಪಿ ಸದಸ್ಯರು ಗುರುತಿಸಿಕೊಳ್ಳುವುದು ಸರಿಯಲ್ಲ. ಅಲ್ಲದೆ ಪದೇ ಪದೆ ಯತ್ನಾಳರು ಬಿ.ಎಸ್. ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ವಿರುದ್ಧ ಇಲ್ಲಸಲ್ಲದ್ದು ಮಾತನಾಡುವುದನ್ನು ಬಿಡಬೇಕು.

■ ಗುರುಲಿಂಗಪ್ಪ ಅಂಗಡಿ ಜಿಲ್ಲಾಧ್ಯಕ್ಷ ಬಿಜೆಪಿ, ವಿಜಯಪುರ

ಸಾಧನೆಗೆ ಕಠಿಣ ಪರಿಶ್ರಮ ಅತ್ಯಗತ್ಯ

◆**ಇಂಡಿ:** ಸಾಧನೆಗೆ ಕೇವಲ ಬುದ್ಧಿವಂತಿಕೆ ಸಾಕಾಗುವುದಿಲ್ಲ, ಗೆದ್ದೇ ತೀರುತ್ತೇನೆಂಬ ದೃಢವಾದ ಛಲ, ಅಪಾರ ಕಠಿಣ ಪರಿಶ್ರಮ ಸಹನೆ ಅತ್ಯಗತ್ಯ ಎಂದು ಐಇಎಸ್ ಪರೀಕ್ಷೆಯ ಸಾಧಕ ಪ್ರವೀಣ ಅಂಕಲಗಿ ಹೇಳಿದರು.

ಬುಧವಾರ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕೇವಲ ಕನಸು ಕಂಡರೆ ಸಾಲದು, ಅದನ್ನು ನನಸಾಗಿಸಲು ಅವಿರತವಾಗಿ ಶ್ರಮಿಸಬೇಕು. ದೃಢ ಸಂಕಲ್ಪ ಮತ್ತು ಆತ್ಮವಿಶ್ವಾಸದಿಂದ ಸೋಲುಗಳನ್ನು ಮೆಟ್ಟಿ ನಿಂತು, ಕಲಿಕೆಯನ್ನು ಮುಂದುವರಿಸುವದೇ ಯಶಸ್ಸಿನ ಕೀಲಿಕೈ ಎಂದರು.

ಶಿಕ್ಷಣ ಸಂಯೋಜಕ ಆನಂದ



ಹುಣಸಗಿ ಮಾತನಾಡಿ, ದೇಶಕ್ಕೆ ಐಇ ಎಸ್ ಪರೀಕ್ಷೆಯಲ್ಲಿ 99ನೇ ಸ್ಥಾನ ಪಡೆದು ಇಂಡಿ ತಾಲೂಕಿನ ಕೀರ್ತಿ ದೇಶಕ್ಕೆ ಹೆಚ್ಚಿಸಿದ ಶ್ರೇಯಸ್ಸು ಪ್ರವೀಣ ಅಂಕಲಗಿ ಅವರಿಗೆ ಸಲ್ಲುತ್ತದೆ. ಸೋಲನ್ನು ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳುವವನೇ ನಿಜವಾದ ಸಾಧಕ. ಮಕ್ಕಳು ಎಳೆಯ ವಯಸ್ಸಿನಲ್ಲಿಯೇ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್. ನಡುಗಡ್ಡಿ, ಶಿಕ್ಷಕ ಸಂತೋಷ ಬಂಡೆ, ತಾಂಬಾ ಸಿಆರ್‌ಪಿ ಎಸ್.ಆರ್. ಚಾಳೇಕರ ಮಾತನಾಡಿದರು.

ಸಿಆರ್‌ಪಿಗಳಾದ ಮಂಜುನಾಥ ತೇಲಿ, ಬಿ.ಡಿ. ಚಪ್ಪರಬಂದ, ಎಸ್‌ಡಿಎಂಸಿ ಅಧ್ಯಕ್ಷ ಮಾಳಪ್ಪ ಪೂಜಾರಿ, ಸುದರ್ಶನ ಬೇನೂರ, ಅಲ್ಲಾಭಕ್ಷ ಮಕಾನದಾರ, ಮುಖ್ಯ ಶಿಕ್ಷಕರಾದ ಅನಿಲ ಪತಂಗಿ, ಎಸ್.ಬಿ. ಕೋಳಿ, ಕೆ.ಐ.ಮಕಾನದಾರ, ತೆನಿಹಳ್ಳಿ ಉರ್ದು ಪ್ರೌಢಶಾಲಾ ಮುಖ್ಯ ಶಿಕ್ಷಕ ಎಸ್.ಎಂ. ಬಡಿಗೇರ, ಲಿಂಗದಳ್ಳಿ ಶಾಲಾ ಮುಖ್ಯ ಶಿಕ್ಷಕ ಸುರೇಶ ಅಂಕಲಗಿ, ಗ್ರಾಮದ ಜಟ್ಟು ಮರಡಿ, ಶಿಕ್ಷಕ ಸಿಬ್ಬಂದಿ, ಮಕ್ಕಳು ಭಾಗವಹಿಸಿದ್ದರು.

ಸೇವಾಲಾಲ್ ಮಹಾರಾಜರ ಬದುಕು ದಾರಿದೀಪ

◆**ಬಸವನಬಾಗೇವಾಡಿ:** ಸಂತ ಸೇವಾಲಾಲ ಮಹಾರಾಜರು ಬಂಜಾರ ಸಮುದಾಯವನ್ನು ಮೂಢನಂಬಿಕೆ ಮತ್ತು ದುಶ್ಚಟಗಳಿಂದ ಮುಕ್ತಗೊಳಿಸಲು ಶ್ರಮಿಸಿದ ಮಹಾನ್ ಸುಧಾರಕರು ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಬಸವಸೈನ್ಯ ಹಮ್ಮಿಕೊಂಡಿದ್ದ ಸಂತ ಸೇವಾಲಾಲ ಜಯಂತಿ ಕಾರ್ಯಕ್ರಮದಲ್ಲಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಸತ್ಯ ಹೇಳು, ಸನ್ಮಾರ್ಗದಲ್ಲಿ ನಡೆ, ಪ್ರಾಣಿ ಹಿಂಸೆ ಮಾಡಬೇಡ. ಪರಿಸರವನ್ನು ದೈವದಂತೆ ಪೂಜಿಸು ಎಂಬ ಸೇವಾಲಾಲರ ಬೋಧನೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.

ಈ ವೇಳೆ ರಾಷ್ಟ್ರೀಯ ಬಸವಸೈನ್ಯದ ಸಂಚಾಲಕ ಶ್ರೀಕಾಂತ ಕೊಟ್ರಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಪ್ರಮುಖರಾದ ಪ್ರಶಾಂತ ಮುಂಜಾನೆ, ಮನ್ನಾನ ಶಾಬಾದಿ, ಸಂಗಮೇಶ ಜಾಲಗೇರಿ, ಜಟ್ಟಿಂಗರಾಯ ಮಾಲಗಾರ, ಮಲ್ಲು ಬನಾಸಿ, ವಿಠ್ಠಲ ಲಮಾಣಿ, ಆನಂದ ಒಣರೊಟ್ಟಿ, ಸಂಗಮೇಶ ಮೈಲೇಶ್ವರ, ಜಗದೀಶ ಬಿಜಾಪುರ, ಬಾಬು ನಾಯಕ, ಶಂಕರಗುರು ರಜಪೂತ, ಅರವಿಂದ ಗೊಳಸಂಗಿ, ಬಸವರಾಜ ನಾಯಕ, ಶೇಖರ ಪವಾರ, ಸುನೀಲ ರಾಠೋಡ, ಸತೀಶ ರಾಠೋಡ, ಸುರೇಶ ಚವ್ಹಾಣ, ಸಾಗರ ರಾಠೋಡ, ಅಶೋಕ ಚವ್ಹಾಣ, ಕಿಶನ ಚವ್ಹಾಣ ಸೇರಿದಂತೆ ಇತರರು ಇದ್ದರು.



ಕೆಬಿಜೆಎನ್‌ಎಲ್ ಕಚೇರಿ ಜಪ್ತಿ

◆**ಆಲಮಟ್ಟಿ:** ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಭೂಸ್ವಾಧೀನಪಡಿಸಿಕೊಂಡ ರೈತರ ಜಮೀನಿಗೆ ಯೋಗ್ಯ ಪರಿಹಾರ ನೀಡದಿರುವದರಿಂದ ನ್ಯಾಯಾಲಯಗಳ ಆದೇಶಗಳಂತೆ ಕೃಷ್ಣಾ ಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಜಪ್ತಿ ಮಾಡಿರುವ ಘಟನೆ ಬುಧವಾರ ಜರುಗಿದೆ.

ಈ ವೇಳೆ ಮಾತನಾಡಿದ ನ್ಯಾಯವಾದಿ ಆರ್.ಜಿ.ಪಾಟೀಲ, ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳವಾಡ ಏತನೀರಾವರಿ ಯೋಜನೆಯ ವಿವಿಧ ಕಾಲುವೆಗಳ ನಿರ್ಮಾಣಕ್ಕೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದ ಮಹದೇವಪ್ಪ.ಮ.ಲಿಗಾಡೆಯವರಿಗೆ 62,59,734ರೂ.ಗಳು, ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿ ಗ್ರಾಮದ ಅಕ್ರುಮಸಾ.ಹು.ಮುಲ್ಲಾ ಅವರಿಗೆ 4,28,68,022ರೂ.ಗಳು, ರೈತರಿಂದ ವಶಪಡಿಸಿಕೊಂಡ ಜಮೀನಿಗೆ ಸರ್ಕಾರ ಯೋಗ್ಯ ಪರಿಹಾರ ನೀಡದೇ ಇರುವದರಿಂದ ರೈತರು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮತ್ತು ವಿಶೇಷ ಭೂಸ್ವಾಧೀನ, ಪುನರ್ವಸತಿ-ಪುನರ್ನಿರ್ಮಾಣ ಪ್ರಾಧಿಕಾರದಲ್ಲಿ ಪ್ರಕರಣ ದಾಖಲಿಸಿದ್ದು, ವಿಜಯಪುರ ಜಿಲ್ಲಾ ಒಂದನೇ ಹೆಚ್ಚುವರಿ ನ್ಯಾಯಾಧೀಶರು, ವಿಜಯಪುರ ಜಿಲ್ಲಾ ಮೂರನೇ ಹೆಚ್ಚುವರಿ ನ್ಯಾಯಾಧೀಶರು ರೈತರಿಗೆ ಪರಿಹಾರ



ನೀಡಲು ಗಡುವು ನೀಡಲಾಗಿತ್ತು ಎಂದರು. ನ್ಯಾಯಾಲಯವು ನೀಡಿದ ಗಡುವುಗಳನ್ನು ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಉಲ್ಲಂಘಿಸಿ ಪರಿಹಾರ ನೀಡದೇ ಇರುವುದರಿಂದ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಜಪ್ತಿಗೆ ಆದೇಶ ನೀಡಿತು. ಇದರಿಂದ ಬುಧವಾರ ನ್ಯಾಯಾಲಯದಿಂದ ನಿಯುಕ್ತರಾದವರ ಸಮ್ಮುಖದಲ್ಲಿ ಜಪ್ತಿ ನಡೆಸಲಾಯಿತು ಎಂದರು. ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಿಂದ ಇನ್ನೋವಾ ಕಾರು, 1.ಜೀಪ್, ಕುರ್ಚಿಗಳು, ಟೇಬಲ್‌ಗಳು, 4ಸೀಲಿಂಗ್ ಫ್ಯಾನ್, 1ಫ್ಯಾಕ್ಸ್ ಮಶಿನ್, 1ಝುರಾಕ್ಸ್ ಮಶಿನ್, 16ಟ್ರೆಜರಿ, 10ಕಂಪ್ಯೂಟರ್, 30ಲೈಟ್ ಗಳು, 5ಪ್ರಿಂಟರ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದರು. ರೈತಪರ ನ್ಯಾಯವಾದಿ ಆರ್.ಎಸ್.ಬಿರಾದಾರ, ಜಿ.ಎಸ್.ಬಿಜ್ಜೂರ, ಎಂ.ಎಸ್.ಹಿರೇಮಠ, ನ್ಯಾಯಾಲಯದ ಪ್ರತಿನಿಧಿಗಳು, ಕೃಷ್ಣಾ ಭಾಗ್ಯ ಜಲ ನಿಗಮದ ಅಧೀಕ್ಷಕ ಅಭಿಯಂತರ ಬಿ.ಎಸ್.ಪಾಟೀಲ, ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಕಿರುಸುದ್ದಿ

ಸೋಮಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವ

ಹನುಮಸಾಗರ: ಸಮೀಪದ ಮಾವಿನಇಟಗಿ ಗ್ರಾಮದಲ್ಲಿ ಶ್ರೀಸೋಮಶಂಕರಲಿಂಗೇಶ್ವರ ಸುಕ್ಷೇತ್ರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರಗಿತು. ಹನಮಂತ ಮಹಾರಾಜರು ಸೋಮಶಂಕರಲಿಂಗೇಶ್ವರ ಶಾಖಾಮಠ, ಸುಣಗ ಮತ್ತು ಶಿವಾನಂದ ಮಹಾರಾಜರು ಸೋಮಶಂಕರಲಿಂಗೇಶ್ವರ ಶಾಖಾಮಠ, ಸುಣಗ ಅವರ ದಿವ್ಯ ಸಾನಿಧ್ಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸೋಮಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವವು ಅಂಗವಾಗಿ ಸೋಮವಾರ ಬೆಳಿಗ್ಗೆ 6ಘಂಟೆಗೆ ಸೋಮಶಂಕರಲಿಂಗೇಶ್ವರನಿಗೆ ರುದ್ರಾಭಿಷೇಕ ನೆರವೇರಿಸಿದರು. ಸಂಜೆ ಮುರುಘೇಂದ್ರ ಸ್ವಾಮಿಯ ದೇವಸ್ಥಾನದಲ್ಲಿ ಉಚ್ಚಾಯ ಉತ್ಸವ ಹಾಗೂ ಸೀಗಿಕೇರಿ ಗ್ರಾಮದಿಂದ ಕಳಸವನ್ನು ಮತ್ತು ಗುಡದೂರಕಲ್ಲ ಗ್ರಾಮದಿಂದ ಹಗ್ಗದ ಮೆರವಣಿಗೆ ಮೂಲಕ ಸ್ವಾಗತಿಸಿ ನಂತರ ಸೋಮಶಂಕರಲಿಂಗೇಶ್ವರ ರಥೋತ್ಸವವು ಅತ್ಯಂತ ವೈಭವದಿಂದ ಜರುಗಿತ್ತು. ಬಂದ ಭಕ್ತರಿಗೆ ಮಹಾದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಜಾತ್ರಾ ಮಹೋತ್ಸವದಲ್ಲಿ ಮಾವಿನಇಟಗಿ, ಸೀಗಿಕೇರಿ, ಹನುಮಸಾಗರ, ಗುಡದೂರಕಲ್ಲ, ಚಂದ್ರಗಿರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಕಲ ಸದ್ಭಕ್ತರಿದ್ದರು.

ವಿಶ್ವನಾಥ ಹಿರೇಗೌಡ್ರು ಅಧಿಕಾರ ಸ್ವೀಕಾರ



ಕುಷ್ಟಗಿ: ಕಳೆದ ಹಲವು ದಿನಗಳಿಂದ ಸ್ಥಳೀಯ ಠಾಣೆಯಲ್ಲಿ ಹುದ್ದೆ ಖಾಲಿ ಇದ್ದ ಸ್ಥಾನಕ್ಕೆ ಕುಷ್ಟಗಿ ವೃತ್ತದ ನೂತನ ವೃತ್ತ ನಿರೀಕ್ಷಕರಾಗಿ (ಸಿಪಿಐ) ವಿಶ್ವನಾಥ ಹಿರೇಗೌಡ್ರು, ಬುಧವಾರ ಅಧಿಕಾರ ವಹಿಸಿಕೊಂಡರು.
ಈ ಹಿಂದೆ 2017ರಿಂದ 219ರ ವರೆಗೆ ದಕ್ಷ ಪ್ರಾಮಾಣಿಕ ಜನಸ್ನೇಹಿ ತಾಲೂಕಿನ ನಿಡಶೇಸಿ ಕೆರೆ ಅಭಿವೃದ್ಧಿ ಮತ್ತು ಮದ್ಯ ವ್ಯಸನಿ ಮುಕ್ತ ಗ್ರಾಮಗಳನ್ನು ಮಾಡಿದ್ದರು ಹಾಗೂ ಟ್ರಾಫಿಕ್ ನಿಯಂತ್ರಣವನ್ನು ಸಾರ್ವಜನಿಕರಿಗೆ ಪ್ರೀತಿ ಪಾತ್ರರಾಗಿ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಸೇವೆ ಸಲ್ಲಿಸಿದ್ದರು.

ತಾಲೂಕು ಜಂಗಮ ಸಮಾಜದ ಸಭೆ ಇಂದು

ಯಲಬುರ್ಗಾ: ಪಟ್ಟಣದ ಸರ್ಕ್ಯೂಟ್ ಹೌಸ್‌ನಲ್ಲಿ ಫೆ.19ರಂದು ಬೆಳಿಗ್ಗೆ 10-30ಕ್ಕೆ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಸೇರಿದಂತೆ ಸಮಾಜದ ವಿವಿಧ ವಿಷಯಗಳ ಕುರಿತು ಸಭೆಯನ್ನು ಕರೆಯಲಾಗಿದೆ ಎಂದು ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಂಪಯ್ಯಸ್ವಾಮಿ ಹಿರೇಮಠ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಅವರು ಫೆ.19 ರಂದು ನಡೆಯುವ ಜಂಗಮ ಸಮಾಜದ ಸಭೆಯಲ್ಲಿ ತಾಲೂಕಾ ಮಟ್ಟದ ಜಂಗಮ ಸಮಾಜದ ಎಲ್ಲ ಮುಖಂಡರು ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ ಹಾಗೂ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಸೇರಿದಂತೆ ಸಮಾಜದ ಸಂಘಟನೆ, ಅಭಿವೃದ್ಧಿಯ ಕುರಿತು ಚರ್ಚಿಸಲಾಗುವುದು ಎಂದಿದ್ದಾರೆ.

ರಾಮಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಬಳ್ಳಾರಿ: ತಾಲೂಕಿನ ಪರಮದೇವನಹಳ್ಳಿ ಗ್ರಾಮದಲ್ಲಿರುವ ಶ್ರೀರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ ಜಾತ್ರಾ ಮಹೋತ್ಸವವು ಸೋಮವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವ ಹಾಗೂ ಶಿವರಾತ್ರಿ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವಕ್ಕೆ ಸಾಕ್ಷಿಯಾದವು. ಜಾತ್ರಾ ದಿನದಂದು ಬೆಳಿಗ್ಗೆಯಿಂದಲೇ ವೇದಾವತಿ ನದಿಯಿಂದ ಗಂಗೆ ಪೂಜೆ ತರಲಾಯಿತು.
ಈ ವೇಳೆ ಡೊಳ್ಳು ಕುಣಿತ, ನಂದಿಕೋಲು, ವೀರಭದ್ರನ ವೀರಗಾಸೆ, ನಾದಸ್ವರಗಳ ನಾದ ಗ್ರಾಮದೆಲ್ಲೆಡೆ ಮೇಳೈಸಿತು. ಬಳಿಕ ಗಂಗೆ ನೀರಿನಿಂದ ರುದ್ರಾಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ವಿಶೇಷ ಪೂಜೆಗಳು ನೆರವೇರಿದವು. ಅಖಂಡ ಭಜನೆ ಕಾರ್ಯಕ್ರಮವೂ ಜರುಗಿತು.
ಶಿವ ಮಲೇಯನ್ನು ಧರಿಸಿದ ಶಿವ ಭಕ್ತರು ಇರುಮುಡಿ ಮತ್ತು ಜಾತ್ರೆಯ ಅಂಗವಾಗಿ ಮಹಾಪ್ರಸಾದ ವಿತರಣೆ ನಡೆದಿದ್ದು, ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.



ಹನುಮಸಾಗರ: ಸಮೀಪದ ಮಾವಿನಇಟಗಿ ಗ್ರಾಮದಲ್ಲಿ ಶ್ರೀಸೋಮಶಂಕರಲಿಂಗೇಶ್ವರ ಸುಕ್ಷೇತ್ರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರಗಿತು.

ದುಷ್ಪರಿಣಾಮಗಳ ಅರಿವು ಕಾರ್ಯಕ್ರಮ

ಕುಷ್ಟಗಿ: ಪಟ್ಟಣದ ಶ್ರೀಬುತ್ತಿಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಅಬಕಾರಿ ಇಲಾಖೆ, ಅಬಕಾರಿ ನಿರೀಕ್ಷಕರ ಕಚೇರಿ ಕುಷ್ಟಗಿ ವಲಯದ ವತಿಯಿಂದ ಮಾದಕ ವಸ್ತುಗಳು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಅಧ್ಯಕ್ಷ ಮನೋಜ ಪಟ್ಟಣಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಾದ ತಾವೂಗಳು ಮಾದಕ ವಸ್ತುಗಳಿಂದ ದೂರವಿದ್ದು, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಸಚ್ಚಾರಿತ್ರ್ಯವಂತರಗಬೇಕು ಎಂದರು. ಅಬಕಾರಿ ನಿರೀಕ್ಷಕಿ ನಿಲಮ್ಮ ಗಲಗಲಿ ಮಾತನಾಡಿ, ದೇಶದಲ್ಲಿ ತಂಬಾಕು ಬೆಳೆಯಲು ಕಾನೂನುನಿನ ತೊಡಕು ಇರುವದಿಲ್ಲ, ಆದರೆ ಗಾಂಜಾ, ಅಫೀಮ ಮುಂತಾದವುಗಳನ್ನು ಬೆಳೆಯಲು ಅವಕಾಶವಿಲ್ಲ, ಆದರೆ ಹೊರ ದೇಶದಿಂದ ನಮ್ಮ ದೇಶಕ್ಕೆ ಹಾಗೂ ರಾಜ್ಯಕ್ಕೆ ಮಾದಕ ವಸ್ತುಗಳನು ಕಳುಹಿಸಿ ನಮ್ಮ ಯುವ ಜನತೆಯನ್ನು ಹಾಳು ಮಾಡುತ್ತಿದ್ದಾರೆ. ಇಂತಹ ಮಾದಕ ವಸ್ತುಗಳ ಬಗ್ಗೆ ಗಮನ ಕೊಡದೆ ವಿದ್ಯಾಭ್ಯಾಸದ ಕಡೆ ಗಮನ ಕೊಡಬೇಕು ಎಂದರು. ಉಪ ವಿಭಾಗಿಯ ಅಬಕಾರಿ ನಿರೀಕ್ಷಕ ಅಣ್ಣೆಪ್ಪ ಕಡೆಮನಿ, ಪ್ರಾಚಾರ್ಯ ನಿಂಗಪ್ಪ ಸಜ್ಜನ ಮಾತನಾಡಿದರು.
ರವಿಚಂದ್ರ, ಬಂಡರಗಲ್, ಮುತ್ತಣ್ಣ, ಹುಲ್ಲಪ್ಪ ಗುರಿಕಾರ, ಶಶಿಕಲಾ ನಾಯಕ, ಅಮರೇಶ ಅಗಿಸಿಮುಂದಿನ, ಶಿವಪ್ಪ ವಣಗೇರಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ಮಹೇಶ ಹಡಪದ ನಿರ್ವಹಿಸಿದರು.



ಕುಷ್ಟಗಿ: ಪಟ್ಟಣದ ಶ್ರೀಬುತ್ತಿಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಅಬಕಾರಿ ಇಲಾಖೆ, ಅಬಕಾರಿ ನಿರೀಕ್ಷಕರ ಕಚೇರಿ ಕುಷ್ಟಗಿ ವಲಯದ ವತಿಯಿಂದ ಮಾದಕ ವಸ್ತುಗಳು ಹಾಗೂ ಮನೋದ್ರಿಕಾರಿ ವಸ್ತುಗಳ ಸೇವನೆಯಿಂದಾಗುವ ದುಷ್ಪಪರಿಣಾಮಗಳ ಬಗ್ಗೆ ಅರಿವು ಕಾರ್ಯಕ್ರಮ ನಡೆಯಿತು.

ಗದ್ದಲದ ಗೂಡಾದ ಸಾಮಾನ್ಯ ಸಭೆ । ಬಾಗಿಲು ಮುಚ್ಚಿ ವಿಪಕ್ಷ ಪ್ರತಿಭಟನೆ

ಹೈಡ್ರಾಮಾಕ್ಕೆ ಸಾಕ್ಷಿಯಾದ ಪಾಲಿಕೆ ಸಭೆ

ಕಲಬುರಗಿ: ಮಹಾನಗರ ಪಾಲಿಕೆಯ ಇಂದಿರಾ ಸ್ಮಾರಕ ಭವನ ಬುಧವಾರ ಅಕ್ಷರಶಃ ಗದ್ದಲದ ಗೂಡಾಗಿ ಮಾರ್ಪಟ್ಟಿತ್ತು.ಒಂದೆಡೆ ಆಡಳಿತ ಪಕ್ಷದ ಸದಸ್ಯರು ಖಾಲಿ ಕುರ್ಚಿಗಳ ನಡುವೆ ಸಭೆ ನಡೆಸುತ್ತಿದ್ದರೆ, ಮತ್ತೊಂದೆಡೆ ವಿರೋಧ ಪಕ್ಷದ ಸದಸ್ಯರು ಸಭಾಂಗಣದ ಬಾಗಿಲಿಗೆ ಬೀಗ ಜಡಿದು ಬೃಹತ್ ಪ್ರತಿಭಟನೆ ನಡೆಸಿದರು. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಈ ಸಂಘರ್ಷದಿಂದಾಗಿ ಪಾಲಿಕೆಯ ಸಾಮಾನ್ಯ ಸಭೆಯು 'ಹೈಡ್ರಾಮಾ'ಕ್ಕೆ ಸಾಕ್ಷಿಯಾಯಿತು.

ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆಗೆ ಮಧ್ಯಾಹ್ನ 12 ಗಂಟೆಯಾದರೂ ಆಡಳಿತ ಪಕ್ಷದ ಸದಸ್ಯರು ಬಾರದಿದ್ದಕ್ಕೆ ರೊಚ್ಚಿಗೆದ್ದ ಬಿಜೆಪಿ ಸದಸ್ಯರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ವಿರೋಧ ಪಕ್ಷದ ನಾಯಕಿ ಶೋಭಾ ದೇಸಾಯಿ ಹಾಗೂ ಮಾಜಿ ಮೇಯರ್ ವಿಶಾಲ್ ದರ್ಗಿ ನೇತೃತ್ವದಲ್ಲಿ ಸದಸ್ಯರು ಸಭಾಂಗಣದ ಬಾಗಿಲಿಗೆ ಅಡ್ಡಲಾಗಿ ಕುಳಿತು ಇಂದಿರಾ ಸ್ಮಾರಕ ಭವನದ ಮುಖ್ಯ ಬಾಗಿಲನ್ನು ಮುಚ್ಚಿ ಬೀಗ ಹಾಕಿದ ಸದಸ್ಯರು, ಸಭಾಂಗಣದ ಮುಂದೆಯೇ ಕುಳಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ಶಾಸಕರ ವಿರುದ್ಧ ಘೋಷಣೆ ಕೂಗಿದರು. ಇತ್ತ ವಿರೋಧ ಪಕ್ಷದ ಅನುಪಸ್ಥಿತಿಯಲ್ಲೇ ಆಡಳಿತ ಪಕ್ಷ ಸಭೆ ನಡೆಸಿ ಹಲವು ನಿರ್ಣಯಗಳನ್ನು ಕೈಗೊಂಡಿತು

ವಿಪಕ್ಷದ ಬಹಿಷ್ಕಾರದ ನಡುವೆಯೇ ಸಭೆ: ಸುಮಾರು ಒಂದೂವರೆ ಗಂಟೆಯ ಬಳಿಕ ಕೇವಲ 20ಕ್ಕೂ ಹೆಚ್ಚು ಆಡಳಿತ ಪಕ್ಷದ ಸದಸ್ಯರು ಹಾಗೂ ಜೆಡಿಎಸ್‌ನ ಸಜೀದ್ ಕಲ್ಯಾಣಿ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

ವಿರೋಧ ಪಕ್ಷ ಬಿಜೆಪಿ ಸಭೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿತು. ಪ್ರತಿಭಟನೆ ತೀವ್ರ ಸ್ವರೂಪ ಪಡೆದಾಗ ಮೇಯರ್ ವರ್ಷಾ ಜಾನೆ ಹಾಗೂ ಪಾಲಿಕೆ ಆಯುಕ್ತ ಅವಿನಾಶ್ ಶಿಂಧೆ ಅವರು ಸ್ಥಳಕ್ಕೆ ಆಗಮಿಸಿ ಮನವೊಲಿಸಲು ಯತ್ನಿಸಿದರೂ ಬಿಜೆಪಿ ಸದಸ್ಯರು ಬಗ್ಗಲಿಲ್ಲ. 'ನಮ್ಮನ್ನು ಬಿಟ್ಟೇ ಸಭೆ ಆರಂಭಿಸಿದ್ದೀರಿ, ಈಗ ನೀವೇ ಸಭೆ ನಡೆಸಿ' ಎಂದು ಬಿಗಿಪಟ್ಟು ಹಿಡಿದು ಆಕ್ರೋಶ ಹೊರಹಾಕಿದರು.

ಮಾಜಿ ಮೇಯರ್ ಸಯ್ಯದ್ ಅಹಮದ್, ವಿರೋಧ ಪಕ್ಷದವರು ಅಭಿವೃದ್ಧಿ ಪರ ವಿಷಯಗಳ ಬಗ್ಗೆ ಚರ್ಚಿಸದೆ ಕೇವಲ ವಿಷಯಾಂತರ ಮಾಡಲು ಯತ್ನಿಸುತ್ತಿದ್ದಾರೆ.ಸಭೆಯಲ್ಲಿ ಕೋರಂ ಪೂರ್ಣವಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.



ಕುರ್ಚಿ ಹೊತ್ತು ವ್ಯಂಗ್ಯ!

ಇದಕ್ಕೂ ಮುನ್ನ, ಪಾಲಿಕೆಯ ಪೀಠೋಪಕರಣಗಳು ಕೋರ್ಟ್‌ನಿಂದ ಮುಟ್ಟುಗೋಲಾಗಿದ್ದನ್ನು ವ್ಯಂಗ್ಯವಾಡಲು ಮಾಜಿ ಮೇಯರ್ ವಿಶಾಲ್ ದರ್ಗಿ ಹಾಗೂ ಸಚಿನ್ ಕಡಗಂಚಿ ಪ್ಲಾಸ್ಟಿಕ್ ಕುರ್ಚಿಗಳನ್ನು ಹೆಗಲ ಮೇಲೆ ಹೊತ್ತು ಬಂದು ಪ್ರತಿಭಟಿಸಿದ್ದು ಜನರ ಗಮನ ಸೆಳೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ಶಾಸಕರ ವಿರುದ್ಧ ಸದಸ್ಯರು ಘೋಷಣೆ ಕೂಗಿದರು.

ನಮ್ಮನ್ನು ಹೊರಗಿಟ್ಟು ಸಭೆ ನಡೆಸುವ ಮೂಲಕ ಸರ್ಕಾರ ಪ್ರಜಾಪ್ರಭುತ್ವವನ್ನು ಹತ್ತಿಕ್ಕುತ್ತಿದೆ. ನಾವು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಂದಿದ್ದೆವು, ಆದರೆ ಆಡಳಿತ ಪಕ್ಷಕ್ಕೆ ರಾಜಕಾರಣವೇ ಮುಖ್ಯವಾಗಿದೆ.
■ ಶೋಭಾ ದೇಸಾಯಿ, ವಿರೋಧ ಪಕ್ಷದ ನಾಯಕಿ

ಗೃಹ ಆರೋಗ್ಯ ಯೋಜನೆ ವಿಸ್ತರಿಸಿ

ರಾಯಚೂರು: ಆರ್ಥಿಕ ತೊಂದರೆಯುಳ್ಳ ನಗರದ ಪ್ರದೇಶದ ಜನತೆಗೂ ಸಹ ಶೀಘ್ರದಲ್ಲಿಯೇ ಗೃಹ ಆರೋಗ್ಯ ಯೋಜನೆಯನ್ನು ವಿಸ್ತರಿಸಿ ಸೌಲಭ್ಯ ಒದಗಿಸುವುದಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಡಿಎಚ್‌ಒ ಅಧಿಕಾರಿ ಡಾ.ಸುರೇಂದ್ರ ಬಾಬು ಹೇಳಿದರು.

ನಗರದ ಜಿಲ್ಲಾ ಆರೋಗ್ಯ ತರಬೇತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳ ವಿಭಾಗದಿಂದ ವಿವಿಧ ವೈದ್ಯಾಧಿಕಾರಿಗಳಿಗೆ, ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರಿಗೆ ಹಮ್ಮಿಕೊಳ್ಳಲಾಗಿದ್ದ ಗೃಹ ಆರೋಗ್ಯ ಯೋಜನೆಯ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯ ಸರ್ಕಾರವು ಆರೋಗ್ಯ ಸೇವೆ-ಮನೆ ಬಾಗಿಲಿಗೆ ಎಂಬ ಧ್ಯೇಯದಡಿ ಜೀವನ ಶೈಲಿಯ ಖಾಯಿಲೆಗಳಾದ ರಕ್ತದೊತ್ತಡ, ಸಕ್ಕರೆ ಖಾಯಿಲೆ ಜೊತೆ ಜೊತೆಗೆ ಕ್ಯಾನ್ಸರ್ ಪತ್ತೆ ಹಾಗೂ ಚಿಕಿತ್ಸೆ ಸೇರಿದಂತೆ 14 ವಿವಿಧ ಆರೋಗ್ಯ ಸೇವೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಒದಗಿಸಿದಂತೆ ನಗರದ ಪ್ರದೇಶದ ಆರ್ಥಿಕ ತೊಂದರೆಯುಳ್ಳ ಜನತೆಗೂ ಸಹ ಶೀಘ್ರದಲ್ಲಿಯೇ ಒದಗಿಸಲು ನಿರ್ಧರಿಸಲಾಗಿದ್ದು, ಈ ದಿಶೆಯಲ್ಲಿ ಎಲ್ಲರೂ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ತರಬೇತಿಯ ಮಹತ್ವ ಪಡೆದುಕೊಳ್ಳಬೇಕು ಎಂದರು.

ಆರ್ಥಿಕ ದುರ್ಬಲ ವರ್ಗದದವರಿಗೆ ಮನೆ ಮಟ್ಟದಲ್ಲೇ ಆರೋಗ್ಯದ ಸೌಲಭ್ಯ ದೊರಕಿಸಿ ಅವರ ಕುಟುಂಬಕ್ಕಾಗುವ ಆರ್ಥಿಕ ಹೊರೆಯನ್ನು ದೂರಮಾಡಲು ಗೃಹ ಆರೋಗ್ಯದಡಿ ಅಧಿಕ ರಕ್ತದೊತ್ತಡ, ಮಧುಮೇಹ, ಮೂತ್ರ ಪಿಂಡದ ಖಾಯಿಲೆ, ಲಿವರ ಸಮಸ್ಯೆ, ಕ್ಯಾನ್ಸರ್, ತಾಯಿ ಮಗುವಿನ ಆರೋಗ್ಯ, ರಕ್ತ ಹೀನತೆ, ಮಾನಸಿಕ ಕಾಯಿಲೆ, ಕ್ಷಯರೋಗ ಲಕ್ಷಣಗಳು ಮುಂತಾದವುಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಚಿಕಿತ್ಸೆಯನ್ನು ಕೊಡಿಸುವ ಮಹತ್ವಾಕಾಂಕ್ಷಿ ಉದ್ದೇಶವನ್ನು ತರಬೇತಿಯಲ್ಲಿ ಅರ್ಥೈಸಿಕೊಂಡು ಸಮರ್ಪಣಾ ಭಾವದಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ನಂದಿತಾ, ಎಂ.ಎನ್., ಡಿಪಿಡಿಒ ಡಾ.ಚಂದ್ರಶೇಖರಯ್ಯ ಸ್ವಾಮಿ, ತಜ್ಞ ವೈದ್ಯರಾದ ಡಾ.ಶ್ರೀನಿವಾಸ, ಡಾ.ವಂದನಾ, ಡಾ.ಮನೋಹರ ಪತ್ತಾರ, ತಾಲೂಕು ಆರೋಗ್ಯಾಧಿಕಾರಿ ಡಾ.ಅಮೃತ ಹುಕ್ಕೇರಿ, ಡಿಎಚ್‌ಇಒ ಈಶ್ವರ ದಾಸಪ್ಪನವರ ಸೇರಿದಂತೆ ಇತರರಿದ್ದರು.



ಅಗ್ಗದ ದರದಲ್ಲಿ ಉನ್ನತ ಚಿಕಿತ್ಸೆ ಶ್ಲಾಘನೆ: ಕಮಿಷನರ್

ಕಲಬುರಗಿ: ಅಗ್ಗದ ದರದಲ್ಲಿ ಉತ್ಕೃಷ್ಟ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಲ್ಲಿ ಯುನೈಟೆಡ್ ಆಸ್ಪತ್ರೆ ಮಹತ್ತರ ಪಾತ್ರ ವಹಿಸಿದೆ ಹಾಗೂ ಕಲಬುರಗಿಯನ್ನು ಪ್ರಾದೇಶಿಕ ಆರೋಗ್ಯ ಹಬ್ ಆಗಿ ರೂಪಿಸುವಲ್ಲಿ ಈ ಆಸ್ಪತ್ರೆಯ ಕೊಡುಗೆ ಗಮನಾರ್ಹವಾಗಿದೆ ಎಂದು ಕಲಬುರಗಿ ಪೊಲೀಸ್ ಆಯುಕ್ತ ಎಸ್.ಡಿ.ಶರಣಪ್ಪ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬುಧವಾರ ಯುನೈಟೆಡ್ ಆಸ್ಪತ್ರೆಯ 14ನೇ ವಾರ್ಷಿಕೋತ್ಸವದ ಅಂಗವಾಗಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಉಚಿತ ಮೆಗಾ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ, ಇಪ್ಪತ್ತು ವರ್ಷಗಳ ಹಿಂದೆ ಕಲಬುರಗಿಯಿಂದ ಗಂಭೀರ ಚಿಕಿತ್ಸೆಗಾಗಿ ಜನರು ಬೇರೆನಗರಗಳಿಗೆತೆರಳಬೇಕಾಗುತ್ತಿತ್ತು. ಅಪಘಾತ ಹಾಗೂ ತುರ್ತು ಚಿಕಿತ್ಸೆಗಳ ಕೊರತೆಯಿಂದ ಅನೇಕ ಪ್ರಾಣಹಾನಿಗಳು ಸಂಭವಿಸುತ್ತಿದ್ದವು. ಆದರೆ ಇಂದು ಯುನೈಟೆಡ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಶಸ್ತ್ರಚಿಕಿತ್ಸೆಗಳು ಹಾಗೂ ತೀವ್ರ ನಿಗಾ ಸೇವೆಗಳು ಲಭ್ಯವಿರುವುದರಿಂದ ಉತ್ಕೃಷ್ಟ ದರ್ಜೆಯ ಆರೋಗ್ಯ ಸೇವೆಗಳನ್ನು ಕೈಗೆಟುಕುವ ದರಗಳಲ್ಲಿ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಎಸ್ಪಿ ಅಡ್ಡೂರು ಶ್ರೀನಿವಾಸುಲು ಮಾತನಾಡಿ, ರಸ್ತೆ ಸುರಕ್ಷತೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳಲ್ಲಿ ಯುನೈಟೆಡ್ ಆಸ್ಪತ್ರೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿರುವುದನ್ನು ಶ್ಲಾಘಿಸಿದರು.

ಯುನೈಟೆಡ್ ಆಸ್ಪತ್ರೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ವಿಕ್ರಮ್ ಸಿದ್ದಾರೆಡ್ಡಿ ಮಾತನಾಡಿ, 20 ಹಾಸಿಗೆಗಳ ಸಣ್ಣ ಆಸ್ಪತ್ರೆಯಿಂದ ಆರಂಭವಾದ ಈ ಸಂಸ್ಥೆ ಇಂದು ಕಲ್ಯಾಣ ಕರ್ನಾಟಕದ ಪ್ರಮುಖ ಬಹು ವಿಶೇಷತೆಗಳ ಆಸ್ಪತ್ರೆಯಾಗಿ ಬೆಳೆದಿರುವುದನ್ನು ಸ್ಮರಿಸಿದರು.

ಆಸ್ಪತ್ರೆಯ ಹಿರಿಯ ನೇತ್ರ ತಜ್ಞೆ ಹಾಗೂ ನಿರ್ದೇಶಕಿ ಡಾ.ವೀಣಾ ಸಿದ್ದಾರೆಡ್ಡಿ, ಮೂಳೆ ಶಸ್ತ್ರಚಿಕಿತ್ಸಕ ಡಾ.ರಾಜು ಕುಲಕರ್ಣಿ, ಡಾ.ನಿಶಾಂತ್ ಜಾಜಿ, ಡಾ.ಮೊಹಮ್ಮದ್ ಅಬ್ದುಲ್ ಬಸೀರ್, ಡಾ.ವೀರೇಶ್ ಸಲಗಾರ್, ಡಾ.ದಯಾನಂದ ರೆಡ್ಡಿ ಮತ್ತು ಡಾ.ವಹೀದ್ ಅಲಿ, ಮಕ್ಕಳ ಡಾ.ಪ್ರಶಾಂತ್ ಕುಲಕರ್ಣಿ, ಡಾ.ಸುದರ್ಶನ್ ಲಾಖೆ, ಡಾ.ಮಂಜುನಾಥ್ ರೆಡ್ಡಿ, ಡಾ.ಆನಂದ್ ಮತ್ತು ಡಾ.ರತೇಶ್, ಡಾ.ವಿನಯಸಾಗರ್ ಶಮಾಮಾ, ಡಾ.ಅನಿಲ್ ಪಾಟೀಲ, ಡಾ.ಕೈಲಾಶ್ ಬನಾಲೆ, ಡಾ.ಯು.ಕೆ.ಜೋಶಿ, ಡಾ.ಶ್ವೇತಾ ಆಳಂದ್, ಡಾ.ರಾಮಚಾರಿ, ಡಾ.ಪವನ ಪಾಟೀಲ, ಡಾ.ಶ್ರನಾಥ್ ಪಾಟೀಲ, ಡಾ.ಸಫೀಹಾ ಮತ್ತು ಡಾ.ರೇಣುಕಾ, ಡಾ.ಸಫೀಹಾ ಮತ್ತು ಡಾ.ರೇಣುಕಾ, ಡಾ.ಅಬ್ದುಲ್ ಹಕೀಮ್ ಇತರರಿದ್ದರು.



ಶರಣ ಬಸವೇಶ್ವರ ಜಾತ್ರೆ: ಸಾಮೂಹಿಕ ವಿವಾಹ, ರಥೋತ್ಸವ

ಯಲಬುರ್ಗಾ: ತಾಲೂಕಿನ ವಜ್ರಬಂಡಿ ಗ್ರಾಮದ ಶ್ರೀಶರಣ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ಸಂಜೆ ಅದ್ದೂರಿಯಾಗಿ ನಡೆದ ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಭಕ್ತಿ ಸಮರ್ಪಿಸಿದರು.

ಜಾತ್ರಾ ಮಹೋತ್ಸವ ನಿಮಿತ್ತ ಬೆಳಿಗ್ಗೆ ದೇಗುಲದಲ್ಲಿ ಶ್ರೀಮಠದ ಪ್ರಧಾನ ಅರ್ಚಕ ಶ್ರೀಚಂದ್ರಯ್ಯ ಸ್ವಾಮಿ ಅವರ ನೇತೃತ್ವದಲ್ಲಿ ಶ್ರೀಶರಣಬಸವೇಶ್ವರ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ, ವಿಶೇಷ ಅಲಂಕಾರ, ನೈವೇದ್ಯ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು.

ವಿವಿಧ ಕಡೆಯಿಂದ ಆಗಮಿಸಿದ ಸಾವಿರಾರು ಭಕ್ತರು ಸರದಿಯಲ್ಲಿ ನಿಂತು ವಿಶೇಷ ಪೂಜೆ ಅರ್ಚನೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ನಂತರ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಾಮೂಹಿಕ 11 ಜೋಡಿಗಳ ವಿವಾಹ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.

ವಿವಿಧ ಗಣ್ಯರು, ಗ್ರಾಮದ ಹಿರಿಯರು ನೂತನ ವಧು ವರರನ್ನು ಆಶೀರ್ವದಿಸಿ, ಶುಭಕೋರಿದರು. ದೇಗುಲ ಸಮಿತಿ ವತಿಯಿಂದ ಆಗಮಿಸಿದ ಎಲ್ಲ ಭಕ್ತರಿಗೆ ಅಚ್ಚುಕಟ್ಟಾಗಿ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ವರ ಹಾಗೂ ವಧುವಿನ ಕಡೆಯ ಕೆಲವರು, ಶೃಂಗಾರಗೊಳಿಸಿದ ಎತ್ತಿನ ಬಂಡಿಗಳ ಮೂಲಕ ಗ್ರಾಮಕ್ಕೆ ಆಗಮಿಸಿ, ಗ್ರಾಮೀಣ ಸೊಗಡು ಮೆಲಕು ಹಾಕಿದರು. ಸಂಪ್ರದಾಯದಂತೆ ವಿವಿಧ ಪೂಜಾ ವಿಧಾನಗಳನ್ನು ನೆರವೇರಿಸುವ ಮೂಲಕ ಸಂಜೆ ಸಾವಿರಾರು ಭಕ್ತರ ಮಧ್ಯೆ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ನೆರೆದ ಸಾವಿರಾರು ಭಕ್ತರು ಹೂವು, ಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ರಾತ್ರಿ ಗ್ರಾಮದ ಯುವಕರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು. ಗ್ರಾಮದ ಹಿರಿಯರು, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಹಾಲಿ ಹಾಗೂ ಮಾಜಿ ಸದಸ್ಯರು ಇತರರಿದ್ದರು.



ವಿದ್ಯಾರ್ಥಿಗಳ ಶಿಸ್ತು ಬದ್ಧ ಜೀವನಕ್ಕೆ ಎನ್‌ಎಸ್‌ಎಸ್ ಸಹಕಾರಿ

ಮಸ್ಕಿ: ವಿದ್ಯಾರ್ಥಿಗಳ ಶಿಸ್ತು ಬದ್ಧ ಜೀವನಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಸಹಕಾರಿಯಾಗಿದೆ ಎಂದು ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹಾಂತಗೌಡ ಪಾಟೀಲ ಹೇಳಿದರು.

ತಾಲೂಕಿನ ಬುದ್ದಿನ್ನಿ ಎಸ್. ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸರ್ಕಾರಿ, ಕಾಲೇಜು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ, ಆದಿ ಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ ರಾಯಚೂರು, ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಯುಕ್ತ ಆಶ್ರಯದಲ್ಲಿ ನನ್ನ ಭಾರತಕ್ಕಾಗಿ ಯುವಕರು, ಡಿಜಿಟಲ್ ಸಾಕ್ಷರತೆಗಾಗಿ ಯುವಕರು ಎಂಬ ವಾರ್ಷಿಕ ವಿಶೇಷ ಶಿಬಿರ 2025-26ನೇ ಸಾಲಿನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಮಸ್ಕಿಯ ವೈದ್ಯರಾದ ಶಿವಶರಣಪ್ಪ ಇತ್ಲಿ ಆಗಮಿಸಿ ಸಸಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಹಾಗೂ ನಿವೃತ್ತ ಶಿಕ್ಷಕರು ಹಾಗೂ ಗ್ರಾಮದ ಶಾಲೆಯ ಮುಖ್ಯ ಶಿಕ್ಷಕರು ರಾಷ್ಟ್ರೀಯ ಸೇವಾ ಯೋಜನೆ ಕುರಿತು ವಿದ್ಯಾರ್ಥಿಗಳಿಗೆ ಹಲವಾರು ರೀತಿಯ ಮಾಹಿತಿಗಳನ್ನು ನೀಡಿದರು. ಎನ್‌ಎಸ್‌ಎಸ್ ಯೋಜನಾ ಘಟಕದ ಅಧಿಕಾರಿಯಾದ ಶಿವಗ್ಯಾನಪ್ಪ ಲಕ್ಕುಂಡಿ, ಗ್ರಂಥಪಾಲಕರಾದ ಡಾಕ್ಟರ್ ಪರಮಾನಂದ,ಯಾಳಗಿ ಶ್ರೀನಿವಾಸ್, ಡಾ.ರಜಿಯಾ, ವಿರುಪನಗೌಡ ಜಿನ್ನಾಪುರ, ಇತಿಹಾಸ ಉಪನ್ಯಾಸಕರಾದ ಹನುಮಂತಪ್ಪ ಕಡುಬೂರು, ಪ್ರಶಾಂತ್ ಇಂಡಿ ಮಸ್ಕಿ, ವೀರೇಶ್ ನಾಯಕ, ಶರಣಬಸವ, ಗ್ರಾಪಂ ಅಧ್ಯಕ್ಷರು, ಮತ್ತಿತರರಿದ್ದರು.



ರಸ್ತೆ ಸುರಕ್ಷತೆಗೆ ಅಗತ್ಯ ಕ್ರಮ ವಹಿಸಿ: ಜಿಲ್ಲಾಧಿಕಾರಿ

ಕೊಪ್ಪಳ: ರಸ್ತೆ ಸುರಕ್ಷತೆ ಕುರಿತು ಈ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳನ್ನು ಪಾಲಿಸುವ ಮೂಲಕ ಜಿಲ್ಲೆಯ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಅವರು ಸೂಚನೆ ನೀಡಿದರು.

ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ರಸ್ತೆ ಸುರಕ್ಷತೆ ಕುರಿತು ಇರುವ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಪಾಲನೆ ಮಾಡಬೇಕು. ಇಲ್ಲದಿದ್ದರೆ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ. ಹಾಗಾಗಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳ ಹಾಗೂ ಫ್ಲೈ ಓವರ್‌ಗಳಲ್ಲಿರುವ ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕುರಿತು ಸರ್ವಿಸ್ ರಸ್ತೆಗಳಲ್ಲಿಯೂ ಗಮನ ಹರಿಸಬೇಕು. ರಸ್ತೆಗಳಲ್ಲಿ ಬ್ಲ್ಯಾಕ್ ಸ್ಪಾಟಗಳಿದ್ದರೆ ತಕ್ಷಣ ಅವುಗಳನ್ನು ಸರಿಪಡಿಸಬೇಕು. ಬ್ಲಾಕ್‌ಸ್ಪಾಟ್ ರಸ್ತೆಗಳಲ್ಲಿ ಸಿಸಿಟಿವಿ ಹಾಗೂ ವಿದ್ಯುತ್ ದೀಪಗಳನ್ನು ಅಳವಡಿಕೆ ಕಡ್ಡಾಯವಾಗಿದೆ ಎಂದರು.



ಜಿಲ್ಲೆಯ ಎಲ್ಲಾ ಶಾಲಾ ಕಾಲೇಜು ಬಸ್ಸುಗಳಿಗೆ ಜಿ.ಪಿ.ಆರ್.ಎಸ್. ಅಳವಡಿಸಬೇಕು. ಜಿ.ಪಿ.ಆರ್.ಎಸ್. ಅಳವಡಿಸದ ಶಾಲಾ ವಾಹನಗಳನ್ನು ಸೀಜ್ ಮಾಡಲು ಕ್ರಮ ಕೈಗೊಳ್ಳಬೇಕು. ವಾಹನ ಚಾಲಕರಿಗೆ ಮಕ್ಕಳ ಸುರಕ್ಷತೆಯ ಬಗ್ಗೆಯೂ ತಿಳಿಸಬೇಕು. ಎಲ್ಲಾ ಶಾಲಾ ಕಾಲೇಜು ಬಸ್ಸುಗಳಿಗೆ ಹಾಗೂ ಸರ್ಕಾರಿ ಕಚೇರಿ ವಾಹನಗಳನ್ನು ಸರಿಯಾಗಿ ಪರಿಶೀಲಿಸಿ ವಾಹನದ ಸುಸ್ಥಿತಿ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಹೇಳಿದರು.

ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಅವರು ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಹೊಸಳ್ಳಿ ರಸ್ತೆ ಮೇಲ್ಸೇತುವೆಯ ಸರ್ವಿಸ್ ರಸ್ತೆಯನ್ನು ಅಗಲೀಕರಣಮಾಡಿ, ಟ್ರಾಫಿಕ್ ಆಗದಂತೆ ಕ್ರಮ ವಹಿಸಬೇಕು. ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳಲ್ಲಿ ವಿದ್ಯುತ್ ದೀಪ, ಸಿಸಿಟಿವಿ ಮತ್ತು ಸಾರ್ವಜನಿಕರಿಗೆ ಇತರೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿನ ಅನಧಿಕೃತ ರಸ್ತೆ ಉಬ್ಬುಗಳನ್ನು ತೆರವುಗೊಳಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಿ ಎಂದರು.

ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಹೇಮಂತ್, ಎಎಸ್ಪಿ ಆರ್. ಹೇಮಂತ್‌ಕುಮಾರ, ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಿರೇಮಠ, ಡಿಎಚ್‌ಒ ಡಾ.ಟಿ.ಲಿಂಗರಾಜು, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಧಾರವಾಡದ ಎಇಇ ಶ್ರೀದೇವಿ, ಹೊಸಪೇಟೆಯ ಎಇಇ ದಾನೇಶ, ಹುಬ್ಬಳ್ಳಿ-ಹೊಸಪೇಟೆ ಆರ್.ಇ.ನಾಗರಾಜ ಪಾಟೀಲ, ಲೋಕೋಪಯೋಗಿ ಇಲಾಖೆಯ ಎಇಇ ವೆಂಕಟೇಶ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇತರೆ ಪ್ರತಿನಿಧಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ

ಮಾನ್ವಿ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ರಾಜ್ಯ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಬೇಸಿಗೆಯಲ್ಲಿ ಪಟ್ಟಣದ ಕುಡಿಯುವ ನೀರಿನ ಸಿದ್ಧತೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ಅವರು, ಸರ್ಕಾರ ಮಾನ್ವಿ ಪಟ್ಟಣದ ಜನರಿಗೆ ಶುದ್ಧವಾದ ಕುಡಿಯುವ ನೀರನ್ನು ನೀಡುವ ಉದ್ದೇಶದಿಂದ ಕೋಟ್ಯಂತರ ಅನುದಾನವನ್ನು ನೀಡಿದರೂ ಕೂಡ ಮಾನ್ವಿ ಪಟ್ಟಣದ ಎಲ್ಲ ವಾಡ್ ್ಗಳಲ್ಲಿನ 58 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಸಮರ್ಪಕವಾದ ಕುಡಿಯುವ ನೀರನ್ನು ಪೂರೈಸುವಲ್ಲಿ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಜನರಿಗೆ ಕುಡಿಯುವ ನೀರು ಹಾಗೂ ಬೆಳಕಿನ ವ್ಯವಸ್ಥೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ, ಸಾರ್ವಜನಿಕರಿಂದ ನಿತ್ಯ ದೂರುಗಳು ಬರುತ್ತಿವೆ ಮುಂದಿನ 30 ವರ್ಷದ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು 65 ಕೋಟಿ ವೆಚ್ಚದಲ್ಲಿ ಅಮೃತ-2 ಯೋಜನೆಯನ್ನು ಕೈಗೊಳ್ಳಲಾಗಿದ್ದರು ಕೂಡ ವಿಶ್ವಸಂಸ್ಥೆಯು ಅನುದಾನವನ್ನು ಕಡಿತಗೊಳಿಸಿದರಿಂದ ಪಟ್ಟಣದ 7 ವಾರ್ಡ್‌ಗಳನ್ನು ಯೋಜನೆಯಿಂದ ಕೈಬಿಟ್ಟಿರುವುದರಿಂದ 14 ಸಾವಿರ ಜನರಿಗೆ ಕುಡಿಯುವ ನೀರಿಗಾಗಿ ಹೆಚ್ಚಿನ 12 ಕೋಟಿ ಅನುದಾನಕ್ಕಾಗಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ವರದಿ ಸಿದ್ಧಪಡಿಸಿ ಸಲ್ಲಿಸಬೇಕು ಎಂದರು.

ಜಯನಗರ ಸೇರಿದಂತೆ ಪಟ್ಟಣದ ಅನೇಕ ವಾರ್ಡಗಳಿಗೆ ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ ಕೂಡಲೇ ಕ್ರಮ ಕೈಗೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ ಪರಶೂರಾಮ್ ದೇವಮಾನೆ ರವರಿಗೆ ಸೂಚಿಸಿದರು. ಪಟ್ಟಣದ 15 ಲಕ್ಷ ಲೀ. ಸಂಗ್ರಹ ಸಾಮಾರ್ಥ್ಯದ ಜುಮ್ಮಲದೊಡ್ಡಿ ಸಿಲ್ವಾರ್ ಜೂಬಲಿ ಟ್ಯಾಂಕ್ ಬಳಕೆಗೆ ಹಾಗೂ ಸಂಪರ್ಕ ಪೈಪ್‌ಲೈನ್‌ಗಾಗಿ ಕ್ರಮ ಕೈಗೊಂಡಲ್ಲಿ 7 ವಾರ್ಡ್‌ಗಳ ನೀರಿನ ಸಮಸ್ಯೆ ನಿವಾರಣೆ ಮಾಡಬಹುದು. ಹೊಸದಾಗಿ ನಿರ್ಮಿಸಲಾಗುತ್ತಿರುವ 2 ಟ್ಯಾಂಕ್ ಸೇರಿದಂತೆ ಪಟ್ಟಣದ 6 ಟ್ಯಾಂಕ್ ಸೇರಿ ಒಟ್ಟು 8 ಟ್ಯಾಂಕ್ ಗಳನ್ನು ತುಂಭಿಸುವುದಕ್ಕೆ ಜೆ.ಜೆ.ಎಂ. ಹಾಗೂ ಅಮೃತ ಯೋಜನೆಯಡಿಯಲ್ಲಿ 12 ಎಂ.ಎಲ್.ಡಿ ನೀರು ಕೃಷ್ಣ ಮತ್ತು ತುಂಗಭದ್ರ ನದಿಯಿಂದ ದೊರೆಯುವುದರಿಂದ ಪಟ್ಟಣದಲ್ಲಿ 125 ಕಿ.ಮೀ ಸಂಪರ್ಕ ಪೈಪಲೈನ್ ನಲ್ಲಿ ಕೇವಲ 75 ಕಿಮೀ. ಮಾತ್ರ ಪೈಪ್ ಲೈನ್ ಪೂರ್ಣಗೊಂಡಿದ್ದು, ಬೇಸಿಗೆ ವರೆಗೆ ಸಂಪೂರ್ಣಗೊಳಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ರಬಣಕಲ್ ಕೆರೆಯಲ್ಲಿ 6.5 ಮೀಟರ್ ನೀರಿನ ಸಂಗ್ರಹಣೆ ಇದ್ದು ಮಾರ್ಚ್‌ನಲ್ಲಿ ಕಾಲುವೆ ನೀರು ಬಿಟ್ಟಗಾ ಪೂರ್ಣಪ್ರಮಾಣದಲ್ಲಿ ತುಂಬಿಸಿಕೊಳ್ಳುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ದೀಪಗಳಿರದ 1228 ಕಂಬಗಳಿಗೆ ಕೂಡ ದೀಪಗಳನ್ನು ಅಳವಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಪುರಸಭೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ರಾಯಚೂರು ಸಹಾಯಕ ಉಪವಿಭಾಗಧಿಕಾರಿಗಳು ಹಾಗೂ ಪುರಸಭೆ ಆಡಳಿತಾಧಿಕಾರಿಗಳಾದ ಕೃಷ್ಣ ಸಜ್ಜನ್, ನಯೋಪ್ರ ಅಧ್ಯಕ್ಷರಾದ ಅಬ್ದುಲ್ ಗಫೂರ್ ಸಾಬ್, ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಬಿ.ಕೆ. ಅಮರೇಶಪ್ಪ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೇವಮಾನೆ ಸೇರಿದಂತೆ ಇನ್ನಿತರರು ಇದ್ದರು.



ಕಿರುಸುದ್ದಿ

ತೇರು ಗಾಲಿ ಹೊರ ಹಾಕಿದ ಭಕ್ತರು

ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿಯ ಐತಿಹಾಸಿಕ ಶ್ರೀಬಂಡೆ ರಂಗನಾಥೇಶ್ವರ ಸ್ವಾಮಿಯ ರಥೋತ್ಸವದ ಹಿನ್ನೆಲೆಯಲ್ಲಿ ತೇರಿನಗಾಲಿ ಹೊರಕ್ಕೆ ಹಾಕುವ ಕಾರ್ಯಕ್ಕೆ ಬುಧವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷರಾದ ಸುಕ್ಷೇತ್ರ ನಂದಿಪುರದ ಡಾ.ಮಹೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮದ ಕೊಟ್ಟೂರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಪ್ರದಾಯದಂತೆ ಎತ್ತಿನ ಬಂಡಿಗೆ ಪೂಜೆ ಸಲ್ಲಿಸುವ ಮುಖಾಂತರ ಶ್ರೀಬಂಡೆ ರಂಗನಾಥೇಶ್ವರ ಸ್ವಾಮಿಯ ತೇರಿನಗಾಲಿ ಹೊರಹಾಕಲಾಯಿತು. ಪ್ರತಿ ವರ್ಷ ಹೋಳಿ ಹುಣ್ಣಿಮೆಯ ದಿನದಂದು ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಜರುಗುತ್ತದೆ. ಗ್ರಾಮದ ಹಿರಿಯರಾದ ಗೌರಜ್ಜನವರ ಬಸವರಾಜಪ್ಪ, ಕಡ್ಡಿ ಚನ್ನಬಸಪ್ಪ, ತಳವಾರ ವೆಂಕೋಬಪ್ಪ, ಎಸ್.ವಿ.ಪಾಟೀಲ, ಸಮಿತಿಯ ಅಧ್ಯಕ್ಷ ಬಸರಕೋಡು ಲಕ್ಷ್ಮಣ, ಮುಖಂಡರಾದ ಟಿ.ಉದಯ ಭಾಸ್ಕರ್, ಬಣಕಾರ ಕೊಟ್ರೇಶ್, ಬಸವಲಿಂಗನಗೌಡ, ಮಂಜುನಾಥ ಪಾಟೀಲ್, ಸುಣಗಾರ ಪರಶುರಾಮ, ಸೊಬಟಿ ಹರೀಶ್, ಬಾಳೆಕಾಯಿ ವಿರೇಶ್,ಬಂಡಿಕ್ಯಾಂಪ ಲಕ್ಷ್ಮಣ, ಬಣಕಾರ ಮಲ್ಲಿಕಾರ್ಜುನ, ಎಂ.ತೋಟಯ್ಯ, ಏಣಿಗಿ ರಾಮಣ್ಣ, ಟಿ.ಪಾಂಡುರಂಗಪ್ಪ, ಮಲ್ಲಿಕಾರ್ಜುನ, ಅರ್ಚಕ ಯಲ್ಲಪ್ಪಗೌಡ್ ಪೂಜಾರ್ ಮಹಾಬಲೇಶ್ವರ ಸ್ವಾಮಿ, ಕರಿಬಸವಯ್ಯ ಹಾಗೂ ಇತರರು ಇದ್ದರು.

ಶಾಸಕರ ಮನೆ ಎದುರು ಪ್ರತಿಭಟನೆ



ಸಿರಗುಪ್ಪ: ಪರಿಶಿಷ್ಟ ಪಂಗಡದವರ ಸಂವಿಧಾನಿಕ ಹಕ್ಕುಗಳನ್ನು ಪಡೆಯಲು ಸಾಂಘಿಕವಾಗಿ ಮೀಸಲಾತಿ ಕಬಳಿಸುವವರ ವಿರುದ್ಧ ಹೋರಾಡುವ ಅನಿವಾರ್ಯತೆ ಎದುರಾಗಿದೆ ಎಂದು ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ಮಾರೆಪ್ಪ ನಾಯಕ ಮಗದಂಪೂರ ಹೇಳಿದರು. ಇಲ್ಲಿನ ಕುವೆಂಪು ನಗರದಲ್ಲಿನ ಶಾಸಕ ಬಿ.ಎಂ.ನಾಗರಾಜ ಅವರ ನಿವಾಸದ ಎದುರು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ, ಮಹರ್ಷಿ ವಾಲ್ಮೀಕಿ ವಿದ್ಯಾಭಿವೃದ್ಧಿ ಟ್ರಸ್ಟ್, ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಗೆದ್ದ 15 ಶಾಸಕರ ನಿವಾಸದ ಮುಂದೆ ನಡೆದ ಪ್ರತಿಭಟನೆ ಧರಣಿಯಲ್ಲಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 8 ದಶಕಗಳು ಕಳೆಯುತ್ತ ಬಂದರು ಪರಿಶಿಷ್ಟ ಪಂಗಡದ ಬೇಡ, ವಾಲ್ಮೀಕಿ ನಾಯಕ ಇತರೆ ಸೂಕ್ಷ್ಮ, ಅತಿಸೂಕ್ಷ್ಮ 51 ಬುಡಕಟ್ಟು ಜನಾಂಗದವರಿಗೆ ಸೇರಿದಂತೆ ಇವರ ಮೇಲೆ ನಿರಂತರ ಶೋಷಣೆ, ದಬ್ಬಾಳಿಕೆ, ದೌರ್ಜನ್ಯ ಮತ್ತು ಮೀಸಲಾತಿ ಅನ್ಯಾಯದಂತ ವಂಚನೆಯ ಪ್ರಕರಣಗಳು ದಿನನಿತ್ಯ ಹೆಚ್ಚಾಗುತ್ತಿರುವುದು ಖಂಡನೀಯವಾಗಿದೆ ಎಂದರು. ರಾಜ್ಯ ಎಸ್.ಸಿ.ಎಸ್.ಟಿ ನಕಲಿ ಜಾತಿಪ್ರಮಾಣ ಪತ್ರಗಳ ತಡೆ ಸಮಿತಿಯ ರಾಜ್ಯಾಧ್ಯಕ್ಷ ಶ್ರವಣಕುಮಾರ್ ಡಿ.ನಾಯಕ, ಮುಖಂಡರಾದ ನರೇಂದ್ರ ಸಿಂಹ, ನರಸಿಂಹ ನಾಯಕ, ಧರಪ್ಪ ನಾಯಕ, ಯರ್ರೆಪ್ಪ, ಯಲ್ಲಪ್ಪ, ಹೊನ್ನಪ್ಪ, ಸಣ್ಣಯಲ್ಲಪ್ಪ, ಮಣಿಕಂಠ, ವೀರಣ್ಣ, ಶ್ರೀಧರ್ ಸೇರಿದಂತೆ ಇತರರಿದ್ದರು.

ಫೆ.21ರಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ

ವಿಜಯನಗರ: ಹೊಸಪೇಟೆ ಗ್ರಾಮೀಣ ಉಪ ವಿಭಾಗದಲ್ಲಿ ಇದೇ ಫೆ.21ರಂದು ಮಧ್ಯಾಹ್ನ 3 ಗಂಟೆಗೆ ವಿದ್ಯುತ್ ಗ್ರಾಹಕರ ಸಂವಾದ ಸಭೆಯನ್ನು ಏರ್ಪಡಿಸಲಾಗಿದೆ.

ಹೊಸಪೇಟೆ ತಾಲೂಕಿನ ವಿದ್ಯುತ್ ಗ್ರಾಹಕರು (ಹೊಸಪೇಟೆ ನಗರ ಹೊರತುಪಡಿಸಿ) ಸಭೆಗೆ ಭಾಗವಹಿಸಿ ವಿದ್ಯುತ್ ಸಮಸ್ಯೆ ಇದ್ದಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಿ ಪರಿಹರಿಸಕೊಳ್ಳಬಹುದು ಎಂದು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿಯ ಐತಿಹಾಸಿಕ ಶ್ರೀಬಂಡೆ ರಂಗನಾಥೇಶ್ವರ ಸ್ವಾಮಿಯ ರಥೋತ್ಸವದ ಹಿನ್ನೆಲೆಯಲ್ಲಿ ತೇರಿನಗಾಲಿ ಹೊರಕ್ಕೆ ಹಾಕುವ ಕಾರ್ಯಕ್ಕೆ ಬುಧವಾರ ಬೆಳಿಗ್ಗೆ ಚಾಲನೆ ನೀಡಲಾಯಿತು.

ಅಕ್ರಮ ಭೂಮಿ ನೋಂದಣಿ ತಡೆಗೆ ಆಗ್ರಹ

ಸಿರುಗುಪ್ಪ: ತಾಲೂಕಿನ 64 ಹಳೆಕೋಟೆ ಗ್ರಾಮದ ಹತ್ತಿರ ಇರುವ ಸುಮಾರು ಅಂದಾಜು ವಿವಿಧ ಸರ್ವೇ ನಂಬರನ್ 200 ಎಕರೆ ಪ್ರದೇಶದಲ್ಲಿ ಅನಾಮಧೇಯ ವ್ಯಕ್ತಿಗಳು ಅಕ್ರಮವಾಗಿ ಭೂಮಿಯನ್ನು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇದನ್ನು ಜಿಲ್ಲಾಧಿಕಾರಿಗಳು ತಡೆಯಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ವಿ.ಎಸ್.ಶಿವಶಂಕರ್ ಹೇಳಿದರು. ಸರ್ವೇ ನಂ.420 ಪ್ರದೇಶಕ್ಕೆ ಮಂಗಳವಾರ ನೂರಾರು ರೈತರೊಂದಿಗೆ ಭೇಟಿ ನೀಡಿ ಸುದ್ದಿಗಾರೊಂದಿಗೆ ಮಾತನಾಡಿದರು. ಅನಾಮಧೇಯ ವ್ಯಕ್ತಿಗಳಾದ ವೇಣುಗೋಪಾಲ ರಾವ್ ಮದ್ರಾಸ್ ಹಾಗೂ ಜ್ಞಾನ ನಂದನ್ ಮದ್ರಾಸ್ ಅವರ ಹೆಸರಲ್ಲಿರುವ ಆಸ್ತಿಯನ್ನು ಭೂಕಳ್ಳರು ಅಕ್ರಮವಾಗಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಅಂತಹವರ ವಿರುದ್ಧ ಕಾನೂನುಕ್ರಮವನ್ನು ತೆಗೆದುಕೊಂಡು, ಅವರು ನೋಂದಣಿ ಮಾಡಿಸಿಕೊಂಡ ಭೂಮಿಯನ್ನು ಸರ್ಕಾರ ವಶಕ್ಕೆ ತೆಗೆದುಕೊಂಡು ಜಮೀನನ್ನು ಭೂರಹಿತ ಪರಿಶಿಷ್ಟ ಪಂಗಡ ಹಾಗೂ ಸಿರುಗುಪ್ಪ ಕುಡಿಯುವ ನೀರಿನ ಕೆರೆ ನಿರ್ಮಾಣ ಸಂದರ್ಭದಲ್ಲಿ ಸಾಗವಳಿ ಮಾಡುವ ಜಮೀನು ಕಳೆದುಕೊಂಡ ನಿರಾಶಿತ ರೈತರಿಗೆ ಭೂಮಿಯನ್ನು ನೀಡಬೇಕೆಂದು ಈ ಮೂಲಕ ಒತ್ತಾಯಿಸಲಾಗಿದೆ. ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ವಿ.ಮಾರುತಿ, ಕಾರ್ಯದರ್ಶಿ ಎಚ್.ಗಾಳೆಪ್ಪ, ರೈತ ಸದಸ್ಯರಾದ ಗಡಿಗೆ ವಿರೇಶ್, ಬಾಟಿಗೇರು ಗಂಗಪ್ಪ, ಬಸಪ್ಪ, ಗೊರವನವರ ರಾಮ, ಗುರುಸ್ವಾಮಿ, ದೊಡ್ಡ ಗಾಳೆಪ್ಪ, ನಾದಿಗರ ಗುಂಡಪ್ಪ, ಮರೆಯ್ಯ, ಹಾವಿನಾಳ್ ಈರಯ್ಯ, ಉಳೂರು ರುದ್ರಪ್ಪ, ಎಚ್.ಮೂಕಣ್ಣ ಭಾಗವಹಿಸಿದ್ದರು.



ಸಿರುಗುಪ್ಪ: ತಾಲೂಕಿನ 64 ಹಳೆಕೋಟೆ ಗ್ರಾಮದ ಹತ್ತಿರ ಇರುವ ಸುಮಾರು ಅಂದಾಜು ವಿವಿಧ ಸರ್ವೇ ನಂಬರನ್ 200 ಎಕರೆ ಪ್ರದೇಶದಲ್ಲಿ ಅನಾಮಧೇಯ ವ್ಯಕ್ತಿಗಳು ಅಕ್ರಮವಾಗಿ ಭೂಮಿಯನ್ನು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಇದನ್ನು ಜಿಲ್ಲಾಧಿಕಾರಿಗಳು ತಡೆಯಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು.

ಪ್ರಗತಿ ಪರಿಶೀಲನಾ ಸಭೆ | ಸಚಿವ ರಹೀಂ ಖಾನ್ ಹೇಳಿಕೆ

ಖಾಲಿ ಹುದ್ದೆಗಳ ಭರ್ತಿಗೆ ಕ್ರಮ

ವಿಜಯನಗರ: ಸ್ಥಳೀಯ ಆಡಳಿತ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳು ಖಾಲಿ ಇದ್ದು, ಸಾರ್ವಜನಿಕರಿಗೆ ಸಕಾಲದಲ್ಲಿ ಉತ್ತಮ ಸೇವೆ ನೀಡಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಒಂದು ತಿಂಗಳಲ್ಲಿ ಅಗತ್ಯ ಸಿಬ್ಬಂದಿಯ ನೇಮಕಕ್ಕೆ ಕ್ರಮವಹಿಸಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಭರವಸೆ ನೀಡಿದರು.

ಹೊಸಪೇಟೆಯ ನಗರದ ಜಿಲ್ಲಾಡಳಿತ ಕಚೇರಿಯಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಜಯನಗರನಗರಸಭೆಯಲ್ಲಿವಿವಿಧಹುದ್ದೆಮತ್ತು ಪೌರಕಾರ್ಮಿಕರು ಸೇರಿ ಒಟ್ಟು 540 ಹುದ್ದೆಗಳಿವೆ. ಈ ಪೈಕಿ 260 ಜನ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಸ್ಥಳೀಯ ಸಂಸ್ಥೆಗಳ ಮೂಲಕ ಸಾರ್ವಜನಿಕರಿಗೆ ಸಮರ್ಪಕವಾಗಿ ಯೋಜನೆಗಳು ಅನುಷ್ಠಾಗೊಳಿಸುವಲ್ಲಿ ವಿಳಂವಾಗುತ್ತಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯವಿರುವ ಸಹಾಯಕ ಅಭಿಯಂತರ, ಆರೋಗ್ಯ ನಿರೀಕ್ಷಕ ಸೇರಿ ಹಲವು ಖಾಲಿ ಹುದ್ದೆಗಳಿಗೆ ತಕ್ಕಂತೆ ಸಿಬ್ಬಂದಿ ನಿಯೋಜಿಸಿ ಸಿಬ್ಬಂದಿ ಕೊರತೆ ನೀಗಿಸಬೇಕು ಎಂದು ನಗರಸಭೆ ಪೌರಾಯುಕ್ತ ಶಿವಕುಮಾರ್ ಬೇಡಿಕೆ ಇಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿ, ಮುಂದಿನ ಒಂದು ತಿಂಗಳ ಒಳಗಾಗಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

15ನೇ ಹಣಕಾಸು ಆಯೋಗದಡಿ ಜಿಲ್ಲೆಯ 6 ತಾಲ್ಲೂಕುಗಳ ಪಟ್ಟಣ ಪಂಚಾಯತಿ, ಪುರಸಭೆ ಮತ್ತು ನಗರಸಭೆಗಳಲ್ಲಿ 1520 ಕಾಮಗಾರಿ ಕೈಗೆತ್ತಿಕೊಂಡಿದ್ದು, ಈ ಪೈಕಿ 1386 ಕಾಮಗಾರಿ ಪೂರ್ಣಗೊಂಡಿವೆ. 126 ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಇನ್ನುಳಿದ 8 ಟೆಂಡರ್ ಪ್ರಕ್ರಿಯೆಯಲ್ಲಿವೆ ಎಂದು ನಗರಸಭೆ ಯೋಜನಾ ನಿರ್ದೇಶಕ ಮನೋಹರ್ ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದೇ ಹಣಕಾಸು ವರ್ಷದಲ್ಲಿ ಇರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕಾಮಗಾರಿ ಪೂರ್ಣಗೊಳಿಸಬೇಕು. ಜಿಲ್ಲೆಯ ಆರು ಸ್ಥಳೀಯ ಸಂಸ್ಥೆಗಳಲ್ಲಿ ಶೇ.80 ರಿಂದ 90 ರಷ್ಟು ಪ್ರಗತಿ ಸಾಧಿಸಿದ್ದು, ಮುಂದಿನ ದಿನಗಳಲ್ಲಿ ಅನುದಾನ ಬಳಸಿಕೊಂಡು ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದು ಸೂಚನೆ ನೀಡಿದ ಅವರು, ಅನುದಾನದ ಕೊರತೆಯಿಂದ ಹಲವು ಕಾಮಗಾರಿಗಳು ನೆನೆಗುದಿಗೆ ಬಿದ್ದಿರುವ ಬಗ್ಗೆ ಮಾಹಿತಿ ಇದೆ. ಕಾಮಗಾರಿ ಪೂರ್ಣಗೊಳಿಸಲು ಏನಾದರೂ ಸಮಸ್ಯೆಗಳಿದ್ದಲ್ಲಿ ತ್ವರಿತವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ಬಡವರ, ಶ್ರಮಿಕ ವರ್ಗದವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್: ಹಸಿವು ಮುಕ್ತ ಕರ್ನಾಟಕ ಮಾಡುವುದು ಸರ್ಕಾರದ ಕನಸಿನ ಯೋಜನೆ. ಅದಕ್ಕಾಗಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿದೆ. ಇದರಿಂದ ಶ್ರಮಿಕ ವರ್ಗದವರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ಒದಗಿಸಲಾಗುವುದು ಎಂದರು.

ಶಾಸಕರಾದ ಎಚ್.ಆರ್.ಗವಿಯಪ್ಪ, ಡಾ.ಎನ್.ಟಿ.ಶ್ರೀನಿವಾಸ್, ಲತಾ ಮಲ್ಲಿಕಾರ್ಜುನ, ಡಿಸಿ ಕವಿತಾ ಎಸ್.ಮನ್ನಿಕೇರಿ, ಹುಡಾ ಅಧ್ಯಕ್ಷ ಎಚ್.ಎನ್.ಎಂ.ಇಮಾಮ್ ನಿಯಾಜಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.



ಕುಡಿಯುವ ನೀರಿನ ಸಮಸ್ಯೆಯಾಗದಿರಲಿ

ಇನ್ನೇನು ಬೇಸಿಗೆ ಸಮೀಪಿಸುತ್ತಿದೆ, ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ಅಗತ್ಯ ಮೂಲಭೂತ ಸೌಕರ್ಯಗಳಿಗೆ ಕೊರತೆಯಾಗಬಾರದು. ಅದರಲ್ಲೂ ವಿಶೇಷವಾಗಿ ಸ್ಥಳೀಯ ಆಡಳಿತ ಸಂಸ್ಥೆಗಳು ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ನಿರ್ದೇಶಿಸಿದರು.

ಕಾರ್ಮಿಕರಿಗೆ ಕನಿಷ್ಠ ವೇತನ ಸಕಾಲಕ್ಕೆ ತಲುಪಿಸಿ

ಯಾದಗಿರಿ: ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಹಾಗೂ ಗ್ರಾಮ ಪಂಚಾಯತ್ ಸ್ವಚ್ಚತಾಗಾರರಿಗೆ ಕನಿಷ್ಠ ವೇತನ ಸಕಾಲಕ್ಕೆ ನೀಡುವಂತೆ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಬುಧವಾರ ಪೌರಕಾರ್ಮಿಕರು, ಸರ್ವೇಕ್ಷಣಾ ಸಮಿತಿ ಸದಸ್ಯರು, ಪೌರಕಾರ್ಮಿಕ ಮುಖಂಡರು, ಗ್ರಾಮ ಪಂಚಾಯತ್ ಸ್ವಚ್ಚತಾಗಾರರೊಂದಿಗೆ ಸಂವಾದ ನಡೆಸಿ, ಈ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಲು ವಿಳಂಬ ಧೋರಣೆ ಅನುಸರಿಸಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಈ ಕಾರ್ಮಿಕರಿಗೆ ಕನಿಷ್ಠ ವೇತನ, ವಿಮಾ ಸೌಲಭ್ಯ, ಆರೋಗ್ಯ ಚಿಕಿತ್ಸೆ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ತಿಳಿಸಿದ ಅವರು ಈ ಕುರಿತು ಪುನಃ ಎರಡು ತಿಂಗಳು ನಂತರ ಖುದ್ದಾಗಿ ಪರಿಶೀಲಿಸುವುದಾಗಿ ತಿಳಿಸಿದ ಅವರು ಕಾರ್ಮಿಕರು ಸಹ ತಮ್ಮ ಹಕ್ಕುಗಳನ್ನು ಕೇಳಲು ಮುಂದೆ ಬರಬೇಕು.ಆಯೋಗ ಸದಾ ತಮ್ಮೊಂದಿಗೆ ಇರಲಿದೆ ಎಂದರು. ಈ ಕಾರ್ಮಿಕರಿಗೆ ಅರ್ಹತೆ ಆಧಾರದ ಮೇಲೆ ಹುದ್ದೆ ಖಾಯಂ ಗೆ ಕ್ರಮ ಆಗಬೇಕು.

> ವಿಮೆ ಸೌಲಭ್ಯ, ಹೊರಗುತ್ತಿಗೆ ನೌಕರರಿಗೂ ವಿಮೆ ಸೌಲಭ್ಯ ಕಲ್ಪಿಸಬೇಕು. ಜಿಲ್ಲೆಯ ಬಳಿಚಕ್ರ ಗ್ರಾಮದಲ್ಲಿ ಪೌರಕಾರ್ಮಿಕರ ಕಾರ್ಯಕ್ಕೆ ಅಡೆತಡೆ ಬಗ್ಗೆ ಪ್ರಕರಣ ದಾಖಲಿಸಿ.
>
> ■ ಪಿ.ರಘು, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ

ಇವರಿಗೆ ನೀಡಲಾಗುತ್ತಿರುವ ಕನಿಷ್ಠ ವೇತನ, ಸುರಕ್ಷಾ ಕ್ರಮಗಳು ಹಾಗೂ ಸುರಕ್ಷಾ ಸಾಮಗ್ರಿ ಗಳ ವಿತರಣೆ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕು. ಗ್ರಾಮ ಪಂಚಾಯತ್ ಸ್ವಚ್ಚತಾಗಾರರಿಗೂ ಮಾಸ್ಟರ್ ಹೆಲ್ತ್ ಚೆಕಪ್ ಆಗಬೇಕು. ಗೃಹ ಭಾಗ್ಯ, ಸೇರಿದಂತೆ ಪೌರಕಾರ್ಮಿಕರಿಗೆ ನೀಡುಲಾಗುವ ಸವಲತ್ತು ಇವರಿಗೂ ದೊರಕಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಫಾಯಿ ಕರ್ಮಚಾರಿಗಳ ಆಯೋಗದ ಸಂಶೋಧನಾ ಧಿಕಾರಿ ಮಹಾದೇವ ಸ್ವಾಮಿ, ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಧರಣೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಲಕ್ಷ್ಮಿಕಾಂತ, ಸಮಾಜ ಕಲ್ಯಾಣಇಲಾಖೆಉಪನಿರ್ದೇಶಕಶರಣಬಸಪ್ಪ ಹಾಗೂ ಇತರರು ಉಪಸ್ಥಿತರಿದ್ದರು.



ಸುಡುಗಾಡೇಶ್ವರ ತಾತನವರ ರಥೋತ್ಸವ ಅದ್ದೂರಿ

ಗಾದಿಗನೂರು: ಹೊಸಪೇಟೆ ತಾಲೂಕು ಬೈಲುವದ್ದಿಗೇರಿ ಗ್ರಾಮದ ಶ್ರೀಸುಡುಗಾಡೇಶ್ವರ ತಾತನವರ (ಅವಧೂತರ) 47ನೇ ರಥೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.

ಜಗದ್ಗುರು ಮುಪ್ಪಿನ ಬಸವಲಿಂಗ ಸ್ವಾಮೀಜಿ ಕೊಟ್ಟೂರು ಸ್ವಾಮಿ ಮಠ ಹೊಸಪೇಟೆ ಇವರುಗಳ ಅಧ್ಯಕ್ಷತೆಯಲ್ಲಿ ಹಾಗೂ ಬಿ.ಎಂ.ಸಿದ್ದಯ್ಯ ಸ್ವಾಮಿ ಮತ್ತು ಎಚ್.ಎಂ.ವಿಶ್ವನಾಥ ಸ್ವಾಮಿ ಅವರ ಸಾನಿದಲ್ಲಿ ಸುಡುಗಾಡೇಶ್ವರ ತಾತನವರ 47ನೇ ರಥೋತ್ಸವ ಜರುಗಿತು.

ಜ.8.ರಿಂದ ಪ್ರಾರಂಭಿಸಿದ ತಾತನವರ ದಿವ್ಯ ಗದ್ದಿಗೆಯ ಸನ್ನಿಧಿಯಲ್ಲಿ ಪ್ರಕಾಶಿಸಲ್ಪಡುವ ನಂದಾ ದೀಪಾರಾಧನೆಯ ಮಂಗಳವಾರ ಉದಯ ಬ್ರಾಹ್ಮಿ ಮುಹೂರ್ತದಲ್ಲಿ ಅನೇಕ ಮಹಾಭಕ್ತರು ಜಯ ಘೋಷದೊಡನೆ ಮಹಾಮಂಗಳ ಕಾರ್ಯಕ್ರಮ ಜಾರುಗಿತು. ಪ್ರತಿವರ್ಷದಂತೆ ರಥೋತ್ಸವ ಕಾರ್ಯಕ್ರಮ ಮುನ್ನ ಬೆಳಗಿನ ಜಾವ 5ಗಂಟೆಯಿಂದ 8.25ರವರೆಗೆ ಸುಡಗಾಡೇಶ್ವರ ತಾತನವರ ಗದ್ದುಗೆ ಮಹಾರುದ್ರಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ, ಪೂಜೆ ಮತ್ತು ಮಡಿತೇರು ಕಾರ್ಯಕ್ರಮ ಜರಗಿತು.

ರಥೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಪ್ರಸಾದ ಸೇವೆಯನ್ನು ಈ ವರ್ಷ ಶಾಸಕ ಎಚ್.ಆರ್.ಗವಿಯಪ್ಪ ಅವರು ನಡೆಸಿಕೊಟ್ಟರು. ರಥೋತ್ಸವದ ಮುನ್ನ ಊರಿನ ಸ್ವಚ್ಚತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಅಚ್ಚುಕಟ್ಟಾಗಿ ನೆರವೇರಿಸಿದರು.

ರಥೋತ್ಸವದಲ್ಲಿ ಸುಮಾರು ಐದು ಸಾವಿರ ಭಕ್ತಾದಿಗಳು ಭಾಗವಹಿಸಿದರು. ರಥೋತ್ಸವ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಯನ್ನು ನಡೆಯದಂತೆ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಗುರುರಾಜ್ ಕಟ್ಟಿಮನಿ ಹಾಗೂ ಸಿಬ್ಬಂದಿಗಳು ಭದ್ರತೆಯನ್ನು ಒದಗಿಸಿದರು.

ಊರಿನ ಮುಖಂಡರು ಹಾಗೂ ಶ್ರೀಸುಡುಗಾಡೇಶ್ವರ ತಾತನವರ ಮಹಾಮಠ ಸೇವಾ ಸಮಿತಿ ಹಾಗೂ ಸಕಲ ಸದ್ಭಕ್ತ ಮಂಡಳಿ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನೆರವೇರಿಸಿದರು.



ಸಮಾಜಕ್ಕೆ ಪಂಪಣ್ಣನವರ ಸೇವೆ ಅನನ್ಯ

ಕೊಟ್ಟೂರು: ಭೋವಿ ಜನಾಂಗದ ಸಮಾಜಕ್ಕೆ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಪಿ.ಎಚ್.ಪಂಪಣ್ಣನವರ ಸೇವೆ ಅನನ್ಯವಾದುದು ಎಂದು ಚಿತ್ರದುರ್ಗದ ಬೋವಿ ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.

ಮಲ್ಲನಾಯಕನಹಳ್ಳಿಯಲ್ಲಿ ಇತ್ತೀಚೆಗೆ ನಿಧನರಾದ ಬೋವಿ ಸಮಾಜದ ಮುಖಂಡರು, ಜಿಪಂ ಮಾಜಿ ಸದಸ್ಯ ಪಿ.ಎಚ್.ಪಂಪಣ್ಣನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಪಿ.ಎಚ್ ಪಂಪಣ್ಣನವರು ಸಮಾಜದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುವುದರ ಜೊತೆಗೆ ಗಜಾಪುರ ಜಿಲ್ಲಾ ಪಂಚಾಯತಿಯ ಸದಸ್ಯರಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು ಎಂದು ಸ್ಮರಿಸಿದರು. ಅವರ ಪುತ್ರರು ಸಹ ಅವರು ಹಾಕಿಕೊಟ್ಟಂತಹ ಮಾರ್ಗದಲ್ಲಿಯೇ ಸಾಗಲಿ ಎಂದು ಹಾರೈಸಿದರು.

ಪಿ.ಎಚ್.ಪಂಪಣ್ಣನವರು ತಮ್ಮದೇ ಆದರ್ಶ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಕಳಂಕ ರಹಿತವಾದ ರಾಜಕೀಯ ಹಿನ್ನೆಲೆಯನ್ನು ಹೊಂದಿದ್ದು ಕೊನೆಯ ತನಕ ಸಹ ಅದೇ ರೀತಿ ಬಾಳಿ ತೋರಿಸಿದರು ಎಂದು ತಿಳಿಸಿದರು. ಅನೇಕ ಪೀಠದ ಪೀಠಾಧಿಪತಿಗಳು ಉಪಸ್ಥಿತರಿದ್ದರು.

ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಚ್.ದೊಡ್ಡರಾಮಣ್ಣ, ಪಿ.ಎಚ್.ಸಣ್ಣರಾಮಣ್ಣ, ಪಂಪಣ್ಣನವರ ಪುತ್ರ ಪಿ.ಎಚ್.ಕೊಟ್ರೇಶ್, ಪಿ.ಎಚ್.ಆಂಜನೇಯ, ಪಂಪಣ್ಣನವರ ಪುತ್ರಿಯರು ಅಳಿಯಂದಿರು, ಸಂಬಂಧಿಕರು ಮೊಮ್ಮಕ್ಕಳು ಹಾಗೂ ಅನೇಕ ರಾಜಕೀಯ ಪಕ್ಷಗಳ ಮುಖಂಡರು ಪಂಪಣ್ಣನವರ ಅಭಿಮಾನಿಗಳು ಹಾಗೂ ಮಲ್ಲನಾಯಕನಹಳ್ಳಿಯ ಮುಖಂಡರು ಹಾಗೂ ಗ್ರಾಮಸ್ಥರು ಶ್ರದ್ಧಾಂಜಲಿಯನ್ನು ಸಲ್ಲಿಸಿದರು.



ಸರ್ಕಾರಿ ಕೈಗಾರಿಕಾ ಗೋದಾಮು ಅಕ್ರಮ ವರ್ಗಾವಣೆ: ಆರೋಪ

ಹುಣಸಗಿ: ಪಟ್ಟಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಸರ್ಕಾರಿ ಕೈಗಾರಿಕಾ ಗೋದಾಮು ಆಸ್ತಿ ಸಂಖ್ಯೆ 10/57ರ ಅಕ್ರಮ ಆಸ್ತಿ ವರ್ಗಾವಣೆ ರದ್ದುಪಡಿಸುವಂತೆ ಮಾದಿಗ ದಂಡೋರ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಸಮಿತಿ ಮುಖಂಡ ಸಿದ್ದಣ್ಣ ಮೇಲಿನಮನಿ ಮಾತನಾಡಿ, ಸರ್ಕಾರ ದೀನ ದಲಿತರ ಉದ್ಧಾರಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿ ದಲಿತರು ಆರ್ಥಿಕವಾಗಿ ಬಲಿಷ್ಠರಾಗಲು 1987-88ರಲ್ಲಿ ದಲಿತರಿಗೆ ಚರ್ಮ ತರಬೇತಿ ಪಡೆಯಲು ಹುಣಸಗಿ ಪಟ್ಟಣದಲ್ಲಿ ಚರ್ಮ ಕೈಗಾರಿಕಾ ಗೋದಾಮು ನಿರ್ಮಿಸಿ ಚಪ್ಪಲಿ ತಯಾರು ಮಾಡಲು ತರಬೇತಿ ನೀಡಲಾಗುತ್ತಿತ್ತು. ಅಂದಿನ ಲಿಡ್ಕರ್ ಅಧಿಕಾರಿಗಳು ಖಾಸಗಿ ವ್ಯಕ್ತಿಯನ್ನು ತರಬೇತಿದಾರ ಎಂದು ಆಯ್ಕೆ ಮಾಡಿತ್ತು.ಆಯ್ಕೆ ಮಾಡಿರುವ ತರಬೇತಿದಾರ ತರಬೇತಿ ನೀಡುವುದನ್ನು ನಿಲ್ಲಿಸಿ ಕೋಟ್ಯಂತರ ರೂ.ಗಳ ಆಸ್ತಿಯನ್ನು ಅಧಿಕಾರಿಗಳ ಜೊತೆ ಸೇರಿ ಅಕ್ರಮವಾಗಿ ಆಸ್ತಿಯನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.



ಗೋಪಾಲ್ ಕಟ್ಟಿಮನಿ ಮಾತನಾಡಿ, ಕೋಟ್ಯಾಂತರ ರೂಗಳ ಸರಕಾರದ ಆಸ್ತಿ ವರ್ಗಾವಣೆ ಮಾಡಿರುವ ಅಧಿಕಾರಿಗಳ ಮೇಲೆ ಹಾಗೂ ಆಸ್ತಿ ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರುವ ವ್ಯಕ್ತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಬೇಕು. ಗ್ರಾಪಂ ಅಧಿಕಾರಿಗಳು ಹಾಗೂ ಈ ಹಿಂದೆ ಕಾರ್ಯನಿರ್ವಹಿಸುತ್ತಿರುವ ಪಪಂ ಅಧಿಕಾರಿಗಳು ಹಾಗೂ ಯಾದಗಿರಿ ಕೈಗಾರಿಕಾ ಜಂಟಿ ನಿರ್ದೇಶಕರು ಈ ಅಕ್ರಮದಲ್ಲಿ ಬಾಗಿಯಾಗಿದ್ದಾರೆ ಎಂದು ಕಂಡು ಬಂದಿದೆ ದೂರಿದರು.

ಮಹಾಂತೇಶ ದೊಡ್ಡಮನಿ ಮಾತನಾಡಿದರು. ಸಮಿತಿ ಅಧ್ಯಕ್ಷ ಮಾನಪ್ಪ ಕಟ್ಟಿಮನಿ ಬಸಪ್ಪ ಬೇವಿನಗಿಡ, ತಿಪ್ಪಣ್ಣ ಬೇವಿನಗಿಡ, ತಿಪ್ಪಣ್ಣ ಗೋಗಿ, ಸಿದ್ದು ಕಡಿಮನಿ, ಮಹಾಲಿಂಗ ಗ್ಯಾಂಗವ್ಯಾನ್ ಸೇರಿದಂತೆ ಇತರರಿದ್ದರು.

ಸಾಮಾಜಿಕ ಜಾಲತಾಣದ ವ್ಯಾಮೋಹಕ್ಕೆ ಒಳಗಾಗದಿರಿ

ಬಳ್ಳಾರಿ: ಯುವಕ, ಯುವತಿಯರು ಸೋಶಿಯಲ್ ಮೀಡಿಯಾ ವ್ಯಾಮೋಹಕ್ಕೆ ಒಳಗಾಗಬೇಡಿ, ಪ್ರತಿಯೊಬ್ಬರೂ ಗುಣಮಟ್ಟದ ಶಿಕ್ಷಣದ ಕಡೆ ಗಮನಹರಿಸಿ, ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಪಾಲಕರ ಕನಸುಗಳನ್ನು ನನಸು ಮಾಡಬೇಕು ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಸಾಂಘಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆಯದು ಕೆಟ್ಟದ್ದೂ ಎರಡೂ ಇವೆ, ಜ್ಞಾನ ಸಂಪಾದನೆಗೆ ಬಳಸಿಕೊಳ್ಳಿ, ಆದರೆ ಓದುವ, ಒಂದು ನಿರ್ದಿಷ್ಟ ಗುರಿ ತಲುಪುವ ಈ ವಯಸ್ಸಿನಲ್ಲಿ ಶಿಕ್ಷಕರ, ಗುರು ಹಿರಿಯರ ಮಾರ್ಗದರ್ಶನದಂತೆ ನಡೆಯಬೇಕು ಎಂದರು.



ನೀವು ಹೊರ ಜಿಲ್ಲೆಗಳಿಗೆ ವ್ಯಾಸಂಗಕ್ಕೆ ಹೋದಾಗ ನಮ್ಮ ಬಳ್ಳಾರಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಆ ರೀತಿ ನಗರವನ್ನು ಅಭಿವೃದ್ಧಿಪಡಿಸುವೆ. ನಿಮ್ಮ ಪ್ರೀತಿ ಆಶೀರ್ವಾದದಿಂದ ನಾನು ಶಾಸಕನಾಗಿರುವೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಇದ್ದರೆ ಮುಂಬರುವ 40 ವರ್ಷಗಳ ಕಾಲ ನಾನು ಶಾಸಕನಾಗಿ ನಿಮ್ಮ ಸೇವೆ ಮಾಡುವೆ. ನೀವು ನನ್ನ ಬೆಂಬಲಕ್ಕಿದ್ದರೆ ಯಾರೇ ಆಗಲಿ-ಯಾವ ಶಕ್ತಿಯೇ ಆಗಲಿ ಅಡ್ಡ ಬಂದರೂ ನಾನು ಎದುರಿಸುವೆ ಎಂದರು.

ಬಳ್ಳಾರಿ ನಗರಕ್ಕೆ ಕುಡಿಯುವ ನೀರಿನ ಪೂರೈಕೆಗಾಗಿ 1200 ಕೋಟಿ ರೂ.ಗಳ ಯೋಜನೆ ರೂಪಿಸಿರುವೆ. ನಗರದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಯಾದರೆ ಇಲ್ಲಿಗೆ ಐಟಿ-ಬಿಟಿ ಕಂಪೆನಿಗಳನ್ನು ಆಕರ್ಷಿಸಬಹುದು, ಆಗ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಸುಲಭ ಎಂದರು.

ನಗರ ವ್ಯಾಪ್ತಿಯ ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ನಾನು ಕಂಕಣ ಬದ್ಧನಾಗಿರುವೆ, ನಮ್ಮ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಐಎಎಸ್-ಐಪಿಎಸ್‌ನಂತಹ ಉನ್ನತ ಹುದ್ದೆಗಳನ್ನು ಪಡೆಯುವ ಮೂಲಕ ಬಳ್ಳಾರಿಯ ವಿದ್ಯಾರ್ಥಿಗಳೆಂದರೆ ಬುದ್ಧಿವಂತರು ಎಂಬ ಹೆಸರು ತರಬೇಕು ಎಂದರು. ಇದಕ್ಕೂ ಮುನ್ನ 1.24 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿರುವ 7 ಕೊಠಡಿಗಳು, 2 ಲ್ಯಾಬೊರೇಟರಿಗಳನ್ನು ಶಾಸಕರು ಉದ್ಘಾಟಿಸಿದರು.

ಶುದ್ಧ ಕುಡಿಯುವ ನೀರಿನ ಘಟಕ (ಆರ್.ಓ ಪ್ಲಾಂಟ್) ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.

ಪಾಲಿಕೆಯ ಸದಸ್ಯರಾದ ರಾಮಾಂಜನೇಯ, ಮಿಂಚುಶ್ರೀನಿವಾಸ, ಜಬ್ಬಾರ್, ಕುಬೇರಾ, ಮುಖಂಡರಾದ ಹೊನ್ನಪ್ಪ, ಸುಬ್ಬರಾಯುಡು, ಮೊಹಮ್ಮದ ಭಾಯ್, ಭಂಭಂ ದಾದಾಭಾಯ್, ಬಿಆರೆಲ್ ಸೀನಾ, ಶಿವರಾಜ್, ವೀರಶೈವ ಲಿಂಗಾಯತ ಮಹಾಸಭಾದ ಚಾನಾಳ್ ಶೇಖರ್, ಪ್ರಾಚಾರ್ಯ ಸುಲೇಖಾ, ಕಾಲೇಜು ಅಭಿವೃದ್ಧಿ ಸಮಿತಿಯ ಶಮೀಮ್ ಜೊಹರಾ, ಅಭಿನಯ ಅಭಿಲಾಶ್, ತ್ರಿವೇಣಿ, ಭೋದಕ-ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹಿಂದೂ ಧರ್ಮ ಎಲ್ಲರ ಕರ್ತವ್ಯ: ಶ್ರೀಗಳು

ಕೆಂಭಾವಿ: ಹಿಂದೂ ಧರ್ಮದ ರಕ್ಷಣೆಯೇ ನಮ್ಮ ಭಾರತ ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಮಂತ್ರವಾಗಬೇಕು. ಭಾರತೀಯರು ನಾವೆಲ್ಲರೂ ಒಂದು ಎಂಬ ಸ್ಪಷ್ಟ ಸಂದೇಶವನ್ನು ಇಡೀ ಜಗತ್ತಿಗೆ ಸಾರಿ ಹೇಳಬಾಕು ಎಂದು ತಾಳಿಕೋಟೆ ಖಾಸ್ಗತೇಶ್ವರ ಮಠದ ಶ್ರೀಸಿದ್ಧಲಿಂಗ ದೇವರು ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಮಂಗಳವಾರ ಸಂಜೆ ವಿರಾಟ ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ವತಿಯಿಂದ ಆಯೋಜಿಸಿದ್ದ ವಿರಾಟ ಹಿಂದೂ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ವೇದ, ಉಪನಿಷತ್, ಭಗವದ್ಗೀತಾ, ವಚನಗಳು, ದಾಸಸಾಹಿತ್ಯ ಮೊದಲಾದ ಮೇಲ್ಪಾವಣಿಯಿಂದ ನಮ್ಮ ದೇಶದ ಸನಾತನ ಧರ್ಮ ನಿಂತಿದೆ. ಇಂದಿನ ಸಾಮಾಜಿಕ ಜಾಲತಾಣದ ಯುಗದಲ್ಲಿ ಅರ್ಧ ಕಲಿತ ಜನರಿಂದ ಧರ್ಮ ಹಾಳಾಗುತ್ತಿದ್ದು ಅಂಥಾ ಸಮಾಜದ ಸ್ವಾಸ್ಥ್ಯ ಕೆಡಿಸುವ ಜನತೆಯನ್ನು ಸರಿದಾರಿಗೆ ತರುವ ಕೆಲಸ ಇಂದಿನ ಯುವ ಪೀಳಿಗೆ ಮಡಬೇಕು ಎಂದು ಕಿವಿಮಾತು ಹೇಳಿದರು.

ನಮ್ಮ ದೇಶದ ಒಬ್ಬ ಸಾಮಾನ್ಯ ರೈತ ಮನಸ್ಸು ಮಡಿದರೆ ಮತ್ತೊಂದು ದೇಶವನ್ನು ಖರೀದಿಸಬಹುದು ಅಂಥಾ ಸಂಪತ್ತು ನಮ್ಮಲ್ಲಿದೆ. ಜಾಗತಿಕ ಇತಿಹಾಸದಲ್ಲಿ ಭಾರತ ಬಡರಾಷ್ಟ್ರ ಎಂದು ಬಡಾಯಿ ಕೊಚ್ಚಿಕೊಳ್ಳುವ ಇನ್ನಿತರೆ ದೇಶಗಳಿಗೆ ನಮ್ಮ ರೈತರೆ ಉತ್ತರ ಕೊಡುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.

ಅಖಿಲ ಭಾರತೀಯ ಶಾಲಾ ಶಿಕ್ಷಣಪ್ರಮುಖ ದೆಹಲಿಯ ಶಿವಾನಂದ ಸಿಂದನಕೇರಿ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ 100ನೇ ವರ್ಷದ ಸಂಭ್ರಾಮಾಚರಣೆ ನಿಮಿತ್ತ ದೇಶದೆಲ್ಲೆಡೆ ಈ ಹಿಂದು ಸಮಾವೇಶ ನಡೆಸಲಾಗುತ್ತಿದೆ ಎಂದರು.

ನಮ್ಮಸ ಸನಾತನ ಧರ್ಮ ಇಡೀ ಜಗತ್ತಿಗೆ ಬೆಳಕು ಕೊಟ್ಟಿದ್ದು ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ನೋಡಿ ಅದೆಷ್ಟೋ ದೇಶಗಳು ಮಾರುಹೋಗಿವೆ ಎಂದು ಹೇಳಿದರು.

ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರು, ಮುದನೂರ ಕಂಠಿ ಮಠದ ಶ್ರೀಸಿದ್ಧಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಕೂಡಲಗಿ ಬಾಬಾ ಮಹಾರಾಜ ಮಠದ ವಕ್ತಾರ ಗಜಾನನ ಮಾಹಾರಾಜರು, ಬಂಡೆಪ್ಪನಳ್ಳಿಯ ಪರಮಾನಂದ ಮುತ್ಯಾ, ಸಂಗಯ್ಯ ಮುತ್ಯಾ, ನಗನೂರ ಖಮಡೆಪ್ಪ ತಾತಾ, ಕೆಂಭಾವಿ ಕೋರಿ ಸಿದ್ದೇಶ್ವರ ಶಾಖಾ ಮಠದ ಬೀರಪಪ ಪೂಜಾರಿ ವೇದಿಕೆ ಮೇಲಿದ್ದರು. ಮಾಣಿಕರಾಜ ಬಡಿಗೇರ ನಿರೂಪಣೆ ಮಾಡಿದರು. ಪ್ರಕಾಶ ಹೊಸಮನಿ ಸ್ವಾಗತಿಸಿದರು. ಹಿಂದು ಸಮಾಜೋತ್ಸವಕ್ಕೂ ಮುನ್ನು ಪಟ್ಟಣದಲ್ಲಿ ನಡೆದ ಬೃಹತ್ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.

